

UNIVERSAL
LIBRARY

UNIVERSAL
LIBRARY

OU_198851

త్రీ శేషాజెల గ్రంథమాలేయ ప్రస్తుతిగణం

నమ్మల్లియ పతికాసిక కాదంబరి అ పతికేణైద్రణ [అనే ఆ.]		అప్ప
అ ఆల్లా హో ఆచబర్జ [అనే ఆ.]	రఘు	అప్ప
అ ఆదముట్టు సివాయి	ఇతి అజ్ఞ పరావర్తన	అప్ప
అ అమాత్యరాక్షస	అతి అఖ పత్రణదాన	అప్ప
అ అమాత్య నందిని గ్రీడ లీ రఘు. అజ్ఞ వాళ్లియి తదన		అప్ప
,,	రఘు లీ రఘు. అఖ పరమేత్యర	అప్ప
అ ఆత్మభలి	గ్రీడ గరూ. అఖ పరణాము	గ్రీజ గరూ. అప్ప
”	రఘు గల్ల ఆ ”	రఘు గరూ. అప్ప
అ ఈతసంకల్ప	గ్రీడ గల్ల ఆ భిరంగిగథ శుక్రవాత	గరూ
”	రఘు గ్రీడ ఆ బలిదాన	గ్రీడ గరూ. అప్ప
అ ఉమిఫి	గ్రీజ లీ రఘు. అజ్ఞ భయుంకర సేదు	గ్రీజ గరూ. అప్ప
అ ఎళ్ళమ నాయక	ఆతి ”	రఘు లీ రఘు.
అ కంకణజోఏర [అనే ఆ.]	గరూ. ఇం భాగీష్మృద్యు	అప్ప
గం గజపతి సప్తాంగ కరణ	గరూ. ఇం మాత్స్యభావింగాగి (అనే ఆ.)	అప్ప
”	రఘు గరూ. అతి ఇం మందాతిన	అప్ప
గం గీలువిన కత్తి (అనే ఆ.)	గల్ల ఆ రక్తమింజన [అనే ఆ.]	అప్ప
గం చాలుక్కర అమ్మద్యు (అనే ఆ.)	గల్ల ఆ రాణీ దురంగి	అప్ప
గం జీవించురద జీహిజగరాయ	గరూ. ఇం రాణీ ఆరుణకుమార	గరూ
”	రఘు గ్రీజ గరూ. ఇం వధగావడ జయి [అనే ఆ.]	గరూ
గం జెయల్	గరూ. ఇం వినులూ [అనే ఆ.]	గ్రీజ గల్ల ఆ
”	రఘు గరూ. ”	రఘు గల్ల ఆ
గం జక్కణాజొయి [అనే ఆ.]	గల్ల ఆ వీరకాంతా [అనే ఆ.]	గం ఆ
గం ముక్కాత్మా తులసీదాస	గల్ల ఆ ఇం వీరకుమార కనెకలత	అప్ప
”	రఘు లీ రఘు. ఇం తత్త్వముయి [అనే ఆ.]	గ్రీజగరూ
గం తాయినూడు	గరూ. ఇం శోద్యసంజీవన	గల్ల ఆ
గం ద్వీవసంకల్ప [అనే ఆ.]	గల్ల ఆ. ఇం సత్యమేన డయత	అప్ప
”	రఘు ఆతి ఇం సాయాంశ్చు	అప్ప
గం నరదిక శాసిమ్మతానే ఆ.	గాయు. ఇం శూయుంగ్రీతణ	గరూ
”	రఘు గాయు. ఇం శూయుంగ్రీతణ	గరూ
అం సేతాజి [ఇనే ఆ.]	ఉత్తి ఇం కంచెముశల్కు రఘ్యు (అనే ఆ) ఇప్ప	అప్ప

ఈ ప్రాచీకర శేషాజెల పుట్టడిల్లి స్వీఏరి।

ಸಾಧನ-ಕುಟೀರ.

‘ಸಾಧನ-ಕುಟ್ಟೀರ’

(ಅಧುನಿಕ ಭಾರತವರ್ಕ್ಷಕ್ಕೆ ಸಂಬಂಧಿಸಿದ

ಒಂದು ಸಾಮಾಜಿಕ ಕೂದಂಬರಿ)

ಬರಹಗಾರ್ಯ.

ಭೂರತೀಸುತ್ತ.

(“ಅಮಾತ್ಯನಂದಿನಿ” ನನ್ನ ಅತ್ಯಿಗೆ ಇವುಗಳ ಕಛ್ರ್ಯ)

ಶೋಕಸೇವೆಯು ಮತ್ತೆ ಪರಸ್ಯೇತ ಭಕ್ತಿಯದು
ಪೆಡರಿರದು ಮಾತೋದೆ ಅರ್ಥದಲ್ಲಿ |
ಸಾಂತ ವನದೊಳಗೆ ಕುಳಿತಂಂಗುವದೇನು?
ಲುಂಡಿತ ಪೌರುಷ ವೀರಕವುವೆಲ್ಲಿ?

ನಿಲನ ೮ ಇಗ

ಬ್ರಹ್ಮಾರ್ಥ.

ಯ. ಗು. ಕುಲಕರ್ಣಿ,
ಸಂಪಾದಕ ಶ. ಚ.
ಆನಂದನನ-ಅಗಡಿ

೧೯೪೦

ಬೆಲ್ಲೆ ೧೧೦

CHECKED 1956 ಬೆಂಹಗಾರನ ಬಿನ್ನಹಗಳು.

— — — — —

ಕನ್ನಡದಮ್ಮನ ಚರಣದಾವರೀಗಳಲ್ಲಿ ಈ ನನ್ನ ಕೆರಿಯ ಸೇನೆಯನ್ನು ಸಮರ್ಪಿಸಿದ್ದೇನೆ ಸಹ್ಯದಯಂದ ವಾಚಕವಂಡಲಿಯ ಮುಂಡೆ ಈ ನನ್ನ ಕೃತಿಯನ್ನು ಸಿನೇರಿಸಲು ನನಗೆ ಸಂತೋಷವಿದೆ. ಕುಂದು-ಕೊರತೆಗಳು ಈ ಪಾಮರನ ಕೃತಿಯಲ್ಲಿರಬಹುದು; ಆದರೆ ವಾಚಕರು ಅವುಗಳನ್ನು ಕ್ಷಮಿಸಬೇಕಾಗಿ ನನ್ನ ಪ್ರಾರ್ಥನೆ.

ಕಳೆದ ಸಾವಿರಾರು ವರ್ಷಗಳಿಂದ ಗಂಭೀರವಾಗಿ ಗಂಗಾಪ್ರವಾಹದಂತೆ ಹರಿದುಬಿದ್ದಿರುವ ಕನ್ನಡದ ಸಾಹಿತ್ಯವಾಹಿನಿಯಲ್ಲಿ ಈ ನನ್ನ ಕೆರಿಯ ತೊಟ್ಟನ್ನು ಸೇರಿಸಿದ್ದೇನೆ ಈ ಕೃತಿಯು ನನ್ನದೆಂಬ ದುರಭಿಮಾನವೇಕೆ? ಕನ್ನಡತಾಯಿಯ ದಾಗಿ ಇದು ಆ ಜನಸೀಯು ಈ ಲೇಖಕನಿಗೆ ಕೃತಿಯನ್ನು ರಚಿಸುವ ಶಕ್ತಿಯನ್ನು ನೀಡಿದ್ದರೆ, ಪಾಪರನಾದ ನನಗೆ ಅದೆಲ್ಲಿ ಸಾಧ್ಯವು?

ಈ ಕಾದಂಬರಿಯ ಕಥಾಪಸ್ತುವು ಒಂದು ಸಾಮಾಜಿಕ ವಿಷಯವಾಗಿದೆ; ಸಾಧ್ಯವಾದ ಮಟ್ಟಿಗೆ ನಾಡಸೇವೆಯ ರೂಪವನ್ನು ನಾನಿಲ್ಲಿ ಚಿತ್ರಿಸಲು ಉದ್ದೇಶಿಸಿದ್ದೇನೆ. ಇಂದಿನ ಭಾರತವರ್ಷದ ರೂಪವನ್ನು ಬರೆಯಲು ಯಶ್ವಿ ಸಿದ್ದೇನೆ. ಈ ನನ್ನ ಪರಿಷ್ಠಿಕಾರ ಮಟ್ಟಿಗೆ ಸಫಲವಾದುವು ಎಂಬುದನ್ನು ನಿರ್ಧರಿಸುವ ಭಾರವು ವಾಚಕರದು.

ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರೀಯವಾದ ಪುಸ್ತಕಗಳೇ ವಿರಳ; ತಾಯಾಗಿನ ಸದ್ಯದ ಪರಿಸ್ಥಿತಿಯನ್ನು ಕುರಿತುಳ್ಳ ಪುಸ್ತಕಗಳನ್ನು ನಾವಿಂದು ರಚಿಸಬೇಕಾಗೆ. ಭಾರತವರ್ಷ ತನ್ನ ಬಿಡುಗಡೆಗಾಗ ಹೂಡಿದ ಸ್ವಾತಂತ್ರ್ಯ ಸಂಗ್ರಹವನ್ನು ಕುರಿತು ಎಷ್ಟು ಪುಸ್ತಕಗಳು ಹುಟ್ಟಿದರೂ ಸಾಲದು; ಆದರೂ ಕನ್ನಡ ಸಾಹಿತ್ಯದಲ್ಲಿ ರಾಷ್ಟ್ರಭಾವನೆಯ ಕೆರಣಗಳು ಪ್ರವೇಶಿಸಬೇಕಾಗಿ. ನವೀನ ಕನ್ನಡ ಸಾಹಿತ್ಯದ ರಸ ಬುಂಬಿಗಳಾದ ಬಿ. ಎಂ. ಶ್ರೀ ಯವರು ಸಿದ್ದೇಯಲ್ಲಿ ಬಿದ್ದಿರುವ ತಾಯಾಗಿನ ಕುರಿತು, “ಭರತ ಮಾತೀಯೆ ಭರತ ಮಾತೀಯೆ ಎಂದು ನೀ ತಲೆಯೆತ್ತುವೆ?” ಎಂದು ಹಾಡಿ ಎಚ್ಚರಿಸಿರುತ್ತಾರೆ. ಶ್ರೀ ‘ಬೆಂದ್ರ’ ಯವರು “ಮಾವತ್ತು ಮಾರು ಕೊಟ್ಟಿಯು”ಇಲ್ಲ ತಾಯಾಗಿನ ಇಂದಿನ ಚೈನೀಯ ಚಕ್ರವರ್ನನ್ನು ಬರೆದಿದ್ದಾರೆ. ಆ ಹಿರಿಯರು ಹಾಕಿಕೊಟ್ಟ ದಾರಿಯನ್ನು ಆವಲಂಬಿಸಿ, ನಮ್ಮ ನಾಡಜೀವನಕ್ಕೆ ಸಂಬಂಧಿಸಿದ ಈ ಕಾದಂಬರಿಯನ್ನು ಬರೆಯಲು ನಾನು ಉದ್ಯೋಗಿಸಿದೆನು.

ಇದೇನು! ಈ ಕಾದಂಬರಿಯಲ್ಲಿ ಇಘ್ರಾತಿ ಕ ವಿಚಾರಗಳನ್ನು ತುಂಬಿರುವೆ? ಎಂಬಾದಾಗಿ ಹಲವರು ನನ್ನನ್ನು ಪ್ರತ್ಯೇಕಿಸಬಹುದು; ನಾನು ಹೆಳುವದಿಷ್ಟೆ; ಪಾಶ್ಚಾತ್ಯ ಸಂಸ್ಕೃತ ಭಾರತೀಯ ಸಂಸ್ಕೃತಿಯು ವಿಭಿನ್ನವಾದುದಾಗಿದೆ. ನಮಗೆ ಭಾಷಾಕ ವಾದಕ್ಕಂತ ಪಾರಮಾರ್ಥಿಕವಾದವು ಶ್ರಯನಾಮವಾಗಿದೆ ನಮ್ಮ ನಾಡಿನ ಇತ್ತ

ಹಾಸವನ್ನು ಒಮ್ಮೆ ವಿಹಂಗಮ ದೃಷ್ಟಿಯಲ್ಲಿ ಅವರೋದಿಸಿದರ, ನಮ್ಮ ನಾಡಿನಲ್ಲಿ ಕಳಿದ ಅನೇಕ ಸಹಸ್ರ ಸಂವತ್ಸರಗಳಿಂದಲೂ ಚೆಳಿಗಿ ಬಾಳಿದ್ದ ಸಾಮಾಜಿಕ ಶಿಕ್ಷಣ ಹಂತ ಹದಿಯು ಧರ್ಮವಾಗಿದೆ ಎಂಬಾದು ವ್ಯಕ್ತವಾಗುವುದು. ಆ ಸಾಮಾಜಿಕಶಿಕ್ಷಣನ್ನು ಅಳುವ ಅರಸರು ಧರ್ಮಕ್ಕೆ ಚ್ಯಾರಿ ತರಲು, ಅವು ನಿತ್ಯಿಸಿದುವು. ಕನ್ನಡ ನಾಡಿನಲ್ಲಿ ಚೆಳಿಗಿದ ವಿಜಯನಗರ ಸಾಮಾಜಿಕ ಹಾಗು ಮಹಾರಾಷ್ಟ್ರ ಶಕ್ತಿಯ ತಳಹದಿಯು ಈ ಧರ್ಮವೇ ಆಗಿದ್ದಂತೆ. ಈ ಉದಾಹರಣೆಗಳಿಂದ ಭಾರತವರ್ಷವು ಪುನರುತ್ತಾನವನ್ನು ಹೊಂದಬೇಕಾದರೆ ಧರ್ಮವು ಅತ್ಯಾವಕ್ಯಕವಾಗಿದೆ. ಕೇವಲ ಭೌತಿಕವಾದ ವನ್ನು ಅವಲಂಬಿಸುವದು ವಿನಾಶದ ದಾರಿಯಾಗಿದೆ. ಭೌತಿಕವಾದ ತಳಹದಿಯ ಹೇಳಿ ನಿಂತಿರುವ ಪಾಶ್ಚಾತ್ಯ ಜನಾಗಿಗಳು ಅಶಾಂತತೆಯ ಜ್ಞಾನಾರ್ಥಿಯರು ಹೇಳಿ ನಿಂತಿರುವ ಚಿತ್ರಗಳನ್ನು ನಾವಿಂದು ಕಾಣುತ್ತಿರುವೇನು.

ನಮ್ಮ ಆಭ್ಯಂದಯವಾಗಬೇಕಾದರೆ ಸಾರವಾರ್ಥಿಕವಾದವೂ ಭೌತಿಕವಾದ ವೂ ಮಿಲನವನ್ನು ಹೊಂದಬೇಕು; ಹಾಗಾದರೆ ಮಾತ್ರ ಜಗತ್ತನ್ನು ವಿಶಾಲವಾದ ಒಂದು ದೃಷ್ಟಿಕೋನದಲ್ಲಿ ನೋಡಲು ಸಾಧ್ಯವಿದೆ. ಭೌತಿಕವಾದವು ಆಭ್ಯಂದಯದ ದಾರಿಯನ್ನು ತೋರಿಸುತ್ತಲಿದ್ದರೆ, ಪಾರವಾರ್ಥಿಕವಾದವು ನಮ್ಮನ್ನು ತ್ಯಾಗಕ್ಕೆ ಪ್ರೀರೇಸಿಸುತ್ತಲಿರುವುದು. ಆದುದರಿಂದಲೇ ಮಹಾತ್ಮಜೀಯವರು ತಮ್ಮ ಕರ್ಮ ಪದ್ಧತಿಯಲ್ಲಿ ಸತ್ಯಕ್ಕೂ ಅಂಧಂಸೆಗೂ ಹಷ್ಟಿ ಪ್ರಧಾನವಾದ ಸಾಧನ ಕೊಟ್ಟಿದ್ದಾರೆ.

ಇರಲಿ. ಈ ನನ್ನ ಆಲ್ಯ ಕೃತಿಯನ್ನು ಕನ್ನಡಿಗರು ಸ್ವೀಕರಿಸಿ, ಇನ್ನೂ ತೆಚ್ಚಿನ ಪ್ರಯತ್ನಗಳಿಗೆ ದಾರಿಯನ್ನು ತೋರಿಸಿ ಕೊಡಬೇಕೆಂದು ಬೇಡಿಕೊಳ್ಳುತ್ತೇನೆ. ಅದರಂತೆಯೇ ಈ ಪುಸ್ತಕದಲ್ಲಿರುವ ಕುಂದು-ಕೊರತೆಗಳನ್ನು ಕ್ಷಮಿಸಬೇಕಾಗಿ ಬಿನ್ನಹ.

ಈ ಕೃತಿಯನ್ನು ಸಮೀಕ್ಷಾಧ ಚಂದ್ರಿಕೆಯ ಸಂಪಾದಕರಾದ ಶ್ರೀ ಯ. ಗು. ಕುಲಕರ್ಮಯವರು ತಮ್ಮ ಫುನವಾದ ಪ್ರಕೆಯಲ್ಲಿ ಕ್ರಮವಾಗಿ ಪ್ರಕಟಿಸಲ್ಪಿಸಿದ್ದಕ್ಕೆ ಅವರಿಗೆ ನನ್ನ ಅನಂತ ವಂದನೆಗಳು.

ಪ್ರತಿಪ್ರಾರ್ಥನೆಗಾಗಿ
ಅಂ.ಎ.ಆರ್.ಎಲ

ಕನ್ನಡಿಗರ ವಿನಿತ ದಾಸ,
ಭಾರತೀಸುತ್ತ.

ವರಿನಿಡಿ.



ವಿಷಯ						ಪುಟ
೧ ಬಿರುಗಾಳಿ	೧
೨ ರಂಗನಾಥನ ಜನನ	೨
೩ ಹಳ್ಳಿಯಿಂದ ಪಟ್ಟಣಕ್ಕೆ	೧೪
೪ ಗತಿಹೀನರಿಗೆ ಶ್ರೀಪತಿಯೇ ಗತಿಯು	೨೫
೫ ಜಮಾನಾಶಾರನ ಆಶ್ರಯದಲ್ಲಿ	೨೬
೬ ಪ್ರೇಮಾಂಕುರ	೨೭
೭ ಪ್ರೇಮ ವಿಲಾಸ	೨೮
೮ ವಿಷಬೀಜ	೨೯
೯ ವೆಂಕಟರಾಮ	೩೦
೧೦ ನನ್ನ ಆತ್ಮಕ್ಕೆ ಶಾಂತಿಯನ್ನು ನೀಡುವಿರಾ?	೩೧
೧೧ ನಗರದಿಂದ ಹಳ್ಳಿಗೆ	೩೨
೧೨ ಸರ್ವದೇವ ನಮಸ್ಕಾರಃ ಕೇಶವಂ ಪ್ರತಿಗಜ್ಞತಿ	೩೩
೧೩ ಗ್ರಾಮಾಂತರದಲ್ಲಿ	೩೪
೧೪ ತಾನೊಂದು ನೆನೆದರೆ ದೈವವೇಂದು ನೆನೆವುದು	೩೫
೧೫ ಹುಣ್ಣನಾದ ವೆಂಕಟರಾಮ	೩೬
೧೬ ಎರಡು ಬೆಂದ ಹ್ಯಾದಯುಗಳು	೩೭
೧೭ ಬೆಳೆದು ಬಂದ ಸ್ವಾತಂತ್ರ್ಯದಾರ	೩೮
೧೮ ಸೆರೆಮನೆಗೆ	೩೯
೧೯ ಗೆಳಿಯಿರಬ್ಬರ ಸಂಗಮ	೩೩
೨೦ ಭಯಂಕರ ವರ್ಗೀಯ ಕಲಹ	೩೪
೨೧ ಪಾಸಿಯ ಪಶ್ಚಾತ್ತಾಪ	೩೫
೨೨ ಮಧುರ-ಮಿಲನ	೩೬
೨೩ ಸಾಧನ ಕುಟೀರ	೩೭
೨೪ ಕೊನೆಯ ಮಾತ್ರ	೩೮

ಸಾರಥನ-ಕುಟೀರ.

ಕರ್ನಾಟಕದ ಸಾಹಿತ್ಯ

ಗಬಿರಾಗಾಳಿ

ಮಧ್ಯಾಹ್ನ ಸಮಯ, ವೈಶಾಖಮಾಸದ ಕಾಲವು. ಸಭೆಗಳಲ್ಲಿ ರಾಜಿಸುತ್ತಲಿರುವ ಭೇಗವಾನ ಶೂಯ, ನಾರಾಯಣನು, — ಈ ಜಗತ್ತಿನ ಸಾಹಸುಯ ವೆಂಬ ವಿಚಾರದಿಂದಾಗಿರಬಹುದು,— ತನ್ನ ಪ್ರಚಂಡಕೆರಣಾರಸ್ಸು ಹೊರಬೊಸಿ, ವಿಶ್ವದ ಜೀವರಾಶಿಗಳನ್ನು ಹಿಂಸಿಸುವುದರಲ್ಲಿ ಉಪ್ಪುತ್ತೇನಾಗಿದ್ದು ಸು ಅನ್ಯಾಯಿಸಿದ್ದರು. ಪಶುಗಳಾದರೋ ತಮ್ಮ ಉದರವನ್ನು ಹೋಷಿಸುವ ಕೃತ್ಯವನ್ನು ಪಾತ್ರಜಿ. ಮರಗಳ ಸೆರಳಿನಲ್ಲಿ ಮಲಗಿ, ಮೇಲುಕು ಹಾಕಲು ಪ್ರಾರಂಭಿಸಿನ್ನುವು. ಒಂಗಳ ಬದಿಯಲ್ಲಿ ನಿಂತಿರುವ ದ್ರುಮಗಳು ಈ ಪ್ರಚಂಡ ಚಿನಿಲ್ಲಿಂದ ಜೀವರಾಶಿಗಳು ಬಳಾತ್ಮಿರುವ ದೃಶ್ಯವನ್ನು ಸೋಡಲಾಗದೆ, ಮರುಕದಿಂದ ತಂಗಾಳಿಯ ಚಾರವನ್ನು ಬೀಷುತ್ತಲಿದ್ದುವು.

ರಾಮನಗರದಲ್ಲಿ ಅದೊಂದು ಮನೆ. ಅದನ್ನು ಸೋಡಬು ಒಮ್ಮೆ ಚಲುವಾಗಿ ದ್ವಿತ್ಯಾಯ ಅಂತಿಮ ಪಾತ್ರ ಕ್ಷೇತ್ರವಾದವು ಬಹುದು ಕಾಣುತ್ತೆ ಲಿದ್ದಿತು. ಮನೆಯ ಮುಂದುಗಡೆ ಚಿಕ್ಕದಾದ ಒಂದು ಹೂದೊಟಿ. ವಿವಿಧ ಜಾತಿಯ ಹೂಗಳಲ್ಲಿ ಬೆಳಗುತ್ತಿರುವ ವಿವಿಧ ಬಣ್ಣಗಳು ತಮ್ಮ ಪಣಣ ಪ್ರಾಚ್ಯರ್ಥಿವನ್ನು ಬೀರುತ್ತಾ ಸ್ವಷ್ಟಿಯ ಸೊಬಗನ್ನು ಹೊರಚೆಲ್ಲಿತ್ತಲಿದ್ದುವು. ತೋಟದ ಮಧ್ಯದಲ್ಲಿ ಒಂದು ಕಾರಂಟಿ; ಅದರಿಂದ ಹೊರಚೆಲ್ಲಿತ್ತಿರುವ ತುಷಾರಗಳ ಮೇಲೆ ದಿವಾಕರನ ರಕ್ಷಿತು ಪತ್ತಿಸಿದುದರಿಂದ, ಕಾರಂಜಿಯು ಆತ್ಮಂಕ ಮನೋಹರ ಬಣ್ಣವನ್ನು ಹೊಂದಿರುವುದು.

ಈ ಹೂದೊಟಿದಿಂದಲೂ, ಮನೆಯ ಆಕಾರವಿಂದಲೂ ಇದೂ ಇಟ್ಟಿ ಸಿರಿವಂತನ ನಿವಾಸಸ್ಥಾನವೆಂಬುದನ್ನು ಉಹಿಸಿಕೊಳ್ಳಬಾಗುವು ಸಾಷ್ಟು ಅ ಮನೆಯಲ್ಲಿ ಏನು ನಡೆಯುತ್ತಿದೆ? ಎಂಬುದನ್ನು ಸೋಡೋಣ ಮನೆಯ ಮಧ್ಯದಿಂದೆ ಒಂದು ಹಜಾರ. ಹೂಳಿರದ ಏರಡು ಬಳಿಗ್ಗೆ ಕೊರಡಿಗಳಿರುತ್ತವೆ ಇಂಧಿಗದಲ್ಲಿರುವ ಒಂದು ಕೊಡಿಯನ್ನು ಸೋಡಿದೊಡನೆಯೇ ಆದು ಒಂದು ಕಾರೋಫಲ್ಲೇಚನೆಯ ಕೊಂಳಿಯಾಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಕೊಡೆಯು ಗೋಡೆಯೆ ಮೇಲೆ ಹಳವು ಚಿತ್ರಗಳು ನಿಂತಿರುತ್ತವೆ; ಆದರೆ ಅವು ಈಗ ಸಾಧಾರಣವಾಗಿ ಜನರ ಮನೆಗಳಲ್ಲಿ ಇಂದು ಬರುವ ಗಾಂಧಿಜಿ, ತಿಲಕ, ಉಚ್ಚತರಾಯ ಚಿತ್ರರಂಜನದಾಸ ಇತ್ಯಾದಿ ಆಧುನಿಕ ಭಾರತದ ರಾಷ್ಟ್ರವಿಂದರ ಚಿತ್ರಗಳಾಗಿರಲಿಲ್ಲ. ಆದ್ದೂ ಆವು

ಗಳನ್ನು ಸೋಡಿದರೆ ಅವು ಯಾರದೆಂಬುದನ್ನು ನಾವು ತಿಳಿದುಕೊಳ್ಳಬಹುದು ದಪ್ಪದ ಮುಂಡಾಸನ್ನು ತೆಲಗಿಟ್ಟುಕೊಂಡು, ಓರೆ ನೋರೆ ಮಾಡಿ ಸೀಂತಿರುವ ಆ ಪುರುಷನ ರೂಪವನ್ನು ನೋಡಿದೊಡನೆಯೇ ಅದು ರಾಜಾರಾಮ ನೋಹನರಾಯರ ದಾಗಿದೆ ಎಂಬುದು ವ್ಯಕ್ತವಾಗುತ್ತದೆ. ಸೇರಿತ ತಲೀಗೂಡಲಿನ, ಆದರೆ ಪ್ರಶಾಂತವಾದ ಮುಖಭಾವವೆಳ್ಳು, ಒಂದು ದೋತರವನ್ನು ಟ್ಟು ಶಾಲೊಂದನ್ನು ಹೆಗಲಮೇಲೆ ಹಾಕಿ ಕೊಂಡು ಎರಡು ಕೈಗಳನ್ನು ಜೋಡಿಸಿ ಕುಳಿತುಕೊಂಡ ಮುದುಕನನ್ನು ನೋಡಿ ದೊಡನೆಯೇ ಆಧುನಿಕ ಭಾರತದ ದಿವ್ಯ ಜ್ಯೋತಿ ಶ್ರೀರಾಮಕೃಷ್ಣ ಪರಮಹಂಸ ರೆಂಬುದನ್ನು ನಾವು ತಿಳಿದುಕೊಳ್ಳಬಹುದು. ಇವಲ್ಲವೇ ಗೋಡೆಯ ಮೇಲೆ ಹಳದಿ ಬಣ್ಣದ ಜುಬ್ಬವನ್ನು ಧರಿಸಿ, ತನ್ನ ಕೈಗಳಿರಡನ್ನೂ ಎದೆಯ ಮೇಲೆ ಜೋಡಿಸಿ ನಿಂತಿರುವ ಗಂಭೀರ ವದನ ಮಂಡಲದ ತೇಜಸ್ಸೀ ಮೂರ್ಕಿಯ ಚಿತ್ರವನ್ನು ನೋಡಿ ಮೊಡನೆಯೆ, ಅದು ವಿಶ್ವದ ಸರ್ವ ಮೂಲಗಳಲ್ಲಿ ಭಾರತೀಯ ವೇದಾಂತದ ಪಿಜಯ ಮಂದುಭಿಯಯ್ಯ ನೋಡಿಸಿದ ವಿವೇಕಾನಂದ ಸ್ವಾಮಿಗಳದಾಗಿದೆ ಎಂಬುದು ಹೊಳೆಯುವುದು. ಆ ಚಿತ್ರದ ಕೆಳಗೆ “Arise, awake, stop not till the god is reached” ಎಂಬುದಾಗಿ ಆಂಗ್ಲಭಾಷೆಯಲ್ಲಿ ಗೀತೆಯಿಂದ ಉಧ್ಘಟತವಾದ ಒಂದು ಪಂಕ್ತಿಯು ಗೋಚರಿಸುತ್ತಿರುವುದು.

ಈ ಚಿತ್ರಗಳಲ್ಲವೇ ವೀಣಾಪಾಣಿಯಾದ ವಾಗ್ದೀವಿಯ ಚಿತ್ರವೂ, ಎಳೆಣಿಗೆಯಿಂದ ವಿಕಸಿತವಾದ ಮುಖಮಲ್ಲಿಗೆಯೊಡನೆ ಕೊಳಳಲನ್ನೂ ದುವ್ವದರಲ್ಲಿ ನಿರತನಾದ ಮುರಲೀಧರನ ಚಿತ್ರವೂ ಕಂಗೊಳಿಸುತ್ತಿರುವುವು.

ಕೇಳಣಿಯ ಮಧ್ಯದಲ್ಲಿ ಒಂದು ಮೇಚು; ಅದರ ಎರಡು ಬದಿಗಳಲ್ಲಿಯೂ ನಾಲ್ಕುರು ಕುಚಿಗಳಿರುತ್ತವೆ. ಮೇಚಿನ ಮೇಲೆ ‘ಹಂಡೂ’ ‘ಅಪ್ಪತ ಬರ್ಮಾರ ಪತ್ರಿಕೆ’ ಎಂಬಿತ್ಯಾದಿ ಒಂದೆರಡು ದೈನಂದಿನ ಪತ್ರಿಕೆಗಳು ಬಿಡಿದ್ದವು. ಇನ್ನೊಂದು ಕಡೆಯಲ್ಲಿ ಶ್ರೀ ಅರವಿಂದಸ್ಥೋಷರ “ವಂಚೇ ಮಾತರಂ” ಪತ್ರಿಕೆಯು ಕಂಗೊಳಿಸುತ್ತಲಿದ್ದಿತು. ಅರವಿಂದರು ಆ ದಿನಗಳಲ್ಲಿ ಯೋಗಾಭ್ಯಾಸವನ್ನು ಪ್ರಾರಂಭಿಸಿರಲಿಲ್ಲ. ಇನ್ನೊಂದು ಕಡೆ ಹಲವು ಪುಸ್ತಕಗಳು ಬಿಡಿದ್ದವು. ಅವುಗಳು ಯಾವುದೆಂಬುದನ್ನು ನಾವು ನೋಡೊಣ. ಅವುಗಳಲ್ಲಿ ಒಂಕಿಂಚಂದ್ರ ಚಟ್ಟಜೀಯವರ ಸುಪ್ರಸಿದ್ಧ ಕಾದಂಬರಿಯಾದ “ಆನಂದಮರವು” ಒಂದಾಗಿತ್ತು. ಎರಡನೇಯದು ವಿನಾಯಕ ಸಾವರಕರ “ಮೇರಿಯನಿಯವರ ಬಂಬಣಗಳು” ಎಂಬುದಾಗಿದೆ. ಮೂರನೆಯದು ವೃದ್ಧಪಿತಾಮಹರಾದ ದಾಧಾಭಾಯ ನವರೋಚಿಯವರ “Un British rule in India” ಎಂಬುದಾಗಿದೆ.

ಈ ಕೇಳಣಿಯಲ್ಲಿ ಅಳಿ-ಅಗ ವರ್ಷ ಪ್ರಾಯದ ತರುಣನೋರ್ವನು ನೋವಾದ ಗೂಡಯಂತೆ ಕೇಳಣಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಓಡುತ್ತಿದ್ದನು. ಅವನ ಮುಖಮಂಡಲವು ಸುಂದರವಾಗಿದ್ದ ತೆಂದು ಚೇಳಬಹುದು. ನಿಶಾಲವಾದ

ಅವನ ಲಲಾಟದಿಂದ ಹೇಳಬ್ಬಿ ದೃಢ ಮನಸ್ಸನಾದ ಮನುಷ್ಯನೆಂದು ನಿರ್ಧರಿಸಬಹುದು. ತೇಜಯುತ್ತವಾದ ನೇತ್ರಗಳು ಇನ್ನೊಬ್ಬರ ಹೃದಯವನ್ನು ಭೇದಿಸುವವರ್ಪು ತೀಕ್ಷ್ಣವಾಗಿದ್ದವು ಅವನ ದೇಹವು ಅವು ಬಲಿಸ್ತುವಾದದು ಏನೂ ಆಗಿರಲಿಲ್ಲ. ಕೃಶವಾದ ಅವನ ದೇಹವು ಶ್ರಮವಹವಾದ ಕೆಲಸಗಳಿಗೆ ಯೋಗ್ಯವಾದುದೆಂಬುದಾಗಿ ಉಂಟಿಸಬಹುದು; ಆದರೆ ಅವನ ದೇಹವನ್ನು ಒಂದು ಬಾರಿ ನೋಡಿದೊಡನೆಯೇ, ಅವನಲ್ಲಿ ಆಸಾಧಾರಣವಾದ ಒಂದು ಚೈತನ್ಯವು ಉರಿಯುತ್ತಿದೆ ಎಂಬುದನ್ನು ನಾವು ತಿಳಿದುಕೊಳ್ಳಬಹುದು.

ಅವನ ವದನ ಮಂಡಲವು ಅವನೊಬ್ಬ ಶಾಂತಚಿತ್ತವ್ಯತ್ಯಾಗ ಪುರುಷನೆಂದು ನುಡಿಯುತ್ತಲಿದ್ದರೂ, ಈಗಲಿನ ಭೇದ ಭಾವವು ಅವನ ಮನಸ್ಸು ಉದ್ದೇಷ ಪರವಶವಾಗಿದೆ ಎಂಬುದನ್ನು ನುಡಿಯುತ್ತಿದ್ದಿತು. ಅವನು ಹುಳ್ಳನಂತೆ ಕೋಣೆಯಲ್ಲಿ ಓಡಾಡುತ್ತಾ ಬಲಗ್ಗೆಯನ್ನು ಮುಸ್ತಿ ಹಿಡಿದು ಎಡಗ್ಗೆ ಮೇಲೆ ಆಗಾಗ ಹೊಡಿಯುತ್ತಲಿದ್ದನು. ಹಲವು ಸಾರಿ ಅಸ್ವಷ್ಟವಾದ ಹಲವು ಶಬ್ದಗಳನ್ನು ಉಚ್ಚರಿಸುತ್ತಿದ್ದನು; ಆದರೆ ಅವನು ನುಡಿಯುತ್ತಿರುವುದೇನಂಬುದು ವ್ಯಕ್ತವಾಗಿ ಕೇಳಿಬರುತ್ತಿರಲಿಲ್ಲ; ಆದರೆ ಅವನ ಹೃದಯದಂತರಾಳದಲ್ಲಿ ತುಂಬಿರುವ ಚಿಂತಾಗ್ರಿಯು ಈ ಅಸ್ವಷ್ಟ ವದಗಳ ಮಂಳಿಕ ಹೊರಸೂಸುತ್ತಿದೆ ಎಂಬುದು ನಿರ್ವಿವಾದವು. ಅವನ ಮುಖವು ಕೆಂಪಾಗಿ ಹೊಗಿತ್ತು. ಅವನ ಮುಖದಲ್ಲಿ ಕೋಪ, ದೈನ್ಯ, ಲಜ್ಜೆ, ನಿರಾಶೆ, ವ್ಯಾಸನ ಎಂಬಿತ್ಯಾದ ವಿವಿಧ ವಿಕಾರಗಳು ಏಕಕಾಲದಲ್ಲಿ ತೊರುತ್ತಲಿದ್ದವು. ಈ ಎಲ್ಲಾ ಸಂಗತಿಗಳಿಂದ ಈ ತರುಣನು ಯಾವುದೋ ಒಂದು ಮಹತ್ವಾದ ಚಿಂತಿಗೆ ಪಾತ್ರೀಭವಿಸಿದ್ದನು ಎಂಬುದನ್ನು ಉಹಿಸಿಕೊಳ್ಳಬಹುದು.

ಹತ್ತು ಹನ್ನೆರಡು ನಿಮಿಷಗಳ ವರೆಗೆ ತರುಣನು ಈ ರೀತಿ ಪಿಚಾರಮಗ್ನಿನಾಗಿದ್ದನು. ಅನಂತರ ಅವನ ಮನಸ್ಸು ಯಾವುದೋ ಒಂದು ನಿರ್ಧರಕ್ಕೆ ಬಂದು ತಲುಪಿತು ಅವನಲ್ಲಿ ತುಂಬಿದ್ದ ದೈನ್ಯತೆ, ಕೋಪ, ಲಜ್ಜೆ ಎಂಬ ವಿಕಾರಗಳು ಲಯವನ್ನು ಹೊಂದಿ ಮುಖದ ಮೇಲೆ ವ್ಯಾಸನ ಮತ್ತು ನಿರಾಶೆ ಈ ಎರಡು ಭಾಗಗಳು ಎದ್ದು ಕಾಣತೊಡಗಿದುವು. ಅವನು ಒಂದು ಆಸನದ ಮೇಲೆ ತನ್ನ ಶರೀರಭಾರವನ್ನು ಟ್ರೈಪ್ಲ್ ಲಿಂಪ್ಸ್ ಎಂದು ಬಿಸಿಯಾಸಿರನ್ನು ಹೊರಚಲ್ಲಿದನು. ಆದರೆ ಆ ಕೃತ್ಯಾದಿಂದ ಅವನ ಎವೆಯೂ ಮೇಲಿನ ಭಾರವು ಕಡಿಮೆಯಾದ ಹಾಗೆ ತೊರಲಿಲ್ಲವು. ಅವನು ತನ್ನ ಶರಗಳಿರದನ್ನೂ ತೊಡಿಗಳ ಮೇಲೆ ಮಡಗಿ ಶಣ್ಣಗಳನ್ನು ಆರ್ಥ ಮುಚ್ಚಿ ಆಲೋಚಿಸಿದನು. ತದನಂತರ ಅವನು ಒಂದು ಕಾಗದದ ತುಂಡನ್ನು ತೆಗೆದುಕೊಂಡು ಏನನ್ನೋ ಬರೆಯತೊಡಗಿದನು. ಆ ಪತ್ರವನ್ನು ಬರೆಯಾವಾಗ ಅವನ ಬೆರಳುಗಳು ಕಂಪಿಸುತ್ತಲಿದ್ದವು. ಎರಡು ಗರೀಗಳನ್ನು ಅವನು ಬರೆದನು; ಆದರೆ ಆ ಮೇಲೆ ಬರೆಯಲು ಸಾಧ್ಯವಾಗಲಿಲ್ಲ. ಅವನು ಲೇಖನಿಯನ್ನು ಮೇಜನಮೇಲಿಟ್ಟು ಪುನಃ ಕೋಣೆಯಲ್ಲಿ ಆತ್ಮಲಿಂದಿತ್ತ ಸಂಚರಿಸತೊಡಗಿದನು. ಈ ರೀತಿ ಕೆಲವು ನಿಮಿಷಗಳು

ಗತಿಸಿದ್ದನು. ಪುನಃ ತನ್ನ ಆವಸನದಲ್ಲಿ ಕುಳಿತು ತಾನು ಬರೆಯೆಲು ಪ್ರಾರಂಭಿಸಿದ ಪತ್ರವನ್ನು ಪೂರ್ತಿಗೊಳಿಸಲು ಯಶ್ವಿ ಸಿದನು. ಈ ಸಾರಿ ಅವನು ತನ್ನ ಉದ್ದೇಶದಲ್ಲಿ ಜಯಶಿಲನಾಡನು ಆವನು ಕಾಗದವನ್ನು ಬರೆದು ಪೂರ್ಣಸಿದನು. ಆದನ್ನು ಬಂದು ಲಕ್ಷ್ಯಾಟ್‌ಹೆಚ್‌ಎಂಎಸ್‌ ಸೇರಿಸಿ, ಲಕ್ಷ್ಯಾಟ್‌ಹೆಚ್ ಮೇಲೆ “ಸಾ ಪದ್ಮಾಲಿಗೆ” ಎಂದು ವಿಳಾಸವನ್ನು ಬರೆದನು. ಆವನು ಆ ಲಕ್ಷ್ಯಾಟ್‌ಹೆಚ್ ಕಡೆಗೆ ಒಂದು ತಿರಸ್ಯಾರ ದೃಷ್ಟಿಯನ್ನು ಇರಿ ಮೇಜದ ಮೇಲೆ ಎಸೆದನು.

ಆವನು ತನ್ನ ಆಸನದಿಂದ ಎದ್ದು ಹತ್ತಿರದ ಗೂಟಕ್ಕೆ ತೂಗು ಹಾಕಿದ ಕೊಟನ್ನು ತೀಗಿದು ಧರಿಸಿಕೊಂಡನು. ಆಗ ಒಳಗಿನಿಂದ ಒಬ್ಬ ಭೃತ್ಯನು ಬಂದು ‘ಒಡೆಯರೇ! ಅಮಾನ್ಯ ಉಂಟಕ್ಕಾಗಿದೆ ಆಂದ್ರ’ ಎಂದನು

“ಹೂಂ. ನಾನು ಈಗಲೇ ಬರುವೇನೆಂದು ಹೇಳು.”

ಭೃತ್ಯನು ಮರುಮಾತಾಡದೆ ಮನೆಯೋಳಿಗೆ ಹೊರಟುಹೊಡನು; ತರುಣನು ಹಜಾರದ ಎದಬಿದಿಗೆ ಇರುವ ಶಯನಗ್ರಹದಲ್ಲಿ ಪ್ರವೇಶಿಸಿದನು. ಶಯನಗ್ರಹವಾದರೂ ಆಜ್ಞುಕಟ್ಟಾಗಿದ್ದಿತು. ಒಂದು ತೊಟ್ಟಿಲಿನಲ್ಲಿ ಒಂಮ ವರ್ಷಪ್ರಾಯದ ಗಂಡು ಮಗುವು ನಿದಿಷ್ಟಾತ್ಮಿರುವುದು. ಮಗಾವಿನ ಮುಖಮಂಡಲವಾದರೂ ಚೆಲುವಾದುದೇ ಆಗಿರುತ್ತದೆ. ನಿಷ್ಫಲಂಕವಾದ ಆ ವದನಮಂಡಲದಲ್ಲಿ ಪರಿಶುದ್ಧತೆಯು ಮೂರ್ತಿ ಮತ್ತಾಗಿ ನಿಂತಿರುವುದು. ತರುಣನು ತನ್ನ ಕಣ್ಣಾಗಳನ್ನು ಮುಚ್ಚಿದೆ ಶಿಶುವಿನ ಮುಖವ್ಯಾಂತಿನಿಂದಿದನು. ಆವನ ದರ್ಶನೇಂದ್ರಿಯಗಳಲ್ಲಿ ಆಶ್ರಿತಂಗಳು ತುಂಬಿದುವು. ಎದೆಯ ರ್ಥಾ ಆದಗಿರುವ ಹೈಮವು ಹೊರಗ ಸಂದಿತು; ಆದರೆ ಇನ್ನೊಂದು ನಿರ್ವಹಿಸಿದ್ದೀರ್ಘ ನಧನಶ್ರವಿನ ಕಾರ್ಯಗಳು ಆ ವದನಮಂಡಲವನ್ನು ವ್ಯಾಪಿಸಿಕೂ. ಆದ್ದರಿಂದ ಏಂದು ಮಾತ್ರಾಗಳನ್ನು ಬಾಲಕನ ಕಣೆಯನ್ನು ಚುಂಬಿಸಿದನು.

‘ನಾಗೂ, ಇಂದು! ನಾನು ರಳಿಸಿದೆ; ನಾನಿಲ್ಲಿದೆ ಹೊಡರೂ ನಿನ್ನ ಮುಖನ್ನಾಕರ್ಯಗಳಿಗೆ ಎಂಬ ಲೋಪಕ್ಕೂ ಇವುವುವಿಲ್ಲ; ಆದರೆ ನಿನ್ನ ತಂದೆಯು ಭಿಕಾರಿಯಿ! ಇದ್ದರಿಂದ ಹಾನು ಕೀರ್ತನ್ತುನೇನೆ.’ ಎಂದು ಮಾತ್ರ ನುಡಿದನು. ಪುನಃ ಒಂದು ಕಂಬನ ಪುರ್ತಿಗೂ ಇ ಸುರೂಪಮಂಡಲದಲ್ಲಿ ಮಾಡಿತು.

ಯುವಕನು ಯಿಂದಿಗೆ ಎರ್ರಿದ್ದನು, ಹತ್ತಿರದಲ್ಲಿಯೇ ಒಂದು ಜಟ್ಟಾಗಾಡಿಯು ನಿಂತಿದ್ದಿತು. ಆವನು ಆದರಭ್ರಂಶಕುಳಿತುಕೊಂಡನು.

“ಎನ್ನಿಗೆ ಸ್ವಾರ್ಥಿನಿ?” ಎಂದು ಜಟ್ಟಾವಾಲನು ಪ್ರಶ್ನಿಸಿದನು.

“ರ್ಯಾಲ್‌ಪ್ರೆಸ್‌ಷನ್‌ನಿಗೆ” ಎಂದನು ತಪುಣನು.

ತಾನು ಒಂದಾಗುತ್ತಾ ಒಂದಿತು; ಮಧ್ಯಾಷ್ಟ ಭೋಜನದ ವೇಳೆಯು ಅತಿಕ್ರಮಿಸಿತು. ಆದರೆ “ಈಗ ಬರುತ್ತೀನೆ.” ಎಂದು ನುಡಿದ ಯಜಮಾನನ ಸುಳವಿಲ್ಲ. ಕಾದು ಯಜಮಾನಿಯು ಬೇಸಕ್ತಳು.

“ಎಲೋ ರಂಗಾ, ಸ್ವಾಮಿಯವು, ಏನು ಮಾಡುತ್ತಾರೆ, ಎಂಬುದನ್ನು ಹೊಗಿ

ನೋಡು. ಆಗಲೇ; ಒಂದು ತಾನು ಸಮಯವಾಯಿತು. ಬೇಗ ಬರಹೇಳು.” ಎಂದು ನುಡಿದಳು ಗೃಹಿಣಿ.

“ಹಾಗೆಯೀ ಆಗಲಿ ತಾಯಿ!” ಎಂದು ನುಡಿದು ಅಡಿಗೆಯವನು ಪಾಕಶಾಲೆಯನ್ನು ತ್ವರಿಸಿ ಹಜಾರಕ್ಕೆ ಬಂದನು.

ಗೃಹಿಣಿಗೆ ೮೯-೭೦ ವರ್ಷ ಪ್ರಾಯವಿರಬಹುದು; ಪರಿಸೂಳವಾದ ಯೋವನ ಆ ಕೋಮಲಾಂಗಿಯಲ್ಲಿ ಹರಿದಾಡುತ್ತಿಲಿದೆ. ಸೌಂದರ್ಯರಶ್ಮಿಗಳು ಆ ವದನಮಂಡಲದಲ್ಲಿ ಹೊಳೆಯುತ್ತಿರುವು. ಅವಳ ದೇಹವನ್ನು ಒಂದು ನಿರ್ವಿಷದವರಿಗೆ ನೋಡಿದರೆ, ಅವಳ ಪ್ರತಿಯೊಂದು ಅಂಗದಲ್ಲಿಯೂ ಚೆಲುವು ಗೋಚರವಾಗುತ್ತಿರುವುದು.

ಹಜಾರಕ್ಕೆ ತೆರಳಿದ್ದ ಅಡಿಗೆಯವನು ಹಿಂದಿರುಗಿ ಬಂದನು.

“ಸ್ವಾಮಿಯನ್ನು ಬರಹೇಳಿದೆಯಾ?”

“ಸ್ವಾಮಿಯವರು ಹಜಾರದಲ್ಲಾಗಲೀ, ಕಾರ್ಯಾಲೋಚನೆಯ ಕೊರಡಿಯಲ್ಲಾಗಲೀ ಇಲ್ಲ.”

“ಹಾಗಾದರೆ ಅವರು ಎತ್ತ ತೆರಳಿದರು?”

“ಆಫ್ಫಿಸಿನಲ್ಲಿ ಅವರ ಕೋಟಿಲ್ಲಿರೋದ್ವಿಂದ ಅವರು ಹೊರಗೆ ತೆರಳಿರಲಿಕ್ಕೆ ಸಾಕು.”

“ಈ ಉರಿ ಮಧ್ಯಾಹ್ನದಲ್ಲಿ ಅವರು ಎಲ್ಲಿಗೆ ಹೋಗಿದ್ದಾರೆಯೋ!”

ಗೃಹಿಣಿಯು ತನ್ನ ಪತಿಯು ಎತ್ತ ತೆರಳಿದನೆಂಬುದನ್ನು ವಿಚಾರಿಸುತ್ತಾ ಶುಳ್ಳತ್ತಳು. ಮನಸ್ಸಿನಲ್ಲಿ ಹಂತು ಸಂವೇಹಗಳೂ ಭಿಂತಿಯೂ ಉದಯಿಸಿದುವು. ಅವಳು ಹನ್ರಚಿತ್ತಾಗಲು ಪ್ರಯ್ಯಿಸಿದಳು; ಆದರೆ ಅದು ಸಾಧ್ಯವಾಗಲಿಲ್ಲ. ಅವಳ ಅಂತರಾತ್ಮವು ಯಾವುದೋ ಒಂದು ವಿವರಕ್ಕೆ ನಡೆವಿದೆ, ಎಂದು ನುಡಿಯುತ್ತಿಲಿದ್ದಿತು. ಅವಳು ಇಲ್ಲಿಂದ ಎದ್ದು “ನನೋ ಕಾರ್ಯಾಂತರದಿಂದ ಹೊರಗೆ ತೆರಳಿರಬಹುದು. ಅದಕ್ಕಾಗಿ ನಾನೋಕೆ ಇಷ್ಟು ಆಧೀಕ್ಷಾಗಬೇಕು?” ಎಂದು ನುಡಿಯುತ್ತಾ ಎದ್ದು ವಾಚನಾಲಯಕ್ಕೆ ಗಮಿಸಿದಳು. ಕೈಗೆ ಸಿಕ್ಕದ ಯಾವುದೋ ಒಂದು ಪುಸ್ತಕವನ್ನು ತೆಗೆದುಕೊಂಡು ಓದಲು ಅವಳು ಯತ್ತಿಸಿದಳು, ಆದರೆ ಅವಳ ಮನಸ್ಸು ಪುಸ್ತಕದಲ್ಲಿ ನಿಲ್ಲಲಿಲ್ಲ; ಅದು ಅವಳ ಹಿಡಿತದಿಂದ ತಪ್ಪಿಸಿಕೊಂಡು ಎಲ್ಲಿಯೇ ಸಂಚರಿಸುತ್ತಿಲಿದ್ದಿತು. ಅವಳ ಮನೋದರ್ಶಿಕಾದಿದ್ದ ಹಲವು ಚಿತ್ರಗಳು ಬಂದು ನಿಂತವು. ತನ್ನ ಬಾಲ್ಯ, ತನ್ನ ಸ್ವಾಮಿಯ ಪರಿಚಯವನ್ನು ಸಂಪಾದಿಸಿದುದು, ಅವನಲ್ಲಿ ತಾನು ಅನುರಕ್ತಿಾದುದು, ಶಮ್ಮಾನವಾಹ, ತಮ್ಮ ಪ್ರೇಮಬಂಧವನ್ನು ದೃಢವಡಿಸುವುದಕ್ಕಾಗಿ ರಾಮಚಂದ್ರನು ಜನಿಸಿದುದು, ಎಂಬಿತಾಯಾದಿ ಹಲವು ಹಳೆಯ ಚಿತ್ರಗಳು ಗತಕಾಲದ ಕಡಲಿನಿಂದ ಎದ್ದು ಬಂದು ಅವಳ ಮನೋವಲಯದಲ್ಲಿ ಕಾಣಿಸಿಕೊಂಡವು.

ಅವಳ ಮನಸ್ಸು ಶಸ್ವರಷ್ಯವನ್ನು ಹೊಂದಿದ್ದಿತು. ಏಕೆಂಬುದು ಅವಳಿಗೆ ತಿಳಿಯದು. ಅವಳ ಅಂತರಾತ್ಮವು ಇದುವರಿಗೆ ಸಂತೋಷಭರಿತವಾಗಿದ್ದ ಆ ಸಂಸಾರ

ಕಡಲನಲ್ಲಿ ಬಿರುಗಾಳಿಯೊಂದು ಆವಿಭರಿಸುತ್ತಲಿದೆ ಎಂದು ನುಡಿಯುತ್ತಲಿದ್ದಿತು. ಅವಳು ತನ್ನ ಈ ಅಧಿರತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದಳು.

ಯಾರೋ ಮನೆಯೊಳಗೆ ಪ್ರವೇಶಿಸಿದ ಕಾಲಸಫ್ಫಳವು ಬಂದು ಆ ಸುಂದರಿಯ ಕ್ರಮೇಂದ್ರಿಯಗಳಲ್ಲಿ ಪತಿಸಿತು. ‘ಒಹುಃ ಅವರೇ ಆಗಿರಬಹುದು.’ ಎಂದೆನ್ನು ತ್ವಾ ಅವಳು ಬಂದುದು ಯಾರಿಂಬುದನ್ನು ಶಿಳಯುವುದಕ್ಕಾಗಿ ಹೆಚಾರಕ್ಕೆ ಗಮಿಸಿದಳು; ಆದರೆ ಆದು ಅವಳು ನೀನದ ಹಾಗೆ ಅವಳ ಪತಿದೇವನಾಗಿರಲಿಲ್ಲ; ಮನೆಯೊಳಗೆ ಪ್ರವೇಸಿದುದು ಅವಳ ದೋಡ್ಡ ತಂಡೆಯ ಮಗನಾದ ವೆಂಕಟರಾಮನಾಗಿದ್ದನು. ಅವನು ಸುಂದರಿಯನ್ನು ಕಾಣಿತ್ತಲೇ ಬಂದು ಮಂದಸ್ಕಿರಿತವನ್ನು ಬೀರಿದನು.

“ಭಾ, ವೆಂಕಟ, ಉಟಪಾಯಿತೇ?”

“ಇಲ್ಲ, ಪದ್ಮಾ, ಭಾವ ಎಲ್ಲಿಗೆ ಹೋಗಿದ್ದಾರೆ?” ಎಂದು ಪ್ರಶ್ನಿಸಿದನು ವೆಂಕಟ ರಾಮನು

“ಈಗ ಸ್ವಲ್ಪ ಮುಂಚಿಯೇ ಅವರು ಹೊರಗೆ ಹೋದರು; ಉಟ ಸಹಾ ಮಾಡೆ ಲಿಲ್ಲ. ಈಗಲೇ ಹಿಂದಿರುಗಿ ಬರಬಹುದು.”

“ಪದ್ಮಾ, ಅವರು ರೈಲ್‌ಸ್ಪೇಸ್‌ನಲ್ಲಿ ಪೂನಾಕ್ಕೆ ಇರುವ ಗಾಡಿಯನ್ನು ಹತ್ತು ಶ್ರೀಯುವುದನ್ನು ಕಂಡೆನು”

“ಪೂನಾಕ್ಕೆ ಇರುವ ಗಾಡಿಯೇ?”

“ಹೌದು, ಪದ್ಮಾ, ಏಕೆ ಇಪ್ಪು ದಿಗಿಲಿನಿಂದ ಪ್ರಶ್ನಿ ಸುತ್ತಿರುವೆ?”

“ಉಗಿಬಂಡಿ ಯಾತ್ರೆಗಾಗಿ ತೆರಳುವುದಾದರೆ, ಅವರು ಏಕೆ ನನ್ನೊಡನೆ ಹೇಳಲಿಲ್ಲ? ಹತ್ತಿರವೆಲ್ಲಿಯೋ ಹೋಗಿರಬಹುದೆಂದು ನಾನು ವಿಚಾರಿಸಿದೆ. ಅವರು ಈಗ ಬರಬಹುದೆಂದು ನನೆದು ಉಟಕ್ಕಾಗಿ ಕಾದು ಕುಳಿತಿದ್ದೇನೆ”

“ಅಯೋಜ್ಯೇ ಹುಚ್ಚೇ, ಈ ನಿನ್ನ ಬುದ್ಧಿಗೆ ಏನೆಂದು ಹೇಳಬೇಕು? ಅಗತ್ಯವಾದ ಕೆಲಸಗಳಾಗಿ ಹೊರಗೆ ತೆರಳುತ್ತಿದ್ದರೆ, ನುಡಿದು ತೆರಳಲು ಶಾಧ್ಯವೇ? ನಡೆ, ಹೊಟ್ಟಿ ಹಸಿಯುತ್ತಿರುವುದು.” ಎಂದು ತನ್ನ ಸ್ವಾಭಾವಿಕವಾದ ಹಾಸ್ಯರಸದಲ್ಲಿಯೇ ವೆಂಕಟ ರಾಮನು ಹೇಳಿದನು.

ಅವರಿಬ್ಬರೂ ಪಾಕಶಾಲೆಗೆ ತೆರಳಿದರು; ವಾಚಕರು ಈ ತರುಣನೂ, ಆ ಹೆಂಗಸೂ ಯಾರಿಂಬುದನ್ನು ಶಿಳಯಲು ಉತ್ಸರ್ಪಿಸಿರಬಹುದು, ಸದ್ಯಕ್ಕೆ ಆ ಯುವಕನ ಹೆಸರು ವೆಂಕಟರಾಮನೆಂದೂ ತರುಣಿಯ ಹೆಸರು ಪದ್ಮಾ ಎಂದು ಶಿಳದುಕೊಂಡರೆ ಸಾಕು. ಮುಂದಿನ ಪರಿಷ್ಕೇರಿದಗಳಲ್ಲಿ ಅವರು ಯಾರಿಂಬುದು ಶಿಳದು ಬರುವುದು.

ಪದ್ಮಾ ಉಟ ಮಾಡಿದಳು; ಆದರೆ ಆದು ಅವಳ ಮನಸ್ಸಿಗೆ ಸೋಗಸೇನಿಸಲಿಲ್ಲ. ತನ್ನ ಪತಿಯು ತನ್ನೊಡನೆ ನುಡಿಯದೇ ಏಕೆ ಉಗಿಬಂಡೀ ಸ್ವಯಾಣಕ್ಕೆ ಉಂಟುತ್ತಿರುತ್ತಾದನು? ಎಂಬ ವಿಚಾರವು ಅವಳ ಮೆದುಳನ್ನು ತನ್ನ ತ್ತಲಿದ್ದಿತು. ವೆಂಕಟ

ರಾಮನು ಹರ್ವಜೀವಿಯಾದುದರಿಂದ ಭೋಜನವು ಅವನಿಗೆ ಬಹಳ ರುಚಿಕರವಾಗಿ ತೋರಿತು. ಹಲವು ವಿಧ ಪಲ್ಲಿಗಳನ್ನು, ಅನ್ನವನ್ನು ಅವನು ಉದರ ದೇವತೆಗೆ ನಿನ್ನೇದಿಸಿದನು.

ಉಂಟಾದ ಅನಂತರ ವೆಂಕಟರಾಮನು ಕರಪ್ರಕ್ರಾಲನವನ್ನು ಮಾಡಿಕೊಂಡು ಹಜಾರಕ್ಕೆ ಬಂದನು. ತನ್ನ ಜೀಬಿನಿಂದ ಒಂದು ಹೇಕ್ ಸಿಗರೀಟನ್ನು ತೆಗೆದು ಒಂದು ಸಿಗರೀಟನ್ನು ಹೊತ್ತಿಸಿ ಧೂಮಪಾನವನ್ನು ಮಾಡತೋಡಿದನು. ಅವನ ಬಾಯಿಯಿಂದ ಹೊರಬಿದ್ದ ಹೊಗೆಯು ವಕ್ರಕಾದವನ್ನು ಹೊಂದಿ ಮೇಲಕ್ಕೇರುತ್ತಾ ವಾಯುವಿನಲ್ಲಿ ಮಿಲನವನ್ನು ಹೊಂದಿತು. ವೆಂಕಟರಾಮನು ಸಿಗರೀಟು ಸೇದು ವೃದರಿಂದ ಶರೀರಕ್ಕೆ ಉಂಟಾಗಬಹುದಾದ ಕೆಡಕುಗಳನ್ನು ಅರಿತಿರಲಿಲ್ಲ; ಆದರೆ ಅವನ ವಿಚಾರವು ಹೊಗೆ ಸೇದುವುದು ನಾಗರಿಕತೆಯ ಹಾಗು ಪಾಶ್ಚಾತ್ಯ ಸಂಪೂರ್ಣ ಶಿಯ ಲಾಂಛನವೆಂದಾಗಿದ್ದಿತು. ಆದುದರಿಂದ ಆಂಗ್ಲವಿದ್ಯಾರ್ಥರನಾದ ತನ್ನ ಗಾರ ನಕ್ಕೆ ಧೂಮಪಾನವು ಅತ್ಯಾವಶ್ಯಕವೆಂದು ಅವನು ಬಗೆದಿದ್ದನು. ಇದನ್ನು ಓದಿ ವಾಚಕರು ಆಶ್ಚರ್ಯಪಡಬೇಕಾಗಿಲ್ಲ; ಇಂದಿನ ಆ ಪಾಶ್ಚಾತ್ಯ ರೀತಿಯ ವಿದ್ಯಾ ಭಾಷವನ್ನು ಹೊಂದಿರುವವರಲ್ಲಿ ಮುಕ್ಕೆವರು ಈ ವಿಚಾರದಿಂದಲೇ ಹೊಗೆಪಾನ ಮಾಡುತ್ತಾರೆ

ವೆಂಕಟರಾಮನು ಹೊಗೆಯನ್ನು ಒಳಗೆ ಎಳೆದುಕೊಳ್ಳುತ್ತಾ ಕಾರ್ಯಾಲೋಚನೆಯ ಕೊಳೆದಿರ್ಹೊಳಗೆ ಪ್ರವೇಶಿಸಿದನು; ಅವನು ಅಲ್ಲಿರುವ ಒಂದು ಸುಖಾಸನದ ಮೇಲೆ ತನ್ನ ಶರೀರಭಾರವನ್ನು ಕೆಡಹಿಡನು ಸ್ವಾಭಾವಿಕವಾಗಿಯೇ ಅವನ ದೃಷ್ಟಿಯು ಮೇಜದ ಮೇಲಿರುವ ಒಂದು ಲಕ್ಷ್ಯಾರ್ಟೆಯ ಮೇಲೆ ಬಿಡ್ಡಿತು. ಅವನು ಆದನ್ನು ತೆಗೆದುಕೊಂಡು ನೋಡಿದನು. ಆದರ ಮೇಲಿರುವ ವಿಳಾಸವನ್ನು ನೋಡಿದೊಡೆ ನೇಯೇ ಆದು ಯಾರ ಹಸ್ತಾಕ್ಷರವೆಂಬುದು ವೆಂಕಟರಾಮನಿಗೆ ವ್ಯಕ್ತವಾಯಿತು. ಅದನ್ನು ಕ್ಯಾಯಲ್ಲಿ ಹಿಡಿದುಕೊಂಡು ಅವನು:—“ಪದ್ಭ್ರಾ, ಪದ್ಭ್ರಾ!” ಎಂಬುದಾಗಿ ಕೊಗಿದನು.

ಒಳಗಿನಿಂದ ತರುಣೆಯು ಓಡಿಬಂದು:—“ಎನಯಾಗ್ಯ, ವೆಂಕಟಾಣ್ಣ!” ಎಂದು ನುಡಿದಳು.

“ಇಗೋ, ನೋಡು; ಭಾವಾ ಒಂದು ಕಾಗ್ಗಾನ ಬರೆದಿಟ್ಟು ಹೋಗಿದ್ದಾನೆ.”

ಪದ್ಭ್ರಾ ಆತುರದಿಂದ ಅವನು ತನ್ನ ಕರದಲ್ಲಿ ಹಿಡಿದುಕೊಂಡಿದ್ದ ಪತ್ರವನ್ನು ತೆಗೆದುಕೊಂಡಳು. ಆದರ ಮೇಲಿರುವ ವಿಳಾಸವನ್ನು ನೋಡಿದೊಡನೆಯೇ, ಆದು ಅವಳ ಜೀವಿತೇಶ್ವರನದೆಂಬುದನ್ನು ಆ ವನಿತೆಯು ತಿಳಿದಳು. ತಾನು ತೀರಳುವಾಗ ಆವ ಸಂದೇಶವನ್ನು ತನ್ನ ನಲ್ಲಿನು ಆ ಕಾಗದದಲ್ಲಿ ಬರೆದಿರುವನೆಂಬುದನ್ನು ತಿಳಿಯಲು ಕುತೂಹಲಭಾಗಿದ್ದಳು; ಆದರೆ ಅದೊಂದು ಪ್ರೀಮಸಂದೇಶವಾಗಿರಲಿಲ್ಲ; ಸಂಸಾರ ಕಡಲನ್ನು ಅಲ್ಲಿನ್ನುಲ-ಕಲ್ಲಿನ್ನುಲ ನಾಡಲು ಉದ್ದ್ವಿತ್ವಾಗುತ್ತಿರುವ

ಒಂದು ಬಿರುಗಳಿಯ ಸಾಜನೆಯಾಗಿತ್ತು ಆ ಓಲೆಯು! ಯುವತಿಯು ಪತ್ರವನ್ನು ಒಡಿದು ನೋಡಿದಳು; ಅದರಲ್ಲಿ ಲಿಖಿತವಾದ ಕೆಲವು ಗೆರಿಗಳನ್ನು ನೋಡಿದೊಡನೆಯೇ, ಅವಳ ದೇಹವು ಕಂಪಿಸಿತು; ಕಣ್ಣಗಳಲ್ಲಿ ಅಶ್ವಬಿಂದುಗಳು ತುಳುಕಾಡಿದವು; ಕಂಠವು ಬಿಗಿದು ಬಂದಿತು. ಅವಳು ಹತ್ತಿರದ ಆಸನದ ಮೇಲೆ ಬಿದ್ದಳು!

ಕಾಗದದಲ್ಲಿದ್ದ ಸಂಗತಿಗಳನ್ನು ವಾಚಕರ ಅವಗಾಹನೆಗಾಗಿ ಕೊಡುತ್ತೇವೆ.

“ಪ್ರೀತಿಯ ಪದ್ದು!

ನಿನ್ನನ್ನು ಆ ೧೧ತಿ ಸಂಬೋಧಿಸಲು ನನಗೆ ಸ್ವಾತಂತ್ರ್ಯವಿದೆಯೆಂದು ಭಾವಿಸುತ್ತೇನೆ; ನನ್ನ ಹೃದಯವನ್ನು-ನನ್ನ ಪ್ರೇಮವನ್ನು-ನಿನ್ನ ಚರಣಗಳಲ್ಲಿ ಅರ್ಪಿಸಿರುತ್ತೇನಂಬುದನ್ನು ನೀನು ಬಲ್ಲೆ! ನನ್ನ ಭಾಗ್ಯಕಾಶದಲ್ಲಿ ರಾಜಿಸುತ್ತಿರುವ ತಾರೆಯೆಂದು ನಿನ್ನನ್ನು ನಾನು ಭಾವಿಸಿದ್ದೆ. ನಿನ್ನಿಂದನೆ ಮಿಲನಹೊಂದಿ ಜೀವನದ ಪರಿಪೂರ್ಣತೆಯನ್ನು ಹೊಂದಲು ಸಾಧ್ಯವಿದೆ, ಎಂದು ನಾನು ಬಗೆದಿದ್ದೇನು; ಆದರೆ ನನ್ನ ವಿಚಾರಗಳಲ್ಲವೂ ಗಾಳಿಯ ಗೋಪ್ಯರಗಳಾದುವು!

ಪದ್ದು! ನಾನು ದಾರಿದ್ರ್ಯ-ಭಿಕಾರಿ! ನಿನ್ನಲ್ಲಿ ಅನುರಕ್ತವಾದುದು ಒಂದು ತಪ್ಪೆಂಬುದು ಈಗ ಹೊಳೆಯುತ್ತಿದೆ! ನಿನ್ನ ಜೀವನದಲ್ಲಿ ಆನಂದವನ್ನು ಪ್ರದಾನ ಮಾಡಲು ನಾನು ಅಪಾತ್ರನು!

ಹೌದು; ನಾನು ತಪ್ಪು ಮಾಡಿದೆ; ನಿನ್ನನ್ನು ಈ ವಿವಾಹಬಂಧನದಲ್ಲಿ ಸಿಲುಕುವಂತೆ ಮಾಡದಿದ್ದರೆ ಈ ಸಂಕಟವು ಸಂಭವಿಸುತ್ತಿರಲಿಲ್ಲ. ತಿಳಿದೂ-ತಿಳಿದು ಈ ಸಂಕಟ ಕಡಲಿನಲ್ಲಿ ನಾನು ನಿನ್ನನ್ನು ದೂಡಿದೆ. ಈಗ ನಿನ್ನ ಸುಖದ ದಾರಿಯಲ್ಲಿರುವ ಒಂದು ಮುಳ್ಳಾಗಿ ನಿಳ್ಳಲು ನಾನು ಬಯಸುವದಿಲ್ಲ!

ನಿನ್ನ ಸಾಖ್ಯವೇ ನನಗೆ ಬೇಕಾದುದು; ಆದುದರಿಂದಲೇ ಗೃಹವನ್ನು ಎಂದೆಂದಿಗೂ ನಾನು ಶೈಜಿಸಿರುತ್ತೇನೆ. ನಿನಗೆ ಸುಸೂಕ್ತವಾದ ದಾರಿಯಲ್ಲಿ ನೀನು ಸುಖವನ್ನು ಹುಡುಕುವುದು ನನಗೆ ಆನಂದದಾಯಕವೇ ಸರಿ. ನಿನಗೆ ಆಸಕ್ತಿಯಿರುವವರನ್ನು ಸೇರಿ ಆನಂದಿಸು!

ರಾಮಚಂದ್ರನು ನನ್ನವನು; ಅವನನ್ನು ನೀನು ಪ್ರೋಷಿಸುವಿಯೆಂದು ಭಾವಿಸುತ್ತೇನೆ; ನಿನಗೆ ಸುಖವನ್ನು ನೀಡಲೆಂದು ಭಕ್ತಿಪೂರ್ವಕವಾಗಿ ಭಗವಂತನನ್ನು ನಾನು ಪ್ರಾರ್ಥಿಸುತ್ತೇನೆ.

ನಿನ್ನ,

ರಂಗ.”

ಈ ಕಾಗದವು ಅವಳ ಎದೆಯನ್ನು ಸುಟ್ಟಿತೆಂದು ಹೇಳಬೇಕಾಗಲ್ಲ; ಅವಳ ಎದೆಯು ಈ ಕಾಗದದಲ್ಲಿ ಎದ್ದು ಕಾಣುತ್ತಿರುವ ಕರೆ ಎರ ಮನೋಭಾವನೆಯನ್ನು ವಿಫ್ಫಿಸಿ, ದಂಗಾಗಿ ಹೊಯಿತು. ಅವಳ ಭಾಗ್ಯಪ್ರದೀಪಕ-ಅವಳ ಆರಾಧನಾ ಮೂರ್ತಿ-ಅವಳ ನಷ್ಟಿನ ನಲ್ಲಿನು ಅವಳನ್ನು ಭಯಂಕರವಾದ ಕಡಲಿನಲ್ಲಿ ಕೆಡಹಿ ಹೊರಟು ಹೋದನು!

ಉ ರಂಗನಾಥನ ಜನನ

ಸುವರ್ಣಾರು ಅಧ್ಯಾತ್ಮತಾನ ಕಾಲದ ಹೀಗೆನ ಪ್ರತಿಶ್ಲಂತಿವಿಡು. ಈವಾಸಗರ ಜಿಲ್ಲೆಯಲ್ಲಿ ಹೊಸೂರು ಎಂಬುದೊಂದು ಗ್ರಾಮ; ಹೊಸೂರು ಭಾರತ ಭೂಪ್ರಯಾಲ್ಯಿ ದುವ ಏಳು ಲಕ್ಷ್ಯ ಹಳ್ಳಿಗಳಲ್ಲಿ ಒಂದಾಗಿದೆ ಎಂಬುಪೇತೆ ಶದಕ್ತಿಂತಹ ಹೆಚ್ಚಿನ ಪ್ರಾಧಾನ್ಯತೆಯು ಆವಕ್ತಿರಲಿಲ್ಲ; ಆದರೆ ಅನಂತರ ಈ ಗ್ರಾಮಕ್ಕೆ ಒಂಬು ತ್ಯಾಗಿಯ ಜನ್ಮಭೂಮಿಯಿಂಬ ಕೇರ್ತಿಯು ಲಭಿಸಿತು.

ಹೊಸೂರು ಅಗ್ರಹಾರದಲ್ಲಿ ಶ್ಯಾಮಾಶಾಸ್ತ್ರಗಳೆಂಬುವರು ಸಂತ್ತುಮುಕ್ತಲಿನ ಗ್ರಾಮಗಳಲ್ಲಿ ಒಹು ಪ್ರಸಿದ್ಧಿಯನ್ನು ಹೊಂದಿದ ವ್ಯಕ್ತಿಗಳಾಗಿದ್ದರು. ಆವರ ಕಾಲದಲ್ಲಿ ಈಗಿನಂತೆ ಆಂಗ್ಲವಿದ್ಯಾಭಾಷ್ಯಾಸವು ಆವೃತ್ತಿ ಪ್ರಚಾರವನ್ನು ಹೊಂದಿರಲಿಲ್ಲ. ನಗರಗಳನ್ನು ಪಾಶ್ಚಾತ್ಯ ನಾಗರಿಕತೆಯು ಆ ಕೂಲದಲ್ಲಿ ಸ್ವತ್ತಿಸಿಸ್ತದ್ದರೂ, ಆ ಪಶ್ಚಿಮದ ಗಾಳಿಯು ಇನ್ನೂ ಗ್ರಾಮ ಗ್ರಾಮಾಂತರಗಳಿಗೆ ವ್ಯಾಪಿಸಿರಲಿಲ್ಲ. ಆದಂದರಿಂದಲೇ ಆ ಕಾಲದಲ್ಲಿ ಹಳೇ ಸಂಪ್ರದಾಯದಂತೆ ಹಳ್ಳಿಗಳಲ್ಲಿ ಸಂಸ್ಕೃತ ಮತ್ತು ಕಾವ್ಯಭಾಷ್ಯಾಸವು ನೆಲೆ ನೀಡಿದ್ದಿತು. ಜನರು ತಮ್ಮ ಹಳ್ಳಿನ್ನು ಶಾಸ್ತ್ರಗಳಲ್ಲಿ ಇಕ್ಕೆರಾಭಾಷವನ್ನೂ ಸಂಸ್ಕೃತ ಶಾಖೆಗಳನ್ನೂ ಕಲಿತು, ಅನಂತರ ವ್ಯವಹಾರಜ್ಞಾನವನ್ನು ಸಂಪಾದಿಸುತ್ತಲಿದ್ದರು.

ಹೊಸೂರಿನಲ್ಲಿ ಶ್ಯಾಮಾಶಾಸ್ತ್ರಗಳು ಸಂಸ್ಕೃತ ಭಾಷಾಹಂಡಿತರೆಂದು ವಿಖ್ಯಾತರಾದ ಮನಸ್ಯರಾಗಿದ್ದರು. ಆ ಕಾಲದಲ್ಲಿ ಅನೇಕ ಮಂದಿ ಶಿವ್ಯರು ಆವರಲ್ಲಿ ಕಾವ್ಯಗಳನ್ನೂ ಶಾಸ್ತ್ರಗಳನ್ನೂ ಓದಿ ಚ್ಯಾನವನ್ನು ಸಂಪಾದಿಸಿದರು ಓಂದು ಮೂತ್ತಿನಲ್ಲಿ ಹೇಳುವುದಾದರೆ, ಮಧ್ಯಕಾಲೀನದ ಅಸ್ತುಂಗತ ತಾರೀಯಾಗಿದ್ದರೂ, ಶಾಸ್ತ್ರಗಳೂ ಅವರ ಸಾಂಡಿತ್ಯವೂ ರಾಮನಗರ ಜಿಲ್ಲೆಯಲ್ಲಿಯೇ ಕೇರ್ತಿಯನ್ನು ಸಂಪಾದಿಸಿದ್ದಿತು.

ಶಾಸ್ತ್ರಗಳು ಉತ್ಕೃಷ್ಟ ಸಂಸ್ಕೃತ ಹಂಡಿತರೆಂದು ಮಾತ್ರವಲ್ಲ; ಜ್ಯೋತಿಶ್ಯಾಸ್ತ್ರವನ್ನು ಸಂಬಂಧಿಸಿದ ಸಂಗತಿಗಳಲ್ಲಿ ಶಾಸ್ತ್ರಗಳ ಶಿಂಹೇ ಆಂತಿಮದ್ದೇಂದು ಹೇಳುವಾಗ, ಆ ಶಾಸ್ತ್ರವನ್ನು ಕುರಿತು ಆವರು ಎವ್ವರಮಂಟಪೀಗಿ ಜ್ಯಾನವನ್ನು ಸೂರ್ಯದಿಸಿದ್ದ ರೆಂಬುದನ್ನು ವಾಚಕರೇ ಉಪಿಸಿ ತಳಯಾವುದು ವೇದೀಲು. ಶಾಸ್ತ್ರಗಳು ಈ ಕಲೆಯನ್ನು ಅಭಾಷ ಮಾಡಿದುದು ಧನದಾಸೆಯಿಂದಲಾಗಿರಲಿಲ್ಲ. ಆವರು ಜ್ಯೋತಿಶ್ಯಾಸ್ತ್ರಕಾರಿ ಪರಿಸಿದ್ದರು ಆ ಕಲೆಯನ್ನು ಕುರಿತು ಪರಿಪೂರ್ಣ ಜ್ಯಾನವನ್ನು ಸಂಪಾದಿಸಲಿಕ್ಕು, ಆ ಶಾಸ್ತ್ರವನ್ನು ಪ್ರಯೋಗರೂಪದಲ್ಲಿ ಕೈಂತುಬರುವದಕ್ಕೂ ಆಗಿದ್ದಿತು. ವಿಕಾರಿಸಿದ್ದರೆ ಆವರು ಈ ಶಾಸ್ತ್ರದ ಮೂಲಕ ಅವಾರ ದ್ರವ್ಯವನ್ನು ಸಂಪಾದಿಸಬಹುದಿತ್ತು; ಆದರೆ ಹಣದಾಸೆಯಿಂದ ಆವರು ತಮ್ಮ ಜ್ಯಾನವನ್ನು ಮಾರಲಿಲ್ಲ.

ಈ ಕಾಲದಲ್ಲಿ ಶಾಸ್ತ್ರಗಳ ಪ್ರಾಯಂವು ಆರವತ್ತಕ್ಕೊಂತಲೂ ಹೆಚ್ಚಿಗೆದ್ದಿತು. ಆದರೂ ವಾಧ್ಯತ್ವ ಕಾಲದ ಬಲಹೀನತೆಯು ಅವರ ಶರೀರವನ್ನು ಸ್ವತ್ತಿಸಿರಲಿಲ್ಲ

ಅವರ ದೇಹವು ಸತ್ಯನಾಗಿದ್ದಿರು. ಒಂದು ದಿನಸವಲ್ಲಿ ನಾಲ್ಕು ರು ಹರಡಾರಿಗಳಪ್ಪೆ ದೂರ ನಡೆಯಲಿರುವ ತ್ರಾಣವು ಅವರ ಏರೀರವಲ್ಲಿದಿತು ಜರೆಯ ಸ್ವರ್ಥನಂದ ಅವರ ಕೂಡಲಾಗಳು ಶೈಫಲಿ ವಣವನ್ನು ಉಪೇಕ್ಷಿಸಿ ಬಿಳಿಯ ಬಣ್ಣವನ್ನು ತಾಳ ತೊಡಗಿದ್ದವು. ವಿಶಾಲವಾದ ಲಭಾಟದಲ್ಲಿ ವಾಧ್ಯಕ್ಷಯನ್ನು ಶೂಚಿಸುವ ಹಲವು ಗೆರೆಗಳು ಗೇರುಚರವಾಗತೊಡಗಿದ್ದವು. ಹೊಳೆಯುತ್ತಿರುವ ಅವರ ಕಣ್ಣಲಿಗಳಲ್ಲಿ ಸೌನ್ಯತೀರುಂ ಕ್ರಿಂಡವಾಡುತ್ತಿತ್ತೀ ದ್ವಾರಾದ ಅವರ ಅಂಗೇನಾಂಗಗಳು ಪರಿಶುದ್ಧಿಸಿ ಮಂಬಿಕ್ಕಾಡುತ್ತಿತ್ತೀ ಆ ವದನವಂಚಲದಲ್ಲಿ ಪಾಪದ ಸುಳಿವಿಲ್ಲ.

ಶಾಸ್ತ್ರಿಗಳ ಪ್ರಾಯವು ಅವಶತ್ತುಕ್ಕೆ ತಲುಪಿದ್ದಿತು; ಜನರು ಅವರು ಇನ್ನೊಂದು ಕಾಲು ತತ್ವವಾನವ ಕಾಲವ ಹರೀಗೆ ಜೀವಿಸಬಹುದೆಂದು ನುಡಿಯಾತ್ಮಿದ್ದರು. ಅವರು ಕುಟುಂಬಿಗಳು; ಅನರು ಮೂರು ಮಂದಿ ಪುತ್ರರನ್ನು ಪಡೆದೆಸ್ತರು; ಆದರೆ ಅವರು ಈ ಮೂರ, ಮಂದಿ ಪುತ್ರರಕ್ಕಿರೊಡನೆ ಜೀವಿಸುವುದನ್ನು ವೀಕ್ಷಿಸಿ ವಿಧಿಯು ಅಷಾಯೆಯನ್ನು ಹೇಂದಿತು. ಆದು ಮಾರಿಬೇನೆಯ ರೂಪದಲ್ಲಿ ಬಂದು ಎಡು ಮಂದಿ ಪುತ್ರರನ್ನು ಸೇಕೆದುಕೊಂಡು ತೆರಳತ್ತು. ಅವರ ಕೊನೆಯ ಪುತ್ರನಾದ ಶ್ರೀ ನಿವಾಸನು ಮಾತ್ರ, ಅವರ ಮುಷ್ಣಿನ ಕಾಲದಲ್ಲಿ ಉಳಿದನು. ವಾಧ್ಯಕ್ಷಕಾಲದಲ್ಲಿ ಅವರನ್ನು ಸಲಹಾವ ಭಾಗ್ಯವವನಿಗೆ ಲಭಿಸಿತು.

ಶಾಸ್ತ್ರಿಗಳ ಉಪಜೀವನ ಮಾರ್ಗವು ಬೇಸಾಯವಾದಿತ್ತು. ಪಿತ್ರಜೀತ ವಾದ ಸ್ವಲ್ಪ ಭಾಷಣು ಅವರಿಗಿತ್ತು. ಅವರಿಂದ ಬರುವ ಉತ್ಸನ್ನಿಂದ ಅವರ ಕುಟುಂಬದ ಉಪಜೀವನವು ಸಾಗುತ್ತಿತ್ತು. ಇದಲ್ಲದೆ ಶಾಸ್ತ್ರಿಗಳಲ್ಲಿ ಶಾಸ್ತ್ರಾಭ್ಯಾಸ ವನ್ನು ಮಾಡಿದ ಶಿಷ್ಯರಿಂದ ಗುರುದ್ವೇಷೆಯಿಂದ ಬರುತ್ತಿಂತೆ ದ್ರವ್ಯವೂ ಶಾಸ್ತ್ರಿಗಳ ಜೀವನವನ್ನು ಸೇರುತ್ತಿತ್ತು.

ಶ್ರೀನಿವಾಸನು ಪ್ರಾಯಕ್ಕಾಸಾಗಲು, ಶಾಸ್ತ್ರಿಗಳು ಅನುರೂಪಿಯಾದ ಓವ್ರು ಕನ್ಸೆಯನ್ನು ಉಗ್ರ ಮಾಡಿ, ಗೃಹಗಳ ಶ್ರಮವನ್ನು ಸ್ವೀಕರಿಸುವಂತೆ ಮಾಡಿದರು. ಶ್ರೀನಿವಾಸನಾದಂಡ ತಂಡೆಯಂತೆ ಸಂಪೂರ್ಣನಾದ ಬಬ್ಬ ಮಗನಾಗಿದ್ದನು. ಈಗನವ ರಂತೆ ಆಂಗ್ಲ ವಿದ್ಯಾಭ್ಯಾಸವನ್ನು ಮಾಡಿದ್ದರೂ ತನ್ನ ತಂಡೆಯಂದ ಸಂಕ್ಷೇತ ಕಾವ್ಯ ಜ್ಯೋತಿಷ ಎಂಬೀ ವಿಚ್ಯುಗಳನ್ನು ಪರಿಸಿದ್ದನು. ತಮ್ಮ ಕುಟುಂಬ ಭಾರವನ್ನು ಮಗನಿಗೆ ಪರಿಸಿ, ಶಾಸ್ತ್ರಿಗಳು ಈಶ್ವರ ಚಿಂತನೆಯಿಂಳು ದಿನಗಳನ್ನು ವ್ಯಯಗೊಳಿಸಿದರು.

ಮಗನಿಗೆ ಗೃಹಕ್ಕೆ ಭಾರವನ್ನು ವಹಿಸಿದ ಅನಂತರ ಶಾಸ್ತ್ರಿಗಳ ಜೀವನವು ಅದೊಂದು ರೀತಿಯ ವಾಸ್ತವಿಕ ಸಾರ್ಥಕವಾಯಿತೆಂದು ಹೇಳಬಹುದು. ಅವರು ಈ ಮೊದಲಿನ ಡಾಗ್ ಜ್ಯೋತಿಷಶಾಸ್ತ್ರದ ಪ್ರಯೋಗಿಕತೆಯನ್ನು ವ್ಯಯಗೊಳಿಸದೆ, ಆ ಕಾಲವನ್ನು ಭಗವದ್ವೀತೀ, ಉಪಸಂಹಾರಗಳು, ಭಾಗವತ ಎಂಬಿತ್ಯಾದಿ ಆಧ್ಯಾತ್ಮಿಕ ಗ್ರಂಥಗಳನ್ನು ಪರಿಶುಷ್ಟವರಿಂದ ವಿನಿಯೋಧಲಾರಂಭಿಸಿದರು ಅಧ್ಯಯನ ಮಾತ್ರ.

ವೆಲ್ಲ; ಸಾಧನೆಯು ಶಹೂ ಅವರ ಜೀವನವ ಒಂದು ಭಾಗವಾಗಿ ಪರಣವಿಸಿತು. ಸಂಕ್ಷೇತದಲ್ಲಿ ಶಾಸ್ತ್ರಿಗಳಿಗೆ ಅವುತ್ತೀರುವಾಗ ಪಾಂಡಿತ್ಯವಿದ್ಯುದರಿಂದ, ನೇದ್ರಿಂದ ನಿಷತ್ತುಗಳು ಇವುಗಳನ್ನು ವಾಚಿಸಿ. ಅವುಗಳ ಸಾರವನ್ನು ಗ್ರಹಿಸುವುದು ಸುಲಭ ವಾಗಿ ತೋರಿತು. ಜ್ಞಾನ ಕರ್ಮ ಯೋಗ ಭಕ್ತಿ, ಎಂಬ ಸಾಲ್ಕ್ಯ ದಾರಿಗಳನ್ನು ಕುರಿತುಶಾಸ್ತ್ರಿಗಳು ಜ್ಞಾನವನ್ನು ಸಂಪಾದಿಸಿದರು.

ಈ ಸಾಲ್ಕ್ಯ ದಾರಿಗಳಲ್ಲಿ ಭಕ್ತಿಯಾಗಿದ್ದು ಶಾಸ್ತ್ರಿಗಳಿಗೆ ಅತ್ಯಂತ ಹೃದ್ಯವಾಗಿ ತೋರಿದಿರುದು, ಲೋಕವೇ ವಿಧ್ಯ ಎಂದು ಸರ್ವಸಂಪರ್ಕವಾಗಿ ರೂಪಿಸಲಾಗಿದ್ದು, ಈ ಪ್ರಪಂಚದಲ್ಲಿ ಸಿಲುಕಿ ಯಾವ ಆಗ್ರಹವಿಲ್ಲದಿದ್ದರೂ, ಕರ್ಮಸ್ವಿಳಿತಸಾಗಿ ಉಂಟಾಗಿ ಸಾನ್ಯಾಸಿ ಬಿಂಬಿತಿರುವ ಕಡ್ಡ ಯೋಗಿಯು ದಾರಿಯಾಗಲೀ, ಪಾಣಾಯಾನು, ಯೋಂಗಾಭಾಷ ಎಂಬಿತ್ತಾದಿ ಸಾಧನಗಳಿಂದ ದೇಹವನ್ನು ಬಳಲಿರುತ್ತಿರುವ ಭಧವಾಗಲೀ. ಶಾಸ್ತ್ರಿಗಳಿಗೆ ರಾಚಿಕ ಲಿಲ್ಲ ಭಕ್ತಿಯಾಗಿದ್ದು ಅವರ ಜೀವನದ ಡಾರಿ; ಅತ್ಯಂತ ಹೃದುವೂ ಸರಳನೂ ಆದ ಭಕ್ತಿಯು ಅವರ ಹೃದಯಂವನ್ನು ಸ್ವರ್ತಿಸಿತು ಭಾಗವತದಲ್ಲಿ “ನೀನೇ ನಮ್ಮ ನಾಯಕನು” ಎಂದು ಮುರಿಂಥರೆನ್ನಿಡನೆ ಭಕ್ತಿಕಣ್ಣಯಂರಾಗಿ ವೃಂದಾವನದ ಗೊಪಕನ್ಯೆಯರು ನುಡಿದ ಮಾಡುಗಳನ್ನು ಓದಲು ಶಾಸ್ತ್ರಿಗಳ ಹೃದಯವೂ ಕರಗಿಹೋಯಿತು ಆ ಸಂದರ್ಭದಲ್ಲಿ ರಾಷ್ಟ್ರೀಯಿಸು ಚಿತ್ರವು ಅವರ ಕಣ್ಣಗಳ ಮುಂದೆ ತಾಂಡವವಾಡತೋಡಗಿತು ಮಂಗಿಯರು,- ಅಧ್ಯಾತ್ಮಿಕ ಜ್ಞಾನಪ್ರಯೋಗವನ್ನು ಬೇಂದು ಕೊಂಡಿದ್ದರೂ ಆದರೂ ಭಕ್ತಿರಷಣನ್ಯಯರಾಗಿ ತಮ್ಮ ಬೇಂದುವನ್ನು ಸಾಯಿಕನು ಯಾರೀಬುದನ್ನು ಅರಿತು, ಲೋಕದ ಶಿಂದೆ, ಗರಿಜಾಽ ಇಷ್ಟಗಳನ್ನು, ಲೈಕ್ಸಿಸದೆ ಆ ಭಗವಂತನ ಚರ್ಚಾದಾವರೀಗಳಲ್ಲಿ ಶರ್ವಾಸ್ವಾನಸ್ಯಾ ಅರ್ಪಿಸಿನ ಆ ಗೋಪಕನ್ಯೆಯರ ಆ ಉದ್ದುಮವು ಎಷ್ಟು ಮಾತ್ರತ್ವಾನಂತರ? ನಾಬಿದರು ಕುರಿತು ಶಾಸ್ತ್ರಿಗಳು ತಾಡುತಾಸುಗಳ ಪರ್ಯಂತ ಚಿಂತಿಸುತ್ತಲಿದ್ದರು ಹೆಲವು ಸಾರಿ ಹಷಣ್ಣಲುಕಿತರಾಗಿ ಅವರು ಅನಂದ ಬಾಹ್ಯವನ್ನು ಸುರಿಸುತ್ತಿದ್ದರು. ಅವರ ಹೃದಯದಂತರಾಳದಿಂದ ‘ಭಗವಂತಾ! ನಿನ್ನೆಡೆಗೆ ಬಂದಿದ್ದೇನೆ; ಕಲ್ಯಾಂಸಗಳ ದಾರಿಯನ್ನು ತುಳಿದಿದೇನೆ ನನ್ನನ್ನು ಹಿಡಿದಿತ್ತು!’ ಎಂಬ ಪ್ರಾರ್ಥನೆಯು ಹೊರಷ್ಯಾಷ್ಟು ಲಿಂಡಿತು.

ಶಾಸ್ತ್ರಿಗಳ ಹೃದಯನಲ್ಲಿ ಭಕ್ತಿರಷಣ್ಣ ಸಂಭಾಷಣಾಗಲು, ಅವರಿಗೆ ಚೆಂಡ್ಯೇತಿವ ಶಾಸ್ತ್ರದಲ್ಲಿಯೂ ಶಾಸ್ತ್ರಗಳಲ್ಲಿಯೂ ಇರುವ ಆಭಿರೂಚಿಯಾಂಗಾಂವಾಯಿತು ಸಂಕ್ಷೇತ ಯಲ್ಲಿ ಅತ್ಯಾಸಕ್ತನಾದವನಿಗೆ ಜೀವನ್ನು ಆಸ್ತ್ರಾದಿಸಲು ಸಿಕ್ಕಿದರೆ, ಆ ಮನುಷ್ಯನಿಗೆ ಸಕ್ಷರಿಯಲ್ಲಿರುವ ಅತ್ಯಾಸಕ್ತಯು ಹೇಗೆ ಯಾರವಾಗುವಂತೇ, ಅದರಂತೆಯೇ ಶಾಸ್ತ್ರಿಗಳಿಗೆ ಭಕ್ತಿಪೀಠ್ಯಾಸವು ಲಭಿಸಲು, ಇತರ ಉಪಗಳಿಂಫ್ರೋ ತಾವಾಗಿರ್ವೇ ಅವರಿಂದ ದೂರವಾಗಿವಷ್ಟು. ಅವರನ್ನು ಭಕ್ತಿಯು ಹೆಚ್ಚಿದಂತೆಯೇ ಘಾಕುಚಿತ ಬುದ್ಧಿಯೂ ದೂರವಾಯಿತು. ಇವರ ಮಡದಿ-ಮಕ್ಕಳು, ಅವರ ಬಂದು-ಬಳಗದವರು ನೂತ್ರ

ವಾಗಿರದೆ, ಲೋಕವೇ ತಮ್ಮ ಸುಟ್ಟಿಂಬವೆಂಬ ಭಾವನೆಯು ಅವರ ಹೃದಯದಲ್ಲಿ ಸಮರ್ಪಣೆ ವಾಯಿತು. ಪ್ರೇಮಾಲತೆಯು ಅವರ ಹೃದಯದಲ್ಲಿ ಬೆಳೆಯಲಾರಂಭಿಸಿತು.

ಈ ನೊಡಲು ಅವರು ತಮ್ಮಲ್ಲಿ ಜ್ಞಾನಾರ್ಚನೆಯನ್ನು ಮಾಡಲು ಬಂದಿದ್ದ ವಿದ್ಯಾರ್ಥಿಗಳೊಡನೆ ತಾನು ಅವರಿಗಿಂತಲೂ ಹೇಳಿಂಬ ತಿಳಿವಳಿಕೆಯಿಂದ-ಗೌರವ ದಿಂದ ವರ್ಶಿಸುತ್ತ ಲಿದ್ದರು; ಆದರೆ ಶಾಸ್ತ್ರಿಗಳ ಜೀವನದಲ್ಲಿ ಅಧ್ಯಾತ್ಮಿಕ ಚಿಂತನೆಗಳು ಸಮಾವೇಶವಾಗಲು, ಅವರು ಈ ಸರ್ವಾರ್ಥದಲ್ಲಿ ಒಂದು ಮಾರ್ಪ್ರ ಸಂಭವಿಸಿತು ಅವರು ತಾನು ಗುರುಗಳು, ಅವರು ಶಿಶ್ಯರು ಎಂಬ ಭಾವನೆಯನ್ನು ತ್ವರಿಸಿ, ಗೆಳೆತನ ದಿಂದ ವರ್ಣಸಲಾರಂಭಿಸಿದರು ಅವರು ‘ಗೌರವ’ವೆಂಬ ಮೆಟ್ಟಲಿನಿಂದಿಳಿದು ಪ್ರೇಮ ಪೀಠವನ್ನು ಹತ್ತಿದರು ಶಿಶ್ಯರಿಗೆ ಪಾರೆಗಳನ್ನು ಹೇಳಿಕೊಡುತ್ತಿರುವಾಗ ಜಲವು ಸಾರಿ ಅವರು ತಪ್ಪು ವ್ಯಕ್ತಿತ್ವನ್ನೇ ಮರೆತುಬಿಡುತ್ತಿದ್ದರು. ತಮ್ಮ ಪ್ರಾಯ ವನ್ನು ವಾರಿತು, ಏಕೆನು ವಯಸ್ಸಿನ ಬಾಲಕರೊಡನೆ ಆಡುವುದರಲ್ಲಿಂದ ವಿನೋದದ ಮಾತ್ರ-ಕತೆಗಳಲ್ಲಿಯೂ ಶಾಸ್ತ್ರಿಗಳು ನಿರತರಾಗುತ್ತಿದ್ದರು. ಗುರುಗಳ ಈ ಪ್ರೇಮಸರಿಪೂರ್ಣವಾದ ವರ್ಣನೆಯು ಶಿಶ್ಯವರ್ಗದಲ್ಲಿದ್ದ ಆಲಂಕಾರಿಯನ್ನು ಹೊಂಗಲಾಡಿಸಿ, ಅವರಿಂದ ಉನ್ನೇವ ಉಂಟಾಗುವಂತೆ ಮಾಡಿತು.

ಶಾಸ್ತ್ರಿಗಳಿಗೆ ಈಗ ತಪ್ಪು ಶಿಶ್ಯರಿಗೆ ಭಕ್ತಿರಸಪ್ರಧಾನವಾದ ಕತೆಗಳನ್ನು ನುಡಿಯುವುದೇದರೆ ಒಂದು ಬಗೆಯ ಉತ್ಸಾಹ! ತಮ್ಮ ಮನೆಯ ಜಗಲಿಯಲ್ಲಿ ಕುಳಿತು ತಮ್ಮಲ್ಲಿ ವಿದ್ಯಾರ್ಥಿನೆಗಾಗಿ ಬಂದ ಗ್ರಾಮಿಣ ವಿದ್ಯಾರ್ಥಿಗಳಿಗೆ ಅವರು ಆಗಾಗ ಕತೆಗಳನ್ನು ಹೇಳಿಸುವುದಾಂಟಿ. ಅವರು ಒಂದು ದಿನ ದೇವರನ್ನು ಶಾಣವುದಕ್ಕಾಗಿ ಮುಲತಾಯಿಯಿಂದ ತಿರಸ್ಕಾರಿಸಿತ್ತಾದ ಧ್ಯಾನಕ್ಕಾವಾರನು ವಿರಿಸಿಕ್ಕೆ ತೆರಳುತ್ತಿರುವ ಭಾಗವನ್ನು ನುಡಿತ್ತಾತ್ಮಿದ್ದಾಗ, ಶಾಸ್ತ್ರಿಗಳು ಕೆಂಬವಿಗಳನ್ನು ಶುರಿಸಿದರು.

“ನಿಕೆ ಗುರುಗಳೇ, ತಾವು ಕಣ್ಣಿರನ್ನು ಹರಿಸುತ್ತೀರಿ?” ಎಂದು ಒಬ್ಬ ಶಿಶ್ಯನು ಪ್ರಶ್ನಿಸಿದನು.

“ಮಂಗು ನೀನೇನು ಬಲ್ಲಿ? ಧ್ಯಾನಬಾಲನು ಮುಲತಾಯಿಯ ನುಡಿಗಳಿಗೆ ಸೊಂದುಕೊಂಡು, ತನ್ನ ಸಂಕಟಿಸಿಹಾರ ಮಾರ್ಗವು ಪರಂಜ್ಯೋತಿಯ ಸಾರ್ವತ್ವಾರವೆಂದು ತಿಳಿದು, ಸರ್ವಸಂಗವನ್ನು ಪರಿತ್ಯಜಿಸಿ ಆಡವಿಗೆ ತೆರಳಿದನು; ಆದರೆ ಒಂದು ನಾವು ಆರನತ್ತಕ್ಕಿಂತ ಜೆಚ್ಚು ಜುಂಡುಕರು-ಸರ್ವನಾತೀತವಾದ ಸಂಕಟ ಸಂದೇಹವನ್ನು ಭೂಜಿಸುತ್ತಲಿದ್ದರೂ, ದೂರದಲ್ಲಿ ಪ್ರಜ್ಞಲಿಸುತ್ತಿರುವ ಆ ದಿವ್ಯಜ್ಯೋತಿಯ ಪ್ರಕಾಶವನ್ನು ಕಾಣದೆ, ಉಧ್ವರಶಾಸ್ತ್ರವನ್ನು ಬಿಡುತ್ತಿರುವ ಚಿತ್ರವನ್ನು ನೈಯೆಯುವಾಗ ಈ ಕಣ್ಣಿಗಳಲ್ಲಿ ನೀಡಬಹುದ್ದಿರುವದೂ.”

ಶಾಸ್ತ್ರಿಗಳ ಈ ಮಾತುಗಳು, ಅವರ ವಿಚಾರಗಳು ಎಷ್ಟು ಆಳವಾಗಿರುವವು? ಎಂಬುದನ್ನು ಶೂಚಿಸುತ್ತಲಿದ್ದವು. ಒಂದುವೇಳೆ ಆ ಶಿಶ್ಯನು ಗುರುಗಳ ಆ ಮಾತುಗಳ ಸಾರವನ್ನು ಗೃಹಿಸಿರಲಿಕ್ಕಿಲ್ಲ; ಆದರೆ ಶಾಸ್ತ್ರಿಗಳ ತೀಕ್ಷ್ಣವಾದ ಬುದ್ಧಿಯ ಆಳ

ವಾದ ಚಿಂತನೆಗಳ ಫೇರವಾಗಿ ಈ ಮಾತ್ರಗಳು ಹೊರಬಿದ್ದಿದ್ದವು. ಮಾನುವ ಜೀವನದಲ್ಲಿ ಕಾಣಬಹುದಿಯ ಬಲಹೀನತೆಯು ಜೀವಿತೋಧ್ಯೇಶ ಸಾಧನೆಯ ಮಾರ್ಗ ದಲ್ಲಿರುವ ಒಂದು ದೊಡ್ಡ ಪ್ರತಿಬಂಧವಾಗಿದೆ ಎಂಬುದನ್ನು ಅವರು ಅರಿತಿದ್ದರು.

ಅದೊಂದು ಚೀಸಿಗೆಯ ಕಾಲವು; ಶ್ರೀಸಿವಾಶನ ಇನಿಯಳು ತುಂಬಿದ ಗಭೀ ಟೆಯು. ಶಾಮಾಶಾಸ್ತ್ರಿಗಳ ಕುಟುಂಬದವರೆಲ್ಲರೂ ಶಿಶುಜನನವನ್ನು ನಿರೀಕ್ಷಿಸುತ್ತ ಲಿದ್ದರು. ಒಂದು ದಿನ ಶಾಸ್ತ್ರಿಗಳು ತಮ್ಮ ಶಿವ್ಯಾರ್ಗಿ ಪಾಠಗಳನ್ನು ಹೇಳಿಕೊಡುತ್ತಾ ಎಂದಿನಂತೆ ಜಗುಲಿಯ ಮೇಲೆ ಕುಳಿತ್ತದ್ದರು. ಅವರ ಮಧುರವಾದ ಕಂಠವಾಟಿಯು ಬಹುಢಾರದ ವರಿಗೆ ಕೇಳಬರುತ್ತಿದ್ದಿತು. ಇಂದು ವಿದ್ಯಾಧಾನ ಮಾಡುವುದರಲ್ಲಿ ಶಾಸ್ತ್ರಿಗಳಿಗೆ ಎಂದಿಗಿಂತ ಹೆಚ್ಚು ಉತ್ಸಾಹವಿದ್ದಿತು. ಶಿವ್ಯಾರ್ಲರೂ ವೌನದಲ್ಲಿ ಶಾಸ್ತ್ರಿಗಳ ಮುಖದಿಂದ ಹೊರಡುತ್ತಿರುವ ನುಡಿಗಳನ್ನು ಆಶ್ರಾವಿಸುತ್ತಲಿದ್ದರು.

ಈ ಸಮಯದಲ್ಲಿ ಶಾಸ್ತ್ರಿಗಳ ಮದದಿಯು ಹರ್ವಾಭರಿತಾಗಿ ಜಗುಲಿಗೆ ಬಂದಳು; ಶಾಸ್ತ್ರಿಗಳು ತಮ್ಮ ಮುಗಿನ ಮೇಲಿರುವ ಸುಲೋಚನವನ್ನು ತೆಗೆದು ಕರದಲ್ಲಿ ಹಿಡಿದುಕೊಂಡು, ಹೆಂಡತಿಯ ಕಡೆಗೆ ಮುಖವನ್ನು ತಿರುಗಿಸಿ, ‘ಏನೇ ಆದು?’

“ಪುತ್ರೋಽಷ್ಟವಾಗಿದೆ!”

“ರತ್ನ ಇಲ್ಲ ಪ್ರಸವಸಿದಳೇ?”

“ರೂದು”

“ಹಾಗಾದರೆ ಆ ಪಂಚಾಂಗವನ್ನೂ ಕವಡಿ ಚೀಲವನ್ನೂ ತಕ್ಕೊಂಡು ಬಾ.”

ವೊಮ್ಮೆಗನ ಜನನವಾತ್ಮೆಯನ್ನು ತಿಳಿದೊಡನೆಯೇ, ವೃದ್ಧನ ಮುಖವು ಹರ್ವಾದಿಂದ ಉಬ್ಬಿತು. ಪೌತ್ರನ ಬಾವೀ ಬದುಕು ಯಾವ ರೀತಿಯದೆಂಬುದನ್ನು ತಿಳಿಯಲು ಅವರು ಉಸ್ಕುಕರಂಡರು ಮಾರ್ಮಾವಾಗಿದ್ದ ಜ್ಯೋತಿಷ ಶಾಸ್ತ್ರದ ಕುಕ್ಕಿ ಅವರ ಮೆದುಳಿನಲ್ಲಿ ಪುನಃ ತಲೆದೊರಿತು. ಮುಂದುಕಿಯು ಕವಡಿ ಚೀಲವನ್ನೂ ಪಂಚಾಂಗವನ್ನೂ ತೆಗೆದುಕೊಂಡು ಬಂದು ಶಾಸ್ತ್ರಿಗಳಿಗೆ ಹೊಟ್ಟಿಳು. ಅವರು ಪಂಚಾಂಗವನ್ನು ಬಿಡಿಸಿ ನೆಲದ ಮೇಲೆ ಗೃಹಕುಂಡಲಿಯನ್ನು ಬರಿದು, ಶಿಶುವಿನ ಜನನಕಾಲದಲ್ಲಿರುವ ಗ್ರಹಗಳ ಪಾರಿಷಿತಿಯನ್ನು ಕಂಡು ಹಿಡಿಯಲು ಪ್ರಯತ್ನಿಸಿದರು. ಕೆಲವು ಸಂಘ್ಯತ ಶೈಲ್ಕಾಗಳನ್ನು ಉಚ್ಚರಿಸಿತ್ತ ಶಾಸ್ತ್ರಿಗಳು ಚೀಲದಿಂದ ಕವಡಿಗಳನ್ನು ತೆಗೆದು ಗಣಿಸಲಾರಂಭಿಸಿದರು.

ಗ್ರಹಗಳ ಗತಿಯನ್ನು ಕಂಡು ಹಿಡಿದ ಆನಂಡರ ಶಾಸ್ತ್ರಿಗಳು ನುಡಿಯಲಾರಂಭಿಸಿದರು. “ವಿದ್ಯೇಯಲ್ಲಿಯೂ ಜ್ಞಾನದಲ್ಲಿಯೂ ಇವನವ್ಯಾಪಕಿತರು ಆವನ ಕಾಲದಲ್ಲಿ ಕಾಣಿಸಿದ್ದುದು ದುರ್ಭಾಷಿತ; ಸ್ವಾಂತ ಹಿತಕ್ಕಿಂತಲೂ ಹೆಚ್ಚಾಗಿ ಪರರ ಹಿತವನ್ನು ಚಿಂತಿಸಿ ಪ್ರಯತ್ನಿಸುತ್ತಾನೆ. ನಿರಂತರ ಪ್ರಯತ್ನಿಸಿಲನು; ಆದರೆ ಪ್ರತಿಫಲದಲ್ಲಿ ಅವನಿಗೆ ಆಗ್ರಹವಿರುವುದಿಲ್ಲ ಸೌಮ್ಯ ಸ್ವಭಾವಿಷ್ಯಾಗಿದ್ದರೂ ಹಲವು ಸಂದರ್ಭಗಳಲ್ಲಿ ಅವನು ಯಾಕ್ಕಾಯುತ್ತೇ ವಿವೇಚನೆಯಿಲ್ಲದೆ ದ್ವಾರಕುತ್ತಾನೆ. ಜನನ ಸಾರ್ಥಕ ಸಾಂಖಾಯಣಗಳನ್ನು ಇನನು ಇನ್ನಿಷಾಸಾನೆ”

“ಹಾಗಾದರೆ ಈ ಶಿಶುವಿನ ಜೀವನವು ಕ್ಲೇಶಪೂರ್ಣವೇ?” ಎಂದು ಮಂದು ಶಯು ಜನನ ಕಾಲದ ಗ್ರಹಗಳ ಸ್ಥಿತಿಯಿಂದ, ಆಗ ತಾನೇ ಉದಯವನ್ನು ಹೊಂದಿದ ಬಾಲಕನ ಭಾವೀಜೀವನವನ್ನು ಈರಿತು ಚಿಂತಿಸುವೀದರಲ್ಲಿ ನಿರತರಾದ ಶಾಸ್ತ್ರಿಗಳ ಹೊಳೆಯಂತ್ರಿರುವ ಕಣ್ಣಗಳನ್ನು ನೋಡುತ್ತ ಪ್ರತ್ಯೇ ಸಿದಳು.

“ಹೋದು. ಎಂಟು ವರ್ಷ ರಾಜುವಾಗುವುದರೊಳಗಾಗಿ ಬಾಲಕನು ಅನಾಥ ನಾಗಿ ಹೋಗುವನು. ಅವನ ವೂತಾ-ಪಿತ್ತಾಗಳಿಗೆ ಹಾನಿಯಿದೆ, ಎಂಬುದು ನಿರ್ವಿವಾದವು. ಅತ್ಯಂತ ದಾರುಣವಾದ ಕ್ಲೇಶಗಳನ್ನು ಅನುಭವಿಸುತ್ತಾನೆ; ಆದರೆ ವಿದ್ಯಾ ಸಂಪನ್ಮೂಲಗುತ್ತಾನೆ. ಕುಬೀರನ ಸಂಪತ್ತು, ಸಿಕ್ಕಿನರೂ ಅವನ್ನು ತ್ಯಜಿಸುತ್ತಾನೆ. ಹನ್ನೆರಡು ವರ್ಷಗಳ ವರೀಗೆ ಪತ್ತೀವಿಯೋಗ ದೇವಿವನ್ನು ಅನುಭವಿಸಬೇಕಾಗಿ ಬರುತ್ತದೆ. ಈ ಹನ್ನೆರಡು ವರ್ಷಗಳ ಅಜ್ಞಾತವಾಸವನ್ನು ಅನುಭವಿಸುತ್ತಾನೆ; ಆದರೆ ಅವನು ಅಂತ್ಯದ ವರೀಗೆ ಸತ್ತ್ಯ, ಧರ್ಮ ಇತ್ತಾಗಳಾಗಿ ಕಾಂತಿತ್ತಾನೆ!”

“ಸಾಕು! ಈ ಭಯಂಕರ ವಾಣಿಯನ್ನು ನಾನು ಕೇಳಲಾರೆನು” ಎಂದು, ಶಾಸ್ತ್ರಿಗಳ ಭವಿಷ್ಯವನ್ನು ಕೇಳಿ ನೋಂದ ಆವರ ಮಂಡಿಯು ಒಳಮನೆಗೆ ಹೊರಟು ಹೋದಳು.

ಹನ್ನೆರಡನೆಯ ದಿನ ಶಾಸ್ತ್ರಿಗಳ ಇವ್ವದಂತೆ ರಂಗನಾಥನೇಂಬ ಹೆಸರನ್ನು ಆ ಬಾಲಕನಿಗೆ ಇಡಲಾಯಿತು.

೨ ಹಳ್ಳಿಯಂದ ಪಟ್ಟಣವು

ಶಾಸ್ತ್ರಿಗಳ ಕುಟುಂಬದಲ್ಲಿ ಹೋಸದೆಂದು ತಾರೆಯು ಉದಯವನ್ನು ಹೊಂದಲು, ಆ ಕುಟುಂಬದ ಚರಿತ್ಯಾಲ್ಪಿಂಬಿ ಒಂದು ಹೊರ ಅಧ್ಯಾತ್ಮರೂಪವಾಯಿತೆಂದೇ ಹೇಳಬಹುದು. ಇದುವರೆಗೆ ಶಾಂತತೆಯಾದ ತಂಬಿದ್ವ ಆ ಗೃಹವು ಹೆಸುಕಂದನ ಕ್ರಂದನಾಲಾಪಗಳಿಂದ ನವಚೀವನದಿಂದ ಪರಿಪೂರ್ಣವಾಯಿತು. ನಮ್ಮೆ ಹಿರಿಯರು “ಮನೆಗೆ ಮಕ್ಕಳು ಚಂದ” ಎನ್ನುತ್ತಿರುವುದು ಅಕ್ಷರಶಃ ನಿಜವಾದ ಮಾತಾಗಿದೆ. ಸಿಕೇತನದಲ್ಲಿ ಮಕ್ಕಳಿಲ್ಲದೆ ಹೋದರೆ, ಆದು ಸೇವಲ ಸ್ತುತಾನದಂತೆಯೋ ಅಧವಾ ಮರುಭೂಮಿಯಂತೆಯೋ ತೋರುವುದು. ಅಲ್ಲಿ ಜೀವನದ ಕಳೆಯಿಲ್ಲ; ಉತ್ಸಾಹದ ನದಿಯು ಹರಿಯಲ್ಲಿರುವುದಿಲ್ಲ. ಅಲ್ಲಿನ ಜೀವನವ್ಯಾಪ್ತಿ ಒಂದು ಯಂತ್ರದ ಚಲನೆಯಂತೆ ಸಿರುತ್ತಾಹಭಿತವಾಗಿರುತ್ತದೆ. ಪ್ರೇಮವು ಸದಿಯಾಗಿ ಜರಿಯಾತ್ಮಿರುವ ಚಿಕ್ಕವನ್ನು ನಾವಲ್ಲಿ ಕಾಣಲಾರೆವೆ; ಕಂದನ ತೋದಲ್ಲು ಡಿಗಳ ಮಾಧ್ಯಾಯ್ಯವನ್ನು ಅಲ್ಲಿ ಸನಿಯಲಾರೆವು

ಬಾಲ್ಯವನ್ನು ಕರಿತು ನೀನೆನೆಕೆ ಇವ್ವ ಉತ್ಸಾಹದಿಂದ ನುಡಿಯುತ್ತಿರುವೆ? ಎಂಬುದಾಗಿ ವಾಚಕರು ಒಂದು ವೇಳೆ ಪ್ರತ್ಯೇಕಿಸಬಹುದು. ಅದಕ್ಕೆ ನಾನು ಹೇಳಿ ವಜಾಯ ಇಡಾಗಿದೆ ಮನುವು ಜೀವನವ ತಂತ್ರದಿಯು ಬಾಲ್ಯವಾಗಿದೆ ನಿರ್ವಿ

కారభరితవఁడ హరింధ్ర ప్రేమవన్ను బాలకనల్లి కోరతు ఇన్నెల్లియిన
నావు కణిలూరైవు. తికువనల్లి నావు విశ్వవ్యాపియ ప్రతిబింబవన్ను
నొండబకుదు. బాలకన హృదయదళ్ల అన్యరిగి కేదుకన్న బగీయువ
దుగుఁఁ ఇవిల్ల; ఆ కేళేపాల మనస్సు తనగే ఆపకారవన్ను మాడిదవరిగి
ప్రతీకొరవన్ను మారడట బయిసువడల్ల. బాలకన హృదయవన్ను రాప
ట్టున్న స్ఫూర్తిసలూరదు. అహంకార, ఎకార, వ్యామోక ఎంబ ముగిలుగళు
ఆదస్తు ఆవరిశలూరవు ఆదుదుఁడు చొల్పువు ఆత్మింత పరికుద్ద వాదు
దాగిద. ఇరలి.

రంగనాథన మేలే తుస్తిగళగ్ అసవ్యాఫజవాద వాట్లు; తొట్టిలట్లి మలగిద కందనన్ను ఆవరఁ ప్రేమభరితంగి నోడువరు. కందన ఎళీ వోగనల్లి లక్ష్మీరూప సగువు శాస్త్రిగళ హృదయవన్ను ఆరథిసువుదు. ఆదు ఆవరిగే తన్న బాల్యవన్ను చరిత్రు ననబన్ను మాడికోడువుదు. కాగియే ఆవరు తొట్టిలసిద తీకువన్ను ఎత్తికోండు ఆదర కణయు మేలే వాట్లు పూణిరాగి చుంబిసిదరు. మగువు దొడ్డుదాద ఒందు నగువన్ను హొర సూసితు. శాస్త్రిగళు, “కళ్లు, ఏకే నెగుత్తిరువే!” ఎందు కాస్టస్పరదల్లి ప్రత్యు సిదరు. శాస్త్రిగళ ప్రత్యేగ్ రంగను తన్న హల్లలద బాయియన్ను ఆగలవాగి తేరిది, దొడ్డుదాద ఇన్నుండు నేగుమున్న హొరజల్లిదను. శాస్త్రిగళు మగు వన్ను ఎదెగపుకోండు, ఆదర తిరస్కన్న చుంబిసిదరు.

ರಂಗನು ಹರಿದಾಡಲು ಪ್ರಾರಂಭಿಸಿದನು; ಮಂಗವು ಅಂಚಿಗಾಲಿಡಲು ಕಲಿತಿ
ತೆಂದರೆ ಸ್ವಲ್ಪಕಾಲದವರೆಗೆ ಮನಯವರಿಗೆಲ್ಲಾ ತೊಂದರೆಯೆಂಬುದು ಅನುಭವಿಸಿದ್ದ
ವಾದ ಒಂದು ವರ್ತಾತ್ಮಾ. ತುಂಟತನವಾವರೂ ಈ ಕಾಲದಲ್ಲಿಯೇ ಪ್ರಾರಂಭವಾಗು
ವುದು. ಮನೆಯಲ್ಲಿ ಕ್ರೈಸ್ತಿಕ್ಯದ ಸಾಮಾನುಗಳನ್ನೆಲ್ಲಾ ಉರುಳಿ, ಮಂಡಿಕೆಗಳ
ಸೊಂಡೆದು, ಚಿಕ್ಕದಾದ ಒಂದು ಕ್ರಾಂತಿಯನ್ನುಂಟು ಮಾಡುವುದು ಮಂಗವಿನ
ದೈನಂದಿನ ಕೃತ್ಯಗಳಲ್ಲಿ ಒಂದಾಗಿದೆ ಎಂದಂದರೆ ತಪ್ಪಾಗಲಾರದು. ತಿಪ್ಪೆಯ
ಹೊಂಡದ ಸೀರಳಳಿ ಸ್ವಾನವನ್ನು ಮಾಡುವುದು, ಯಾವುದಾದರೂ ಒಂದು ವಸ್ತುವು
ಸಿಕ್ಕಿದರೆ ಅದನ್ನು ಬಾಯಿಗೆ ಹಾಕಿರೊಂದು ಜರಿಯುವುದು, ಕೆಸರನ್ನು ಬಹು ರಮ್ಯ
ವಾಗಿ ವೈಶ್ವಗೆಲ್ಲಾ ಲೇಪಿಸಿಕೊಳ್ಳುವುದೇ ಇವೆಲ್ಲಾ ಮಕ್ಕಳು ಸಾಮಾನ್ಯವಾಗಿ ನಡೆಯಿಂ
ಸುತ್ತಿರುವ ಸಾಹಸ ಕೃತ್ಯಗಳಾಗಿರುತ್ತವೆ.

ರಂಗನು ಬಾಲಕನಾದುದರಿಂದ ಬಾಲಕರಲ್ಲಿ ತಲೆದೊರುವ ಈ ಚಟ್ಟಗಳಲ್ಲಿ ಕೆಲವಾದರೂ ಇವನನ್ನು ಪ್ರಕಾಶಿಸಿದುವು, ಎಂದು ಹೇಳುಹುದು. ಅವನು ನಡೆಯಲ್ಕೇ ಕಲಿತೋಡನೆ ಅವನ ಸಾಹಸ ಕೃತ್ಯಾಗಳಿಗೆ ಕಳೆಯೇರಿತು. ವೋದಲನೇಯದು ಒಲೆಯ ವೇಲಿನ ಹಾಲಿನ ಮಡಿಕೆಯನ್ನು ಹಣಗಿ ಅವನ ಅಜ್ಞಿಯು ಹೊರಗೆ ತೀರ

ಳದ್ದಾಗ, ಒಲೆಯ ಮೇಲೆ ಹಾಲಿನ ವಾಡಿಕೆಯನ್ನು ಏರಿಸುವದನ್ನು ಹೊಂಚು ಹಾಕುತ್ತಿದ್ದ ರಂಗನು ಬಂಡು ಒಲೆಯ ಮೇಲಿನಿಂದ ವಾಡಿಕೆಯನ್ನೆತ್ತು ಉಗುರು ಬಿಸಿಯಾದ ಹಾಲನ್ನು ತನ್ನ ವಸ್ತುಕದ ಮೇಲೆ ಅಭಿಪ್ರೇಕ ಮಾಡಿಕೊಂಡದ್ದಾಗಿದೆ. ಎರಡನೆಯದು ಯಾಂಗೂ ತಿಳಿಯದಂತೆ ಸಾರಿನ್ನಿಂದ ಸಿಮೆ ಎಣ್ಣೆಯನ್ನು ಬೆಂಸಿ, ಆ ದಿನ ಮಧ್ಯಾಹ್ನ ಎಲ್ಲರೂ ಏಕಾದಶೀವರವನ್ನು ಅನುಷ್ಟು ಮಂತ್ರ ಮಾಡಿದುದಾಗಿದೆ. ಹೀಗೆ ಅವನ ಬಾಲ್ಯದ ಸಾಹಸಗಳನ್ನು ಎಪ್ಪೆ ಬೇಕಾದರೂ ನಾನು ವಿವರಿಸಬಲ್ಲಿನು.

ಆದರೆ ಶಾಸ್ತ್ರಿಗಳಿಗೂ, ರಂಗನಿಗೂ ಮಧ್ಯೇ ಇರುವ ಗೆಳತನಕ್ಕೆ ಅವನ ಈ ತುಂಟತನವು ವಿಫ್ಫಾವನ್ನುಂಟು ಮಾಡಲಿಲ್ಲ; ಎಂದು ಮಾತ್ರವಲ್ಲ, ರಂಗನು ಆನ್ನ ದಿನವೂ ನಡೆಯಿಸುತ್ತಿರುವ ಬಂಡಾಯಗಳಿಗೆ ಶಾಸ್ತ್ರಿಗಳು ಸಹಾಯ ಮಂತ್ರ ನೀಡುತ್ತಿದ್ದರು. ಅವನು ಬಂದು ದಿನ ಬಂದು ಕೆಂಚಿನ ಪಾತ್ರೀಯನ್ನು ಒಂದು ಕಲ್ಲಿನ ಮೇಲೆ ಅಪ್ಪುಳಿಸಿ, ಅದು ನೂರು ಚೂರಾಗಿ ಹೋಗುವಂತೆ ಮಾಡಿದನು. ಈ ಕೃತ್ಯವನ್ನು ಕಂಡು ಅವನ ತಾಯಿಗೆ ರೇಗಿಹೋಯಿತು ಬಂದು ಕೋಲನ್ನು ಕೈಯಲ್ಲಿ ಹಿಡಿದುಕೊಂಡು ಅವನನ್ನು ಪ್ರಹರಿಸುವದಕ್ಕಾಗಿ ಅವಳು ಓಡಿ ಬಂದಳು; ಆದರೆ ರಂಗನು ಅವಳ ಕೈಗೆ ಸಿಕ್ಕಲಿಲ್ಲ; ಅವನು ಏಳುತ್ತಾ ಬೀಳುತ್ತಾ ಟುಡಿಬಂದು ಜಗಲಿಯಲ್ಲಿ ಹುಡುಗಂಗ ಪಾಠವನ್ನು ಹೇಳಿಕೊಡುತ್ತಲ್ಲಿದ್ದ ಶಾಸ್ತ್ರಿಗಳ ತೊಡೆಯು ಮೇಲೆ ಕುಳಿತುಕೊಂಡನು. ತನ್ನ ತಾಯಿಯ ಲರಿಃಪ್ರಯೋಗದಿಂದ ವೋಚನೆಯನ್ನು ಹೊಂದಬೇಕಾದರೆ ಅಜ್ಞನ ತೊಡೆಯೇ ಅಭಯವೆಂದು ಅವನು ತಿಳಿದಿದ್ದನು.

“ಅಜ್ಞಾ! ಅಜ್ಞಾ! ಅಮಾತ್ಯ ಹೊಡೆಯೋಕೆ ಬತ್ತಾಳೆ!” ಎಂದು ರಂಗನು ಶಾಸ್ತ್ರಿಗಳ ಬಿಳಿ ವರ್ಣದ ಗದ್ದವನ್ನು ಹಿಡಿದುಕೊಂಡ, ತನ್ನ ತೊದಲ್ಲು ಡಿಗಳಲ್ಲಿ ತನ್ನ ಅಜ್ಞನ ಮುಂದೆ ತನ್ನ ಸಂಕಟ ಅಜ್ರಯನ್ನು ನಿವೇದಿಸಿದನು.

“ಅದೇಕವ್ವು, ರಂಗಾ!”

“ನಾನು ಕಂಚ್ಚಿ ಪಾತ್ರೀನ ಕಲ್ಪೀಲೆ ಎಚದೆ! ಆದು ಬಡದ್ದು ಹೋಯಿತು!”

“ಅದೇಕೋ, ಆ ಪೋಲಿ ಕೆಲ್ಪ ಮಾಡಿದೆ?”

ಇಷ್ಟರಳ್ಳಯೇ ಜನಸಿಯು ಕೋಲಿನೊಡನೆ ಜಗಲಿಗೆ ಬಂದು ತಲುಸಿದಳು; ಆಗ ರಂಗನು ಗೌರವಭಾವವನ್ನು ಅವಲಂಬಿಸಿ ಅಜ್ಞನ ತೊಡೆಯು ಮೇಲೆ ಅಭಯ ಮನ್ನು ಹೊಂದಿದ್ದನು ಅವಳನ್ನು ನೋಡಿ ಶಾಸ್ತ್ರಿಗಳು “ರತ್ನಾ, ಏನಮ್?” ಎಂದರು.

ರಂಗನ ಜನಸಿಯ ಹೆಸರು ರತ್ನ ಎಂದಾಗಿದೆ. ಅವಳು ಹೇಳಿದಳು “ಅಲ್ಲ, ಸೋಡೀಂದ್ರೀ? ಈ ಹುಡುಗನ ತುಂಟತನವನ್ನು! ಆ ದೊಡ್ಡ ಕಂಚಿನ ಪಾತ್ರೀಯನ್ನು ಕಳ್ಳಿನ ಮೇಲೆ ಎತ್ತ ಹಾಕಿ ಒಡೆದುಬಿಟ್ಟು. ಇವನ ತುಂಟತನಕ್ಕೆ ಯಾವ ಮಿಶ್ರಿಯಾಗಿಲ್ಲ.”

“ಹೋಗಲಿ ಬಿಡು; ಮಗೂಗೆ ಬುದ್ಧಿಯಡೆಯೇ? ಕಂಚುಪಾತ್ರೀಯನ್ನು ಒಡಿದು ಹಾಕಬಾರದು, ಎಂಬ ಜ್ಞಾನ ಹ.ಡಂಗನಿಗಿಲ್ಲ. ನಾವು ಇವ್ವು ದೊಡ್ಡವರಾದ

ವರೇ ಎಷ್ಟೇ ಆವಾಂತರಗಳನ್ನು ಇನಿಸೇಕೆದಲ್ಲಿ ನಡಿಸುತ್ತ ಉದ್ದೇಶ. ಪಾತ್ರಿಯು ಹುಡುಗನ ಕ್ಷೇತ್ರದಲ್ಲಿ ವಶ್ತುರದಳ್ಲಿ ಇಡುಪ್ರಯತ್ನ, ಚುಡುಗನನ್ನು ದಂಡಿಸುವುದರಿಂದ ಒದೆಮುಹೋವ ಪಾತ್ರಿಯು, ಇಡಿಯಾಗುವಂತಿಲ್ಲ.”

ರಶ್ತೆಣು ಹೀಗಿರುಗಿ ಹೋದಂಥು; ಶಾಸ್ತ್ರಿಗಳು ಮನುವನ್ನು ಮುದ್ದಾಡಿ, “ಎಂಗೊ, ಈ ತರದ ತುಂಟಿತನಕ್ಕೆ ಹೇಳಿಗೊಪದವ್ಯು, ನಿನು ಒಳ್ಳೆಯವನಾಗಿರಬೇಕು”

“ಅಜ್ಞಾ! ಒಳ್ಳೆಯವ್ಯಾಗಿರಬೇಕೆರೂ ಏನಾಗ್ಜ್ಞಾಕು?”

“ಕೆಟ್ಟಿ ಕೆಲಸ ಮಾಡಬಾರದು; ಯಾವಾಗಲೂ ಒಳ್ಳೆಯ ಮಾತುಗಳನ್ನೇ ಆಡಬೇಕು. ಹಾಗಾದರೆ ದೇವರು ಮೆಚ್ಚುತ್ತಾನೆ”

“ದೇವರು ಮೆಚ್ಚುತ್ತಾನೆ” ಎಂಬ ನುಡಿಯು ಬಾಲಕನಿಗೆ ತಿಳಿಯಲಿಲ್ಲ. ಸಾಧಾರಣವಾಗಿ ಮುಡುಗ ಬುದ್ಧಿಗೆ ದೇವರು ಎಂಬುವೇನೆಂದೂ, ಮನುಷ್ಯನಿಗೂ ದೇವರಿಗೂ ಇರುವ ಸಂಬಂಧವೂ ತಿಳಿಯುದು. ಆದುದರಿಂದ ಅವನು ಶಾಸ್ತ್ರಿಗಳನ್ನು ಪ್ರಶ್ನಿಸಿಯೇಬಂಟ್ಟಿನು “ದೇವರು ಯಾರು”

“ನವೆ ಲ್ಲರಿಗಂತಲೂ ದೊಡ್ಡವನು.”

“ನನ್ನ ಅಪ್ಪನಿಗಿಂತಲೂ!”

ಮುಂದಿನ ಈ ಪ್ರಶ್ನೆಗೆ ಶಾಸ್ತ್ರಿಗಳು ಏನೆಂದು ಉತ್ತರ ಹೇಳಬಲ್ಲರು! ಪ್ರಾಯಕ್ಕೆ ತಲುಪಿದವೂ ದೇವರನ್ನು ಕುರಿತು ಬೆಂತಿಸುವುದು ಅಶ್ವವಾಗಿರುವಾಗ ಈ ಮಗುವು ದೇವರನ್ನು ಕುರಿತು ಏನದನ್ನು ತಿಳಿಯಬಲ್ಲಾದು?

ರಂಗಸಾಧನು ಬೆಳೆದು ಹೊಡ್ಡಿವನಾಗುತ್ತ, ಬಂದನು; ಅವನಿಗೆ ಏದು ವರ್ಣ ಪ್ರಾಯವಾಗಲು, ಶಾಸ್ತ್ರಿಗಳು ತಮ್ಮ ಹೊಮ್ಮೆಗನಿಗೆ ಅಪ್ಪರಾಭ್ಯಾಸವನ್ನು ಮಾಡಿಸಿದರು. ಇಕ್ಕರೆಯಿಂದ ಆದರು ಮರಳನಲ್ಲಿ ಅವನಿಗೆ ಕಲಿಯುವದಕ್ಕಾಗಿ ವರ್ಣ ಮಾಲೆಯನ್ನು ಡಾಕಿಕೊಟ್ಟಿದು. ಹುಡುಗನು ಅಪ್ಪರಗಳನ್ನು ಕಲಿಯಲಾರಂಭಿಸಿದನು. ಅವನ ಬುಡ್ಡಿಯು ಚುರಕಾದುದರಿಂದ ವರ್ಣನಾತೀಯನ್ನು ಸೂಭದ್ರಾಂಶಿ ಕಲಿತನು. ಅದಕ್ಕೊಡನೆಯೇ ಸ್ವರ್ಧನ, ಹೋಧೈಯು ಅ ಹೃಸರ್ವ ಪ್ರಾರಂಭವಾಯಿತು.

ರಂಗನೆಂದರ ರಾಸ್ತ್ರಿಗಳಿಗೆ ಬಹು ಅಕ್ಕರೆಯು; ಯಾವಾಗಲೂ ತಾವೇ ಬಾಲಕನಿಗೆ ಸ್ವಾನವನ್ನು ಮಾಡಿಸುತ್ತಿದ್ದರು. ಅವರು ಅವನನ್ನು ಭೋಜನ ಸಮಯದಲ್ಲಿ ತಮ್ಮ ಪಕ್ಕದಳರೀಯೇ ಕುಳ್ಳಿಸಿಕೊಳ್ಳುತ್ತಿದ್ದರು. ಸಾಯಂಕಾಲ ಕೆಲವು ಕತೆಗಳನ್ನು ಹೇಳಿ ಹುಡುಗನನ್ನು ಸಂತೋಷವಾದಿಸುತ್ತಿದ್ದರು. ಕತೆ ಕೇಳುವದೆಂದರೆ, ರಂಗನಿಗೆ “ಯಾ ಇಷ್ಟವು; ಪ್ರತಿದಿನವೂ ಅವನು ಉಜ್ಜವನನ್ನು ತನಗೆ ಬಂದು ಕತೆಯನ್ನು ಹೇಳಿಕೊಡುವೇಕೆಂಬುದಾಗಿ ಹೀಡಿಸುತ್ತಲಿದ್ದನು. ಶಾಸ್ತ್ರಿಗಳು ಪುರಾಣೀತಿಯಾಗಳಲ್ಲಿರುವ ಕತೆಗಳನ್ನು ಹೇಳಿಕೊಡುತ್ತಿದ್ದರು ಧ್ವನಕುಮಾರ, ಪುರಾಣ, ಅಭಿಮನ್ಯು ಇತ್ಯಾದಿ ಸೌರಾಣಿಕ ವ್ಯಕ್ತಿಗಳು ಬಾಲ್ಯದಳ ರಂಗನ ನಾಯಕರಾಗಿದ್ದರು.

ಈ ಕತೆಗಳ ಪೂರ್ಣರವಸ್ಯಗಳನ್ನು ತಿಳಿದುಕೊಳ್ಳುವುದು ಅವನ ಹುಡುಗ ಬುದ್ಧಿಗೆ ಅಶಕ್ಯವಾಗಿದ್ದರೂ ಆ ಕತೆಗಳು ಉವನೆ ಮನಸ್ಸನ್ನು ಸೂರಿಗೊಂಡವು. ಅನಂತರ ಅವನ ಜೀವನದ ರೂಪ ನಿರ್ಮಾಣದಲ್ಲಿ ಈ ಕತೆಗಳು ಪ್ರಧಾನವಾದ ಒಂದು ಖಾಗ ವನ್ನು ವಹಿಸಿದುವು ಎಂದು ಹೇಳಬಹುದು. ಸಂಕುಚಿತ ಚಿತ್ತನೃತ್ಯಿಯ ರಂಗನಿಂದ ದೂರವಾಗಲಿರುವ ಕಾರಣಗಳು ಅವನ ಅಜ್ಞನು ಬಾಲ್ಯದಲ್ಲಿ ಹೇಳಿಕೊಡುತ್ತಲಿದ್ದ ಕತೆಗಳೂ, ಉಪವೇಶಗಳೂ ಆಗಿದ್ದವು ಎಂದರೆ ತಪ್ಪಾಗಲಾರದು.

ಅನಂದ ಮತ್ತು ಉನ್ನೇಷಣಗಳಿಂದ ನಲಿವಾಡುತ್ತಲಿರುವ ಆ ಪುಟ್ಟಿ ಕುಟುಂಬದ ಬಾಳನ್ನು ಏಕೈಕಿ ವಿಧಿಯು ಅಸೂಯಾಕುಲವಾಯಿತು. ವಿಧಿಯ ಒಂದು ಭಯಂಕರ ಪ್ರಹಾರವು ಸಿಡುಗುಬೇನೆಯು ದೂಪದಲ್ಲಿ ಹೊಸೂರ ಗ್ರಾಮವನ್ನು ಸಂದರ್ಶಿಸಿತು. ಸಿಡುಗುಬೇನೆಯು ಅತ್ಯಂತ ಭಯಂಕರವಾದ ಕಾಹಿಲೆಗಳಲ್ಲಿ ಒಂದಾಗಿದೆ ಎಂದರೆ ತಪ್ಪಾಗಲಾರದು. ವೈದ್ಯಾಶಾಸ್ತ್ರವು ಅತ್ಯಂತ ಸುಧಾರಣೆಯನ್ನು ಹೊಂದಿದ ಈ ಕಾಲದಲ್ಲಿಯೇ ರೋಗಿಯು ಸಿಡುಗು ಬೇನೆಯಿಂದ ವಿಮುಕ್ತನಾಗುವದು ಅತ್ಯಂತ ಪ್ರಯಾಸವಾಗಿರುವಾಗ, ಅಥ ಶತಮಾನ ಹಿಂದಿನ ಕಾಲದ ಪರಿಸ್ಥಿತಿಯು ಏನೆಂಬುದನ್ನು ವಾರ್ಚರೀ ಉಂಟಿಸಿಕೊಳ್ಳುವುದು ಮೇಲು. ಆ ಕಾಲದಲ್ಲಿ ಸಿಡುಗು ಬೇನೆಯು ಒಂದು ಉರನ್ನು ಸಂದರ್ಶಿಸಿತೆಂದರೆ, ಅದು ಮೃತ್ಯುವಿನ ತಾಂಡವಭಾವಿಯಾಗಿ ಪರಿಣಮಿಸುತ್ತತ್ತು. ವೈದ್ಯ ಶಾಶ್ವತಪ್ರಯಾಳಿ; ಅದೊಂದು ಅಂಟು ಜಾತ್ಯನೆಂದು ಹೆದರಿ ಜನರು ರೋಗಿಯನ್ನು ಸ್ವರ್ತಿಸುತ್ತಿರಲಿಲ್ಲ. ಸರ್ಕಾರಿಸ್ವನಲ್ಲಿರುವ ಹುಲಿ, ಸಿಂಹ ವೋದಲಾದ ಭಯಂಕರ ಪ್ರಾಣಗಳಿಗೆ ಅಲ್ಲಿನ ಪಹರೆಯಾವನು ದೂರ ನಿಂತು ಆಹಾರವನ್ನು ಕೊಡುತ್ತಿರುವಂತೆ, ರೋಗಿಯ ಒಂಧು ಬಾಂಧವರು ಅವನ ಸಮಾಷಕ್ಯ ತೆರಳದೆ, ದೂರದಲ್ಲಿ ಒಂದು ಪಾತ್ರೆಯಲ್ಲಿ ಅನ್ನ-ನೀರುಗಳನ್ನಿಂತು ಒಟ್ಟುತ್ತಿದ್ದರು.

ಅನಂದಕಳೀಯಿದ ತುಂಬಿ ತೆಳುಕುತ್ತಲಿದ್ದ ಹೊಸೂರು ಗ್ರಾಮದಲ್ಲಿ ಹಣದ ಮಾತು ಹೊರಕ್ಕೆ ಬರುವಂತಿಲ್ಲ. ಎಲ್ಲರ ಹೋಗಗಳೂ ಜೀವಕಳೀಯಿಲ್ಲದೆ ಕಾಂಡಿಶಾನ್ಯವಾಗಿದ್ದವು ಎಲ್ಲರ ಹ್ಯಾದಯಗಳಲ್ಲಿಯೂ ಭೀತಿಯ ಕತ್ತಲೆ! ಮೃತ್ಯುದೇವತೆಯ ಕೊಲಾಹಲ ಗಜನೆಯು ಸರ್ವತ್ರ ವ್ಯಾಪಿಸಿದೆ! ತನ್ನ ಹಸಿವನ್ನು ಅಡಗಿಸಿ ಕೊಳ್ಳಲು ಸಿಡುಗೇ ಬೇನೆಯ ರೂಪವನ್ನು ಧರಿಸಿಕೊಂಡು ಸಂಯಾರರುದ್ರನೇ ಹೊಸೂರು ಅಗ್ರಹಾರವನ್ನು ಸಂದರ್ಶಿಸಿದನೇ ಎಂಬ ಸಂದೇಹವು ಹೊಸೂರಿಗೆ ತೀರಿದ ಪ್ರೇಕ್ಷಕನಿಗ ತೋರಿ ಹೋಗುತ್ತತ್ತು. ಎಲ್ಲಿ ಹಸುಗೂಸುಗಳ ಮಧುರಾಲಾಪಗಳು ಪ್ರತಿಧ್ವನಿಸುತ್ತಲಿದ್ದನೇ, ಆ ಪ್ರದೇಶದಲ್ಲಿ ಕಷ್ಪು ಬಣ್ಣದ ಮುಸುಕನ್ನು ಹಾರಿಕೊಂಡು ಮೃತ್ಯುದೇವತೆಯು ವಾಸಮಾಡುತ್ತಲಿದ್ದಳು. ಯಾವ ಬೀದಿಗಳಲ್ಲಿ ಉಂಟಿಸಿದ ವಸಿತೆಯರು ಸರಸ ಸಲ್ಲಾಪಗಳನ್ನು ಮಾಡುತ್ತಾರೆ, ಉರಿನ ಕೆರೆಯಿಂದ ತಮ್ಮ ಕೊಡಗಳಲ್ಲಿ ನೀರನ್ನು ತುಂಬಿಕೊಂಡು ಬರುತ್ತಪ್ಪೇನೇ, ಆ ಬೀದಿಗಳಲ್ಲಿ

ಜನರು ರುದ್ರಭಾವಿಗೆ ಹೆಣಗಳನ್ನು ಹೊತ್ತುಕೊಂಡು ಹೋಗುತ್ತಿರುವ ಚಿತ್ರಗಳು ಕಂಗೊಳಿಸುತ್ತಿದ್ದವು.

ಪಿಡುಗು ಬೇನೆಯು ಶಾಸ್ತ್ರಿಗಳ ಕುಟುಂಬವನ್ನು ಬಾಧಿಸವೆ ಇರಲಿಲ್ಲ; ಒಂದು ದಿನ ಹೊಲಕ್ಕೆ ತೆರಳಿದ ಶ್ರೀನಿವಾಸನು ಮಧ್ಯಾಹ್ನವೇಚೆಯಲ್ಲಿ ಜ್ಯಾರಪೀಡಿಕಾಗಿ ನಡುಗುತ್ತಾ ಮನೆಗೆ ಹಿಂದಿರುಗಿ ಬಂದನು. ಅವನ ಕಣ್ಣಗಳು ಕೆಂಪಾಗಿ ಹೋಗಿದ್ದವು. ಶರೀರದ ಸಂದುಗಳು ನೋವಿನಿಂದ ಕೂಡಿದ್ದವು. ಅವನು ಬಂದು ತನ್ನ ಮಂಜದ ಮೇಲೆ ಬಿದ್ದು ಬಿಟ್ಟನು. ಅನೆಂತರ ಅವನ ಶರೀರದಲ್ಲಿ ಯಾವ ಪ್ರಜ್ಞೆಯಾಗ ಖಳಿಯಲ್ಲ. ಅವನು ಬೋಧಹಿಂಸನಾದನು.

ಮಂಗನಿಗೆ ಬೇನೆಯು ಬಂದುದನ್ನು ತಿಳಿದೊಡನೆಯೇ ಶಾಸ್ತ್ರಿಗಳಿಗೆ ಬಹಳ ಗಾಬರಿಯಾಯಿತು; ಅವರು ಮಂಗನ ಕೋಣೆಗೆ ಓಡಿ ಬಂದು, ಅವನ ಹಣೆಯನ್ನು ಸ್ವರ್ಶಿಸಿದರು. ಶ್ರೀನಿವಾಸನ ಲಲಾಟವು ಬೆಂಕಿಯಂತೆ ಸುಡುತ್ತಿತ್ತು. ನಾತಿಕರಂಧ್ರದಿಂದ ಬಿಸಿಯುಸಿರು ಹೊರಸೂಸುತ್ತಲಿದ್ದಿತು. ಅವನ ಶರೀರದ ಗಂಟುಗಳು ಬಾತುಕೊಳ್ಳಲಾರಂಭಿಸಿದ್ದವು. ಭಯಂಕರವಾದ ಪಿಡುಗು ಬೇನೆಯ ಲಕ್ಷಣಗಳು ಆ ಶರೀರದಲ್ಲಿ ಗೋಚರವಾಗಲಾರಂಭಿಸಿದ್ದವು. ನಿಂತೆ ಮತ್ತು ತೋರೆಗಳಿಂದ ಕಂಬನಿಗಳನ್ನು ಹರಿಸಿದರು.

ಒಂದು ಮಾತಿನಲ್ಲಿ ಹೇಳುವುದಾದರೆ ಹಷದ ಕೇಳಿ ಭಾವಿಯಾಗಿದ್ದ ಆ ಮನೆಯು ಶೋಕದ ರಂಗಭಾವಿಯಾಗಿ ಪರಿವರ್ತನೆಯನ್ನು ಹೊಂದಿತು. ಮನು ವೃನು ಸುಖಭೋಗಗಳನ್ನು ಆಶಿಸಿ ನಿರಂತರ ಪ್ರಯತ್ನಿಸುತ್ತಾನೆ; ಆದರೆ ಮಾನುಷ ಶರೀರೆ ಅತೀತವಾದ ಒಂದು ಜೈತನ್ಯವು ಆಗಾಗ ಒಂದೊಂದು ಶೋಕದ ಹೊರೆಯನ್ನು ಅವನ ಶೀರಿಸಿ ಮೇಲೆ ಎನೆದು, ಅವನ ಪ್ರಯತ್ನಗಳೂ ಬಂಜಕೆಗಳೂ ನೀರಿನ ಮೇಲಿರುವ ಗುಳ್ಳೆಯೆಂಬುದನ್ನು ಕಾಣಿಸಿಕೊಡುತ್ತವೆ. ಹೌದು, ಮನುವ್ಯನ ಪ್ರಯತ್ನವು

‘ವಿಧಿಯ ಲೀಲಾಸಾಗರದಿ’

ಒಂದು ಗುಳ್ಳೆಯು ನಲಿದು ನಿರಿದು ಹೋಗುತ್ತಿದೆ ಅರಕ್ಕೆಣದಿ’ ಎಂಬಂತಾಗುತ್ತದೆ.

ಒಂದುದಿನ ಮಧ್ಯರಾತ್ರಿಯ ಸಮಯ; ಶ್ರೀನಿವಾಸನು ತನ್ನ ಹಾಸಿಗೆಯ ಮೇಲೆ ಮಲಗಿ ತನ್ನ ಜೀವನದ ಅಂತಿಮ ವೇಳೆಯನ್ನು ನಿರೀಕ್ಷಿಸುತ್ತಲಿದ್ದಾನೆ. ಅವನ ತಾಯಿ, ತಂತೆ, ಮಾಡದಿ ಎಂಬೀ ಬಂಧುಗಳು ಅವನ ಕಾಣಿಲೆಯನ್ನು ನೆನೆದು ಕಂಬನಿ ಪ್ರವಾಹದನ್ನು ಹರಿಸುತ್ತಾ ಅವನ ಸತ್ತಲೂ ಕುಳಿತ್ತದ್ದಾರೆ ಬಾಲಕ ರಂಗನು ಕುಟುಂಬಕ್ಕೆ ಸಂಪೂರ್ಣವಾದ ದುಃಖವನ್ನು ತಿಳಿಯದೆ, ತಾಯಿಯ ತೊಡಿಯ ಮೇಲೆ ನಿದ್ರಿಸುತ್ತಿದ್ದಾನೆ. ಆ ಕುಟುಂಬವನ್ನು ಬಾಧಿಸಿದ ಶೋಕದ ಶೃಂಖಲೆಗೆ ನಿಷ್ಪಲಂಕ ವಾದ ಬಾಲಕನ ಹೃದಯವನ್ನು ಬಂಧಿಸಲು ಜೈತನ್ಯನೆಲ್ಲಿಯಾದು? ರೋಗಿಯು ಆಗಾಗ ತನ್ನ ಕಣ್ಣಗಳನ್ನು ತೆರೆದು, ತನ್ನ ಬಂಧು ಬಂಧುವರನ್ನು ನೋಡುತ್ತಿದ್ದನು;

ಆದರೆ ಅವರು ಯಾರೆಂಬುದನ್ನು ತಿಳಿಯಲು ಅವನಿಗೆ ಸಾಧ್ಯವಾಗಲಿಲ್ಲ. ತಾನು ಎಲ್ಲಿರುವೇನೆಂಬುದೂ ಹೊಳಿಯಲಿಲ್ಲ. ತನ್ನ ಜೀವನವು ಒಂದು ಹಳೆಯ ಕನಶಾಗಿ ಅವನಿಗೆ ತೋರಿತು. ಅವನ ಜೀವನು ಮೃತ್ಯುವಿನೊಡನೆ ಕಾದಾಡುತ್ತಲಿದ್ದಿತೆಂಬು ದನ್ನು ಅವನ ವೊರೆಯು ನುಡಿಯಂತ್ತಿದ್ದುತ್ತು ಅವನ ಆತ್ಮವು ನನ್ನ ವಾಸಕ್ಕೆ ಅಯೋಗ್ಯವಾದ ಆ ಸರಣೀಯವನ್ನು ಪರಿಕ್ರಿಯಿಸಿ, ಅ. ಇತಕ್ಕೆ ತೆರ್ಥಲು ಇನ್ನಿತ್ತು ಸುತ್ತಲಿದ್ದಿತು. ಈ ಜೀವನದ ಜಾಸ್ತಿಯು ಆ ಪ್ರಾಣಪಣಿಯಾನ್ನು ಈ ದೇಹದಲ್ಲಿ ಒಂದಿನಲು ಯತ್ತಿಸುತ್ತಿದ್ದಿತು.

ಹೌದು. ಸಾವು ಎಂದರೆ ಒಂದು ಕಾದಾಟವು; ಆತ್ಮವು ಬೆಗಳಿಯನ್ನು ಹೊಂದಲು, ಜೀವನದ ಕ್ಲೇಶ-ಪಾಶಗಳಿಂದ ವಿಮುಕ್ತವಾಗಲು ಪ್ರಾರ್ಥಿಸುತ್ತಲಿರುವುದು; ಆದರೆ ಲಾಕಿಕ ಆಗ್ನಹಗಣ, ಕುಟುಂಬ ಒಂಧವು ಸರ್ವ ಸ್ವಾತಂತ್ರ್ಯವಾಗಲು ಬಯಸುತ್ತರುವ ಅನಶ್ನಾರವಾದ ಇಚ್ಛೆತನ್ಯವನ್ನು ಒಂದಿಸಲು ಪ್ರಯತ್ನಿಸುತ್ತಲಿರುವುದು. ಈ ಎರಡು ಶಕ್ತಿಗಳ ಕಾದಾಟವನ್ನು ನಾವು ಮರಣದಲ್ಲಿ ಮಾತ್ರಿಕಮತ್ತಾಗಿ ನೋಡಬಹುದು.

ಸಾವು ಎಂದರೆ ಸಾಧಾರಣವಾಗಿ ಮನುಷ್ಯ ಹೃದಯದಲ್ಲಿ ಭಣಿಸುವನ್ನು ರೂಪ್ಯ ವಂತೆ ಮಾಡುತ್ತದೆ. ತನ್ನ ಆಂತ್ಯವು ಸಾವಿಸಿಂದ ಒಂದೊದಗಿತ್ತದೆ, ಎಂದು ಮಾನವನು ಭಾವಿಸುತ್ತಾನೆ; ಆದರೆ ಸಾವು ಭಯಂಕರವಲ್ಲ, ಕ್ಲೇಶದಾಯಕವಲ್ಲಿ. ಆತೀತಕ್ಕೆ ತನ್ನ ಪರಮಾನವನ್ನು ಮಾಡಿತ್ತಿರುವ ತಿಂಗಳ ಚರಿತ್ರೆಯಲ್ಲಿ ಹೊಸಕೊಂಡು ಅಧ್ಯಾತ್ಮರೂಪ ಪೂರಂಭವಾಗಿದೆ ಸಾವು!

ಇರಲಿ. ಶ್ರೀನಿವಾಸನ ಸಾಧಿಗಳ ಗತಿಯು ವರಂದವಾಯಿತು; ಹೃದಯ ಸ್ವಂದನವು ಮೆಲ್ಲಿಗಾಗತೋಡಿತು; ಕೈಕಾಲುಗಳು ಶೀತಲವಾಗುತ್ತ ಒಂದುವು. ನಾಶಿಕ ದಿಂದ ಹೊರಸೂಸುತ್ತಿರುವ ಶಾಸ್ತ್ರ, ಕಣ್ಣಗಳಲ್ಲಿ ಬೆಳಗುತ್ತಂತ್ರಂ ಕಾಂತಿ ಇವುಗಳು ಆ ದೇಹದಲ್ಲಿ ಇಡ್ಡು ಪೂಳಿವಿದೆಯೆಂಬುದನ್ನು ಸೂಚಿಸುತ್ತಲಿದ್ದವು. ಕುಟುಂಬದವರೆಲ್ಲರೂ ಒಂದು ಪಾತ್ರೀಯಾಗಿ ತಲಸಿಜಲವನ್ನು ಇಟ್ಟಿಕೊಂಡು ರೈಗಿಯ ದೇಹವಿಯೋಗವನ್ನು ಸಿರಿಸ್ತುಸುತ್ತ ಒಬ್ಬಪ್ರಯೋಗರಾಗಿ ಕಂಳಿತಿದ್ದರು. ರೈಗಿಯ ಜೀವವು ತನ್ನ ಆಲಯವನ್ನು ಶೈಕ್ಷಿಷುತ್ತಿರುವದನ್ನು ಸೊಂಡಿ ಶಾಸ್ತ್ರಿಗಳು ವೊನ್ನಿ ಪಾಗಿ ತುಲಸೀಜಲವನ್ನು ಶ್ರೀನಿವಾಸನ ಬಾಯಲ್ಲಿ ಎರೆದರು. ಆ ಸೀರನ್ನು ಕುಡಿದೆಡನೆಯೇ ಮೃತ್ಯುವಿನ ಕ್ರಾಯಿವು ಹಾಂತವಾಯಿತು. ಆತ್ಮವು ತನ್ನ ಮನೆಯನ್ನು ಶೈಕ್ಷಿಸಿ ಹೊಸದೊಂದು ಆಲಯವನ್ನು ಹುದುಕುವದಕ್ಕಾಗಿ ತೆರಳಿತು!

ಶ್ರೀನಿವಾಸನನ್ನು ಬಲಿಯಾಗಿ ತೊಮ್ಮೊಡ ನ್ನು ತ್ಯಾಗವಿನತೆಯು ಶೈಕ್ಷಿಷಣ ಲಿಲ್ಲ. ಶಾಸ್ತ್ರಿಗಳ ಕುಟುಂಬವು ಆ ಭೀರವನ ಪ್ರೇದ್ವಾಧಿಯನ್ನು ಆಡಗಿಸಲು ಇನ್ನು ರಂಡು ಬಲಿಗಳನ್ನು ಸಹ ಸೀಡಬೇಕಾಗಿ ಒಂದಿತು. ಶಾಸ್ತ್ರಿಗಳು ಮಗನ ಅಂತ್ಯವಿಧಿಗಳ ಸ್ವೇಳ ಶೀರಿಸುವದರೊಳಗಾಗಿ ಪತ್ತಿವಯೋಗ ಶೋಕಗ್ರಸ್ತೆಯಾದ ರತ್ನಾಳ ಶ್ರೀನಿ

ವಾಸನ ಹನ್ನೆ ರಡನೆಯ ದಿನ ಈ ಕಳೆಯಲು ರೋಗದಿಂದ ಹಾಸಿಗೆಯನ್ನು ಹಿಡಿದಳು. ಅಂಮೇಜಾಡ್ಯವಾದ ಸಿದುಗು ಬೇನೆಯ ಕ್ರಿಪಾಕಟ್ಟಾವೈಕ್ರಾಣಕ್ಕೆ ಅವಳು ಪಾತ್ರೀಭವಿಗಿದಳು. ಮೂರು ದಿನಗಳ ವರೆಗೆ ಬೇನೆಯಿಂದ ನರಳುತ್ತಿದ್ದು, ಅನಂತರ ತನ್ನ ಕಂಡನನ್ನು ತನ್ನ ವಾವನ ಕರಗಳಿಗೆ ಒಪ್ಪಿಸಿ, ತನ್ನ ಪತ್ರಿವೇವನ ದರ್ಶನಾಕಾಂಕ್ಷೆಯಿಂದ ತನ್ನ ಜೀವನಭಾತ್ಮೀಯನ್ನು ಅಂತ್ಯಗೊಳಿಸಿ, ಅವಳು ಪರಲೋಕಕ್ಕೆ ನಿರ್ಗಮಿಸಿದಳು. ಶಾಸ್ತ್ರಿಗಳ ಪೃಥ್ವಿಜಾಡ ಮಂಡಿಯೂ ಸಹ ಸಿದುಗು ಬೇನೆಗೆ ಬಲಿಯಾಗಿ ಅಂತ್ಯಪಲ್ಲಿತನ್ನು ಸೋಸೆಯಿಸ್ತು ಹಿಂಬಾಲಿಸಿದಳು!

ಶಾಸ್ತ್ರಿಗಳಿಗೆ ಸಂಸಾರವೇ ಶಾಸ್ಯವಾಯಿತು; ಈಗ ಅವರಿಗಿರುವ ಏಕಮಾತ್ರಂ ಬಂಧುಗಳಿಂದರೆ ರಂಗನು ಮಾತ್ರ. ಆ ಬಾಲಕನ ಭಾರವನ್ನು ಅವನ ತಾಯ್ತುಂದೆಗಳು ಈಗ ಮುದುಕನಿಗೆ ಒಪ್ಪಿಸಿದ್ದರು. ಶಾಸ್ತ್ರಿಗಳಿಗೆ ಬದುಕುವ ಬಯಕೆಯಿರಲಿಲ್ಲ. ಭಾವಮಿಯು ನರಕತ್ಯವಾಗಿ ಪರಿಣಮಿಸಿತು. ಪಕ್ಷಿ ಪ್ರತ್ಯರ ವಿಯೋಗದಿಂದ ಅವರ ಹೃದಯವು ತೋರು ನಿಖಿಂದಿವಾಯಿತು. ಅವರು ಜೀವಿಸುತ್ತಿದ್ದರು ರಂಗನಿಗೆ ಬೇಕಾಗಿ ಮಾತ್ರ.

ಯಾವ ಗೃಹದಲ್ಲಿ ತಮ್ಮ ದಿನಗಳನ್ನು ಸುಖವಾಗಿ ಕಳೆದಿದ್ದರೋ ಯಾವ ಮನೆಯಲ್ಲಿ ತಮ್ಮ ಮಂಡಿ ಮಕ್ಕಳು, ಸೋಸೆ ಇವರೊಡನೆ ಆನಂದಿಸಿದ್ದರೋ, ಆ ನಿಲಯವಿಂದ ಶಾಸ್ತ್ರಿಗಳಿಗೆ ಮಂಡಣತಾಲುವಾಗಿನೇ! ಪ್ರತಿನಿಧಿವ ತಮ್ಮ ಮಂಡಿ ಮಕ್ಕಳ ವಿಸ್ತಾರವು ಬುದ್ಧಿ ಶರೀರದ ಕಾರಣವಾದ ತೋರವನ್ನು ನೀಡುತ್ತಿರುವುದು. ಆ ಹಳ್ಳಿಯಲ್ಲಿ ಜೀವಿಸುವುದು ಅವರಿಗೆ ಅಸದಳವಾಗಿ ಪರಿಣಮಿಸಿತು.

ಅವರು ಹೊಸಣಿನಲ್ಲಿರುವ ತಮ್ಮ ಜೀವಿನನ್ನು ವಿಕ್ರಯಿಸಿದರು. ಬಂದಹಣವನ್ನು ತೆಗೆದುಕೊಂಡು, ಅವರು ತಮ್ಮ ಮೊಮ್ಮೆಗನನ್ನು ಕರೆದುಕೊಂಡು ನಗರಕ್ಕೆ ಹೋರಬೇಕು.

ಇ ಗತಿಹೀನರಿಗೆ ಶ್ರೀಪತಿಯೇ ಗತಿಯು!

ಹಿಂದಿನ ವ್ಯಾಜ್ಞೀಗದಲ್ಲಿ ಹೇಳಿದಂತೆ ತಮಗೆ ಸಂಪೂರ್ಣವಾದ ದುರ್ವಿಧಿಯ ನಿರ್ಮಿತ್ವದಿಂದ ಹೊಸಣಿನ ಶಾಸ್ಯವಾಶಾಸ್ತ್ರಿಗಳು ಇಮ್ಮು ಮೊಮ್ಮೆಗನೊಡನೆ ನಗರವನ್ನು ಸೇರಿದರು. ಪಟ್ಟಣದಲ್ಲಿ ಹೇಗೆ ಜೀವಿಸಬೇಕೆಂಬ ಏಚಾರವು ಶಾಸ್ತ್ರಿಗಳಿಗಿರಲಿಲ್ಲ; ಆದರೆ ನಗರವಾಸಿಯಿಂದ ತಮ್ಮ ತೋರದ ಭಾರವು ಕಡಿಮೆಯಾಗುವುದೆಂದು ಅವರು ಬಗೆದಿದ್ದರು.

ತಮ್ಮ ವಾಸಕ್ಕಾಗಿ ತೋಗಳಿಗೆ ಮೂರು ರೂಪಾಯಿಗಳ ಬಾಡಿಗೆಯನ್ನು ಕೊಟ್ಟು ಬಂದು ಮನೆಯನ್ನು ಮಾಡಿದರು. ಮೂರು ಕೊಟ್ಟಿಗಳಿರುವ ಬಂದು ಬಿಕ್ಕು ಮನೆಗೆ ಪ್ರತಿತಿಂಗಳೂ ಮನು ರೂಪಾಯಿಗಳನ್ನು ಹಣವನ್ನು ಬಾಡಿಗೆಯಾಗಿ ಕೊಡಬೇಕಾಗಿ ಬಂದುದನ್ನು ನೋಡಿ, ಶಾಸ್ತ್ರಿಗಳು ಕೌಶಲ್ಯಕಾರಿತಾದರು; ಆದರೆ ನಗರ

ದಲ್ಲಿ ಅಮ್ಮೆ ಹಣವನ್ನು ಕೊಡದೆ ಮನೆಯು ದೊರೆಯುವಂತಿಲ್ಲ. ಹಣವಿಲ್ಲದೆ ಪಟ್ಟಣ ದಲ್ಲಿ ದಿನಗಳನ್ನು ಕಳೆಯಲು ಸಾಧ್ಯವಿಲ್ಲವೆಂಬುದನ್ನು ಶಾಸ್ತ್ರಿಗಳು ತಿಳಿದುಕೊಂಡರು; ಅದರೆ ಹಣವೆಲ್ಲಿಂದ? ಹೊಲವನು, ಮಾರಂ ಬಂದ ಹಣದಿಂದ ಹೆಚ್ಚಾದರೆ ನಾಲ್ಕುರು ಸಂವತ್ಸರಗಳನ್ನು ಕಳೆಯಬಹುದು. ಆನಂತರ ತಮ್ಮ ಗತಿಯೇನು? ಎಂಬಿತ್ತೀದಿ ಚಿಂತಿಗಳು ಶಾಸ್ತ್ರಿಗಳನ್ನು ಹೆಚ್ಚಿಗೆ ಬಾಧಿಸಲಿಲ್ಲ. ಆದಕ್ಕೆ ಕಾರಣವು ಆವರ ಆಧ್ಯಾತ್ಮಿಕ ಬಿತ್ತವೃತ್ತಿಯಾಗಿದ್ದಿತು. ನಾಳೆಯದನ್ನು ಚಿಂತಿಸಿ ಇಂದೇ ತನ್ನ ಮೇದುಳನ್ನು ತೊಂದರೆಪಡಿಸಿಕೊಳ್ಳುವ ಮನುವ್ಯರು ಆವರಾಗಿರಲಿಲ್ಲ. “ನಾವು ನಟರು; ಸೂತ್ರಧಾರಿಯು ನೀನು! ನಿನಗೆ ಸುಸೂಕ್ತವಾದ ದಾರಿಯಲ್ಲಿ ನಮ್ಮನ್ನು ನಡೆಸಿಕೋಣಿ” ಎಂದು ಆವರು ತಮ್ಮ ಬದುಕನ್ನು ಕುರಿತು ಚಿಂತಿಸುವಾಗ, ವಿಶ್ವವ್ಯಾಪಿಯೊಡನೆ ನುಡಿಯುತ್ತಿದ್ದರು.

ಚಿಕ್ಕದಾದ ಮನೆಯು ಅಮ್ಮ; ನಾಲ್ಕೆಂಟು ಹೂಗಿಡಗಳನ್ನು ತಂದು ಶಾಸ್ತ್ರಿಗಳು ತಮ್ಮ ಮನೆಯ ಅಂಗಣದಲ್ಲಿ ನೆಟ್ಟಿರು. ಆವರು ಬಹು ಆಕ್ಷರೀಯಿಂದ ಆರ್ಥಿಕೆ ಮಾಡುತ್ತಿದ್ದರು. ಪ್ರತಿದಿನವೂ ಬಂದು ಕೊಡದಲ್ಲಿ ನೀರನ್ನು ತಂದು ಆಗಿದಗಳಿಗೆ ಎರೆಯುತ್ತಿದ್ದರು; ಬಿಸಿಲಿನಿಂದ ಗಿಡದ ಎಲೆಗಳು ಬಾಡಿದರೆ, “ಅಯ್ಯೋ! ಪಾಪ! ಆ ದಿನ ಕರನು ಎಷ್ಟು ದುಷ್ಪನು! ತನ್ನ ಬಿಸಿಲಿನಿಂದ ಕೋಮಲವಾದ ನಿನ್ನನ್ನು ನೋಡಿಸುತ್ತಿರುವನಲ್ಲಾ?” ಎಂದು ಆವರು ನುಡಿಯುತ್ತಿದ್ದರು. ಹೂದು, ಆವರು ಆಹಾಗಿಡಗಳನ್ನು ಪುತ್ರವ ತ್ವಲ್ಯದಿಂದ ಪರಿಪೂರ್ಣಿಸುತ್ತಿದ್ದರು ಆ ಹೂಗಿಡಗಳ ಮೇಲೆ ಶಾಸ್ತ್ರಿಗಳಿಗೆ ಇರುವ ಮಮತೆಯನ್ನು ದರ್ಶಿಸಿ, ನೆರೆಯೆರೆಯವರು, “ಅಯ್ಯೋ! ನೋಡಿದಿರಾ, ಆ ಮುದುಕನ ಹುಚ್ಚನ್ನು! ಹೂಗಿಡಗಳನ್ನು ಮಕ್ಕಳಿಂದು ಭಾವಿಸುತ್ತಿರುವ ಆವನ ಬುದ್ದಿಗೆ ಏನೆಂದು ನುಡಿಯಬೇಕು?” ಎಂದು ಆಗಾಗ ನುಡಿಯುತ್ತಿದ್ದರು.

ಆದರೆ ಶಾಸ್ತ್ರಿಗಳು ಹುಚ್ಚರಲ್ಲಿ; ಮೂಡರಲ್ಲ. ತೀಳುವಳಿಕೆ, ಜ್ಞಾನ ಇವುಗಳು ಆವರಲ್ಲಿ ತುಂಬಿ ತುಳುಕುತ್ತಲಿದ್ದವು. ಜನರು ಶಾಸ್ತ್ರಿಗಳ ಹೃದಯ ವಿಶಾಲತೆಯನ್ನು ಅಳೆಯಲು ಶಕ್ತಿರಾಗಲಿಲ್ಲ. ಆವರ ಆಂತರಂಗವನ್ನು ತೇಯಿದು ಜನರು ಶಾಸ್ತ್ರಿಗಳನ್ನು ಹುಚ್ಚರೆಂದು ಕರೆದರು. “ಮುದುಕನಿಗೆ ಪ್ರಿತಿಯ ವಸ್ತುಗಳು ಬಂದು ಕೂಸು ಮತ್ತು ಹೂಗಿಡಗಳು ಮಾತ್ರವಾಗಿವೆ.” ಎಂದು ಜನರು ಆವರನ್ನು ಉಪಹಾಸ ಗೈದರು; ಆದರೆ ಜನರು ಶಾಸ್ತ್ರಿಗಳ ಹೃದಯವು ಜಗತ್ತಿನ ಸ್ಥಾವರ ಜಂಗಮ ಜೀವಿಗಳನ್ನೆಲ್ಲಾ ಮಮತೆಯಿಂದ ನೋಡುವಸ್ತು ವಿಶಾಲವಾದುದು ಎಂಬುದನ್ನು ತಿಳಿದುಕೊಂಡಿರಲಿಲ್ಲ.

ಶಾಸ್ತ್ರಿಗಳು ಸರಳ ಸ್ವಭಾವಿಗಳು; ತನ್ನ ಆಹಾರವನ್ನು ತಾವೇ ಪಾಕಮಾಡುವರು. ಯಾವ ಬೇಸರವೂ ಇಲ್ಲಿವೆ ಮನೆಯು ಕಶ್ಯಲಗಳನ್ನೆಲ್ಲ ದೂರಗೊಳಿಸಿ ಸ್ವಷ್ಟವಾಡುವರು. ತಮ್ಮ ಹಾಗೂ ರಂಗನ ಮಲಿನ ವಸ್ತುಗಳನ್ನು ಕ್ಷಮಿಸಿ ಶಿಧಿಸಿ ನೂಡಿದ್ದರು. ಆವರು ಆ ಬಾಳಕನನ್ನು ತಾವೇ ಸ್ಥಾನ ಮಾಡಿಸುತ್ತಿಲ್ಲದ್ದರು. ಆಕ್ಷರ

ಯಿಂದ ಎತ್ತಿ ಅವರು ಆಗಾಗ ಅವನನ್ನು ಮುತ್ತಾಡುತ್ತಿದ್ದರು. ಬಾಳಕನ ನಗುವನ್ನು ನೋಡಿ, ಅವನ ಸಂತೋಷದಲ್ಲಿ ತಾವು ಭಾಗವನ್ನು ವಹಿಸುತ್ತಿದ್ದರು. ಅವರ ಲೋಕವು ಆ ಬಾಲಕನಾಗಿದ್ದನು. ಅವನನ್ನು ಸಂತೋಷಭರಿತನನ್ನಾಗಿ ಮಾಡಲು ಅವರು ಯಶ್ಚಿಸುತ್ತಿದ್ದ ಉದ್ದೇಶಗಳು ಅವು ಜಷ್ಟೆಂದು ಹೇಳಲು ಸಾಧ್ಯವಿಲ್ಲ.

ಪ್ರಭಾತ ಕಾಲದಲ್ಲಿ ಅವರು ಜಾಗ್ರತ್ರಾಗುತ್ತಿದ್ದರು; ಸೂರ್ಯೋದಯಕ್ಕೆ ಇನ್ನೊಂದು ಯೋವುವಿರುವಾಗಲೇ ಅವರು ಎಚ್ಚತ್ತು, ತಮ್ಮ ಪ್ರಾತಃಕಾಲದ ದೇಹಶುದ್ಧಿಯ ಕರ್ಮಗಳನ್ನು ನೇರವೇರಿಸಿಕೊಂಡು ಬರುವರು ಹಣತೀಯೊಂದನ್ನು ಹತ್ತಿಸಿ ಅವರು ಮಧುರ ಕಂರದಲ್ಲಿ ಭಕ್ತಿರೋಮಣಿಯಾದ ಜಯದೇವ ಕವಿಯ ಅಪ್ಪಾಪದೇ ಗೀತೆಯನ್ನು ಮಧುರಕಂರದಲ್ಲಿ ಹಾಡುತ್ತಿದ್ದರು. ಅವರ ಆ ಕಂರನಾಡವು ನಿವ್ರಯಲ್ಲಿರುವ ರಂಗನನ್ನು ಎಚ್ಚುರಗೊಳಿಸುತ್ತಿದ್ದಿತು. ಬಾಲಕನು ತನ್ನ ಪುಟ್ಟ ಹಾಸಿಗಯಿಂದ ಎದ್ದು ಒಡಿಯೋಗಿ ಶಾಸ್ತ್ರಗಳ ತೊಡೆಯ ಮೇಲೆ ಆಸಿನೆ ನಾಗುತ್ತಿದ್ದನು. ಅವನು ಮಾನದಲ್ಲಿ ಶಾಸ್ತ್ರಗಳ ವದನಂಕಜಿದಿದ ಹೊರಬಿಳು ತ್ರಿರುವ ಗೀತೆಯನ್ನು ಆಶ್ರಾವಿಸುವನನು. “ಅಪ್ಪಾಪದ”ಯ ತಾತ್ಪರ್ಯವು ಬಾಲಕನಿಗೆ ಹೊಳೆಯುದ್ದರೂ, ಆ ಹಾಡು ಅವನ ಹೃದಯದ ಅಂತರಾಳವನ್ನು ಪ್ರವೇಶಿಸಿತು. ಶಾಸ್ತ್ರಗಳ ಮೋಹನ ಗಾನವು ಬಾಲಕನ ಮನಸ್ಸಿಗೆ ಹೊಸ ಆಶೆಯನ್ನು ನೀಡಿತು. ಅದೇನೆಂಬಾದನ್ನು ರಂಗನು ತಿಳಿಯನು. ಗಾನವು ಅವನ ಆತ್ಮವನ್ನು ಶಾಂತತೀಯಿಂದ ಪರಿಸೂಳಿಸಾದ ಇನ್ನೊಂದು ಲೋಕಕ್ಕೆ ಎಳಿದೊಯ್ದು ಅದೊಂದು ಬಗೆಯ ಅನಂದವನ್ನು ಅವನಿಗೆ ಪ್ರದಾನ ಮಾಡುತ್ತಿದ್ದಿತು. ಆ ಗಾನರಸದಲ್ಲಿ ತನ್ನ ಯನಾದ ರಂಗನ ಆತ್ಮಪದ್ಧತಿಯು ಅವನಿಗೆ ತಿಳಿಯಂತೆಯೇ ಅದು ಒಂದು ದಿವ್ಯ ಚೈತನ್ಯದ ದರ್ಶನಕ್ಕಾಗಿ ಎಲ್ಲಗೂ ಹಾರಾಹತ್ತಿದ್ದಿತು. ಹೌದು, ಬಾಲಕನು ತನ್ನ ಇಜ್ಞನ ಗಾನವನ್ನು ಆಶ್ರಾವಿಸುತ್ತು, ಚೆಳಗಾಗುವ ವರೆಗೆ ಗಂಭೀರ ಮುಖಭಾವ ದಿಂದ ಮುದುಕನ ತೊಡೆಯ ಮೇಲೆ ಕೂಡಿರುತ್ತಿದ್ದನು.

ಒಂದುವೇಳೆ ವಾಚಕರು ಈ ಸಂಗತಿಯೂ ಆಶಕ್ಯವೆಂದೂ ಎಳಿಯ ವಯಸ್ಸಿನಲ್ಲಿ ಬಾಲಕನ ಆತ್ಮವು ಗಾನರಸದಲ್ಲಿ ತಲ್ಲಿನತಯನ್ನು ಹೊಂದುವುದು ಆಸ್ತಾಭಾವಿಕವೆಂದೂ ಶಂಕಿಸಬಹುದು; ಆದರೆ ನಾವು ಜೀವನವನ್ನು ಸೂಕ್ಷ್ಮದೃಷ್ಟಿಯಲ್ಲಿ ವಿಕ್ರಿಸಿದರೆ, ಸಂಗೀತಕ್ಕೆ ಮನುಷ್ಯತ್ವದ ಮೇಲೆ ಸ್ವಾಧಿನತಯು ಎಷ್ಟರ ಮಟ್ಟಿಗೆ ಇದೆಯೆಂಬುದು ವ್ಯಕ್ತವಾಗುವುದು. ಸಂಗೀತಕ್ಕೆ ಇತರ ಎಲ್ಲಾ ಕಲೆಗಳಿಗಂತಲೂ ಹೆಚ್ಚಾಗಿ ಮನುಷ್ಯನನ್ನು ವಶಿಕರಿಸಲು ಶಕ್ತಿಯಿದೆ. ಮಾಥನಾಗಲೀ, ಹಂಡಿತನಾಗಲೀ, ಮಗ.ವಾಗಲೀ, ಗಂಡುಸಾಗಲೀ, ಹೆಂಗುಸಾಗಲೀ, ಅವರು ಯಾರೆ ಆಗಿದ್ದರೂ ಇಂಂಬಾದ ಗಾನಪಾಠಕ್ಕೆ ಸಿಲುಕಿದಾಗ, ಅವರು ತಮ್ಮನ್ನು ತಾವೇ ಮರೆತುಬಿಡುತ್ತಿರೆ. ನನ್ನ ಆತ್ಮಗಳನ್ನು ನಿವ್ರಯಿಸಿ, ಸಂಗೀತವು ಯಾವುದೋ

ಒಂದು ಹೊಸ ಸಂದೇಶವನ್ನು ನೀಡುತ್ತಿದೆ. ಶೋಟ್ಟೆಲ್ಲಿ ಅಳುತ್ತಿರುವ ಮಗುವು ತಾಯಿಯು ಹಾಡುತ್ತಿರುವ ಜೋಗುಳವನ್ನು ಆಶ್ರಾಮಿಸುವಾಗ ತನ್ನ ಕ್ರಂದನವನ್ನು ನಿಲ್ಲಿಸುತ್ತದೆ. ಇದಕ್ಕೆ ಕಾರಣವೇನು? ತಾಯಿಯು ಹಾಡು ಆ ಶಿಶುವಿನ ಕೋನುಲ ಹೃದಯವನ್ನು ಸ್ವತ್ತಿಸಿ ಒಂದು ಬಗೆಯ ಶಾಂತಿಯನ್ನು ಒಟ್ಟುಮಾಡುತ್ತದೆ ಭಾರತುಂಬಿದ ಬಂಡಿಯನ್ನೇ ಖೇವ ಎತ್ತುಗಳೂ ಸಹ ಗೌಡನ ಹಾವಿ ಪದವನ್ನು ಕೇಳುವ ಭರದಲ್ಲಿ ಭಾರವನ್ನೇ ಲಪ್ಪಿಸುವು. ಇರಲಿ.

ಸಂಗಿತವು ಜೀವನದಲ್ಲಿ ಒಂದು ಪ್ರಥಾನ ಭಾಗವಾಗಿದೆ, ಅದರಲ್ಲಿ ಭಾರತೀಯ ಜೀವನದಲ್ಲಿ ಆದರ್ಶರುವ ಸಾಫನವು ಆತ್ಮತ್ವಲಪ್ಪವಾದುದಾಗಿದೆ. ನಾವು ಒಮ್ಮೆ ನಗರಗಳನ್ನು ಪರಿಶ್ರಿಜಿಸಿ, ನಮ್ಮ ಕಣಾರಟಕದ ಹಳ್ಳಿಗಳಿಗೆ ತೀರಳದರ, ಅಲ್ಲಿನ ಜನರ ಮಧ್ಯದಲ್ಲಿ ಈ ಶಲೀಯು ಯಾವ ರೀತಿ ಬೇರಳಿದೆ ಎಂಬುದನ್ನು ಮನದಚ್ಚು ಮಾಡಿಕೊಳ್ಳಬಹುದು. ಹಳ್ಳಿಯಾ ಹೆಂಗಸರು ಉವ್ವಾಲದಲ್ಲಿ ಹಾಡುತ್ತಿರುವ ಉದಯರಾಗ, ಕನಕದಾಸ, ಪುರಂದರದಾಸ ಇವರ ಕೀರ್ತನೆಗಳು, ಎಂಬಿವುಗಳಿಂದ ನಮ್ಮ ನಗರವಾಸಿಗಳಿಂದ ಅಶ್ವಿಕ್ಕಿತಿಯರೆಂದೆನಿಸಿಕೊಳ್ಳುವ ಗ್ರಾಮೀಣ ಕಸ್ಟ್ಯಾಯರ ಮಧ್ಯದಲ್ಲಿ ಸಂಗಿತ ಕಲೀಯು ಬೇರಳಿ ಎಷ್ಟು ಆಳವಾಗಿ ನಿಂತಿದೆ ಎಂಬುದು ವ್ಯಕ್ತ, ವಾಗುವುದು; ಆದರೆ ನಮ್ಮ ದುರ್ದೇಶವ ವಶಾತ್ ಈಗ ಹಳ್ಳಿಪಳ್ಳಿಗಳಿಗೂ ಸಹಾವಾಪ್ಯಾಪಿಸುತ್ತಿರುವ ಪದುವಣದ ಗಾಳಿಯ ಪರಿಣಾಮವಾಗಿ ಕನ್ನಡನಾಡಿನ ಸಹೋದರಿಯರ ಪದನಾದಾವರಿಗಳಲ್ಲಿ ನಲಿದಾಡುತ್ತಿದ್ದ ಉದಯರಾಗ, ಕೀರ್ತನೆಗಳು, ಹಾಡುಗಳು ಇವುಗಳಿಲ್ಲಾ ಮಾಯವಾಗತೊಡಗಿರುತ್ತದೆ. ಕನ್ನಡಿಗರು ಈ ರೀತಿ ತಮ್ಮ ಜೀವನದಿಂದ ಸಂಗಿತ ಕಲೀಯು ಮಾಯವಾಗದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾಗಿದೆ.

ಬಾಲ್ಯದಲ್ಲಿಯೇ ವಾಗ್ದೀವಿಯು ಶೋಟ್ಟೆಲ್ಲಲ್ಲಿ ರಂಗನಾಥನು ಬೆಳಿದನೆಂದರೆ ತಪ್ಪಾಗಲಾರದು. ತನ್ನ ಇಜ್ಜ್ನನ ವದನವಾಂಡಲದಿಂದ ಹೊರಬರುತ್ತಿರುವ ಮಧುರಗಾನಗಳು ಅವನ ಹೃದಯದಲ್ಲಿ ಅಡಗಿರುವ ಕಲಾಭಿರುಚಿಯನ್ನು ವಿಕಾಸಗೊಳಿಸಿದ್ದು ಅವನು ಕೆಲವು ದಿನಗಳಲ್ಲಿಯೇ ತನ್ನ ಇಜ್ಜ್ನನ ಬಾಯಿಯಿಂದ ಹೊರಸೂಸುತ್ತಿದ್ದ ಅಷ್ಟಪದೀ ಗೀತೆಯನ್ನು ಕಲಿತನು. ತನ್ನ ಸಮಪ್ರಾಯದ ಬಾಲಕರೊಡನೆ ಆಡುತ್ತಿರುವಾಗ ತಾನು ಕಲಿತ ಆ ಗೀತೆಯನ್ನು ಮೃದುಮಧುರವಾದ ವಾಣಿಯಲ್ಲಿ ಅವನು ಹಾಡುತ್ತಿದ್ದನು. ಬಾಲಕರು ಆ ಗಾನಪೀಠಾವನನ್ನು ಕುಡಿದು ಅನಂದಪಡುತ್ತಿದ್ದರು.

ನಗರಕ್ಕೆ ಒಂದುದರಿಂದ ರಂಗನಾಥನ ವಿದ್ಯಾಭ್ಯಾಸಕ್ಕೆ ಬಹುಳ ಸೌಕರ್ಯವು ಲಭಿಸಿತು ವಿವೇಯ ಬೆಲೀಯನ್ನು ಶಾಸ್ತ್ರಿಗಳು ಚನ್ನಾಗಿ ಬಲ್ಲಿರು. ತಮ್ಮ ವೋವ್ತಗನ ಜಿನನವು ಶೋಭಾಯವಾನವಾಗಬೇಕಾದರೆ, ಆವನು ವಿದ್ಯಾವಂತನಾಗ ಬೇಕೆಂಬ. ದನ್ನು ಶಾಸ್ತ್ರಿಗಳು ಅಳಿದ್ದರು. ಆದುವರಿಂದ ಆ ನಗರದ ಮುನ್ನಿಪಲ್

ಪ್ರಾಥಮಿಕ ಶಾಲೆಯಲ್ಲಿಗೆ ಅವರು ರೂಪನ್ನು ಸೇರಿತಾರೋ. ೧೦ ೧೧ ೧೨ ೧೩ ೧೪ ತಿಯಿಂದಿರಿಂದ ವಿದ್ಯಾಭ್ಯಾಸವು ಅವರಿಗೆ ಕಡ್ಡವಾಗಿ ತೋರಿಲಿಲ್ಲ. ೧೫ ಶಾಲೆಯಲ್ಲಿ ತಪ್ಪದೆ ತಪ್ಪ ಹಾರಿಗಳನ್ನು ಕಲ್ಯಾಣೀದ್ದಷ್ಟು; ಮಂದಿನ್ನಾರ್ಥಿ ಎಂಬಾಗಿ ಅಚಾರ್ಯರೊಡನೆ ವರ್ತಿಸುತ್ತಲಿದ್ದನು.

ರಂಗನ್ ಬಾಲ್ಯಜೀವನವು ಅತ್ಯಂತ ಸಿಹಿತ್ತಿಲಂಬಿದ್ದಿತ್ತು. ತನ್ನಿಂದ ಏಂದೂ ಸುಳ್ಳನ್ನು ಹೇಳಿರಲಿಲ್ಲ. ಸಾಧಾರಣವಾಗಿ ಬಾಲಕರಲ್ಲಿ ಗೋಕರ್ವವಾಗಿ ಕ್ರಿಂತ ಕುಂಟಕನವಾಗಲಿ, ಇತರ ದುರಭ್ಯಾಸಗಳಾಗಲಿ ಅವನಿಗಿರಲಿಲ್ಲ ಅನ್ನತೆವನ್ನು ನುಡಿಯುವದೆಂದರೆ ಅವನಿಗೆ ಬಹು ಸರ್ಕಾರಿ ಶಾಸಕ್ತಿತ್ವ. ಬಳಿದೆ ಹಂಡುಗನು ಬಹು ದಯಾಶೀಲನಾಗಿದ್ದುನು. ಈಗ್ಗರ ಹಂತಕರ್ಮಗಳಲ್ಲಿ ಸ್ಮೃತಿ ಸಹಿಸುವ ಮನಸ್ಸಲ್ಲಿ ಉಂಟಾಗಿ; ಅವನ ದಯಾವೀ ಎವ್ಯಾಮಿಗಳಿಂದಂಬಿಸಿಸ್ತು ಅರುಹುವದಕ್ಕೆ ಇನ್ನ ಅವಧಿ ಶಾಲೆಯಲ್ಲಿ ನಡೆದೆ ಒಂದು ಸಂಗತ ಇನ್ನು ಸುಧಾರಿಸ್ತೇನೆ. ಒಂದು ಉನ್ನ ಶಾಲೆಯಲ್ಲಿ ಒಬ್ಬ ಯಾಸಿನ ಬೆಂಷೆಯಲ್ಲಿ ವಿಫರಿಯ್ಯಾ ತುಂಬಿ ಹೆಡಗನು ಹರಿಮನ ಹಾಕಿದಿನ್. ಆ ನಾಲ್ಕು ಬುಲಕಣ್ಡ. ಅದ್ದು ಟೊಪ್ಪಿಯನ್ನು ಕಳಿಯಿತ್ತೊಂದಧಾರಿಂದ ತಾತೀಕಾರಿ ನಡೆದೆ ಒಂದು ಸಂಗತ ಇನ್ನು ಸುಧಾರಿಸ್ತೇನೆ. ಇತರ ಬಂತಕ್ಕಿಂತ್ತು ಆ ಕಾಸಳೆಯ ಕ್ರಿಂತನಗಳನ್ನು ಆಶಾರುಪಿಸಿ ಹಾಸ್ಯಮಾಡುತ್ತಿದ್ದರಲ್ಲಿ, ಅವನಿಗೆ ಸಹಾಯ ವನ್ನು ಮಾಡಲು ಉದ್ದೇಶಿತಾಗಲಿಲ್ಲ. ಈ ಸಂಧಭರಣೆಯಲ್ಲಿ ರಂಗನುಧನ್ನು ಅಲ್ಲಿಗೆ ಬಂದನು; ಅವನು ಟೊಂಪಿಯನ್ನು ಕಳಿದುಕೊಂಡ ಬಾಲಕನನ್ನು ಅವನ ಸುತ್ತುಗಟ್ಟಿ ವಿವಿಧ ರೀತಿಯಲ್ಲಿ ಹಾಸ್ಯ ಮಾಡುತ್ತಿರುವ ಹುಡುಗರನ್ನೂ ವೀಕ್ಷಿಸಿದನು. ಆಗ ಅವನು ಆ ಹಾಸ್ಯಾರ್ಥಿಯ ಹತ್ತುರ ಕೆರಳಿದನು.

“ಅವರಾಗ್, ನೀನೇಕೆ ಅಳುತ್ತಿರುವೆ?”

“ಟೊಂಪ,-ನನ್ನ ಟೊಂಪಿ,-ಹಾಳಾಗಿ ಹೊಗಿದ್ದೀ”

“ಹೇಗೆ?”

“ಅಗೋ! ಅವನು ಹರಿಸಿ ಹಾಕಿದ್ದಾನೆ!”

“ಆಳಬೇಡ, ನಾನೆಂದಂದು ಟೊಂಪಿ ಮನ್ನು ಹೊಡುತ್ತೇನೆ; ನಾಂತರ ಶಾಲೆಗೆ ಒರ್ಬಿವಾಗ ಆಗಲಿ!”

ಮಧ್ಯಾಹ್ನದ ಉಟಿನನ್ನು ವಾಡಿಕೊಂಡು ತಾಲಿಗೆ ಹೀಳಿತ್ತು ಇನ್, ರಂಗನು ಪುಸ್ತಕದ ಆರಾಣಿ ಕಾಣಿ ತಂದಿದ್ದಾನು. ಅವನು ಪೆಟೆಯಂದ ತಂಡೆ ಬೆಲೆಯ ಒಂದು ಟೊಂಪಿಯನ್ನು ಕೊಂಡುಕೊಂಡಿದ್ದು. ಆ ಟೊಂಪಿ ಮನ್ನು ಆ ಬಾಲಕನಿಗೆ ಕೊಟ್ಟಿ ಉವನನ್ನು ಸಮಾಧಾನವಾಗಿದನು ಇಲ್ಲ, ಒಂದು ಸಾಮಾನ್ಯ ಶೃಂತಿಯೇ ಅಗಿದ್ದಂತಹ ಇದರಿಂದ ಇನ್ನರು ತೋರಿವನ್ನು ಏಕ್ಕಿಸುವಾಗ ರಂಗನ ಹೃದಯ, ಯಾವ ರೀತಿಯಲ್ಲ ಉರಿತ್ತುಬಂತ್ತಿದ್ದಿತ್ತು, ಎಂಬುದ್ದಲ್ಲಿ ಸಂಪೂರ್ಣ ಶಿಳಿದುಕೊಳ್ಳಬಹುದು ಒಂದು ಗಿಡದ ಜಿರಿನೀಡಲ್ಲಿ ಇಲ್ಲ. ಯಾವ ರೀತಿಯ ವರವಾಗುವಾಗುಂಟು ವ್ಯಾಪ್ತವಾಗುತ್ತದೆ. ಅದರಂತೆ ಬಾಲ್ಯದಳ್ಳಿಯೇ ದ್ವಾರ್ಪಾಯಿ

ಚರವಾಗುತ್ತಿರುವ ಗಣಗಳು, ಸ್ವಭಾವ ಇವುಗಳಿಂದ ಅವನ ಭಾವೀ ಜೀವನೆಡ
ಚಿಕ್ಕವು ಯಾವ ತರಹದ್ದೇಂಬುದನ್ನು ನಾವು ಉಹಿಸಿಕೊಳ್ಳಬಹುದು. ನಾವು ಈ
ವಿಶ್ವದಲ್ಲಿ ಬೇಕಿದ ಅನೇಕ ಮಾದಿ ಮಹಾತ್ಮರುಗಳ ಜೀವನ ಚಿತ್ರಗಳನ್ನು ಅವ
ಲೋಕಿಸಿದರೆ, ಅವರು ಬಾಲ್ಯದಿಂದಲೇ ತಮ್ಮಲ್ಲಿರುವ ಗುಣಗಳನ್ನು ಪ್ರದರ್ಶಿಸಿರುವ
ರೆಂಬದನ್ನು ತಿಳಿದುಕೊಳ್ಳಬಹುದು. ಈ ನಿಯಮದಂತೆಯೇ ರಂಗನಾಥನಲ್ಲಿ
ಪ್ರಕಾಶಿಸುತ್ತಿರುವ ಹೃದಯವಿಶಾಲತೆಯು ಅವನ ಬಾಲ್ಯದಲ್ಲಿಯೇ ಚಿಗುರನ್ನು
ಹೊಂದಿತು. ರಂಗನಾಥನ ಆ ಕೃತ್ಯವನ್ನು ವೀಕ್ಷಿಸಿದ ಒಬ್ಬ ಆಚಾರ್ಯರು:—
“ಈ ಹುಡುಗನು ತನ್ನ ಭಾವೀ ಜಿವನದಲ್ಲಿ ಒಬ್ಬ ಮಹಾನುಭಾವನಾಗುತ್ತಾನೆ.”
ಎಂದು ನುಡಿದರು ಆ ಗುರುವರ್ಯರು ಆಡಿದ ಮಾತು ಹೇಗೆ ಸತ್ಯವಾಗಿ ಪರಿಣಮಿಸಿ
ತೆಂಬುದನ್ನು ನಾವು ಮುಂದಿನ ಅಧ್ಯಾತ್ಮಗಳಿಂದ ತಿಳಿದುಕೊಳ್ಳಬಹುದು

ರಂಗನು ತನ್ನ ಶಾಲೆಯ ಬಾಲಕರಿಗೆಲ್ಲ ಆದಶಪ್ರಾಯಿನಾಗಿದ್ದನು; ಪಾಠ
ಕಲಿಯಾವುದು, ಆಡುವುದು ಎಂಬಿತ್ಯಾದಿ ವಿದ್ಯಾರ್ಥಿ ಜೀವನದ ವಿವಿಧ ಪಾಶ್ಚಾತ್ಯಗಳಲ್ಲಿ
ಅವನು ತನ್ನ ಪ್ರಕಾಶವನ್ನು ಬೀರಿದನು. ಅವನು ಗುರುಗಳಿಗೆ ಹೇಗೆ ಆಚ್ಚುವೇಚ್ಚಿನ
ಶಿಷ್ಯನಂಗಿದ್ದನೇರೆ, ಆದಂತೆಯೇ ತನ್ನ ಶಾಲೆಯ ಹುಡುಗರಿಗೆ ಅವನೂಬ್ಬಿ
ಉತ್ತಮ ಗೆಳೆಯಾಸಾಗಿ ಪರಿಣಮಿಸಿದನು ಇವಕ್ಕೆ ಕಾರಣವು ಅವನ ಸ್ವೀಕರಿಸಿ
ವತ್ತನೆಯಾಗಿದ್ದಿತು. ತನ್ನ ಇವಿಧಾರ್ಥಿಗಳೊಂದಿಗೆ ಅವನು ಸಿಟ್ಟು ಮಾಡಿದವ
ನಲ್ಲಿ ಹುಡುಗರ ಮಧ್ಯದಲ್ಲಿ ಕಾಲಹಳ್ಳಿ ನಡೆದರೆ, ಅವರ ಜಗತ್ವನ್ನು ಲೇರಿಸುವ
ನಾಯಾಧಿಕರನು ರಂಗನಾಥನಾಗಿದ್ದನು. ತನ್ನ ಶಾಲೆಯಲ್ಲಿ ನಡೆಯುತ್ತಿರುವ
ಕಲಹ, ಹೊಡವಾಟ ಎಂಬಿವುಗಳನ್ನು ಸಮಾಪ್ತಿಗೂಳಿಸಿ, ಶಾಂತಿಯನ್ನು ಕರಡುವ
ಕೆಲಸವು ರಂಗನದಾಗಿದ್ದಿತು. ಪಾಠಗಳನ್ನು ತಿಳಿಯಲು ಅಸಮರ್ಥರಾದ ವಿದ್ಯಾರ್ಥಿ
ಗಳಿಗೆ, ಅವನು ಬೇಂರವಿಲ್ಲದೆ ಅವುಗಳ ತಾತ್ಪರ್ಯವನ್ನು ವಿವರಿಸಿ ಹೇಳಿಕೊಡುತ್ತಿ
ದ್ದಾನು ಆ ಶಾಲೆಯಲ್ಲಿ ಒಂದು ಹೊಸ ಉತ್ಸಾಹವು ರಂಗನಾಥನ ಪರಹಿತ ಹಿಂತನೆ
ಯಿಂದ ಸಂಜುತ್ವಾಯಿತೆಂದು ಹೇಳಿದರೆ ತವ್ವಿಗಲಾರದು.

ರಂಗನಾಥನ ದಿನಚರಿಯನ್ನು ಕುರಿತು ಒಂದೆರಡು ಮಾತುಗಳನ್ನು ಇಲ್ಲ
ಹೇಳುವುದು ತಪ್ಪಾಗಲಿಕ್ಕಿಲ್ಲವೆಂಬು ನನ್ನ ಭಾವನೆಯಾ. ಶಾಲೆಯನ್ನು ಸಾಯಂಕಾಲ
ತ್ಯಜಿಸಿದರೆ, ತನ್ನ ಗಳೆಯನಾದ ಮಾಧವನೊಡನೆ ಸಂಚರಿಸಲು ತೆರಜುವುದು ಅವನ
ದಿನಚರ್ಯೆಯಲ್ಲಿ ಒಂದು ಪದ್ಧತಿಯಾಗಿ ಹೊಗಿತ್ತು. ನೂಥವನ ಮೇಲೆ ರಂಗನಿ
ಗಿರುವ ಪ್ರೇಮವು ಅಪಾರವಾದುದು; ಇಬ್ಬರೂ ಒಂದೇ ತರಗತಿಯಲ್ಲಿ ಕಲಿಯು
ತ್ತಿದ್ದರು ಮಾಧವನಾದರೂ ಅಪ್ಪು ಧನಿಕ ಕುಟುಂಬದವನಲ್ಲಿ; ದಂದ್ರನಾದ ಒಬ್ಬ
ಕಾರಕಾನನ ಮಗನು ಅವನು; ಆದರೆ ಧನವಿಲ್ಲದಿಸ್ತರೂ ವಿನಯ ಮತ್ತು ವಿದ್ಯೆ
ಇವುಗಳು ಆ ಬಾಲಕನಲ್ಲಿ ಬೇರೂರಿದ್ದವು. ಈ ಗುಣಗಳೇ ರಂಗನೊಡನೆ ಅವನ
ಗಳತನವಾಗುವಂತೆ ಪ್ರೇಶಿಸಿದುವು.

ಈ ಗೆಳಿಯಂಬ್ಯರ ಸ್ವಭಾವಗಳಲ್ಲಿಯೂ ಪ್ರೇಪರೇಶ್ವರಗಳಿದ್ದುವು; ರಂಗನು ಸ್ವಭಾವತಃ ಶಾಂತಿತೀರ್ಥನು; ಎಲ್ಲಾ ಕೆಲಸಗಳನ್ನು ಸಾಫ್ಥಾನತೀಯಿಂದ ಮಾಡಿ ಶ್ರಮೇಣ ಪೂರ್ವಿಸುವುದು ಅವನ ಸ್ವಭಾವ. ಜನರೋಡನೆ ಮಾತಾಡವುದಕ್ಕಿಂತ ಕೆಲಸಗಳನ್ನು ಮಾಡುವುದರಲ್ಲಿ ಅವನಿಗೆ ಹೆಚ್ಚಿನ ಪ್ರೇಮವು. ಅವನ ವ್ಯಕ್ತಿತ ವಾಗಿ ನುಡಿಗಳಾಗಲೀ ಯಾರನ್ನೂ ಹೆಚ್ಚಿಗೆ ಆಕರ್ಷಿಸಲಾರವು; ಆದರೆ ಅವನ ಕೆಲಸಗಳನ್ನು ಏಕ್ಕೀಸುವಾಗ, ಜನರಲ್ಲಿ ಅಪಾರವಾದ ಪರಿಣಾಮ ಉಂಟಾಗುವುದು. ಇಷ್ಟೇಲ್ಲ ಗುಣ ಗಳಿಂದ ನಿಖಿಳವಾದ ರಂಗನಾಥನಲ್ಲಿಯಾದರೂ ಕೆಲವು ದೋಷಗಳಲ್ಲದೆ ಇರಲಿಲ್ಲ. ಈ ಲೋಕದಲ್ಲಿ ಸಕಲ ಗುಣಪರಪೂರ್ವಾನಾಗಿ ಯಾವ ನೂರಿನತೀರ್ಥೂ ಇಲ್ಲದೆ ಇರುವ ನರಜೀವಿಯನ್ನು ನೋಡಿಸಿಗುವುದು ದುರ್ಬಳವಾಗಿರುವುದರಿಂದ, ಅಲ್ಲ ಸ್ವಲ್ಪ ಕೆಡುಕುಗಳಿಂದ ಕೂಡಿರುವ ಮನುಷ್ಯನನ್ನು ನಿಂದ್ಯ ದೃಷ್ಟಿಯಲ್ಲಿ ನೋಡುವುದು ಅನುಚಿತವಾಗಿದೆ. ರಂಗನಾಥನ ನೂರಿನತೀಗಳು ಯಾವುವು ಎಂಬುದನ್ನು ವಿವರಿಸುತ್ತೇನೆ. ರಂಗನ ವೇಗದಲನೆಯ ನೂರಿನತೀಯು ತನ್ನ ಅಂತರಂಗಕ್ಕೆ ಸಂಬಂಧಿಸಿದ ಸಂಗತಿಗಳಲ್ಲಿ ದುಃಖವು ಬಂದೊಡಿದಿದೆ, ಆವುಗಳನ್ನು ಸಹಿಸಿಕೊಳ್ಳಲು ಶಕ್ತಿ ಯಿಲ್ಲದೆಂದಾಗಿದೆ. ತನ್ನ ಅಂತರಂಗದಲ್ಲಿ ಪ್ರವೇಶಿಸುವ ಸಂಗತಿಗಳು ಬಂದೊಡಿದರೆ ಅವನ ಮನಸ್ಸು ಚಿಂತಾಪರವಶವಾಗಿ ಉದ್ದೇಶವನ್ನು ಹೊಂದಂತ್ತದೆ. ಹೀಗೆ ಮನಸ್ಸು ಉದ್ದೇಶಪರವಶವಾದ ನೇಳಿಸುಲ್ಲಿ ಯಂಕ್ರಾಯಂಕ್ರೆ ಏವೇಷನೆಯಿಲ್ಲದೆ, ಅವನು ದುಃಖನಂತೆ ಪತ್ರಿಸಿ ಬಿಡುತ್ತಾನೆ ಆ ಸಂದರ್ಭಗಳಲ್ಲಿ ಅವನು ಮಾಡುತ್ತಾರುವ ಪ್ರಾಣತ್ವಗಳ ತಾತ್ಕಾರ್ಯವಾಗಲೀ ಅನುಗಳಿಂದ ಉಂಟಾಗುವ ಪರಿಣಾಮವು ವೇನೆಂಬಂದಾಗಲೀ ಅವನಿಗೆ ತಿಳಿಯದು. ಇದೇ ಅವನಲ್ಲಿರುವ ನೂರಿನತೀಯು; ಈ ದೋಷವು ಅವನ ಜೀವನದಲ್ಲಿ ಹಲವು ಉತ್ಪಾತಗಳಿಗೆ ಕಾರಣವಾಯಿತು; ಅವನು ಅನೇಕ ಸಂಕಟಿಗಳನ್ನು ಅನುಭವಿಸಬೇಕಾಗಿ ಬಂದಿತು.

ಮಾಧವನು ಶಾಂತ ಸ್ವಭಾವದವನಲ್ಲ; ಯಾವಾಗಲೂ ಶಿಕ್ಷಿಸೇಳುತ್ತಿರುವ ಸ್ವಭಾವವು ಅವನದು. ಶಾಲ್ಯದಲ್ಲಿಯೇ ಒಬ್ಬ ಕ್ರಾಂತಿಕಾರಿಯಾ ರಕ್ತವು ಅವನಲ್ಲಿ ಹರಿಯುತ್ತಿರುವುದು ಗೀರೆಚರವಾಗಲಾರಂಭಿಸಿತು. ಒಂದು ಕೆಲಸವು ಅನ್ವಯಿಯ ವೆಂದೂ, ಆಧುಮರ್ವೆಂದೂ ಅವನಿಗೆ ತೋರಿದರೆ, ತನ್ನಿಂದುವ ಸಕಲ ಶಕ್ತಿಗಳನ್ನೂ ವಿನಿಯೋಗಿಸಿ, ಅದನ್ನು ನಿಮೂರ್ಪಿಗೊಳಿಸಲು ಅವನು ದ್ರುಯತ್ವಿಸುತ್ತಿಲಿದ್ದನೆಂ. ಶ್ರಮೇಣ ಎಂಬ ಪದವು ಅವನ ಶಬ್ದಕೋಶನಲ್ಲಿಲ್ಲ. ಒಂದು ಉದ್ದೇಶಕ್ಕೆ ಕ್ರೇಹಾಕಿದರೆ, ಅದನ್ನು ಸಫಲಗೊಳಿಸಬೇಕೆಂಬುದೇ ಅವನ ಆಗ್ರಹವು; ಆದರೆ ತಾನು ಮಾಡುತ್ತಾರುವ ಪ್ರತಿಯೇಂದೂ ಕೆಲಸವನ್ನು ಬಹು ಶೀಕ್ಷಣ್ಣಬಂದಿಯನ್ನು ಪ್ರಯೋಗಿಸಿ, ಅವನು ಚಿಂತಿಸುತ್ತಿದ್ದುನು. ಅವನ ಮನಸ್ಸು ರಂಗನದರದಂತೆ ಅಪ್ರಸ್ತು ಕೋಮಲವಾದುದಲ್ಲ. ಆದ ವಜ್ರದಂತೆ ಕರಿಣವಾಗಿದ್ದ ಶೈಲಕ-ತಾಪಗಳ ಸಿಕೆಗೆ ಸಿಲಂಕಿ ಕರಗಲಾರದು. ಸುಖವಾಗಲೀ ದುಃಖವಾಗಲೀ ಅವನಿಗೆ ಪ್ರಧಾನವಾದ ಕಾರ್ಯ-

గళాకిరెలిఖ. ఆ ఎదుగు తక్కిగలన ఆవనన్ను స్తుతించలాడేవీ “ప్రయత్న” ఇంట కొనసాగే వేం అననిగి బీంకాదుదు. ఇంధ విజిక్టు స్తుభావద ఒబ్బు బంలక లిగీ తంలేసుల్లి కేచ్చు నుండి విక్రిరలూరరు. ఆన్నదెను శంతోషపడిసి, ఆవేచన్ని గేలొంగారెనూ గి మాడికేంట్లున తేవాసవై పూర్ణాదననిగొల్దుదండ, ఆవనిగిరెన శిండ్రున కంచీయూదద్దు కడినేయగాదితు. ఆవన తీక్ష్మావాన ఆభివృగు, కొంతికారియి మనోభావ ఇశ్వగళు కలవరన్ను ఆవన తక్కు గళసూగి నూడినువు.

ಆದ್ದರಿಂದ ಈ ವರದು ಪರಸ್ಪರ ಸ್ವಭಾವ ಹೈಕರಿಂತ್ರೆಗಳಿಂದ ಕೂಡಿದೆ ಎರಡು ಪೊಂದಿ ಬಾಲಕರು ಕರಸ್ತಿಗೆ ಶೇಗುಬಾದುದು ಅಶ್ವಯುಗವೇ ಶರಿ ನಿಜವಾಗಿ ಈ ಜೀವನ ದಾಸರೆ ಈ ಗೆಳೆತನವು ಎರಡು ಶಕ್ತಿಗಳ ಸಮೀಕ್ಷಾಲನವಾಗಿದ್ದಿತು. ಈ ಹೈಮ್ಯಾಂಥಸ್ ಆವರ್ ಬಾಧ್ಯದ್ವಾರಾ ಮಾತ್ರಾದಲ್ಲಿ; ಅವರ ತಾರಣ್ಯದಲ್ಲಿಯೂ ನೇಲಿ ನಿಂತಿತು.

నందులు వాగి ఈ బాణశరీరిభ్వరూ తమ్ము తాలూ వేళియు కళిపరి సేచురాద్యవాగి తెంకుష్టుడా, అవరు ఆఖ్యాన ఇభ్వరు గేళియరూ సంజ్ఞేయ గాను లే దాత్రు ఉండుటాడు పోలు గాలి గంగర సంజ్ఞాసి మనేగళిగి హిందిరంగి బరు కుండలి ఒచ్చరించు నుండి పొర్కుల్లో వైపులా కుండలి వారు తామత్తులూ ఆచ్ఛాదించు కూడా గుండ్రాలని వెయ్యికరి ఏణిగలన ఒబ్బుర్కు ఇన్నొభ్విగి వింటిని ర్భావం కల్పించు లుధులు లుధులు. లూకాయిల్లాల్లి రెంగిన ప్రింగి పాత, నాద పంచి జూ ప్రొండ ఎగించి, ప్రాంగంలో ఉప్పు ఇంటాల్కు రొద్దుతా ఔళ్ళిగి వేచుకు లింగాదు తెంకుష్టు గారి ఈ గేళికి రిభ్విగి నడునే దౌడ్తు వాదవివాదగాను ఉద్దేశ కింద త్రైద్యులు. కథావాళించు మూఢవను డస్తే అభిసార్యయవన్ను తశి పోలు దూషేస్తాలు నెడిము త్రువునికిరి వరసస్ఫుగళల్లి వరిణిమమను, ఎట్లి ప్రాంగంలో ఉప్పు ఇంటాల్కు నిష్పత్తిని గ్రహించు ఇదశ్శు లూదాహరణించు తాలీమించిన నదీ ఘాటాగాధాయల్లు ఆపోలో క్రూధులు ఇందుమానస్తు శంకాదిశించు ఉప్పుల్లిటి. ఆపోలో ఉండుటా క్రీతికి వ్యవాతాదులు పూరంభిసి ఉంటింది, ఆ సంగతిగిరివ కూతురు-కూతురుగణశన్ను ఆద్యింద సంభ్రమిసబయుడాడ ప్రతిమాటలు ఉండుటా స్థాగిసాగి నట్టిస్తుట్టా.

ಭಕ್ತಿ ಮತ್ತು ರಂಗನೆ ಇವುಗಳನ್ನಾದ್ದರಿಂದ; ಇವನು ಅಜ್ಞನು ನೆಟ್ಟಿ ಆ ಬೀಜವು
ಅನೇನ ಎದೆರ್ಥಿ ಪ್ರೇರಿತಿಯಿಂದಿದೆ ಗಡವಾಗಿವೆಂದಿದ್ದಿರೆ. ಹೇಣುಡಾದಲ್ಲಿ
ಆನು ಚಿಕ್ಕದ್ದುತ್ತಿರುತ್ತಾನೆ ಸುತ್ತಲಿತ್ತು. ಧುನ್, ಶುಕ್ಕಾದ, ಕಬಿರ ಎಂಬಿ
ತಾದಿ ಭಕ್ತರು ಅವನ ಕ್ಯಾದರುದ್ದು ರಾಜೀವ ತ್ವರಿತರಾದ್ದರಿಂದ; ಆದರೆ ಮಾಧವನು ಭಕ್ತಿ
ರಾಜೀವ ಮತ್ತು ನಿಂದಿದವನಾಗಿರಲಿಂದ್. ಇವನು ಧಿರರವರೂ ಉದ್ದೇಶಿಲರಾದ
ಸ್ವರೂಪಕ್ಕೆ ಸಾಗಳಿಸು, ಮೇಚುತ್ತಿರನ್ನು. ಉದ್ದೇಶುಗಳಲ್ಲಿ ಇವನಿಗೆ ಹೆಚ್ಚಿನ ಅಭಿ

ರಾಚಿಯು! ದುಷ್ಟ, ನಿಮಗೆಲಕ್ಕಾಗಿ ಕೈತ್ತಿಯ ಸಂಪಾದ ಕೃತ್ಯದಲ್ಲಿ ಉದ್ದ್ಯತನಾಡ ಪಡತ್ತಿರಾವನ್ನೂ ಕುರುವೆಂತದ ಅಭ್ಯಾದಯಕ್ಕಾಗಿ ತನ್ನ ಅಂತ್ಯಕಾಲದ ಪರಿಗೆ ಹೆಣಗಿದ ಭಿಂಬ್ಯನೂ ಅವನ ನಜ್ಞಿನ ನಾಯಕರಾಗಿದ್ದೇಂ.

ದಿನಗಳು ಕಳೆದೆಬ್ಬು; ಕಾಳಜಕ್ಕಿನನ್ನು ನಿಯುಂತ್ರಿಸುವವರು ಯಾರೂ ಇಲ್ಲ. ಉಖೀಯೇ ಮಧ್ಯಾಹ್ನಕ್ಕೆ ತನ್ನ ಸ್ಥಳವನ್ನು ಬಿಟ್ಟಿಕೊಡುವದು. ಮಧ್ಯಾಹ್ನದ ಆಧನವನ್ನು ಶಂಜೀಯೂ ಬಂದು ಆಕ್ರಮಿಸುವುದು. ಸಂಜೀಯಾಗಲು ರಾತ್ರಿಯು ತನ್ನ ಕರೀವಣಿದ ಹಜ್ಜಿತವನ್ನು ತೆಗೆದುಕೊಂಡು ಬರುವುದು. ಕಾಲಸಾಗರದಲ್ಲಿ ಒಂದೊಂದು ಅಲೆಗಳು ಬಂದು ಶೀರಕ್ಕೆ ಆಶ್ಚರ್ಯಾಸಿ ಮಾಯವಾಗಿತ್ತು ಲಿರುವುವು. ಅವುಗಳ ಸಾಫನವನ್ನು ಹೊಸತರಂಗಗಳು ಇಕ್ಕೆಮಿಸುತ್ತಲಿವೆ ಕಾಲಕ್ಕೆ ವಿಶ್ವಾಂತಿಯಿಲ್ಲ; ಅದರ ಪೂರ್ವಾಙ್ಕಕ್ಕೆ ಅಂತ್ಯವಿಲ್ಲ ಪ್ರಾರ್ಥಿಭವಿಲ್ಲ ತನ್ನ ದಾರಿಯಲ್ಲಿ ಕಾಣುತ್ತಿರುವ ಹೊಸ ದೃಶ್ಯಗಳನ್ನು ಸೋಂತ್ತ ಹೇಯಿಸುತ್ತಿರುವುದನ್ನು ಮಾರ್ಯಾತ್ಮ ಅದು ತನ್ನ ಹೆಚ್ಚಿಗಳನ್ನು ಪೂರ್ವಿದುತ್ತಿರುವುದು ಅದಕ್ಕೆ ಕರುಹಿಯಿಲ್ಲ, ಮಾರುಕವಿಲ್ಲ, ವಿನಹ ದುಃಖವಿಲ್ಲ ತನ್ನಿಂದನೆ ಆಡಿನಲಿದಾಡುತ್ತಿರುವ ಲೋಕವನ್ನೇ ಒಂದು ಬದಿಗೆ ಎಡೀ, ಹೊಸ ಲೋಕ, ಹೊಸ ಜಿವನವನ್ನು ಆವಲೋಕಿಸುವದ ಕ್ಕಾಗಿ ಒಂದು ಹಂಡಿಸುತ್ತಿರುವು, ಚೀರಿ, ಇತಿ ವೇಗಾದ್ವಿ ಮುಂದೆ ಸಾಗುತ್ತಲಿರುವುದು. ಹೊದು ಕಾಲಕ್ಕೆ ಹಳೆಯದ್ವಾರ ನೇರಿದೆ, ಮಂಂಬರುವ ಚಿತ್ರಗಳನ್ನು ಅದು ಕಾಣಬಲ್ಲಾದು ಕ್ರೋಣಿನಿಧಿ ಪರಿಗಳ ಹಿಂದಿನದು, ಮನುಷ್ಯಬಂಡಿಗೆ ಗಿಲುಕದ ಪುರಾತನ ಚಿತ್ರ. ಕಲಾ ಚಿತ್ರ, ಇವುಗಳು ಕಾಲಕ್ಕೆ ನಿನ್ನ ದಿನದ ಮಾತುಗಳಾಗಿನೆ! ಅದರ ಸ್ರಾಂತಿಕೀಯಂದ ಅವುಗಳು ಮಾಯವಾಗಿರವು. ಪಾಚೀನ ಭಾರತ, ಇಟಿಕ, ಬೆಂಬಿಲೋನೆ ಗ್ರೀಕ, ರೋಮ, ಎಂಬಿತಾದಿ ದೇಶಗಳ ಪ್ರಚೀನ ಸಂಸ್ಕೃತಿಗಳನ್ನು, ಅದು ಸೇಣಿದಿನೆ ರಾಮ-ರಾವಣ ಯಂದ ವನ್ನು ಅದು ವೀಕ್ಷಿಸಿದೆ! ಸೀಸರನ ದಾಳಿನ ನ್ನು ಆವಲೋಕಿಸಿದ ಪ್ರೇಕ್ಷಿತನು ಅದು ಇಂದಿನ ಮಾನವ ಲೋಕದ ನಾಗರೀಕತೆಯ ನ್ನು ಕೇಂಡು, ಹಿಂದಿನವಾಗಳಂತೆ ಇದೂ ಆಸ್ಥಿರವೆಂದು ಕಾಲಷ ತಟಿಕ್ಕಾರ್ಜಿಯಾತ್ಮಲಿಪಿನಿಂದು. ತನ್ನ ಮೇಲೆ ಆಡುತ್ತಿರುವ ಮನುಷ್ಯನ ಕ್ಷಣಭಂಗಾರವಾದ ಬದುಕನು, ವೀಕ್ಷಿಸಿ ಅವನನ್ನು

‘ಜೀವನವು ಕ್ಷಣ ಸೇರದಾ,

ಪ್ರಾಂಚಾಗಿರಲು ಹೆನ್ನು ನರಗಿ ಬರದೆ!’

ಎಂದು ಅದು ಪರಿಹಾಷ ಮಾಡುತ್ತಲಿರುವುದು.

ದಿನಗಳು ಕಳೆಯಾವು; ನರಗಳು ದಾಂಡಿಯಲ್ಲಿ ಗೋಚರವಾಗುತ್ತಿರುವ ಮೈಲುಕಲ್ಲಿಗಳಂತೆ ಒಂದೊಂದಾಗಿ ಕಳೆದು ಹೊಂದುವು. ಆರು ಸಂವತ್ಸರಗಳು ದಾಟಿದುವು ರಂಗನು ಪ್ರಬುಗ್ನಿಂದಾಗಿತ್ತು ಬಂದನು ಹದಿನಾಲ್ಕು ನರಗಳ ಪ್ರಾಯ ಮಾಯಿತು ರಂಗನಿಗೆ ಅವನು ವಿದ್ಯಾಲಯದ ಒಂದೊಂದು ಮೆಟ್ಟಿಲುಗಳನ್ನು ಹತ್ತಿ

ಕ್ಷ IV ಫಾರಂಗೆ ಬಂದು ತಲುಪಿದನು. ಅವನ ಬುದ್ಧಿಯು ವಿಕಾಸವನ್ನು ಹೊಂದಿ, ಲೋಕದ ಪರಿಚಯವನ್ನು ಸಂಪಾದಿಸಲಾರಂಭಿಸಿತು. ಬಾಲ್ಯದ ಆಟ-ಪಾಟಗಳ ವಿಚಾರವು ಮಾಯವಾಗಿ ವಿದ್ಯಾರ್ಥಿನೇ-ಜ್ಞಾನಂಪಾದನೆ ಇವುಗಳು ಅವನ ಚಿಂತನಾ ವಿವರಗಳಾಗಿ ಪರಿಣಮಿಸಿದುವು.

ಶಾಸ್ತ್ರಗಳು ವ್ಯಾದಿರಾದರು; ಅವರ ಶಾರೀರಕ ಬಲವು ಜರಾಪೀಡನೆಯಿಂದ ಕ್ಷಯಿಸಿಕೊಡಿತು. ದೇಹದಲ್ಲಿ ನಿತ್ಯಾಳವು ತುಂಬಿತುಳುಕಲಾರಂಭಿಸಿತು. ತಮ್ಮ ಜೀವನದ ಯೋತ್ತಿಯನ್ನು ಸಮಾಪ್ತಿಗೊಳಿಸಬೇಕಾದ ಶಾಲವು ಬಂದೊದಗಿದೆ, ಎಂಬುದು ಅವರಿಗೆ ತಿಳಿಯಿದೆ ಇರಲಿಲ್ಲ. ಈಲವು ಸೂರ್ಯೇದಯಗಳನ್ನು ಮಾತ್ರ ತಮ್ಮ ಜೀವನದ ದೀಪವು ಕಾಣಬಲ್ಲಾದು, ಎಂಬುದನ್ನು ಆವರು ತಿಳಿದಿದ್ದೇನು; ಆದರೆ ಅದನ್ನು ಕುರಿತು ಅವರಿಗೆ ಭಯವಿಲ್ಲ; ಆದರೆ ತಮ್ಮ ವೇಣುಗನನ್ನು ಸಲಹ ಬೇಕಾದ ಗತಿಯೇನು? ತಾವಿಂದು ತೆರಳಿದರೆ, ಅವನನ್ನು ರಕ್ಷಿಸುವರಾರು? ಎಂಬಿತ್ಯಾದ ವಿವಿಧ ಶಮಸ್ಯೆಗಳು ಅವರ ನೇಡುಳನ್ನು ತಿನ್ನುತ್ತಲಿದ್ದಾವು.

ರಾಮನಗರಕ್ಕೆ ಬಂದ ಅನುತ್ತರ ಶಾಸ್ತ್ರಗಳು ಒಬ್ಬ ಗೆಳಿಯರೆನ್ನು ಸಂಪಾದಿಸಿದ್ದರು ಆ ಗೆಳಿಯರು ರಾಮನಗರನ ಜರ್ವಿಷನ್ ರಾಗ ಅನುತ್ತರರಾಮರಾಗಿದ್ದರು. (ಅವರ ಪರಿಚಯವನ್ನು ಮುಂದೆ ಕೊಡುತ್ತೇನೆ) ಶಾಸ್ತ್ರಗಳ ಪಾಂಡಿತ್ಯವು ಜವಿಂ ಸ್ವಾರರ ಮನಸ್ಸನ್ನು ಆಕರ್ಷಿಸಿತು ರಾಯರು ಶ್ರೀಮಂತರಾದರೂ ಸಾಧಾಣರವಾಗಿ ಶ್ರೀಮಂತರನ್ನು ಆವರಿಸಿರುವ ದುರ್ಗಾಣಗಳು ಅವರನ್ನು ಬಾಧಿಸಿರಲಿಲ್ಲ. ಹಣದ ಮಾನದಂಡವಿಲ್ಲದೆ ಮನುಷ್ಯನಲ್ಲಿ ಬೆಳಗುತ್ತಿರುವ ಸದ್ಗುಣಗಳು ಸದ್ಗುಣಗಳು, ನೋಡಿ, ಅವನ ಯೋಗ್ಯತೆಯನ್ನು ಅಳೆಯಲು ಅವರು ಶಕ್ತಿರಾಗಿದ್ದರು. ರಾಯರು ಶಾಸ್ತ್ರಗಳಲ್ಲಿ ಬೆಳಗುತ್ತಿರುವ ಸದ್ಗುಣಗಳು, ಅವರ ಪಾಂಡಿತ್ಯ, ಆಧ್ಯಾತ್ಮಿಕ ಚೈಕನ್ ಇವುಗಳಿಗೆ ಮನಸೋತ್ತಮ, ಶಾಸ್ತ್ರಗಳ ಮೈತಿಯನ್ನು ಸಂಪಾದಿಸಿದರು. ಆನುಧಿನವು ಶಾಸ್ತ್ರಗಳ ಗೃಹಕ್ಕೆ ಬಂದು ಅವರ ಯೋಗ್ಯತೆಯನ್ನು ವಿಚಾರಿಸುತ್ತಿದ್ದರು. ಶಾಸ್ತ್ರಗಳಿಗೆ ಯಾವುದಾದರೂ ತೊಂದರೆಗಳು ಬಂದೊಬಗಿದರೆ, ಅವುಗಳನ್ನು ರಾಯರು ನಿವಾರಿಸಲು ಯಶ್ವಿಸುತ್ತಿದ್ದರು.

ಒಂದು ದಿನ ಶಾಸ್ತ್ರಗಳಿಗೆ ಸ್ವಲ್ಪ ಜ್ಞರ ಬಂದಿತು; ಆ ದಿನ ಬೆಳಗ್ಗೆ ಎದ್ದು ಸಾಂಸಾರಿಕಗಳನ್ನು ನೇರವೇರಿಸಿ, ಸಂಧಾರವಂದನೆಯನ್ನು ಮಾಡಲು ಅವರು ಶಕ್ತಿರಾಗಿಲ್ಲ. ರಂಗನೇ ಶಾಸ್ತ್ರಗಳಿಗೆ ಆಹಾರವನ್ನು ನೀಡಿದನು. ಅವರ ಶರೀರವನ್ನೆಲ್ಲ ತನ್ನ ಕರಗಳಿಂದ ಒತ್ತಿ, ಅವರ ಶರೀರದ ನೋವು ಕಡಿಮೆಯಾಗುವಂತೆ ಮಾಡಿದನು; ಆದರೆ ಮಧ್ಯಾಹ್ನವಾಗಲು ಶಾಸ್ತ್ರಗಳಿಗೆ ಎದೆ ನೋವು, ಕೆಮ್ಮುಲೂ ಆರಂಭವಾಯಿತು.

ಸಾಯಂಕಾಲ ಅನುತ್ತರಾಯರು ಶಾಸ್ತ್ರಗಳನ್ನು ನೋಡ ಬಂದಾಗ ಶಾಸ್ತ್ರಗಳು ತಮ್ಮ ಜಾಸೀಗೆಯಲ್ಲಿ ಮಲಗಿದ್ದರು ಶರೀರವು ಬಹಳ ಬಳಲಿದಿತು. ರಾಯರು ಶಾಸ್ತ್ರಗಳ ಹತ್ತರ ಬಂದು ಅವರ ಎದೆಯನ್ನೂ ಹಣೆಯನ್ನೂ ಸ್ವತ್ವಿಸಿ ನೋಡಿದರು.

ಅವರ ದೇಹವು ಬೆಂಕಿಪುಂತೆ ಸುಡುತ್ತಿರುವುದು ರಾಯಂಗೆ ಗೋಚರವಾಯಿತು.

“ಶಾಸ್ತ್ರಿಗಳೇ, ಡಾಕ್ಟರನ್ನು ಕರೆತರಲೇ?”

“ಬೇಡ. ನಾನೇಕೆ ನಿಮಗೆ ತೊಂದರೆಯನ್ನುಂಟು ಮಾಡಬೇಕು? ಸ್ವಲ್ಪ ಜ್ವರಮಾತ್ರವಲ್ಲವೇ ಇರುವದು?”

“ಜ್ವರವು ಅತ್ಯಂತ ತೀವ್ರವಾಗಿದೆ; ಶರೀರದ ಕಡೆಗೆ ಹೆಚ್ಚು ಗಮನವನ್ನು ನೀಡಬೇಕಾ!”

ರಾಯರು ಡಾಕ್ಟರನ್ನು ಬರಹೇಳಿದರು; ಡಾಕ್ಟರೆಂದರೆ ನಮ್ಮ ಸಮಾಜದಲ್ಲಿ ಧನ್ಯಂತರಿಗಿಂತಲೂ ಹಣ್ಣು ಪ್ರತಿಷ್ಠೆಯಿರುವ ವ್ಯಕ್ತಿಗಳಾಗಿರುತ್ತಾರೆ.

ಡಾಕ್ಟರರು ಬಂದರು; ಶಾಸ್ತ್ರಿಗಳ ಬಾಯಿಗಳ ಉಷ್ಣ ಮಾಡಕ ಯಂತ್ರವನ್ನಿಟ್ಟು ರೋಗಿಯ ಶರೀರ ಶಾಮವನ್ನು ಅವರು ಆಳಿಸಿರು. ಉಷ್ಣವನ್ನು ಸೂಚಿಸಲು ನಳಕೆ ಯೋಳಿರುವ ಪಾದರಸವು ಎಂಳಿದ್ದರು. ಅಂತರ ಗುರುತಿರುವಳಿಗ ಬಂದು ತಲುಪಿದ್ದಿತು. ಅನಂತರ ಆ ಡಾಕ್ಟರರು ರೋಗಿಯ ನಾಲ್ಕಿಗಳನ್ನು ಹರಿತೋಧಿಸಿದರು ಎದೆಯನ್ನೂ ಬೆಂಳುಳಿಬಿನ್ನೂ ಪರೋಕ್ಷೇಸಿದರು.

ಡಾಕ್ಟರಂತಹ ಒಂದು ಪರಿಸ್ಥಿತಿಯಲ್ಲಿ ಶಾಸ್ತ್ರಿಗಳ ಕಾಣಿತೆಯು ಮಾಯವಾಗಲಿಲ್ಲ. ಅವರು ಒಸ್ಸೆ ದಿನೇ ಒಲಹುನರಾಗುತ್ತು ಬಂದರು. ಅವರ ದೇಹವೆಂಬ ಗೂಡಿ ನಿಂದ ಏಷ್ಟಾಗಲು ಅವರ ಆತ್ಮಸ್ವಾನು ಯತ್ನ ಸಲಾರಂಭಿಸಿಕು. ಬಂದು ದಿನ ಶಾಸ್ತ್ರಿಗಳು ಹಾಸಿಗಿಯಿಲ್ಲ ಮಲಗಳಾಂಡಿವ್ವರು. ಅವಂ ಹಾಸಿಗೆಯ ಬಳಿಯಲ್ಲಿ ರಂಗನ್ನಾ, ಅನಂತರಾಯರೂ, ಮಾಧವನ್ನಾ ನಿಂತಿದ್ದರು. ಶಾಸ್ತ್ರಿಗಳ ಮುಖದಲ್ಲಿ ಅವರು ಇನ್ನೂ ಕಲ್ಪಿಸಿದ್ದಾಗಿ ನಿರ್ವಹಿಸಿಕೊಂಡಿರುತ್ತಾರೆ. ಶಾಸ್ತ್ರಿಗಳ ಮುಖದಲ್ಲಿ ಗೊಳಿಸುವರಂಬಂದ ಸೂಚನಾಗಳು ಎದ್ದೂ ಕಾಣಿತ್ತಿದ್ದಿವು.

ತಮ್ಮ ನೇತ್ರಗಳಿಂದ ಬಂದು ಚೋಕನ್ನು ಬೀಳಿ, ಶಾಸ್ತ್ರಿಗಳು ಹೇಳಿದರು:—
“ರಾಯರೇ, ನನ್ನ ಜೀವನದ ಸೂರ್ಯನು ಅಸ್ತಾಚಲವನ್ನು ಸೇರಲು ಉದ್ದ್ಯುತ್ತ ನಾಗಿದ್ದಾನೆ. ಹಳೆಯದಾದ ಈ ವಸ್ತುವನ್ನು ನಾನಿಂದು ಉಪೇಕ್ಷಿಸಬೇಕಾಗಿ ಬಂದಿದೆ. ಅದಕ್ಕಾಗಿ ನನಗ ಜಿಂತಯಿಲ್ಲ; ನನ್ನ ಪ್ರಯಾಣವು ಸಂಕಚಿತವಾದ ಬಂದು ಲೋಕ ನೀಂದ ವಿಶಾಲವಾದ ಬಂದು ಜಗತ್ತಿಗ ಉಳ್ಳದ್ದಾಗಿದೆ! ಈ ರಂಗಭಾವಿಯಲ್ಲಿ ಆಡಿ ಬೇಸತ್ತೆ ನಟ್ಟು ನಾನಾಗಿರುವನು. ಹೊಸದಾದ ಬಂದು ರಂಗವನ್ನು ಸೇರಲು ನನ್ನ ಆತ್ಮವು ಬಯಸುತ್ತಿರುವದು; ಆದರೆ ನನ್ನ ಮಂದ್ಯವನ್ನು,-ನನ್ನ ಕೆಟ್ಟಂಬದ ಭಾಗ್ಯತಾರೆಯನ್ನು ತ್ಯಜಿಸಲು ನನಗೆ ಸಂಕಟವಾಗುತ್ತಿರುವುದು. ಆ ಹಸಳಿಯನ್ನು ರಕ್ಷಿಸುವ ಜಿಂತಯು ನನ್ನನ್ನು ಈ ಲೋಕಕ್ಕೆ ಎಳಿಯುತ್ತಿರುವುದು.”

“ಶಾಸ್ತ್ರಿಗಳೇ, ತಾವು ಬೆಂತಿಸಬೇಡಿ. ರಂಗನು ತಮ್ಮ ಕಂದನಲ್ಲಿ; ನನ್ನ ಕಂದನು! ಅವನನ್ನು ರಕ್ಷಿಸುವ ಭಾರವು ನನ್ನದು.”

“ರಾಯರೇ, ನನ್ನ ಮಗುವನ್ನು ಸಲಹುವಿರಾ? ಅವನಿಗೆ ಜೀವನದ ಪಥ

ವನ್ನು ತೋರಿಸುವಿರಾ?"

"ಸತ್ಯ! ನಾನು ಅವನ ಏಳಿಗೆಗಾಗಿ ನನ್ನಿಂದಾಗುವುದಲ್ಲ ಪ್ರಯತ್ನಿಸುತ್ತೇನೆ."

"ಸಂತೋಷ, ರಾಯರೇ ನನ್ನ ಬಂಧುಗಳು ತಾವು ವಿಷತ್ತಾಗಿ ಲಭಲ್ಲ ಸಹಾಯ ವನ್ನು ಮಾಡುವಾತನೇ ಸುಕ್ರಿಯ. ಸೆನ್ನು ಎದೆಯ ಮೇಲಿನ ಭಾರವು ಕಡಿಮೆ ಯಾಯಿತು"

ಎಂದು ನುಡಿದು ಶಾಸ್ತ್ರಿಗಳು ಮೌನವನ್ನು ಅವಲಂಬಿಸಿದ್ದರು. ಮುಂದರೂ ನಂದಿತೋಗಳು ಉದ್ಯುಕ್ತವಾಗಿರುವ ಆ ದೀಪವನ್ನು ಸೋಂಕೆತ್ತಿದ್ದರು ಎಣ್ಣೆ ತೀರಿದ ದೀಪವು ತಾನು ನಂದುವ ಮುಂಚೆ ತೀವ್ರವಾಗಿ ಹೃಜ್ವಲಿಸಿದೆ, ಶಾಸ್ತ್ರಿಗಳ ನಡನ ದಿಂದ ಒಂದು ಕಾಂತಿಯೂ ಹೊರಬಿದ್ದಿತು. ಅವರು ತಮ್ಮ ಎದೆಯ ವೇಲೆ ಎಡು ಕರಗಳನ್ನೂ ಇಟ್ಟು ಫೆಲ್ಲಿನ ಜಪಿಸಿದರು:

ಅನನ್ಯಾಂಶಿಂತಯಂತೋಮಾಂ ಯೇಜನಾಂ ರಯಾಂಪಾಸತೇ |

ತೇಷಾಂ ಸತ್ತಾ ಭಿಯುಷ್ಥಾನಾಂ ಯೋಗಾಸೈ"ಮಂ ವಹಾಮ್ಯಾಂ ||

ಎಂದು ಅವರ ಮನಸ್ಸು ಘಿತ್ತೆಯಿರುವ ಪರಂಜ್ಯೋತಿಯನ್ನು ನೇನೆಯುತ್ತಿತ್ತು ಕರುಣಾಫೋನನ ನಾಮಗಳನ್ನು ಅವರ ನಾಡೆಸ್ಯಂವನದ ಶಕ್ತಿಯೂ ಕುಗ್ಗಲಾಪಂಭಿಸಿತು. ಅಲ್ಲ ಸೇವದಳ್ಳಯೇ ಆವರ ಜೀವನವ ಚೈತನ್ಯವು ಪರಂಜ್ಯೋತಿಯಿಂದ ಬಳಿ ವನ್ನು ಹೊಂದುವದಕ್ಕಾಗಿ ಅವರ ಜೀವನ ದೇಹವನ್ನು ಪರಿಶ್ರಿಜಿಸಿತು.

ರಂಗನನ್ನು ಅಕ್ಕರೆಯಿಂದ ಸಾಕಿ ಸಲಹಿದ ಅಡ್ಡನ್ನು ಹಯಣವನ್ನು ಸಮಾಪ್ತಿಗೊಳಿಸಿದರು. ಬಂಧುಗಳಲ್ಲಿದ ಅನಾಧನು ಅವನಾಡಿಸು, ಆದರೆ ಅನಾಧರಿಗೂ ಒಬ್ಬ ನಾಧನು ಇದ್ದೇ ಇರುತ್ತಾನೆ. ಗತಿಟ್ಟಿನರಿಗ ತುಃಪತಿಯೇ ಗತಿಯಾಗಿದ್ದು, ದೀನಬಂಧುವೆಂದು ವಿಖ್ಯಾತನಾಗಿರುತ್ತಾನೆ!

ಇ ಜವಿಂದಾರನ ಆಶ್ರಯದಲ್ಲಿ

ರಾಮನಗರದಳ್ಳಿ ಜವಿಂದಾರ ಅಧಂತರಾಯರು ಸನ್ಭಾಸ್ಯಪ್ಯಕ್ತಿಗಳಾಗಿದ್ದರು. ಧನಿಕರಾಗಿದ್ದರೂ ಅಹಂಭಾವಾಲ್ಪ; ಸಂಕೆಂಬತ ಬುದ್ಧಿಯ ಯುರೋಪಿಯರು ಆವರ ಮನೋಮಂಡಲವನ್ನು ತಪರಿಸಿರಲ್ಪಿ. ಸಿಜವನ್ನು ಯೇಜನುದಂದರೆ, ಮಾನವನು ಧನಿಕ ಉಟ್ಟಂಬದಳ್ಳಿ ಒರ್ನ್ತಗ್ರಹಣ ಮಾಡುವದು ಅವನ ಪೂರ್ವದನ್ನುದ ದುರಿತಗಳ ಫಲವಾಗಿದೆ, ಎಂದು ಹೇಳಬಹುದು; ಏಕೆಂಪರೆ, ಧನವೆಂಬುದು ಹೂನವನ ಆತ್ಮವಿಕಾಸದ ದಾರಿಯಿಂದ ನಿಂತಿರುವ ಒಂದು ಗೋಡೆಯಾಗಿದೆ. ಹೊಳೆಯುತ್ತಿರುವ ಚಿನ್ನದ ಸಂಕೋಳಿಗಳು ಕೈಗಳನ್ನು ಬಂಧಿಸಿದೆ, ಧನವು ಮಾನವನ ಕೆಲವು ಇಟ್ಟಿಗಳನ್ನು ಪೂರ್ವಸಲರುವ ಒಂದು ಶಕ್ತಿಯಾಗಿದ್ದರೂ, ಆ ಶಕ್ತಿಯೇ ಮನುಷ್ಯನ ಸುತ್ತಲೂ ಒಂದು ಕತ್ತಲೆಯ ರೋಡೆಯನ್ನು ಸದಿ.೯೫, ಆ ಗೂಡೆಗಳ ಹೊರಗಿರುವ ಜಗತ್ತ ತನಗಂತ ಬೇರೆಯಾವದು ಎಂಬ ಭಾವನೆಯು ಮನವ್ಯನಲ್ಲಿ

ಸಂಜಾತೆವಾಗುವಂತೆ ಮಾಡುತ್ತೇದೆ ಪ್ರಭಾಲಾನ ಸಗತಿನಷ್ಟರುವ ಇಶರೆ ಮಾನವರೆ ಚ್ಯಾರೆ, ದರ್ಶನಗಳಲ್ಲ, ಧನಿಕನು ತನ್ನ ಲತ್ತದ ಸ್ತ್ರೀಪಂಬವನ್ನು ಹೀಕ್ಕಿಳಲು ರಕ್ತನಾಗ, ವುಂಬ್ಲ. ಆದುದುಂದರೆ ನಾವಾತ್ಮಾ ಜೀಸುಸು ಹೀಗೆ ಹೇಳಿದುತ್ತಾನೆ “ಒಂದೆ ಸೂಚಿಯ ತಾತಿಗಾಗಿ ಒಂಟು ದಾಟಿಬಂದು, ಆದು ಧನಿಕನು ನಾಕಿದೆ ಹೆಬ್ಬಿಗಿಲುಗಳನ್ನು ದಾಟಿಲಾರನು” ಎಂಬುದಾಗಿ ಎಂದು ವಾತ್ಮನವಲ್ಲ, ಆತ್ಮವಿಕಾಸವನ್ನು ಹೊಂದಿದ ಪ್ರತಿಯಿಂಬಿ ಮೂಕತ್ವನೂ, ಧನರನ್ನು ತ್ವರಿಸಿರುತ್ತಾನೆ ಕನ್ನಡಕೆಂತನ ಕೇಂದ್ರ ಪ್ರರೂಪದರ ದಾಸದು ತನ್ನಲ್ಲಿರುವ ಸರಿಯಾಗಿ ಅಂತಿಗೆ ಮಾಡುವವರಿಗೆ ಭಗವಂತನ ಕೃಷ್ಣ ಅವರು ವಾತ್ಮಾಗಳಿಲ್ಲ. ವಿಷ್ಣುದ್ವರ್ತಿಸ್ತುದು ದರ್ಶನವನ್ನು ಹೊಂದಲು ಮೂರಾರ್ಥಿ ಭಕ್ತಿರೂಪನೀ ತಕಾರಾಮು ಸಾಧಾಗಣ ತಮ್ಮ ಸಿರಿಯನ್ನು ಹಷಟ ಭಾರತರಾಗಿ ದಾನ ಮಾಡಿದರು. ಅಭಿನವ ಭಾರತದ ಯೋಗಿಶ್ವರರಾದ ಶ್ರೀರಾಮ ಕೃಷ್ಣ ಪರಮಪಂಸರು ಹೊನ್ನು-ಮಣ್ಣಿಗಳಿರೂ ಒಂದೇ ಬಗೆಯವೆಂದು ನೇನೆಡು, ಅವರಿಷ್ಟಗಳನ್ನೂ ಗಂಗೆಯಲ್ಲ ಬಿಸುಟ್ಟು ಆತ್ಮಫಾಸವನ್ನು ಹೊಂದಲು ತಮ್ಮ ಸಾಧನೆ ಗಳನ್ನು ಪ್ರಾರುಷಿಸಿದರು. ಇತ್ತುಗಳಿಂದ ನಮ್ಮೆ ವೃಕ್ಷರಾಗುವವೇನಂದರೆ, ಧನವು ಮನುಷ್ಯ ಜೀವನವನ್ನು ಪಿಕಾಸಗೊಳಿಸುವದರ ಬದಲಾಗಿ, ಅವನನ್ನು ಅಧಃಷತನದ ದಾರಿಯಲ್ಲ ಹಿಡಿಸಿಕೊಯುತ್ತಿದೆ.

ಆದುದೆಂದ ಧನಿಕನಾದವನಲ್ಲಿ ಸಂಕುಚಿತ ಜಿತ್ತಪ್ರತಿಯಿಂಬಿದಿದ್ದರೆ ಅವನು ಒಬ್ಬ ಉತ್ತಮ ತರಗತಿಯವನೆಂದು ನಾನು ಒಪ್ಪಿರುತ್ತಾಗುವರು. ಏಕೆಂದರೆ, ಧನಿಕನನ್ನು ಬುಖುಂದರೆ ಅಕಂಘಾವ, ದೂಢ, ಅತ್ಯಾಸಕ್ತಿ, ವಿಷಯವಾಸನೆ ಎಂಬ ವ್ಯಾಮೋಹಗಳು ಆವರಿಸುತ್ತವೆ. ಈರೀತಿಯ ದಾರ್ಶನಿಕಗಳ ಬಲೆಗೆ ಸಿಗದೆ ವಿನಯ ಶಾಲಿಯಾಗಿಯೂ ಧರ್ಮಾಷ್ಟಾನಾಗಿಯೂ, ಇಲ್ಲವಾದಿನಿಕನು ಅದ್ವಿತೀಯಮನಸೋ ವಾಷ್ಪರ್ಯವಿರುವ ವೃಕ್ಷತ್ವಯೆಂದು ನುಡಿಯೆಬಂದಳ್ಳಾರು?

ಜಮಿನದುರುತನೆಂದರೆ, ಒಬ್ಬ ಜಿಕ್ಕು ಅವನೆಂಬೆ ಅವನೆಂದೂ ರೇಖಾಚಾರ್ಯ. ನೂರಾರು ಮಂಟಪ ವೃಕ್ಷತ್ವ ಒಬ್ಬ ಜಿಮಿನಿದಾರನೆ ಇಲ್ಲಿರುವ ಬಂಡಿಗಳು ಬಾಹುತ್ತಾರ. ಅರಸನು ದುಷ್ಪಾದಕ ನಾಡು ಕೆಡುವಂತೆ, ಜಮಿನಿದಾರನು ಸ್ವಾಜ ಮನಸ್ಸೋವೃತ್ತಾರು. ಮಾಗು ದುರುಗ್ರಹ ಮನುಷ್ಯನಾಗಿದ್ದರೆ, ಅವನೆ ಆತ್ಮಾದಲ್ಲಿರುವ ಒಕ್ಕಲಿಗರ ಬದುಕು ನಾಯಿವಾದಾಗಿ ವರಣಿಸುತ್ತಿದೆ, ಅವರ ಜೀವನಗಳನ್ನು ಹಾಕು ಮಾಡಬಂದು; ಅದರ ನಮ್ಮು ರಾಯರು ದುರುಗ್ರಹಿಗಳೂ, ಧನಲೋಭಿಗಳೂ ಆಗಿಲ್ಲ. ಆದುದೆ ನಿಂದ ಒಕ್ಕಲಿಗರ ಗ್ರಂಥಿಯೆಂಬು ಜಮಿನಿದಾರನ ರಕ್ತವನ್ನು ದೆಚ್ಚು ನಲ್ಲಿರುವ ಉದ್ದೇಶ ಗಳಾಗಿ ವರಣಿಸಲಿಲ್ಲ. ರಾಯರು ತಮ್ಮ ಪ್ರತಿಯೊಂದು ಬಂಧುತ್ವದಲ್ಲಿ ಬಂಧುತ್ವದಲ್ಲಿರುವ ಒಕ್ಕಲಿಗರನ್ನು ಸ್ವಾತ ಮುಕ್ಕೆಳುತ್ತಿ ಪ್ರೀತಿಸುತ್ತಿದ್ದರೆ ಸುಂದರ, ಆ ಮಾತನ್ನು ಒಂದು ವೇಳೆ ನಮ್ಮು ಸೊಂ ಶ್ವರ್ಷ ಬಂಧುಗಳು ಒಪ್ಪಿಕೊಳ್ಳಿ, ಆದರೆ ಇದು ವಾಸ್ತವಾದ ಸಂಗತಿಯಾಗಿದೆ. ತಮ್ಮ ಒಕ್ಕಲಿಗರ ಸಂಕಟಗಳನ್ನು ಸಾರಿಸಲು ರಾಯರು ಹಣಗು

క్రిద్ద దు. ఒక్కషిష్టసల్లి సిలుకి, తమ్ము సహాయవస్థ యొచిసుత్తు లేరున క్షుణ్ణు గారనస్య ఎవగిలూ రాయిరు హారచాడుత్తిరల్లి. ఎస్సోర్ నూరె మారువాడిగి కొడబీళాద సాలగళన్ను తీరిసలు కట్టుకాగనే నరథుత్త చక్కట్టుస వస్య బిడుత్తిరున బడ్డుతన మంచాధయస్య రాయిరు పరిపంసుత్తల్లుయు. ఒక్కలిగింద ఏతనుద గేణేమన్నో అవరు వసూల మాడుత్తిచ్చదు. ప్రవ్యాధాసయింద కృషిగారు సెత్తున్న టీరలు అవర ఆక్ష్యును ఒప్పుకిరల్లి. రాయిర ఈసద్వత్తసన్యింద అయి గేణేచారు సంతుష్టుగిద్దరు.. రాయిరండరే కృషిగారుగిల్ల బచు ఆదరశు, స్నేహము ఎల్లయూ స్నేహభావనయు స్యుంటు మాడుత్తుదే. ఒందు మాతినట్ల చ్ఛాఖువుదాదర రాయిరు జమిస్నారిగే ఆదరశుయరుగిద్దరు. ఎల్ల ధనికర్మ అవరుతే వత్తిసిద్దచె, “ఖుట్టుదవరు” “జిల్లాదవరు” ఎంబ వగవ్యాత్యసవాగలి సూష్యులిష్టురు చ్ఛాఖువ వగసము రద ఆవర్కచెయినాగలి ఇరుత్తుంప్ప. మాక్సోన సద్గుంతగళ ఓసశ్యచకెయినా ఇరుత్తిరల్లి, ఆదర ఎల్లగుంా ఏతూల వ్యుదయవాగల పుఱత నాథనయు బుద్ధియాగలి ఎల్లంద లభిసేతు?

శ్యామలప్రీగకు మరువావన్ను చోంచిద అనంతర రంగను ఆనంతరాయిర ఆత్మయదట బచవను. రంచుగ గంచు మళ్ళీకరల్లి. రాయర పకమాత్ర సంతుస్థ వద్దులుగివ్వశు. వచ్చేకు యసంగ అక్కంత తువనయ యాగ సుందర ఖాగిద శు. రంగను డబున్నదిరు గృహచెల్ల కాలచ్ఛాగ అవళిగ ల-ఎ వషణగచ వ్యాయపరిబుకుచు.

రంగను ల్రోమంతికయ్యల్లి యుట్టె చెందవనన్నా; ఆదుదరింద జమొన్నారన భవ్యసిలయమోకాగ ప్రవోగస తల్లి డ్రెవసువచేందు అవస్తగ బగోలే ఆయితు. ఇదల్లచ తన్నస్న్య నుర్-సలువ ముహకన ననపు బందు అవనస్న్య శారీక పీడితసన్న్యా మాడుత్తుత్త. తనగ మంచయువల్లచ భృత్యరు, గృయణి, పద్మా ఇవరాడన చూయి తెగు మాత్రాడల్క్షే సంచూలిజెవనస్త్తుత్త. తనగ ఈ జగత్తినల్లు చేర యారాగ గతియుప్పవంయ థావనయు అవన మనుఎపణాదల్లి జోకయుత్తేక్క. తాను ఎకంా, ఇన్గో ఇమయగే పరిషయపిల్లద బందు వలయడల్ల ఆవను జీపసుత్తుల్డాన. ఆవమాడనే హగ వత్ససబ్రథంబుదు అవస్తగే తిళయదు; రాయురు అవనా ఒడగిస కొట్టిద్ద బందు కోణేయల్ల కుళితు, రంగను మరైనవాగి తన్న అజ్ఞనస్న్య, అవసూడనతాను శాశ్వద మృదు మధుర సపియింద తుంబివ దినగఁస్యా, సెనదు సేత్రగళింద బాష్పవన్ను దరి సుక్కిదను. ముత్తినంతిరువ ఎరము అర్పకణగాను అవన ముందిరువ పుస్తకద పేరీలే పత్రిసిదుచుచు. హళియు దినగఁస్యా ననేముత్త తత్తుపూర్వా సేత్రనాదను.

“ರಂಗೂ, ಏಕೆ ವ್ಯಾನದಲ್ಲಿ ಕುಂತಿರುವೆ? ನಿನಗೇಕೆ ಬೇಸರವು?” ಎಂಬ ಮೃದುಮಧುರವಾದ ಒಂದು ಕಂಡನಾದವು ಒಂದು ಅವನ ಶ್ರವಣೇಂದ್ರಿಯಗಳಲ್ಲಿ ಪತಿಸಿ, ವಿಚಾರಲೋಕದಿಂದ ಅವನನ್ನು ಎಚ್ಚಿರಿಸಿತು. ಅವನು ತನ್ನ ಶಿರಸ್ವನೈತ್ತಿ ಅವಲೋಕಿಸಿದನು; ಗೃಹಿಣಿಯು ಒಂದು ತನ್ನ ಕೊಳ್ಳಿಯ ಬಗಿಲ ಬಳಿ ನಿಂತಿರುವ ಚಿತ್ರವು ದೃಗ್ಂಗ್ರಹಿಕರವಾಯಿತು. ಅವಳನ್ನು ಸೋಽಧಿದೊಡನೆಯೇ ತನ್ನ ನೀತ್ರಗಳಲ್ಲಿ ತುಂಬಿದ್ದ ಬಾಷ್ಟ, ಬಿಂದುಗಳನ್ನು ತಾನು ಕೊಡೆದಿದ್ದ ಜಾಲಿನಿಂದ ಒರಸಿಕೊಳ್ಳಲು ರಂಗನು ಪ್ರಯತ್ನಿಸಿದನು.

“ರಂಗಾ, ನೀನು ಅಭಿಶ್ಕೃತರವದೇಕೆ? ನಾವು ಬೇರೆಯವರಲ್ಲ. ಯಾವಾಗಲೂ ನಿನ್ನ ಬಾಡಿದ ಹೊರೆಲುನ್ನು ಸೋಽದುವಾಗ ನಂಬಿಗೆ ವೇಗೋ ಅನಿಸುತ್ತದೆ. ನಿನ್ನ ಮನೋರಧಗಳನ್ನು ಸೆರವೇರಿಸಿ ಕೊಡಲು ನಾವು ಇದ್ದ ರಿಂತ್ತೇವೇ.”

“ಅಮ್ಮಾ, ನನ್ನ ಶ್ರೀರ್ಕವ ತಪ್ಪ, ಹುಸ್ತಿನ್ನು ಇಡುಕುತ್ತಿರುವದಾದರೆ ರವರವನ್ನು ತಾಡಲು ನಾನು ಪ್ರಯತ್ನಿಸುತ್ತೇನೆ. ಈ ಅಸಾಧನ ಮೇಲಿ ತಾವೆಲ್ಲರೂ ಇವ್ವು ಕೃಪೆಯನ್ನು ತೋರಿದುದಕ್ಕೆ ನಾನು ಕೃತಜ್ಞನಿರುತ್ತೇನೆ.”

“ಅದಿರಲಿ. ರಂಗಾ, ನೀನು ಹರವನನ್ನು ಹೊಂದು. ಚಿಂತಿಯನ್ನು ಬಿಟ್ಟು ಬಾಲಕರಿಗೆ ಅನುಯೋಜ್ಞವಾದ ಆಟಗಳಲ್ಲಿ ಆಸಕ್ತಿನಾಗು.

ಈ ನುಡಿಗಳಿಂದ ಹೊನ್ನಮೃಳಿಗೆ (ಅದಾಗಿನಿತ್ತ ಗೃಹಿಣಿಯ ಹೆಸರು) ರಂಗನ ಮೇಲಿ ಎಷ್ಟು ವಾಟ್‌ಲ್ಯಾಟ್‌ವಿದ್ಧಿತು, ಎಂಬುದು ವ್ಯಕ್ತವಾಗುವದು ಡೊಸ್ತಿನ್ ಮುಳು ಅನಂತ ರಾಯರಿಗೆ ತಕ್ಕ ಸರ್ವಧರ್ಮಾಣಿಯಾಗಿದ್ದಾರು. ಅವೇಗೆ ಗಂಡುಮುಕ್ಕಿರಲಿಲ್ಲ, ಆದರೆ ತನಗೆ ಬಂಧುವಲ್ಲಿದ ಒಬ್ಬ ಅನಾಥ ಬಾಲಕನ ಮೇಲಿ ಆವಳಿ ತನ್ನ ರ್ಯಾದಯೆದಲ್ಲಿ ಹರಿಯುತ್ತಿರುವ ಪ್ರತ್ಯೇಕೀಮಾವನ್ನು ನಿಕ್ಷೇಪಿಸಿ, ಆ ರೈಣ್ಯುದೇಲು ತನ್ನ ಪ್ರತ್ಯೇನಂತೆ ರಂಗನನು ಸ್ತ್ರೀತಿಕರೂರಂಭಿಸಿತು. ಹೇಮುಷ್ಣ ವಿಚಿತ್ರವಾದದ್ದು; ಜಮಿನ್ನಾರನ ಪತ್ತಿಯೆಲ್ಲಿ? ಅಸಾಧ ಬಾಲಕನೆಲ್ಲಿ? ಆದರೆ ಪ್ರೇಮವು ಆ ನದಿಯನ್ನು ದಾಟಿ ಅವರಿಬ್ಬರ ಜೀವನವಲ್ಲಿಯೂ ಹೀಗೂಳಬಬಿನ್ನನು ಸಿಂಚಿಸಿತು.

ಅನಂತರಾಯಾದರೂ ರಂಗನನ್ನು ಕುರಿತು ಅಲಕ್ಷ್ಯಭಾವವನ್ನು ಕೈಗೊಳ್ಳಲಿಲ್ಲ. ಅವನನು ನಾತ್ಯಾಂಗಾಂಗ ದ್ವಾಸ್ತ್ರಯಿಂದ ಅವರು ಸೋಽರ್ಜಿತರು. ಅವನ ಸುಖ-ಸಂತೋಷ ಇಗ್ನೇಶ್‌ಎಂದಿಗೆ ಇವ ಕುಂಡಕನ್ನ ಬಾರದಂತಿ ಜಾಗರೂಕಾಗಿದ್ದರು. ಅವನ ವಿದ್ಯಾಜ್ಯಾಸಿಗೆ ಆವಕ್ಷೇಪಿರುವ ಎಲ್ಲ ಸೋಽಂಗಳನ್ನು ಅವರು ಒದಗಿಸಿಕೊಟ್ಟಿರು. ರಂಗನ ವಿನಯು, ಛೈದಾಯ್ ಇತ್ಯಾದಿ ಗುಣಗಳನ್ನು ನೀಡುತ್ತಿಸಿ ದರ್ಶಭರಿತರಾಗಿ ತಮಗೆ ಗಂಡುಮತ್ತು ಕ್ಷಿಳ್ಳವೆಂಬ ಚಿಂತಿಯನ್ನೇ ಅವರು ಮರಿತು ಬೀಡುತ್ತಿದ್ದರು. ಪ್ರತಿದಿನವೂ ತಮ್ಮ ಮಗಳನ್ನೂ ರಂಗನನ್ನು ಕರೆದುಕೊಂಡು ವಾಯು ಸಂಚಾರಕ್ಕೆ ತೀರಳುತ್ತು, ದಾರಿಯಲ್ಲಿ ಅವರಿಬ್ಬರ ಸಲ್ಲಾವ್‌ಗಳ್‌, ಕೇಳಿ, ರಾಯರು ಉತ್ಸಾಹಭರಿತರಾಗುತ್ತಿದ್ದರು. ಆ ಬಾಲ-ಬಾಲಕೆಯರ ಸುಂಡಗಳನ್ನು ಕೇಳಿ, ದೂರದ ಭವಿಷ್ಯದಲ್ಲಿ ಬೆಳಗು

ತ್ತಿರುವ ಬಂದು ಶೋಭಾಯನಾನವಾದ ಜಿತ್ತುವನ್ನು ಮನಸ್ಸಿನಲ್ಲಿ ಜಿತ್ತಿಸುತ್ತೆ ಅ ಸಂಕಲ್ಪ ಜಿತ್ತುದ ದರ್ಶನವಿಂದ ಉರ್ಲಬ್ಧವಾಗಬಹುದಾದ ಸಹಿಯನ್ನು ಉವರು ಆಸ್ತಾ ದಿಸುತ್ತು ಲಿಡ್‌ರು.

ಪ್ರತ್ಯೇಕಿಗೆ ರಂಗನ ಆಗಮನವಿಂದ ಆಟಿವಾಡಲು ಒಷ್ಟು ನಂಗಾತಿಯು ಲಭಿಸಿದನು. ನಿರ್ವಿಕಾರಭರಿತವಾದ ಆ ಎರಮು ಎಳಿಯ ಹೃದಯಗಳು ಆಟ-ವಾಟಿಗಳಲ್ಲಿ ಹರಣವನ್ನು ಉಣಿತ್ತಿದ್ದುವು ರಂಗನೆಂದರೆ ನದ್ದುಗೆ ಜೀವ ಎಂಬನ್ನು ಸ್ನೇಹವು ಅವಳಲ್ಲಿ ನೇಲಿಸಿತು. ಅವಳ ಎಳಿಯ ಹೃದಯವಲ್ಲಿ ಅಷ್ಟು ಮಹತ್ವದ ಪರಿಣಾಮವನ್ನುಂಟು ವಾಡಲು ರಂಗನಲ್ಲಿ ಯಾವ ಆದ್ಯತೆ ಕಕ್ಷೆಯಿದ್ದಿಂಬುದನ್ನು ಬಲ್ಲವನು ನಾನಲ್ಲ. ಬಹುಶಃ ಅವನ ಹಿಷ್ಟು ಉಂಕ್ಕೊಂಬಾದ ಸ್ವಭಾವವೇ ಆಗಿರಬಹುದು. ಪ್ರತಿದಿನವೂ ಸಂಜೆಗೆ ಪದ್ದು ರಂಗನ ಬಳಿಗೆ ಓಡಿ ಬಂದು, “ರಂಗಾ, ನನಗೆ ಬಂದು ಕತೆಯನ್ನು ಹೇಳು” ಎಂದು ಅವನನ್ನು ಹೀಡಿಸುತ್ತು ಲಿಡ್‌ಕು.

“ಯಾವ ಕತೆಯನ್ನು ಹೇಳಲಿ ಪಡ್ದಾ?”

“ಯಾವುದಾದರೂ ಒಂದನ್ನು ಹೇಳಿ, ಅದು ಬತ್ತಾ ಸೊಗಸಾಗಿರಬೇಕು.”

“ನನಗೆ ಕತೆಯೇ ಬರೇಬಿಲ್ಲ.”

“ಸುಳ್ಳು. ಸಿನ್ನೆ ದಿನ ವಾಧವನು ಏನು ಹೇಳಿದನು ಎಂಬುದನ್ನು ಬಳ್ಳಿಯಾ?”

“ಇಲ್ಲ. ಅವನು ಹೇಳಿದರೆನ್ನು?”

“ನಿನ್ನ ಹುಸ್ತಿ ಸೊಗಸಾಗಿ ಕತೆ ಹೇಳಿವವರು ಅವನ ತರ್ಥಿಯಲ್ಲಿಯೇ ಇಲ್ಲ ವಂತೆ, ಆದುದರಿಂದ ಈಗ ಹೀಗಂದದ್ದು ಸುಳ್ಳಾ! ಬಂದು ಕತೆಯನ್ನು ಹೇಳಬೇಕೇಕು. ಯಾವುದಾದರೂ ಬಂದು, ಅದು ಇನ್ನು ಗಿರೆಚೇಕು!”

“ಘಾಗಾನರೆ ತುಳಸೀದೂಸನ ಕತೆಯನ್ನು ಹೇಳಿತ್ತೀನೇ.”

“ಕೂಂ, ಹೇಳಿಬಂ!”

ರಂಗನು ಪದ್ದು ಬಂತ್ತಾಯಿವನ್ನು ಸಹಿಸಲಾರವಿ ತುಳಿಸಿದಾನನ ಜರಿತ್ತಿಯನ್ನು ಹೇಳಿದನು. ಮಾರಾತ್ತಾ ತುಳಿಸುವು ಖಾತ್ರವಣ. ಪರಿಚಯದವರು; ಅಕ್ಕರ ಜಕ್ಕನ ಪರಿಂದು ಕಾಲಪಡ್ಡಿ ಜೀನಿಸಿದ ಆ ಭಕ್ತಿ ತೆರೋಮಾತೆಯೇ ಜರಿತ್ತಿಯು ಪ್ರತಿಯೊಬ್ಬ ಭಾರತೀಯನ ಹೃದಯವಲ್ಲಿಯೂ ಆಧ್ಯಾತ್ಮಿಕ ಚಿಂತನೆಗೆಂಬ ಕೆಲವು ಕೆಡಿಗಳನ್ನು ಪ್ರಜ್ಞಲಿಸುವಂತೆ ವಾಢದಿರು, ಆದರ ಸದ್ಗುರು ನಾನು ಇಂದಿನ ಕಾಲಕ್ಕೆ ಸಂಬಂಧಿಸಿದ ಬಂದು ಆಯ್ದೀಯನ್ನು ಬರೆಯಲು ಉಮ್ಮೆಕ್ಕೆನಾಗಿರುವದೊಂದು, ಬಂದು ಉಪಕತೆಯಂತೆ ಆ ಸುಂದರ್ತಾತ್ಮಕ ಜರಿತ್ತಿಯನ್ನು ನುಡಿಯುವದು ಉಚ್ಚತವಾಗಲಾರದು. ಆದುದರಿಂದ ನುಂಂದೆ ಆ ಸುಂದರ್ತಾತ್ಮಕ ಜರಿತ್ತಿಯನ್ನು ಜೀಮೋಂದು ಕಾಡಂಬರಿ ರೂಪ ದಿಂದ ತನ್ನಗ್ರಾಹಿ ನುಂಂದೆ ಇಂದಿರುವನು. ಅದುಸರಗೆ ನಾಜುಕರು ಪ್ರಸ್ತಿಸಿರಲಿ!

ರಂಗನು ಕತೆಯನ್ನು ಮುಗಿಸಿದ ತನ್ನಾರೆ ಪದ್ದು ಹಂಡಳಾ. —“ರಂಗಾ, ಸಿನ್ನೇಕೆ ಯಾವಾಗಲೂ ಭಕ್ತರ ಕತೆಗಳನ್ನೇ ಹೇಳುತ್ತಿರುವೆ? ಹೇರಿಯವನ್ನು ಸುಷಿಗಮಬಾರದೆ?”

ನನಗೇಕೊ೦ ಭಕ್ತಿಪೀಠಮಣಿಗಳ ಕರ್ತೀಯನ್ನು ಕೇಳುವುದು ಹಾಗು ಹೇಳುವುದೆಂದರೆ ಬಹು ಸ್ತ್ರೀತಿ. ಆ ಪ್ರಣಾಲೀಪುರುಷರ ಚರಿತ್ರೆಗಳನ್ನು ಓದುವಾಗ ನನ್ನ ಎದೆಯು ಸಂತೋಷಭರಿತವಾಗುತ್ತದೆ.

“ಆದರೆ ನಿನು ವಡ್ಡಿನಿಯ ಕರ್ತೀಯನ್ನು ಕೇಳಿರುವೆಯಾ?”

“ಇಲ್ಲ.”

“ಅವೆಕ್ಕು ಸುಂದರವಾಗಿದೆ! ಹಾಧವನು ನನಗೆ ಅದನ್ನು ನಿನ್ನ ದಿನ ಹೇಳಿದನು. ಎಷ್ಟು ವ್ಯಾಸನಕರವಾದ ಕರ್ತೀಯದು!”

“ಹಾದು. ಮಾಧವನಿಗೆ ಯಾವಾಗಲೂ ವೀರರಸಪ್ರಧಾನವಾದ ಕರ್ತಿಗೇ ಇಷ್ಟವು.”

ಈ ಪ್ರೇಮಾಂಕರ.

ಇಲ್ಲಿ ರಂಗನ ವಿದ್ಯಾರ್ಥಿ ಜೀವನವನ್ನು ಕುರಿತು ವರ್ಣಿಸಲು ನಾನು ಉದ್ದ್ಯುಕ್ತಾಗುವಿಲ್ಲ. ರಂಗನ ಬಾಲ್ಯವಾಗಲಿ ವಿದ್ಯಾರ್ಥಿ ಜೀವನವಾಗಲಿ ನಮಗೆ ಪ್ರಧಾನೆ ಸಂಗತಿಗಳಿಲ್ಲ. ಅಭಿನವ ಭಾರತವನ್ನು ರಂಜಿಸುವ ಕೃತ್ಯದಲ್ಲಿ ಅವನು ವಹಿಸಿದ ಭಾಗವನ್ನು ಚಿತ್ರಿಸುವದಾಗಿದೆ ನನ್ನ ಉದ್ದೇಶವು.

ಏಕು ಸಂವಸ್ತರಗಳು ಗತಿಸಿದವು, ರಂಗನು ಬಾಲ್ಯದೇಸೆಯನ್ನು ಕಳಿದು ತಾರುಣ್ಯದಲ್ಲಿ ಪಾದಾರ್ಥಜಾವನ್ನು ಮಾಡಿದನು. ಅವನು ರಾಮನಗರದಲ್ಲಿ ತನ್ನ ವಿದ್ಯಾಭ್ಯಾಸವನ್ನು ಪೂರ್ತಿಗೊಂಡಿ, ವಿದ್ಯಾ ಪೀರದ ಶಿಕ್ಷಣವನ್ನು ಹೊಂದುವದಕ್ಕಾಗಿ ಮುಂಚ್ಯಾಗಿ ಗಮಿಸಿದನು. ಪದ್ಭಾವರೂ ಈನ್ ಕೊರೀರಾವನೆಯನ್ನು ದಾಟಿ ಯೋವನದಲ್ಲಿ ಪ್ರವೇಶಿಸಿದಳು. ಅವೇಗ ಮೆಟ್ರಿಕ್ಸೀನ್ ಪರಿಇಂಗ್ ರಾಮನಗರದ ಹೈಸ್ಕ್ವಾಲಿನಲ್ಲಿ ಪರಿಸ್ತ್ರೋಳಿದ್ದಾಗೆ. ನೊಬಗಿನ ಸದಿಯು ಅವಕ ದೇಹದಲ್ಲಿ ಪ್ರವರ್ಪಿಸುತ್ತಿಲ್ತು. ಅವಕ ಕೊಮೆಲ ದೇಹದ ನಡಿಗೆಯು ಜಲಾಶಯದಲ್ಲಿ ಹಂಸವು ಸಂಚರಿಸುವಂತೆ ಅಕ್ಕಂತ ಮನೋರಕರವಾಗಿ ಈ ಯಾವಸಚ ಆವಿಭಾವದಿಂದ ಅವಕು ತನ್ನ ಮುಂದೆ ಹೊಸಮೊಂದು ಜಗತ್ತು ನಿಂತಿನೆ, ಎಂಬುದನ್ನು ಶಿಳ್ಳಿದುಕೊಂಡಳು.

ಈ ಏಕು ಪರ್ಕ ಕಾಲುಡಲ್ಲಿ ಅನಂತರಾಲೀರ ಕುಟುಂಬದಲ್ಲಿ ಜರುಗಿದ ಪ್ರಧಾನ ಸಂಗತಿಯು ವಾರ್ತೆ ಜನ್ಮಿಯ ಸಿಯಾರಿಣಾಗಿದ್ದೆ. ಹೊನ್ನೆ ಮೃಖಸಿಧನವು ಪದ್ಭಾವನ್ನು ಆ ಕುಟುಂಬವನ್ನು ಕೊರೀರಾಗರಕ್ಕಿ. ಈಡುಮಾಡಿತೆಂಬುದನ್ನು ಇಲ್ಲಿ ಹೇಳಬೇಕಾಗುವಿಲ್ಲ; ಆದರೆ ಈ ಬೇಸಿಗೆ ಕಾಲನು ಅಕ್ಕತ್ತಮವಾದ ಹೈವಧಿಯು! ಮನುಷ್ಯನು ಈನ್ ಆಸ್ತಿರ ನಿಧನವಿಂದ ಹೊರಕ್ಕಿಡಿಕೊಗಿ ಅನೇಕ ಯಾತನೆಗಳನ್ನು ಅರ್ಪಿಸಿಕೊಂಡು ಆ ಕಾಲನು ಬುದ್ಧಿ ಅವನ ಕೆವಿಗಳಲ್ಲಿ ಮೆಲ್ಲಿನೆ ನುಡಿಯುತ್ತಿನೆ — “ನೋ, ನೂನಾ! ನಿಸೀಂ; ಕೊರಿಕೊಂತಿರುವೆ? ಈ ಜಗತ್ತಿನ ಅವಸ್ಥೆಯೇ ಅವಾಗಿವೆ ಈ ಮನು ನಾನೀ, ಈ ಕಾನುವನ್ನು ಹೊಸತಿಗೆ ಕೊಡಬೇಕಾಗಿಬರುತ್ತಿದೆ.” ಎಂಬುದಾಗಿ.

ಆದರಂತೆಯೇ ರಾಯರ ಕುಟುಂಬವಾದರೂ ಗೃಹನಾಲಿಕೆಯ ನಿಧನದಿಂದ ಸಂಪ್ರಾಪ್ತವಾದ ಶೋಕ-ಸಂತಾಪಗಳನ್ನು ಕೆಲವು ಕಾಲದ ನಂತರ ಪ್ರಣವಾಗಿ ಮರಿತು, ಹಷಟ ಹಡಗಿನಲ್ಲಿ ಕುಳಿತು ಕಾಲಸಾಗರದಲ್ಲಿ ತಾನು ಮಾಡುತ್ತಿರುವ ಪ್ರವಾಸವನ್ನು ಮುಂದುವರಿಸಿತು. ಪದ್ಮಾಲ್ಲಿ ತುಂಬಿದ್ದ ಶೋಕದ ಮುಗಿಲುಗಳು ಮಾಯವಾಗಿ ಆನಂದಭಾಸ್ಯರನ ರಿಚಿಗಳು ಆ ವದನಮಂಡಲದಲ್ಲಿ ಬೆಳಕನ್ನು ಬೀರ ಲಾರಂಭಿಸಿದುವು.

ಈ ಕಾಲಫಟ್ಟಿದಲ್ಲಿಯೇ ರಂಗನು ರಾಮನಗರದ ಹ್ಯಾಸ್ಟ್‌ಲಿನಲ್ಲಿ ತನ್ನ ಶಿಕ್ಷಣ ವನ್ನು ಪೂರ್ಯೇಸಿ ಉನ್ನತವಿದ್ಯಾಭ್ಯಾಸ ಸಾಧನೆಗಾಗಿ ಮುಂಬಯಿಗೆ ತೆರೆಂದ್ದನು. ರಂಗನು ತನ್ನನ್ನು ತ್ಯಜಿಸಿ ದೂರದ ನಗರಕ್ಕೆ ತೆರಳುವಾಗ ಪದ್ಮಾಲ್ಗೆ ವ್ಯಾಸನವಾಗದೆ ಇರಲಿಲ್ಲ. ಅವನು ಮುಂಬಯಿಗಿರುವ ಉಗಿಬಂಡಿಯನ್ನು ಹತ್ತುವಾಗ ಅವನನ್ನು ಬೀಳೊಳ್ಳುಡುವುದಕ್ಕಾಗಿ ಅವಳು ನಿಲ್ಲಾಣಕ್ಕೆ ತೆರೆಂದ್ದಳು. ರಂಗನು ಗಾಡಿಯನ್ನು ಹತ್ತಿ:—“ಪದ್ಮಾ, ನಾನು ತೆರಳುವೇನು” ಎಂದು ನುಡಿಯುವಾಗ ಅವಕ ಲೋಚನ ಗಳಲ್ಲಿ ಅಶ್ವಗಳು ತುಂಬಿದುವು. ಅವಕ ಮುಖವು ಸಪ್ಪಗಾಯಿತು.

“ಪದ್ಮಾ, ನಿನೇಕೆ ಬೇರಿಸುತ್ತಿರುವೆ? ಈಗ ತೆರೆಂದ ಮಾತ್ರದಿಂದೇನು? ಮುಂದಿನ ವರ್ಷ ರಜಾಕಾಲದಲ್ಲಿ ನಾನು ಹಿಂದಿರುಗಿ ಒರುವದಿಲ್ಲವೇ?” ಎಂದು ರಂಗನು ನಸುನಗುತ್ತಾ ನುಡಿದನು; ಆದರೆ ಪದ್ಮಾಲ್ನು ತ್ಯಜಿಸಿ ತಾನು ದೂರದ ಉಂಗಿ ತೆರಳುತ್ತೇ ನೇನಿಂಬುದನ್ನು ನೇನೆಯುವಾಗ ಅವನ ನುನೋಗಗನದಲ್ಲಿ ಒಂದುಚಂತೆಯ ಮುಗಿಲು ತಲೆದೊರದೇ ಇರಲಿಲ್ಲ.

“ರಂಗಾ, ಹೋಗಿ ಬಾ! ನಷ್ಟನ್ನು ಮರಿಯಬೇಡ.”

“ನಿನ್ನನ್ನು ಮರಿಯುವುದೇ! ಅದು ಸಾಧ್ಯವಿಲ್ಲ, ನನ್ನ ದೇಹದಲ್ಲಿ ಉಸಿರು ಇರುವವರಿಗೆ ಅದು ಸಾಧ್ಯವಿಲ್ಲ!” ಎಂದು ಪದ್ಮಾ ಕರಗಳನ್ನು ಹಿಡಿದುಕೊಂಡು ರಂಗನು ನುಡಿದನು.

ಗಾಡಿಯು ಹೊರಡುವದಕ್ಕಾಯಿತೆಂಬ ಸೂಚನೆಯನ್ನು ಗಾಡನು ತೋರಿಸಿದ ಕಸರು ಭಾವುಟವು ಕೊಟ್ಟಿತು. ಇನ್ನೊಂದು ಸಿಮಿಷದಲ್ಲಿಯೇ ಗಾಡಿಯು ‘ಬ್ಲೂ-ಬ್ಲೂ!’ ಎಂದು ಭಯಂಕರವಾಗಿ ಆಭರಿಸಿ ತನ್ನ ಪಯಣವನ್ನು ಪ್ರಾಂರಂಭಿಸಿತು. ಉಗಿಗಾಡಿಯು ತನ್ನ ದೃಷ್ಟಿಯಿಂದ ನುರ್ವಿತಾನವರೆಗೆ ಅವನ್ನೇ ನೋಡುತ್ತ ಪದ್ಮಾ ನಿಲ್ಲಾಣದಲ್ಲಿ ನಿಂತಳು. ಅವಕಗೆ ಅತ್ಯಂತ ಸ್ತ್ರೀಯವಾದ ಒಂದು ವಸ್ತು ವನ್ನು ಆ ಗಾಡಿಯು ವಹಿಸಿಕೊಂಡು ತೆರೆಂದಿದ್ದಿತು.

ಗಾಡಿಯು ತನ್ನ ದೃಷ್ಟಿಯಿಂದ ಮಾಯವಾದ ಮೇಲೆ ಪದ್ಮಾ ದೀಪ್ರಣವಾದ ಒಂದು ನಿಶ್ಚಯವನ್ನು ಬಿಟ್ಟು ಮೇಲ್ಲಿನೆ ತನ್ನ ಗೃಹಕ್ಕೆ ಹಿಂದಿರುಗಿದಳು. ಮನೆಯು ಅವ ಇಗೆ ಕೂನ್ನವಾಗಿ ತೋರಿತು, ಅವಕ ಹೈದರಾಬಾದ ಒಂದಿಗೆ ನಾತ್ರೀಭೂತವಾದ ಒಂದು ವಸ್ತುವು ಅಲ್ಲಿರಲಿಲ್ಲ. ಅವಿಲ್ಲದಿರುವುದರಿಂದ ಅವಕ ಚಿತ್ತವು ಬೇಸರವನ್ನು ಹೊಂದಿ

ಅದು ಆ ಪ್ರಿಯ ವಸ್ತುವಿನ ಹಿಂದೆಯೇ ಅತ್ಯಂತ ವೇಗವಾಗಿ ಧಾವಿಸುತ್ತಿತ್ತು.

ಅವಳು ತನ್ನ ಕೋಣೆಯೊಳಗೆ ಪ್ರವೇಶಿಸಿದ್ದು; ಹಲವು ಪುಸ್ತಕಗಳೂ ಕಾಗದ ಗಳೂ ಮೇಚಿನ ಮೇಲ ಅವೃತ್ತಿಸಿತವಾಗಿ ಬಿಡ್ಡಿದ್ದವು. ಅವಳು ಅದಾವುದನ್ನೂ ನೋಡಲಿಲ್ಲ. ತನ್ನ ಆಸನದ ಮೇಲ ಉಪರಿಸ್ಥಿತಾಗಿ ವಿಚಾರಮನ್ಯಾಖಾದಾರನು ಇಂದಿನ ವಿಚಾರಗಳು ಮಂಜಿನಂತೆ ಅವಳ ಚಿತ್ತದಲ್ಲ ಹೊಳೆದು ಮಾಡುವಾದುವು. ಒಮ್ಮೆ ಅವಳು ತನ್ನ ಕಣ್ಣಗಳನ್ನು ತೆರೆದು ಗೂಡೆಯ ಮೇಲರುವ ಒಂದು ಭಾವಚಿತ್ರದ ಕಡೆಗೆ ತನ್ನ ದೃಷ್ಟಿಯನ್ನು ಚಲ್ಲಿದ್ದಾಗು. ಅಮೊಬ್ಬ ಸುಂದರಾಕಾರನಾದ ತರುಣನ ಭಾವ ಚಿತ್ರವಾಗಿದ್ದಿತು. ಅವಳು ಆಸನದಿಂದ ಎದ್ದು ಆ ಚಿತ್ರವನ್ನು ತೆಗೆದುಕೊಂಡಳು. ತನ್ನ ರೀಪ್ಲೆಗಳನ್ನು ಮುಚ್ಚಿದೆ ಆ ಭಾವಚಿತ್ರವನ್ನೇ ವೀಕ್ಷಿಸಿದ್ದು. ಆ ಚಿತ್ರದಲ್ಲಿ ರುವ ತರುಣನ ವದನಮಂಡಲವಿಂದ ಹೊರಸೂಸುತ್ತಿರುವ ಗಾಂಭೀರ್ಯವನ್ನೂ ಶಾಂತಿರಸವನ್ನೂ ಅವಳು ಸರ್ವಿದ್ದು. ಆ ಭಾವಚಿತ್ರವು ಆ ಹೆಣ್ಣು ಹೈದರಾಯದಲ್ಲಿ ರೂಪ ಭಾವನೆಗಳನ್ನು ಸಂಜಾತವಾಗುವಂತೆ ಮಾಡಿದ್ದು, ಎಂಬುದನ್ನು ಇಲ್ಲಿ ವಿವರಿಸಲು ನಾನು ಅರಕ್ಕುನು. ಆ ಚಿತ್ರವನ್ನು ನೋಡುತ್ತಿದ್ದಂತೆಯೇ ಅವಳ ಮುಖವು ನಸುಗೆಂಪು ಬಣ್ಣವನ್ನು ತಾಳಿತು. ಅವಳ ನೇತ್ರಗಳಿಂದ ಒಂದು ಬಗೆಯ ಕಾಂತಿಯ ಕಿರಣಗಳು ಸ್ಫುರಿಸದುವು. ರೋಮಾಂಚನದಿಂದ ಅವಳ ದೇಹವು ಪುಲಕಿತವಾಯಿತು. ತನ್ನ ಅಂಶರಂಗದ ಭಾವನೆಗಳನ್ನು ಅಡಗಿಸಿಕೊಳ್ಳಲು ಅವಳು ಸಮರ್ಥಳಾಗಿದೆ, ಆ ಭಾವಚಿತ್ರದ ಮೇಲೆ ಒಂದು ಚುಂಬನ ಮುದ್ರೆಯನ್ನು ಒತ್ತಿದ್ದು. ಆ ಮುದ್ರೆಯು ಚಿತ್ರದ ಮೇಲೆ ವರ್ತಿಸಲು ತಾನು ಗೈದುದೇನಂಬ ವಿಚಾರವು ಅವಳಿಗೆ ಹೊಳೆದಿತು. ತನ್ನ ಸಂಮಯಮನದ ಲೋಪವು ಮನಸಿಗೆ ಬರಲು, ಅವಳು ಲಜ್ಜೆಯಿಂದ ಬಿಳುಪೇರಿದ್ದು.

ಅವಳ ಹೈದರಾಯದಲ್ಲಿ ಜೀವನದ ಸುಧಿಯಾದ ಪ್ರಣಾಯವು ಹರಿದಾಡಿಕೊಡಿತು. ಅವಳ ಬಾಳ್ಯದ ಗೆಳಯನಾದ ರಂಗನಾಧನ ಮೂರ್ತಿಯು ಅವಳಿಗೆ ತಿಳಿಯ ದಂತಿಯೇ, ಅವಳ ಹೈದರಾಯದಲ್ಲಿ ಸ್ಥಾನವನ್ನು ಹಿಡಿದಿದ್ದಿತು. ಪ್ರಣಾಯವು ಅಪಾರಶಕ್ತಿ ಸಂಪನ್ಮೂಲವಾದ ಒಂದು ಜ್ಯೋತಿರ್ಯಾಗಿ. ಆತ್ಮವು ತನ್ನ ಪ್ರವಾಸದಲ್ಲಿ ಒಬ್ಬ ಸಹ ಪರ್ವತಕನನ್ನು ಬಯಸುತ್ತಿರುತ್ತಾರು. ಜೀವನದ ಸುಖ-ಮುಖಗಳಲ್ಲಿ ಭಾಗವನ್ನು ವಹಿಸಿ ಬಾಳಿನಲ್ಲಿ ಬರಕನ್ನು ತೋರಲು ಒಬ್ಬ ಸಂಗಡಿಗನು ಹಂಗಸಿಗಾಗಲಿ ಗಂಡಸಿಗಾಗಲಿ ಅತ್ಯಾವರ್ಪಕವು. ಅನುರಾಗ ರಸದ ರುಚಿಯನ್ನು ತಿಳಿಯಲಾರದ ಮಾನವನು ತನ್ನ ನ್ನಾಗಲಿ ಲೋಕವನ್ನಾಗಲಿ ತಿಳಿದುಕೊಳ್ಳಲಾರನು. ಏಕೆಂದರೆ, ಈ ಸಮಸ್ಯೆ ಲೋಕವೇ ಪ್ರೇಮವೆಂಬ ಸೂತ್ರವಿಂದ ಬಂಧಿತವಾಗಿದೆ! ಈಶ್ವರನು ಪ್ರೇಮಸ್ವರೂಪನಾಗಿ ರುತ್ತಾನೆ! ಪ್ರೇಮಸ್ವರೂಪನಾದ ಭಗವಂತನ ಸಾಕ್ಷಾತ್ಕಾರವು ಪ್ರೇಮ ಮಾರ್ಗದಿಂದ ಲ್ಲಿದೆ, ಇನ್ನೂ ನ ವಾರಿಯಿಂದಲೂ ಆಗಳಾರದು. ಪ್ರೇಮವೆಂಬುದು ಬಾಳಿನಲ್ಲಿ ಚೆಳಕನ್ನು ತೋರಿಸಲು ಒಂದು ಒಂದು ದಿವ್ಯ ಚೈತನ್ಯವಾಗಿದೆ. ಮಾನವನು ಆತ್ಮವಿಕಾಸ

ವನ್ನು ಹೊಂದಬೇಕಾದರೆ ಪ್ರೇಮವಾರದಿಂದ ಬಂಧಿತನಾಗಬೇಕು. ಪ್ರೇಮವಿಲ್ಲದೆ ಜೀವನವು ತನ್ನ ಗುರಿಯನ್ನು ತಿಳಿಯಲಾಗುತ್ತದು. ಪ್ರೇಮವೆಂದರು ಎರಡು ಘೃದಯ ಗಳ ಸಂಗಮವು! ಎರಡು ಶಕ್ತಿಗಳ ಮಾಲನವು! ಹಳೆದು ಮಾನವನು ತನ್ನ ಪ್ರೇಮವನ್ನು ಜೀವನದ ಯಾತ್ರೆಯ ಸಂಗಡಿಗಳಿಗಿಂತಿರಿ, ಅವು ಆತ್ಮವನ್ನು ತಿಳಿದು, ತನ್ನ ಆತ್ಮ ಸಾಕ್ಷಾತ್ಕಾರವನ್ನು ಹೊಂದಬೇಕಾಗಿದೆ.

ಈ ವಿಶ್ವವೇ ಪ್ರೇಮಸೂತ್ರಗಳಿಂದ ಬಂಧಿತವಾಗಿ, ನವಿಗಳು ಪ್ರೇಮಭರಿತವಾಗಿ ತಮ್ಮಲ್ಲಿರುವ ಜಲವನ್ನು ಸಾಗರಹಾಜರಿಗೆ ಕಾಡಿಕೆಯಾಗಿ ಅರ್ಥಿಸಲು ಅತ್ಯಂತ ನೇಗದಲ್ಲಿ ಸಾಗರಾಭಿಮುಖವಾಗಿ ಧಾರಿಸುತ್ತಲಿರುವವು. ತಾರಗಳು ತಿರುನಗೆಯನ್ನು ಸೂಸುತ್ತೆ ಸುಧಾಂಶುವಿನಲ್ಲಿ ತಮಗಿರುವ ಅವಾರ ಪ್ರೇಮವನ್ನು ತೋರಿಸುತ್ತಲಿರುವವು. ಪ್ರೇಮಪೂರ್ಣನಾಗಿ ಕುರಂಗಧರನು ಧರೆಯ ಮೇಲೆ ರುಭ್ರಜ್ಯಾಷ್ಟ್ರವನ್ನು ವಣಿಸುತ್ತಲಿರುವನು. ಪ್ರೇಮಾರ್ಪಣಘೃದಯನಾಗಿ ಮಾರುತನು ತಂಗಾಳಿ ಚಾಮರವನ್ನು ಬಿಂಬಿಸುತ್ತಲಿರುವನು. ಆ ಪ್ರೇಮಬಲವಿಂದಪೇ ಕುಲಕ್ಕೆ ಸರಿಯಾಗಿ ಮಳಿಯನ್ನು ಪಜರಣ್ಣನು ವಣಿಸುತ್ತಲಿರುವನು. ಪ್ರೇಮಾರ್ಪಣದ ಬಲವಿಂದಪೇ ಭೂರಮೆಯು ಸಷ್ಟಾಲಿನಿಯಾಗಿ ಕಂಗೊಳಿಸುತ್ತಿರುವಳು. ಪ್ರೇಮಗೀತಮೂಸ್ತು ಕವಿಯು ಹುಡುತ್ತಲಿದ್ದಾನೆ. ಮುರಲೀಧರನು ಪ್ರೇಮಸೀಯೂಷವನ್ನು ನಿಂದ ನಂದಗೋಕುಲದಗೋಪಕಣ್ಣೆಯರನ್ನು ಕೃತಾಫರನ್ನು ಗಿ ವಾಷಿಪುನು. ಈ ಕಾರಣವಿಂದ ಜಗತ್ತೀ ಪ್ರೇಮಮಂಬಾಗಿಯಾಗಿದೆಯಲ್ಲವೇ?

ದಿನಗಳು ಗಮಿಸಿವ ಪ್ರ, ಮಧುರವಾದ ದಲವು ಹಗಲುಗಳನ್ನು ಕಾಣುತ್ತಿರುವ ಭಾವನಾವುವಂಚದಲ್ಲಿ ಉನಲಿಬ್ಧವಾಗಬಹುದಾದ ಆಳ್ಳಾದವನ್ನು ಸವಿಯುವದರಲ್ಲಿ ವನ್ನೆಳ್ಳು ನಿರ್ವತಿತವಾಗುತ್ತದು. ಅದು ಜೀವನವಲ್ಲಿ ಅನ್ವಯಾಗುವಕವಲ್ಲ. ಯಾವಾಗ ಪ್ರತ್ಯೇಕ ವಾದ ಸುಖವನ್ನು ಆಳ್ಳಾಗಿಸಲು ಮನು ಕೃಗೆ ಸುಷ್ಯಾಪಿಲ್ಲ, ಆಗ ಅವನು ಭಾವನು ಪ್ರಪಂಚದಲ್ಲಿ ಪ್ರಾಣಿಸಿ, ಕಾಲ್ಪನಿಕ ಸುಖಗಳನ್ನು ಸವಿಯುವದರಲ್ಲಿ ಸಿರತನಾಗುತ್ತಾನೆ. ಅವನ ರೂಪಕ ಡಂಬವನವಲ್ಲಿ ಪ್ರಾಣಿವಾಗಬಹುದಾದ ಸಂಕಟಗಳು ಈ ಕಾಲ್ಪನಿಕ ಸುಖದ ಮುಂದಿನ ನಾಯಕ, ನಾಯಕ ಪ್ರ. ಇವರುತ್ತಮೇ ವದ್ದು ತನ್ನ ಘೃದಯ ದೇಗುಲಿದೆಂದೆನಿಸಿ, ಏಕೆಂದರೂ ತನ್ನ ಘೃದಯ ದೇಗುಲಿದೆಂದು ಕಾರಣವಾಗಿರುತ್ತಾಗಿ, ಅವರು ಭಾವನಾ ಪ್ರಪಂಚದಲ್ಲಿ ಪ್ರಾಣಿಸಿ, ಕರ್ಮಾಂಶ ಮಾತ್ರ ಆಳ್ಳಾದವನ್ನು ಸವಿಯುವುದರಲ್ಲಿ ಸಿರತಿಗೂ ದಿನಗಳು.

ಅನೋಂದು ದಿನ ವದ್ದು ತನ್ನ ಕೊಳಿತೆಯಲ್ಲಿ ಕುಳಿತು ಗೂಡೆಯು ಮೇಲೆ ತೊಗ ಹಾಕಿರುವ ಆ ಹಕೆಯು ಚೆತ್ತುವನ್ನು ಸೊಂಡುತ್ತಾ ಯಾವುದೋ ಒಂದು ಕವನದ ಕೆಲವು ಚರಣಗಳನ್ನು ಮೃದುವಾಗಿ ರೂಪುತ್ತಿದ್ದು. ಆ ಹಾಯು ಯಾವುದೆಂಬುದು ಘೃತ್ವಾಗಿದ್ದರೂ ಅವಕ ಕಂರಸಾದವಿಂದಲೂ, ಅಪ್ಸೆಪ್ಪಾದ ರಭ್ರಗಳಿಂದಲೂ ಈ ಗೀತೆಯು ಅತ್ಯಂತ ಮನೋಹರವಾದುದೆಂಬುದು ಘೃತ್ವಾಗುತ್ತತ್ತು. ಕ್ರಮೇಣ ಆ

ಗೀತೆಯ ಉಚ್ಛಾರಣೆಯು ಸುಸ್ವಷ್ಟಿನಾಗಿ ಕೇಳಿಬಂದಿತು. ಆ ಗೀತೆಯು ಈ ಪ್ರಕಾರ ವಾಗಿದ್ದಿತು.

ಬೇಡುವೆ ಭಿಕ್ಷೆಯು, ನೀಡಲು ದರುವು
ಎನ್ನೆಯ ಗುಡಿಯಲ್ಲಿ ನಿನ್ನೆಯ ಬಿಂಬವು
ಬೇಡುವೆ ಭಿಕ್ಷೆಯು ನೀಡಲು ಹೃದರುವು
ನಿನ್ನೆಯ ಚರ್ಚಾದಿ ನೀಡುವೆಯಿನ್ನು ಇಂ
ಹಾಡುವೆನಾನು ನಿನ್ನೆಯ ಗೀತೆಯು,
ಜೀವನದ ಕಡಲಲ್ಲಿ ತೋರಿಲೆ ಪ್ರಿಯು

ಇಲ್ಲವೇ ನಿನ್ನೆ ಎನ್ನೆಯ ಇನಿಲು!
ರಾಚಿಕುಶಿದೆ ಎನ್ನೆಲಿಪನ ಸನ್ನಿ!
ಇಲ್ಲವೇ ನಿನ್ನೆಗೇ ರೇಖಲೆ ನಾಧ!
ಕಾಳಿಕೆಯು, ನಿಮಿಕರಿಕಾಲೆ ರಾಯು!
ಇಡಲೆ ಗಿಳಿಯ ಪ್ರೇಮವ ಸುಧಿಯು!
ನಿನ್ನೆ ಹಾ ದಾಖಿಗೆ ಮುಕ್ತಿಯ ಪಥವ!

ಹಾಡನ್ನು ಅವಳು ಹೃತ್ಯಿಗೊಳಿಸಿರಲ್ಲಿ, ಅಸ್ವರಲ್ಲಿ ಯಾರೋ ಹಿಂದಿನಿಂದ
ಬಂದು ಅವಕ ನೇತ್ರಗಳನ್ನು ಒಂಧಿಸಿದರು. ಪದ್ಯಕು ತಾನು ಹಾದುತ್ತಿರುವ ಗೀತೆ
ಯನ್ನು ಅವುಕ್ಕೆ ಸಾಕು ಮಾಡಿ, ತನ್ನ ನೇತ್ರಗಳನ್ನು ಮುಚ್ಚಿರುವ ಕರವಲ್ಲವಗಳಿಂದ
ವಿಮುಕ್ತಿಖಾಗಲು ಉಪ್ಯಮಿಸಿದರು. ಆದರೆ ಆ ಪ್ರಯತ್ನದ್ವಾರೆ ಫಲಕಾರಿಯಾಗಲಿಲ್ಲ.
ಅನಂತರ ಅವಕು ಸಿಟ್ಟಿಗೆದ್ದ ವಳಂತಿ ನಟಿಸುತ್ತಾ ನುಜಿದಳು “ಯಾರೇ ಆದು? ಕೈ
ಬಿಡು!”

ಆದರೆ ಮುಚ್ಚಿದ ಕಣ್ಣಗಳ ಮೇಲಿನಿಂದ, ಪದ್ಯಕು ಹಿಂಬದಿಯಲ್ಲಿ ನಿಂತಿದ್ದ
ವ್ಯಕ್ತಿಯು ಕರಗಳನ್ನು ತೆಗೆಯಲಿಲ್ಲ. ಆ ಪಕ್ಕಿಯ ಮುಖಮಲ್ಲಿಗೆಯಿಂದ ಬಂದು
ಸಗೆಯು ಹೂರಣಾಸಿತು. ಪದ್ಯಕು ತನ್ನ ತೋಚಣೆ ನಿನ್ನ ಒಂದುಗಿರುವ ತೊರೆ
ಗಳನ್ನು ಉಡಿದುಕೊಂಡು -“ಭೋ! ಸರೋಜ, ನಿನ್ನ ಉರಾವಾರ್ಥ ಸಾಕು! ಬಿಡು
ಕೈಯನ್ನು!” ಎಂದ್ರು.

ಈ ಸಂಭಾಷನ್ನು ಆಶ್ರಾಪನೆಲ್ಲಾ ಆ ಪ್ರಕ್ಕಿಯು ತನ್ನ ಪ್ರದಿಕವನ್ನು ಸಹಿಲ
ಮಾಡಿತು, ಪದ್ಯಾಳು ಹಿಂದಿರುಗಿ ನೋಡಿದ್ದು ಅವಕ ಸದವಾರನಿ, ಅವಕ ಗೇಳತಿ
ಸರೋಜರು ತನ್ನ ಬೆನ್ನ ಹಿಂದೆ ನಿಂತಿರುವದನ್ನು ಪದ್ಯಕು ಕಂಡರು.

“ಪದ್ಮಾ, ಏನೇ ಆದು? ನಾನು ಈ ಕೊಡಿಯೋಳಗೆ ಇಂದು. ಆಗಲೇ ಹತ್ತು-
ಹದಿಸ್ಯೆಯ ನಿರ್ಮಿಷಗಾಂಧಾರ್ಯ. ಆದರ ಭಿಕ್ಷೆಯನ್ನು ಯಾಡುವದರಲ್ಲಿ ಸೀರತ್ತಾಗಿದ್ದ
ನಿನಗೆ ನಾನು ಬಂದುದು ಶಿಖಿಯಲೇ ಇಲ್ಲ. ಅಂತ್ಯದಲ್ಲಿ ನಿನ್ನನ್ನು ಸ್ವಾಲ್ಪ ಬೆದರಿಸೋಣ
ಅಂತ ಕಣ್ಣಿಂಜಿಪೆನ್ನೇ.”

“ಹೂಂ, ಬಿಡು. ನಾನು ಯಾವ ಭಿಕ್ಷೆ ಯಾಚಿಸುತ್ತಿರುವುದನ್ನು ಸ್ವಾಲ್ಪಿಸಿದೆ?”

“ನಿನ್ನ ಸಲ್ಲಿನೊಡನೆ!”

“ಸರೋಜ, ನಿನಗೇನಾದರೂ ಮಂಚ್ಯಾ ಹಿಡಿದಿದೆಯೇ! ಇದೇನು ಅಸಂಬಧ
ವನ್ನು ನುಡಿಯುತ್ತಿರುವೆ?”

“ಪದ್ಮಾ, ನನಗೇನೂ ಮಂಚ್ಯಾ ಹಿಡಿದಿಲ್ಲ, ಉನ್ನಾದವು ನಿನ್ನನ್ನು ಆವರಿಸಿದೆ!”

“ನನ ನು ಮಂಚ ಇನಾಗಿ ಮಾಡಬೇಕಂದಿರುವೆಯಾ?”

“ನಾನು ಮಾಡಿದರೆ ನೀನು ಹುಳ್ಳಜಾಗುವೆಯಾ? ಅದು ನಿನ್ನ ಸ್ನಾ ಈಗ ಗಲೇ ಆವರಿಸಿದೆ!”

“ನನ್ನಲ್ಲಿ ಯಾವ ಲಕ್ಷಣವನ್ನು ನೀನು ಕಂಡುಬಿಡಿ? ಬಾಯಿ ದೇದು ಹೇಳಬಾರದೇ ಸರೋಜಾ?”

“ಅದನ್ನೇ ಹೇಳಬೇಕೆಂದರುವೆನ್ನು.”

“ಹಾಗಾದರೆ ಏಕೆ ತಡವಾಡುವೆ? ಹೇಳಬಿಡು.”

‘ಬೇಡುವೆ ಭಿಕ್ಷೆಯ ನೀಡಲು ಹೃದಯವು ಇಲ್ಲವೆ ನಿನಗೇ ಎನ್ನಂತು ಇನಿಯಾ?’

“ಆವನು ನಾನು ಹಾಡಿದ ಮಾತ್ರದಿಂದ ಹೇಗೆ ಹುಳ್ಳಜಾಗುವೆನು?”

“ಅದೇ ಹೇಳುತ್ತೀನೆ, ನಿನಗೇ ನಿನ್ನ ಇನಿಯನ್ನ ಹುಳ್ಳು ಹಿಡಿಸಿ! ಆದುದರಿಂದಲೇ ನೀನು ಅವನೇಡನೆ ಯಾಚಿಸುತ್ತಿದ್ದೆ.

“ಹಾಡುವೆ ನಾನೂ ನಿನ್ನಯ ಗೀತೆಯ ನೀಡಲೆ ಗೆಚೆಯ ಪ್ರೇಮದ ಸುಧೆಯ!”

ಇದನ್ನು ಕೇಳುತ್ತಲೇ ವದ್ದು ಮುಖವು ನಸುಗಂಘ ಒಣ್ಣಿವನ್ನು ತಾಳಿ, ಒಂದು ಗುಳಾಬಿ ಹೂವಿನಂತೆ ಶತ್ರಂತ ಮನೋರಂಗಾಗಿ ಕಂಗೊಳಿಸಿತು. ಆ ಮುಖ ಮಂಡಲದಲ್ಲಿ ತನ್ನ ಅಂತರಗದ ರಕ್ಷಣೆ ಹೊರಕ್ಕೆ ಒಂದಿತೆಂಬ ಭಂತು-ಪ್ರೇಮ ಎಂಬಿತ್ವಾದಿ ವಿವಿಧ ಒಣ್ಣಾಗಳು ಬೇಕಿದುವು. ಅವಳು ಏನನ್ನೇ ಮಾತಾಡಲು ಪ್ರಯತ್ನಿಸಿದಳು; ಆದರೆ ಅದು ನಾಧ್ರವಾಗಲಿಲ್ಲ. ಅವಳ ತುಟಿಗಳನ್ನು ಭೇದಿಸಿಕೊಂಡು ನುಡಿಗಳು ಹೊರಸೂಸಲ್ಪಿ.

“ಹಾಯಾ, ಸೀನು ಅಧಿರೋಗಬೇಡ, ನಿನ್ನ ಎದೆಯ ಅಂತರಾಳದಲ್ಲಿ ಆ ರಹಸ್ಯವನ್ನು ಮುಚ್ಚಿಡಲು ಪ್ರಯತ್ನಿಸುತ್ತಿರುವ ಉಪ್ಪುವುವು ಫಲಕಾರಿಯಾಗಳಾರದು. ನಿನ್ನಂತೆಯೇ ನನ್ನದೂ ಹೊಣ್ಣಿಹೃದಯವಾಗಿರುವುದು, ಎಂಬುದನ್ನು ನೆನೆಸಿನಲ್ಲಿಡು. ಈಗ ಕೆಲವು ತಿಂಗಳ ಹಿಂದೆ ರಂಗನು ಮುಂಬಯಿಗೆ ತೆರೆದ ಮೇಲೆ ನಿನ್ನ ಜೀವನದಲ್ಲಿ ದೂರವು ಮಾರ್ಪಾರ್ಪಣಗಳಿಗಿರುತ್ತದೆ. ಒಬ್ಬ ವಿರಹಿಣಿಯಲ್ಲಿ ಗೋಚರಾಗುತ್ತಿರುವ ಲಕ್ಷಣಗಳೆಲ್ಲನ್ನು ನಿನ್ನಲ್ಲಿ ಕಂಗೊಂಡಿರುವುದು. ಅಂದರಾಯಿತು. ಇದು ನಿಜವಣಿ?”

“ಸರೋಜ, ಹೌದು! ಯಾವುದೊಂದು ಮಾರ್ಪಾರ್ಪಣ ನನ್ನ ಜೀವನದಲ್ಲಿ ಸಂಭವಿಸಿದೆ. ಅವೆಲ್ಲಿಗೆ ನನ್ನ ಸ್ನಾ ಒಂಟುತ್ತಿದೆ, ಎಂಬುದು ಮಾತ್ರ ತಿಳಿಯದು. ನಾನೇಷ್ಟು ಪ್ರಯತ್ನಿಸಿದರೂ ಅಂಬಿಗನ ಪತ್ತಿಯೇ ಯನ್ನು ಮಾರಿ ತೆರಳುತ್ತಿರುವ ನಾಕೆಯಂತೆ ನನ್ನ ಮನಸ್ಸು ಯಾವುದೊಂದು ವಸ್ತುವನ್ನು ಹುಡುಕಿಕೊಂಡು ಎಲ್ಲಿಗೋ ತೆರಳುತ್ತಿರುವುದು. ನನ್ನ ವಿಚಾರ ಲೋಕದಲ್ಲಿ ಯಾವುದೇ. ಒಂದು ಚಿತ್ರವು ನತ್ಯಸೂತ್ರಲರುವುದು. ನನ್ನ ಉಂಟಾದ ತ. ಮಾರ್ಪಿಗೆ ಕಾರಣವೇನೆಂಬುದು ತಿಳಿಯಂದು.”

“ತಿಳಿಯವೇ ಪನ್ನು? ಅನುರಾಗಸುರಾವಾನವಿಂದ ನೀನು ಉಸ್ತುತ್ತಿಣಿಗಿ ಚೋಗಿರುತ್ತಿಯೇ!”

“ಅನುರಾಗ?”

“ಉಮದು, ಅನುರಾಗವು ಸಿನ್ನಲ್ಲಿ ನಡುವಾಗಿ ಪ್ರಪಂಚನ್ನು ತ್ವರಿತಿಸಿ. ಸಿನ್ನ ಜೀವನದ ಭಾಷೇ ಚಿತ್ತವನ್ನು ರಚಿಸುವದರಲ್ಲಿ ನೀನು ಉದ್ದೃತ್ಯಾಗಿದ್ದೀರು. ವರ್ಷೋ, ಆದು ಅನುರಾಗಶಾಸ್ಯವಾದ ವಸಿತೆಯ ಬದುಕು ಗಂಥವಿಲ್ಲದ ಸುಮಂದಂತೆ ಷ್ವಾಫವಾದದ್ದು! ಅನುರಾಗವೆಂದರೆ, ಜೀವನವಲ್ಲಿ ಬೆಳಕನ್ನು ತೊರೆಯಿರುವ ಒಂದು ದಿವ್ಯ ರಕ್ಷಿತು! ಈ ಜೀವನದ ಕಡಲನಲ್ಲಿ ಸಿನ್ನ ಬಾಳಿನ ನೌಕೆಯನ್ನು ಸರಿಯಾದ ದಾರಿಯಲ್ಲಿ ಬಂತ್ಯು ಲಿರುವ ಅಂಬಿಗನನ್ನು ನೀನು ಕಂಡುಹಿಡಿದಿರುವೆ!”

ಸರೋಜಾ ಶಾಲೆಯಲ್ಲಿ ಪದ್ಮಾ ಸರಪಾತಿನೀರು! ಅವಕು ಅತ್ಯಂತ ಬುದ್ಧಿಶಾಲೀನಿಯೂ, ಸತ್ಯಪ್ರಭಾವದವರ್ಖಾ ಆಗಿದ್ದು ದರಿಂದ ಎಲ್ಲರ ಅಕ್ಷರೆಗೂ ಪಾತ್ರಾದ್ದಂತಿಗೂ. ಅವಕು ಪದ್ಮಾ ಜೀವನದ ಗಳಿಂದಿರಾಗಿದ್ದಾಗು. ಪ್ರತಿದಿನನ್ನು ವದ್ದಾ ವಸತಿಗೆ ಬಂದು ಅವಕೊಡನೆ ಮಾತಾಡುತ್ತೆಲೂ ಆಡುತ್ತೆಲೂ ಹೊತ್ತನ್ನು ಕಳಿಯುತ್ತಿದ್ದಾಗು.

ದಿನಗಳು ಕಳೆದುನ್ನ, ತನ್ನ ವ್ಯಾಸಂಗದಲ್ಲಿ ವಿಜಯವನ್ನು ಹೊಂದಿ ರಂಗನು ಹಿಂದಿರುಗಿ ಬರುವನೆಂಬ ವಾತೀಕಿರು ತಂತಿಯ ಮೂಲಕ ಪದ್ಮಾಗೇ ತಿಳಿದು ಬಂದಿತು. ಅವಕ ಹೃದಯವು ಯಾರ್ಥಭರಿತವಾಯಿತು, ಆತ್ಮಪಣಿಯು ಉಲ್ಲಾಸದಿಂದ ವಾರ ಶೋಜಗಿತು, ಏಕೆಂಬುದನ್ನು ಮಾತ್ರ ಅವಕು ಬಿಳಿವಳಿಸಿ. ರಂಗನು ಸ್ವೇಚ್ಛೆಯೇ ಹಿಂದಿರುಗಿ ಬರುವುದಾದರೆ ಶಾನೇಕೆ ಯಾರ್ಥದಿಂದ ಒಗ್ಗಬೇಕು? ಎಂಬುದನ್ನು ಅವಕು ತಿಳಿದು ಕೊಳ್ಳಲಿಲ್ಲ. ಅವಕ ಹೃದಯವು ಅಂತರಂಗದಲ್ಲಿ ಅಡಗಿರುವ ಯೂಪ್ರಮೋ ಬಂದು ಶಕ್ತಿಯು ಅವಕನ್ನು ಗೂಡಿತುಂಬಿದ ಚಿಂಡಿನಂತೆ ಒಗ್ಗಳು ಸ್ವೇರೇಸಿಸಿತು. ತನ್ನೊಂದ ಇದುವರಗೆ ಅಗಲಿದ್ದ ಬಂದು ಅಮೂಲ್ಯವಾದ ರತ್ನ ಪು ಈಗ ತನ್ನ ದರ್ಶನಕ್ಕಾಗಿ ಹಿಂದಿರುಗಿ ಬರುತ್ತಿದೆ, ಯೆಂಬ ಸ್ವರಹಣೆಯು ಅವಕ ಸ್ವೇಚ್ಛಾದಲ್ಲಿ ಬರಲು, ಅವಕ ರರೀರಿವು ಯಾರ್ಥಪುಲಿಕಿತವಾಯಿತು. ಹೋದು, ಅವಕು ಇಂದ್ಯಾದ್ವರೂ ಅವಕ ಆತ್ಮಪಣಿಯು ತನ್ನ ಸಹಪಂಥಕನನ್ನು ಕಂಡುಹಿಡಿದು ಅವನ ದರ್ಶನಕ್ಕಾಗಿ ಕಾರ್ಪಾಸುತ್ತಿತ್ತು. ಮಹಾರು-ನಾಲ್ಕು ಪರಾಗಳ ಕಾಲ ತನ್ನೊಂದಗಲೆರುವ ತನ್ನ ಗೆಂಟುನು ತನ್ನಲ್ಲಿಗೇ ಬರುತ್ತಿರುವನೆಂಬುದನ್ನು ಶಿಂಗಲು ಪಡ್ಡಿಯ ಜೀವಪು ಶಾಲ್ಲಿಸಭರಿತವಾಯಿತು.

ವಿದ್ವಾಜರಸ್ಸೆಗಿ ಮುಂಬಯಿಗೆ ಶೈಕ್ಷಿಕ ರಂಗನಾಥನು ಕಂಡ ಮೂರು ವರ್ಷ ಕಾಲದಿಂದ ಸ್ವೇಚ್ಛೆಯೇ ಹಿಂದಿರುಗಿರಲಿಲ್ಲ. ಅವನು ತನ್ನ ಪದ್ಮಾಲಯದ ಪ್ರಜಾ ವೇದಿಕೆಯನ್ನು ಸಹ ಪಾಠಸಂಗಾಗಿಯೋ ಅನ್ವಾದೀರ್ಪಾರ್ಥಿನಿಂದ ಕೂಗಿಯೋ ಸಿನಿಯೋಗಿ ಸಿದ್ಧನು. ರಂಗನು ಸಮಗ್ರಭಾರತವರ್ಷದಲ್ಲಿ ಸಂಚರಿಸಿತ್ತೇನು. ಪಿಂಢ ಧಾರಾಗಳ, ಪನಿಧಾನಂಶ್ಯಾತ್ಮಿಗಳ ಭೂಮಿಯಾದ ಭಾರತವರ್ಷದಲ್ಲಿ ಅಭಿಂದವಾದ ಬಂದು ರಕ್ಷಿತು ಬದರಿನಾಥದಿಂದ ಕಣ್ಣಾಕುಪೂರುವರಗೆ ತಿಂಡವಾಡುತ್ತಿರುವುದನ್ನು ಅವನು ದರ್ಶಿಸಿದ್ದನು.

ಭಾರತವರ್ಷವು,-ಒಂದು ಕಾಲದಲ್ಲಿ ಸಕಲ ಕರ್ತೃಗಳ ನೇಲೀವೀಡಾಗಿ ಸುಸಂಸ್ಕೃತ ಪೈಸಿಸಿದ್ದ ನಾಡು,-ಇಂದು ಭಿನ್ನಭಿನ್ನವಾಗಿ ಪರಕೀಯರ ದಾಸ್ಯದಲ್ಲಿ ಸಿಲುಕೆ ಚಕ್ರ ಶಾಸವನ್ನು ಬಿಡುತ್ತಿರುವ ಜಿತ್ರಪುರ ರಂಗನ ನಯನಗಳ ಮುಂದೆ ತಾಂಡವವಾಡಿತು. ಬಲಶಾಲಿಗೂ ನಾತಂತ್ರ್ಯಪ್ರೇಮಿಗಳೂ ಜೀವಿಸಿದ ನಾಡಿಂದು ಸತ್ಯಶಾಸ್ಯರಾದ ಹೇಡಿಗಳ ಮನಂಖಾಗಿ ಪರಿಣಾಮಿಸಿದೆ. ಅವನು ಭಾರತವರ್ಷದ ಶೋಚನೀಯ ಅವಸ್ಥೆಯನ್ನು ಏಕೈಕಿಸಿದಾಗ,

ಎಲ್ಲ ಶಾಯ್ರ ಸಂಜೀವನದ ನದಿ ಹರಿದಿತೋ,
ಎಲ್ಲ ಸ್ವಾತಂತ್ರ್ಯದ ಚ್ಯಾರ್ಟ ಯಾದು ಬರ್ಗಿತೋ,
ಎಲ್ಲ ಕರ್ತೃಗಳ ಹೂಳಗಳು ಪ್ರವಹಿಸಿದುವೋ,
ಅಲ್ಲಂದು ಕತ್ತಲೆಯು ಕಪಿದಿತೋ!”

ಎಂಬ ವರ್ಣವು ಅವನ ನೇನಪುಗೆ ಬಂದಿತು. ಅದರಂತೆಯೇ,

‘ಭರತಮಾತೀಯ, ಭರತಮಾತೀಯ, ಎಂದು ನೀ ತಲೆಯೆತ್ತುವೆ?’

ಎಂದು ಗದ್ದದ ಕಂಡಿಂದ ಹೂರಟ ಶೂಕಾಲಾಪವು ಅವನ ಎದೆಯಂದ ಹೊರ ಸೂಸಿತು. ಭಿನ್ನಭಿನ್ನವಾಗಿ ದಾಸ್ಯನಿಮ್ಮೆಯಲ್ಲಿ ಬಿದ್ದಿರುವ ಭಾರತವರ್ಷವು ಜಾಗೃತಿ ಯನ್ನು ಮೊಂದಬಲ್ಲಿಚ? ಪ್ರಾಚೀನ ಕಾಲದಲ್ಲಿ ವಿಶ್ವಕ್ಷೇತ್ರವು ಸಂದೇಶವನ್ನು ಬೀರಿದ ಭಾರತವರ್ಷವು ಪೂನಾ ಎಜ್ಞತ್ವ ಜಗತ್ತಿಗೆ ಹೊಸದೊಂದು ಮಂತ್ರವನ್ನು ನಿರ್ದಬಲ್ಲಿಚ? ದಾರುದಾರಂದ ಆಧುನಿಕ ಭಾರತವು ಆವಿಭವಿಸಬಲ್ಲಿಚ? ಎಂಬಿ ತ್ಯಾದಿ ವಿವಿಧ ಚಂತೀಗಳು ಅವನನ್ನು ಆವರಿಸಿದುವು.

ಈ ತೀರ್ಥಾರ್ಥನವು,-ಹೌದು, ಅವನ ಪ್ರವಾಸವು ಒಂದು ತೀರ್ಥಯಾತ್ರೆಯಾಗಿದ್ದತು,-ಅವನ ಯೈದುರಾಟ ಹೂಸಮೊಂದು ಬೆಳಕು ಪುಟ್ಟವಂತೆ ಮಾಡಿತು. ಭಾರತವರ್ಷದಲ್ಲ ಸರ್ವತ್ರ ಹರಿದರುವ ದಾರಿಪ್ರಯ, ಅಜ್ಞಾನ, ಅಂಥ ವಿಶ್ವಾಸ, ಮಾಡಂಥತ ಎಂಬತ್ವಾದಿ ಕರ್ತಾಕ ರೂಪದ ರೂಪಸರಸ್ವತ್ವ ಅವನು ಕಂಡನು. ಇನ್ನ ಸಾಮಾನ್ಯರೂ ಜೀವನದ ಬಲಯನ್ನು ತಿಳಿಯಿದೆ ಕೇವಲ ಉದರಂಭರಣಕ್ಕಾಗಿ ಹೊಗುತ್ತರುವ ಭಯಂಕರ ಜಿತ್ರಗಳನ್ನು ಅವನು ಅವರೊಳಿಸಿದನು. ಇಂದಿನ ಭಾರತವರ್ಷವು ಪ್ರಾಚೀನ ಕಾಲದಂತೆ ಸುಖಸಂಪತ್ತಿಗಳಿಂದ ನಿಬಿಡವಾಗಿಲ್ಲ; ಶಾಂತಿ ಯು ಸ್ವಾತಂತ್ರ್ಯವು ತದಲ್ಲ. ಪ್ರದಕ್ಷಿಣ ಆಧ್ಯಾತ್ಮಿಕ ಸುಚೇರವನ್ನು ಬೇರಲು ರಕ್ತರಾದ ಯೋಗಿರಬಾರಿಲ್ಲ! ಭಾರತವರ್ಷವು ಅಷ್ಟಿತೆ, ಬಲಿಂನತೆ, ಸೃತಿಕ ಅಧಿವರ್ತನ ಇವು ಗಳಿಂದ ಬಳಲುತ್ತದೆ, ಎಂಬ ಸತ್ಯವನ್ನು ಅವನು ತಿಳಿದನು.

ಪನೇ ಇರಲಿ, ಈ ಕಾಲದಲ್ಲಿ ರಂಗನ ಯೈದುರಾಟ ರಾಷ್ಟ್ರೀಯ ಬೋಧವು ಸಂಚಾರವಾಯಿತು. ಭಾರತೀಯನು ತಾನು, ಭಾರತವರ್ಷದ ಅಭ್ಯಾಸದಿಯನ್ನೇ ತನ್ನ ಅಭ್ಯಾಸದಯವಂಬ ತತ್ವಪು ಅವಸ್ಥೆ ಬೇರೂರಿತು. ಇದಕ್ಕೆ ಕಾರಣಭಾತನು ಅವನ ಗಿಳಿಯನಾದ ಮಾಧವನಂದರೆ ತವ್ವಾಗಿಲಾರದು. ಮಾಧವನಾದರೂ ನ್ಯಾಯ

ವಾದಿಯಾಗಲು ಮುಂಚ್ಯೆಯ ವಿಧ್ಯಾಲಯದಲ್ಲಿ ಪರಿಸ್ತ್ರೇಲಿದ್ದನು. ಈ ಸಂದರ್ಭದಲ್ಲಿ ಅವನು ತನ್ನ ಗೆಳೆಯನೋಡನೆ ಭಾರತವರ್ಷದ ಸದ್ಯದ ದುರವಸ್ಥೆಯನ್ನು ಕುರಿತು ಮಾತಾಪುತ್ರಿದ್ದನು. ಪಾರಿಂತರ್ಯಾದಿಂದ ಭಾರತವರ್ಷದ ಜೀವಜ್ಞೀತಿಯು ಹೇಗೆ ಲೀನವಾಗ್ತುದೆ, ಎಂಬುದನ್ನು ಅವನು ರಂಗನಿಗೆ ವಿವರಿಸುತ್ತಿದ್ದನು. ಹೇಗೆ ದೇಶಾಭಿಮಾನಿಯಾದ ಗೆಳೆಯನ ಸಹವಾಸದಿಂದಲೂ ತನ್ನ ದೇಶಾಟನೆಯಲ್ಲಿ ಅವನು ಪ್ರತ್ಯೇಕವಾಗಿ ಸೋಡಿದ ಚಿತ್ರಗಳಿಂದಲೂ ರಂಗನ ಹೃದಯದಲ್ಲಿ ದೇಶೀಯ ಬೋಧವು ಬೇರೊರಿತು.

ಇದಲ್ಲದೆ ಮುಂಚ್ಯೆಯಂಥ ನಗರಜೀವನವು ರಾಷ್ಟ್ರಾಭಿಮಾನವು ಸಂಜಾತವಾಗುವಂತೆ ಮಾಡುತ್ತದೆ, ಎಂದರೆ ತಪ್ಪಾಗಲಾರದು. ಆ ಕಾಲದ ಸ್ವಾತಂತ್ರ್ಯ ಯೋಧರಲ್ಲಿ ಅಗ್ರೀನರಾದ ಲೋಕಮಾನ್ಯ ತಿಲಕರ ಉಪ್ಪಲವಾದ ಭಾವಣಗಳನ್ನು ಪರಿಸ್ತ್ರೇಲಿಸಿದ್ದನು. ಅವರ “ಕೇಸರಿ”ಯ ಗಜನೆಯು ಅವನನ್ನು ಜಾಗ್ರತ್ತಗೊಳಿಸಿತು. ಈ ಎಲ್ಲ ಕಾರಣಗಳಿಂದ ಅವನು ಸ್ವದೇಶಾಭಿಮಾನದಿಂದ ತುಂಬಿ ತುಕ್ಕಕುತ್ತಿರುವ ಒಬ್ಬ ತರುಣನಾಗಿ ವರಿಣಿಮಿಸಿದನು.

ಅವನು ಮುಂಬಯಿ ವಿಧ್ಯಾಸೀರದಿಂದ ಎಂ. ಎ. ಬಿರುದನ್ನು ಸಂಪಾದಿಸಿದ ಅನಂತರ ಶಾಸಿನ್ನು ನಗರದಲ್ಲಿ ಜೀವಿಸುವದು ಅನಾವಶ್ಯಕವೆಂದೂ, ತನ್ನ ಕಾರ್ಯರಂಗವು ತನ್ನ ಸ್ವಂತ ಉರಾಗಿವೆಯೆಂದೂ ತಿಳಿದುಕೊಂಡನು, ಆದರೆ ತಾನು ಯಾವ ರೀತಿಯಲ್ಲಿ ನಾಡಿನ ಏಳಿಗೆಗಾಗಿ ಪ್ರಯತ್ನಿಸಬೇಕೆಂಬ ನಿರ್ಧರಕ್ಕೆ ಅವನು ತಲುಪಿರಲಿಲ್ಲ. ಇವುತ್ತಿನೆಯ ರತ್ನಮಾನದ ವ್ಯಾರಂಭದಲ್ಲಿದ್ದ ನಾಯಕರು ತರುಣರನ್ನು ರಾಷ್ಟ್ರದೇಶಿಗೆ ಗಾಗಿ ಯತ್ನಿಸಬೇಕೆಂದು ಉಪಯೋಗಿಸುತ್ತಿದ್ದರಲ್ಲದೆ, ಯಾವ ರೀತಿಯಲ್ಲಿ ಪ್ರಯತ್ನಿಸಬೇಕೆಂಬ ದಾರಿಯನ್ನು ತೋರಿಸುತ್ತಿರಲಿಲ್ಲ.

ಪದ್ಮಭೂ ರಂಗನ ಉಗಮನವನ್ನು ಸಿರೀಕ್ಕಿಸುತ್ತು ದಿನಗಳನ್ನು ಕೆಳೆಯುತ್ತಿದ್ದಳು. ಒಂದೊಂದು ದಿನವೂ ಅವರಿಗೆ ಒಂದೊಂದು ಯುಗವಾಗಿ ತೋರುತ್ತಿತ್ತು. ಅವನನ್ನು ಸನ್ನೆಯುವಾಗ ಅವರ ಬಾಲ್ಯದ ಸ್ವರಹಣೆಗಳು ಅವಳ ಸ್ತ್ರೀತಿಪಥದಲ್ಲಿ ಒಂದವು. ರಂಗನು ಅವಳ ಜೀವನಸರ್ವಸ್ವನಾಗಿದ್ದನು.

ಆ ದಿನವು ಒಂದಿತು; ಅನಂತರಾಯರೇ ರಂಗನನ್ನು ಕರೆದೊಯ್ಯಿಸಿದ್ದಾಗಿ ಸಂಪೂರ್ಣವಾಗಿ ಬಿಂದಿದ್ದರು. ಅವರ ಕೃತ್ಯವು ರಂಗನ ಮೇಲೆ ಎಷ್ಟು ಅವಾರವಾದ ಮನುತ್ಯಿಯಿಸಿಯೆಂಬುದನ್ನು ಸೂಚಿಸುತ್ತಿದ್ದಿತು. ರಂಗನು ಒಂದು ಮೂರನೇ ತರಗತಿಯ ಗಾಡಿಯಿಂದ ಮಾಧವನೋಡನೆ ಇಳಿದನು. ವಿಧ್ಯಾಸೀರದ ಬಿರುದನ್ನು ಹೊಂದಿ ಮನೆಗೆ ಸದಗರವಿಂದ ಹಂಡಿರುಗಿ ಬರುತ್ತಿರುವ ರಂಗನು ತನ್ನ ಪಯಣವನ್ನು ಒಂದು ಮೂರನೇ ತರಗತಿಯ ಗಾಡಿಯಲ್ಲಿ ಕುಳಿತು ಮಾಡುದನ್ನು ಸೋಡಿ ರಾಯರು ಅದ್ದುತ್ವವರೆತಂತ್ರರಾಗಿ ಹೋದರು. ಒಂದು ವೇళೆ ಹಣದ ಅಡಜಣಿಯಿಂದ ಅವನು ಆ ರೀತಿ ವರ್ತಿಸಿರಬಹುದೆಂದು ರಾಯರು ತಕ್ಷಿಸಿದರು; ಆದರೆ

ಅವನ್ನು ಅವನು ತಮಗೆ ತಿಳಿಸಬಹುದಾಗಿದ್ದಿತಲ್ಲ! ಅವನ ಸುಖ-ಸೌಕರ್ಯಗಳಿಗೆ ಯಾವ ಲೋಪವೂ ಬಾರದಂತೆ ತಾವು ಇನ್ನು ಜಾಗ್ರತೆಯನ್ನು ತಿಗೆದುಕೊಳ್ಳುತ್ತಿರುವಾಗ, ಈರೀತಿಯ ತೊಂದರೆಗಳನ್ನು ತಿಗೆದುಕೊಳ್ಳುವುದು ಸರಿಯೇ, ಎಂದು ಅವರು ತಮ್ಮೆಲ್ಲ ಇಗೆ ತಾವೇ ನುಡಿದುಕೊಂಡರು.

ರಂಗನು ಉಗಿಬಂಡಿಯಿಂದಿಳಿದು, ವಿನಯದಲ್ಲ ರಾಯರಿಗೆ ಸಮಸ್ಯೆರಿಸಿದನು.

“ರಂಗಾ, ಸೌಖ್ಯದಲ್ಲಿರುವೆಯಾ?” ಎಂದು ರಾಯರು ಕುಶಲಸ್ವತ್ತ ಯನ್ನು ಮಾಡಿದರು. ಅನಂತರ ಮಾಧವನೋಡನೆ, “ಎನ್ನೇ ಮಾಧು! ನಿನ್ನನ್ನು ನೋಡಿದರೆ ಗುರುತೇ ಸಿಗೋಳ್ಳ. ಎವ್ವು ಮಜಬೂತಾಗಿ ಬೆಳೆದರುತ್ತಿಯೇ! ಸುಖವಾಗಿದ್ದಿಯಾ?”

“ತಮ್ಮ ದಯಿಂದ” ಎಂದನು ಮಾಧವನು.

“ತಮಗೆ ಸೌಖ್ಯವೇ? ಪಡ್ಡಳು ಹೇಗಿದ್ದಾರ್ಳ?” ಎಂದು ತನ್ನ ಪಾಲಕನ ಹೈಮು ವಾರ್ತೆಯನ್ನು ತೋರುಲು ಉತ್ತೇಕನಾದ ರಂಗನು ಪ್ರಶ್ನಿಸಿದನು.

“ಕ್ಷಾರಕಟ್ಟಾಕ್ಕೆದಿಂದ ನಾವೆಲ್ಲರೂ ಹೈಮುದಲ್ಲಿಯೇ ಇರುತ್ತೇವೆ. ಹೋಗೋ ಇವೇ? ಪಡ್ಡಳಂತೂ ನಿನ್ನ ಆಗಮನವನ್ನೇ ನಿರೀಕ್ಷಣೆಯಿರುವಣು. ಹೊರಗೆ ಗಾಡಿಯು ಕಾದು ನಿಂತಿದೆ.”

ಮೂರರೂ ನಿಲ್ಲಾಣವಿಂದ ಹೊರಗೆ ಬಂದರು. ಹತ್ತಿರ ನಿಂತಿದ್ದ ಒಂದು ಜಟ್ಟಾಗಾಡಿಯನ್ನು ಅವರು ಹತ್ತಿದರು. ಅವರು ಆ ವಾರನದಲ್ಲಿ ಆಸೇನರಾಮೋಡ ನೇಯೇ ಅದರ ಸಂಚಾಲಕನು ಗಾಡಿಯನ್ನು ಓಡಿಸಲುರಂಭಿಸಿದನು. ರಾಯರು ತಮ್ಮ ಆಸನವಲ್ಲಿ ಕುಶಿತುಕೊಂಡು ಹೇಳಿದರು.—“ರಂಗಾ, ಅವೇಕೆ ನೀವಿಂದು ಮೂರನೇಯ ದರ್ಜೆಯ ಗಾಡಿಯಲ್ಲಿ ಪ್ರಯಾಣ ಮಾಡಿದಿಲಿ?”

ರಂಗನು ಪ್ರತ್ಯುತ್ತರವನ್ನು ನೀಡುವುದಕ್ಕೆ ಮುಂಚೆಯೇ ಮಾಧವನು ನಡುವೇ ಬಾಯಿ ಹಾಕಿ ಹೇಳಿದನು:—“ರಾಯರೇ, ಹಣದ ಅಡಚಣೆಯಂದಲ್ಲಿ ನುವು ಆ ರೀತಿ ನತ್ಯಿಸಿದುದು. ನಮ್ಮ ನಾಡಿನ ಇಂದಿನ ಪುಸ್ತಕಿಯು ನಮ್ಮನ್ನು ಆ ರೀತಿ ನತ್ಯಿಸುವಂತೆ ಪ್ರೇರಿಸಿತು.”

“ನೀವು ಹೇಳುವುದು ನನಗೆ ತಿಳಿಯುವುದಿಲ್ಲ.”

“ರಾಯರೆ, ನಮ್ಮ ತಾಯಾವ್ಯಾಡಿಂದು ದುರ್ಬಳಿ, ಕೋಣ್ಣಾವಧಿ ಜನರು ಒಂದು ನೇರದ ಕೂಳಿಗೆ ಗತಿಯಲ್ಲಿದೆ ನರಳತ್ತಿರುವರು. ಅಷ್ಟು ತೆಯ ಅಂಥಃಕಾರದಲ್ಲಿ ಜನತೆಯು ಬಿಡ್ಡಿರುವುದು. ಹೀಗಿರುವ ಸಂದರ್ಭದಲ್ಲಿ ವಿದ್ಯಾವಂತನೆನಿಸಿಕೊಳ್ಳುವ ಪ್ರತಿಯೋಬ್ಧಿ ಭಾರತೀಯನೂ ತನ್ನ ರಾಷ್ಟ್ರದ ಅಭ್ಯಾಸನ್ನಿತಿಗಾಗಿ ಹಣಗುವುದು ಅವನ ಕರ್ತವ್ಯವಾಗಿದೆ. ತನ್ನ ತಾಯಾವ್ಯಾಡಿನ ಜೀವನವು ಚಾಳಾಯವಾನವಾಗಿ ಪರಿಣಮಿಸುವ ಪರ್ಯಾಂತ ತನ್ನ ಸುಖ-ಸೌಕರ್ಯಗಳಿಗೆ ತಿಳಾಂಜಲಿಯನ್ನಿತ್ತು ಅವನ ನಾಡಿನ ಹಿತಕ್ಕಾಗಿ ಹಣಗಬೇಕಾಗಿದೆ. ಮನಗೆ ಬೆಂಕಿ ಹಿಡಿದಿವೆ! ಇದು ನಿವ್ರಿಗೂ ಉಲ್ಲಾಸಕ್ಕೂ ತಕ್ಕು ವೇಳಿಯಾಗಿಲ್ಲ!”

“ನೀವು ಇಂದು ಕೆಲವು ಕಷ್ಟಗಳನ್ನು ಅನುಭವಿಸಿದ ಮಾತ್ರದಿಂದ ನಾಡಿನ ದುರವಸ್ಥೆಯು ಮಾಯವಾಗುವುದೇ?”

“ಅದೇನೂ ಇಲ್ಲ, ಆದರೆ ಲಘುಚೀವನ, ಕಷ್ಟಸಹಿಪ್ಪಣಿ ಇವುಗಳನ್ನು ನಾವು ಕಲಿಯಬೇಕಾಗಿದೆ! ನಮ್ಮುಲ್ಲಿರುವ ಸರ್ಕಾರ ಶತ್ರುಗಳನ್ನು ಸಂಗ್ರಹಿಸಿ ಅವುಗಳನ್ನು ನಾಡಿನ ಹಿತಕ್ಕಾಗಿ ವಿನಿಯೋಗಿಸಬೇಕಾದ ಕಾಲಫಟ್ಟುವು ಬಂದಿರುವುದು. ವಿದ್ಯಾವಂತ ರೈಸಿಕೋಳುವ ನಾವಿಂದು ಜನಸಾಮಾನ್ಯದ ಸುಖ-ದುಃಖಗಳಲ್ಲಿ ಭಾಗವನ್ನು ವಹಿಸಿ, ಜನತೆಯ ಮುಖ್ಯದಲ್ಲಿ ಹರಡಿರುವ ಅಜ್ಞತೆಯನ್ನು ಹೊಗಲಾಡಿಸಿ ಸ್ವಾವಲಂಬನೆಯ ದಾರಿಯನ್ನು ತೋರಿಸಿಕೊಡಬೇಕಾಗಿದೆ. ಏನು ಹೇಳುತ್ತಿರುವೆ ರಂಗಾ, ಈಸಂಗತಿಯನ್ನು ಕುರಿತು?” ಎಂದು ನ್ಯಾಯವಾದಿಯು ಸ್ವಭಾವಕ್ಕೆ ಅನುಸಾರವಾಗಿ ಬಂದು ದಿರ್ಘವಾದ ಭಾವಣವನ್ನು ಮಾಡಲು ಹೊರಟವನಂತೆ ಮಾಧವನು ನುಡಿದನು.

“ಹೌದು, ಮಿತರ್ವಯ ಮತ್ತು ಲಘುಚೀವನ ಇವುಗಳು ಅತ್ಯಾವಶ್ಯಕವು. ಈ ಎರಡು ಗುಣಗಳಲ್ಲದ ಮನುಸ್ಯನು ಯಾವುದನ್ನೂ ಸಾಧಿಸಲಾರನು.”

“ಒಕ್ಕೇರು, ನೀವಿನನ್ನು ತರುಣರು. ಈ ರೀತಿಯ ಹೊಸ ಹೊಸ ಸಿದ್ಧಾಂತಗಳು ನಿಮ್ಮ ಬುದ್ಧಿಗೆ ತೋಚುವದು ಸ್ವಭಾವಿಕವೇ ಆಗಿರುತ್ತದೆ. ಇರಲಿ. ಮಾಧೂ, ನೀನೊಬ್ಬ ನ್ಯಾಯವಾದಿಯಾಗಿ ಕೈತುಂಬ ಹಣವನ್ನು ಸಂಪಾದಿಸುತ್ತಿರುವಾಗ ಈ ನೀನು ಅದರವು ಎಷ್ಟರವಂಟ್ಟಿಗೆ ಕಂಗೋಳಿಸುತ್ತಿರುವದು, ಎಂಬುದನ್ನು ನಾನು ನೋಡುತ್ತೀನೆ” ಮುದುಕ ಜಮಿನದಾರನು ಮಾಧವನ ಬೆನ್ನು ತಟ್ಟತ್ತಾ ನುಡಿದನು.

“ರಾಯರೇ, ನನ್ನ ಕೈಲಾದಮವಂಟ್ಟಿಗೆ ನಾಡಿನ ಅಭ್ಯಂತರ ತೆಗೆದು ನಾನು ಸಂಕಲ್ಪಿಸಿರುತ್ತೀನೆ.”

“ಸಂಸಾರ ಚಕ್ರದಲ್ಲಿ ಸಿಲುಕಿದೊಡನೆಯೇ ನಿನ್ನ ಸಂಕಲ್ಪವು ಗಾಳಿಯ ಗೋಪುರವಾಗುವುದು!” “ಎಂದಿಗೂ ಇಲ್ಲ!”

ಈ ವೇಳೆಯಲ್ಲಿ ಗಾಡಿಯು ರಾಯರ ನೀಲಿಯುದ ಮುಂದೆ ನಿಂತತು. ಮೂವರು ಗಾಡಿಯಿಂದಿಂದು ಮನೆಯೋಳಿಗೆ ಪ್ರವೇಶಿಸಿದರು. ರಂಗನ ದರ್ಶನದಿಂದ ಪದ್ಧತಿ ಬೂಡಿದ್ದ ವದನಮಳ್ಳಿಗೆಯು ಅರಳಿತು!

ಉ ಪ್ರೇಮ ನೀಲನ.

ಅದೆಂದು ತಿಂಗಳು ಮನಸೆ, ಬೇಸಗೆ ಕಾಲದಲ್ಲಿ ತಿಂಗಳು ನೀರಳೆನಲ್ಲಿ ಹೊತ್ತು ಕಳಿಯುವುದು ಅತ್ಯಂತ ಹಷಣದಾಯಕವು. ಜಲವು ವಿಧ ಹೊಗಿಡಗಳಿಂದ ಅಲಂಕೃತ ವಾದ ಆ ಪ್ರದೇಶವು ಪ್ರಕೃತಿಯೇವತೆಯ ವೇಗುಳಂತೆ ಪರಿಕೊಳಬಿಸುತ್ತಿದೆ. ಬಂದು ಲತಾಗ್ರಹದಲ್ಲಿ ಸುಂದರಿಯೋಬ್ಬು ಉಪರ್ವಕ್ಕಣಿಗೆರುವ ಜಿತ್ತುಪ್ರೇಂದು ಕಂಗೋಳಿಸುತ್ತಿರುವುದು. ಸಂಧ್ಯಾಕಾಲದ ಸಮಿರನು ಲತಾಗ್ರಹದ ಸೊಬಗನ್ನು ನೇರಿಡಿ ಆಸ್ವಾದಿಸುತ್ತಲಿರುವನು.

ಒಂದು ಶಿಲಾಸನದ ಮೇಲೆ ಕುಳಿತು ಸುಂದರಿಯೊಬ್ಬಳು ಹಾಡುತ್ತಿದ್ದಳು. ಅವಳ ಕಂಠದಿಂದ ಹೊರಸೂಸುತ್ತಿರುವ ವೋಹನ ಗಾನವು ಸುತ್ತುಮುತ್ತಲಿನ ತರು ಲತೆಗಳಿಗೆ ಅನಂದ ಸಂದೇಶವನ್ನು ಪ್ರದಾನಮಾಡುತ್ತಿತ್ತು. ಅವಳ ಆತ್ಮವು ಗಾನ ರಸದಲ್ಲಿ ತಲ್ಲಿನವಾಗಿ ಜೀವನದ ಸುಧೆಯನ್ನು ಈಂಟುತ್ತಿದ್ದಿತು. ಅವಳು ಈ ರೀತಿ ಸಂಗೀತದಲ್ಲಿ ತಲ್ಲಿನಳಾಗಿರುವಾಗ ಅವಳ ಹಿಂದೆ ಒಂದು ನಿಂತು ಒಬ್ಬ ತರುಣನು ತದೇಕ ಮಾನಸನಾಗಿ ಆ ಗಾನವಾಹಿನಿಯಲ್ಲಿ ಮುಕುಗಿ ಅನಂದ ಮಂಗಳನಾಗಿದ್ದನು. ಅವನ ಆತ್ಮಪಕ್ಷಿಯು ಸಂಗೀತ ಜೈತನ್ಯದಿಂದ ಅತ್ಯಂತ ಹಗುರಾಗಿ ಹಾರಾಡುತ್ತಿದ್ದಿತು.

ಈಗೆ ಕೆಲವು ನಿಮಿಷಗಳು ಗತಿಸಿದುವು, ಯುವತಿಯು ತನ್ನ ಹಾಡನ್ನು ನಿಲ್ಲಿಸಿದಳು. ಮೃದುವಾದ ಸ್ವರದಲ್ಲಿ ತರುಣನು ಅಂದನು:- “ಪದ್ಮಾ!”

ಇನಿಯನ ಚಿರಪರಿಚಿತ ಆ ಮೃದುಮುಧುರ ನುಡಿಯನ್ನು ಆಶ್ರಾವಿಸಲು ಅವಳ ಮನಸ್ಸು ಆಶ್ಚರ್ಯಭರಿತವಾಯಿತು. ಅವಳು ತನ್ನ ವೋರೆಯ ಮೇಲೆ ನಸುಗೆಂತು ಬಣ್ಣವನ್ನು ಲೇಪಿಕೊಂಡು ತನ್ನ ಆಸನವನ್ನು ಬಿಟ್ಟು ಎದ್ದು ನಿಂತಳು. ಓರಿನೋಟ ದಿಂದ ತನ್ನ ಪತಿಯ ಪದನವನ್ನು ವೀಕ್ಷಿಸಿದಳು.

“ಪದ್ಮಾ! ನಿನೇಕೆ ಹಾಡನ್ನು ನಿಲ್ಲಿಸಿದೆ? ಇನ್ನೊಮ್ಮೆ ಹಾಡಬಾರವೇ? ಆ ನಿನ್ನ ಸಂಗೀತವನ್ನು ಕೇಳುತ್ತಿರುವಾಗ ಸಂತೋಷದಿಂದ ನನ್ನ ಎದೆಯು ಹಿಗುತ್ತಿದೆ. ಸಂಗೀತ ಕಲೆಯು ನಿಜವಾಗಿಯೂ ನಿನ್ನಲ್ಲಿ ಶೋಭಿಸುತ್ತಲಿದೆ.”

“ಎನ್ನೋ ಸ್ವಲ್ಪ ಹಾಡುವುದಕ್ಕೆ ಬರುತ್ತದೆ, ನನ್ನ ಹಾಡು ತಮ್ಮ ಮನಸ್ಸನ್ನು ಸಂತೋಷಪಡಿಸುವದಾದರ, ನನ್ನಂದ ತಮಗೆ ಅಲ್ಪಸೇವಣು ಉಭಿಸಿತೆಂದು ಜೆಮೆ ಪಡುತ್ತೇನೆ.”

“ಹೋದು. ನಿನು ಓವರ್ ದೇವಿಯೇ ಸರಿ; ಈ ನಿನ್ನ ಸುಧಿಗಳು ನಿನೆಷ್ಟರವುದ್ದಿಗೆ ನಿನಯಿಶಾಲಿನಿಯಿರುವೆ, ಎಂಬುದನ್ನು ಸೂಚಿಸುತ್ತಲಿರುವುದು. ಪದ್ಮಾ, ನಾವಿಂದು ಒಂದು ಹೊಸ ತೋಕದಲ್ಲಿ ಪ್ರವೇಶಿಸಿರುತ್ತೇನೆ. ಈ ಜಗತ್ತಿನಲ್ಲಿ ನಾವು ನಮು ಮುಂದಿನ ಪ್ರಯಾಣವನ್ನು ಮಾಡಬೇಕಾಗಿನೆ!”

“ಸೇವೆಯೇ ನನ್ನ ಕರ್ತವ್ಯದೆಂದು ನಾನು ನಂಬಿರುತ್ತೇನೆ; ತಮ್ಮ ಜರಣ ಸೇವೆಯೇ ನನ್ನ ಗುರಿಯು!”

“ಸೇವೆಯಲ್ಲಿ ನಮಗೆ ಬೇಕಾದದ್ದು; ಸಾಧನೆಯಾಗಿದೆ! ಜೀವನವನ್ನು ಪರಿ ಪೂರ್ಣತೆಗೆ ಒಯ್ಯಿಸುವಾಗಿದೆ ದಾಂಪತ್ಯಜೀವನದ ಗುರಿಯು! ಹಲವು ಮಹತ್ವಾರ್ಥಗಳನ್ನು ನಾವಿಂದು ಸಾಧಿಸಬೇಕು. ವಿವರ್ತನೆಗಳಿಂದ ನಿಬಿಡವಾದ ಈ ಕಡಲಿನಲ್ಲಿ ಕೈಗಳನ್ನು ಹಿಡಿದು, ಬರುತ್ತಿರುವ ಪ್ರತಿಯೊಂದು ತರಂಗವನ್ನು ಸಧ್ಯಾಯ್ಯವಾಗಿ ಎದುರಿಸಬೇಕಾಗಿದೆ!”

ಈ ದಂಪತ್ಯಿಗಳು ನಮಗೆ ಅಪರಿಚಿತರೇನೂ ಅಿಲ್ಲ; ಅವರಿಬ್ಬರು ನಮಗೆ ಚಿರಪರಿಚಿತರಾದ ರಂಗನಾಥ ಮತ್ತು ಪದ್ಮಾ ಇವರಾಗಿರುತ್ತಾರೆ. ಪದ್ಮಾಳು ರಂಗನಿಗೆ ಪ್ರೇಮ

ಕಾಣಿಕೆಯನ್ನು ಪೀಠಿಸಿದ ಸಂಗತಿಯನ್ನು ವಾಚಕರು ಕಳೆದ ಶಧಾರ್ಥಿಯದಲ್ಲಿ ವಾಚಿಸಿರಬಹುದು ರಂಗನಾದರೂ ತನ್ನ ಬಾಲ್ಯದ ಗೆಳತಿಯಲ್ಲಿ ಅನುರಕ್ತನಾಗಿದ್ದನು. ಆ ಪ್ರಣಯಲತೆಯು ಕ್ರಿಸ್ತಿಕೊಣ ಬಳಿಮು ಆವರಿಬ್ಬಿರ ಹೃದಯೆಗಳು ಪರಸ್ಪರರ ಸಂಗಮ ವನ್ನು ಹೊಂದುವಂತೆ ಪ್ರೇರಿಸಿತು ಏಕಾಂಗಿಯಾಗಿ ತನ್ನ ಜೀವನದ ಪ್ರವಾಸವನ್ನು ಮುಂದುವರಿಸಲು ಸಾಧ್ಯವಿಲ್ಲವೆಂಬುದನ್ನು ರಂಗನು ತಿಳಿದುಕೊಂಡನು ತನ್ನ ಭಾಳಿನ ದೇಶಾಣಿಯಲ್ಲಿ ತನ್ನೊಳಿ ಚನೆ ಪಯಣ ಮಾಡಲಿರುವ ಆಂಬಿಗಳನ್ನು ಆವನು ಶೋಧಿಸಿದನು. ಈವಳಿ ಆವನ ಬಾಲ್ಯದ ಗೆಳತಿಯಾದ ಪದ್ಯಾಳಾಗಿದ್ದಳು.

ರಾಯರ ಇಚ್ಛೆಯಾದರೂ ರಂಗನಾಧನಿಗೆ ತಮ್ಮ ಪುತ್ರಿಯನ್ನು ನೀಡಿ ಆವರನ್ನು, ದಾಂಪತ್ಯಜೀವನವನ್ನು ಸ್ವೀಕರಿಸುವಂತೆ ಮಾಡಬೇಕೆಂಬುದಾಗಿದ್ದಿತು. ಆವರಿಗೆ ಗಂಡುಮಕ್ಕಳಿಲ್ಲದುದರಿಂದ. ಆವರ ಆಪಾರವಾದ ಸಂಪತ್ತಿಗೆ ಪದ್ಯಾಳೇ ಉತ್ತರಾಧಿಕಾರಿಯಾಗಿದ್ದಳು ಆವರಿಗಾದರೂ ಪ್ರಾಯಪು ಹೆಚ್ಚಾಯಿತು; ಹಲವು ಪ್ರಭಾತಗಳು ಮಾತ್ರ ತಮ್ಮ ಜೀವನದಲ್ಲಿ ಆವಶೇಷಿಸಿನ ಎಂಬುದನ್ನು ಆವರು ತಿಳಿದಿದ್ದರು. ದೂರದ ಕಡಲ ತೀರದಿಂದ ಮೃತ್ಯುವಿನ ಶಟ್ಟಕಾಸದ ಪ್ರತಿಘ್ರಣಿಯು ಬಂದು ಆವರ ಶೈಲ್ಕೃತೀ ಇಂದ್ರಿಯಗಳಲ್ಲಿ ಪತೆಸುತ್ತಿದ್ದಿತು. ತಮ್ಮ ಅನಂತರ ತಮ್ಮ ಏಕಮಾತ್ರ ಪುತ್ರಿಯಾದ ಪದ್ಯಾಳ ಗತಿಯೇನು; ಈ ಜಗತ್ತಿನಲ್ಲ ಅವಳನ್ನು ವರಿಪಾಲಿಸುವವರು ಯಾರು ಎಂಬಿತ್ಯಾದಿ ವಿವಿಧ ಚಿಂತಿಗಳು ಆವರ ಮನಸ್ಸನ್ನು ಆವರಿಸದೆ ಇರಲಿಲ್ಲ. ಅಂತ್ಯದಲ್ಲಿ ಅನುರೂಪನಾದ ಒಬ್ಬ ತರುಣಿಗೆ ಪುತ್ರಿಯನ್ನು ವಿವಾಹ ಮಾಡಿಕೊಟ್ಟು ಆವನ ಪರಿಸ್ವೇಷಕಿಗೆ ಆವಳನ್ನು ಒಟ್ಟಿಸುವದು ಉಚಿತವೆಂದು ರಾಯರು ಬಗೆದರು. ಹಾಗೆ ವತ್ತಿಸುವದಾದರೆ, ತಮ್ಮ ಜೀವನದಲ್ಲಿ ಮಿಕ್ಕರುವ ಕೆಲವು ದಿನಗಳನ್ನು ಯಾವ ಚಿಂತಿಯಾ ಇಲ್ಲದೆ ನ್ಯಯಗೊಳಿಸಬಹುದೆಂದು ಆವರು ತಿಳಿದುಕೊಂಡರು.

ಆದರೆ ಅನುರೂಪನಾದ ವರನು ಯಾರು? ಸಂಕುಚಿತ ಬುದ್ಧಿಯೆಂಬ ಬಣ್ಣಿದ ಕನ್ನಡಕವನ್ನು ಆವರು ಮಾಡಿನ ಮೇಲೆ ಇಟ್ಟುಕೊಂಡಿರಲಿಲ್ಲವೇಬ ಸಂಗತಿಯನ್ನು ವಾಚಕರು ಈ ಮೊದಲೇ ತಿಳಿದುಕೊಂಡಿರಬಹುದು. ಆವರ ಕುವಾತೀರ್ಯನ್ನು ಮಾಡುವೆಯಾಗಲು ಹಲವು ಮಂದಿ ತರುಣರು ಸಿದ್ಧರಿದರು; ಆದರೆ ಇದು ಆವಳ ಮೇಲರುವ ಪ್ರೇಮದಿಂದಲ್ಲ; ಆವಳನ್ನು ವಾಣಿಗ್ರಹಣ ಮಾಡಿಕೊಳ್ಳುವುದರಿಂದ ತಮಗೆ ಸಿದ್ಧಿಸಬಹುದಾದ ಧನದಾಶೀಯಿಂದ; ಆದರೆ ರಾಯರು ತಮ್ಮ ಧನವನ್ನು ಮಾತ್ರ ನಿಗ್ರಹಿಸುತ್ತಿರುವ ಆಳಿಯನನ್ನು ಬಯಸಲಿಲ್ಲ. ಆವರಿಗೆ ಬೇಕಾದ ಆಳಿಯನು ದರಿದ್ರನಾದರೂ ಚಿಂತಿಯಲ್ಲ, ಸತ್ಯಪ್ರಭಾವಿಯಾಗಿರಬೇಕು; ಬಡತನದಲ್ಲಿ ಬಳಳುತ್ತಿದ್ದರೂ ಚಿಂತಿಯಲ್ಲ, ವಿದ್ಯಾವಂತನಾಗಿರಬೇಕು. ರಾಯರು ಈ ತರಗತಿಯ ಒಬ್ಬ ಆಳಿಯನನ್ನು ಶೋಧಿಸುವದಕ್ಕೆ ಯತ್ನಿಸಿದರು. ಆವರು ಹುಡುಕುತ್ತಲಿರುವ ರತ್ನವು ಆವರ ಕಾಲಿಡಿಯಲ್ಲಿಯೇ ಬೆಳಗುತ್ತಿದೆ ಎಂಬುದು ಪ್ರಾರಂಭದಲ್ಲಿ ತಿಳಿಯಲ್ಲ. ಆವರು ಕಲ್ಪವೃಕ್ಷವನ್ನು ಹುಡುಕುತ್ತಾ ವಿಸಿನಾಂತರಗಳಲ್ಲಿ ಸಂಚರಿಸುತ್ತೀ

ದ್ವರು; ಅದರೆ ಆ ಕಲ್ಪತರುವು ಅವರ ಮನೀಯ ಅಂಗಣದಲ್ಲಿಯೇ ಇದ್ದಿತು.

ಒಂದು ದಿನ ರಾಯರು ಮಗಳ ಕೊತಡಿಗೆ ತೆರಳದರು; ಅಲ್ಲಿ ಪದ್ಮಾಳಿರಲಿಲ್ಲ; ಅದರೆ ಅವಳು ತಾನು ಓದುತ್ತೆಲ್ಲದ್ದ ಒಂದು ಪತ್ರವನ್ನು ಮರಿತು ಹಾಗೆಯೇ ಹೊರಟು ಹೋಗಿದ್ದಳು. ಓಲೆಯ ಮೇಲೆ ಕಂಗೆಳಿಸುತ್ತಿರುವ ಹಸ್ತಾಕ್ಷರವನ್ನು ನೋಡಿದೊಡನೆಯೇ ಆದು ಯಾರದೆಂಬುದನ್ನು ಅವರು ತಿಳಿದುಕೊಂಡರು. ಆದು ಅವರ ಉತ್ತರಿಯದಲ್ಲಿ ಚೆಳೆದು ಪ್ರಬುಧ್ವನಾದ ರಂಗನಾಥನೆದಾಗಿದ್ದಿತು. ಅವನು ಶ್ರೀ. ಕ. ಎಂಂಗರಲ್ಲಿ ಜರುಗಿದ ಕಲ್ಪತ್ರಾ ರಾಷ್ಟ್ರಸಭೀಯ ಅಧಿವೇಶನಕ್ಕೆ ತೆರಳಿದ್ದನು. ಅವನು ಕಲ್ಪತ್ರದಿಂದ ಆ ಪತ್ರವನ್ನು ಪದ್ಮಾಳಿಗೆ ಬರೆದಿದ್ದನು. ರಾಯರು ಹಾಗೆಯೇ ಪತ್ರವನ್ನು ತೆಗೆದುಕೊಂಡು ಓದಿ ನೋಡಿದರು. ಅದರಲ್ಲಿ ಬರೆದಿರುವ ಸಂಗತಿಯು ಈಪ್ರಕಾರವಿತ್ತು.

“ಪದ್ಮಾಳಿ, ನಾನಿಲ್ಲಿಗೆ ಬಂದು ತಲುಪಿದೆನು; ಅದರೆ ನಿನ್ನನ್ನು ಮರೀಯಲು ಸಾಧ್ಯವಾಗುವದಿಲ್ಲ. ಆ ನಿನ್ನ ಮನೋಹರ ಚಿತ್ರವು ನನ್ನ ಕಣ್ಣಮುಂದೆ ನತ್ತಿಸುತ್ತಿರುವುದು. ನಿಜವಾಗಿಯೂ ಹೇಳುವುದಾದರೆ, ನನ್ನ ಪದ್ಮಾ-ಆ ರೀತಿ ಸಂಚೋಧಿಸಿದು ದಕ್ಕಿ ನನ್ನನ್ನು ಕ್ಷಮಿಸು! -ನಾನು ತಿಳಿಯದಂತೆಯೇ ನನ್ನ ಅಂತರಂಗದಲ್ಲಿ ನಿನ್ನ ಮಹಿಳಿಯು ಬಂಪು ರಾಜಿಸುತ್ತಿಲಿದೆ. ನನ್ನ ಜೀವನದಲ್ಲಿ ನೀನು ಬಂದು ಪ್ರಧಾನ ಭಾಗವನ್ನು ವಹಿಸಿರುತ್ತೀಯಾ!

ಹಲವು ದಿನಗಳಿಂದ ನನ್ನ ಎದೆಯನ್ನು ಬಿಚ್ಚಿ ಒಂದು ಸಂಗತಿಯನ್ನು ನಿನಗೆ ನುಡಿಯಚೇಕೆಂದಿದ್ದೇನು; ಅದನ್ನು ಕೇಳಿ ನೀನು ಬಿಚ್ಚಿದರು. ನಾನು ನಿನ್ನಲ್ಲಿ ಅನುರಕ್ತನಾಗಿದ್ದೇನೆ. ನಾನು ನಿನ್ನಲ್ಲಿ ಒಂದು ಬಿಕ್ಕೆಯನ್ನು ಯಾಚಿಸುತ್ತಿದ್ದೇನೆ. ಅದನ್ನು ನೀನು ನನಗೆ ದಯಪಾಲಿಸುವೆಯಾ?

ನಿನ್ನ ನಚ್ಚಿನ
ರಂಗ’

ಈ ಪತ್ರವನ್ನು ಓದಿದೊಡನೆಯೇ ರಾಯರ ಮನಸ್ಸಿನಲ್ಲಿ ಯಾವ ಯಾವ ಭಾವನೆಗಳು ಹೊಳೆದುವೆಂಬುದನ್ನು ವಿವರಿಸಲಾಗದು; ಆದರೂ ಆ ವದನ ಮಂದಲದಲ್ಲಿ ಕಳಿಗೊಂಡ ಒಂದು ನಗೆಯ ಮಲ್ಲಿಗೆಯು ಅವರ ಮನಸ್ಸನ್ನು ಈ ಶಾಗದವು ನೋವೆ ನಾಡಲಿಭಿಲೆವೆಂಬುದನ್ನು ವ್ಯಕ್ತಪಡಿಸುತ್ತಿತ್ತು. ಹಾಗೆಯೇ ಅವರ ದೃಷ್ಟಿಯು ಮೇಜದ ಮೇಲೆ ವಿಳಾಸವನ್ನು ಬರೆದಿಟ್ಟಿರುವ ಒಂದು ಲಕ್ಷ್ಯಾಟೆಯ ಮೇಲೆ ಹುಟ್ಟಿತು. ಆದು ರಂಗನಿಗೆ ಪದ್ಮಾಳಿ ಬರೆದ ಶಾಗದವು; ರಂಗನ ಶಾಗದಕ್ಕೆ ತಮ್ಮ ಮಗಳು ಯಾವ ಪ್ರಕೃತಿರವನ್ನು ಬರೆದಿರುವಳಿಂಬದನ್ನು ತಿಳಿಯಲು ಉತ್ಸುಕರಾದ ರಾಯರು ಲಕ್ಷ್ಯಾಟೆಗೆ ಯಾವ ಕೇಡೊ ಸಂಭಿವಿಸದಂತೆ ಜಾಗರೂಕತೆಯಿಂದ ಅದರಿಷಿಗೆ ಇರುವ ಶಾಗದವನ್ನು ತೆಗೆದು ಓದಿ ನೋಡಿದರು. ವಾಚಕರ ಅವಗಾಹನೆಗಾಗಿ ನಾನು ಆ ಶಾಗದವನ್ನು ಇಲ್ಲಿ ಕೊಡುತ್ತೀನೆ.

“ನನ್ನ ಒಲವಿನ ರಂಗ,

ನಿನ್ನ ಓಲೆಯನ್ನು ಓದಿದೆನು; ನಾನು ನಿನ್ನ ಯಾಚನೆಯನ್ನು ಪೂರ್ತಿಗೊಳಿಸಲು ನನ್ನ ಬಳಿಯಲ್ಲಿ ನನ್ನದೆಂದು ಹೇಳತಕ್ಕ ಯಾವ ವಸ್ತುವೂ ಇರುವದಿಲ್ಲ. ಏಕೆಂದರೆ, ನೀನು ಯಾಚಿಸುವ ಮುನ್ನ ನನ್ನ ಸರ್ವಸ್ವವನ್ನೂ ನಿನ್ನ ಚರಣತಲಗಳಲ್ಲಿ ಅರ್ಪಿಸಿರುತ್ತೇನೆ.

ನಿನ್ನ ವಾಗಳು ಬಯಸುವ

ಪದ್ಮಾ”

ಈ ಓಲೆಯನ್ನು ಓದಿದೊಡನೆಯೇ ಅನಂತರಾಯಿರಿಗೆ ತಮ್ಮ ಮಗಳು ರಂಗ ನಾಥನಲ್ಲಿ ಅನುರಕ್ತಭಾಗಿರುವ ಸಂಗತಿಯ ಮನನವಾಯಿತು. ಮಗಳ ಹೃದಯವು ಪ್ರೇಮಪಾಠಕ್ಕೆ ಸಿಲುರೆದೆ ಎಂಬುದನ್ನು ಶಿಳದೊಡನೆಯೇ ತಾವು ಯಾವ ದಾರಿಯನ್ನು ಸ್ವೀಕರಿಸಬೇಕೆಂಬುದನ್ನು ಕುರಿತು ಆವರ ಜಿತ್ತುವು ವಿಚಾರಮಗ್ನವಾಯಿತು. ಮಗಳ ಅಭ್ಯಾದಯಕ್ಕೆ ಹಾನಿಕರವಾದ ಯಾವ ದಾರಿಯನ್ನು ಸ್ವೀಕರಿಸಲೂ ಆವರ ಮನವು ಒಡಂಬಡಲಿಲ್ಲ. ಪ್ರೇಮಶಾಸ್ಯವಾದ ಒಂದು ದಾಂಪತ್ಯಜೀವನವನ್ನು ಸ್ವೀಕರಿಸುವಂತೆ ತಾವು ಮಗಳನ್ನು ನಿರ್ಬಂಧಿಸುವುದಾದರೆ, ಆ ಉದ್ದೇಶವು ಆವರ ಭಾವಿ ಬಾಳನ್ನು ಮನಂಡ ಬೀಡನ್ನಾಗಿ ಮಾಡುತ್ತುದೆ ಎಂಬುದನ್ನು ರಾಯರು ಅರಿತುಕೊಂಡಿದ್ದರು. ರಂಗನಾಥ,-ಆ ಕುಶಾಗ್ರಬುದ್ಧಿಯ ತರುಣ,-ಆವರ ಸ್ತುತಿಪಥ ದಲ್ಲಿ ಪ್ರವೇಸಿತಿದನು. ಸತ್ಯಪಭಾವ, ವಿದ್ಯೆ, ವಿನಯ, ಪರಹಿತಕಾಂಕ್ಷೆ ಎಂಬಿತ್ಯಾದಿ ಹಲವು ರತ್ನಗಳು ಅವನಲ್ಲಿ ಬೆಳಗುತ್ತಿದ್ದವು; ಆದರೆ ಅವನು ಧನಶಾಸ್ಯನು ಅವನ ಭಾವಿ ಜೀವನದ ಕಾರ್ಯವು ತಮ್ಮನ್ನು ಅವಲಂಬಿಸಿದೆ! ಆದರೆ ಧನವಿಲ್ಲದೆ ಈ ಲೋಕದಲ್ಲಿ ಮನುಷ್ಯನ ಯೋಗ್ಯತೆಯನ್ನು ಅಳೆಯಲು ಬೇರೆ ಮಾನದಂಡವಿಲ್ಲವೇ? ದಾಂಪತ್ಯಜೀವನವು ಸುಖಕರವಾಗಬೇಕಾದರೆ ಹಣವಿಲ್ಲದೆ ಸಾಧ್ಯವಿಲ್ಲವೇ? ಪ್ರೇಮ ಮತ್ತು ದೇಹ ಇವುಗಳು ಮಾತ್ರ ಬೇಕಾದುದು; ಈ ಪ್ರೇಮನದಿಯೇ ಈ ತರುಣ ತರುಣಯರ ನಡುವೆ ಪ್ರವಹಿಸುತ್ತಿಲ್ಲವೇ. ಈ ಎರಡು ಹೃದಯಗಳಲ್ಲಿ ಮಿಡಿಯು ಶ್ರೀರಂ ಪ್ರೇಮಗಾನಕ್ಕೆ ತಾವು ಒಂದು ಪ್ರತಿಕೂಲಶಕ್ತಿಯಾಗಿ ನಿಲ್ಲಬೇಕೇ? ಪ್ರೇಮ ಸ್ವರೂಪನಾದ ಭಗವಂತನು ಈ ಎರಡು ಜೀವಗಳಿಂದ ಸೂಸುತ್ತಿರುವ ಪ್ರೇಮಸಂಗೀ ತಕ್ಕೆ ವಿಘ್ನವನ್ನು ತಂದೊಡ್ಡುವ ಕೃತ್ಯವನ್ನು ಎಂದಿಗಾದರೂ ಒಪ್ಪಿವನೇ? ತಮ್ಮ ಕಾಲವು ಹೆಚ್ಚಿಲ್ಲ; ತಮ್ಮ ನೌಕೆಯು ಆ ಕಡಲಿನಲ್ಲಿ ಯಾವಾಗ ಮುಳುಗುವುದೆಂಬುದು ಶಿಳಯದು. ಹೀಗಿರಲು ಈ ಕಾಮುಕ-ಕಾಮುಕಿಯರ ಸುಖದ ಪಥದಲ್ಲಿ ತಾವೇಕೆ ಒಂದು ಗೋಡೆಯಾಗಿ ನಿಲ್ಲಬೇಕು?

ಎಂಬಿತ್ಯಾದಿ ವಿವಿಧ ವಿಚಾರಕೆರಣಗಳು ಆವರ ಮೆದುಳನಲ್ಲಿ ಪ್ರಶಾಂತಿಸಿದುವು. ಪ್ರೇಮವೇ ದಾಂಪತ್ಯಜೀವನದ ಜೀವಾಳವೆಂಬ ತತ್ವವನ್ನು ಆವರು ಬಲ್ಲವರಾದುದೆ ರಿಂದ, ಸಮಚಿತವಲ್ಲದ ಆವರ ಬುದ್ಧಿಯು ಈ ಕಾಮುಕ ಕಾಮುಕಿಯರ್ಥಪ್ರೇಮದಲ್ಲಿ

ಉಪನ್ಯಾಸ ಬೇರವಲು ಎಂದಿಗೂ ಒಪ್ಪಲಿಲ್ಲ. “ಆವರವರಿಗೆ ತಮ್ಮ ಭಾವಿ ಬದುಕು ಗಳನ್ನು ರೂಪೀಕರಿಸಲಿರುವ ಸ್ವತಂತ್ರ್ಯವು ಇನ್ನೇ ಇರಬೇಕು. ಏಕೆಂದರೆ ಅನ್ಯಂತಿಗಂತಹ ಹೆಚ್ಚಾಗಿ ತನ್ನ ಮುಂದಿನ ದಾರಿ ಯಾವುದೆಂಬುದನ್ನು ಮನುಷ್ಯನು ಬಲ್ಲನು. ಆವನನ್ನು ಎಚ್ಚರಿಸಿ ಸರಿಯಾದ ದಾರಿ ಯಾವುದೆಂಬುದನ್ನು ಉಪದೇಶಿಸುವುದು ಹಿರಿಯರ ಕರ್ತವ್ಯವಲ್ಲದೆ, ಆವನ ವಾಸನೆ, ಸಂಸ್ಕಾರ ಇವುಗಳಿಗೆ ವಿವರಿತವಾದ ಒಂದು ವೊಗ್ರವನ್ನು ಆವಲಂಬಿಸುವಂತೆ ಆವನನ್ನು ನಿರ್ಬಂಧಿಸುವುದು ವಿಹಿತವಲ್ಲ.” ಇಡಾಗತ್ತು ರಾಯರ ಆಭಿಪೂರ್ವವು. ಆವರ ಉದ್ದೇಶವು ಈ ತರುಣ-ತರುಣೀಯರ ಜೀವನವನ್ನು ವಿಜಯಪ್ರದವಾಗುವಂತೆ ಮಾಡುವುದಾಗಿದ್ದಿತು. ಆದುದರಿಂದ ಆವರು ನಿರ್ಧರಿಸಿದರು ಈ ಕಾಮುಕ ಕಾಮುಕೀಯರ ಪ್ರೇಮವನ್ನು ಸಫಲವಾಗುವಂತೆ ಮಾಡಬೇಕೆಂಬುದಾಗಿ. ರಂಗ ಮತ್ತು ಪದ್ಮ ಇವರಿಬ್ಬರು ಪತಿಪತ್ತಿಯಾಗಿ ಜೀವಿಸುವ ಚಿತ್ರವನ್ನು ಆವರು ಕಾಣಬಯಸಿದರು.

ಕೆಲವು ದಿನಗಳಲ್ಲಿಯೇ ಕಲ್ಪತ್ರೀಗೆ ನಿರ್ಗಮಿಸಿದ್ದ ರಂಗನು ಸ್ವದೇಶಕ್ಕೆ ಹಿಂದಿರುಗಿ ಬಂದನು. ರಾಯರಾದರೂ ರಂಗನು ಬಂದೊಡನೆಯೇ ಈ ಸಂಗತಿಯನ್ನು ಕುರಿತು ಆವನೋಡನೆ ಆಲೋಚಿಸಬೇಕೆಂಗು ನಿಶ್ಚಯಿಸಿದ್ದರು. ರಂಗನು ಹಿಂದಿರುಗಿ ಬಂದನಂತರ ಒಂದು ದಿನ ಆವರು ರಂಗನನ್ನು ತಮ್ಮ ಕೋಣೆಗೆ ಕರೆದುಕೊಂಡು ಹೋದರು.

“ರಂಗಾ, ಒಂದು ಪ್ರಥಾನಸಂಗತಿಯನ್ನು ನಾವಿಗ ಆಲೋಚಿಸಬೇಕಾಗಿದೆ.”

“ಆ ಶಾಯ್ಯದಲ್ಲಿ ನನ್ನಿಂದಾಗಬಹುದಾದ ಸಹಾಯವನ್ನು ಸೀಡಲು ಸಿದ್ಧಿಸ್ತೇನೇ.”

“ನಾನಿಗ ಮಾತಾಡಬೇಕೆಂದಿರುವುದು. ನಿನಗೆ ಸಂಬಂಧಿಸಿದ ಒಂದು ಸಂಗತಿಯನ್ನು ಕುರಿತಾಗಿದೆ.”

“ನನದು?”

“ಈಗ ನೀನು ವಿದಾ ಭ್ರಾಸವನ್ನು ಪ್ರೌತ್ತಿಕಗೊಳಿಸಿರುತ್ತೀಯೇ, ನಾನು ನನ್ನ ಗೆಳಿಯ ಶಾಮಾಶಾಸ್ತ್ರಿಗಳಿಗೆ,-ನಿನ್ನ ವ್ಯಾದಿತಾಮಹಿನಿಗೆ; ನಿನ್ನನ್ನು,-ಪ್ರತ್ಯನಂತೆ ಪ್ರೇರಿಸುವೆನೆಂದು ವಚನವನ್ನು ಕೊಟ್ಟಿದ್ದೇನು. ಆ ನನ್ನ ಪ್ರತಿಜ್ಞೆಯಂತೆ ನಾನು ಮಾಡಬೇಕಾಗಿರುವ ಕೆಲಸಗಳಲ್ಲಿ ಒಂದು ಉಳಿದಿದೆ.”

“ಶಾವು ತೋರಿಸಿದ ಪೈದಾಯ್ಯವು ಪುತ್ರಪ್ರೇಮಕ್ಕಿಂತಲೂ ಮಿಗಿಲಾದುದು.”

“ಆದೇನೇ ಇರಲಿ; ಒಂದು ಕೆಲಸ ಮಾತ್ರ ಬಾಕಿಯದೆ; ಆದನ್ನು ಆದಷ್ಟು ಬೇಗ ನೇರವೇಂಸಬೇಕೆಂದಿದ್ದೇನೇ.”

“ಯಾವುದು ಆದು?”

“ಅದೀ ನಿನ್ನ ವಿವಾಹವು!”

“ನನ್ನ ವಿವಾಹ?”

“ಹಾಡು, ಏಕೆ ರಂಗ, ಅಶ್ವಯುದ್ಧಿಂದ ನೋರೆಯನ್ನು ಸೋಡುತ್ತಿರುವೆ? ಇದುವರಿಗೆ ಪ್ರತ್ಯೇಮದಿಂದ ಸಲಹಿದ ನಾನು, ದಾಂಪತ್ಯ ಜೀವನದಲ್ಲಿ ನೀನು ಪ್ರವೇಶಿಸುತ್ತಿರುವುದನ್ನು ಸೋಡ ಬಯಸುವದು ಸ್ವಾಭಾಪಿಕವಲ್ಲವೆ?”

“ಅದಕ್ಕೇನು ಅವಸರ?”

“ನಿನಗನುರೂಪಳಾದ ಕನ್ಯೆಯನ್ನೇ ನೋಡಿರುತ್ತೇನೆ.”

“ನನಗನುರೂಪಳಾದ ಕನ್ಯೆಯನ್ನೇ! ಯಾರವಳು?”

“ಮಗೂ, ಭಯಪಡಬೇಡ; ನೀನು ಯಾರಿಗೆ ನಿನ್ನ ಪ್ರೇಮವನ್ನು ಅರ್ಪಿಸಿ ಮಿವೆ ಎಂಬುದನ್ನು ನಾನು ಬಲ್ಲಿನು. ನಿನ್ನ ದಾರಿಯಲ್ಲಿರುವ ಒಂದು ಮುಳ್ಳ ನಾನಲ್ಲಿ ವೆಂಬುನನ್ನು ತಿಳಿದುಕೊ! ರಂಗಾ, ನೀನು ಪದ್ಯ ಅಲ್ಲಿ ಅನುರಕ್ತನಾಗಿರುವಿಯೆಂಬುದನ್ನು ನಾನು ಬಲ್ಲಿನು. ಅದರಂತೆಯೇ ಅವಳಾದರೂ ನಿನಗೆ ತನ್ನ ಹೃದಯವನ್ನು ಅರ್ಪಿಸಿರುತ್ತಾಳೆ. ಈ ಪ್ರೇಮವಿಲಾನದ ಹಾಲಿನಲ್ಲಿ ನಾನೇಕೆ ಉಪನ್ನು ಬೆರಿಸಬೇಕು? ಅದುದರಿಂದ ನೀವಿಬ್ಬಿರೂ ದಾಂಪತ್ಯ ಜೀವನವನ್ನು ಕೈಗೊಳ್ಳುವುದನ್ನು ಸೋಡ ಬೇಕೆಂದಿದ್ದೇನೆ.”

ಮುದುಕನ ಈ ಮಾತುಗಳಿಂದ ರಂಗನು. ಯಾವ ಪ್ರತ್ಯುತ್ತಿರವನ್ನು ನೀಡಬ್ಬಿನು? ಏನೇ ಇರಲಿ, ಈ ನುಡಿಗಳು ಆ ನಲ್ಲಿ-ನಲ್ಲಿಯರ ಹಣವನ್ನು ಹೆಚ್ಚಿಸಿ ತೆಂದರೆ ಸಾಕಾಗಿದೆ.

ರಂಗನಾಥ-ಪದ್ಮಾ, ಇವರ ವಿವಾಹವು ಅಶ್ವಂತ ನಿಜ್ಞಂಭಣೆಯಿಂದ ನೇರವೇ ರಿತು. ಅದನ್ನು ವಿವರಿಸುವ ಹವಾಸಕ್ಕೆ ನಾನು ಬೀಳುವುದಿಲ್ಲ. ಏಕೆಂದರೆ ಆ ದಂಪತೀಗಳ ಭಾವಿ ಜೀವನವು ಸ್ವಾಮುಖ್ಯವಲ್ಲದೆ, ಆವರ ಮಾಡುವೆಯ ಸಂಭ್ರಮವಲ್ಲ. ಈ ತರುಣ-ತರುಣೀಯರ ಹೃದಯಗಳಲ್ಲಿ ಹರಿಯುತ್ತಿದ್ದ ಪ್ರೇಮನದಿಗಳು ಪರಸ್ಪರ ಮೀಲನವನ್ನು ಹೊಂದಿದುವು. ಎರಡು ಹೃದಯಗಳು ಪರಸ್ಪರ ತಿಳಿದುಕೊಳ್ಳುವುದಕ್ಕಾಗಿ ಒಂದುಗೂಡಿದುವು. ಪ್ರೇಮವು ಪ್ರೇಮದಲ್ಲಿ ಮೀಲನವಾಯಿತು!

೮ ವಿಷ—ಬೀಜ.

ರಾಮನಗರದಲ್ಲಿ ದಂಡಿನ ಬೀದಿಯೆಂದರೆ ಅಶ್ವಂತ ಸುಪ್ರಸಿದ್ಧವಾದದ್ದು. ಭಯಂಕರವಾದ ಹಲವು ದುಷ್ಪತ್ಯಗಳಿಗೆ ಅದು ನಿವಾಸಸಾಫನವಾಗಿದ್ದಿತು. ಆ ಬೀದಿಯಲ್ಲಿ ವಾಸಿಸುವದು ತಮ್ಮ ಗೌರವಕ್ಕೆ ಕುಂದಕವೆಂದು ಭಾವಿಸಿ ಮಾರ್ಯಾದ ಶೀಲರಾದ ನಾಗರಿಕರು ಅಲ್ಲಿ ವಾಸಿಸುತ್ತಿರಲಿಲ್ಲ. ಸಾಮಾನ್ಯ ಜನರು ಅಗಶ್ಯವಿರುವ ಕೆಲಸಗಳಗಲ್ಲದೆ ಇತರ ಕೆಲಸಗಳಿಗೆ ದಂಡಿನ ಬೀದಿಗೆ ತೆರಳಲು ಹಿಂಜರಿಯುತ್ತಿದ್ದರು. ಇದಕ್ಕೆ ಕಾರಣವೇನಂದರೆ, ಆ ಕಾಲದಲ್ಲಿ ಜನತೆಯ ದೃಷ್ಟಿಯಲ್ಲಿ ದಂಡಿನ ಬೀದಿಯೊಡನೆ ನಿಕಟ ಸಂಬಂಧವಿರುವರು ದುಂಡಾಚಾರಸಂಪನ್ಮೂರಾಗಿ ಕಂಡುಬರುತ್ತಿದ್ದರು.

ಜನತೆಯ ಈ ಧಾರಣೆಯಾದರೂ ಅಸತ್ಯವಾಗಿರಲಿಲ್ಲ. ಇರುಳನಲ್ಲಿ ದಂಡಿನಬೀದಿಯು ಚಿತ್ರವನ್ನು ಒಮ್ಮೆ ವೀಕ್ಷಿಸಿದರೆ, ಸಾಧಾರಣ ಮನುಷ್ಯರ ಸ್ಥಿತಿ ರು ಹೆಚ್ಚಿಗಟ್ಟುವಷ್ಟು ಭಯಂಕರವಾದುದಾಗಿದೆ.

ದಂಡಿನಬೀದಿಯು ನಗರದ ತೆಂಕಣಭಾಗದಲ್ಲಿದ್ದ ಹೆಚ್ಚಿಗೆ ಜನಸಂಖಾರವಿಲ್ಲದ ಒಂದು ಪ್ರದೇಶವಾಗಿದ್ದಿತು. ಅಲ್ಲಿಯ ನಿವಾಸಿಗಳೆಂದರೆ ದೇಹವಿಕ್ರಯದಿಂದ ಉಪಜೀವನವನ್ನು ಮಾಡುತ್ತಿರುವ ಬೆಲೆವೆಣ್ಣಗಳು, ಕಳಪು-ವಂಜನೆ ಇವುಗಳಿಂದ ಜೀವಿಸುತ್ತಿರುವ ನ್ಯಾಯಬಾಹಿರು ಇವರಾಗಿದ್ದರು. ಇದಲ್ಲದೆ ಈ ಬೆಲೆವೆಣ್ಣಗಳಿಗೆ ಗಿರಾಕಿಗಳನ್ನು ಕಂಡು ಹಿಡಿಯುವ ದಳಾಳಿಗಳೂ ಕಳ್ಳುಕಾರರ ಏಜಂಟರುಗಳೂ ಈ ಬೀದಿಯಲ್ಲಿಯೇ ವಾಸವಾಗಿದ್ದರು. ಒಂದು ಮಾತ್ರಿನಲ್ಲಿ ಹೇಳುತ್ತಿರುವ ದಾದರೆ, ರಾಮ ನಗರದಲ್ಲಿರುವ ದುಜನರ ನಿಕೇತನವು ದಂಡಿನಬೀದಿಯಾಗಿದ್ದಿತು. ಮನುಷ್ಯನಲ್ಲಿ ತೊರುತ್ತಿರುವ ಪ್ರಾಚಿಕತೆಯ ಭಯಂಕರ ರೂಪವು ಒಳ್ಳಿ ನೃತ್ಯಸುತ್ತಲಿದ್ದಿತು.

ನಾಗರಿಕತೆಯು ಮನುಷ್ಯನನ್ನು ಉನ್ನತಿಯ ದಾರಿಯಲ್ಲಿ ಒಯ್ಯಿತ್ತಿದೆ ಯೆಂದೂ ತಿಳುವು ಮನುಷ್ಯನ ಆತ್ಮವಿಕಾಸಕಾರಕವೇಂದೂ ಒಳ್ಳಿವರು ಹೇಳುತ್ತಾರೆ; ಆದರೆ ನಾಗರಿಕತೆಯು ಆತ್ಯಂತ ಹೆಚ್ಚಿರುವ ಈ ಇಪ್ಪತ್ತನೆಯು ಶತಮಾನದಲ್ಲಿ ಮನುಷ್ಯನಲ್ಲಿರುವ ಮೃಗೀಯತೆಯೂ, ಆವನ ರಾಕ್ಷಸೀ ವಾಸನೆಯೂ ಆತ್ಯಂತ ನಗ್ನ ರೂಪದಲ್ಲಿ ತಾಂಡವಾಡುತ್ತಿರುವು! ಮನುಷ್ಯ ಸಮುದಾಯದಲ್ಲಿರುವ ದುರಾಚಾರಗಳು ಹೊಸ ರೂಪವನ್ನು ತಾಳಿ, ಮಾನವರನ್ನು ಕೆಸರಿನ ಕೂಪದಲ್ಲಿ ಕರುಣೆಯಿಲ್ಲದೆ ತಳ್ಳುತ್ತಲಿವೆ! ಮನುಷ್ಯನು ನಾಗರಿಕನಾದಂತೆಯೇ ಆವನಲ್ಲಿರುವ ವಿಷಯವಾಸನೆಯಾದರೂ ಮಾರ್ವ ನ್ನು ಹೊಂದಿ “ರಸಿಕತೆ”ಯೆಂಬ ಹೆಸರಿನಲ್ಲಿ ರಾಜಿಸುತ್ತಲಿದೆ! ಆವನ ಹೃದಯದಲ್ಲಿ ಉದ್ದೂತವಾಗುತ್ತಿರುವ ವಿಕಾರಗಳನ್ನು ಸಂತೃಪ್ತಿಗೊಳಿಸುವ ದಕ್ಷಾಗಿ, ಇಂದಿನ ವಿಜ್ಞಾನವು ಹೊಸ ಹೊಸ ಉಪಾಯಗಳನ್ನು ಕಲ್ಪಿಸಿಕೊಡುತ್ತಲಿದೆ. ಮನುಷ್ಯನು ತನ್ನ ತಿಳುವನ್ನೂ, ತನ್ನ ವಿಷಯೇಚ್ಚಿಯನ್ನೂ ಪೂರ್ತಿಗೊಳಿಸುವದಕ್ಷಾಗಿ ವಿಜ್ಞಾನರಂಗದಲ್ಲಿ ಪ್ರವೇಶಿಸಿ ಹೊಸ ಹೊಸ ಶೋಧನೆಗಳನ್ನು ನೆಡೆಯಿಸುತ್ತಲಿದ್ದಾನೆ. ಉದಾಹರಣೆಗಾಗಿ, ಚಲಜ್ಞತ್ವಗಳನ್ನೇ ತೆಗೆದುಕೊಳ್ಳೋಣ. ಆ ಚಲಜ್ಞತ್ವಗಳಲ್ಲಿ ದೃಗ್ಗೂಚರವಾಗುತ್ತಿರುವ ನಾರಿಯರ ಆರ್ಥನಗ್ನ ಚಿತ್ರಗಳು, ಅಶೀಲವಾದ ಶೃಂಗಾರ ದೃಶ್ಯಗಳು, ಮನುಷ್ಯನ ಹೃದಯದಲ್ಲಿ ವಿಷಯವಾಸನೆಯನ್ನು ಆವಿಭಾವಿಸುವಂತೆ ವಾಡಲಿರುವ ಉಸಕರಣಗಳಲ್ಲಿದಿನ್ನೇನೂ? ಕಲೆಯ ಹೆಸರಿನಲ್ಲಿ ಮನುಷ್ಯನ ಮೃಗೀಯವಾಸನೆಯನ್ನು ಹೆಚ್ಚಿಸಲಿರುವ ಒಂದು ಆಂದೋಲನವೇ ಇಂದಿನ ಜನರ ಮಧ್ಯದಲ್ಲಿ ನಡೆಯುತ್ತಲಿದೆ.

ಆದರೆ ಇದು ಕಲೆಯಲ್ಲ; ಕಲೆಯ ಕೊನೆಯಾಗಿದೆ! ಪ್ರತಿನಿಧಿವದಲ್ಲಿಯೂ ಈ ರೀತಿ ನರ್ಥಿಸುತ್ತಲಿರುವ ವಿಷಯವಾಸನೆಯನ್ನು ಪೂರ್ತಿಗೊಳಿಸಲು ವ್ಯಭಿಚಾರ ಶಾಲೆಗಳು ನಗರಗಳಲ್ಲಿ ಜನ್ಮಿಸಿದ್ದ ತಾಳಿದುವು ಮನುಷ್ಯನ ಪ್ರಾಚಿಕತೆಯನ್ನು

ಸಂತುಷ್ಟಗೊಳಿಸುವದಕ್ಕಾಗಿ, ನಮ್ಮ ಶರೀರಗಳನ್ನು ವಿಕ್ರಯಿಸಲು ಸನ್ನುಧ್ರಾಗಿರುವ ಒಂದು ಹೆಂಗಸರ ದಂಡನ್ನೇ ಇಂದಿನ ನಾಗರಿಕತೆಯು ನಿರ್ಮಿಸಿತು. ನಾನು ಪ್ರಾಚೀನ ಕಾಲದಲ್ಲಿ ವ್ಯಭಿಚಾರವೇ ಇರಲಿಲ್ಲವೆಂದು ಹೇಳುವವನಲ್ಲ; ಆದರೆ ಇಂದಿನಂತೆ ಇವ್ವು ಬಹಿರಂಗವಾಗಿರಲಿಲ್ಲವೆಂಬುದು ನಿಜವು. ಈಗ ನಮ್ಮ ನಗರಗಳಲ್ಲಿ ಕೆಂಡುಬರುತ್ತಿರುವ ವ್ಯಭಿಚಾರವು ಒಂದು ವಾಣಿಜ್ಯವಾಗಿ ಹೋಗಿದೆ. ಪಾಪದ ಭಿತ್ತಿಯಲ್ಲ; ಸ್ನೇಹಿತ ಅಧಃಪತನದ ಚಿಂತನೆಯಲ್ಲ! ಅದೊಂದು ವ್ಯಾಸಾರ; ತನ್ನ ಶರೀರವನ್ನು ವಿಕ್ರಯಿಸಲು ಹೂರಟ ಹೆಂಗಸು, ತನ್ನ ರೂಪವನ್ನು ಕೊಳ್ಳಲು ಬರುವ ಪುರುಷನನ್ನು ಆಕರ್ಷಿಸುತ್ತಾಳೆ. ಅವನು ಕೆಲವು ನಾಣ್ಯಗಳ ಬೆಲೆಯನ್ನು ಕೊಟ್ಟು ವಿಷಯಸಂತೃಪ್ತಿಯನ್ನು ಹೊಂದುತ್ತಾನೆ; ಆದರೆ ಅವನು ತಾನು ಗ್ರೀಯುತ್ತಿರುವ ಮಹಾಪಾಪವನ್ನು ತಿಳಿದುಕೊಳ್ಳುವದಿಲ್ಲ.

ಆ ಪತಿತೆಯರನ್ನು ದೂಡಿಸಿ ಪ್ರಯೋಜನವಿಲ್ಲ. ಪುರುಷಸಮುದಾಯದಲ್ಲಿ ಈ ವ್ಯಭಿಚಾರವು ಎಂದಿನವರೆಗೆ ನೆಲೆಸಿಂತಿರುವದೋ, ಅಲ್ಲಿಯ ವರಿಗೆ ನೇಶ್ಯಾಗ್ರಹಗಳು ಮಾಯವಾಗಲಾರವು. ಸಿಯಮವು ಅದನ್ನು ತಡೆಯಲು ಯಶ್ವಿಸಿದರೆ ಹೊಸ ದೊಂದು ರೂಪವನ್ನು ಅದು ಹೊಂದುತ್ತದೆ. ಸಮುದಾಯದಲ್ಲಿ ನೆಲೆಸಿಂತಿರುವ ಅನಾಚಾರಗಳನ್ನು ದೂರ ಹಾಡಬೇಕಾದರೆ, ಹೊದಲು ಮನುಷ್ಯನು ತನ್ನ ಆಶ್ಚರ್ಯದೇಗುಲವನ್ನು ಪರಿಶುದ್ಧಗೊಳಿಸಬೇಕು. ಎಂದಿನವರೆಗೆ ನಮ್ಮ ಮನೆಯು ಕೊಳಕಾಗಿರುವದೋ, ಆ ದಿನದ ವರಿಗೆ ಉರನ್ನು ಶುದ್ಧಗೊಳಿಸಲು ಜರುಗಿಸುತ್ತಲಿರುವ ಉದ್ದೇಶವು ಫಲಕಾರಿಯಾಗಲಾರದು. ಎಂದಿನವರಗೆ ಮನುಷ್ಯಸಮುದಾಯದಲ್ಲಿ ವ್ಯಭಿಚಾರವು ನೆಲೆಸಿಂತಿರುವದೋ, ಆ ದಿನದ ವರಿಗೆ ಪೂರ್ಣತೆಯನ್ನು ಹೊಂದಲು ಮಾನುಷ ಸಮಾಜವು ವಿಚಾರಿಸುವದು ಗಗನಕುಸುಮವೇ ಸರಿ!

ರಾಮನಗರವು ಒಂದು ನಗರವಾದುದರಿಂದ, ನಗರದಲ್ಲಿ ಹೊರಸೂಸುತ್ತಿರುವ ವೈಶಾಚಿಕ ವಾಸನೆಯನ್ನು ಸಂತೃಪ್ತಿಗೊಳಿಸಲು ವೇಶ್ಯೆಯರ ಬೀದಿಯು ಅದಕ್ಕೆ ಅತ್ಯಾವಶ್ಯಕವಾಗಿದ್ದಿತು. ಆ ಬೀದಿಯಲ್ಲಿ ಸಂಚರಿಸಿ ಬೆಲೆವೆಣ್ಣಗಳಿಗೆ ತಮ್ಮ ದ್ರವ್ಯವನ್ನು ನೀಡಿ, ರೂಪವನ್ನು ಕೊಳ್ಳಲು ಯಶ್ವಿ ಸುತ್ತಲಿರುವ ಜನಂಗ ಯಾವ ಲೋಪವೂ ಇರಲಿಲ್ಲ. ಆಸುರೀ ಸ್ವಭಾವದ ಜನರ ದರ್ಶನವನ್ನು ಪಡೆಯಬೇಕಾದರೆ ಒಮ್ಮೆ ಸಂಜೀ ಸಮಯದಲ್ಲಿ ದಂಡನಬೀದಿಗೆ ಹೋದರೆ ಸಾಕು! ಅತ್ಯಂತ ಗಾರವ ಶಾಲಿಗಳಂದೂ ಮಾನ್ಯರೆಂದೂ ಹೀಳಿಕೊಂಡು ಅಭಿಮಾನಿಸುತ್ತಿರುವ ಹದ್ದಗಳನ್ನು ನಾವು ಅಲ್ಲಿ ನೋಡಬಹುದು.

ಭೀಭತ್ತವಾದ ಬೀದಿಯು! ರಾತ್ರಿ ಹತ್ತುತಾಸಿನ ಸಮಯವಾಗಿರಬಹುದು. ನಗರದ ಇತರ ಬೀದಿಗಳನ್ನು ಸೀಳಬ್ಬತೆಯು ಆವರಿಸಿದ್ದರೆ, ದಂಡನಬೀದಿಯು ಅತ್ಯಂತ ಕೇರ್ಲಾಹಲಮಯವಾಗಬೇ. ಅಲ್ಲಿಲ್ಲ ನಿಂತಿರುವ ಕಟ್ಟಡಗಳಲ್ಲಿ ಉರಿಯುತ್ತಿರುವ ಬೆಳಕುಗಳು ಅವುಗಳಲ್ಲಿರುವ ನಿಖಾಸಿಗಳು ಇನ್ನೂ ನಿದ್ರಾಪರವಶರಾಗಿಲ್ಲವೆಂಬು

ದನ್ನು ಸಾಚಿಸುತ್ತಲಿರುವುವು. ಒಂದು ಮನೆಯು ನುಹಡಿಯಿಂದ ಕೆಲವು ಜನರು ಸುರಾಶಾನ ಮಾಡಿ ಕಲಹ ಮಾಡುತ್ತಿರುವ ಸಪ್ಪಳವು ಕೇಳಬರುತ್ತಿದ್ದರೆ, ಇನ್ನೊಂದು ಕಟ್ಟಿಡಿಂದ ಒಬ್ಬ ವೇಶೀಯು ಕಾಮಜೀವನವನ್ನು ಸಂಬಂಧಿಸಿದ ಒಂದು ಅಶ್ಲೀಲ ಗೀತೆಯು ಕೇಳಬರುತ್ತದೆ! ಜಗಕ್ಕೆ ತಂಪನ್ನು ನೀಡಬೇಕೆಂಬ ಇಚ್ಛೆಯಿಂದ ಸುಧಾಂಶುವು ಬೆಳದಿಂಗಳನ್ನು ಚಲ್ಲಿತ್ತಿದ್ದನು. ಆದರೆ ಆ ಬೀದಿಯ ವಾಯುಮಂಡಲವು ವಿಷ ಮಾವಾಸನೆ, ಕಾಮಲಾಲನೆ ಎಂಬ ಬಿಸಿಯುಸಿರಿನಿಂದ ವಿಷಪರಿಪೂರ್ಣವಾಗಿದೆ. ಆ ಬೆಳದಿಂಗಳನ್ನಲ್ಲಿ ಕೆಲವು ಮಂದಿ ಪಾಪಕರ್ಮಗಳಿಂದ ತಮ್ಮ ಆತ್ಮಗಳನ್ನು ಮಲಿನ ಹಡಿಸಿಕೊಂಡು ಹಿಂದಿರುಗುತ್ತಿದ್ದರೆ, ಇನ್ನು ಕೆಲವರು ತಮ್ಮ ನಿವೃಲಂಕವಾದ ಹೃದಯಗಳನ್ನು ಕಪ್ಪು ಬಣ್ಣಿದಲ್ಲಿ ಆದ್ದುವುದಕ್ಕಾಗಿ ಆ ಪಾಪಮಯನಾದ ಮನೆಗಳ ಕದಗಳನ್ನು ದಾಟಿ ಒಳಗೆ ಪ್ರವೇಶಿಸುತ್ತಲಿವ್ವರು! ಹಲವರು ಹೈಕವಾದ ವಿಕಾರ ಸಂತೃಪ್ತಿಯನ್ನು ಹೊಂದಿದಾರಿ ತಪ್ಪಿ ಬಂದ ಪ್ರೇತಗಳಂತೆ ಹಿಂದಿರುಗುತ್ತಿದ್ದರು. ಇನ್ನು ಕೆಲವರು ಪ್ರೇತಗಳಾಗಲು ಬಯಸುತ್ತ ನರಕಕೂಪಕ್ಕೆ ತೆರಳುತ್ತಿದ್ದರು!

ದಂಡಿನ ಬೀದಿಯಲ್ಲಿ ಈ ರಾತ್ರಿಯ ಸಮಯದಲ್ಲಿ ಒಬ್ಬ ತರುಣನು ಏಕಾಂಗಿಯಾಗಿ ತೆರಳುತ್ತಿದ್ದನು. ಅವನ ಪ್ರಾಯವು ಅಷ-ಶಳಿ ಇರಬಹುದು. ನೋಡುವುದಕ್ಕೆ ಸುಂದರನಾಗಿದ್ದರೂ ಅವನು ಗ್ರುದ ಹಲವು ಪಾಪಕೃತ್ಯಗಳ ಪರಿಣಾಮವಾಗಿ ಅವನ ನೋರೆಯು ಕಾಂತಿಶಾಸ್ನವಾಗಿದ್ದಿತು. ಅವನ ವದನದಲ್ಲಿ ಅವನನ್ನು ಆವರಿಸಿಕೊಂಡಿರುವ ಪಾಪರಾಶಿಯಲ್ಲಿದೆ ಇನ್ನೂ ವುದೂ ಗೋಚರವಾಗುತ್ತಿರಲಿಲ್ಲ. ಅವನು ಧರಿಸಿರುವ ಆಡಂಬರದ ವಸ್ತುಗಳು ಅವನೊಬ್ಬ ಶ್ರೀಮಂತ ಕುಟುಂಬದವನೆಂದು ಸುಧಿಯುತ್ತಿದ್ದವು. ಅವನು ಏಕಾಂಗಿಯಾಗಿ ಆ ರಾತ್ರಿ ಏನನ್ನೋ ಆಲೋಚಿಸುತ್ತ ದಂಡಿನಬೀದಿಯಲ್ಲಿ ತೆರಳುತ್ತಿದ್ದನು.

ಹಲವು ಮಾರುಗಳಷ್ಟು ದೂರ ತೆರಳಲು, ಅವನು ಒಂದು ಚಿಕ್ಕ ಮನೆಯ ಸವಿಂಪಕ್ಕೆ ಬಂದು ತಲುಪಿದನು. ಅವನು ನೂಲ್ಯ ಭಾಗಗಳಿಗೂ ತನ್ನ ದೃಷ್ಟಿಯನ್ನು ಬೀರಿದನು ಅವನು ಸವಿಂಪದಲ್ಲಿ ಯಾರೂ ಇಲ್ಲವೆಂಬುದನ್ನು ತಿಳಿದು ಕೊಂಡ ಮೇಲೆ ನೀಲಯದ ಬಾಗಿಲುಗಳ ಬಳಿಗೆ ತೆರಳಿದನು. ಅವನ ವದೆಯು ಆಗ ‘ಡಬಡಭ’ ಅನ್ನು ತುಲಿದಿತು. ಹೇಳಲಾಗಿದ ಯಾವುದೋ ಒಂದು ಕಾರಣದಿಂದ ಅವನ ಮನಸ್ಸು ಭಯಸೀಡಿತವಾಗಿದ್ದಿತು. ಅವನ ಆಗಲಿನ ವರ್ತನೆಯನ್ನೂ ಮುಖಭಾವವನ್ನೂ ನೋಡಿದರೆ, ಯಾವುದೋ ಒಂದು ಕೆಟ್ಟಿ ಕಲಸದಲ್ಲಿ ಅವನು ಉದ್ಯುಕ್ತನಾಗಿರುವನೆಂಬದು ತಿಳಿದು ಬರುತ್ತಿತ್ತು. ತರುಣನು ಆ ಕೆರುಮನೆಯ ಕದಗಳನ್ನು ತಟ್ಟಿದನು; ಎರಡು ಮಾರು ಬಾರಿ ಅವನು ಈ ರೀತಿ ಕದಗಳನ್ನು ತಟ್ಟಿ ಸಪ್ಪಳ ಮಾಡಲು ಮನೋಳಗಿಸಿಂದ ಒಂದು ವ್ಯಕ್ತಿಯು ಕೆಮ್ಮುತ್ತ ಕದಗಳನ್ನು ತೆರಿದಿತು.

ಆ ವ್ಯಕ್ತಿಯು ಕರಗಳಲ್ಲಿ ಒಂದು ಹಣತಿಯನ್ನು ಹಿಡಿದಿತ್ತು; ಆ ದೀಪದ

బెంగళుల్లి అదర ముఖ్య తున గోచరమాగుత్తిత్తు. నలవత్తు వణప్రాయద పురుషమైకైయదు. ముఖ్య అస్థింత లిగ్ర్ వాగిద్ద సోఎడు వచర వ్యాధిగళల్లి భీతి దుష్టినుత్తిత్తు. రాష్ట్రసే స్వభావద లాంభనగళ న్నల్లదే, బీరి యావ బణ్ణవన్నూ ఆ సేత్తుగాను జెట్లుత్తిరల్ల. ఆ పురుషను తెరుణవస్తూ నొఱడి, “ఒకగే బా!” ఎండసు.

తరుణను మనేయోళగె ప్రవేశిసిదను, తన్నూడనే యువకను ఒళగె ప్రవేశిసిచొడనేయే ఆ భయంకర స్వరూపించు కదగేళన్న ముచ్చె ఆగుణీ యన్న కాకిదను. ఇవరిష్టరూ మనేయోళగే సప్చిదు ఒందు కొరడియోళగె ప్రవేశిసిదరు. ఆ కొళణియల్లి అత్యంత మలిన-నాద ఒందు జూపెయిద్దితు. ఒందు మంచియల్లి మురిదు చోధ ఒందు పెట్టిగే. ఆదర వేలే నాల్చారు కాగదగళ తుండుగళు. ఒందు మసి దౌత్త కాగు ఒందెరడు లేఖనిగళు కంగొళిసుత్తలిద్దివు.

మనేయ యజమానను తాను హితిదిద్ద పణతియన్న సేలద మేలిట్టు తరుణినిగె కుళికొళ్ల చేశిదను తరుణాను ఆతన సంజ్ఞ యంతే చూవేయ మేలై ఆసీననాగి హిగే ప్రథమ దను.—“నూను బండిరువుచేకంబుదన్న నీవు బల్లిరస్తే?”

ఆ నున్నియే యుచమానన హీసరు కోరప్పనాయర ఎందాగిద్దితు. ఆవన దేశపు వులయాళవాగిద్ది తేందు దేకే దబే సుకు. పక్కంచర, కోరప్పనాయరన కుల-గోత్త, గళ వెరిచెయస్తు సనగిరువెచ్చల్ల.

“ಮೊಂ, ತಿಳಿಯಿತು, ಇದರೆ ಅದು ಒಮ್ಮೆ ತೊಂದರೆಯ ಕೈಗಾನ್ನು, ಸಿಕ್ಕಿ ಬಿದ್ದರೆ ನಿಜ ಪರ್ವತ ರಾಗಮುದ್ದಿ ತಿನ್ನ ಬೇಕಾಗಿ ಬಂದಿರುತ್ತು.”

“ಅದಕ್ಕೆ ಹೆಡರಬೇಕಾಗಿಲ್ಲ, ಅದರ ಕ್ರಮವು ನೀವೇ ಎಂಬುದಕ್ಕೆ ರುಜುವಾತ್ಯ ಸಿಗಬೇಡವೇ? ನೀವು ಬರೆದು ಕೊಟ್ಟರೆ ಸಾಕು. ಇತರ ಎಲ್ಲ ಕೆಲಸಗಳನ್ನು ನಾನೇ ನಿರ್ವಹಿಸುತ್ತೇನೆ!”

“ನನ್ನ ಸಂಯುಕ್ತ ಹೈ ಸರಿಯಾದ ಪ್ರತಿಷ್ಠಾತವು ಸಿಗಬೇಕು.”

“ಅದನ್ನು ಕೊಡುವದಿಲ್ಲವೆಂದು ನಾನು ಹೇಳಿದೆನೀ? ನೀವು ಮಾಡುವುದಕ್ಕೆ ಹೊಗ್ಗಾದ ಪ್ರತಿಫಲವನ್ನು ಕೊಡಲು ನಾನು ಸನ್ನ ದೃಸಾಗಿರುತ್ತೇನೀ!”

“ఎష్టు” ఎదు తన్న కణ్ణగఢన్న ఆగలవాగి హొరళసుత్తా నాయర కృశ్మి సిదన్.

“ನೂರು ರೂಪಾಯಿ!”

“ಹಾಗಾದರೆ ಚೇರೊಬ್ಬನ ಬೆಳಿಗೆ ನೀವು ತೆರಕುಂಡು.”

‘ಸಾವಿರ!’

‘ಸಾವಿರ?’

‘ಹೌದು, ಏಕೆ ರಾಯರೆ, ಬೀರಗಾಗಿದ್ದೀರಿ? ಇದು ಕರಾರುಗಳನ್ನು ನಕಲು ಮಾಡುವ ಕೆಲಸವಲ್ಲ; ಫೋಇರ್! ಮೋಲಿಸರ ಕೈಗೆ ಸಿಕ್ಕಬಿದ್ದರೆ ಏಳುವರ್ವ ಜೀಲು! ಸರಿಯಾದ ಬೆಲೆಯು ಸಿಗಲೇಬೇಕು. ಒಂದು ಸಾವಿರಕ್ಕೆ ಒಂದು ದಮ್ಮಡಿಯು ಕಡಿಮೆಯಾಗಕೂಡು. ಅಷ್ಟು ಹಣವನ್ನು ಕೊಡಲು ನಿಮಗೆ ಇಪ್ಪನಿಲ್ಲದಿದ್ದರೆ ನಿಮ್ಮ ಕೆಲಸವನ್ನು ನೇರವೇರಿಸಲು ಬೇರೊಬ್ಬರನ್ನು ಹುಡುಕಿಕೊಂಡು ಹೋಗಬಹುದು ನನ್ನ ವ್ಯವಹಾರವು ಸ್ವಷ್ಟಿ! ಕೆಲಸವು ಕಡ್ಡಿಪುರಿ ತಿಂದು ಕೈ ತೊಳಿದ ಹಾಗಿರಬೇಕು!

ಕೋರಪ್ಪನ ನಿರ್ದಾರಕ್ಕೆಣ್ಣವಾದ ಸ್ವಷ್ಟೋಕ್ತಿಯನ್ನು ಆಶ್ರಾವಿಸಿ ತರುಣನ ಮನಸ್ಸು ಚಂಚಲವಾಯಿತು. ಅವನು ಸಾವಿರರೂಪಾಯಿ ಎಂದು ಅವನು ತನ್ನೊಳಗೆ ನುಡಿದುಕೊಂಡನು; ಆದರೆ ಕೋರಪ್ಪನಲ್ಲಿದೆ ಬೇರೊಬ್ಬರಿಂದ ತನ್ನ ಕೆಲಸವನ್ನು ಮಾಡಿ ಕೊಡಲು ಸಾಧ್ಯವಿಲ್ಲವೆಂಬದನ್ನು ತರುಣನು ತಿಳಿದಿದ್ದನು. ಕೆಲಸವಾಗಬೇಕಾದರೆ ನಾಯರು ಕೇಳಿದುದನ್ನು ಕೊಡಲೇಬೇಕು.

“ಆಗಲಿ ಸಾವಿರವಾದರೆ ಅಷ್ಟನ್ನೇ ಕೊಡುತ್ತೀನೆ. ನನ್ನ ಕೆಲಸವನ್ನು ಬೇಗನೆ ಮಾಡಿಕೊಡಿ.”

“ಅಡ್ಡಿಯಿಲ್ಲ, ತೆಗೆಯಿರಿ ಹಣವನ್ನು. ಕೋರಪ್ಪನು ನಿಮ್ಮ ಮಾತನ್ನು ಅನುಸರಿಸಬೇಕಾದರೆ ಅವನ ಕೈಯಲ್ಲಿ ಹಣಬಿಳಿಳಬೇಕು ತಿಳಿಯಿತೇ!”

ಮರುಮಾತಾಡದೆ ತರುಣನು ತನ್ನ ಜೀಬಿನಿಂದ ನೂರು ರೂಪಾಯಿಗಳ ಹತ್ತು ನೋಟುಗಳನ್ನು ತೆಗೆದು ಕೋರಪ್ಪನ ಕೈಗಳಲ್ಲಿ ಮಾಡಿದನು. ವಿವಿಧ ಬಣ್ಣಗಳಿಂದ ಕೂಡಿದ ಆ ಕಾಗದಗಳನ್ನು ನೋಡುತ್ತಲೇ ಕೋರಪ್ಪನ ಮುಖವು ಹರ್ವಡಿಂದ ಪ್ರಫುಲ್ಲಿತವಾಯಿತು. ಅವನು ಒಂದೊಂದು ನೋಟನ್ನು ತೆಗೆದು ಚನ್ನಾಗಿ ಪರಿಶೇಷಣಿದ ಮೇಲೆ ಅವುಗಳನ್ನು ತನ್ನ ಅಂಗಿಯ ಒಳ ಜೀಬಿಗೆ ಸೇರಿಸಿದನು.

“ನಿಂವ ಆ ಆಸಾಮಿಯ ಹಸ್ತಕ್ಷೇರವನ್ನು ಮಾಡರಿಗಾಗಿ ತಂದಿರುವಿರಾ?” ಎಂದು ನೋಟುಗಳನ್ನು ತನ್ನ ಜೀಬಿಗೆ ಸೇರಿಸಿಕೊಂಡ ಅನಂತರ ಕೋರಪ್ಪನು ತರುಣನನ್ನು ಪ್ರಶ್ನಿಸಿದನು.

“ಓಹೋ! ತಂದಿದ್ದೀನೆ; ಇಗೋ ನೋಡಿ!” ಎಂದು ಹೇಳಿ ಒಂದು ಕಾಗದದ ತುಂಡನ್ನು ತನ್ನ ಜೀಬಿನಿಂದ ತೆಗೆದು ತರುಣನು ಕೋರಪ್ಪನಿಗಿತ್ತಿನು. ಕೋರಪ್ಪನು ಆ ಕಾಗದದ ಮೇಲೆ ಮೂಡಿರುವ ಅಕ್ಷರಗಳನ್ನು ಬಹು ಸೂಕ್ಷ್ಮವಾಗಿ ಪರಿಶೋಧಿಸಿದನು. ಆ ಮೇಲೆ ಅವನು ಒಡಕು ಪೆಟ್ಟಿಗೆಯ ಮೇಲಿರುವ ಕಾಗದವನ್ನೂ ಮಸಿದಾತಿ ಲೇಬಿನಿ ಗಳನ್ನೂ ತೆಗೆದುಕೊಂಡನು. ತಾನು ಬರಿಯಲಿರುವ ಕಾಗದವನ್ನು ಸರಿಪಡಿಸಿಕೊಂಡನಂತರ ಕೋರಪ್ಪನು “ರಾಯರೆ, ನಿಮಗೆ ಬರಿಯಬೇಕಾದ ಕಾಗದದ ಪ್ರತಿಯನ್ನು ಇತ್ತು ಕೊಡಿ.” ಎಂದನು.

ತರುಣನು ಇನ್ನೊಂದು ಪತ್ರವನ್ನು ತೆಗೆದು ಕೋರಪ್ಪನ ಕೈಗೆ ಕೊಟ್ಟನು; ಕೋರಪ್ಪನು ಅದನ್ನು ತೆಗೆದು ಓದಿ ನೋಡಿದ ಅನಂತರ ಕಾಗದದ ಮೇಲೆ ಬರೆಯ ಲಾರಂಭಿಸಿದನು. ಹತ್ತು ನಿಮಿಷಗಳು ಗತಿಸಲು ಬರವಣಿಗೆಯು ಪೂರ್ಣಿಸಿತು. ಅವನು ಬರೆದಾದ ಮೇಲೆ ಅವನು ಬರೆದುದನ್ನು ಮಾಡಿಗಾಗಿ ತಂದ ಹಸ್ತಾಕ್ಷರಗಳೊಂದನೇ ಹೊಲಿಸಿ ನೋಡಲು, ಆ ಎರಡು ಕಾಗದಗಳೂ ಒಬ್ಬನ ಹಸ್ತಾಕ್ಷರಗಳಂತಿದ್ದವು. ಕೋರಪ್ಪನು ಬರೆದದ್ದು ಚೇರಿ, ಮಾಡಿಗಾಗಿ ತರುಣನು ಕೋರಪ್ಪನ ಕೈಗೆ ಕೊಟ್ಟ ಕಾಗದವು ಚೇರಿ, ಎಂದು ನಿಧರಿಸುವದು ಯಾರಿಗೂ ಸಾಧ್ಯವಾಗುವಂತಿರಲ್ಲ. ಕಾಗದವನ್ನು ಕೋರಪ್ಪನು ತರುಣನ ಕೈಗೆ ಕೊಟ್ಟು “ಪರೀಕ್ಷೆಸಿ ನೋಡಿ ರಾಯರಿ!” ಎಂದನು.

ತರುಣನು ಬಹು ಸೂಕ್ಷ್ಮದೃಷ್ಟಿಯಲ್ಲಿ ಪರಿಶೋಧಿಸಿದನು, ಅವನ ಆಗ್ರಹದಂತೆ ಆ ಹಸ್ತಾಕ್ಷರವಿದ್ದಿತು. ಹನ್ವವು ಅವನ ನೇತ್ರಗಳಲ್ಲಿ ಹೊಳೆದಿತು.

“ನಾಯರ, ತೆರಳುತ್ತೇನೆ. ಈ ಉಪಕಾರಕ್ಕೆ ವಂದನೆಗಳು!” ಎಂದು ನುಡಿದು ತರುಣನು ಅಲ್ಲಿಂದ ಹೊರಬಂತು. ನಾಯರನು ತರುಣನನ್ನು ಬಾಗಿಲ ವರೆಗೆ ಕಳುಹಿ ಹಿಸಿ ಕೊಟ್ಟನು. ಕೋರಪ್ಪನ ಹತ್ತು ನಿಮಿಷಗಳ ಪ್ರಯತ್ನಕ್ಕೆ ಒಂದು ಸಾವಿರ ರೂಪಾ ಯಿಗಳ ಬೆಲೆಯು ದೊರೆತಿದ್ದಿತು.

ತರುಣನು ಅದೇ ಬೀದಿಯಲ್ಲಿ ಸ್ವಲ್ಪ ಮುಂದಕ್ಕೆ ಗಮಿಸಿದನು; ಅಲ್ಲಿ ಒಂದು ಸದನವು ನಿಂತಿದ್ದಿತು. ಆ ಮನೆಯೋಳಗೆ ಉರಿಯುತ್ತೆಲಿರುವ ಬೆಳಕು ಆ ಗೃಹದ ನಿವಾಸಿಗಳು ಇನ್ನೂ ಜಾಗ್ರತ್ತರಾಗಿರುವರು, ಎಂಬುದನ್ನು ವೃಕ್ತಪಡಿಸುತ್ತಿದ್ದಿತು. ತರುಣನು ಆ ಮನೆಯು ಬಳಿಗೆ ಗಮಿಸಿ ಕದಗಳನ್ನು ತಟ್ಟಿದನು. ಒಡನೆಯೇ ಬಾಗಿಲು ಗಳು ತೆರಿಯಲ್ಪಟ್ಟವು. ತರುಣನು ಮನೆಯೋಳಗೆ ಪ್ರವೇಶಿಸಿದನು. ಎರಡು ನಿಮಿಷಗಳಲ್ಲಿಯೇ ಒಂದು ಕೊರಡಿಗೆ ತಲುಪಿದನು. ಆ ಸ್ಥಳವು ಅವನಿಗೆ ಜಿರಪರಿಚಿತವಾದ ಪ್ರದೇಶವಾಗಿದ್ದದರಿಂದ ದೀಪವಿಲ್ಲದಿದ್ದರೂ ಕತ್ತಲೆಯಲ್ಲಿ ಮುಂದೆ ತೆರಳಲು ಅವನಿಗೆ ಯಾವ ಪ್ರಯಾಸವೂ ಆಗಲಿಲ್ಲ. ಅವನು ಪ್ರವೇಶಿಸಿದ ಕೊರಡಿಯು ಒಂದು ಶಯನಗೃಹವಾಗಿದ್ದಿತು. ಒಂದು ಬದಿಗೆ ಒಂದು ಪರ್ಯಂಕವಿದ್ದು ಅದರ ಮೇಲೆ ಒಂದು ಹಾಸಿಗೆಯಿದೆ. ಕೊರಡಿಯ ಮಧ್ಯದಲ್ಲಿರುವ ಒಂದು ಮೇಜದ ಮೇಲೆ ಒಂದು ದೀಪವು ಖರಿಯುತ್ತೆಲಿದೆ. ಮೇಜದ ಸಮಾಪದಲ್ಲಿ ಎರಡು ಸುಖಾಸನಗಳಿದ್ದವು.

ಈ ಸುಖಾಸನವೇಂದರಲ್ಲಿ ೧೦-೨೫ ವರ್ಷವ್ಯಾಯದ ಯುವತಿಯೋವರ್ಚುಕುಳಿತಿದ್ದಳು. ಅವರು ಸುಂದರಿಯಾಗಿದ್ದ ಶೇಂದು ಹೇಳಿದರೆ ತಪ್ಪಾಗಲಾರದು; ಆದರೆ ಸ್ನೇಹಿತ್ಯಕವಫರ್ದಲ್ಲಿ ಅಧಃಪತನವನ್ನು ಹೊಂದಿದ ಲಕ್ಷ್ಮಣಗಳನ್ನು ಸೂಚಿಸುತ್ತೆಲಿರುವ ಹಲವು ರೇಖೆಗಳು ಆ ವದನಮಂಡಲದಲ್ಲಿ ಒಡೆದು ಕಾಣುತ್ತಿದ್ದವು. ಪಾವದ ಚತುರೀಯು ಅವಳ ಆತ್ಮವನ್ನು ಆವರಿಸಿದ್ದಿತು.

ಅವಳ ದೇಹವು ಒಂದು ರೇಸ್ನೆಯ ಸೀರೆಯಿಂದ ಆಚ್ಚಾದಿತವಾಗಿದ್ದಿತು. ಅವಳ

ಲಲಾಟದಲ್ಲಿರುವ ಕುಂಕುಮ ತಿಲಕವು ಸುಮಂಗಲೀಯಿಂಬುದರ ಕುರುಹುವಾಗಿತ್ತು; ಅದರೆ ಅವಳ ಬಾಕು ಓವೆ ನಿತ್ಯಸುಮಂಗಲೀಯಿದು. ಕರೆಗಳಲ್ಲಿ ಕೆಲವು ಚೆನ್ನದ ಬಳಿಗಳೂ, ಕಂರದಲ್ಲಿ ಒಂದು ರತ್ನ ಮಾರಪೂ ಶೋಭಿಸುತ್ತಿದ್ದುವು. ಅವಳ ಶರೀರ ಭಾರವನ್ನು ಆರಾವಾಸನದ ಹೇಳಿಟ್ಟು, ಯಾವುದೇ ಒಂದು ವಿಷಯವನ್ನು ಕುರಿತು ಅವಳು ಚಿಂತಿಸುತ್ತಲಿದ್ದಾ. ತರುಣನು ಕೋಸೆಯೊಳಗೆ ಪ್ರವೇಶಿಸಿ ಅವಳ ಸಮಾಪಕ್ಕಿರುವ ಇನ್ನೊಂದು ಸುಖಾಸನದಲ್ಲಿ ಕುಳೆರುಕೊಂಡನು. ಅವಳು ಒಂದು ಬಾರಿ ತನ್ನದೃಷ್ಟಿಯನ್ನು ಅವನ ಹೇಳಿ ಚೆಲ್ಲಿ ಸುಡಿದಳು —“ಎಷ್ಟು ಸಮಯದಿಂದ ನಾನು ನಿಮ್ಮನ್ನು ನಿರೀಕ್ಷಿಸುತ್ತಲಿದ್ದೇನೆ. ಸಮಯವು ಆಗಲೇ ಹನ್ನೊಂದು ಬಡೆದಿತು.”

“ಕುಸುಮಾ! ನಿಜವಾಗಿಯಾಗಿ ನಿನು ನನ್ನನ್ನು ಕಾಯುತ್ತಲಿರುವೆಯಾ?”

“ಹೌದು.”

“ಬಹು ಸಂತೋಷ, ಕಾರ್ಯಾಗಂತರದಿಂದ ಸ್ವಲ್ಪ ವಿಳಂಬವಾಯಿತು.”

“ಈ ಹೂದೊಟದಲ್ಲಿ ನನಗಂತಲೂ ಮನೋಹರವಾದ ಬೇರೊಂದು ಹೂ ನಿಮ್ಮ ದೃಷ್ಟಿಯನ್ನು ಸೆಳೆದಿರಬಹುದು!”

“ಫೇ! ಕುಸುಮಾ, ನಿನಗಂತಲೂ ಸುಂದರವಾದ ಹೂ ಬೇರೊಂದಿದೆಯಿ?”

“ಆದರೆ ಗಂಡಸರನ್ನು ನಂಬ ಕೂಡೆದು.”

“ನಾನು ಬೆಲೆವೆಣ್ಣನ್ನು ಹೇಗೆ ನಂಬಲಿ?”

“ಹೌದು, ಬೆಲೆವೆಣ್ಣ ನಾನು! ನನ್ನ ಪ್ರಾರಬ್ಧವು ನನ್ನನ್ನು ಈ ಕೆನರಿನ ಕೂಪಕ್ಕೆ ಸೆಳೆದಿತು! ಆದರೆ ನನ್ನ ಶ್ಲೇರ್ವ ಸ್ನೇಹನಿಸುತ್ತಿದ್ದೇನೆ.”

“ಇರಬಹುದು, ಆದರ ನನಗೆ ಸಿದ್ದಾಂತಗಳು ಬೇದ, ಅನುಭವವು ಬೇಕು. ನನ್ನ ಬದುಕಿನಲ್ಲಿ ಸಾಧ್ಯವಿರುವವನ್ನು ಸುಧಾರಿಸ್ತು ಸಾಧಿಸ್ತು ಬಯಸುತ್ತಿದ್ದೇನೆ. ಆದುದ ರಿಂದ ಕುಸುಮಾ, ಹೊತ್ತುಯಿಲ್ಲ. ಇ ಹುದ್ದು ಸಿನಿಎಲ್ಲಾನ್ನು ತೆಗೆದುಕೊಂಡು ಬಾ!”

ಎನ್ನುತ್ತ ತರುಣನು ತುಸುವು ಕಡೆಗ ಇನ್ನು ದೃಷ್ಟಿಯನ್ನು ಜೀಲಿದನು; ಕುಸುಮ,-ಅದಾಗಿದೆ ಆ ಪ್ರತಿಯ ಉಸರು,-ಆರಾವಾಸನದಿಂದ ಎದ್ದು ಇನ್ನೊಂದು ಕೋಣೆಯೊಳಗೆ ಪ್ರವೇಶಿಸಿಕೂ. ಎರಡು ಸ್ವಾಂಷಗಳ್ಲಿಯೇ ಅವಳು ಒಂದು ಮದ್ಯದ ಸೀಸೆಯನ್ನೂ ಒಂದು ಗಾಜಿನ ಲೋಟುವಾಸನ್ನು ತೆಗೆದುಕೊಂಡು ಬಂದಳು. ತರುಣನು ಸೀಸೆಯಲ್ಲಿರುವ ಮದ್ಯವನ್ನು ಲೋಟುಕ್ಕೆ ಸುರುಪಿಡನು. ಅವನು ಆಶಾಪರಿಪೂರ್ಣವಾದ ದೃಷ್ಟಿಯಲ್ಲಿ ಆ ಗಾಳಿಸಿನಲ್ಲಿ ರಾಂಬಿರುವ ಕಂಬಣ್ಣದ ಮದಿರಯನ್ನು ಒಂದು ಬಾರಿ ನೋಡಿದ ಹೇಳಿ ತನ್ನ ದೃಷ್ಟಿಯನ್ನು ಕುಸುಮಳ ಬಳಿಗೆ ಹೊರಳಿಸಿದನು. “ಲೋಕದಲ್ಲಿ ಅತ್ಯುಂತ ಪ್ರೀತಿಯ ಮೂರು ವಸ್ತುಗಳು ಯಾವುವು?” ಎಂದು ಅವನು ಅವಳನ್ನು ಪ್ರಶ್ನಿಸಿದನು.

“ನನಗೆ ತಿಳಿಯದು.”

“ಈ ಲೋಕದ ಶ್ರೀಮಂತಿಗಳು ಯಾರು?”

“ಶ್ರೀಮಹಾತ್ಮಿಗಳೇ?”

“ಹೂಂ ಮದ್ಯ, ದ್ವಾತ ಮತ್ತು ವನಿತೆ ಇವುಗಳೇ ನನ್ನ ಪಾಲಿನ ದೇವತೆಗಳು! ಈ ಗ್ರಂಥಿನಲ್ಲಿ ಆ ಸುಧೀಯು ರೊಳೆಯುತ್ತೆಲ್ಲದೆ, ನನ್ನ ಜೀವನವನ್ನು ಅವೃತಪಾನ ದಿಂದ ಸಾರ್ಥಕಗೊಳಿಸುತ್ತೇನೆ.”

ಹೀಗೆನ್ನುತ್ತ ಅವನು ಆ ವುದಿರೆಯನ್ನು ತನ್ನ ಗಂಟಲೋಳಗೆ ಇಳಿಸಿದನು. ಅಷ್ಟಕ್ಕೆ ಅವನು ತ್ವಪ್ರತಿನಾಗಲಿಲ್ಲ. ಪುನಃ ಒಂದು ಲೋಟ ಮದ್ಯವು ಅವನ ಪಿಪಾಸೆಯನ್ನು ಶಾಂತಗೊಳಿಸುವದಕ್ಕಾಗಿ ಉದರದೊಳಗೆ ಪ್ರವೇಶಿಸಿತು. ಅವನ ನೇತ್ರಗಳು ಕೆಂಬಣ್ಣವನ್ನು ತಾಳಿದುವು. ಅವನು ತನ್ನ ಆಸನದಿಂದ ಎದ್ದು ಕುಸುಮಳ ಬಳಗೆ ತೆರಳಿದನು. ಆಗ ತನ್ನ ಕೈಯನ್ನು ಚಾಚಿ ಆ ಯುವತಿಯ ಕರಾಗ್ರವನ್ನು ಹಿಡಿದನು. ಅವನು ಉನ್ನತ್ತ ಭಾವದಲ್ಲಿ ನುಡಿದನು. “ಇದೇ ಸಂಬಂಧ ಹೆಂಡ ಮತ್ತು ಹೆಂಗುಸು ಇವುಗಳ್ಲಿರುವದೋ, ಅಲ್ಲಿಯೇ ಸ್ವರ್ಗವಿದಿ!”

ಅವನು ತನ್ನ ಹೆಚ್ಚಿಗಳನ್ನು ಮುಂದಿಡುತ್ತ ಬಂದು ಕುಸುಮಳನ್ನು ತನ್ನದೇಗೆ ಅಷ್ಟಕೊಂಡನು. ಅವನ ನೇತ್ರಗಳಲ್ಲಿ ಮೃಗಿರು ವಾಸನೆಯ ಜ್ವಾಲೆಯು ದೀಪದಂತಿ ಉರಿಯುತ್ತೆಲ್ಲಿದ್ದತು. ಅವನ ತುಟಿಗಳು ಅವಳ ಅಧರಗಳೊಡನೆ ವಿಲಿತವಾದುವು. ಈ ಸಂದರ್ಭದಲ್ಲಿ ತರುಣನ ಅಂಗಿಯ ಜೀಬನಿಂದ ಎರಡು ಕಾಗದಗಳು ನೆಲದ ಮೇಲೆ ಬಿದ್ದುವು. ಆ ಪತ್ರಗಳನ್ನು ನೋಡಿದೊಡನೆಯೇ ಕುಸುಮಳು ತರುಣನ ಬಾಹುಗಳ ಬಂಧನದಿಂದ ತಪ್ಪಿಸಿಕೊಂಡು ಆ ಕಾಗದಗಳಿರದನ್ನೂ ತೆಗೆದುಕೊಂಡಳು. ಅವಳು ದೀಪದ ಬೆಳಕನಲ್ಲಿ ಅವುಗಳಿರದನ್ನೂ ಓದಿ ನೋಡಿದಳು. ಆಗ ಅವಳ ಕಣ್ಣಗಳು ಅಗಲವಾದವು. ಆಕ್ಷಯ ಮತ್ತು ಭಯ ಇವುಗಳು ಅವಳ ವದನಮಂಡಲದಲ್ಲಿ ರೂಪಗೊಂಡವು. ಅವಳು ತರುಣನನ್ನು “ಇವುಗಳೇನು?” ಎಂದು ಪ್ರಶ್ನಿಸಿದಳು.

ತನ್ನ ಕಾಗದಗಳಿರದನ್ನೂ ಅವನು ಕುಸುಮಳ ಕರದಿಂದ ಕಿತ್ತು ತೆಗೆದುಕೊಂಡು. ಅವನು ತೊದಲುವ ನುಡಿಗಳಲ್ಲಿ ಹೇಳಿದನು. “ಅದೇ ಸುಖಸಾಧನೆಗಿರುವದಾರಾ!”

“ಅನ್ಯರಿಗೆ ಕೇಡನ್ನು ಬಗೆಯದೆ ಸುಖವನ್ನು ಸಂಪಾದಿಸಲು ಸಾಧ್ಯವಿಲ್ಲವೇ?”

“ಅನ್ಯರ ಮಾತ್ರೆಕೆ-ನನಗೆ ಬೇಕಾದುದು ನೀನು ಮತ್ತು ಮದ್ಯ!”

“ಅದಕ್ಕಾಗಿ ನಿಮ್ಮ ಕುಟುಂಬದಲ್ಲಿ ವಿಷಬೀಜವನ್ನು ಬಿತ್ತ ಬೇಕೆ?”

“ನಾನು ಧನಶಾಸನನಾದ ಮೇಲೆ ಈ ಮನೆಯೊಳಗೆ ನನಗೆಲ್ಲಿಯ ಪ್ರವೇಶವನ್ನು ಲೋಕವೇ ಹಾಳಾಗಲಿ! ನನಗೆ ಬೇಕಾದುದು ನೀನು ಮತ್ತು ಮದ್ಯ!”

ಹೀಗಂದ ಮೇಲೆ ತರುಣನು ತರುಣಿಯನ್ನು: ಬಲವಾಗಿ ಅಷ್ಟಕೊಂಡನು ಅವಳ ಕೆಂದುಟಿಗಳನ್ನು ಅವನು ಚುಂಬಿಸಿದನು. ಮೇಜದ ಮೇಲೆ ಉರಿಯುತ್ತೆಲ್ಲದ ದೀಪವು ನಂದಿಹೊಯಿತು. ಆ ಕತ್ತಲೆಯಲ್ಲಿ ಅಲ್ಲಿ ಏನು ಸಂಭವಿಸಿತೆಂಬುದ ಹೇಳಲು ಸಾಧ್ಯವಿಲ್ಲ! ಆದರೆ ಒಂದು ಕುಟುಂಬದ ಬಾಳಿನಲ್ಲಿ ವಿಷಬೀಜವನ್ನು ಬಿತ್ತಲು ಆ ತರುಣನು ಹೊರಟಿದನು. ಎಂದು ಮಾತ್ರ ನಾನು ನುಡಿಯಬಲ್ಲಿನು!

ವೆಂಕಟರಾಮ.

ಕೆಲವರು ಹೇಳುತ್ತಾರೆ, ‘ಸದ್ಗುಣಪೂಜಾರಾದ ಮಾತಾಪಿತ್ರಗಳ ಉದರಗಳಲ್ಲಿ ಸಚ್ಚೀಲನಾದ; ಮಗನೇ ಹುಟ್ಟುತ್ತಾನೆ’ ಎಂಬುದಾಗಿ. ಕೆಲವು ಮಟ್ಟಿಗೆ ಈ ಸಂಗತಿಯು ವಾಸ್ತವವಿರಬಹುದು. ಆದರೆ ಲೋಕದಲ್ಲಿ ತಂದೆಯಂತೆ ಮಗನೂ ಆಗುತ್ತಾನೇಂಬುದು ಅಪ್ಪರಶಃ ವಾಸ್ತವವಾಗಿರುವದಿಲ್ಲ. ನಾವು ಸದ್ಗುಣಕಣಿಗಳಾದ ತಾಯ್ತಂದೆಗಳ ಹೊಟ್ಟಿ ಯಲ್ಲಿ ಮಟ್ಟಿದ ಮಗನು ದುಷ್ಪನಾಗಿ ಪರಿಣಮಿಸುವದನ್ನೂ. ದುರಾಚಾರ ಪೂಜಾರಾದ ಮಾತಾಪಿತ್ರಗಳಲ್ಲಿ ಜನಿಸಿದ ಪ್ರತ್ಯನು ಸದ್ಗುಣಿಯಾಗುವದನ್ನೂ ನಾವು ಧಾರಾಳ ವಾಗಿ ಸೋಡಬಹುದು. ಇದರಿಂದ ನಾವು ಕುಟುಂಬದ ಪರಿಸಿತಿಗಳು ಪ್ರತ್ಯನ ಸ್ವಭಾವ ರಚನೆಯಲ್ಲಿ ಅತ್ಯಂತ ಪ್ರಧಾನ ಕಾರಣಗಳಲ್ಲಿವೆಂಬುದು ವ್ಯಕ್ತವಾಗುವುದು. ಹಾಗಾದರೆ ಮನುಷ್ಯನ ಸ್ವಭಾವರಚನೆಗೆ ಕಾರಣಭೂತವಾದ ಸಂಗತಿಯು ಯಾವದು?”

ಮನುಷ್ಯನ ಸ್ವಭಾವವಿಕಾಸದಲ್ಲಿ ಅವನ ಪೂರ್ವಜನ್ನದ ಸಂಸ್ಕಾರವು ಪ್ರಧಾನ ಭಾಗವನ್ನು ನಹಿಸುತ್ತದೆ, ಎಂದರೆ ತಪ್ಪಾಗಲಾರದು. ಇದು ನಿಜವೆಂದು ಕೆಲವರು ನಂಬಲಿಕ್ಕಿಲ್ಲ; ಆದರೆ ಮನುಷ್ಯ ಜೀವನವನ್ನು ಸೂಕ್ಷ್ಮ, ದೃಷ್ಟಿಯಿಂದ ವೀಕ್ಷಿಸಿದರೆ ನಿಜ ಸಂಗತಿಯು ವ್ಯಕ್ತವಾಗುವದು. ಅವನ ಇಂದಿನ ಸ್ವಭಾವ, ವಾಸನೆ, ಅಭಿರುಚಿ ಇವುಗಳು ಕಳಿದುಹೋದ ಜನ್ಮಗಳಲ್ಲಿ ಅವನ ಆತ್ಮವು ಅನುಭವವನ್ನು ಹೊಂದಿದರೆ ಹಲಗಳಾಗಿವೆಯಂಬುದು ತಿಳಿದು ಬರುತ್ತದೆ. ಮಾನುಷಾತ್ಮನ ಅಸ್ತಿತ್ವಕ್ಕೆ ಶರೀರವು ನಿತಿ ಸಿದ್ದಮೇಲೆ ಯಾವ ಲೋಪವೂ ಸಂಭವಿಸುವದಿಲ್ಲ. ಈ ಆತ್ಮನಿಗೆ ಒಂದು ಗುರಿ ಇರುವದ ರಿಂದ ಅದು ಆ ದಾರಿಯಲ್ಲಿಯೇ ಪ್ರವಾಸಮಾಡುತ್ತದೆ. ಈ ಪ್ರವಾಸದಲ್ಲಿ ಅವನಿಗೆ ಸಂಭವಿಸಿದ ಅನಂತ ಜನ್ಮಗಳು ಅವನ ಪ್ರವಾಸವಧಿದಲ್ಲಿರುವ ಒಂದೊಂದು ಮೈಲು ಗಲ್ಲಿಗಳಾಗಿರುತ್ತವೆ. ಆ ಅಂತ್ಯದ ಮೈಲುಗಲ್ಲು-ಅದರ ಪ್ರಾಪ್ತಾನ್ನವು ಸಿಗುವವರಿಗೆ ಆವನು ತನ್ನ ಪರ್ಯಾಟನವನ್ನು ಮುಂದುವರಿಸುತ್ತಾನೆ. ನಮ್ಮ ಪರ್ಯಾಣದಲ್ಲಿ ಒಂದು ಮೈಲು ಗತಿಸಲು ಆ ದೂರದಲ್ಲಿ ನಾವು ವೀಕ್ಷಿಸಿದ ವಸ್ತುಗಳು ನಮ್ಮ ಚಿತ್ತಗಳಲ್ಲಿ ಚಿತ್ರಿತವಾಗುವಂತೆ ಆತ್ಮನ ಜೀವನದಲ್ಲಿ ತಾನು ಕಳಿದ ಜನ್ಮಗಳಲ್ಲಿ ಅನುಭವಿಸಿದ ಬದುಕಿನ ಸ್ತುರಣೆಯಾದರೂ ಅವನಲ್ಲಿ ನೀಲೆನಿಂತಿರುವದು. ಕಳಿದ ಜನ್ಮಗಳ ನೀನಪುಗಳು, ಈ ಜನ್ಮದಲ್ಲಿ ತೋರಿ ಬರುವ ಸ್ವಭಾವ, ಅಭಿರುಚಿ ಮತ್ತು ವಾಸನೆ ಇವುಗಳಲ್ಲಿ ಕಂಗೊಳಿಸುತ್ತಿರುವವು. ನಾವು ಈ ಜೀವಿಸುತ್ತಿರುವುದು ಹಾಗು ಉದ್ದುಮಿಸುತ್ತಿರುವುದು. ಕಳಿದು ಹೋದ ನಮ್ಮ ಅನಂತ ಜನ್ಮಗಳ ಬಲದಿಂದಾಗಿದೆ, ಎಂದರೆ ತಪ್ಪಾಗಲಾರದು.”

ವೆಂಕಟರಾಮನ ಸ್ವಭಾವ ಮತ್ತು ವಾಸನೆ ಇವುಗಳನ್ನು ನೋಡಿದರೆ ಅವನ ಆಷ್ಟನ್ನ ಮೇಲೆ ಗತಜನ್ಮಗಳ ಸಂಸ್ಕಾರವು ಎಷ್ಟು ಆಳವಾಗಿ ಬೇರೂರಿದೆ ಎಂಬುವದು ವ್ಯಕ್ತವಾಗುವದು. ವೆಂಕಟರಾಮನು ಜಮಿನಾದ್ದರ ಅನಂತರಾಯರ ಆಣ್ಣನ ಮಗನು. ಅವನು ಶ್ರೀಮಂತ ಕುಟುಂಬದಲ್ಲಿ ಜನಿಸಿದುದರಿಂದ ಅವನ ಬುದ್ಧಿವಿಕಾಸಕ್ಕೆ ಧನ

ವೆಮ್ಮೆ ಸಹಾಯಕಾರಿಯಾಗಬಹುದೋ ಅಪ್ಪೇ ಸಹಾಯವು ಲಭಿಸಿದ್ದಿತು. ಜೀವನ ದಲ್ಲಿ ಅನುಭವಿಸಬೇಕಾಗಿ ಬರಬಹುದಾದ ಸಂಕಟಗಳ ಜ್ಞಾಲೀಯನ್ನು ಅವನು ಸೃಶಿಸಬೇಕಾಗಿ ಬಂದಿರಲಿಲ್ಲ. ಆದುದರಿಂದ ಬದುಕು ಅವನಿಗೆ ಒಂದು ಹಾವಿನ ಹಾಸಿಗೆಯಾಗಿ ತೋರಿದುದರಲ್ಲಿ ಆಶ್ಚರ್ಯವಿಲ್ಲ.

ಅವನ ತಂದೆಯು, ಉದಾರ ಹೃದಯನಾದ ಆ ಜಮಿನದಾರನು, ತನ್ನ ಮಗನ ಜೀವನವು ಅತ್ಯುಂತ ಕೈಷಿಷ್ಟ ವರ್ಣವನ್ನು ತಾಳಿದ ಕಾಳರಾತ್ರಿಯಂತೆ ಭಯಂಕರವಾದುದು ಎಂಬುದನ್ನು ನೆನೆದಿರಲಿಕ್ಕೆಲ್ಲ. ಸತ್ಯವಭಾವಿಯಾದ ಆ ತಂದೆಯು ಮಗನು ತನ್ನಂತೆಯೇ ಸಾತ್ವಿಕನಾಗಬೇಕೆಂದು ಬಯಸಿದ್ದನು. ಅವನು ಆ ರೀತಿ ನಿಚಾರಿಸಿದುದರಲ್ಲಿ ಆಶ್ಚರ್ಯವಿಲ್ಲ. ತಂದೆಯು ತನ್ನ ಪ್ರತಿಬಿಂಬವು ಮಗನಲ್ಲಿ ಪರಿಶೋಭಿಸಬೇಕೆಂದು ಬಯಸುತ್ತಾನೆ. ಹಾಗು, ತನ್ನ ಮಗನ ಬುದ್ಧಿ ಮತ್ತು ಮನಸ್ಸು ಇವುಗಳ ಬೆಳವಣಿಗೆಗಾಗಿ ಅತ್ಯುಂತ ಶ್ರದ್ಧೆಯನ್ನು ವಹಿಸಿ ಉದ್ದೇಶಿಸುತ್ತಾನೆ.

ಆದರೆ ವೆಂಕಟರಾಮನಲ್ಲಿ ಬಾಲ್ಯದಿಂದಲೇ ತುಂಬತನ ಮತ್ತು ಅವಿವರ್ತನೆ ಇವುಗಳಲ್ಲಿರುವ ಅಭಿರುಚಿಯು ಪ್ರತ್ಯೇಕ ಪಡದೆಇರಲಿಲ್ಲ. ಸುಖದ ಹಂಬಲ, ಪರಂಗಿ ಕೆಡಕನ್ನು ಠಟುವಾಡಿ ತಾನು ಸುಖವಡಲು ಆಗ್ರಹಿಸುವುದು ಎಂಬಿತ್ಯಾದಿ ದುಗುಣಗಳ ನೀರಳುಗಳು ಅವನು ಚಿಕ್ಕಪ್ಪಾಯ ದವನಾಗಿರುವಾಗಲೇ ಅವನಲ್ಲಿ ಗೋಚರಿಸಲಾರಂಭಿಸಿದುವು. ನಾಥಾರಣ ಜನರಿಂದ ನಿಂಧ್ಯವೆಂದು ವಚಿತವಾದ ಕೆಲಸಗಳನ್ನು ಮಾಡಲು ಅವನಿಗೆ ಹೆಚ್ಚೆ ಉತ್ಸಾಹವು! ಅವನು ಹುಡುಗನಾಗಿರುವಾಗ ಜರುಗಿದ ಒಂದು ಸಂಭವವನ್ನು ನಾನಿಲ್ಲಿ ವಿವರಿಸುವುದರಿಂದ ಅವನ ಸ್ವಭಾವ ಗುಣದ ಯಥಾರ್ಥ ಚಿತ್ರವು ವಾಚಕರಿಗೆ ಹೂಳಿಯಬಹುದು.

ಹುಡುಗರು ಆಟಗಳಲ್ಲಿ ವಿನೋದಿಸುವುದು ಕೇವಲ ಸ್ವಾಭಾವಿಕವಾದುದಷ್ಟೇ! ವೆಂಕಟರಾಮನಾದರೂ ತನ್ನ ಗೇಳಯನಾದ ನೆರೆಮನೆಯ ಬಾಲಕನೊಡನೆ ಒಂದು ದಿನ ಆಡುವುದರಲ್ಲಿ ಸ್ವರತನಾಗಿದ್ದನು. ಹೀಗೆ ಆಡುತ್ತಿರುವಾಗ ಅವನ ಬುದ್ಧಿಯಲ್ಲಿ ಒಂದು ಸುಂಚು ಹೊಳಡಿತು. ವಿಚಿತ್ರರೀತಿಯ ಒಂದು ವಿನೋದವನ್ನು ನೋಡಿ ಆನಂದಿಸಬೇಕೆಂದು ಆನಂದಿಸಿದನು. ಅವನು ತನ್ನ ಸಂಗಡಿಗನನ್ನು ಹತ್ತಿರದ ಕೊಳಕ್ಕೆ ಕರೆದುಕೊಂಡು ಹೋದನು. ಇಬ್ಬರೂ ಬಾಲಕರು ನೀರಲ್ಲಿ ಆಡತೊಡಗಿದರು. ಹೀಗೆ ಆಟವಾಡುತ್ತಿರಲು ವೆಂಕಟರಾಮನು ತನ್ನ ಗೇಳಿಯನನ್ನು ಹೆಚ್ಚಿಗೆ ಆಳವಿರುವ ಕೊಳಮೊಳಗೆ ದೂಡಿದನು. ಈಜು ಕಲಿಯದ ಬಡಬಾಲಕನು ನೀರಲ್ಲಿ ಮುಳುಗೇಳುತ್ತಿರುವ ಚಿತ್ರವನ್ನು ಕಂಡು ವಿನೋದಿಸುವುದರಲ್ಲಿ ವೆಂಕಟರಾಮನು ಉದ್ದ್ಯತನಾದನು. ನೀರಲ್ಲಿ ಬಿದ್ದ ಕೈಕಾಲುಗಳನ್ನು ಬಡೆದುಕೊಂಡು ತನ್ನ ಆಕೃವನ್ನು ರಕ್ಷಿಸಲು ನೆಡಿಯುತ್ತಿದ್ದ ಆ ಹೆಣಗಾಟವು ವೆಂಕಟರಾಮನಲ್ಲಿ ಹರ್ಷವನ್ನು ಹುಟ್ಟಿಸಲಿರುವ ಒಂದು ಆಟವಾಗಿದ್ದಂತೆ!

ಹುಡುಗ ಬುದ್ಧಿಗನುಸಾರವಾಗಿ ವೆಂಕಟರಾಮನು ತಿಳಿಯದೆ ವರ್ತಿಸಿದನೇಂದು

ಕೆಲವರು ನುಡಿಯಬಹುದು, ಆದರೆ ಬಾಲ್ಯಕಾಲದಲ್ಲಿಯೇ ಈ ಭಯಂಕರ ವಿನೋದ ದಲ್ಲಿ ನಿರತನಾದುದರಿಂದ ಅವನ ವಾಸನೆಯು ಯಾವ ತರಹದ್ದೀಂಬುದನ್ನು ತಿಳಿದು ಕೊಳ್ಳುವದು ಪ್ರಯೋಸದ ಕೆಲಸವಲ್ಲ. ನೀರಿನಲ್ಲಿ ಬಿದ್ದ ಹುಡುಗನ ಕ್ರಂದನಗಳನ್ನು ಕೇಳಿ ಹತ್ತಿರದ ಮನೆಯವರು ಓಡಿ ಬಂದು ಅವನನ್ನು ವ್ಯತ್ಯಾಪಾಶದಿಂದ ರಕ್ಷಿಸಿದರು. ವೆಂಕಟರಾಮನಾದರೂ ತನ್ನ ತಂದೆಯು ನೀಡಿದ ದಂಡನೆಯನ್ನು ಅನುಭವಿಸಬೇಕಾಗಿ ಬಂದಿತು; ಆದರೆ ದಂಡನೆಯು ಅವನ ವಾಸನೆಗಳನ್ನು ಇನ್ನೊಂದು ದಾರಿಯಲ್ಲಿ ತಿರುಗಿಸಲು ಪಯಾರಪ್ತವಾಗಲಿಲ್ಲವು.

ಈ ಬಾಲಕನು ಬೆಳೆದು ದೊಡ್ಡವನಾಗಲು ಅವನಲ್ಲಿರುವ ನೀಚ ವಾಸನೆಗಳು ಇನ್ನುಷ್ಟು ಬೆಳೆದು ವಿಕಾಸವನ್ನು ಹೊಂದಿದುವು. ಅವನ ಬುದ್ಧಿಯು ತೀಕ್ಷ್ಣವಾದು ದಾಗಿದ್ದರೂ, ಅದನ್ನು ಅವನು ಜ್ಞಾನಾರ್ಥಕನೆಗಾಗಿ ವಿನಿಯೋಗಿಸಲಿಲ್ಲ. ಅವನ ಮನಸ್ಸು ಯಾವಾಗಲೂ ನೀಚರ ಸಂಗವನ್ನೇ ಬಯಸಲಾರಂಭಿಸಿತು. ಅವ್ಯವವನ್ನೇಯು ಅವನ ಜೀವನದ ಪ್ರಧಾನ ಸಂಗತಿಯಾಗಿ ಪರಿಣಮಿಸಿತು ಯಾವ ಪರಿವೆಯೂ ಇಲ್ಲದೆ ತಾನು ನಡೆಯಿಸುತ್ತಿರುವ ಕೆಲಸಗಳ ಪರಿಣಾಮವನೇನಿಂಬುದನ್ನು ಚಿಂತಿಸದೆ ತನಗೆ ಸುಖವೆಂದೂ ಸ್ಥಿರವೆಂದೂ ತೋರಿದ ವಿಷಯಗಳು ಎಷ್ಟು ನೀಚವಾಗಿದ್ದರೂ ಅವು ಗಳನ್ನು ನೆರವೇರಿಸುವದು ಅವನ ಸ್ವಭಾವ ಗುಣವಾಗಿ ಪರಿಣಮಿಸಿತು. ಅವನ ಗೆಳೆಯರು ಅಧಃಪತನದ ದಾರಿಯನ್ನು ಹಿಡಿದು ನೀತಿಬಾಹಿರಾದ ಲಫಂಗರಾಗಿದ್ದರು.

ತನ್ನ ತಂದೆಯ ನಿರ್ಬಂಧದಿಂದ ಅವನು ವಿದ್ಯೆಯನ್ನು ಕೆಲಿಯಬೇಕಾಗಿ ಬಂದಿತು; ಆದರೆ ಆದು ಅವನಿಗೆ ಅಷ್ಟು ಅಭಿರುಚಿಯಿರುವ ಕೆಲಸವಾಗಿರಲಿಲ್ಲ. ತನ್ನ ಸಮಯ ವನ್ನು ಶಾಲೆಯ ಕೊಳ್ಳಣಿಯೋಳಗೆ ಕುಳಿತು ಅಧ್ಯಾಪಕರು ವಿವರಿಸುತ್ತಿರುವ ಪಾಠಗಳನ್ನು ಕೆಲಿಯುವುದರ ಬದಲು ತನ್ನ ಗೆಳೆಯರೂಡನೆ ಹತ್ತಿರಮಾರಿಗೆ ಹೊಗಿ ಇನ್ನೊಬ್ಬರ ತೋಟದಿಂದ ಬಾಳೇ ಹಣ್ಣಿಗಳನ್ನು ಕೆದಿಯುವದಕ್ಕೆ ವಿನಿಯೋಗಿಸುವದು ಮೇಲೆಂದು ಅವನು ಭಾವಿಸಿದನು, ಆದರೆ ಅವನ ತಂದೆಯು ಮಗನ ಮೇಲೆ ಒಮ್ಮೆ ತೀಕ್ಷ್ಣದೃಷ್ಟಿಯನ್ನಿಷ್ಟುದುದರಿಂದ ವೆಂಕಟರಾಮನಿಗೆ ವಿದ್ಯಾರ್ಥನೆಯಿಂದ ವಾರಾಗಲು ಸಾಧ್ಯವಾಗಲಿಲ್ಲ.

ಅವನು ಮೆಟ್ರಿಕ್ಲೇಶನ್ ಪರೀಕ್ಷೆಯಲ್ಲಿ ಉತ್ತೀರ್ಣನಾಗಲು ಡಿಗ್ರಿಯನ್ನು ಹೊಂದು ವುದಕ್ಕಾಗಿ ಮುಂಬಯಿಗೆ ತೆರಳಿದನು. ಅಲ್ಲಿ ಅವನು ಸರ್ವಸ್ವತಂತ್ರನಾದನು. ತಂದೆಯು ನೂರಿನ್ನು ರು ಮೈಲುಗಳ ದೂರದಲ್ಲಿದ್ದುದರಿಂದ ಅವನನ್ನು ಕುರಿತು ವೆಂಕಟರಾಮನು ಭಯನಾಡಬೇಕಾಗಿರಲಿಲ್ಲ. ಇದಲ್ಲದೆ ಮುಂಬಯಿಯಂಥ ನಗರ ಜೀವನವು ಅವನ ವಾಸನೆಗಳನ್ನು ಇನ್ನುಷ್ಟು ಉದ್ದೇಶಗೊಳಿಸಿದುವು. ನಗರಜೀವನದ ಆಡಂಬರನು, ಅಲ್ಲಿ ತೋರುತ್ತಿರುವ ದಾಂಭಿಕತನ, ಅಶ್ಲೀಲವಾದ ಕಾಮಜೀವನ ಇವುಗಳು ಅವನನ್ನು ಇನ್ನುಷ್ಟು ಅಧಃಪತನವನ್ನು ಹೊಂದಲು ಪ್ರೇರಿಸಿದುವು. ತಂದೆಯು ಧನಿಕನಾದುದರಿಂದ ಹಣಕಾಸುಗಳಿಗೆ ಅಡಚಣೆಯಿರಲಿಲ್ಲ. ಅವನ ಸ್ವಭಾವಕ್ಕನುಸಾರ

ವಾದ ದಾರಿಯಲ್ಲಿ ತನ್ನ ತೆಂದೆಯು ಕಷುಹುತ್ತು ಲಿನ್ಡ್ ಹಣವನ್ನು ಅವನು ವಿನಿಯೋಗಿ ಸಿದನು. ದ್ಯುತದಲ್ಲಿ ಅವನು ತನ್ನ ಕಾಸುಗಳನ್ನು ಚಲ್ಲಲಾರಂಭಿಸಿದನು. ಸುರಾ ದೇವಿಯ ಉಪಾಸನೆಯಾದರೂ ಈ ಕಾಲದಲ್ಲಿಯೇ ಪ್ರಾರಂಭವಾಯಿತೆಂದು ಹೇಳಬಹುದು. ಮುದ್ದುಪಾನವು ಅವನ ವಾಸನೆಗಳನ್ನು ಕೆಟ್ಟು ಕೆಲವರ್ಗಳಲ್ಲಿ ಅವನಿಗಿರುವ ಆಸಕ್ತಿಯನ್ನು ಹೆಚ್ಚಿಸಿತು. ಪಾನವು ಎಷ್ಟು ಭಯಂಕರವಾದುದೆಂಬುದು ಒಬ್ಬ ಕುಡುಕನ ದೈನ್ಯೀಯ ಜೀವನವನ್ನು ವೀಕ್ಷಿಸಿದ್ದೆಂದೆಂದೇ ಸಮಗೆ ತಿಳಿದು ಬರುತ್ತದೆ. ಹಲವು ದುರಾಚಾರಗಳ ತಾಯಿಯೇ ಸುರಾದೇವಿಯಾಗಿರುತ್ತಾಳೆ!

ಮುದ್ದುಪಾನವನ್ನು ಕುರಿತು ನಾನಿಲ್ಲಿ ಎರಡು ನುಡಿಗಳನ್ನು ಹೇಳುವದು ಅಸ್ತಿತ್ವದಲ್ಲಾಗಲಿಕ್ಕೆಲ್ಲಿ. ಮುದ್ದುಪಾನದಿಂದ ಮನುಷ್ಯನ ಶಾರಿರಕ ಹಾಗು ಮಾನಸಿಕ ಬಲವು ಅಧಃಪತಿಸುತ್ತದೆ, ಎಂದು ತಿಳಿದವರು ಹೇಳುತ್ತಾರೆ. ಪ್ರತಿಯೊಬ್ಬ ಮಹಾತ್ಮರೂ ಸುರಾಪಾನವು ಮನುಷ್ಯನು ಆತ್ಮವಿಕಾಸವನ್ನು ಹೊಂದಲರುವ ದಾರಿಯಲ್ಲಿ ರುವ ಒಂದು ದೊಡ್ಡ ಪ್ರತಿಒಂಧವೆಂಬುದಾಗಿ ನುಡಿದಿವ್ವಾರ. ಮನುಷ್ಯನ ಒಳಿಯು ಸರಿಭಾದ ರೀತಿಯಲ್ಲಿ ಬೆಕೆಯುಬೇಕಾದೆ, ಅದು ಉನ್ನತತ್ವಯೇನ್ನು ಹೊಂದ ಕೂಡದು. ಈ ದುರಾಚಾರದಿಂದ ಅವನು ಕೆಡುವುದು ಮಾತ್ರವಲ್ಲ, ಅವನ ಮದದಿ-ಮಾತ್ರಾ ಸಹ ಸಹನಾತೀತವಾದ ಸಂಕಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಕುಡಿಯುವದಕ್ಕೆ ಕಲಿತವನು ಎಷ್ಟು ಧನಿಕನಾಗಿದ್ದರೂ ಕಲವು ಕೊಲಪೂರ್ಗಾಗಿ ಅವನ ಕುಟುಂಬವು ನರಾಜೀವನವನ್ನು ಅನುಭವಿಸಬೇಕಾಗುವುದು; ಇದಲ್ಲಿದೆ ಸುರಾಪಾನವು ಕಲಹ, ಒಂದು ಇತ್ಯಾದಿ ನೀಂಜಕೃತ್ಯಗಳನ್ನು ಜರುಗಿಸಲರುವ ಒಂದು ಪ್ರೇರಕ ಶಕ್ತಿಯಾಗಿದೆ. ನಾವು ಒಮ್ಮೆ ಒಬ್ಬ ಹಂಡಕುಡುರನ ವರ್ತನೆಗಳನ್ನು ವೀಕ್ಷಿಸಿದರೆ, ಮನುಷ್ಯನ್ನಲ್ಲಿರುವ ಮೃಗೀಯತೆಯು ಎಷ್ಟು ಭಯಂಕರವಾದುದು, ಎಂಬುದು ನಮಗೆ ವ್ಯಕ್ತವಾಗುತ್ತದೆ. ಅವನ ಯುಕ್ತಾಯ್ಯರ್ಥ ಏವೇಜನೂ ಶಕ್ತಿಯು ಲೋಪವಾಗಿ, ಮಾಡಬಾರದ ಕಲಸಗಳಲ್ಲಿ ಅವನು ಸಿರತನಾಗುತ್ತಾನೆ! ಒಂದು ಮೂರಾತನಲ್ಲಿ ಹೇಳುವುದಾದರೆ, ಮುದ್ದುಪಾನವು ಮನುಷ್ಯನನ್ನು ಒಂದು ಪ್ರಾಗಂಗ ಮಾಡುತ್ತದೆ.

ಇಷ್ಟೇಲ್ಲ ಅನಾಹತಗಳಿಗ ಪ್ರೇರಕ ರಕ್ತಯಾದ ಸುರಾರಾಕ್ಷಿಸಿಯು ಕರೂರ ಪೂಶಗಳ ಒಂಘನದಲ್ಲಿ ವೆಂಕಟರಾಮನು ಸಿಲುಕಿದನು. ಹೆಂಡದ ಅಂಗಡಿಗಳ ಸಂದರ್ಶನವು ಅವನ ನಿತ್ಯ ಕೃತ್ಯಗಳಲ್ಲಿ ಒಂದಾಗಿ ಪರಿಖಾರಿಸಿತು. ರಾತ್ರಿ ಹೂತ್ತು ಮುಂಬಯಿ ನಗರದ ಮಧ್ಯದಂಗಡಿಗಳನ್ನು ಹೂಳು ಸುರೆಯುಂವ ಒಂದನು ತನ್ನ ಆತ್ಮವನ್ನು ಕತ್ತಲೆಯಲ್ಲಿ ಕೆಡಹಲು ಪ್ರಯತ್ನಿಸುತ್ತಿರುವದೂ, ಕುಟುಂಬ ಆಸಂತರ ಅವನು ಒಂದಿಲೋಪವನ್ನು ಹೊಂದಿ ಹುಳ್ಳುನಂತೆ ವರ್ತಸುವುದೂ ಸರ್ವಸಾಮಾನ್ಯ ಕಲಸಗಳಾದುವು. ಹೆಂಡವನ್ನು ಕುಡಿದು ಸೇರದ್ದು ಪ್ರಜ್ಞಾಯಿಲ್ಲದ, ಮಾರ್ಗದಲ್ಲಿ ಮುಗ್ಗೆಸುತ್ತು ನಡೆದು ಜೋಗುತ್ತಿದ್ದನು ವೆಂಕಟರಾಮನು! ದಾರಿಯಲ್ಲಿ ಯಾರಾದರೂ ಅವನ ಈ ವರ್ತನವನ್ನು ವೀಕ್ಷಿಸಿ ನಕ್ಕರೆ, ಅವರೊಡನೆ ಕಲಹಕ್ಕು ಇರ್ಣೆಗಳು

ಅವನು ಹಿಂಜರಿಯತ್ತಿರಲ್ಲ. ತನ್ನ ಕಣ್ಣಗಳಿಗೆ ಬಿಡ್ಡ ವರನ್ನು ಕಾರಣವಿಲ್ಲದೆ ನೀಚೆ ಶಬ್ದಗಳಲ್ಲಿ ಬಯ್ಯಲು ಅವನು ಕುಡಿದಿದ್ದಾಗ ಹಿಂದು ಮುಂದು ನೋಡುತ್ತಿರಲ್ಲ.

ಒಮ್ಮೆ ಪಾಪಮಂಕದಲ್ಲಿ ಬಿಡ್ಡರೆ ಅಲ್ಲಿಂದ ಪಾರಾಗುವುದು ಕಷ್ಟವೆಂದು ಬಲ್ಲ ವರು ಹೇಳತ್ತಾರೆ ವೆಂಕಟರಾಮನ ಜೀವನದಲ್ಲಿ ಈ ಸುಧಿಯು ಅಕ್ಕರಶಃ ವಾಸ್ತವ ವಾಗಿ ಪ್ರತ್ಯಕ್ಷವಾಯಿತು. ದ್ಯುತಿ ಮತ್ತು ಸುರಾಪಾನ ಇವುಗಳಿಂದ ಮಲೀನತೀ ಯನ್ನು ಹೊಂದಿದ ಆತ್ಮವು ಬೇರೊಂದು ದುರಾಚಾರದ ಸಂಪರ್ಕದಿಂದ ಇನ್ನು ಷ್ಟ್ರೆ ಕರಾಳ ವರ್ಣವನ್ನು ಹೊಂದಿತು. ಮನುಷ್ಯನು ಒಮ್ಮೆ ಕೆಸರಿನಲ್ಲಿ ಬಿಡ್ಡರೆ ಅಲ್ಲಿಂದ ನಿಳುವದು ಕಷ್ಟ; ಅವನ ಮನಸ್ಸಿನಲ್ಲಿ ಮೂಡುತ್ತಿರುವ ವಿಕಾರಗಳು ಕೈಹಿಡಿದು ಇನ್ನು ಷ್ಟ್ರೆ ಆಳವಾದ ಪ್ರದೇಶಕ್ಕೆ ಎಳೆದೊಯ್ಯಿತ್ತನೆ. ಅಸಾಮಾನ್ಯವಾದ ಆತ್ಮಸಂಯ ಮನವೂ, ದೃಢವಾದ ಮನಸ್ಸು ಇರುವ ವ್ಯಕ್ತಿಯಿಲ್ಲದೆ, ಇತರರು ಈ ವಿಕಾರ ರಜ್ಜು ವಿನ ಬಂಧನದಿಂದ ಪಾರಾಗಲಾರರು. ಮನುಷ್ಯನು ಎಷ್ಟು ಪ್ರಯತ್ನಿಸಿದರೂ, ಆವ ನಲ್ಲಿರುವ ಪೈಶಾಚಿಕ ಸ್ವಭಾವವು ಅವನ ದೃಢಸಿಶ್ಚಯವನ್ನು ಭೇದಿಸಿಕೊಂಡು ತನ್ನ ನಗ್ನರೂಪವನ್ನು ಜಗತ್ತಿಗೆ ಪ್ರಕಟಿಸುವದಕ್ಕಾಗಿ ಹೊರಗೆ ಬರಲು ಪ್ರಯತ್ನಿತ್ತಿರುವದು. ದೃಢವಾದ ಆತ್ಮಸಂಯಮನವೆಂಬ ಸಾಧನೆಯಿಂದ ಪೂರ್ಣತೆಯನ್ನು ಹೊಂದಲು ಪ್ರಯತ್ನಿಸುತ್ತಿರುವ ಯೋಗಿಗಳೇ ಈ ವಿಕಾರಗಳಿಂಬ ಮಂಗನೊಡನೆ ಕಾದಾಡಿ ಹಲವು ಸಾರಿ ಪರಾಜಯವನ್ನು ಹೊಂದಿರುವಾಗ, ಯಾವ ನಿಶ್ಚಯ ವಾಗಲೀ, ಮನೋದಾಧ್ಯವಾಗಲೀ ಇಲ್ಲದೆ, ವಾಸನೆಗಳಿಂಬ ತರಂಗಗಳ ತಾಡನೆಗೆ ಗುರಿಯಾಗಿ ಸಂಸಾರ ಕಡಲಿನಲ್ಲಿ ಕದಲುತ್ತಿರುವ ವೆಂಕಟರಾಮನು ಹೇಗೆ ತಾನೇ ಈ ವಿಕಾರಗಳಿಂದ ವಿಮುಕ್ತನಾಗಲು ಶಕ್ತನಾಗುವಣು?

ಅವನ 'ವಾಸನೆ'ಯನ್ನು ಸಂತೃಪ್ತಿಗೊಳಿಸಲು, ಆ ಮನಸ್ಸು ಹೊಸದೊಂದು ದಾರಿಯನ್ನು ಕಂಡು ಹಿಡಿದಿತು. ಆ ವಿಶ್ವಗಳ ಆರಸು ಯಾವ ಪವಿತ್ರೇದ್ದೀಶ ದಿಂದ ಆ ಶಕ್ತಿಯನ್ನು ಮನುಷ್ಯನಿಗೆ ಪ್ರದಾನ ಮಾಡಿರುವನೋ, ಆದರ ಮಹಾತ್ಮೀಯನ್ನು ತಿಳಿಯದೆ, ವೆಂಕಟರಾಮನು ತನ್ನಲ್ಲಿರುವ ಆ ಬಲವನ್ನು ತನ್ನಲ್ಲಿ ಮೂಡುತ್ತಿರುವ ವಿಕಾರಗಳನ್ನು ಸಂತೃಪ್ತಿಗೊಳಿಸುವದಕ್ಕಾಗಿ ದುರುಪಯೋಗ ಪಡಿಸಿದನು. ಅವನು ತನ್ನಲ್ಲಿ ಮೂಡಿರುವ ವೃಗೀಯ ಸಂಸ್ಕಾರಬಲದಿಂದ ವ್ಯಭಿಚಾರವೆಂಬ ಪಾಪಕೂಪದಲ್ಲಿ ಪತಿಸಿದನು; ಆದರ ಉನ್ನತನಾದ ತರುಣನು ತನ್ನ ಆತ್ಮವನ್ನು ಕೆಡಿಸುವ ಕೃತ್ಯದಲ್ಲಿ ತಾನು ಖಂಡ್ಯಕ್ತನಾಗಿರುವೆನೆಂಬದನ್ನು ಹೇಗೆ ತಾನೇ ತಿಳಿಯುವನು? ಮುಂಬಯಿ ನಗರದ ವೇಶಾಯಂದಿರಗಳಲ್ಲಿ ವೆಂಕಟರಾಮನು ಪ್ರವೇಶಿಸಿದನು. ಚೆಲೆವೆಣ್ಣಗಳಲ್ಲಿ ಬೆರಕೆಯನ್ನು ಹೊಂದಿ, ಅವನು ತನ್ನ ಬಾಳಿನಲ್ಲಿ ವಿನ ವನ್ನು ಬೆರಸಿಕೊಂಡನು, ಎಂದು ಮಾತ್ರವಲ್ಲ; ತನ್ನ ಈ ಹಿನತೆಯ ಕೆಲಸ ದಿಂದ ನಿರಪರಾಧಿಗಳಾದ ಹಲವು ಜನರನ್ನು ಸಂಕಟಾನುಭವದ ಬೆಂಕೆಯಲ್ಲಿ ಮಾಡಿದಘು.

ಈ ರೀತಿ ವೇಶ್ಯಾಲಯಗಳಲ್ಲಿಯೂ ಹೆಂಡೆದಂಗಡಿಗಳಲ್ಲಿಯೂ ವೆಂಕಟರಾಮನು ತನ್ನ ಮೂರು ವರ್ಷ ಕಾಲವನ್ನು ಕಳೆದನು. ಅವನು ಮಾಡುತ್ತಿದ್ದ ಜ್ಞಾನಸಂಪಾದನೆಯೇ ಅದಾಗಿತ್ತು. ವಿದ್ಯಾಪೀಠದಲ್ಲಿ ಕಲಿತು ಪಂಡಿತನಾಗಬೇಕೆಂಬುದಾಗಲೇ, ಲೋಕದಲ್ಲಿ ಮಾನ್ಯತೆಯಿಂದ ಜೀವಿಸಬೇಕೆಂಬುದಾಗಲೇ ಅವನಿಗೆ ಆಗ್ರಹಿತರಿಲ್ಲ. ಅವನಿಗೆ ಲೋಕದಲ್ಲಿ ಅವಶ್ಯವಿರುವ ವಸ್ತುಗಳು ಎರಡು ಮಾತ್ರವಾಗಿದ್ದುವು. ಹೆಂಡೆ ಮತ್ತು ಹೆಣ್ಣು!

ರಾಮನಗರದಲ್ಲಿರುವ ಅವನ ತಂದೆಯವರಾದರೂ ತನ್ನ ಬಂಧುಗಳ ಮುಖಿದಿಂದ ಮಗನ ದುರ್ವರ್ತನೆಯನ್ನು ತಿಳಿಯದೆ ಇರಲಿಲ್ಲ. ಮಗನು ತನ್ನ ಮನೆತನವನ್ನು ಹೊಲಿಸು ಮಾಡಲು ಹೊರಟಿರುವನೆಂಬುದನ್ನು ತಿಳಿಯಲು, ಆ ತಂದೆಯ ಕ್ಷೇತ್ರದಯವು ಎಷ್ಟು ಶೋಕದಿಂದ ತುಂಬಿತೆಂಬುದನ್ನು ವರಿಸಲು ಅಸಾಧ್ಯವು! ಇರುವ ಒಬ್ಬ ಮಗನು, ದುರಾಚಾರಸಂಪನ್ಮೂಲಾಗಿ ತನ್ನ ಬಾಳುವೆಯನ್ನು ಕಲಂಕಪರಿಪೂರ್ಣವಾಗಿ ಮಾಡುತ್ತಿರುವನೆಂಬುದನ್ನು ತಿಳಿಯಲು ಯಾವ ತಂದೆಯ ಮನಸ್ಸು ತಾನೇ ಕುದಿಯಿದ್ದರುವುದು? ಯಾವ ತಂದೆಯು ತನ್ನ ಮಗನು ಅವನತಿಯ ದಾರಿಯನ್ನು ಹಿಡಿದಿರುವುದನ್ನು ನೋಡಿ ಹಣಚಿತ್ತನಾಗುವನು' ಮಗನು ತನ್ನ ದೃಷ್ಟಿಯಿಂದ ದೂರವಾಗಿದ್ದರೆ, ಅವನು ಪೂರ್ಣವಾಗಿ ಹಾಳಾಗಿ ಹೋಗುವನೆಂದು ಆ ತಂದೆಯು ನಿರ್ಧರಿಸಿದರು. ಅವನನ್ನು ಮುಂಬಯಿಯಿಂದ ಕರೆದುಕೊಂಡು ಬಂದು ಸ್ವರ್ಗಹದಲ್ಲಿ ವಾಸಿಸುವಂತೆ ಮಾಡಿದರೆ, ತನ್ನ ಸಂಪರ್ಕದಿಂದ ಮಗನನರುವದುನಾಡತೆಯ ವಾಯಿಸಬಹುದೆಂದು ಆ ಜನಕನು ನೆನ್ನೆಂದನು.

ತಂದೆಯ - ಜ್ಞಾನಿಯಂತೆ ವೆಂಕಟರಾಮನು ಮೂಂಬಯಿಸಬಹುದ್ದು ಶ್ರವಿಸಿಸ್ತುದೇಶಕ್ಕೆ ಹಿಂದಿರುಗಿ ಬರಬೇಕಾಗಿ ಬಂದಿತು. ನಗರದಲ್ಲಿ ತಾನು ನಡೆಯಿಸುತ್ತಿದ್ದ ವಿಲಾಸನು ಯಾ ಜೀವನವನ್ನು ತ್ವರಿಸುವುದೆಂದರೆ, ಅವನಿಗೆ ಅಶ್ಯಂತ ಸಂಕಟದ ಕೆಲಸವಾಗಿದ್ದಂತು; ಆದರೆ ಮಾಡುವುದೇನ್ನು? ತಂದೆಯ ಇಷ್ಟಕ್ಕೆ ಏವರೀತವಾಗಿ ವರ್ತಿಸಿದರೆ, ಆಶ್ರಿತ ವೆಂಕಟರಾಮಸ್ತಗ್ರಾಮದಲ್ಲಿ ಸಹ ಲಭಿಸಲಾರದು. ಕೈಯಲ್ಲಿ ಹಣವಿಲ್ಲವೆ ನಗರದಲ್ಲಿ ಜೀವಿಸುವ ಬಗೆ ಹೇಗೆ? ತನ್ನ ಜೀವನೋಪಾಯಕ್ಕೆ ಬದಗಬಹುದಾದ ಯಾವ ಕೈಗಾರಿಕೆಯನ್ನೂ ವೆಂಕಟರಾಮನು ಬಲ್ಲವನಾಗಿರಲಿಲ್ಲ.

ರಾಮನಗರಕ್ಕೆ ವೆಂಕಟರಾಮನು ಹಿಂದಿರುಗಿ ಬಂದ ಅನಂತರವೂ ಅವನ ಜೀವನದಲ್ಲಿ ಹೆಚ್ಚಿನ ಮಾಪ್ರ- ಉಂಟಾಗಲಿಲ್ಲ. ಅವನ ಚೈದಾಯಿವನನ್ನು ರಾಮನಗರದ ಹೆಂಡೆದಂಗಡಿಗಳೂ ವೇಶ್ಯಾಮುಂದಿರಗಳೂ ಪರಿಪೂರ್ಣವಾಗಿ ಅನುಭವಿಸಿದ್ದವು. ಅವನು ತನ್ನ ಉರಿನಲ್ಲಿಯೇ ತನ್ನ ವಾಸನೆಗಳನ್ನು ಸಂತೃಪ್ತಿಗೊಳಿಸಲು ಹೊಸ ದಾರಿಗಳನ್ನು ಕಂಡು ಹಿಡಿದು, ಅವುಗಳಿಂದ ಸಿಗಬಹುದಾದ ಸುಖವನ್ನು ಆಸ್ತುದಿಸಿದನು.

ಮಗನನ್ನು ದಾಂಪತ್ಯಜೀವನವನ್ನು ಸ್ವೀಕರಿಸುವಂತೆ ಮಾಡಿದರೆ, ಅವನ

ದುನ್ರಾಡಿತೆಯು ಮಾಯವಾಗಬಹುದೆಂದು ವಿಚಾರಿಸಿ ವೆಂಕಟರಾಮನ ತಂದೆಯು ಮಗನಿಗೆ ಮದುವೆಯನ್ನು ನಾಡಿದನು. ಅವನ ಮದದೀ ಪದವನ್ನು ಸ್ವೀಕರಿಸಿದ ಕನ್ನೆಯ ಹೆಸರು ಸರೋಜ, ಸರೋಜಳು ಪದ್ಮಾಳ ಗೆಳತಿಯೆಂಬದು ವಾಚಕರ ನೇನಪಿನಲ್ಲಿರೆಬಹುದು. ಅವಳ ಶಂದೆಯು ದರಿದ್ರನಾದ ಒಬ್ಬ ನೌಕರನಾಗಿದ್ದನು. ಅದ್ದಿಂದ ಭಾಗ್ಯಶಾಲಿಗಳಾದ ಪರರನ್ನು ಸಂಪಾದಿಸಲು ಅವನು ಶಕ್ತನಾಗಲಿಲ್ಲ. ವೆಂಕಟರಾಮನ ತಂದೆಯು ನಿರ್ದೇಶದಂತೆ ಆ ನೌಕರನು ತನ್ನ ಮಗಳನ್ನು ವೆಂಕಟರಾಮನಿಗೆ ಕೊಟ್ಟಿ, ಮದುವೆಯನ್ನು ಮಾಡಿದನು. ಒಂದು ನೇಳಿ ಆ ಬಡ ತಂದೆಯು ತನ್ನ ಮಗಳನ್ನು ಒಬ್ಬ ಜವಿನಾನ್ನರನ ಮಗನಿಗೆ ಮದುವೆ ಮಾಡಿಕೊಡು ವದೇಂದ ಅವಳ ಭಾವೀ ಜೀವನವು ಶೋಭಾಯಮಾನವಾಗಬಹುದೆಂದು ವಿಚಾರಿಸಿದ್ದಿರಬಹುದು; ಅದರ ಅವನ ಕನಸು ಗಾಳಿಯ ಗೋಪ್ಯರವಾಗಿ ಪರಿಣಮಿಸಿತು. ಆ ದಂಪತ್ತಿಗಳು ತನ್ನ ನವಸಂಬಂಧದಲ್ಲಿ ಸ್ವಲ್ಪ ಮಟ್ಟಿಗೆ ಸಾಮರಸದಿಂದ ಇದ್ದರೂ, ಅನಂತರ ಅವರಿಬ್ಬಿರ ಸ್ವಭಾವಜೀವನಗಳು-ಅದರಲ್ಲಿಯೂ ದುನ್ರಾಡತೆಯಿಂದ ಶಿಥಿಲತೆಯನ್ನು ಹೊಂದಿದ ವೆಂಕಟರಾಮನ ಚಂಚಲ ಮನೋವೃತ್ತಿ ಇವುಗಳು ಅವರ ಬಾಳನ್ನು ಕಾಳಿಗೂಡಿಸಿದ್ದವು.

ಸರೋಜಳು ವಿದ್ಯಾಭ್ಯಾತೆಯೂ, ಸೂಂದರಿಯೂ ಆಗಿದ್ದ ಹೆಂಗಸಾಗಿದ್ದರೂ ಅವಳ ರೂಪವು ವೆಂಕಟರಾಮನನ್ನು ತೃಪ್ತಿಗೊಳಿಸಲು ಪಯನಾಪ್ತವಾಗಲಿಲ್ಲ. ಅವನು ಸ್ರಘಾವತಃ ಚಂಚಲ ಮನಸ್ಸಿನವನು; ಸುಖಭೋಗಗಳಲ್ಲದ ಆದಕ್ಷೀಯ ಉನ್ನತವಾದ ಒಂದು ಪಲಯಿದಲ್ಲಿ ಸಂಭರಿಸಲು ಅವನು ಶಕ್ತನಲ್ಲ ಹೂವಿನಿಂದ ಹೂವಿಗೆ ಹಾರಾಡಿ ವಿವಿಧ ಸುಮಾರು ರಸವನ್ನು ಹೀರುತ್ತಿರುವ ಭೂಂಗದಂತೆ ಅವನು ತನ್ನ ಆಸಕ್ತಿಯನ್ನು ಒಬ್ಬಳ್ಳೀ ಇದದೆ ಅವಳ ಸಂಸರ್ಗದಿಂದ ತನ್ನ ಕಾಮವಾಸನೆಯು ಶಮಿಸಲು. ಇನ್ನೊಬ್ಬನ್ನು ಹುಡುಕಿಕೊಳ್ಳಲು ಆವನು ಅಲೆಯುತ್ತಿದ್ದನು. ಈ ರೀತಿಯ ಸ್ವಭಾವದ ವೆಂಕಟರಾಮನನ್ನು ತನ್ನ ಪತಿಯಾಗಿ ಸ್ವೀಕರಿಸಿ ಸರೋಜಳ ದಾಂಪತ್ರ್ಯ ಜೀವನವು ಹೇಗೆ ಸುಖಮಾಯವಾಗಬಹುದು?

ಒಂದೆರಡು ಪರ್ವಗಳು ಗತಿಸಲು, ವೆಂಕಟರಾಮನ ತಂದೆಯಾದ ಆನಂತರಾಯರು ಸ್ವರ್ಗದದಾರಿಯನ್ನು ಹಿಡಿದರು. ತನ್ನ ತಂದೆಯು ಮೃತನಾಗಲು ಜವಿನಾನ್ನರಿಯ ಸಂಪೂರ್ಣ ಅಧಿಕಾರಗಳು ವೆಂಕಟರಾಮನಿಗೆ ಪೂರ್ವವಾದುವು. ಈ ವೋದಲು ತಂದೆಯು ಇದ್ದದರಿಂದ ವೆಂಕಟರಾಮನ ಮೋಜಿಗೆ ಸಾಕಷ್ಟು ದ್ರವ್ಯವು ಲಭಿಸುತ್ತಿದ್ದಿಲ್ಲ. ಕಾರ್ಣಾಚಾರದಿಂದ ಇದ್ದದರಲ್ಲಿಯೇ ತೃಪ್ತಿಪಡಬೇಕಾಗಿ ಬರುತ್ತಿದ್ದಿತು. ತನ್ನ ತಂದೆಯು ಮರಣಾನಂತರ ಅವನಿಗೆ ಈ ತೊಂದರೆಯು ಮಾಯವಾಯಿತು. ಸಕಲ ಸಂಪತ್ತುಗಳಿಗೂ ತಾನೇ ಒಡೆಯನಾಗಿದ್ದದರಿಂದ, ತನ್ನ ಅವನ ಮನಸ್ಸಿಗೆ ಒಂದಂತೆ ಕಣವನ್ನು ವ್ಯಯಗೊಳಿಸಲು ಯಾವ ಅಭ್ಯಂತರವೂ ಇರಲಿಲ್ಲ.

ಅದರೆ ಎಷ್ಟು ಸಂಪತ್ತುಶಾಲಿಯಾದರೂ ಮತಿಯಿಲ್ಲದೆ ತನಗೆ ತೋರಿದ ರೀತಿ

ಯಲ್ಲಿ ಹಣವನ್ನು ವೆಚ್ಚು ಮಾಡುವವನ ಸಿರಿಯು ಹೆಚ್ಚುಕಾಲ ನೇತೆನಿಲ್ಲಲಾರದು. ಕೆಲವು ಕಾಲದಲ್ಲಿಯೇ ಸಿರಿಯು ಮಾಯವಾಗಿ ಲಕ್ಷ್ಮಿಧೀಶನಾಗಿದ್ದವನು ಭಿಕ್ಷಾಧಿಪತಿಯಾಗುತ್ತಾನೆ. ವೆಂಕಟರಾಮನಂಧ ವಿಲಾಸಪ್ರಿಯನಿಗೆ ಕುಬೀರ ಸಂಪತ್ತಿಯೇಲ್ಲ ದೊರಕಿದರೂ ಅದು ಎಷ್ಟು ಕಾಲ ನೇತೆನಿಲ್ಲಬಹುದು? ದೃಷ್ಟ, ಸುರಾಪಾನ, ವ್ಯಭಿಚಾರ ಇವುಗಳಿಂದ ಅವನ ಹಣವು ಕರಗಿತು. ತಂದೆಯು ಮೃತನಾದ ಮೂರನೆಯ ನಷ್ಟದಲ್ಲಿಯೇ ಅವನು ಕೇವಲ ದಂಡನಾದನು.

ದಾರಿದ್ರ್ಯವು ಬಂದು ಸೀಡಿಸಿದರೂ, ತನ್ನ ದುರ್ವಾಡತೆಯನ್ನು ಪರಿಹರಿಸಿ ಹೊಳ್ಳಲು ಅವನಿಂದಾಗಲಿಲ್ಲ. ಸಾಲವನ್ನು ಮಾಡಿಯಾದರೂ, ತನ್ನ ಹೋಚು ಮತ್ತು ವಿಲಾಸಗಳನ್ನು ನೇರವೇರಿಸಲು ಅವನು ಹಿಂದೆಗೆಯಲಿಲ್ಲ. ಕುಸುಮ ಎಂಬುವ ಹೊಸ ವಾರವನಿತೆಯೊಬ್ಬಳು ಅವನ ಮನಸ್ಸನ್ನು ಆಕರ್ಷಿಸಿದಳು. ಅವಳ ಜೀಲು ನನ್ನ ಕಂಡು ಅವನ ಚಿತ್ತವು ಚಿರವಶವಾಯಿತು.

ಸಾಲಗಾರರು ವೆಂಕಟರಾಮನ ಆಸ್ತಿಗಳನ್ನು ದೊಳಿಕೊಂಡು ಹೋದರು. ದಾರಿದ್ರ್ಯವು ಬಂದು ಅವನನ್ನು ಬಾಧಿಸಿತು. ಕೈಯ್ಯಲ್ಲಿ ಹಣವಿಲ್ಲ; ಅದರೂ ಅವನು ತನ್ನ ದುರ್ವಾಡತೆಯನ್ನು ತ್ಯಜಿಸದೆ ಹೋದನು. ಹೀಗಿರಲು ಪುನಃ ತಾನು ಧನಿಕ ಸಾಗಬಹುದಾದ ಒಂದು ಉಪಾಯವು ಹೊಳೆಯಿತು. ಅನ್ಯರ ಬದುಕಿನಲ್ಲಿ ವಿಷವನ್ನು ಬೆರನಲು ಅವನು ಹಿಂಜರಿಯಲಿಲ್ಲ. ಅವನ ಹೃದಯವೇ ಜಡಪ್ರಾಯವಾಗಿರುವಾಗ, ಧರ್ಮಾರ್ಥಮರ್ ವಿವೇಚನೆಯೂ ತನ್ನಂತೆಯೇ ಪರರು ಎಂಬ ಸಮಬಿಧಿಯೂ ಅವನಲ್ಲಿ ಹೇಗೆ ಉದಯಿಸಬಲ್ಲವು? ಅವನು ಇದು ವರಗೆ ತಾನು ಗ್ರೇಡುಡಕ್ಕಿಂತಲೂ ಭಯಂಕರವಾದ ಪಾಪಕೃತ್ಯಗಳನ್ನು ನೇರವೇರಿಸುವುದಕ್ಕೆ ಉದ್ಯೋಗಿಸಿಕೊಂಡನು.

ಕಳೆದ ಅಧ್ಯಾಯದಲ್ಲಿ ಹೋರಪ್ಪ ನಾಯರನ ವಸತಿಗೆ ತೆರಳಿ ಒಂದು ಕಾಗದ ವನ್ನು ಬರೆಯಲು ನಾಯರನಿಗೆ ಸಾವಿರಾರು ರೂಪಾಯಿಗಳ ಪ್ರತಿಫಲವನ್ನು ಕೊಟ್ಟ ತರುಣನು ಈ ವೆಂಕಟರಾಮನೇ ಆಗಿದ್ದನು.

ನನ್ನ ಅತ್ಯಕ್ಷೇ ಶಾಂತಿಯನ್ನು ನೀಡುವಿರಾ?

ಒಂದು ಚಿಕ್ಕ ಗುಡಿಸಲು. ಬಿದಿರು ದಬ್ಬ ಮತ್ತು ಹುಲ್ಲು ಇವುಗಳಿಂದ ಅದು ನಿರ್ಮಿತವಾಗಿದ್ದರೂ ನೋಡುವದಕ್ಕೆ ಅತ್ಯಂತ ಸುಂದರವಾಗಿದೆ. ಅದನ್ನು ಅಲೋಕಿಸಿದೊಡನೆಯೇ ಒಬ್ಬ ಕಲೋಪಾಸಕನ ಹಸ್ತವು ಅದರಲ್ಲಿ ಸೇರಿದೆ, ಎಂಬುದನ್ನು ತಿಳಿದುಕೊಳ್ಳಬಹುದು. ಗುಡಿಸಿಲಿನ ಜಗುಲಿಯು ನುಣ್ಣಿಗ್ರಹಿ ಹೊಳೆಯುತ್ತಲಿದೆ. ಗುಡಿಸಿಲಿನ ಮುಂದೆ ಹೂದೊಟವೇಂದಿದೆ; ವಿವಿಧ ಜಾತಿಯ ಹೂಗಳು ತಮ್ಮ ಬಣ್ಣವನ್ನು ಚೆಲ್ಲಿತ್ತ, ಪ್ರೇಕ್ಷಕನ ನೇತ್ರಗಳಿಗೆ ಅನಂದವನ್ನು ಪ್ರದಾನ ಮಾಡುತ್ತಲಿವೆ. ಹಲವು ಕಾಲಿಪಲ್ಲಿಗಳ ಗಿಡಗಳು ಘಲನಿಬಿಡವಾಗಿ ರಾಜ ಸುತ್ತ ನಿಂತಿರುತ್ತವೆ. ಅಲ್ಲಿನ ವಾತಾವರಣವು ಅತ್ಯಂತ ಶಾಂತವಾಗಿದ್ದು, ಅದರೊ

ಳಗೆ ಪ್ರವೇಶಿಸಿದವರ ಹೃದಯಗಳಲ್ಲಿ ಒಂದು ವಿಧದ ಪವಿತ್ರಭಾವನೆಯು ಸಂಜಾತ ವಾಸುವಂತಿ ಮಾಡುತ್ತಲಿದೆ!

ಈ ಗುಡಿಸಿಲನ್ನು ಆ ಉರಿನ ಜನರು “ಸಾಧನ ಕುಟೀರ” ವೆಂದು ಕರೆಯುತ್ತಿದ್ದರು. ಅಲ್ಲಿ ವಾಸವಾದುತ್ತಿರುವ ನಳಿನೀರಂಜನ ಎಂಬುವವನನ್ನು ಉರಿನ ಜನರು ‘ಸ್ವಾಮಿ’ ಎಂಬುದಾಗಿ ಸಂಭೋಧಿಸುತ್ತಿದ್ದರು. ನಳಿನೀರಂಜನನ ಸ್ವಂತ ಉರು ವಂಗನಾಡು; ಸುಪ್ರಸಿದ್ಧ ಚಿಂತಕರಿಗೂ, ದೇಶಾಭಿಮಾನಿಗಳಿಗೂ, ಯೋಗಿಗಳಿಗೂ ಜನ್ಮಾದಾನವನ್ನು ಮಾಡಿದ ಬಂಗಾಳ ಪ್ರಾಂತ್ಯದಿಂದ ತವನು ಬಂದಿದ್ದನು. ನಳಿನೀರಂಜನನ ಕತೆಯೇ, ಅತ್ಯಂತ ದುಃಖಕರವಾದುದು; ಅವನು ಒಂದು ಕಾಲದಲ್ಲಿ ಕಲ್ಪತ್ರಾನಗರದಲ್ಲಿ ಒಬ್ಬ ಸುಪ್ರಸಿದ್ಧ ಸ್ವಾಂತಿಕಾದಿಯಾಗಿದ್ದನು; ಆದರೆ ಅವನ ಮಗನ ಆಕಾಲನಿಯಾರ್ಥವು ಆವನ ಹೃದಯದಲ್ಲಿ ಲಾಕಿಕ ಜೀವನವನ್ನು ಕುರಿತು ವಿರಕ್ತಿಯು ಹುಟ್ಟುವಂತೆ ಮಾಡಿತು. ಅತ್ಯಂತ ಮಹತ್ವದಿಯಲ್ಲಿ ಸಾಕಿ ಸಲಹಿದ ಮುದ್ದುಮುಗನು ಕಣ್ಣರೀಯಾಗಲು, ಆವನಿಗೆ ಜಗತ್ತೀರ ನಶ್ವರವೆಂದೂ, ಲಾಕಿಕ ಮುಖಿಗಳ ಅಂತ್ಯವು ದುಃಖವಾಗಿಯೆಂದೂ ಖಚಿತ, ತತ್ವಗಳು ಹೊಳೆದುವು. ಮನುಷ್ಯನು ಮಾಡುತ್ತಿರುವ ಪ್ರಯತ್ನಗಳೆಲ್ಲವೂ ವ್ಯಧಿ! ಯಾವುದೇ ಒಂದು ಶಕ್ತಿಯು ಒಂದು ಆವನ ಶರೀರವನ್ನು ಮೆಟ್ಟು ಸೆಗೆಯುತ್ತಲಿದೆ! ಸಾವನ್ನು ಗೆದ್ದು ಮೃತ್ಯುಂಜಯನಾಗುವುದೇ ಜೀವನದ ಗುರಿಯು!

ಶಾಂತಿಯನ್ನು ಹುಡುಕುವದಕ್ಕಾಗಿ ಆವನು ತನ್ನ ಸ್ವಾಗ್ರಹವನ್ನು ತ್ವರಿಜಿಸಿ ಆನ್ಯನಾಡುಗಳಲ್ಲಿ ಅಲೆದನು. ತತ್ವಶಾಸ್ತ್ರಜ್ಞರನ್ನೂ, ಯೋಗಿಗಳನ್ನೂ ದರ್ಶಿಸಿ, ಮನ ಶ್ವಾತ್ಮಕ್ಕೆ ಶಾಂತಿಯು ದೊರಕುವ ದಾರಿಯಾವುದೆಂದು ಪ್ರಶ್ನಿಸಿದನು ಮನ ಸ್ವನ್ನು ಸದಾ ಸೀಡಿಸುತ್ತಿಲ್ಲಿರುವ ಶೋಕದ ಬೆಂಕೆಯು ಜ್ಞಾಲೆಗಳಿಂದ ವಿವೇಕಿಜನೆಯನ್ನು ಪಡೆಯುವುದು ಹೇಗೆಂದು ಆವನು ಚಿಂತಿಸಿದನು. ತತ್ವಶಾಸ್ತ್ರಜ್ಞರಾಗಲೀ, ಯೋಗಿಗಳಾಗಲೀ, ವಿದ್ಯಾರ್ಥಿಸರಾಗಲೀ ನಳಿನೀರಂಜನನ ಮನಸ್ಸಿನಲ್ಲಿ ಮೂಡಿರುವ ಚಿಂತಿಗಳಿಗೆ ಸಮರ್ಪಕವಾದ ಸಮಾಧಾನಗಳನ್ನು ನೀಡಲು ಶಕ್ತಾಗಲಿಲ್ಲ. ನಳಿನೀರಂಜನನಾಡರೂ ಪ್ರತ್ಯೇಕಿಯೋಗ ದುಃಖಪೀಠಿತನಾಗಿ ವಿವಿಧ ಪ್ರಾಂತಗಳಲ್ಲಿ ಆಲೆದನು. ಆನೇಕ ಸಂನ್ಯಾಸಿಗಳನ್ನೂ, ಯೋಗಿಗಳನ್ನೂ ನೋಡಿದನು; ಆದರೆ ಆವರು ಆವನ ಮನಸ್ಸಿಗೆ ಶಾಂತಿಯನ್ನು ಪ್ರದಾನ ಮಾಡಲಿಲ್ಲ.

ಹೀಗೆ ವಿವಿಧ ಉರುಗಳಲ್ಲಿ ಸಂಚರಿಸುತ್ತು. ಆವನು ಮಷಿಕೆಶಕ್ಕೆ ತಲುಪಿದನು. ಮಷಿಕೆಶವು ಹಿಮಾಲಯ ಪರ್ವತದ ತಪ್ಪಲಲ್ಲಿರುವ ಒಂದು ರಮುಣೀಯ ಪ್ರದೇಶವಾಗಿದೆ. ಉತ್ತರ ಭಾರತದ ಯೋಗಿಗಳಿಗೂ ತಪಸ್ವಿಗಳಿಗೂ ಆದು ನಿತ್ಯ ನಿಕೆಶನವಾಗಿದೆ. ನಳಿನೀರಂಜನನು ಅಲ್ಲಿ ಅತ್ಯಂತ ತೇಜಸ್ಸಿಯಾದ ಒಬ್ಬ ತರುಣ ತಪಸ್ವಿಯನ್ನು ಕಂಡನು. ಆವನೇಂಡನೆ ಮಾತನಾಡುವದರಿಂದ ತನ್ನ ಸಂದೇಹವು ನಿವಾರಣೆಯಾಗಬಹುದೆಂದು ನಳಿನೀರಂಜನನು ಆವನಿಗೆ—“ಮನು

ಷ್ಯನು ಶೋಕದ ಬೆಂಕಿಯಿಂದ ಪಾರಾಗುವದು ಹೇಗೆ?” ಎಂಬುದಾಗಿ ಪ್ರಶ್ನಿಸಿದನು.

ಒಂದು ಎಚ್ಚನಗಿಯನ್ನು ಜೆಲ್ಲಿದ ಅನಂತರ ತಪಸ್ಯಿಯು ಹೇಳುತ್ತಾನೇ:—
“ಮಗೂ, ತನ್ನನ್ನು ತಾನೇ ಮರೆಯುವದರಿಂದ!”

“ತನ್ನನ್ನು ತಾನೇ ಮರೆಯುವದೇ? ಅದು ಅಸಾಧ್ಯ!”

“ಅಸಾಧ್ಯವೇಂಬುದು ಮೂಡರ ವೇದಮಂತ್ರವು! ಮನುಷ್ಯನು ತಾನು ಬೇರೆ;
ಶೋಕವು ಬೇರೆ, ಈ ರೀತಿ ಭಾವಿಸುವದರಿಂದ ಅವನು ಸಂಕಟಗಳನ್ನು ಅನುಭವಿಸ
ಬೇಕಾಗಿ ಬರುತ್ತದೆ ಸುಖವನ್ನು ಹಂಬಲಿಸಿ ಮನುಷ್ಯನು ಪ್ರಯತ್ನಿಸುತ್ತಾನೆ.
ಉದ್ದೇಶ ಫಲವು ವಿವರಿತವಾಗಿ ಭವಿಸಿದರೆ ಅವನು ಶೋಕ-ತಾಪಗಳಿಗೆ ಬಲ
ಯಾಗುತ್ತಾನೆ. ನೊದಲು ಈ ಉದ್ದೇಶದಿಂದ ತನಗೆ ಸುಖವು ಸಿಗಬೇಕೆಂಬ
ಆಗ್ರಹವು ಮನುಷ್ಯನಲ್ಲಿ ಇಲ್ಲದಿದ್ದರೆ, ತಾನು ಗ್ರೇದ ಯತ್ನದ ಫಲವು ತನ್ನಿಷ್ಟಕ್ಕೆ
ವಿವರಿತವಾಗಿದ್ದರೂ ಅವನು ಶೋಕವನ್ನು ಅನುಭವಿಸಬೇಕಾಗಿ ಬರುವದಿಲ್ಲ.
ಏಕೆಂದರೆ, ಅನಾಸಕ್ತಿಯಿಂದ ಮಾಡಿದ ಕೆಲಸವು ಅವನ ಮನಸ್ಸಿನಲ್ಲಿ ದುಃಖವನ್ನು
ಹುಟ್ಟಿಸಲಾರದು. ಕೇವಲ ಸಿರಾಗ್ರಹದಿಂದ ಉದ್ದೇಶಗಳಲ್ಲಿ ನಿರತನಾದ ಮಾನವನು
ಶೋಕ ತಾಪಗಳ ಬಂಧನದಿಂದ ವಿಮುಕ್ತನಾಗುತ್ತಾನೆ”

“ಆದರೆ ಅನಾಸಕ್ತಿಯಿಂದ ಫಲದ ಮೇಲೆ ಆಶೀರ್ವಿಲ್ಲದೆ ಉದ್ದೇಶಿಸಲು ಮನು
ಷ್ಯನು ಶಕ್ತನಾಗುವನೆ? ತನಗೆ ದೊರಕಬಹುದಾದ ಫಲದ ಆಶೀರ್ವಿಯಿಂದ ಮಾನವನು
ಪ್ರಯತ್ನಗಳಲ್ಲಿ ನಿರತನಾಗಿದ್ದಾನೆ. ಬಂಧು-ಬಂಧವರ ಮೃತ್ಯುವನ್ನು ಏಕೈಕಿ
ದುಃಖವರವಶನಾಗುತ್ತಾನೆ. ಇದರಿಂದ ನಿವಾರಣೆಯನ್ನು ಹೊಂದುವದು ಹೇಗೆ?”

“ಈ ನೊದಲೇ ನಾನು ಹೇಳಿದಂತೆ ‘ತಾನು’ ‘ಪರರು’ ಎಂಬ ಬಣ್ಣದ ಕನ್ನ
ಡಕಗಳನ್ನು ಧರಿಸುವದರಿಂದ ಶೋಕವು ಬೇರೆ, ತಾನು ಬೇರೆ ಎಂಬುದಾಗಿ ಮನುಷ್ಯ
ನು ವಿಚಾರಿಸುತ್ತಿದ್ದಾನೆ! ತಾನು ತನ್ನ ಕುಟುಂಬವೇಂಬುದಾಗಿ ಅಭಿಮಾನಿಸುತ್ತಿದಾನೆ;
ಆದರೆ ನಿಷ್ಪತ್ತವಾದ ಬುದ್ಧಿಯಲ್ಲಿ ನೋಡುವುದಾದರೆ, ಯಥಾರ್ಥವು ತಿಳಿದು ಬರು
ತ್ತುದೆ. ಮನುಷ್ಯನ ಆತ್ಮವು ನಿತ್ಯವು. ಆದು ತನ್ನ ಪಯಣದಲ್ಲಿ ಕೆಲವು ಸಮ
ಯುದ ವರೆಗೆ ವಿಶ್ವಾಂಶಿಯನ್ನು ಹೊಂದಿದ ಮಾತ್ರದಿಂದ ಆ ವಿಶ್ವಾಮ ಪ್ರದೇಶವು
ಎಂದಿಗೂ ಆತ್ಮನ ವಸ್ತುವಾಗಲಾರದು. ಆತ್ಮನು ಈ ವಿಶ್ವಾಮ ಪ್ರದೇಶಕ್ಕಿಂತ ತೀರ
ವಿಭಿನ್ನನು! ಕೆಲವು ಕಾಲ ಈ ಗೃಹದಲ್ಲಿ (ವೇಹದಲ್ಲಿ) ವಿನೋದದಿಂದಿದ್ದು, ಅವನು
ತನ್ನ ಪಯಾಟನವನ್ನು ಮುಂದುವರಿಸುತ್ತಾನಾದುದರಿಂದ ಅನಿತ್ಯವಾದ ಈ ವಿಶ್ವಾ
ಮ ಗೃಹವು ಅವನದಾಗಲಾರದು. ನಾನು ಬೇರೆಂದೂರಿಗೆ ತೆರಳಿದಾಗ ಅಲ್ಲಿರುವ
ಒಂದು ಹೊಟೆಲಿನಲ್ಲಿ ಉಂಟ ಮಾಡುತ್ತೇವೆ. ಆ ಹೊಟೆಲನ್ನು ತೈಜಿಸಿ ಹೊರಗೆ
ಬರುವಾಗ ನಮಗೆ ಯಾವ ದುಃಖವೂ ಆಗುವುದಿಲ್ಲ. ಅದರಂತೆಯೇ ಆತ್ಮನು ಈ
ಶೋಕವೇಂಬ ವಿಶ್ವಾಂಶಿಗೃಹದಲ್ಲಿ ಕೆಲವು ಕಾಲ ವಿನೋದಿಸುತ್ತಾನೆ. ಅವನಿಗೆ
ಬಂಧು-ಬಂಧವರಿಲ್ಲ. ಶೋಕಸಂತಾಪಗಳಾಗಲೀ ಸುಖಭೋಗಗಳಾಲೀ ಅವನಿಗೆ

ಇರುವದಿಲ್ಲ. ಅವನು ನಿತ್ಯ ತೃಪ್ತಿನಿರುವದರಿಂದ, ಅತ್ಯಷ್ಟಿಯು ಅವನಲ್ಲಿರದು. ವೀತರಾಗ ಸ್ವರೂಪನವನು.”

“ಯೋಗಿರಾಜರೇ! ಹಾಗೆಂದ ಮೇಲೆ ಪರಿಪೂರ್ಣವಾದ ಅತ್ಯನೇಕೆ ಜನನ, ಮರಣ, ಸುಖದುಃখ ಎಂಬೀ ರಚ್ಚಿಲಿಸಿಂದ ಪೀಡಿತನಾಗುತ್ತಿರುವನು? ವೀತರಾಗ ಸ್ವರೂಪನಾದರೂ ಅವನೇಕೆ ರಾಗ-ಪ್ರೇಮಗಳಿಂಬ ಕತ್ತಲೆಯಲ್ಲಿ ನರಳುತ್ತಿರುವನು?”

“ಮಗೂ! ನೀನು ಕೇಳುತ್ತಿರುವ ಪ್ರಶ್ನೆಯು ಮಹತ್ವವಳಿದ್ದಾಗಿದೆ! ಜೀವನ ವೆಂಬುದು ಪರಿಪೂರ್ಣತೆಯನ್ನು ಹೊಂದುವುದಕ್ಕಾಗಿ ಆತ್ಮನು ನಡೆಯಿಸುತ್ತಲಿರುವ ಒಂದು ಪ್ರವಾಸದ ಒಂದು ಭಾಗವಾಗಿರುತ್ತದೆ. ಆ ಪ್ರಾಪ್ಯಸಾಫನವನ್ನು ಹೊಂದುವ ವರೆಗೆ ಈ ಪಯಣವು ಪೂರ್ತಿಯಾಗಲಾರದು. ಯಾವಾಗ ಆತ್ಮನು ಕರ್ಮಸಾಧನೆ ಗಾಗಿ ಧರಂಸಿದ ದೇಹವು ಶಿಧಿಲವನ್ನು ಹೊಂದುವುದೇ, ಆಗ ಅವನು ನಾವು ಜರಿದು ಹೊಡ ವಸ್ತುವನ್ನು ದೂರಕ್ಕೆಸೆದು ಹೊಸ ಬಟ್ಟಿಯನ್ನು ಧರಿಸುವಂತೆ, ಜೀಣಿಸಿ ರುವ ದೇಹವನ್ನು ಪರಿತ್ಯಜಿಸಿ ಹೊಸದೊಂದು ದೇಹವನ್ನು ಪಡೆಯುತ್ತಾನೆ. ಪೂರ್ಣತೆಯನ್ನು ಹೊಂದುವವರೆಗೆ ಆತ್ಮನು ಈ ರೀತಿಯಲ್ಲಿ ಹೊಸ ಹೊಸ ದೇಹ ಗಳನ್ನು ಧರಿಸುತ್ತಾ ಜನನ-ಮರಣಗಳನ್ನು ಅನುಭವಿಸಬೇಕಾಗಿ ಬರುತ್ತದೆ! ಆದುದ ರಿಂದಲೇ ಶ್ರೀಕೃಷ್ಣನು ಈ ಪ್ರಕಾರ ನುಡಿದಿರುತ್ತಾನೆ.

ಬಹೂನಿ ಮೇ ವ್ಯತೀತಾನಿ ಜನ್ಮಾನಿ ಶವಚಾಜುಣಿ

ತಾನ್ಯಹಂ ವೇದಸವಾರಣೆ ನಶ್ಯಂ ವೇತ್ತಫ್ರಿಪರಂತಪ ||

— ಪರಿಶುದ್ಧನೂ, ಅನಶ್ವರ ಸ್ವರೂಪನೂ, ಆದ ಆತ್ಮನೇಕೆ ರಾಗಪ್ರೇಮಗಳಿಂಬ ಬಂಧನದಲ್ಲಿ ಸಿಲುಕೆದನು? ಎಂದು ನೀನು ಮೊದಲು ಪ್ರಶ್ನಿಸುತ್ತಿಯೆ? ಮೊದಲು ಅಖಂಡವಾಗಿದ್ದ ಆ ದಿವ್ಯ ಚೈತನ್ಯದಲ್ಲಿ ಈ ಲೋಕದಲ್ಲಿ ಕಾಣಿಸುತ್ತಿರುವ ಸಮಸ್ತ ಶಕ್ತಿಗಳು ಆಡಕವಾಗಿದ್ದವು. ಕೇವಲಾನಂದಮಯ ಸ್ವರೂಪನಾದ ಆ ಪರಂಜ್ಯೋತಿಯಲ್ಲಿ ಸರ್ವವೂ ಲೀನವಾಗಿದ್ದಿತು. ಹೀಗೆ ಅಪರಿಷ್ಟನ್ವಾದ ಅನಂತ ಶಕ್ತಿಯಲ್ಲಿ ಅಂತರ್ಗತವಾಗಿರುವ ಈ ಆತ್ಮನೆಂಬ ಆಣವಿನಲ್ಲಿ “ನಾನು” ಎಂಬ ಒಂದು ವಿಚಾರವು ಉತ್ಪನ್ನವಾಯಿತು. “ನಾನು” ಎಂಬ ವಿಚಾರ ಬರಲು, ಆ ಅನಂತ ಶಕ್ತಿಯಿಂದ ಆತ್ಮನು ಬೇರೆಯಾಗಬೇಕಾಗಿ ಬಂದಿತು. ಏಕೆಂದರೆ, ಅಪರಿಷ್ಟನ್ವಾದುದರಲ್ಲಿ ಪರಿಷ್ಟನ್ವ ಭಾವವನ್ನು ಹೊಂದಿದ ಆತ್ಮನಿಗೆ ಇರಲು ಸಾಧ್ಯವಾಗಲಿಲ್ಲ. “ನಾನು” ಎಂಬ ಮಲೇನತೆಯನ್ನು ಹೊಂದಿದ ಆತ್ಮನು ಪರಿಶುದ್ಧತೆಯನ್ನು ಹೊಂದುವದಕ್ಕಾಗಿ ಈ ಸ್ಥಾಪಿತಗತಿಯನ್ನು ಹೊಂದಿದ ಆತ್ಮನಿಗೆ ಇರಲು ಸಾಧ್ಯಮಿಸುತ್ತಲಿದ್ದಾನೆ; ಪುನಃ ಆ ಪರಂಜ್ಯೋತಿಯಲ್ಲಿ ವಿಶ್ವವನ್ನು ಹೊಂದುವುದಕ್ಕಾಗಿ ಪಯಣವನ್ನು ಮಾಡುತ್ತಲಿದ್ದಾನೆ. ಈ ರೀತಿ ಮಲೇನತೆಯನ್ನು ಹೊಂದಿದ ಆತ್ಮನಲ್ಲಿರುವ “ನಾನು” ಎಂಬ ಭಾವವೇ ಸರಕಲ ದುಃಖಗಳ ಮೂಲ ಕಾರಣವು! ತಾನು ಬೇರೆ, ಜಗತ್ತು

ಬೇರೆಯೆಂಬ ಭಾವನೆಯಿಂದ ತನ್ನ ಸುಖಗಳನ್ನು ಸಾಧಿಸುವದಕ್ಕಾಗಿ ಮನುಷ್ಯನು ಉದ್ದೇಶಿಸುತ್ತಾನೆ, ಆದರೆ ವಾಸ್ತವದಲ್ಲಿ ಫಲವು ಪರಿಣಮಿಸುವದು ಆ ರೀತಿಯಲ್ಲಿ ಯಲ್ಲ. ಲೋಕವೂ ಆತ್ಮವೂ ಒಂದೇ ಆಗಿರುತ್ತವೆ ಬಿಂಬ ಪ್ರತಿಬಿಂಬಗಳಂತೆ! ಪರರನ್ನ ಹಿಂಸಿಸಿ ತಾನು ಸುಖಿಸಬೇಕೆಂದು ಬಯಸುವದರಿಂದ ಮನುಷ್ಯನು ದುಃಖ ವನ್ನೇ ಅನುಭವಿಸುತ್ತಾನೆ ಇದಕ್ಕೆ ಕಾರಣವು, ಅವನ ಆತ್ಮವು ವಿಶ್ವಾತ್ಮಕನ್ ಒಂದು ಅಂಶವಾಗಿರುವದರಿಂದ ಅನ್ಯರಿಗೆ ಬಯಸಿದ ಕೇಡು ಅವನಿಗೆ ಬಂದೇ ಬರುತ್ತದೆ!”

ಆ ತರುಣ ತಪಸ್ವಿಯ ಅನೋಫ್ವಾದ ಈ ಉಪದೇಶವನ್ನು ಕೇಳಿ ಶೋಕಾನಲದಿಂದ ಪ್ರಜ್ಞಲಿಸುತ್ತಿರುವ ನಳಿನಿರಂಜನನ ಹೃದಯವು ಶಾಂತತೀಯನ್ನು ಹೊಂದ ಲಾರಂಭಿಸಿತು. ಅಂತ್ಯದಲ್ಲಿ ಅವನಿಗೆ ಶಾಂತಿಸಂದೇಶವನ್ನು ನೀಡಬಲ್ಲ ಬಬ್ಬ ಗುರುರಾಜನು ಲಭಿಸಿದನು. ತಾನು ಶಾಂತಿಯನ್ನು ಹೊಂದಬೇಕಾದರೆ, ಏನು ಮಾಡಬೇಕೆಂದು ಶಿಲಿಯಲು ಕುತೂಹಲಚಿತ್ತನಾಗಿ ನಳಿನಿರಂಜನನು ಆ ತಪಸ್ವಿಯನ್ನು ಪ್ರಶ್ನಿಸುತ್ತಾನೆ:—“ಯೋಗಿರಾಜ! ನಾನು ಶಾಂತಿಯನ್ನು ಹೊಂದಬೇಕಾದರೆ ಏನು ಮಾಡಬೇಕೆಂಬುದನ್ನು ಕರುಣಾನೋರಿ ಉಪದೇಶಿಸುವಿರಾ?”

“ಮಗೂ, ಆ ಪರಂಜ್ಯೋತಿಯ ಆರಾಧನೆಯಿಂದ ನಿಂನು ಆಗ್ರಹಿಸುತ್ತಿರುವ ಶಾಂತಿಸುಖವು ಲಭಿಸುವದು”. ಎಂದು ತನ್ನ ಸ್ವಾಭಾವಿಕವಾದ ಮಂದಸ್ಯಿತವನ್ನು ಹೊರಚೆಲ್ಲಿ ತಪಸ್ವಿಯು ನುಡಿದನು.

“ಆದರೆ ಮಹಾರಾಜ! ಆ ಪರಮಾತ್ಮನ ಆರಾಧನೆಗಿರುವ ದಾರಿಯಾವುದು?”

“ಈ ಲೋಕವೇ ಆ ಪರಮಾತ್ಮನ ದೇಗುಲವು! ಈ ಜಗತ್ತಿನಲ್ಲಿ ಜೀವಿಸುತ್ತಿರುವ ಮಾನವರೂ ಚರಾಚರ ಜೀವಿಗಳೂ ಆ ಪುಣ್ಯಪುರುಷನ ಪ್ರತಿಕಗಳು! ಆದುದರಿಂದ ಬಲ್ಲವರು ಹೇಳುತ್ತಾರೆ, ಸಜೀವ ಪ್ರತೀಕಗಳಾರಾಧನೆಯಿಂದ ಸಾಯಂಜ್ಯವನ್ನು ಸಾಧಿಸುವದೇ ಮೇಲೆಂದು.

ಅಹಮಾತ್ಮಾ ಗುಡಾಕೇಶ ಸರ್ವಭೂತಾರಯಸ್ಥಿತಃ |

ಅಹಮಾದಿಷ್ಟ ಮಧ್ಯಂಚ ಭೂತಾನಾಮಂತ ಏವಚ ||

ಎಂದು ಗೀತೀಯಲ್ಲಿ ನುಡಿದಿರುವದರಿಂದ ಲೋಕದ ಸರ್ವವ್ಯಾಖ್ಯಿಗಳ ಹೃದಯಗಳಲ್ಲಿ ಚೆಳಗುತ್ತಿರುವ ಆ ದಿವ್ಯ ಚೈತನ್ಯದ ಸಾಕ್ಷಾತ್ವಾರವನ್ನು ಹೊಂದುವದು ಶ್ರೀವೃಷ್ಟಿ. ಆದುದರಿಂದ ನಿಷ್ಣಾಮನಾದಿಜನಸೇವೆಯಿಂದ ಆ ಚೆಳಕೆನ ದರ್ಶನ ಹೊಂದಬಯದು.”

“ಆದರೆ ಮಹಾತ್ಮಾ! ಸಂಸಾರಕಡಲಿನಲ್ಲಿ ನೊಂದು ಬಂದವನು ನಾನು. ಆ ಕರ್ಮದ ಕಡಲಿನಲ್ಲಿಯೇ ಪ್ರವೇಶಿಸಲು ಏಕೆ ನನ್ನ ನ್ನು ಪ್ರೇರೇಷಿಸುತ್ತಿರುವಿರಿ?”

“ಮಗೂ, ಈ ಜಗತ್ತಿನಲ್ಲಿ ಮೋಕ್ಷಸಾಧನೆಗೆ ನಾಲ್ಕು ದಾರಿಗಳು ಹೇಳಲ್ಪಟ್ಟಿರುತ್ತವೆ. ಕರ್ಮ, ಜ್ಞಾನ, ಭಕ್ತಿ, ಯೋಗ ಎಂಬಿವುಗಳೇ ನಾಲ್ಕು ದಾರಿಗಳು. ಇದರಲ್ಲಿ ಜ್ಞಾನವು ಅಸಾಮಾನ್ಯ ಮನುಷ್ಯಕ್ಕಿರುತ್ತವರಿಂದಲ್ಲದೇ ಇತರರಿಂದ ಸಾಧ್ಯವಿಲ್ಲ. ಹಲವು ವಿಧ ಅಭ್ಯಾಸಗಳಿಂದ ಶರೀರವನ್ನು ಬಳಲಿಸಬೇಕಾಗಿ ಬರುತ್ತದೆ ಯೋಗ

ಸಾಧನೆಗೆ. ಭಕ್ತಿ ರಸವನ್ನು ಇಬ್ಬೆಕಾದರೆ ಮನುಷ್ಯನ ಆತ್ಮವು ಪರಿಪಕ್ವವಾಗಿರಬೇಕು; ಸಾಧಕನು ಪ್ರೇಮರಸದ ರುಚಿಯನ್ನು ಅರಿತಿರಬೇಕು, ಆದರೆ ಕರ್ಮವು ಹಾಗಲ್ಲ. ಸಂಸಾರಿಗನಾದ ಮನುಷ್ಯನು ತನ್ನ ಸಂಸಾರದಲ್ಲಿಯೇ ಇದ್ದು ಕೊಂಡು ಆ ಧೈಯ ವನ್ನು ಸಾಧಿಸಬಹುದು. ಇದಲ್ಲಿದೆ ಇಂದಿನ ಭಾರತವರ್ಷದ ಸ್ಥಿತಿಯು ಕರ್ಮ ಯೋಗಕ್ಕೆ ಅನುಕೂಲವಾಗಿದೆ. ಒಂದು ಕಾಲದಲ್ಲಿ ಮಾತ್ರಾರ್ಥಿ ಹಾಗು ತ್ಯಾಗಿಗಳ ನಾಡಾದ ಭಾರತವರ್ಷವು ಇಂದು ವಿದೇಶಿಯ ಸಂಸ್ಕೃತಿಯ ಪ್ರಸಾರದಿಂದ, ಧಾರ್ಡಿಕ, ಸ್ವೀತಿಕ ಹಾಗು ಶಾರೀರಿಕ ಅಧಃಪತನವನ್ನು ಹೊಂದಿ, ಶೋಕಗ್ರಸ್ತವಾಗಿರುವದು. ಭಾರತಾಂಚಿಯ ನಾಡಿನ್ನಂದನದ ವೇಗವು ಕಡಿಮೆಯಾಗುತ್ತಾ ಬರುತ್ತಿದೆ. ಭಾರತವರ್ಷ ಮರಣ ರಯಿಸುತ್ತಿದೆ! ಆದರೆ ಲೋಕಕ್ಕೆ ಭಾರತವರ್ಷದ ಆವಶ್ಯಕತೆಯಿದೆ! ಪ್ರಾಚೀನ ಕಾಲದಲ್ಲಿ ವಿಶ್ವಕ್ಕೆ ಆಧ್ಯಾತ್ಮಿಕ ಜ್ಯೋತಿಯನ್ನು ಬೀರಿದ ಭಾರತ ಭೂಮಿಯು ಭವಿಷ್ಯತ್ವಾಲದಲ್ಲಿಯೂ ಸಹ ಲೋಕಕ್ಕೆ ಒಂದು ಮಹತ್ವದ ದಿವ್ಯ ಸಂದೇಶವನ್ನು ಸೀಡಬೇಕಾಗಿದೆ. ಅಧಃಪತನದ ದಾರಿಯನ್ನು ಹಿಡಿದ ಇತರ ಜನಾಂಗಳನ್ನು ಆವಳು ಕ್ಯೇ ಹಿಡಿದು ಎತ್ತಬೇಕು. ಇಂದಿನ ವಿಶ್ವಕ್ಕೆ ಕಲ್ಯಾಣವಾಗಬೇಕಾದರೆ, ಭಾರತವರ್ಷವು ಉಳಿಯಬೇಕು. ಆಯಂವಾತೆಯು ಹೊಸದಾದ ಜ್ಯೇಶ್ವರವನ್ನು ಬೀರಲು ಸರಕ್ತಾಗಿರಬೇಕು, ಆದರೆ ಇಂದಿನ ಭಾರತವರ್ಷವು ಅಜ್ಞತೆಯ ಮನಸ್ಯಾಗಿ! ಅಂಥವಾಸಗಳಿಂದ ತುಂಬಿ ತುಳುಕುತ್ತಿರುವ ನರಹುಳಿಗಳ ಗೂಡು! ಮತಗಳ ಹೆಸರಿನಲ್ಲಿ ಅನಾಚಾರಗಳನ್ನು ನಡೆಯಿಸುತ್ತ ಅನ್ಯ ಧರ್ಮಗಳ ಮೇಲೆ ವಿಷವನ್ನು ಕಾರುತ್ತ, ತಮ್ಮ ನೀತ್ತರನ್ನು ತಾವೇ ಕುಡಿಯಲು ಬಯಸುತ್ತಿರುವವರಿಂದ ನಿಬಿಡವಾಗಿದೆ. ಹಿಂದೆ ಬೆಳಗಿದ ಮಾಹಾವೀರರ, ಮಹಾರಘರ ನೀತ್ತರು ಇಂದು ಭಾರತವರ್ಷದಲ್ಲಿ ನೋಡ ಸಿಗಲಾರದು. ಬಲಹೀನತೆ, ಅಜ್ಞತೆ, ಅಹಂಕಾರ ಎಂಬವುಗಳೇ ಇಂದಿನ ಭಾರತೀಯನ ಗುಣ-ಸಂಪತ್ತುಗಳು! ಎಂದಿನ ವರಿಗೆ ಭಾರತವರ್ಷದಲ್ಲಿ ಈ ಬಲಹೀನತೆಯು ನೆಲೆಸಿಂತಿರುವದೋ, ಅಂದಿನವರಿಗೆ ಭಾರತದ ಉದ್ಧಾರವಾಗಲಾರದು. ಲೋಕಕ್ಕೆ ಭಾರತವರ್ಷವು ಬೆಳಕನ್ನು ಬೀರಬೇಕಾದರೆ, ಹೊದಲು ಶಕ್ತಿಸಂಪನ್ಮೂಲವಾಗಬೇಕು. ಧಾರ್ಮಿಕ, ಸ್ವೀತಿಕ ಮತ್ತು ಶಾರೀರಿಕ ಬಲಗಳನ್ನು ಭಾರತೀಯರು ಸಂವಾದಿಸಬೇಕು. ಜ್ಯೋತಿಸೂಂಯನ ಉಚಯದಿಂದ ಅಜ್ಞತೆ, ಅಂಥವಾಸಗಳಂಬ ತಿಮಿರಗಳು ನಾಶವಾಗಬೇಕು. ನತ್ಯದ ರೂಪವು ಭಾರತೀಯನಲ್ಲಿ ನೆಲೆಸಿಲ್ಲಬೇಕು. ಇಂದಿನ ರೀತಿಯಲ್ಲಿ ಇನ್ನೊಂದು ಕತವಾನದ ವರಿಗೆ ಭಾರತವರ್ಷವು ನಿದ್ರೆಯಲ್ಲಿ ಬಿದ್ಧರೆ, ನಾಡು ಸಂಪೂರ್ಣವಾಗಿ ಪೋರುಪಡಿಸುವಾಗುವದರಲ್ಲಿ ಸಂದೇಹ ವಿಲ್ಲ. ಆದುದರಿಂದ ಮಗೂ, ಆ ಶಾಂತಿಯನ್ನು ಸಾಧಿಸಲು ಸೀನು ಬಯಸುತ್ತಿರುವೆಯಾದರೆ, ಈ ಕರ್ಮಾದ ದಾರಿಯನ್ನೇ ಸ್ವೀಕರಿಸಬೇಕಾಗಿರುವದು. ಇದರಿಂದ ನೀನು ಶಾಂತಿಯನ್ನು ಪಡೆಯುವದಲ್ಲದೆ, ನಮ್ಮ ನಾಡಿನ ಜನರೂ ಪ್ರಯೋಜನವನ್ನು ಹೊಂದುವರು. ಈ ವಿಶ್ವವು ಆ ಪರಮಾತ್ಮನ ಒಂದು ಅಂಶವಾಗಿರುವದರಿಂದ ವಿಶ್ವ

ಹಿತವನ್ನು ಚಿಂತಿಸಿ, ಫಲಕಾಂಕ್ಕೆಯಿಲ್ಲದೆ ಮಾಡುತ್ತಿರುವ ಉದ್ದೇಶವನ್ನು ಈಶ್ವರಾರಾಧನೆಯ ಬೇರೊಂದು ರೂಪವಾಗಿದೆ. ಜನತೆಯನ್ನೇ ಎರಂಚೆಷ್ಟೇತಿಯ ಅಂಗವೆಂದು ವಿಚಾರಿಸಿ, ಜನಸೇವೆಗಾಗಿ ಹೋರಡು! ವೈಮಂದಿರದಲ್ಲಿ ಮಂತ್ರವಾಗಿರಲಿ! ತ್ಯಾಗವೇ ನಿನ್ನ ಯೋಗ! ಅವಿಶ್ರಾಂತ ಉದ್ದೇಶವೇ ನಿನ್ನ ತಪಸ್ಸು! ಹೋರಣಿನ್ನು. ನಿದ್ರೆಯಿಂದ ಸೀನು ಜಾಗ್ರತ್ತನಾಗಿರುತ್ತೀರೋಯೇ! ಜನತೆಯ ಸಂಕಳನನ್ನು ತಿಳಿದು, ಅವರಲ್ಲಿ ಪರಡಿರುವ ಅಳ್ಳಾತೆಯನ್ನೂ ಅಂಥವಿಶ್ವಾಸಗಳನ್ನೂ ಹೂಗಲಾಡಿಸಿ, ಅವರನ್ನು ಸಬಲರನ್ನಾಗಿ, ಪೌರುಷವಂತರನ್ನಾಗಿ ಮಾಡಲು ಪ್ರಯತ್ನಿಸು! ಜನಸೇವೆಯೇ ನಿನ್ನ ಗುರಿಯು!”

ಆ ತಪಸ್ಸಿಯ ಅವೋಧವಾದ ಉಪದೇಶವು ನಳಿಸಿರಂಜನನ ಮನಸ್ಸನ್ನು ಸೂರೆಗೊಂಡಿತು. ಅವನಲ್ಲಿ ಹೊಸದೊಂದು ರಕ್ತಿಯು ಸಂಚಾತವಾದುತ್ತೇ ತೋರಿತು. ಅವನಲ್ಲಿದ್ದ ಶೋಕಗಳು, ಬೇಸರಿಕೆಗಳು ಮಾಡುವಾದುವು. ಹಾಗೆನೊಂದು ಜನ್ಮಾವು ಅವನಿಗೆ ಲಭಿಸಿದಂತೆ ಭಾಸವಾಯಿತು. ಆ ತಪಸ್ಸಿಯು ಆಯುಷ್ಯಾಂತವು ಕಬಿಣವನ್ನು ಆಕರ್ಷಿಸುವಂತೆ ನಳಿಸಿರಂಜನನ ಮನಸ್ಸನ್ನು ಆಕರ್ಷಿಸಿದ್ದನು. ಭಕ್ತಿಯಿಂದ ಆ ಯೋಗಿಶ್ವರನ ಚರಣಗಳಿಗೆ ನಮಿಸಿ ನಳಿಸಿರಂಜನನು ನುಡಿದನು: “ಯೋಗಿ ರಾಜ! ತಮ್ಮ ಚರಣಸೇವೆಯಿಂದ ಕೃತಾರ್ಥನಾಗಬೇಕೆಂಬುವೇ ನಿನ್ನ ಬಯಕೆಯು! ತಮ್ಮ ದರ್ಶನದಿಂದ ನಾನು ಶಾಂತಿಸಿಯಾಡದ ಸಂಖ್ಯೆನ್ನು ಕಂಡೆನು. ತಮ್ಮ ದಾಸನನ್ನಾಗಿ ಈ ದೀನನನ್ನು ಸ್ವೀಕರಿಸಿರಿ!”

ಎಳೆನಗಿಯನ್ನು ಬೀರಿ ಸನ್ಯಾಸಿಯು ನುಡಿಯುತ್ತಾನೆ “ಮಗೂ, ಬೇಸರವಡಬೇಡ. ಆಧುನಿಕ ಭಾರತದ ಸೂರ್ಯನು ಉದಯವನ್ನು ಹೊಂದುತ್ತಲ್ಲಿರುವ ಕಾಲನು ಸಂಪೂರ್ಣವಾಗುತ್ತಲಿದೆ! ಉದಯಭಾನುವಿನ ಆಗಮನ ಸಂದೇಶವನ್ನು ವಿಶ್ವಕ್ಷೇತ್ರಾಳಾಕಾಲದಲ್ಲಿ ಅರುಹುತ್ತಿರುವ ಕುಕ್ಕುಟಪದ ಕೆಲಸವನ್ನು ವರಾತ್ರಿ ಸೀನು ಮಾಡು! ಆ ಪುಣ್ಯ ಗ್ರಂಥದ ಪೀರಿಕೆಯನ್ನು ವರಾತ್ರಿ ಸೀನು ಉಲ್ಲೇಖಿಸು! ಆ ಮಹಾದ್ವಿಂಧ ವನ್ನು ಬರೆಯಲು ಬೇರೊಬ್ಬ ವೃತ್ತಿಯು ಬರುತ್ತಾನೆ. ಆ ಕಾಲನು ಬಂದರೆ ನಾನೇ ಬಂದು ನಿನಗೆ ದರ್ಶನವನ್ನಿತ್ತು, ಸಿನ್ನನ್ನು ತಪಸ್ಸಿಗಾಗಿ ಸಂಗಡ ಕರೆದೊಯ್ಯಿತ್ತೇನೆ!”

“ಮಹಾರಾಜರೇ, ತಮ್ಮ ಮಾತಿನಂತೆಯೇ ಆಗಲಿ!”

“ಕಂದಾ, ಹಾಗಾದರೆ ಈ ಮಂಗಳ ಪ್ರಭಾತದಲ್ಲಿ ಉದಯಭಾರತದ ಮಂಗಳಗಾನವನ್ನು ಹಾಡು!”

ಯೋಗಿರಾಜನ ಉಪದೇಶದಂತೆ ಜನಸೇವೆಯನ್ನು ಗೈದು ಶಾಂತಿಯನ್ನು ನಾಧಿಸಲು ಹೋರಬಿನು ನಳಿಸಿರಂಜನನು. ಆ ತಪಸ್ಸಿಯು ಈತನ ಗುರುದೇವನಾದನು. ಗುರುವಿನ ಉಪದೇಶಗಳಂತೆ ತನ್ನ ನಾಧನೆಯನ್ನು ನೆರವೇರಿಸಲು ನಳಿಸಿರಂಜನನು ಉದ್ಯಕ್ತನಾದನು. ಅವನು ದ್ವಾರಾ ಭಾರತದಲ್ಲಿರುವ ತಿವಾರವೆಂಬ ಒಂದು ಗ್ರಾಮಕ್ಕೆ ಬಂದನು. ನಿಂದಿದೇವತೆಯ ಕೇಳಿಭಾವಿಯಾದ ಆ ಗ್ರಾಮವು ನಳಿಸಿರಂಜನನ ಮನಸ್ಸನ್ನು ಆಕರ್ಷಿಸಿತು. ಮನೋಚರವಾದ ಸ್ವಷ್ಟಿಸೊಂದಯ್ಯವು ಅವನ ಆತ್ಮ

ವನ್ನು ಹಣ್ಣಿಸಿತು. ಕಲಕಲನೆ ಹಾಡುತ್ತೆ ಹರಿಯುತ್ತಿರುವ ಒಂದು ನದಿಯ ಶೀರದಲ್ಲಿ ಒಂದು ಕುಟೀರವನ್ನು ನಿರ್ಮಿಸಿ ನಳಿನೀರಂಜನನು ಅಲ್ಲಿ ತನ್ನ ಸಾಧನೆಯನ್ನು ಪ್ರಾರಂಭಿಸಿದನು. ಈ ಗುಡಿಸಿಲೇ ಅನಂತರ “ಸಾಧನ ಕುಟೀರ”ವೆಂಬ ಹೆಸರಿನಲ್ಲಿ ಅತ್ಯಂತ ಪ್ರಸಿದ್ಧಿಯನ್ನು ಹೊಂದಿತು.

ಜನಜೀವನದಲ್ಲಿ ಬೆರಿತು, ಜನತೆಯ ಕವ್ಯ-ಸುಖಗಳನ್ನು ಅನುಭವಿಸಿ, ಅವರ ಬದುಕುಗಳಲ್ಲಿ ಬೆಳಕನ್ನು ತೋರುವುದಾಗಿದ್ದಿತು ನಳಿನೀರಂಜನನ ಸಾಧನೆಯ ಉದ್ದೇಶವು! ಅವನು ಗ್ರಾಮೀಣರೊಡನೆ ಬೆರಿತು ಅವರ ಪರಿಚಯವನ್ನು ಸಂಪಾದಿಸಿದನು. ನಿರ್ವಹಕುಕ್ಕಿಗಳಾದ ರೈತ ಜನರಿಗಾಗಿ ಒಂದು ರಾತ್ರಿಯ ನಾಶಾಲೆಯನ್ನು ಸ್ಥಾಪಿಸಿ, ಜನರಿಗೆ ಅಕ್ಷರಚಾನವು ಲಭಿಸುವಂತೆ ಪ್ರಯತ್ನಿಸಿದನು. ನೊಂದ ಜನರ ದುಃಖವನ್ನು ಪರಿಹರಿಸಲು ಅವನು ಅತ್ಯಂತ ಹಣ್ಣದಿಂದ ಮುಂದೆ ಬರುತ್ತಿದ್ದನು. ಗ್ರಾಮದಲ್ಲಿ ಯಾರಿಗಾದೂ ಕಾಡಿಲೆಯಾದರೆ ತನ್ನಿಂದ ಸಾಧ್ಯವಾಗಬಹುದಾದ ವೈದ್ಯ ಶುಶ್ರಾವೆಯನ್ನು ನಳಿನೀರಂಜನನು ನೀಡುತ್ತಿದ್ದನು. ರೋಗಿಯನ್ನು,-ಅವನು ಅಂತ್ಯಜನಾಗಿದ್ದರೂ ಸರಿಯೆ,-ಯಾವ ಬೇಸರವೂ ಇಲ್ಲದೆ ಅವನನ್ನು ಶುಶ್ರಾವೆ ರಕ್ತಿಸುತ್ತಿದ್ದನು. ಈ ಕೆಲಸಗಳಲ್ಲಿ ಅವನಿಗೆ ಬೇಸರವಿಲ್ಲ. ಪ್ರತಿಯೊಂದು ಗುಡಿಸಿಲಿಗೂ ಅನುದಿನವೂ ತೆರಳಿ, ಅಲ್ಲಿರುವ ಗಂಡಸು ಮತ್ತು ಹೆಂಗಸು ಇವರೊಡನೆ ಹೋಗಕ್ಕೇಮುಗಳನ್ನು ವಿಚಾರಿಸಿ, ಸಂದರ್ಭ ದೊರೆತಾಗಲೆಲ್ಲಾ ನಳಿನೀರಂಜನನು ಅವರಿಗೆ ಧಾರ್ಮಿಕ ಕಾಗೂ ಸ್ನೇಹಿತ್ಯ ಉಪದೇಶಗಳನ್ನು ನೀಡಿ, ಅವರ ಹೃದಯಗಳಲ್ಲಿ ಹರಡಿರುವ ಅಜ್ಞತೆಯನ್ನು ಹೋಗಲಾಡಿಸಲು ಪ್ರಯತ್ನಿಸಿದನು. ತರುಣರನ್ನೆಲ್ಲಾ ತನ್ನ ಕುಟೀರಕ್ಕೆ ಕರೆದುಕೊಂಡು ಬಂದು, ಅವರಿಗೆ ಗತಕಾಲದ ಮಹಾತ್ಮರ ಚರಿತ್ರೆಗಳನ್ನೆಲ್ಲಾ ವಿವರಿಸಿ ಹೇಳಿ, ಅವರ ಮನಸ್ಸು ದೃಢವೂ ವಿಶಾಲವೂ ಆಗುವಂತೆ ಉದ್ದೇಶಿಸುತ್ತಿದ್ದನು.

ಇದಲ್ಲದೆ ತನ್ನ ಕುಟೀರದಲ್ಲಿ ಜನರಿಗೆ ಕಾರ್ಮಿಕ ಶಿಕ್ಷಣವನ್ನು ನೀಡಲು ಅವಶ್ಯವಿರುವ ಏಷಾದುಗಳನ್ನು ನಳಿನೀರಂಜನನು ಒದಗಿಸಿದನು. ಸ್ವಾವಲಂಬನೆಯಿಂದಲ್ಲದೆ, ಇತರ ದಾರಿಗಳಿಂದ ಮನುಷ್ಯನ ಬುದ್ಧಿಯು ಬೆಳವಣಿಗೆಯನ್ನು ಹೊಂದಲಾರದು. ಇದಲ್ಲದೆ ಉತ್ತಾದನಾಶಕ್ತಿಯು ಇಲ್ಲದುದರಿಂದ ಬಡತನವು ಜನತೆಯಲ್ಲಿ ಹೆಚ್ಚುತ್ತದೆ, ಎಂಬುದನ್ನು ಅವನು ತಿಳಿದಿದ್ದನು. ನಾಡಿನ ಪರಿಸ್ಥಿತಿಯು ಮಾನವನ್ನು ಮುಚ್ಚಲಾವಶ್ಯವಿರುವ ಒಂದು ಗೇಟು ಬಟ್ಟಿಯು ದೊರಕಬೇಕಾದರೂ ಅನ್ಯರನ್ನು ಆಶ್ರಯಿಸಬೇಕೆಂಬುವಷ್ಟು ಹೀನ ಸ್ಥಿತಿಗೆ ಒಂದು ತಲುಪಿದ್ದಿತು. ಪರಾಧಿನ ತಿಯ ಮಹಾಭಾರವು ಭಾರತವರ್ಣದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನ ಮೇಲಿರುವುದನ್ನು ನಳಿನೀರಂಜನನು ನೋಡಿದನು. ಸ್ವಾವಲಂಬನೆಯೇ ನಿವಾರಣೆಗಿರುವ ದಾರಿಯು! ಕೊಳಳಾಶಿಯಿಂದ ಅನ್ಯರ ಆಳುಗಳಾಗಿ ತನ್ನ ಅತ್ಯಂತ ಮಲಿನ ಪಡಿಸಿರಬೇಕಾದರೆ, ಇಂದಿನ ತರುಣರಿಗೆ ಕಾರ್ಮಿಕ ಶಿಕ್ಷಣವು ಲಭಿಸಬೇಕೆಂಬುದಾಗಿತ್ತು ನಳಿನೀರಂಜನನ ಅಭಿಪ್ರಾಯವು. ಈ ಅಭಿಪ್ರಾಯದಂತೆ ಅವನು ತನ್ನ ಕುಟೀರದಲ್ಲಿ

ನೂಲುವ ಮತ್ತು ನೇಯುವ ಒಂದು ಶಾಲೆಯನ್ನು ಸಾಧಿಸಿದನು. ಬಡಿಗನ ಹಾಗು ಕಮ್ಮಾರನ ಶಿಕ್ಷಣಗಳನ್ನು ತನ್ನ ಕುಟೀರದಲ್ಲಿಯೇ ತರುಣಿಗೆ ನೀಡಲಾರಂಭಿಸಿದನು. ವಿದ್ಯಾವಂತರಿಗೆ ಬೇಸಾಯದಲ್ಲಿರುವ ಅನಾಸಕ್ತಿಯನ್ನು ಹೋಗಲಾಡಿಸುವದಕ್ಕಾಗಿ ಸ್ವತಃ ತಾನೇ ಹೊಲದಲ್ಲಿ ಬೇಸಾಯವಾಡಲಾರಂಭಿಸಿದನು.

ನಳಿನೀರಂಜನನು ಅವಶ್ಯಾಂತವಾಗಿ ಆರು ಸಂವತ್ಸರಗಳ ಕಾಲ ದುಡಿದನು; ಬೇಸರವಿಲ್ಲ; ಅದರಂತೆಯೇ ತಾನು ಮಾಡುತ್ತಿರುವ ಕೆಲಸಗಳಲ್ಲಿ ಅವನಿಗೆ ಆಸಕ್ತಿ ಯೂ ಇಲ್ಲ. ತಾನು ಯಾವ ಫಲವನ್ನಾದೂ ಉಣಿ ಬೇಕೆಂಬ ಆಗ್ರಹವು ಅವನಿಗಿಲ್ಲ. ಕೇವಲ ಉದ್ದ್ಯಮಕ್ಕೆ ಬೇಕಾಗಿ ಉದ್ದ್ಯಮಸುತ್ತಿದ್ದನು. ಅವನ ಸತತ ಪ್ರಯತ್ನಗಳ ಫಲವಾಗಿ ಆ ಗ್ರಾಮದಲ್ಲಿ ನವಚೀವನವು ಸ್ಪೃಹಿಸತ್ತೊಡಗಿತು ಜನತೆಯನ್ನು ಆವರಿಸಿದ್ದ ಅಜ್ಞಾತೆಯ ಕತ್ತಲೆಯು ಚಾಳಾನಭಾಸ್ತರನ ಉದಯದಿಂದ ಕ್ರಮೇಣ ಮಾಯ ವಾಗಲಾರಂಭಿಸಿತು. ನಿರಾಶೆ-ದೂರು ಇವುಗಳಿಂದ ನಿಬಿಡವಾದ ಗ್ರಾಮಿಣರ ಬದುಕುಗಳಲ್ಲಿ ಬಿಸಿಲು ಗೋಚರವಾಗಲಾರಂಭಿಸಿತು. ತರುಣರು ನಳಿನೀರಂಜನನ ಉಪದೇಶಗಳಿಂದ ಜಾಗ್ರತ್ತರಾಗಿ ಜನಸೇವೆಯನ್ನು ಗ್ರಹಿಯಲು ಮುಂದೆ ಬಂದರು. ಮದ್ದಾವಾನವು ಆ ಗ್ರಾಮದಿಂದ ಮಾಯವಾಯಿತು. ಒಂದು ಮಾತಿನಲ್ಲಿ ಹೇಳುವುದಾದರೆ, ಶಿವಪುರದಲ್ಲಿ ಉದಯವನ್ನು ಹೊಂದುತ್ತಿರುವ ಸ್ವಾಧೀನ ಜೀವನದ ಚಿತ್ರಭಾನುವಿನ ಪ್ರಥಮ ರಚಿಗಳು ಗೋಚರವಾದುವು.

ಆರು ಸಂವತ್ಸರಗಳು ಗತಿಸಿದುವು! ಒಂದು ದಿನ ಸಂಧ್ಯಾಕಾಲದಲ್ಲಿ ನಳಿನೀರಂಜನನು ಗ್ರಾಮಾಣಿಗೆ ಗೀತಾಚೋಧಿಯನ್ನು ನೀಡುತ್ತಿದ್ದನು. ಜನರು ಶಾಂತಚಿತ್ತರಾಗಿ ಗೀತೋಪದೇಶಗಳನ್ನು ಆಶ್ರಾವಿಸುತ್ತಲಿದ್ದರು. ಈ ಸಂದರ್ಭದಲ್ಲಿ ಒಬ್ಬ ತರುಣನು ಕುಟೀರಮೋಳಗೆ ಪ್ರವೇಶಿಸಿದನು. ಗಂಭೀರವಾದ ಅವನ ಚಿತ್ತವ್ಯತ್ಯಿಂದ ಗ್ರಾಮದಲ್ಲಿ ವಿಶ್ವಿಸಿದೊಡನೆಯೇ ಅವನೊಬ್ಬ ಅಸಾಮಾನ್ಯ ವ್ಯಕ್ತಿಯಂಬಾದು ತಿಳಿದು ಬರುತ್ತಲಿದ್ದಿತ್ತು; ಆದರೆ ಅವನ ಮುಖದಲ್ಲಿ ಕೆಲವು ಶೋಕದ ಮುಂಚುಗಳು ಹೊಳೆಯುತ್ತಲಿದ್ದವು. ಉದ್ದೇಗ ಮತ್ತು ಅಶಾಂತತೆ ಇವುಗಳು ಆ ವದನಮಂಡಲದಿಂದ ಹೊರಹೊಮ್ಮುತ್ತಲಿದ್ದವು. ಈ ಅಪರಿಚಿತ ತರುಣನು ಕುಟೀರದೊಳಗೆ ಪ್ರವೇಶಿಸಿ ಒಂದು ಮೂಲೆಯಲ್ಲಿ ನಿಂತು, ನಳಿನೀರಂಜನನ ಮುಖವಿಂದ ಹೊರಸೂಸುತ್ತಿರುವ ಗೀತಾಚೋಧಿಯನ್ನು ಆಶ್ರಾವಿಸಿದನು.

ಸಂಚಯಾಯಿತು; ಗೀತಾಚೋಧವು ಸಮಾಪ್ತಿಯಾಗಲು ಜನರು ತಮ್ಮ ತಮ್ಮ ನಿಲಯಗಳಿಗೆ ಹಿಂದಿರುಗಿದರು. ಕೆಲವು ನಿಮಿಷಗಳು ಗತಿಸಲು ಕುಟೀರದಲ್ಲಿ ನಳಿನೀರಂಜನನೂ ಅವನ ಕೆಲವು ಮಂದಿ ಶಿಷ್ಯರೂ ಮಾತ್ರ ಉಳಿದರು. ಕುಟೀರದೊಳಗೆ ಪ್ರವೇಶಿಸಿದ್ದ ತರುಣನು ನಳಿನೀರಂಜನನಿಗೆ ವಂದಿಸಿದನು.

“ತಮ್ಮಾ, ನೀನು ಯಾರು? ನಿನ್ನ ಮುಖವನ್ನು ನೋಡುವಾಗ ಮತತ್ತಾದ ಯಾವುದೋ ಒಂದು ಶೋಕದ ಭಾರವನ್ನು ನೀನು ಹೊತ್ತುಕೊಂಡು ಬಂದ ಹಾಗೆ

ತೋರುತ್ತಲಿದೆ!” ಎಂದು ಆ ಸಾಧಕನು ನುಡಿದನು.

“ನಮಹಾಶಯರೇ! ಕತ್ತಲೆಯು ನನ್ನ ಸುತ್ತಲೂ ಆವರಿಸಿದೆ! ಬೆಳಕು ತೋರುವುದಿಲ್ಲ! ಶಾಂತಿಯೂ ಇಲ್ಲ. ಆ ಶಾಂತಿಯನ್ನು ಹುಡುಕುತ್ತಾ ನಾನು ಬಂದಿರುತ್ತೇನೆ! ನನ್ನ ಆತ್ಮಕ್ಕೆ ಶಾಂತಿಯನ್ನು ನೀಡಬಲ್ಲಿರಾ? ನನ್ನನ್ನು ಆವರಿಸಿರುವ ತಿಮಿರರಾಶಿಯನ್ನು ಹೊಗಲಾಡಿಸಬಲ್ಲಿರಾ?”

“ನಿನಗೆ ಬೆಳಕನ್ನು ನಾನು ತೋರಿಸಬಲ್ಲೆನು!”

೧೧ ನಗರದಿಂದ ಹಳ್ಳಿಗೆ

‘ಅಕ್ಕಾ! ರಂಗನು ಎತ್ತು ಹೋದನು, ಎಂಬುದನ್ನು ತಿಳಿಯಲಾಗಲಿಲ್ಲವಲ್ಲ!’

“ಮಾಧೂ! ಅದನ್ನೇ ನಾನು ನೆನೆದು ಹಂಬಲಿಸುತ್ತಿರುವೆನು. ಆ ಕಾಗದವನ್ನು ನೋಡು, ಅದು ಎನ್ನು ಕರೋರತೆಯಿಂದ ತುಂಬಿದೆ, ಎಂಬುದನ್ನು ಕಾಣಲಾರೆಯಾ? ಅವರ ಕೋಮಲ ಮನಸ್ಸು ಈ ಕಾಗದವನ್ನು ಬರೆಯಲು ಹೇಗೆ ಪ್ರೇರೇಸಿಸಿತೆಂಬುದನ್ನು ನೆನೆದು ನಾನು ಆಶ್ಚರ್ಯಪಡುತ್ತಿರುವೆನು. ಈ ಪತ್ರವನ್ನು ಓದಿ ನೋಡು” ಎಂದು ನುಡಿದು, ತನ್ನ ಕರದಲ್ಲಿರುವ ಓಲೆಯನ್ನು ಪಡ್ಡಳ್ಳು ಮಾಧವನ ಕೈಗೆ ಕೊಟ್ಟಳು. ಮಾಧವನು ಅದನ್ನು ತಿಗೆದುಕೊಂಡು ಓದಿ ನೋಡಿದನು. ಚಿಂತಯ ಗೆರಿಗಳು ಆವನ ಲಾಟದಲ್ಲಿ ಮೂಡಿದುವು.

“ಅಕ್ಕಾ! ಯಾವುದೋ ಒಂದು ತಪ್ಪತಿಳುವಳಿಕೆಯಿಂದ ರಂಗನು ಈ ಕಾಗದವನ್ನು ಬರೆದಿರುತ್ತಾನೆ. ಯಾರೋ ಅವನ ಹೃದಯದಲ್ಲಿ ನಿನ್ನನ್ನು ಕುರಿತು ಸಂಶಯವು ಜನಿಸಲಿಕ್ಕೆ ಆವಶ್ಯಕಿರುವ ವಿಷವನ್ನು ಬಿತ್ತಿರಬೇಕು.”

“ಅದರೆ ನಮ್ಮ ಕುಟುಂಬದಲ್ಲಿ ವಿಷವನ್ನು ಬಿತ್ತುವುದರಿಂದ ಯಾರಿಗೆ ತಾನೇ ಪ್ರಯೋಜನವಿದೆ?”

“ಪ್ರಯೋಜನವಿಲ್ಲದೆ ಯಾರೂ ಕೆಲಸವನ್ನು ಮಾಡಲಾರರು, ನಿಮ್ಮಿಬ್ಬರನ್ನು ಅಗಲಿಸುವದರಿಂದ ವಿಶೇಷ ಲಾಭವನ್ನು ಹೊಂದುವ ವ್ಯಕ್ತಿಯ ಕೆಲಸವಾಗಿದೆ ಇದು. ಏನೇ ಇರಲಿ, ನಿಮ್ಮ ಸಂಸಾರವನ್ನು ಹಾಳು ಮಾಡುವದಕ್ಕಾಗಿ ಒಬ್ಬ ತಂತ್ರಶಾಲಿಯು ತನ್ನ ಜಾಲವನ್ನು ಹೂಡಿರುತ್ತಾನೆ; ಅದರೆ ಅಕ್ಕಾ, ಅಂತ್ಯದಲ್ಲಿ ಸತ್ಯವೇ ಜಯವನ್ನು ಹೊಂದುತ್ತದೆ!”

“ಅದೇ ನನಗಿರುವ ಭರವಸೆಯು! ಮಾಧೂ, ಆ ಪುಸ್ತಕದ ಮುದ್ರಣದ ಕಾರ್ಯವೇನಾಯಿತು?”

“ರಂಗನು ಬರೆದ ‘ಬಾಳಿನಲ್ಲಿ ಬೆಳಕು’ ತಿಂಗಳ ಅಂತ್ಯದೊಳಗಾಗಿ ಪ್ರಕಟಿಸಲ್ಪಡುವದೆಂದು ನಾನು ನುಡಿಯಬಲ್ಲೆನು.”

“ಆ ಪುಸ್ತಕವನ್ನು ಕುರಿತು ನಿನ್ನ ಅಭಿಪ್ರಾಯವೇನು?”

“ನಾನು ಹೇಳಬೇಕೆ? ನನ್ನ ದೃಷ್ಟಿಯಲ್ಲಿ ಅದು ಅಷ್ಟೊಂದು ಮಹತ್ವವುಳ್ಳದ್ದಾಗಿ

ಕಾಣವದಿಲ್ಲ. ನಿನ್ನ ಮಾತಿಗೆ ಕಟ್ಟುಬಿಡ್ದ ಅದರ ಮುದ್ರಣಕ್ಕೆ ತೊಡಗಿದೆನಷ್ಟೇ.”
“ಅದೇಕೆ ಆ ರೀತಿ ಹೇಳುತ್ತಿರುವೆ?”.

“‘ಬಾಳಿನಲ್ಲಿ ಬೆಳಕಿನ’ ಲೇಖಕನು ಪ್ರತ್ಯೇಕ ಜಗತ್ತನ್ನೂ ನಮ್ಮ ನಾಡಿನ ಇಂದಿನ ಪರಿಸ್ಥಿತಿಯನ್ನೂ ಮರೆತು ಅಧ್ಯಾತ್ಮಿಕ ಚಿಂತನೆಗಳ ವಲಯದಲ್ಲಿ ವಿಹಂಸತ್ತೆ ಲಿದ್ದಾನೆ. ಅಂತ್ಯದಲ್ಲಿ ಅಧ್ಯಾತ್ಮಿಕ ಸಾಧನೆಯೇ ಭಾರತಭೂಮಿಯ ಬಿಡುಗಡೆಗಿರುವ ದಾರಿಯಿಂದು ನಿರ್ಧರಿಸಿರುತ್ತಾನೆ. ಈ ಅಭಿಪ್ರಾಯವನ್ನು ಎಂದಿಗೂ ನಾನು ಒಪ್ಪು ಲಾರೆನು. ಆತ್ಮನ ವಿಕಾಸಕ್ಕೆ ಅಧ್ಯಾತ್ಮಿಕ ಚಿಂತನೆಗಳು ಆವಶ್ಯಕವಾಗಿದ್ದರೂ ನಾಡಿನ ಹಾಗು ಜನತೆಯ ಏಳಿಗೆಗೆ ಕರೋರವಾದ ಕರ್ಮಪಥವಾಗಿದೆ ಆವಶ್ಯವಾದುದು.”

“ನಿನ್ನ ದಾರಿಯೇ ಬೇರೆ, ಎಂಬುದನ್ನು ನಾನು ಒಲ್ಲೆನು. ಅದು ನಿನ್ನ ದೃಷ್ಟಿಯಲ್ಲಿ ವಿಹಿತವೂ ಆಗಿರಬಹುದು. ಪುಸ್ತಕದ ಮುದ್ರಣಕ್ಕೆ ನಿಮ್ಮಿಬ್ಬರ ಆದರ್ಥ ವ್ಯತ್ಯಾಸಗಳು ವಿಷ್ಣುವನ್ನು ಒಟ್ಟು ಮಾಡಿರಲಿ!”

“ಆಕ್ಷಾ, ಅದನ್ನು ಕುರಿತು ನೀನು ಆಲೋಚಿಸಬೇಡ; ನಿಮ್ಮಿಬ್ಬರ ದಾಂಗಳು ವಿವರಿತವಾಗಿದ್ದರೂ, ಕಳೆದ ಹತ್ತು ವರ್ಷಗಳಿಂದ ನಾವು ಸಹೋದರರಂತೆ ಜೀವಿಸಲಿಲ್ಲವೇ? ನಾವು ನಮ್ಮ ಅಭಿಪ್ರಾಯಗಳನ್ನು ಕುರಿತು ಯಾವ ರೀತಿ ವಾದಿಸುತ್ತಿದ್ದೇವು, ಎಂಬುದನ್ನು ನೀನೇ ಒಲ್ಲೆಯಷ್ಟೇ? ಅದರೆ ನಿಮ್ಮಿಬ್ಬರ ಆದರ್ಥ ವ್ಯತ್ಯಾಸವು ‘ಬಾಳಿನಲ್ಲಿ ಬೆಳಕು’ ಎಂಬ ಪುಸ್ತಕದ ಪ್ರಕಾಶನಕ್ಕೆ ವಿಷ್ಣುವನ್ನು ಒಟ್ಟು ಮಾಡಲಾರದು.”

“ಮಾಥೂ, ನಾನೇನು ಮಾಡಬೇಕೆಂದು ನೀನು ಹೇಳುವೆ? ಅವರು ತೆರಳಿರದು-ಮೂರು ತಿಂಗಳುಗಳಾದುವು. ಯಾವ ಸುಳಿವೂ ಇಲ್ಲ.”

“ಆಕ್ಷಾ, ಧೈಯರವನ್ನು ವಲಂಬಿಸು! ರಂಗನು ಬುದ್ಧಿಶಾಲಿಯಾದರೂ ಅವನ ಮನಸ್ಸು ಯಾವುದಾದರೂ ಒಂದು ಸಂಗತಿಯಿಂದ ಉದ್ದೇಗೆ ಪರವಶವಾದರೆ, ಅವನು ಯುಕ್ತಾಯುಕ್ತ ವಿವೇಚನೆಯಿಲ್ಲದೆ ವರ್ತಿಸಿಬಿಡುತ್ತಾನೆ. ಇದು ಅವನಿಗೆ ಬಾಲ್ಯದಿಂದಲೇ ಇರುವ ಒಂದು ಸ್ವಭಾವವಾಗಿದೆ. ತಾನು ಗ್ರೇದುದು ಸರಿಯಲ್ಲವೆಂಬುದನ್ನು ತಿಳಿದೊಡನೆಯೇ ಅವನು ಹುನ್ನೆಯನ್ನು ಯಾಚಿಸಲು ಹಿಂದೆಗೆಯುವವನಲ್ಲ. ಅದುದ ರಿಂದ ಅವನನ್ನು ಕುರಿತು ನಿರಾಶೆಯನ್ನು ಪಡೆಯಬೇಕಾದುದಿಲ್ಲ.”

“ಮಾಥೂ, ನಾನೆಷ್ಟು ಪ್ರಯತ್ನಿಸಿದರೂ ಏಕೋರೆ ಶೋಕವು ನನ್ನ ಹೃದಯ ದಿಂದ ಮಾಯವಾಗುವದಿಲ್ಲ. ನಗರಜೀವನವಂತೂ ಬಹಳ ಬೇಸರವಾಗಿ ತೋರುತ್ತದೆ. ಹಲವು ಸಾರೆ ದೂರದಲ್ಲಿರುವ ಒಂದು ಹಳ್ಳಿಗಾಡಿಗೆ ತೆರಳಬೇಕೆಂದೆನಿಸುತ್ತದೆ.”

“ಹೌದು. ಸ್ಥಳಬದಲಾವಣಿಯು ಮನದಲ್ಲಿ ಮೂಡಿದ ದುಃಖವನ್ನು ಕಡಿಮೆ ಮಾಡಬಹುದು. ಆಕ್ಷಾ, ನೀನು ಯಾವುದಾದರೂ ಒಂದು ಗ್ರಾಮಕ್ಕೆ ತೆರಳಿಕೆಲವು ದಿನಗಳನ್ನು ಕಳೆಯಲಿಚ್ಚಿಸುತ್ತಿದ್ದರೆ, ಅದಕ್ಕೆ ಬೇಕಾದ ಸೌಕರ್ಯಗಳನ್ನು ನಾನು ಒದಗಿಸಿ ಕೊಡುತ್ತೇನೇ. ಜರ್ಮನಾರಿಯ ಕೆಲಸಗಳನ್ನು ವಿಶ್ವಸ್ತನಾದ ಒಬ್ಬ ನೋಕರನಿಗೆ ಒಪ್ಪಿಸಬಹುದು.”

ಹೀಗೆ ಏನನ್ನೊೇ ಅಲೋಚಿಸುತ್ತೆ ಮಾಥವನು ನುಡಿದನು. ಅವನೊಬ್ಬ ಕುಶಾಗ್ರ ಬುದ್ಧಿಯ ನ್ಯಾಯವಾದಿಯು. ತನ್ನ ಗೆಳಿಯನಾಡ ರಂಗನು ಉರನ್ನು ಶ್ರೇಷ್ಠಸುವರ್ದಕ್ಕೆ ಕಾರಣವು ಯಾವನೊೇ ಒಬ್ಬ ದುರಾತ್ಮನು ಹೂಡಿದ ತಂತ್ರಜಾಲ ವಾಗಿದೆ, ಎಂಬುದನ್ನು ಅವನು ಉಹಿಸಿದ್ದನು. ಪದ್ಮಭೂ ಮಗು ರಾಮಚಂದ್ರನೂ ನಗರದಲ್ಲಿಯೇ ಇದ್ದರೆ, ತನ್ನ ಕಾರ್ಯಸಾಧನೆಗಾಗಿ ಆ ದುರಾತ್ಮನು ಕೆಲವು ಹೀಡನೆ ಗಳನ್ನು ಅವರಿಗೆ ಕೊಡಲು ಉದ್ದ್ಯಕ್ತನಾಗಬಹುದೆಂಬ ಭೀತಿಯೂ ಮಾಥವನನ್ನು ಹೀಡಿಸುತ್ತಲಿತ್ತು. ಆ ವಿವರ್ತು ಪದ್ಮಭೂ ಕೆಲವು ದಿನಗಳ ಮಟ್ಟಿಗೆ ನಗರವನ್ನು ಶ್ರೇಷ್ಠಸುವರ್ದಾಡಿಯನ್ನು ಹೊಂದಬಹುದೆಂದು ಮಾಥವನು ಬಗೆದಿದ್ದನು. ಆದುದ ರಂದತೇ ಪದ್ಮಭೂ ಗ್ರಾಮವಾಸವನ್ನು ಕೈಕೊಳ್ಳಬೇಕೆಂಬ ಇಚ್ಛೆಗೆ ಅವನು ತಕ್ಕ ಪ್ರೋತ್ಸಾಹವನ್ನು ನೀಡಿದನು.

“ಅಕ್ಕಾ, ಸಂಜೇಗೆ ಬರುತ್ತೇನೆ, ಮುದ್ರಣಾಲಯಕ್ಕೆ ತೆರಳಲು ಹೊತ್ತಾಯಿತು” ಎಂದೆನ್ನುತ್ತ ಮಾಥವನು ತನ್ನ ಆಸನದಿಂದ ಎದ್ದು ಹೊರಕ್ಕೆ ಗಮಿಸಿದನು.

ಮಾಥಪನು ಪದ್ಮಭೂ ವಸತಿಯನ್ನು ಶ್ರೇಷ್ಠಸಿದನು. ರಂಗನಾಥನು ತನ್ನ ಮಾಡಿ ಯಿನ್ನು ಶ್ರೇಷ್ಠಸಿ ತೆರಳಿ ಎರಡು ಮೂರು ತಿಂಗಳುಗಳಾದವು. ರಂಗನು ತನ್ನ ಕೋಣೆಯ ಮೇಜದ ವೇರೆಲೆ ಬರೆದಿಟ್ಟಿರುವ ಆ ಓಲೆಯಿಂದ ಅವನ ಮನಸ್ಸನ್ನು ಯಾವಡೋ ಒಂದು ಸಂಕರ್ಯಾಪಿತಾಚಿಯು ಬಾಧಿಸಿದೆಯೆಂದೂ, ಅದೇ ಅವನು ಸ್ವರ್ಗಹವನ್ನು ಶ್ರೇಷ್ಠಸುವರ್ದಕ್ಕೆ ಕಾರಣಭೂತವಾದದೆಂದೂ ಪದ್ಮಭೂ ತಿಳಿದುಕೊಂಡಳು. ರಂಗನನ್ನು ಶೋಧಿಸುವುದಕ್ಕಾಗಿ ಅವಳು ಪ್ರಯತ್ನಿಸಿದಳು, ಆದರೆ ರಂಗನು ಎತ್ತ ತೆರಳಿದನೆಂಬು ದಾಗಲಿ, ಎಲ್ಲಿರುವನೆಂಬುದಾಗಲಿ ತಿಳಿದು ಬರಲಿಲ್ಲ. ಅವಳು ಆತ್ಮಧರ್ಮವಾಗಿ ಪತಿಯನ್ನು ಸ್ವೀಕಿಸುತ್ತೆಲಿದ್ದ ದರಿಂದ, ಈ ವಿಯೋಗವು ಅವಳ ಹೃದಯದಲ್ಲಿ ಬಹುವಾದ ಶೋಕವು ಸಂಜಾತವಾಗುವಂತೆ ಮಾಡಿತು. ಅವಳ ತಂದೆಯು ಈ ಮೊದಲೇ ತನ್ನ ಜೀವನದ ಯಾತ್ರೆಯನ್ನು ಸಮಾಪ್ತಿಗೊಳಿಸಿದ್ದ ದರಿಂದ ಅವಳಿಗೆ ಆಪ್ತರೇನಿಸಿಕೊಳ್ಳುವವರು ಯಾರೂ ಇರಲಿಲ್ಲ. ಅವಳ ಮಗು,-ಒಂದು ವರ್ಷ ಪ್ರಾಯವಿರುವ ರಾಮಚಂದ್ರನು-ಅವಳ ಮನಸ್ಸನ್ನು ಶಾಂತಗೊಳಿಸಲಿರುವ ಏಕವ್ಯಕ್ತಿಯಾಗಿದ್ದನು. ಧೈರ್ಯವನ್ನು ನೀಡಲು ಅವಳ ಗೆಳಿಯನಾಡ ಮಾಥವನಿದ್ದನು. ಮಾಥವನು ರಂಗನಿಗೆ ಚಾಲ್ಯಕಾಲದಿಂದಲೇ ಇರುವ ಗೆಳಿಯನೂ ಸಹ ಉದ್ದೇಶಿಯೂ ಆಗಿದ್ದ ದರಿಂದ, ರಂಗನಾಥನ ನಿಲಯದಲ್ಲಿ ಅವನಿಗೆ ಸರ್ವ ಸ್ವಾತಂತ್ರ್ಯವಿದ್ದಿತು. ನಾಡಿನ ಏಳಿಗಾಗಿ ಯತ್ನಿಸಲು ಇಬ್ಬರೂ ಒಂದುಗೂಡಿ ಅಲೋಚಿಸುತ್ತಿದ್ದರು. ಜನತೆಯ ಮಧ್ಯದಲ್ಲಿ ಹರಡಿರುವ ಅಷ್ಟತೆಯನ್ನು ನಿವಾರಿಸಲು ಇಬ್ಬರೂ ತಮ್ಮ ಸರ್ಕಲ ಶಕ್ತಿಗಳನ್ನು ವಿನಿಯೋಗಿಸಿ ಉದ್ದೇಶಿಸುತ್ತಿದ್ದರು. ಈ ತರುಣರ ಪರಿಶ್ರಮಗಳಿಂದ ಜನರಿಗೆ ಆಕ್ರಾಭಾಜ್ಞಸವನ್ನು ನೀಡುವುದಕ್ಕಾಗಿ ರಾಮನಗರದಲ್ಲಿ ಒಂದರೆಡು ನಿಶಾವಾಶಾಲೆಗಳು ಸ್ಥಾಪಿತವಾದವು. ಪ್ರತಿದಿನವೂ ಜನರಿಗೆ ಅಭ್ಯುದಯವನ್ನು ಹೊಂದಲಿರುವ ದಾರಿ

ಯನ್ನು ಕುರಿತು ಬೋಧಿಸುತ್ತಿದ್ದರು ಜನ್ಮಾ ನಾಶಕ ಭೂ ಒಂದು ಸಮ್ಮಾದ ರಾಜಕೀಯ ಮತ್ತು ಸಾಂಪ್ರದ್ಯತೆ ಸ್ವಾತಿಗೆ ಇನ್ನು ರವ್ಯಾ ಸೀಫುಸದೆಕ್ಕಾಗಿ ‘ನಮ್ಮನಾಡು’ ಎಂಬ ವಾರಪತ್ರಿಕೆಯಿರುವು ಓ ಪ್ರಾಣಿಭೂತ ಪ್ರಕಟಿಸಿದಿರು. ಅವರ ಉದ್ದೇಶಗಳ ಸುಲಭಿಂದ ಜನರ್ವರ್ಯ ಪ್ರಾಣಿಗಳ ಕಾರಣಕ್ಕಿನುಂಘರಾಗತೀಂದಿಗಳು.

ಈ ಸಂದಭ ಪಲ್ಲಿಗತ್ತು ರಂಗನು ಇವರಿಂದ ರಾಷ್ಟ್ರಸಿದುದು. ತನ್ನಿನ್ನಿಡನೆಯಾವ ಸಂಗತಿಯನ್ನು ಉಸುರನೆ ರ್ಯಾಂಪ್ರೆಸ್ ಸ್ಟ್ರೀಟ್‌ವನ್ನು ಪರಿತ್ಯಜಿಸಿದುದನ್ನು ಏಕ್ಕಿಸಿ, ಮಾಧವನು ಆರ್ಥಿಕಸರಂತ್ರನಾವನು ರ್ಯಾನೆ ಸ್ಟ್ರೋಬಾವದ ವರಿಚಯವು ಅವನಿಗೆ ಜೆನ್ನಾಗಿ ಇದ್ದುದರಿಂದ, ರಂಗನು ಮನ್ನು ಇಂಫ್ರಾಸ್ಟ್ರಾಚಂದು ದಾರುಣ ಸಂಭವದಿಂದ ತನ್ನ ಸ್ತುಪಿತ ಗತಿಯನ್ನು ಕಾರ್ಯಕರಂಡಿದೆಯಂತೂ ಲಾರ ವರಿಷ್ಠಾಮ ವಾಗಿ ಯಾಕ್ತಾಯುಕ್ತ ವಿವೇಚನಾರ್ಥಿಲ್ಲದೆ ಆ ರ್ಯಾತ ಸ್ಟ್ರೀಸಿದನೆಂದೂ ಮಾಧವನು ಗ್ರಹಿಸಿದನು. ಪದ್ಧತಿಗೆ ರಂಗನು ಬರೆವಿದ್ದ ಆ ಕಾರ್ಗವರ್ವ್ಯಾ ಚಿನಿ ನೋಡಲು, ಪದ್ಧತಿ ಶೀಲವನ್ನು ಕುರಿತು ರಂಗನು ಪಕ್ಕಾನ್ನು ತಾತ್ಕಾಂ ಈ ಸಂಸುರವಲ್ಲಿ ನೋಂದುಕೊಂಡು ತೀರಿಖಿರುವನೆಂಬದನ್ನು ಮಾಧವನು ಇಂಬಿದನು, ಆದರೆ ಹಂಗನ್ ಇಂಬೆಯಂತೆ ಪದ್ಧತಿಲ್ಲಿ ನೆತ್ತಿತ್ವದ ಲೋವನಿದೆ ಎಂಬುವನ್ನು ಸುಬಲು ಸೂಧಾರಣನಿಗೆ ರಕ್ಷಿತಾಗಲಿಲ್ಲ. ತನ್ನ ಪತಿಯನ್ನು ಅತ್ಯಂತ ನಷ್ಟನಿಂಬಿಲ್ಲಿಸುತ್ತಿರುವ ಆ ಸಾಧಿಪ್ಯಯು ವಾವಕ್ಕೆತ್ತಿದಲ್ಲಿ ನಿರತಳಾದಾಳು ಎಂಬ ಸಂಗತಿಯು ಅವನಿಗೆ ಅವನ್ನೇವಾಗಿ ತೋರಿತು. ಆ ಸಾಧಿಯ ಹಣೆಯಲ್ಲಿ ವಾರಕ್ಕೆ ಒಂದೇ ಒಂದು ಸ್ಟ್ರೇಟ್ ಬಂಡು ಗೆಯೆಯು ಸಾರು ಇರಲಿಲ್ಲ. ಅವಳ ಆತ್ಮವು ಪರಿಶುದ್ಧವಾಗಿದೆಯೆಂಬುದನ್ನು ಅವರು ನಯಿಸಣಂದ ಹೊರಸಾಸುತ್ತಿರುವ ಕಾಂತಿಯು ತೋರುತ್ತಿತ್ತು. ಈ ಎಲ್ಲಾ ಸಂಗತಿಗಂದ ರ್ಯಾನೆನು ತನ್ನ ತಪ್ಪಾತಿಳು ವಳಿಕೆಯಿಂದ ಪದ್ಧತೆ ವಾವಭರಿತಕಂಬುದಾಗಿ ರೆಂಕಿಸಿನಂದು ಮಾಧವ ನೆನೆದನು.

ಮಾಧವನ ಸದುನಡೀರಿಸು ರ್ಯಾಗ್ ಲಭಿಸದಿದ್ದರೆ ಅವರು ಜೀವನವು ಆತ್ಮಹತ್ಯೆಯಲ್ಲಿ ತೀರಿಗೆನ್ನಿತ್ತು ಪತಿಯ ಸಿರ್ಪಾಗ್, ಆನು ಜೂಪಿಟೆಯೆಂಬುದಾಗಿ ಇನಿಯನ್ನಲ್ಲಿ ಮೂಡಿದ ಸಂದೇಹ ಇವುಗಳು ತಾರ್ಕ ಕ್ರೋಮೆಲ ರ್ಯಾದಂಬಕ್ಕೆ ಬಯಕ ನೋವು ಮಾಡಿದುವು ತನ್ನ ಪರಿಪದ್ಧತಿಯನ್ನು ಪ್ರತ್ಯೇಕಿಸಿ ಸುವರ್ದಕ್ಕಾಗಿ ಆತ್ಮಬಲಿಯನ್ನು ನೀಡುವುದುಚಿತವಾದು ಅವಕು ಸಿಕ್ಕಿಸಿದಳು, ಆದರೆ ಅವಳು ತೋರುತ್ತಿರುತ್ತಿರುತ್ತಿರುತ್ತಿತ್ತು ಕಾರಣ ಅವನು ಹಂತಿನಲ್ಲಿ ನೋಂತಗೊಳಿಸುವದಕ್ಕಾಗಿ ಅವನು ಹೇಳಿದನು

“ಅಕ್ಕಾ, ವದ್ದಾ! ರಂಗನು ನಿನ್ನನ್ನು ತ್ರಜಿಸಿ ಹೋದನಂಬಿ ದುಃಖಿದಿಂದ ತಿಳುವಳಿಕೆಯಲ್ಲಿದವರಾಗಿ ಯಜ್ಞಾಭಂತಿ ಆತ್ಮಸಾರಕ್ಕೆ ಉದ್ದೇಶಕ್ಕಾಗಿ ಮಾಡಿದ್ದು. ಜೀವನವು ಕೆಲವರು ಪಜಾರಿಸುತ್ತಿರುವಂತೆ ಹಾನಿ ಕಾಳಿಗೆಯಲ್ಲಿ! ಜೇನಿನಂತೆ ಅದು ಸಿಂಹಯಲ್ಲಿ! ಹಾಲನಂತೆ ರೂಢಿರವಲ್ಲಿ! ಈ ಬದುಕಿನಲ್ಲಿ ಜೇನಿನಂತೆ ಸಿಹಿಯಿದ್ದರೂ ಸಷಿಸಲರಕ್ಷಿತವಾದ ಅತ್ಯಂತ ಕಿಂಧಿಯೂ

ಅದರಲ್ಲಿಯೇ ಇವೆ. ಸುಖದ ಹಿಂದೆಯೇ ದುಃಖವು ಆಮಂತ್ರಿತವಾಗಿದ್ದರೂ ತಾನಾಗಿ ಬಂದೇ ಬರುತ್ತದೆ. ಈ ಸುಖ-ದುಃಖಗಳ ವಿಲನವೇ ಜೀವನವು. ಆದುದರಿಂದ ಮನುಷ್ಯನು ಸಮಭಾವದಲ್ಲಿ ಈ ಎರಡು ಶಕ್ತಿಗಳನ್ನೂ ಸಹಿಸಿಕೊಳ್ಳಬೇಕು. ದುಃಖಕ್ಕೆ ಹೆದರಿ ಅತ್ಯಾನಾಶಕ್ಕೆ ಹೊರಡುವುದು ನಮ್ಮಲ್ಲಿರುವ ಬಲಹಿನತೆಯನ್ನು ಪ್ರದರ್ಶಿಸುತ್ತದೆ. ಬಲಹಿನತೆಯು ಮನುಷ್ಯನಿಗೆ ಉಚಿತವಾದುದಲ್ಲ. ಗಂಡಸಾಗಲೀ, ಹೆಂಗಸಾಗಲೀ ವಿಜಯವನ್ನು ಸಂಪಾದಿಸಬೇಕಾದರೆ, ಆವರ ಹೃದಯಗಳು ಬಲವುಳ್ಳವಾಗಿರಬೇಕು. ವಿವತ್ತಗಳು ಮನುಷ್ಯನಿಗೆ ಬರುತ್ತವೆಯಲ್ಲದೆ ಕತ್ತಿಗಳಿಗೋ, ಕುನ್ನಿಗಳಿಗೋ ಬರುವುದಿಲ್ಲ ಈ ಸಂಸಾರ ಕಡಲಿನಲ್ಲಿ ಮಾಡುತ್ತಿರುವ ಆವತ್ತಗಳ ತರಂಗಗಳಿಗೆ ಎದೆಯೋಡ್ಡಿ ನಿಲ್ಲುವದು ಪುರುಷ ಧರ್ಮವು! ಯಾವ ಭಯವೂ ಇಲ್ಲದೆ ನಮಗೆ ಬಂದೊದಗುತ್ತಿರುವ ವಿವತ್ತಗಳಿಗೆ ಸುಸ್ವಾಗತವನ್ನು ಬಯಸುವುದೇ ನಮ್ಮ ಬಾಳನೆಗಳನ್ನು ಪ್ರಾಣತೆಗೊಯ್ಯಲಿರುವ ವಧವು! ರಂಗನ ವಿಯೋಗದಿಂದ ನಿನ್ನ ಹೃದಯವು ಶೋಕಾನಲಿಂದ ಪ್ರಜ್ಞಲಿತವಾಗಿದೆ ಎಂಬುದನ್ನು ನಾನು ಬಲ್ಲೆನು. ತನ್ನ ಪ್ರೇಮವನ್ನು ನಿಕ್ಷೇಪಿಸಿರುವ ವ್ಯಕ್ತಿಯು ಮಾಯವಾದರೆ ವಿರಕ ದುಃಖದಿಂದ ಹೀಡಿತಳಾಗುವುದು ಸ್ವಾಭಾವಿಕವು! ಆದರೆ ನಿನ್ನ ಶೋಕವು ಯುಕ್ತಾಯುಕ್ತ ವಿವೇಚನೆಯಿಲ್ಲದೆ ಮಾಡುವ ಅತ್ಯಾನಾಶಕ್ಕೆ ಪ್ರೇರಕವಾಗಿದರೆ! ಅಕ್ಕಾ, ಸತ್ಯವು ನಿನ್ನಲ್ಲಿರುವದಾದರೆ, ನಿನ್ನ ಭಯನಡಬೇಕಾದುದಿಲ್ಲ. ಪರಿಶುದ್ಧತೆಯ ಬೆಂಕಿಯು ನಿನ್ನ ಹೃದಯದಲ್ಲಿ ಪ್ರಜ್ಞಲಿಸುತ್ತಿದ್ದರೆ, ಪಾಪವಾಗಲೀ, ಶೋಕವಾಗಲೀ ನಿನ್ನನ್ನು ಪ್ರಶ್ನಿಸಲಾರವು. ಸತ್ಯವು ವಿಧಿಯನ್ನೇ ಗೆಲ್ಲಿವ ಒಂದು ಮಹಜ್ಞಕ್ಕೆಯಾಗಿದೆ! ಶೋಕದ ಇತರ ಎಲ್ಲಾ ಶಕ್ತಿಗಳೂ ಒಂದುಗೂಡಿ ಪ್ರಯತ್ನಿಸಿದರೂ ಅವು ಸತ್ಯವನ್ನು ಗೆಲ್ಲಲಾರವು. ಆದುದರಿಂದ ನಿನ್ನ ಶೋಕವನ್ನು ಪರಿತ್ಯಜಿಸು! ಶೋಕ ಹೀಡಿತಳಾಗುವದರಿಂದ ಮನಸ್ಸು ಇನ್ನಿಷ್ಟು ಯಾವಿನಿಯಿಂದ ಆವೃತವಾಗುವುದಲ್ಲದೆ ಶಾಂತಿಯು ಲಭಿಸಲಾರದು. ನಿನ್ನ ಜೀವನದಲ್ಲಿ ನಿನ್ನ ಸೆರವೇರಿಸಬೇಕಾದ ಹಲವು ಕರ್ತವ್ಯಗಳಿರುತ್ತವೆ. ಮಾರು ರಾಮಚಂದ್ರನ ಜನನಿಯು ನಿನ್ನನು. ಅವನ ಜೀವನದ ಚಿತ್ರವನ್ನು ರೂಪಿಕರಿಸುವ ಭಾರವು ನಿನ್ನದು. ಅವನು ಯೋಗ್ಯನೂ, ಗುಣಶಾಲಿಯೂ ಆಗಬೇಕಾದರೆ, ನಿನ್ನ ಅವನ ಶಿಕ್ಷಣದಲ್ಲಿ, ಅವನ ಬೆಳವಣಿಗೆಯಲ್ಲಿ ಶ್ರದ್ಧೆಯನ್ನು ವಹಿಸಬೇಕು. ಇಂದಿನ ಮಾರ್ಗವೇ ನಾಳಿ ದಿನದ ನಾಗರಿಕನು. ಆದುದರಿಂದ ನಮ್ಮ ನಾಡು ಭವಿಷ್ಯತ್ವಾಲದಲ್ಲಿ ಅಭ್ಯಂತರ ಶಿಕ್ಷಣದಲ್ಲಿಯನ್ನು ವಹಿಸಬೇಕಾದರೆ, ಇಂದಿನ ತಾಯಿಯಂದಿರು ತಮ್ಮ ಮಕ್ಕಳ ಬೆಳವಣಿಗೆಯಲ್ಲಿ ವಿಶೇಷ ಶ್ರದ್ಧೆಯನ್ನು ವಹಿಸಲೇಬೇಕು. ಆದುದರಿಂದ ಅಕ್ಕಾ, ನಿನ್ನ ಶೋಕಭರಿತಳಾಗಬೇಡ. ಕರ್ತವ್ಯವಾಲನೆಯೇ ಶ್ರೇಷ್ಠವಾದ ಮಾರ್ಗವು! ಅದನ್ನು ನಿನ್ನ ಅನುಸರಿಸುವುದಾದರೆ, ಶೋಕವು ನಿನ್ನನ್ನು ಪ್ರಶ್ನಿಸಲಾರದು. ನಿನ್ನ ಕಗ್ಗಹಂಗಸಲ್ಲ. ಎಷ್ಟೆಯಿದೆ; ಬುದ್ಧಿಯಿದೆ. ನಿನ್ನ ಆತ್ಮವು ಸಂಸ್ಕಾರವನ್ನು ಹೊಂದಿದೆ. ರಂಗನ ಸಂಸಗ್ರಹಿಂದ ನಿನ್ನ ಮನಸ್ಸು ವಿಕಸಿತವಾಗಿದೆ. ಆದುದರಿಂದ ನಿನ್ನ ಆಲೋಚಿಸು! ಚಿಂತಿಸು!

ನಿನ್ನ ಸ್ಥಾನವು ಯಾವುದೆಂಬುದನ್ನು ನೇನೆ! ಆ ಭಗವತಿಯ ಅಂಶವು ವಸಿತೆಯಲ್ಲಿದೆ ಶರ್ತಿಸಂಪನ್ಮೂಳಾಗು! ಜಾಗ್ರತ್ತಳಾಗು!”

ಈ ಉತ್ಸುಪ್ತವಾದ ಉಪದೇಶವು ಪದ್ಮಭಾಷಣೆಯಲ್ಲಿ ಉರಿಯುತ್ತಿರುವ ಶೋಕಗ್ರಿಯ ತಾಪವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತೆಂದು ಹೇಳಬಹುದು. ಆತ ಹತ್ಯೆಯನ್ನು ಮಾಡಬೇಕೆಂಬ ವಿಚಾರವು ಅವಳ ಮನಸ್ಸಿನಿಂದ ಮಾಯವಾಯಿತು ಮನಗನ ಅಭ್ಯರ್ಥಯವನ್ನು ನೇನೆದು, ತಾನು ಎಷ್ಟು ಸಂಕಟವನ್ನು ಅನುಭವಿಸಿದರು ಕಡಿಮೆಯೆಂದು ಪದ್ಮಭಾಷಣೆಯಲ್ಲಿ ನಿರ್ಧರಿಸಿದಳು.

ನಗರ ಜೀವನವು ಅವಳ ಮನಸ್ಸಿಗೆ ಶಾಂತಿಯನ್ನು ನೀಡುವುದರಿಂದ ಗ್ರಾಮಾತ್ಮಕವೇ ಗಮನಲು ಅವಳು ನಿಶ್ಚಯಿಸಿದಳು. ದುಃಖದಲ್ಲಿ ಬೆಂದ ಹೃದಯಕ್ಕೆ ಸ್ನೇಹಿತ್ಯವಾದ ಗ್ರಾಮಜೀವನವು ಶಾಂತಿಯ ಶೀತಲ ಜಲವನ್ನು ಸಿಂಚಿಸಬಲ್ಲಿದೆ ಮಾಥವನೂ ನೇನೆಡಿದ್ದನು. ಆದುದರಿಂದ ಅವನು ಪದ್ಮಭಾಷಣೆಯ ಇಚ್ಛೆಯನ್ನು ಪೂರ್ತಿಪೂರ್ತಿಸಿದನು. ಅವನು ಪದ್ಮಭಾಷಣೆಯ ಒಂದು ಹುಲ್ಲಿನ ಮನಸೆಯನ್ನು ಹೊಸೊರಿಸಲ್ಪಿ ಏರ್ಪಡಿಸಿದನು. ಅವಳ ಜಮಿನಾರ್ಥಿಯ ಕಾರ್ಯಗಳನ್ನು ಒಳ್ಳಿಕಾರಕರಿಗೆ ನಹಿಸುವಂತೆ ಉಪದೇಶಿಸಿದನು.

ನಗರವನ್ನು ತ್ಯಜಿಸಿ ಹಳ್ಳಿಗೆ ತೆರಳಬೇಕಾದ ಆ ದಿನವು ಬಂದಿತು. ಗ್ರಾಮವಾಕ್ಯಗೆ ತೆರಳುತ್ತಿರುವ ತನ್ನ ಗೆಳತಿಯನ್ನು ಕಾಣುವದಕ್ಕಾಗಿ ಸರೋಜಳು (ಇವಳ ವೆಂಕಟರಾಮನ ಮಂಡಿಯೆಂಬುದು ವಾಚಕರ ನೆನ್ನಿನಲ್ಲಿರಬಹುದು.) ಪದ್ಮಭಾಷಣೆಯ ಆಗಮನಿಸಿದಳು. ಅವಳ ಬಾಳಾದರೂ ಶೋಕಪೂರ್ಣವಾದುದೆಂಬುದನ್ನು ವಾಚಕರು ಬಲ್ಲರಷ್ಟೇ?

ಕಂಬನಿಗಳಿಂದ ತುಂಬಿದ ನೀತ್ಯಗಳೊಡನೆ ಪದ್ಮಭಾಷಣೆ ನೋಡುತ್ತ ಸರೋಜಳ ನುಡಿದಳು:—“ಪದ್ಮಾ, ನೀನು ತೆರೆದ ನಂತರ ನನಗೆ ಯಾರಿರುವರು? ನಿನ್ನ ಸ್ವಾಸದಿಂದ ನನಗೆ ಅಲ್ಲಿಸ್ವಲ್ಪವಾದರೂ ಶಾಂತಿಯು ಸಿಗುತ್ತಿದ್ದಿತು.”

“ಸರೋಜ, ನೀನೇಕೆ ಅಳುತ್ತಿರುವೆ? ನಗರವಾಸಕ್ಕೆ ಬೇಸತ್ತು ಹೋಗುತ್ತೇನೆ. ಗ್ರಾಮಾಂತರಕ್ಕೆ ತೆರಳಿದರೆ, ಸ್ವಲ್ಪ ನೆಮ್ಮೆದಿಯು ದೊರಕಬಹುದೆಂದು ನನ್ನ ನಂಬಿಕೆಯು. ಅದಕ್ಕಾಗಿ ಏಕೆ ಶೋಕಿಸುತ್ತಿರುವೆ? ಆಗಾಗ ನಾನು ನಗರಕ್ಕೆ ಬರುತ್ತಲಿರುವೆನು.”

“ಪದ್ಮಾ, ನನ್ನ ದುಃಖವನ್ನು ಬಲ್ಲವರು ಯಾರು? ನೆಮ್ಮೆದಿಯೆಂಬುದು ಈ ನಸಿಲ್ಲಿ ಕಂಡ ಚಿತ್ರವಾಗಿದೆ. ನನ್ನ ಜೀವನವು ಶೋಕಪೂರ್ಣವಾಗಿ ಪರಿಣಮಿಸಿದೆ. ಯಾರಲ್ಲಿ ನಾನು ಪ್ರೇಮವನ್ನು ಸಮರ್ಪಿಸಿದೆನೋ, ಯಾರನ್ನು ನನ್ನ ಜೀವನದ ಸಹ ಪಥಿರನ್ನಾಗಿ ಸ್ವೀಕರಿಸಿದೆನೋ, ಅವರು ಹೃದಯವಾಗಲೀ ಆತ್ಮವಾಗಲೀ ಇಲ್ಲದೆ ಪಾಪಗ ಕೂಪದಲ್ಲಿ ಮುಳುಗಿರುತ್ತಾರೆ. ಹೆಂಡೆ ಕುಡುಕನ ಮಂಡಿಯು ಎಂದಿಗಾದರೂ ಶಾಂತಿನ್ನು ಹೋಂದಬಲ್ಲಬೇ? ನೆಮ್ಮೆ ಮನಸೆಯು ಶಾಂತಿ-ನೆಮ್ಮೆದಿಗಳಿಂದ ಕೂಡಿದುದ್ದು

ಅದು ಭೂಮಿಯಲ್ಲಿರುವ ಸರಕು ಸಿಂಹಯ ವಾಸನೆಯ ವಿಷವಾಯುವಲ್ಲದೆ, ಇನ್ನೂ ವ್ಯಧಾ ತಲ್ಲಿ ಗ್ರಜತ್ವ ಹೈಸ್ಟ್ರಿ

“ನರೋಜ, ಸ್ವ.ಸಿಕ್ಹೇ! ಅವನೆಷ್ಟು, ದುಷ್ಪಸಾಗಿದ್ದರೂ ನಿನ್ನ ಸ್ವಾಮಿಯು. ನಿನ್ನ ಕಣ್ಣ ಮುಂದೆಯೇ ಇರ್ತೆತ್ತಾನೆ. ಅವನ ಸೇವೆಯಿಂದ ನಿನ್ನ ಜೀವನದಲ್ಲಿ ಶಾಂತಿಯನ್ನು ಇರುವೆಡೆಹುದು, ಆದರೆ ಸೀರು ನನ್ನ ಪರಿಸ್ಥಿತಿಗಳನ್ನು ಕುರಿತು ಆಲೋಚಿಸು. ಎಷ್ಟು ಭಾರ್ಯಾಂಕರವಾಗಿ? ನರೋಜ, ತಿತ್ತವಿರ್ಪಾನವನ್ನಿಡು. ಸತ್ಯ ದಲ್ಲಿ ನಂಬಿಕೆಯು ದ್ವಿನಿಃಲೆ. ಹೆಂಕ್‌ರಾಮನು ಪಷ್ಟರಮಟ್ಟಿಗೆ ದುಷ್ಪನೂ, ವಿಷಯ ಉಂಟಣು ಆಗಿದ್ದರೂ, ನಿನ್ನ ಸದಾನ್ಯಿಂದಲೂ, ಹಾಂತರಮನಸ್ಸಿನಿಂದಲೂ ಪ್ರಯ ತ್ವಿ ಸುವುದಾದರೆ, ಅವನು ತನ್ನ ಅಧಿಕರಣದ ಮಜುವಿನಿಂದ ವಾರಾಗುವುದರಲ್ಲಿ ಸಂ ದೇಹವಿಲ್ಲ. ಕೈಗಿಡಿದ ಹೆಚ್ಚು ಆಧಿಕರಣದ ದಾರಿಂಗನ್ನು ಹಿಡಿದಾಗ, ಅವನ ಕೈಗಿಡಿದು ಕನೆರಿನ ಕೂಡಿದೆ ಎಂತ್ತುಸ್ತುದು ಸತಿಯು ಕರ್ಕಫ್‌ವ್ಯಾಪ್ತಿ!”

“‘పద్మా, నున్నచ్చ ఒగోరాగ శ్రేణుత్తి సిదెను?’ ఎంచ రిశియల్ లుడ్ ఏనిసిదెను? ఆదరూ వ్యాపించిన ఈ సకలవు జలకుధుర యజ్ఞ! నాను కంచని సురించడ దిశపిల్ల ఎరడు దినగా గా బండ, బూరించాడరూ అవరు మనేగి బరు వంతిల్ల. ఆవర వాచమై శేర్చా నీచేకండట్ల! సాక్షేరచదింద నన్న జీవవు ముదుక్కొల్చే!”

“చుంబపన్ను సెటిసు ఇస్కుల్లి బుగ్గుక్కిరువు వరిచుచ్చుటియింద వేంకట రామును స్తుతిశాస్త్రాన్ని పోరాడు. చుండుష్టుసు ఎంపు భయంకరవాద వావ సంమోదింద లప్పుచుటాగ్గుచు అపడ్డి ఈ రువు జ్ఞానియు కిడియోందిది. ఆ బీళకస్సు ర్మార్పిచుచుక్కి ఓ ప్రశ్నాపు ఆపనస్సు ఒప్పరిసిరువు ఇరుణ్ణు సంచేరిసిపోయి, న్నామాము స్సు కట్టిపోత్తా! సచ్చరోజు, చేంగును గండిసిగిం తలూ దొర్కి ఈ సంఘార్థక ఖూబివచ్చు ర్మిచెఱింకాగి బురుత్తుడే సచ్చర్తియు ఆవఛల్లి పుష్టిశాస్త్రాన్ని దేవీకు త్రాపు, ఉన్నారు డుచ్చుత్తు అధమంగళణ్ణు ఎదురినుస్తుచరల్ల త్రాప త్తు దుచుచ్చ వస్తుచుంపు కెర్రిఎరవాగిరచేశు. శిశు గళణ్ణు, ఆనాధరస్తు కుప్రాణిచుస్తుచరల్ల అచ్చక ఏచొయ్యు బిణ్ణి యుంతి మృదు వాగిరచేశు. రక్తిస్త్రుచూసిణ్ణించాడ చుగ్గెంయుం త్యానవిధియాద సరస తియూ మంగళదాయకచూప త్రియోన చంగసస్తల్ల అచగిరుత్తారే! హెంగనెం దరీ, పురుషన వికారపంచ్చుట్టిగాగిరువు ఒందు యంత్రపెల్ల. ఆవళీ జగ త్తిన మాగిచెర్చకా! గ్రూప్పించు కట్టిపు కుటుంబపు వాటాగుత్తుడే, కుటుం బవు రాశాదరె నాచు ఆపిచెత్తనపన్ను చూచుత్తుడే, ఆదుదరింద నాడిన ఆగు-చోఎగుగళు నము, దాంశన లలనియుర శరగళల్లివే! ఖజ్జులవాద, సుం-

ದರವಾದ ಒಂದು ಹೊಸ ಭಾರತವರ್ಜನ್ಯ ಸೃಷ್ಟಿಸುವ ಒಂದು ಮಹಾಕೃತ್ಯವು ವನಿತೆಯರ ಪಾಲಿಗೆ ಬಿಡ್ಡಿರುವುದು. ಅಬಲೆಯರೆಂದೇನಿಸಿಕೊಳ್ಳುವ ನಾವು, ಆ ಮಹಾಕಾಯ್ ಸಾಧನೆಯಲ್ಲಿ ನಮ್ಮ ಶಕ್ತಿ ಮತ್ತು ಪರಾಕ್ರಮಗಳನ್ನು ಪ್ರದರ್ಶಿಸಲೇಬೇಕು. ನಮ್ಮ ನಾಡು ಅಭ್ಯಾಸದಂತಹನ್ನು ಹೊಂದಿದರೆ, ನಾವೂ ಅಭ್ಯಾಸಿಯನ್ನು ಹೊಂದುವೆವು. ಆದುದರಿಂದ ಸರೋಚಾ, ಶೋಕವನ್ನು ತ್ಯಜಿಸು! ಜಾಗ್ರತ್ತಭಾಗು! ನೀನು ಸೇರವೇರಿನಷೇಕಾದ ಕರ್ತವ್ಯಗಳನ್ನು ಮಾಡಲು ನೀನು ನುಂಂದೆ ಭಾ!”

“ಪದ್ಮಾ, ನಿನ್ನ ಉಪದೇಶವು ಆಶ್ರಾಮಿನಲು ಬಹು ಮನೋಹರವಾಗಿದೆ; ಆದರೆ ಹೃದಯದೊಬ್ಬಲ್ಯವು ನನ್ನನ್ನು ಪೀಡಿಸುತ್ತಿರುವುದು. ನೇತ್ರಗಳ ಮುಂದೆ ಪ್ರತ್ಯೇಕ ವಾಗಿ ತಾಂಡವವಾಡುತ್ತಿರುವ ಶೋಕರಾಶಿಯಿಂದ ವಿಮೋಚನೆಯನ್ನು ಹೊಂದುವದು ಹೇಗೆ?”

“ಶೋಕ-ಸಂತಾಪಗಳು ಮನಸ್ಸನ್ನು ಪೀಡಿಸುತ್ತಿರುವುದನೆಂಬು ನಿಜವು! ಎದುರಿಗೆ ನಿಂತಿರುವ ವಿಪತ್ತಿಗಳ ಕಡಲನ್ನು ನೋಡಿ ಎದೆಯು ಹಿಂಜರಿಯುತ್ತದೆ; ಆದರೆ ಸರೋಚ, ಈ ಜಗತ್ತನ್ನು ಆಳುತ್ತಿರುವ ದಿವ್ಯರಕ್ಷಿಯೊಂದಿದೆ! ಸತ್ಯಸ್ವರೂಪನಾದ ವಿಶ್ವನಾಯಕನು ತಾನು ರಚಿಸಿದ ರಂಗಭೂಮಿಯಲ್ಲಿ ಹಲವು ನಟರಿಂದ ನಾಟಕವನ್ನು ಡಿಸಿ ನೋಡುತ್ತಿದ್ದಾನೆ! ಈ ವ್ಯಾಪ್ತಿ ಆ ವರಂಜ್ಯಾತಿಯ ನಾಟ್ಯರಂಗ! ಅವನು ಯಾಡುತ್ತಿರುವ ಗಾನಕ್ಕೆ ಸರಿಯಾಗಿ ನಾವು ನತ್ಯಸುತ್ತಲಿದ್ದೀವೆ!

ವಿಶ್ವವೆಂಬುದೊಂದು ರಂಗಭೂಮಿಯು!

ವಿವಿಧ ವೇಷಗಳ ಧರಿಸಿ

ಕುಣಿಯತಿಹವು ವಿವಿಧ ತೆರ ಜೀವರಾಂಗಳು

ನಾಯಕನ ತಾಳಕ್ಕೆ ಸರಿಯಾಗಿ!

ಜೀವನದ ಚಿತ್ರವದು ದೇವನಾ ಬರೆಯ,

ಜಗವೆಂಬ ವಕ್ರದಾ ಮೇಲೆ!

ವಿವಿಧ ತರ ರೂಪಗಳನು ಒರದಿಯನೂ ಚಿತ್ರ-

ಗಾರ ಬೆರಿಯಿ ಹನ್ನೆಯು ರೂಪವನ್ನೇ!

ಜೀವನದ ಚಿತ್ರವಿದು ನೀಡುವೆನು ಕಾಣಿಕೆ-

ಯಾಗಿ ಆ ಕಲಾಕಾರಸಿಗೆ!

ಆತನು ನೀಡಿದುದು ನಾ ನಿವೇದಿಸುವೆ

ವಿಶ್ವಗಳ ಅರಸನಾದ ಬೆಳಕಿಗೆ!

ನನ್ನದೆಂಬುದೇನಿಹುದು? ಎಲ್ಲವು ಆತನ

ವಿನೋದದ ಲೀಲಾನಾಟಕವು!

ನದಿಗಳಲ್ಲವು ಸೇರುವ ತೆರದಿ ಸಾಗರನ

ಸರ್ವವೂ ಸೇರುತಿಹವು ಆ ಬೆಳಕನ್ನು!

ಎಂದು ಕವಿಯು ಹಾಡುತ್ತಾನೆ. ಆದುದರಿಂದ ನೀನು ಶೋಕಿಸಬೇಡ; ಕವಿಯು ಹೇಳುವಂತೆ ನಾವೆಲ್ಲರೂ ನಟರು! ಈಶನು ನಿರ್ದೇಶಿಸಿದ ಪಾತ್ರಗಳನ್ನು ವಹಿಸಿ ನಾವಿಂದು ನಟಿಸೋಣ. ಈ ಅಭಿನಯದಲ್ಲಿ ವಿಚಯವನ್ನು ಹೊಂದಿ ಆಶನ ಕೃಪೆಗೆ ಪಾತ್ರರಾಗೋಣ.”

ಈ ರೀತಿ ಪದ್ಮಾಳು ನೀಡಿದ ಉಪದೇಶಗಳಿಂದ ಸರೋಜಾಳು ಶೋಕದಿಪ್ತವಾದ ಹೃದಯವನ್ನು ಶಾಂತಗೊಳಿಸಲು ಯಶ್ವಿ ಸಿದಳು. ಸರೋಜಾಳ ವ್ಯಘೈಯು ಪರಿಶೂಲಿ ವಾಗಿ ಶಮನವನ್ನು ಹೊಂದದಿದ್ದರೂ, ಪದ್ಮಾಳ ಆಧ್ಯಾತ್ಮಿಕೋಪದೇಶವು ಅವಳ ಹೃದಯದಲ್ಲಿ ತುಸ ಬೆಳಕನ್ನು ಬಿರಿತು.

ಮರುದಿನ ಪದ್ಮಾಳು ನಗರವನ್ನು ತ್ಯಜಿಸಿದಳು; ಶಾಂತಿಯ ದರ್ಶನವನ್ನು ಪಡೆಯುವುದಕ್ಕಾಗಿ, ಸೃಷ್ಟಿಸೌಂದರ್ಯದ ಅನುಭವವನ್ನು ಹೊಂದುವದಕ್ಕಾಗಿ ಅವಳು ಗ್ರಾಮಾಂತರಕ್ಕೆ ತೆರಳಿದಳು. ತನ್ನ ಜೀವನದ ಗೆಳತಿಯನ್ನು, ತನ್ನ ಮಾರ್ಗದರ್ಶಕ ಇನ್ನು ಬಿಟ್ಟು ಅಗಲಿದುದರಿಂದ ಈ ನೋಡಲೇ ಮಾಲ್ನಾಭಾವವನ್ನು ತಾಳಿದ್ದ ಸರೋಜಾಳ ವದನಮಲ್ಲಿಗೆಯು ಇನ್ನಿಷ್ಟು ಬಾಡಿತು!

೧೨ ಸರ್ವದೇವ ನಮಸ್ಕಾರಃ ಕೇಶವಃ ಪ್ರತಿಗಜ್ಞತ್ವಿ!

ನಳಿನೀರಂಜನನ ಕುಟೀರಕ್ಕೆ ಶಾಂತಿಯನ್ನು ಹುಡುಕುತ್ತಾ ಬಂದ ತರುಣನ ನಾಮಧೀಯವು ಸುಧಾಂಶುವೆಂದಾಗಿದ್ದಿತು. ಉತ್ತಾಹ, ಸ್ವಾತ್ಮ, ಕಾರ್ಯಕುಶಲತೆ ಇವುಗಳಿಂದ ಕೂಡಿದ ತರುಣನು ಅವನಾಗಿದ್ದನು. ಅವನ ವದನವುಂಡಲದಲ್ಲಿ ರಾಜಿ ಸುತ್ತಲಿರುವ ಮಂದಸ್ಯಿತವು ಯಾರನ್ನೂ ಆಕರ್ಷಿಸದೆ ಇರದು. ಶಾಂತವಾದ ಆ ಮುಖಭಾವದಲ್ಲಿ ಅವನ ಎಡೆಯಲ್ಲಿ ತುಂಬಿರುವ ಆಳವಾದ ವಿಚಾರಗಳು ಹೊರಸೂಸು ತ್ವಿದ್ದವು.

ಈ ತರುಣನ ಹೆಸರು ಸುಧಾಂಶುವೆಂಬುದಲ್ಲದೆ, ಅದಕ್ಕೆಂತಲೂ ಹೆಚ್ಚಿನ ಪರಿಚಯವು ಸಾಧನ ಕುಟೀರದವರಿಗೆ ಲಭಿಸಿರಲಿಲ್ಲ; ಆದರೆ ಅವನು ಎಲ್ಲರ ವ್ರೇಮ-ವಿಶ್ವಾಸಗಳಿಗೆ ಪಾತ್ರೀಭವಿಸಿದ್ದ ನು. ಜನರು ಅವನು ಯಾವ ಉರಿನವನೆಂಬುದನ್ನು ತಳಯಿದಿದ್ದರೂ, ಸಂಸಾರ ನೊಕೆಯಲ್ಲಿ ಸಂಭವಿಸಿದ ಒಂದು ಬಿರುಗಾಳಿಯ ಪರಿಣಾಮ ವಾಗಿ ಸುಧಾಂಶುವು ಜೀವನದಲ್ಲಿ ವೈರಾಗ್ಯವನ್ನು ಹೊಂದಿರುವನೆಂಬದನ್ನು ಉಹಿ ಸಿದ್ದರು. ಅದನ್ನು ಅವನ ಹಣಿಯಲ್ಲಿ ಮೂಡಿರುವ ವಿಷಾದದ ಗೆರೆಗಳು ಸೂಚಿಸುತ್ತಿದ್ದವು.

ಸುಧಾಂಶುವು ನಳಿನೀರಂಜನನ ಪ್ರೇಮ-ವಿಶ್ವಾಸಗಳಿಗೆ ಪಾತ್ರನಾದನು. ಸುಧಾಂಶುವಿನಲ್ಲಿರುವ ಗುಣಗಳು ನಳಿನೀರಂಜನನನ್ನು ಆಕರ್ಷಿಸಿದುವು. ಅವನು ಸುಧಾಂಶುವಿನಲ್ಲಿ ತನ್ನ ಕಾಲಾನಂತರ ತನ್ನ ಆದರ್ಶಗಳನ್ನು ಸಾಧಿಸಲಿರುವ ಚೈತನ್ಯವನ್ನು ಅನ

ಲೋಕಿಸಿದನು. ಆದುದರಿಂದ ಸಾಧನ ಕುಟೀರದಲ್ಲಿ ವಾಸಿಸುತ್ತಿರುವ ಇತರ ಶಿವ್ಯರಿಗಂತ ನಳಿಸಿರಂಜನನು ಸುಧಾಂಶುವನ್ನು ಹೆಚ್ಚಾಗಿ ಪ್ರೀತಿಸತ್ತೊಡಗಿದನು. ಸುಧಾಂಶುವಿನಿಗಾದರೂ, ತನ್ನ ಆತ್ಮವನ್ನು ವಿಕಾಸಪಡಿಸಲಿರುವ ಒಬ್ಬ ಆಚಾರ್ಯನು ನಳಿಸಿರಂಜನನ ರೂಪದಲ್ಲಿ ದೊರಿಸಿದನು. ಅವರಿಬ್ಬರ ಸಂಗಮವು ಕರ್ಮದಲ್ಲಿ ಭಕ್ತಿಯು ಬೆರತಂತಾಯಿತು. ನಳಿಸಿರಂಜನನು ಕಾರ್ಯಕುರುತನು, ಉದ್ದಮತೀರ್ಲನಾಗಿರುವುದೇ ಅವನ ಸ್ವಭಾವವು! ಸುಧಾಂಶುವು ವಿಚಾರಕೀಲನು; ಭಕ್ತಿ ಮತ್ತು ಪ್ರೀಮಾಗಳೇ ಅವನಲ್ಲಿರುವ ಸ್ವತ್ವಗಳು! ಈ ಎರಡು ಗುಣಗಳು, ಈ ಎರಡು ಶಕ್ತಿಗಳು ಸಾಧನ ಕುಟೀರದಲ್ಲಿ ಬೆಳಗಿದುವು.

ಆ ಗುರುಶಿವ್ಯರು ಸ್ವತಂತ್ರ ಭಾರತದ ಸ್ವಾಷಾವನ್ನು ಕಂಡು, ಅಭಿನವ ಭಾರತ ವೆಂಬ ಕಟ್ಟಡದ ತಳಹದಿಯನ್ನು ನಿರ್ವಿಸುವುದರಲ್ಲಿ ಉದ್ಯುಕ್ತರಾದರು. ಒಂದು ನೇಳೆ ವಾಚಕರು ಶಂಕಿಸಬಹುದು; ಒಂದು ಗ್ರಾಮದಲ್ಲಿ ಕೆಲವು ಮಂದಿ ಜನರು ಕಲೆತು ಒಂದು ಆತ್ಮಮಾನನ್ನು ಸ್ಥಾಪಿಸಿದ ಮಾತ್ರದಿಂದ ವಿಶಾಲವಾದ ಭಾರತವರ್ಣವು ಆಭ್ಯಾಸ ದಯವನ್ನು ಹೊಂದುವುದು ಹೇಗೆ ಎಂಬುದಾಗಿ, ಆದರೆ ಸ್ವತಂತ್ರೀಯದ ಬೆಳಕು ಪ್ರಾರಂಭದಲ್ಲಿ ಆತ್ಮಂತ ಸೂಕ್ತರೂಪದಲ್ಲಿ ಅಡಗಿದ್ದು, ಅನಂತರ ಜಗತ್ತನ್ನೇ ವ್ಯಾಪಿಸುತ್ತದೆ. ಆದರ್ಥವು ಹೊಳಕೆಯಾಗಲು ಸೆಲವನ್ನು ಸರಿಪಡಿಸುವದೇ ಆದರ್ಥಸಾಧಕರ ಕೆಲಸವು! ಅದರಂತೆಯೇ ಅಭಿನವ ಭಾರತದ ಉದಯವು ಹೆಚ್ಚಿಗಾಡಿನಲ್ಲಿರುವ ಒಂದು ಗುಡಿಸಿಲಿನಲ್ಲಾಯಿತು. ನಳಿಸಿರಂಜನ ಮತ್ತು ಸುಧಾಂಶುರೇ ಆ ಮಂಗಳ ಪ್ರಭಾತದಲ್ಲಿ ಹಾಡಿದ ಕೋಗಿಲೆಗಳು!

ಸಾಧನ ಕುಟೀರದಲ್ಲಿ ಭಾರತವರ್ಣಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ತನ್ನ ಶಿವ್ಯರೋದನೆ ಮಾತಾಡಿ, ನಳಿಸಿರಂಜನನು ಅವರ ಮನಸ್ಸುಗಳಲ್ಲಿ ಹರಡಿರುವ ಸಂದೇಹಗಳನ್ನು ಹೊಗಲಾಡಿಸುತ್ತಿದ್ದನು. ತಮ್ಮ ನಾಡಿನ ಏಳಿಗೆಗಾಗಿ ಹೊರಟಿರುವ ಆ ತರುಣರಾದರೂ, ತಮ್ಮ ಆಚಾರ್ಯನಿಂದ ಲಭಿಸುತ್ತಿರುವ ಜ್ಞಾನ ಪಿಯೂವನವನ್ನು ಸವಿದು ತಾಯ್ಯಾಡ ಸೇವೆಗಿರುವ ಚೈತನ್ಯವನ್ನು ಸಂಪಾದಿಸುತ್ತಲಿದ್ದರು ಎಂದಿನಂತೆ ಆ ದಿನ ಇರುಳಿನಲ್ಲಿಯೂ ‘ಸಾಧನ ಕುಟೀರ’ ವಾಸಿಗಳು ಆಕಾಶದಲ್ಲಿ ಹೊಳೆಯುತ್ತಿರುವ ಚಂದ್ರಮನ ಜ್ಯೋತಿಯಿಂದ ಧವಳ ವರ್ಣವನ್ನು ತಾಳಿದ್ದ ಹೂದೊಟದಲ್ಲಿ ನೆರೆದಿದ್ದರು. ನಳಿಸಿರಂಜನನು ಅಂಬರ ಮಾರ್ಗದಲ್ಲಿ ನಗುತ್ತಾನಿಂತಿರುವ ತಾರಾಪತಿಯನ್ನು ಅವಲೋಕಿಸುತ್ತಾ ಅಲೋಚನಾಮಗ್ನಾಗಿದ್ದನು. ಆ ವೇಳೆಯಲ್ಲಿ ಆಚಾರ್ಯನ ಪ್ರಿಯಶಿವ್ಯನಾದ ಸುಧಾಂಶವು ತನ್ನ ಗುರುದೇವನನ್ನು ಈ ರೀತಿ ಪ್ರಶ್ನಿಸಿ, ತನ್ನ ಸಂದೇಹಗಳನ್ನು ವ್ಯಕ್ತಪಡಿಸಿದನು: “ಆಚಾರ್ಯ, ಇಂದಿನ ಭಾರತ ವರ್ಣದಲ್ಲಿ ನೂರಾರು ಮತಗಳು, ನೂರಾರು ಜಾತಿಗಳು ನೆಲೆ ನಿಂತಿರುತ್ತವೆ. ಹಿಂದುಗಳನ್ನು ನೋಡಿ ಮುಸಲ್ಲಾನರು ಕಣ್ಣ ಕೆಂಪು ಮಾಡುತ್ತಾರೆ; ಶೈವರನು ಎಷ್ಟೀಸಿ ವೈಷ್ಣವರು ಹಲ್ಲುಕಡಿಯುತ್ತಲಿದ್ದಾರೆ! ತಮ್ಮ ಜಾತಿ, ತಮ್ಮ ಮತ ಇವುಗಳು

ಹೇಸರು ಹೇಳಿ, ಭಾರತೀಯರು ಅನೆಲ್ಲೋನ್ನು ಹೊಡಿದಾಡುವುದರಲ್ಲಿ ನಿರತರಾಗಿದ್ದಾರೆ! ಮನೆಯಿಂದು ಮುಖ್ಯಶಾಲೆಯಾಗಿದೆ! ಭಾರತ ವರ್ಷವು ಈ ಜಾತಿ ಮತ ಪಂಥಗಳ ಮತ್ತು ರಗಳಿಂದ ಭಿನ್ನ ಭಿನ್ನ ವಾಗಿ ಹೋಗಿದೆ! ಭಾರತೀಯರ ರಕ್ತಿಯು ಈ ಗೃಹಕಲಹ ದಲ್ಲಿ ವ್ಯಯವಾಗುತ್ತಿರುವದು. ಈ ರಿತಿ ಬಂಧವರೇ ಹೊಡಿದುದ್ದಾತ್ಮಿರುವದನ್ನು ನಿವಾರಿಸುವುದು ಹೇಗೆ? ಖಂಡ, ಖಂಡವಾಗಿ ಬಿದ್ದಿರುವ ಭಾರತ ವರ್ಷವು ಈ ವರ್ಗ ಕಲಹದಿಂದ ಹೋಚನೆಯನ್ನು ಹೊಂದಿ ಅವಂದ ಸ್ವರೂಪವನ್ನು ಹೊಂದುವ ದಾರಿಯು ಯಾವುದು? ಈ ಗೃಹಕಲಹ ರಮಿಸುವವರಿಗೆ ಏಳಿಗೆಗೆ ದಾರಿಯಿಲ್ಲವಷ್ಟು?”

ತನ್ನ ದೃಷ್ಟಿಯನ್ನು ಆಗಸದಲ್ಲಿ ಹೊಳೆಯುತ್ತಿರುವ ಕುರಂಗಧರನ ಕಡೆಗೆ ಹೊರಳಿಸಿ ಒಂದು ಎಳೆ ನಗೆಯನ್ನು ಹೊರಚಲ್ಲಿದ ಅನಂತರ ನಾಥನ ಕುಟೀರದ ಆಚಾರ್ಯನು ನುಡಿದನು:—“ತಮಾತ್ತು, ಸುಧಾಂಶು! ನಾವು ಅಣ್ಣಿ-ತಮ್ಮಾಂದಿರು ಪರಸ್ಪರ ಹೊಡಿದಾಡುತ್ತಿರುವ ವರಿಗೆ ನೀನು ಹೇಳುವಂತೆ ನವಾಗೆ ಆಭ್ಯಾನ್ನಿತಿಯ ದಾರಿಯಿಲ್ಲ ವೆಂಬುದು ನಿಜವು. ಭಾರತವರ್ಷವು ಪಾರತಂತ್ರ್ಯದಿಂದ ಬಿಡುಗಡೆಯನ್ನು ಹೊಂದ ಬೇಕಾದರೆ, ಈ ಗೃಹಕಲಹದಿಂದ ನಮ್ಮ ನಾಡವೇವಿಯು ವಿಮುಕ್ತಭಾಗಬೇಕು. ಈ ಗುದ್ದಾಟಕ್ಕೆ ನಮ್ಮಲ್ಲಿರುವ ಅಣ್ಣಿತೆಯೇ ಮೂಲ ಕಾರಣವು! ನಾವು ನಮ್ಮ ಮೂಗುಗಳ ಮೇಲೆ ಬಣ್ಣಿದ ಕನ್ನಡಕಗಳನ್ನಿಂದ ಟ್ರೈಕ್ ಹೊಂದು ಲೋಕವನ್ನು ನೀಡುತ್ತಿರುವೆವು. ನಮ್ಮ ಮೂಗುಗಳ ಮೇಲಿರುವ ಬಣ್ಣಿದ ಕನ್ನಡಕಗಳ ಹೊಷದಿಂದ ಲೋಕದ ಬಣ್ಣಿ ಪುಂಡೇ ಆಗಿದ್ದರೂ ಅಮು ಒಬ್ಬೊಬ್ಬಿರಿಗೆ ಅವರ ಕನ್ನಡಕದಲ್ಲಿರುವ ಗಾಜಿನ ಬಣ್ಣಿ ಕ್ಷೇತ್ರನುಸಾರವಾಗಿ ಒಂದೊಂದು ಬಣ್ಣಿದಲ್ಲಿ ಗೋಚರವಾಗುತ್ತಿರುವದು. ಈ ಜಗತ್ತಿನ ಬಣ್ಣಿವು ಒಂದೇ ಆಗಿದ್ದರೂ, ನಮ್ಮ ಮೂಗಿನ ಮೇಲಿರುವ ಕನ್ನಡಕದ ಮೂಲಕ ಗೋಚರವಾದ ಬಣ್ಣಿವನ್ನು ಇದು ಇತರರು ಹೇಳುತ್ತಿರುವ ಬಣ್ಣಿಗಳು ಸುಳ್ಳಿಂದು ವಾದಿಸುತ್ತಿರುವೆವು! ಈ ಅಣ್ಣಿತೆಗೆ ಒಳಗಾದ ನಾವು ಇಂದು ನಮ್ಮ ನಂಬಿಕೆಗಳಿಗೆ ಬಲಿಯಾಗಿ, ಸೆತ್ತಿರಿಸ ನವಿಯನ್ನು ಹೂಸಲು ಹಂಡಿಯುವುದಿಲ್ಲ!”

“ತಮಾತ್ತು, ಈ ಅಣ್ಣಿತೆಯೇ ನಮ್ಮ ಇಂದಿನ ದುರವಸ್ಥಾಗಿ ಕಾರಣಭೂತವಾದುದೆಂದು ತಿಳಿ! ಸತ್ಯಾಂಶವನ್ನು ತಿಳಿಯಿರುವೆ, ನಾವು ಬಗೆದುವೇ ಸತ್ಯವೆಂಬುದಾಗಿ ನೆನೆದು ಭಾರ್ಯಾಂಶವಿಲಾಸದಲ್ಲಿ ಲೋಲುಪರಾಗಿರುತ್ತೇನೆ. ಈ ಕುಟೀರವನ್ನೇ ಉದಾಹರಣೆಗಾಗಿ ತಿಗೆದುಕೊಳ್ಳೋಣ. ಈ ಕಟ್ಟಡಕ್ಕೆ ನಾಲ್ಕು ದಾರಿಗಳಿಂದ ಬಂದು ಸೇರಬಹುದು. ಒಬ್ಬನು ಪೂರ್ವ ದಿಕ್ಕಿನಿಂದ ಬರುತ್ತಾನೆ, ಇನ್ನೊಬ್ಬನು ವಶಿಷ್ಟಮಾದಿಂದಲೂ, ಮೂರನೆಯವನು ಬಡಗಣವಿಂದಲೂ, ನಾಲ್ಕುನೆಯವನು ತೆಂಕಣದ ದಾರಿಯಿಂದಲೂ ಬರುತ್ತಾನೆ. ಈ ನಾಲ್ಕುರು ಪರಸ್ಪರ ವಿವರೀತವಿಂದು ತೋರುತ್ತಿರುವ ದಾರಿಗಳನ್ನು ಅವಲಂಬಿಸಿದ್ದರೂ, ಅಂತ್ಯದಲ್ಲಿ ಆ ನಾಲ್ಕರೂ ಈ ಕುಟೀರಕ್ಕೇ ಬಂದು ಸೇರುತ್ತಾರೆ. ಮೂಡಣಿಂದ ಬರುತ್ತಿರುವವನು ತೆಂಕಣದಿಂದ ಬರುವವನನ್ನು ಕಂಡು:“ನೀನು ಹಿಡಿದ ದಾರಿಯು ತಪ್ಪಾದದು, ಆ ಕುಟೀರವನ್ನು ಸೇರಬೇಕಾದರೆ,

ನಾನು ಹಿಡಿದ ದಾರಿಯನ್ನೇ ನಿಂನು ಅವಲಂಬಿಸಬೇಕು!” ಎಂದು ಉಪದೇಶಿಸಿದರೆ, ಆ ಉಪದೇಶವು ಹಾಸ್ಯಾಸ್ಯದವಾದುದಲ್ಲವೇ? ಆದರೆ ಅವನು ತಾನು ಹಿಡಿದ ದಾರಿಯಂತೆಯೇ ತೆಂಕಣದಿಂದ ಬರುವ ದಾರಿಯೂ ಕುಟೀರವನ್ನೇ ಸೇರುತ್ತದೆ ಎಂಬುದನ್ನು ನಂಬಿವದಿಲ್ಲ. ತಾನು ಆವಲಂಬಿಸಿದ ದಾರಿಯ ಹೊರತು, ಇತರ ಪಥಗಳಲ್ಲವೂ ತಪ್ಪೇಂಬುದಾಗಿ ಅವನು ತಿಳಿಯುತ್ತಾನೆ. ಆದರಂತೆಯೇ ತಾನು ಆವಲಂಬಿಸಿದ ದಾರಿಯನ್ನೇ ಇತರ ಮೂವರೂ ಅನುಸರಿಸಬೇಕೆಂದು ಅವರನ್ನೇ ಲಾಲ್ ನಿರ್ಬಂಧಿಸಿ ಸೀಡಿಸಲು ಹಿಂಜರಿಯುವದಿಲ್ಲ. ಈ ಉಪಮೆಯಂತಿದೆ ನಮ್ಮ ಈಗಲಿನ ಪರಿಸ್ಥಿತಿಯು”

“ಮತಗಳ ವಿಚಾರವಾದರೂ ಇದೇ ಆಗಿದೆ, ಮತಕಲಹ, ಆವುಗಳ ವಿಚಾರಣೆ ಇವುಗಳನ್ನು ಕುರಿತು ವಿವೇಚಿಸುವ ನೋಡಲು ಮತವೆಂದರೇನೇಂಬುದನ್ನು ನಾವು ಶಿಳಿದುಕೊಳ್ಳಬೇಕಾಗಿದೆ. ಮತವೆಂಬ ಶಬ್ದಕ್ಕೆ ನಿಷ್ಫಂಟು ಕೊಷುತ್ತಿರುವ ಅರ್ಥವು ಅಭಿಪ್ರಾಯವೆಂದಾಗಿದೆ; ಆದರೆ ವ್ಯವಹಾರದಲ್ಲಿ ಇದರ ಅರ್ಥವು ವಿವುಲವಾಗಿದೆ. ಮತವೆಂದರೆ, ಮನುಷ್ಯನು ತನ್ನ ಆತ್ಮವಿಕಾಸವನ್ನು ಹೊಂದಲು ಆವಲಂಬಿಸಿದ ದಾರಿಯು! ಮನುಷ್ಯನು ಪೂರ್ಣತೆಗೆ ಪ್ರಯಾಣ ವಾಡುತ್ತಿರುವದರಿಂದ, ಆ ಪಥದಲ್ಲಿ ಆವನು ಉಧ್ಯಮಿಸುತ್ತಿರುವ ಸಾಧನಗಳಿಲ್ಲಾ ಆವನ ‘ಮತ’ಕ್ಕೆ ಸಂಬಂಧಿಸಿದವುಗಳಾಗಿರುತ್ತವೆ. ಆವನ ಉದ್ದೇಶಗಳು ಉನ್ನತವಾದ ಒಂದು ವಲಯಕ್ಕೆ ತಲುಪಲಿರುವ ಸಾಧನೆಗಳಾಗಿರುವದರಿಂದ ಆವುಗಳಲ್ಲಿ ಆಶಾಂತತೆಗಾಗಲಿ, ದೈತ್ಯ ಕಲಹಗಳಿಗಾಗಲಿ ಸ್ಥಾನವಿಲ್ಲ; ಆದರೆ ಸಂಕುಚಿತ ಚಿತ್ತತಾದ ಅವನು ತಾನು ಹಿಡಿದಿರುವ ದಾರಿಯೊಂದು ವಾತ್ರಸರಿಯೆಂಬ ವಿಶ್ವಾಸದಿಂದ, ಆ ಉನ್ನತಸ್ಥಾನವನ್ನು ನೊಂದಾಗಿ ಕೊನೆ, ಕಲಹಗಳೆಂಬ ಕೆಸರಿನ ಕೂಪಕ್ಕೆ ಎಚ್ಚಯಲು ಯಶ್ವಿಸುತ್ತಾನೆ. ಹಿಂದೆ ಹೇಳಿದಂತೆ ತಾನು ಆವಲಂಬಿಸಿರುವ ದಾರಿಯನ್ನು ಇದು, ಆಧ್ಯಾತ್ಮ ಸಾಧನೆಗಳಿಗೆ ಇತರ ಮಾರ್ಗಗಳನ್ನು ಆವಲಂಬಿಸಿದವರೆಲ್ಲರೂ ತಪ್ಪು ದಾರಿಯನ್ನು ಹಿಡಿದವರೆಂಬ ನಂಬಿಕೆಯಿಂದ ಅವರೊಡನೆ ಕಾಡಾಡಲೂ, ಸೆತ್ತುರಿನ ನದಿಯನ್ನು ಹರಿಸಲೂ ಮನುಷ್ಯನು ಹಿಂಜರಿಯುವುದಿಲ್ಲ.”

“ಹಾಗಾದರೆ, ಎಲ್ಲಾ ಮತಗಳಲ್ಲಿಯೂ ಸತ್ಯವಿದೆಯೇ? ಎಲ್ಲಾ ಮತಗಳ ಮೂಲಕವೂ ಪೂರ್ಣತೆಯನ್ನು ಹೊಂದಬಹುದೆ?” ಎಂದು ಸುಧಾಂಶುವು ತನ್ನ ಸಂದೇಹವನ್ನು ವ್ಯಕ್ತ ಪಡಿಸಿದನು.

“ಸುಧಾಂಶು! ಪ್ರತಿಯೊಂದು ಮತದಲ್ಲಿಯೂ ಸತ್ಯವಿದೆ, ಸತ್ಯವೆಂಬುದೇ ಎಲ್ಲಾ ಮತಗಳ ಜೀವಾಳವು! ಬಹಿರಂಗದಲ್ಲಿ ನವ್ಯ ದಾರಿಗೆ ಕೇವಲ ವಿವರಿತವಾದವುಗಳಂಡು ಹೊರಿ ಬಂದರೂ, ಆವುಗಳ ಅಂತರಂಗವನ್ನು ಪರಿಶೋಧಿಸಿದರೆ ಸತ್ಯವು ಬೆಳಕಿಗೆ ಬರುತ್ತದೆ. ಸತ್ಯಸ್ವರೂಪನಾದ ಪರಂಜ್ಯೋತಿಯ ದರ್ಶನವನ್ನು ನಾವು ಯಾವ ದಾರಿಯನ್ನು ಆವಲಂಬಿಸಿದರೂ ಹೊಂದಬಹುದು. ನದಿಗಳು ಬೇರೆ ಬೇರೆ ಪ್ರದೇಶಗಳಲ್ಲಿ ಹುಟ್ಟಿ ಬೇರೆ ಬೇರೆ ದಾರಿಗಳಲ್ಲಿ ಪ್ರವಹಿಸಿದರೂ, ಅಂತ್ಯದಲ್ಲಿ ಆವುಗಳಿಲ್ಲವೂ ನಾಗರನಲ್ಲಿ ಸಂಗಮವನ್ನು ಹೊಂದುತ್ತವೆ. ಆದರಂತೆಯೇ ಎಲ್ಲಾ ಸಾಧನೆಗಳು, ಎಲ್ಲಾ ತಪ್ಪ

ಗಳು ಆ ಪರಮ ಪರಂಜ್ಯೋತಿಯ ದರ್ಶನಕ್ಕಿರುವ ಮಾರ್ಗದರ್ಶಿನಿಗಳಾಗಿರುವವು. ತಾನು ಅವಲಂಬಿಸಿದ ಮತವನ್ನು ಇದು ಇತರ ಮತಗಳಲ್ಲವೂ ಅಸತ್ಯವೆಂಬುದಾಗಿ ಒಬ್ಬನು ನುಡಿಯುತ್ತಿದ್ದರೆ, ಅವನೊಬ್ಬ ಹುಚ್ಚನು! ಲೋಕದಲ್ಲಿರುವ ಎಲ್ಲಾ ಸಿದ್ಧಾಂತಗಳಲ್ಲಿಯೂ ಸತ್ಯವಿದೆಯೆಂಬುದನ್ನು ಭಾರತೀಯ ಯೋಗಿವರ್ಯರಲ್ಲಿ ಅಗ್ರಗಣ್ಯರಾದ ಶ್ರೀರಾಮಕೃಷ್ಣ ಪರಮಹಂಸರು ತಮ್ಮ ಆಧ್ಯಾತ್ಮಿಕ ಸಾಧನೆಗಳಿಂದ ಪ್ರತ್ಯೇಕಗೊಳಿಸಿರುತ್ತಾರೆ. ಎಲ್ಲಾ ಪಂಥಗಳಲ್ಲಿಯೂ ಆ ಆಖಿಂಡಜ್ಯೋತಿಯು ಬೆಳಗುತ್ತಿದೆಯೆಂಬುದನ್ನು ತಮ್ಮ ಜ್ಞಾನದ ಬೆಳಕನ್ನು ಹರಡಿ ಆ ಮಹಾತ್ಮರು ಲೋಕಕ್ಕೆ ತೋರಿಸಿರುತ್ತಾರೆ. ಆ ತತ್ವವನ್ನೇ ಶ್ರೀರಾಮಕೃಷ್ಣರು “ಸಕಲ ಮತಗಳಲ್ಲಿಯೂ ಸತ್ಯವಿದೆ,” ಎಂಬ ಸತ್ಯವನ್ನೇ ಸ್ವಾಮಿ ವಿವೇಕಾನಂದರು ದೇಶ-ವಿದೇಶಗಳಲ್ಲಿ ಹರಡಿದರು. ಆದುದರಿಂದ ನಾವು ಎಂದಿಗೂ, ಅನ್ಯರ ಮತಗಳನ್ನೂ ಗಲ್ಲಿ, ಅವರ ಮತವಿಶ್ವಸವನ್ನೂ ಗಲ್ಲಿ ಹಳೆಯಕೂಡು. ಅನ್ಯರ ಮತಗಳನ್ನೂ, ಅವರ ಸಿದ್ಧಾಂತಗಳನ್ನೂ ಅತ್ಯಂತ ಗಾರವದಿಂದಲೂ, ಸಮನಾತ್ಮಕ ಮತಿಯಿಂದಲೂ ವೀಕ್ಷಿಸತಕ್ಕದ್ದು. ಈ ತತ್ವವು ಹೊಸದಲ್ಲಿ; ಪುರಾತನ ಭಾರತವರ್ಣದ ತತ್ವಶಾಸ್ತ್ರಜ್ಞರು ಈ ತತ್ವವನ್ನು ತಿಳಿದಿದ್ದರು ಎಂದು ಮಾತ್ರವಲ್ಲ, ಅದನ್ನು ಅವರು ಆಚರಣೆಯಲ್ಲಿ ತಂದರು. ಆದುದರಿಂದಲೇ ಯಾರಿಗೂ ಅಂಜನೆ ತಮ್ಮ ಭಾವನೆಯು ಎಷ್ಟು ವಿಜಾಲವಾದುದೆಂಬದನ್ನು ಈ ಪ್ರಕಾರ ಆ ಮಹಷ್ರಿಗಳು ಸ್ವಷ್ಟಗೊಳಿಸಿರುತ್ತಾರೆ:

ಆಕಾಶಾತ್ಮ ಪತಿತಂತೋರ್ಯಂ ಯಧಾಗಚ್ಛತಿ ಸಾಗರಂ

ಸರ್ವದೇವ ನಮಸ್ಕಾರಃ ಶ್ರೀಕೇಶವಃ ಪ್ರತಿಗಚ್ಛತಿ!

ಯಾವ ದಾರಿಯನ್ನು ಅವಲಂಬಿಸಿದರೂ ಚಿಂತೆಯಿಲ್ಲ, ಯಾವ ಮೂರ್ತಿಯನ್ನು ಆರಾಧಿಸಿದರೂ ಚಿಂತೆಯಿಲ್ಲ, ಅವನು ಅಚಿಸುವುದು ವಿನಾಶಶಾಸ್ತ್ರನಾದ ಪರಂಜ್ಯೋತಿಯನ್ನು ಗಿಡೆ. ಪ್ರತಿಯೊಂದು ದಾರಿಯೂ ಆ ಸತ್ಯಸ್ವರೂಪನಲ್ಲಿ ಅಂತ್ಯವನ್ನು ಹೊಂದುತ್ತಿರುವುದು. ಮನುಷ್ಯನು ವಿಷ್ಣುವನೊನ್ನೇ, ಪಶುಪತಿಯನೊನ್ನೇ ಯಾರನೊನ್ನೇ ಆಗಲಿ ಅಚಿಸಿದರೂ ಚಿಂತೆಯಿಲ್ಲ, ಯಾರನ್ನು ಧ್ಯಾನಿಸಿದರೂ ಚಿಂತೆಯಿಲ್ಲ, ಅವನ ಅಚಿಸೆ ಮತ್ತು ಧ್ಯಾನ ಆ ಸಿತ್ಯ ಪರಂಜ್ಯೋತಿಯನ್ನು ಕುರಿತಾಗಿದೆ! ಆದುದರಿಂದ ಸುಧಾಂಶು, ಸೀನು ಸಂದೇಹವನ್ನು ಪರಿತ್ಯಜಿಸು ಎಲ್ಲರ ಮತ-ವಿಶ್ವಸಗಳನ್ನೂ ಸಮರ್ಪಿಸಿ ಯಿಂದ ನೋಡು. ಎಲ್ಲಾ ಮತಸ್ಥರೊಡನೆಯೂ ಸೆಮಭಾವದಿಂದ ವತ್ತಿಸು.”

ಶಿವ್ಯನು ಪ್ರಶ್ನಿಸಿದನು: “ಎಲ್ಲರ ಮತ-ವಿಶ್ವಸಗಳೂ ಸತ್ಯವಾದರೆ ಈ ಮತಾವಲಂಬಿಗಳು ಏಕೆ ವರಸ್ವರ ಕಲಹಿಸುತ್ತಿರುವರು?”

“ನಾನು ಈ ವೊದಲೆ ನುಡಿದಂತೆ ಅದಕ್ಕೆ ಕಾರಣವು ಅಜ್ಞತೆಯಾಗಿದೆ. ಅಜ್ಞತೆಯೆಂಬ ಬಣ್ಣದ ಕನ್ನಡಕವನ್ನು ಧರಿಸಿ ಮನುಷ್ಯನು ಇತರ ಮತಗಳನ್ನು ವೀಕ್ಷಿಸುವುದರಿಂದ ಆ ಮತಗಳ ಸ್ವೇಜಸ್ವರೂಪವು ಅವನಿಗೆ ವ್ಯಕ್ತವಾಗುವದಿಲ್ಲ. ಈ ಮತಕಲಹಗಳನ್ನು ಕುರಿತು ಜಿಂತಿಸುವಾಗ, ಮಹಷ್ರಿ ಟಾಲಸ್ಕಾಯಿಯವರ ಒಂದು ಕತೆಯು

ನೇನಿಸಿಗೆ ಬರುತ್ತದೆ. ಒಂದು ದಾರಿಯ ಅಂಚಿನಲ್ಲಿ ಒಂದು ಮಾರ್ಗದರ್ಶಿನ್ಯಿದ್ದಿತ್ತ. ಆ ಮಾರ್ಗದರ್ಶಿನಿಯ ಎರಡು ಪಾಶ್ವಗಳ ಬಣ್ಣಗಳು ಬೇರೆ ಬೇರೆಯಾಗಿದ್ದವು. ಒಂದು ಭಾಗವು ಹಸುರು ಬಣ್ಣವಾದರೆ, ಇನ್ನೊಂದು ಕೆಂಪು. ಮಾರ್ಗವು ಮೂಡಣ ದಿಂದ ಪಡುವಲಿಗೆ ತೆರಳುತ್ತಿತ್ತು. ಆ ದಾರಿಯಲ್ಲಿ ಒಬ್ಬ ಸೈನಿಕನು ಪೂರ್ವದಿಂದಲೂ ಇನ್ನೊಬ್ಬನು ಪಕ್ಷಿಮದಿಂದಲೂ ಬರುತ್ತಿದ್ದರು. ಪೂರ್ವದಿಕ್ಕಿನಿಂದ ಒಂದವನು ಆ ಮಾರ್ಗದರ್ಶಿಯನ್ನು ನೋಡಿ “ಇದರ ಬಣ್ಣವು ಕೆಂಪು.” ಎಂದನು.

“ಅಲ್ಲ! ಅದರ ಬಣ್ಣ ಹಸುರು!” ನುಡಿದನು ಪಡುವಣದಿಂದ ಬಂದ ಭಟನು.

“ಅಲ್ಲ, ಕೆಂಪು!”

“ಅಲ್ಲ ಹಸುರು!”

“ತಾನು ನುಡಿದುದೇ ಸರಿಯೆಂದು ಪೂರ್ವ ದಿಕ್ಕಿನಿಂದ ಬಂದ ಸೈನಿಕನೂ, ತಾನು ಹೇಳಿದುದೇ ಶತ್ಯವೆಂದು ಪಕ್ಷಿಮದಿಂದ ಒಂದವನೂ ವಾದಿಸಲಾರಂಭಿಸಿದರು. ಈ ವಿವಾದವು ಜಗತ್ತದ ಮುನ್ನಡಿಯಾಯಿತು. ತಮ್ಮ ಒರೆಗಳಲ್ಲಿದ್ದ ಕತ್ತಿಗಳನ್ನು ಹಿರಿದು ಇಬ್ಬರೂ ಕಾದಲಾರಂಭಿಸಿದರು. ಅವರಿಬ್ಬರ ದೇಹಗಳಿಂದ ನೆತ್ತರು ಹರಿದಿತು. ಈ ರೀತಿ ಅವರಿಬ್ಬರೂ ಕಾದಾಡುತ್ತಿರುವಾಗ ಆ ದಾರಿಯಲ್ಲಿ ಒಬ್ಬ ಸಂಸ್ಕಾರಿಯು ಬಂದನು. ಈ ಭಟರ ಕೆದನವನ್ನು ವಿಶ್ವಿಸಿ ಅದರ ಕಾರಣವೇನೆಂದು ಯುತಿಯು ಪ್ರಶ್ನಿಸಿದನು. ಆಗ ಸೈನಿಕರಲ್ಲಿ ಒಬ್ಬನು ಮಾರ್ಗದ ಬದಿಯಲ್ಲಿ ನಿಂತಿರುವ ಕೈಮರದ ಬಣ್ಣವು ಕೆಂಪೆಂದೂ ಇನ್ನೊಬ್ಬನು ಹಸುರೆಂದೂ ನುಡಿದರು. ಸನ್ಯಾಸಿಯು ಆ ಮಾರ್ಗದರ್ಶಿನಿಯ ಎರಡು ಪಾಶ್ವಗಳಿಗೂ ಬಳಿದಿರುವ ಬಣ್ಣಗಳು ಯಾವುವೆಂಬುದನ್ನು ನೋಡಿ ತಿಳಿದುಕೊಂಡನು. ಅದರ ಒಂದು ಪಾಶ್ವವು ಕೆಂಪಾಗಿಯೂ ಇನ್ನೊಂದು ಪಾಶ್ವವು ಹಸುರಾಗಿಯೂ ಇರುವದು ಯಂತಿಗೆ ನೋಡಿರಬಾಯಿತು. ಆಗ ಆ ಸನ್ಯಾಸಿಯು ಸೈನಿಕರೊಡನೆ ಹೀಗೆ ಹೇಳಿದನು: “ತಮ್ಮಂದಿರಾ! ಈ ಕೈಮರದ ಎರಡು ಪಾಶ್ವಗಳಿಗೆ ಬಳಿದ ಬಣ್ಣಗಳು ಬೇರೆ ಬೇರೆ ಎಂಬುದನ್ನು ತಿಳಿಯನೆ ನೀವು ಪರಸ್ಪರ ಕಾದಾಡುತ್ತಿರುವಿರಿ. ಇಗೋ, ನೋಡಿರಿ. ಇದರ ಒಂದು ಪಾಶ್ವಕ್ಕೆ ಹಸುರು ಬಣ್ಣವೂ, ಇನ್ನೊಂದು ಪಾಶ್ವಕ್ಕೆ ಕೆಂಪು ಬಣ್ಣವೂ ಇವೆ.” ಎಂದು ಸನ್ಯಾಸಿಯು ಅವರಿಗೆ ಆ ಎರಡು ಬಣ್ಣಗಳನ್ನೂ ತೋರಿಸಿದನು. ಸೈನಿಕರಿಗೆ ತಮ್ಮ ತಪ್ಪು ತಿಳಿಯಿತು, ಆವರು ತಮ್ಮ ಹೋರಾಟವನ್ನು ನಿಲ್ಲಿಸಿ ಗೆಳಿಯಾಡರು.”

“ಇದರಂತೆಯೇ ಜನರು ವಾಸ್ತವಾಂಶವನ್ನು ತಿಳಿಯದೆ ಪರಸ್ಪರ ಹೋರಾಡುವುದರಲ್ಲಿ ನಿರತರಾಗಿರುತ್ತಾರೆ. ತಾನು ಹಿಡಿದ ದಾರಿಯೇ ಸರಿಯೆಂದು ಮನುಷ್ಯನು ಶರಿಸುತ್ತಲಿದ್ದಾನೆ. ಇದಕ್ಕೆ ಕಾರಣವು ಹಿಂದೆ ಹೇಳಿದಂತೆ ಮನುಷ್ಯನ ಅವಿವೇಕ ವಾಗಿದೆ. ಎಂದಿಗೆ ಅವನು ಸಕಲ ಮತ್ತೆಗಳಲ್ಲಿಯೂ ಸತ್ಯವಿದೆಯೆಂಬುದನ್ನು ತಿಳಿಯುತ್ತಾನೋ, ಆಗ ಅನ್ನಮತ್ತೆಗಳೊಡನೆ ತಾನು ನಡೆಯಿಸುತ್ತಿರುವ ಕಲಜವನ್ನು ನಿಲ್ಲಿಸುತ್ತಾನೆ; ಏಕೆಂದರೆ ಅವನು ತನ್ನ ದಾರಿಯಂತೆಯೇ ಇತರ ಎಲ್ಲಾ ದಾರಿಗಳೂ ಆ

ಪರಂಜ್ಯೋತಿಯ ಬಳಿಗೆ ತೀರಳುತ್ತಿರುವನು, ಎಂಬುದನ್ನು ಅವನು ಆಗ ತಿಳಿಯುತ್ತಾನೆ. ಅನ್ಯವುತ್ತ ವಿದ್ವೇಷವು ಆಗ ಅವನಿಗೆ ಸ್ವಾಧಮ್ಯ ವಿದ್ವೇಷವಾಗಿಯೇ ಕಾಣುತ್ತದೆ; ಏಕೆಂದರೆ, ಎಲ್ಲ ಮತಗಳಲ್ಲಿಯೂ ಅವನು ತನ್ನ ಸ್ವಂತಮತದ ಸತ್ಯವನ್ನೇ ಅವಲೊರಿಸುತ್ತಾನೆ. ನಾವು ಈ ಮತಕಲಹಗಳಿಂದ ವಿಮುಕ್ತವಾಗಬೇಕಾದರೆ, ಎಲ್ಲ ಮತಗಳಲ್ಲಿಯೂ ಸತ್ಯವಿದೆ, ಎಂಬ ತತ್ವವನ್ನು ತಿಳಿದುಕೊಂಡು, ವಿಶಾಲದೃಷ್ಟಿಯಲ್ಲಿ ನಾವು ಜಗತ್ತನ್ನು ವಿಶೇಷಲು ಕಲಿಯಬೇಕು. ಸಂಕುಚಿತ ದೃಷ್ಟಿಕೋನವನ್ನು ಪರಿಶ್ಯಾಜಿಸಿ, ಜ್ಞಾನದೀಪದ ಬೆಳಕಿನಲ್ಲಿ ನಾವು ವಿಶ್ವವನ್ನು ದರ್ಶಿಸಬೇಕಾಗಿದೆ!”

“ಜನತೆಯ ಮಧ್ಯದಲ್ಲಿ ಬೇರೂರುವ ಈ ಮತವಿದ್ವೇಷವನ್ನು ಪರಿಹರಿಸುವ ಬಗೆಯು ಯಾವುದು? ಅಥವಾ ಈ ಬೇನೆಯು ನಿವಾರಣಾತೀತವೇ?” ಸುಧಾಂಶುವು ಉತ್ಸುಕತೆಯಿಂದ ಆಚಾರ್ಯರನ್ನು ಪ್ರತ್ಯೇಕಿಸಿದನು.

“ಆಶಾಧ್ಯವೇಂಬ ಪದವು ಉದ್ಯಮಶಾಲಿಗಳ ಶಬ್ದಕೋಶದಲ್ಲಿ ಇರುವುದಿಲ್ಲ. ಇಂದು ಭಾರತಭೂಮಿಯ ಜನತೆಯ ಮಧ್ಯದಲ್ಲಿ ಕರಾಳಸ್ವರೂಪದ ಮತವಿದ್ವೇಷವು ತನ್ನ ನಗ್ನರೂಪದಲ್ಲಿ ನರ್ತಿಸುತ್ತಿದೆ ಎಂಬುದು ನಿಜ! ತಮ್ಮ ಅಜ್ಞಾತೆಯ ಪರಿಣಾಮ ವಾಗಿ ದೇಶಬಂಧುವೆಂದು ಪರಸ್ಪರ ನೆತ್ತರಿನ ನದಿಯನ್ನು ಹರಿಸಲು ಉದ್ಯುಕ್ತರಾಗಿರುತ್ತಾರೆ! ಈ ವರ್ಗ ವಿದ್ವೇಷದಿಂದ ಭಾರತಾಂಬಿಯು ಕೇರ್ತಿಲತೆಯು ಬಾಡುತ್ತಿರುವದು. ಈ ಭೂತವನ್ನು ನಿವಾರಿಸಲು ಯತ್ನಿಸಬೇಕು. ಮತದ ಹೆಸರಿನಲ್ಲಿ ಜನತೆಯ ಮಧ್ಯದಲ್ಲಿ ಪರಾಧಿರುವ ಅಂಥಕಾರವನ್ನು ಹೊಡಿದೊಡಿಸಿ ಜ್ಞಾನದ ಬೆಳಕನ್ನು ನೀಡಬೇಕು.”

“ಈ ವರ್ಗವಿದ್ವೇಷದ ನಿವಾರಣೆಗೆ ಸಹನೆಯು ಅತ್ಯಾತ್ಮನು ದಾರಿಯಾಗಿದೆ. ಸಹನಾತ್ಮಕ ಬುದ್ಧಿಯು ಜನತೆಯ ಮಧ್ಯದಲ್ಲಿ ಬೇರೂರುವಂತೆ ಮಾಡತಕ್ಕದ್ದು. ನಾವು ಹೊದಲು ನವ್ಯ ಭಾವನೆಗಳೂ ವಿಚಾರಗಳೂ ನಮಗೆ ಹೇಗೆ ಪರಿತ್ರಣೇ ಅದರಂತೆಯೇ ಅನ್ಯಮತಸ್ಥರ ಸಿದ್ಧಾಂತಗಳನ್ನೂ ಆಚಾರ-ವಿಚಾರಗಳನ್ನೂ ಮನ್ಯನಲು ಕಲಿಯತಕ್ಕದು ಎಂದು ಮಾತ್ರವಲ್ಲ. ಇದನ್ನು ನವ್ಯ ದೈನಂದಿನ ವ್ಯತ್ತಿಯಲ್ಲಿ ಆಚರಣೆಗೆ ತಂದರೆ, ಸಿಶ್ಚಯವಾಗಿಯೂ ಮತವಿದ್ವೇಷವು ನಾಶವಾಗುವುದರಲ್ಲಿ ಸಂದೇಹ ವಿಲ್ಲ. ನಾವು ನವ್ಯ ಈ ಕೃತಕ ಮೇರಿಗಳನ್ನು ಮರೆತು, ಅನ್ಯವರ್ಗದವರ ಸ್ನೇಹಾದರಗಳನ್ನು ಸಂಪಾದಿಸಲು ಪ್ರಯತ್ನಿಸಿದರೆ, ಆ ಸ್ನೇಹದ ಫಲವಾಗಿ ಮೃತ್ಯಿಯು ಉದಿಯನುವುದು. ಬರಿಯ ಮಾತ್ರ-ಕರ್ತಿಗಳಿಂದಾಗಲೇ ಕೆಲವು ಮಂದಿ ವರ್ಗ ಮುಂದಾಳುಗಳು ಒಪ್ಪಂದಗಳನ್ನು ಮಾಡಿಕೊಳ್ಳುವುದರಿಂದಾಗಲೇ ವರ್ಗ ವಿದ್ವೇಷವು ನಾಶವಾಗಲಾರದು. ಪ್ರೇಮಭರಿತರಾಗಿ ನಾವು ಅನ್ಯವರ್ಗದವರನ್ನು ವೀಷ್ಮಿಸಿ ಅವರ ಸುಖದುಃಖಗಳಲ್ಲಿ ಭಾಗವನ್ನು ವಹಿಸಿದರೆ ಮಾತ್ರಾ ಪ್ರೇಮವರ್ತನೆಯು ಅನ್ಯಮತದವರ ವೃದಧಿಗಳಲ್ಲಿ ಸ್ನೇಹವು ಸಂಜಾತವಾಗುವಂತೆ ಮಾಡುತ್ತದೆ. ಈ ಎಲ್ಲ ಬೇನೆಗಳಿಗೆ ಇರುವ ದಿನ್ಯಾಷಧವು ಪ್ರೇಮ ಮಂತ್ರವಾಗಿದೆ. ಆದುದರಿಂದ ನಾವು ಜನತೆಯ ಮಧ್ಯದಲ್ಲಿ ನಾವೆಲ್ಲರೂ ಭಾರತೀಯರು, ನಾವೆಲ್ಲರೂ ಸಹೋದರರು, ನಾವು ಪರಸ್ಪರ ಸ್ನೇಹ

ದಲ್ಲಿ ಜೀವಿಸಬೇಕು!” ಎಂಬ ವಿಚಾರಗಳನ್ನು ಹರಡಿದರೆ ಈ ಕಲಹಗಳೆಲ್ಲವೂ ಪರಿಸಮಾಪ್ತಿಯನ್ನು ಹೊಂದುವುವು. ಆದುದರಿಂದ ನಾವು ನಿರಾಶರಾಗಬೇಕಾದುದಿಲ್ಲ. ಭಿನ್ನ ಭಿನ್ನವಾಗಿ ಬಿಡ್ಡಿರುವ ಭಾರತವು ಪುನಃ ಅಖಂಡರೂಪವನ್ನು ಹೊಂದುವುದು! ಭಾರತದ ಭಾಗ್ಯಕಾಶದಲ್ಲಿ ನಿಶ್ಚಯವಾಗಿಯೂ ಸ್ವಾತಂತ್ರ್ಯಭಾನು ಉದಯಿಸುವನು! ಭವಿಷ್ಯತ್ವಾಲದಲ್ಲಿ ವಿಶ್ವಕ್ಕೆ ಭಾರತವರ್ವ ಒಂದು ದಿವ್ಯ ಸಂದೇಶವನ್ನು ನೀಡಬೇಕಾಗುವದರಿಂದ, ಅವನತಿಯನ್ನು ಹೊಂದಿದ ನಮ್ಮ ತಾಯ್ಯಾಡು ತನ್ನ ದಾಸ್ಯನಿದ್ರೆಯಿಂದ ಎದ್ದೀಳುವುದು!”

ರಾತ್ರಿಯಾದುದರಿಂದ ನಳಿನೀರಂಜನನು ತನ್ನ ಆ ದಿನದ ಸಂಭಾವಣೆಯನ್ನು ಸಮಾಪ್ತಿಗೊಳಿಸಿದನು. ಈ ಉಪ್ಪಲವಾದ ಉಪದೇಶಸರಣಿಯು ಸುಧಾಂಶುವಿನ ಮನಸ್ಸನ್ನು ಆವರಿಸಿದ್ದ ಸಂದೇಹಗಳನ್ನು ನಿವಾರಿಸಿತು. ಪ್ರಾರ್ಥನೆಯ ಸಮಯ ವಾಯಿತು. ಎಲ್ಲರೂ ಆ ಕೃತ್ಯವನ್ನು ನೇರವೇರಿಸುವದಕ್ಕಾಗಿ ಆಶ್ರಮದೊಳಗೆ ತೆರಳಿದರು. ಹತ್ತುನಿಮಿಷಗಳ ಅನಂತರ ಸಾಧನಕುಟೀರದೊಳಗಿಂದ ಈ ಗಾನವು ಕೇಳಬಂದಿತು:

ಈ ಜೀವನವ ನಿವೇದಿಸುವೆವು ವಿಶ್ವಗಳಿಗೆ
ಅರಸಾದ ದೊರೆಯೇ, ನಿನಗೇ!
ನೀನೊಲಿದು ನೀಡಿರುವ ಈ ಬಾಳಿನ ಕುಸುಮವನೆ
ಅರ್ಪಿಸುವೆವು ನಾವಿಂದು ನಿನಗೆ!
ನಾನಾ ರೂಪದ ಜೀವಜಾಲಗಳ ನಡುವೆ
ಬೆಳಗುತ್ತಿದೆ ನಿನ್ನ ಯ ಕೆಡಿಯು!
ನಾನಾಕಾರದ ಕುಂಭಗಳಲ್ಲಿ ತುಂಬಿರುವೆ
ನೀನು ಬಾಳಿದಾ ಸಲಿಲವನು!
ನಾವಿಂದು ಬೇಡುವೆವು ವಿಶ್ವಗಳ ಅರಸಾದ
ದೊರೆಯೇ! ಬಾಳಿನಲ್ಲಿ ಬೆಳಕ
ನೀಡೆಂದು ಎಮ್ಮು ಒಂಧಿಸಿರುವ ಅಜ್ಞತೆಯ
ಪಾಶವನು ಹರಿಯಲ್ಪೇ ದೊರೆಯೇ!
ನಾನಾರೂಪದ ಬೆಳಗುತ್ತಲಿರುವಾ ನಿನ್ನ -
ಯ ಬೆಳಕನು ನೋಡುವ ಶಕ್ತಿಯ;
ಎಮ್ಮುನು ನಾವು ತಿಳಿಯಲಿರುವ ಬಲವ
ನೀಡಲ್ಪೇ ಕಾರುಣ್ಯನಿಧಿಯೇ!

೧೨ ಗ್ರಾಮಾಂತರದಲ್ಲಿ.

ಪತಿವಿಯೋಗದುಃಖದಿಂದ ಪರವಶೀಯಾದ ಪದ್ಯಳು ತನ್ನ ಹೃದಯಕ್ಕೆ ಶಾಂತಿಯನ್ನು ಮುಚುಕುವದಕ್ಕಾಗಿ ಗ್ರಾಮಜೀವನವನ್ನು ಕೈಕೊಳ್ಳಲು ಆಗ್ರಹಿಸಿದ ಸಂಗತಿಯನ್ನು ವಾಚಕರು ಈ ನೋಡಲೇ ತಿಳಿದಿರಬಹುದು. ಅವಳು ರಾಮನಗರವನ್ನು ತ್ಯಜಿಸಿ ಹೊಸೂರ ಗ್ರಾಮಕ್ಕೆ ಬಂದಳು. ಚಿಕ್ಕದಾದ ಒಂದು ಮನೆಯಲ್ಲಿ ತನ್ನ ಕಂದ ರಾಮಚಂದ್ರನೋಡನೆ ಅವಳು ವಾಸಿಸತ್ತೊಡಗಿದಳು.

ನಗರ ಜೀವನವು ಕೃತ್ಯಮಾಗಿರುವದರಿಂದ ಸ್ವಷ್ಟಿಸೌಂದರ್ಯದ ಸೊಬಗನ್ನು ಅವಲೋಕಿಸಿ ಆಶ್ವಾದಿಸಲು ಅಲ್ಲಿ ಸಾಧ್ಯವಿಲ್ಲ. ಸ್ವಷ್ಟಿದೇವತೀಯ ಸ್ವೇಜ ಸೌಂದರ್ಯವನ್ನು ನಗರದಲ್ಲಿ ಮನುಷ್ಯನು ಕೆಡಿಸಲು ಸದಾ ಪ್ರಯತ್ನಿಸುತ್ತಿರುವನು. ನಾವು ನಗರದಲ್ಲಿ ಮನುಷ್ಯನಿಗೂ, ಸ್ವಷ್ಟಿಗೂ ಇರುವ ಬಂಧವು ನತಿಸುತ್ತಿರುವ ಚಿತ್ರವನ್ನು ದರ್ಶಿಸಬಹುದು, ಆದರೆ ಗ್ರಾಮಜೀವನದಲ್ಲಿ ಹಾಗಲ್ಲ, ಸ್ವಷ್ಟಿಮಾತೀಯ ಸ್ವೇಸರ್ವಿಕ್ ಸೊಬಗಿನ ಹೊಳೆಯು ಅಲ್ಲಿ ಹರಿಯುತ್ತಿರುವುದು. ಜೀವನವು ಗ್ರಾಮಾಂತರಗಳಲ್ಲಿ ನಿನಗರದೋಡನೆ ಬೆರೆತುಹೋಗಿದೆ! ಆದುದರಿಂದ ಹಳ್ಳಿಗಾಡುಗಳಲ್ಲಿ ವಾಸಿಸುವ ವ್ಯಕ್ತಿಯ ಪ್ರಕೃತಿಯೋಡನೆ ಮಿಲನವನ್ನು ಹೊಂದಿ, ಅದರಿಂದ ಉಪಲಭ್ಬವಾಗಬಹುದಾದ ಆಕ್ಳಾದವನ್ನು ಸವಿಯುತ್ತಾನೆ.

ಚಿಕ್ಕದಾದ ಒಂದು ಗುಡಿಸಿಲಿನಲ್ಲಿ ಪದ್ಯಳು ವಾಸಿಸತ್ತೊಡಗಿದಳು. ಹಳ್ಳಿ ಜನರ ಸ್ವೀಕರಣೆಯಾದ ವರ್ತನೆಗಳಿಂದ ಅವಳ ಹೃದಯದಲ್ಲಿ ಉರಿಯುತ್ತಿರುವ ಬೆಂಕಿಯು ರಾಂತವಾಗಲಾರಂಭಿಸಿತು. ಬೇನಾಯಾದಿಂದ ತಮ್ಮ ಉಪಜೀವನವನ್ನು ನಡೆಯಿಸುತ್ತಿರುವ ಕೃಷಿಗಾರರ ಮುಖಗಳಲ್ಲಿ ಹೊಳೆಯುತ್ತಿರುವ ನಿಸ್ಪಾಹತೀಯ ಚಿತ್ರ, ಶ್ರವಣವಹಿ ಜೀವಿಗಳಾದ ಆ ಜನರ ಬಾಳು ಅವಳ ಹೃದಯವನ್ನು ಸ್ವತ್ತಿಸಿದುವು. ಹಳ್ಳಿಜನರಲ್ಲಿ ತೋರುತ್ತಿರುವ ಹೆಡಾಯ್ವ ಗ್ರಾಮಜೀವನವು ಎಷ್ಟು ನಿಮಗಲ ವಾಗಿದೆ ಎಂಬುದನ್ನು ಅವಳಿಗೆ ಪ್ರತ್ಯೇಕ್ಕಗೊಳಿಸಿತು.

ಕಲಕಲವೆಂಬುದಾಗಿ ಗಾನತಲ್ಲಿನಳಾದ ನದಿನಿತೀಯೋವರ್ ಳು ಗ್ರಾಮದ ಮಧ್ಯದಲ್ಲಿ ಪ್ರವಹಿಸುತ್ತಿಲಿದ್ದಾಳೆ! ಪದ್ಯಳು ಆ ನದಿಯ ತೀರದಲ್ಲಿರುವ ಬಂದು ಬಂಡಿಯ ಮೇಲೆ ಕುಳಿತು ಹೊಳೆಯು ಹರಿಯುತ್ತಿರುವುದನ್ನು ನೋಡಿದಳು. ಅವಳ ಮನಸ್ಸಿನಲ್ಲಿ ಹಲವು ವಿಚಾರಗಳು ಮೂಡಿದುವು. ಪಣಿಮಾಡಿಕೃಷಿನಲ್ಲಿ ಭಾಸ್ತರನು ಪ್ರಕಾಶಿಸುತ್ತಾ ತನ್ನ ಕೆರಣಗಳನ್ನು ಹೊರಚೆಲ್ಲುತ್ತುಲಿದ್ದನು. ಮಾರುಕ್ಕನು ಮಂದವಾಗಿತನ್ನ ಹೆಚ್ಚಿಗಳನ್ನು ಇಡುತ್ತಿದ್ದನು. ನದಿತೀರದಲ್ಲಿ ಬೆಳೆದ ಮರಗಳ ಮೇಲಿರುವ ಪಕ್ಕಿಗಳ ಇಂಚರಗಳಲ್ಲಿದೆ, ಇನ್ನೂ ಪ್ರದೂ ಅಲ್ಲಿಯ ಶಾಂತತೀಯ ವಾತಾವರಣವನ್ನು ಭಂಗ ನಡಿಸುತ್ತಿರಲಿಲ್ಲ. ಹತ್ತಿರದ ಮರಳ ದಿನ್ನೆಯಲ್ಲಿ ರಾಮಚಂದ್ರನು ಕುಳಿತ್ತಿದ್ದನು. ಪದ್ಯಳು ಒಮ್ಮೆ ತನ್ನ ಕಂದನ ನೋರೆಯನ್ನು ನೋಡಿದಳು. ಯಾವ ಚಿಂತೆಯೂ

ಅವನ ಹೃದಯವನ್ನು ಸ್ಪರ್ಶಿಸಿರಲಿಲ್ಲ. ನಿಷ್ಪಲಂಕವಾದ ಆ ಎಳಿಯ ಹೃದಯದಲ್ಲಿ ಅನಂದದ ಬುಗ್ಗೆಯು ಹರಿಯುತ್ತಿತ್ತು. ತನ್ನ ಕೂಸನ್ನು ನೋಡಿದ ಮೇಲೆ ಪದ್ಮಭುಂಕು ಒಂದು ನಿಶ್ಚಯಸುರನ್ನು ಹೊರಸೂಸಿದಳು. ಶೋಕದಿಂದ ಆ ಉಸಿರು ಬಿಸಿಯಾಗಿದ್ದಿತು. ಅವಳು ಆಧ್ಯಾತ್ಮಿಕ ಚಿಂತನೆಗಳಿಂದ ತನ್ನ ಮನಸ್ಸನ್ನು ದೃಢಪಡಿಸಲು ವ್ಯಯಾಸಿಸಿದಳು; ಆದರೆ ತತ್ವಗಳನ್ನು ಕುರಿತು ಮಾತನಾಡುವುದು ಸುಲಭ, ಆ ತತ್ವಗಳನ್ನು ಆಚರಣೆಯಲ್ಲಿ ತಂದು ಆತ್ಮಶಾಂತಿಯನ್ನು ಹೊಂದುವುದೆಂದರೆ, ಪ್ರಯಾಸನಾಧ್ಯವಾದ ಕೆಲಸವು! ಇದಕ್ಕೆ ಕಾರಣವು ಮನುಷ್ಯನ ಬಲಹೀನತೆಯಾಗಿದೆ.

ವರಿತ್ರವಾದ ಜೀವನವನ್ನು ಕೈಕೊಂಡು ವರಿಶುದ್ದವಾಗಿ ಜೀವಿಸುತ್ತಿರುವ ಹಂಗುಸನ್ನು ಅವಳ ವತ್ತಿಯು ಸಂಶಯವನ್ನು ತಾಳಿ ವರಿತ್ಯಾಸಿಸಿದಾಗ, ಆ ಮಹಿಳೆಯ ಶೋಕವು ಇತರ ಎಲ್ಲಾ ದುಃಖಗಳಿಗಂತಲೂ ಅವಾರವಾದುದಾಗಿದೆ. ಅದು ಭಯಾನಕವೂ ಆಗಿರುತ್ತದೆ! ಅವಳ ಸ್ಥಿತಿಯು ಅಂಬಿಗನಿಲ್ಲದ ದೋಷೆಯಂತೆ ನಿರಾಧಾರವಾದುದು. ಯಾರನ್ನು ಅವಳು ಸದಾ ಆರಾಧಿಸುತ್ತಿರುವಕ್ಕೋ, ಯಾರ ಸುಖವೇ ತನ್ನ ಸುಖವೆಂದು ಭಾವಿಸಿ ಅವನ ಹಿತನಾಧನೆಗಾಗಿ ಯಾತ್ಮಿಸುತ್ತಿರುವಳೂ, ಆ ವತ್ತಿದೇನ ನು ಆಕೆಯ ಕರವನ್ನು ತ್ಯಜಿಸಿದರೆ, ಆಗ ಆ ಯರ್ಥಮಾಹಿಳೆಗೆ ಉಂಟಾಗುವ ವ್ಯಾಸನವು ಉಪಮಾತ್ರಿತವು. ಇಂಥ ದಾರುಣವಾದ ಯಾತನೆಯನ್ನು ಪದ್ಮಭುಂಕುಸಹಿಸುತ್ತಿಲಿದ್ದಳು.

ಹಲವು ವಿಚಾರಗಳಲ್ಲಿ ಮಗ್ನಿಂಧಾದ ಅವಳ ಮನಸ್ಸು ರಾಮಚಂದ್ರನ್ ಅಮಾತ್ಯಾ! ಎಂಬ ಕ್ರಂದನವು ಎಚ್ಚರಿಸಿತು. ಪದ್ಮಭುಂಕು ಶಿರವನ್ನೀತಿ ನೋಡಿದಳು. ಒಬ್ಬ ಸನ್ಯಾಸಿಯು ನದಿಯ ದಂಡೆಯಲ್ಲಿ ಬರುತ್ತಿರುವುದು ಅವಳ ದೃಷ್ಟಿಗೆ ಪಾತ್ರೀಭವಿಸಿತು. ಅವಳು ಸನ್ಯಾಸಿಯ ವದನಮಂಡಲವನ್ನು ವಿಶೇಷಿಸಿದಳು. ಅಪೂರ್ವವಾದ ಒಂದು ತೇಜಸ್ಸು ಅವನ ಮುಖದಲ್ಲಿ ಶೋಭಿಸುತ್ತಿರುವುದನ್ನು ಅವಳು ಕಂಡಳು. ಅವನನ್ನು ನೋಡಿದೊಡನೆಯೇ ಒಂದು ವಿಧದ ಪೂಜ್ಯಭಾವನೆಯು ಅವಳ ಹೃದಯದಲ್ಲಿ ಉತ್ಪನ್ನವಾಯಿತು. ಸನ್ಯಾಸಿಯು ಬಂದು ಅವಳ ಮುಂದೆ ನಿಂತನು. ಅವನ ಚರಣತಲಗಳಲ್ಲಿ ಪದ್ಮಭುಂಕು ತನ್ನ ಪ್ರಣಾಮಗಳನ್ನು ಸಮರ್ಪಿಸಿದಳು.

“ತಂಗಿ, ನಿನು ಶೋಕಸೀಡಿತಳಾಗಿರುವೆ.” ಎಂದು ಮಂದಸ್ಯಿತನಾದಾತನ ಸ್ವಯಂ ನುಡಿದನು.

“ಮಹಾನುಭಾವರೇ! ತಾವು ನುಡಿದಿರುವುದು ನಿಜವು! ಅವಾರವಾದ ದುಃಖವನ್ನು ಎದೆಯನ್ನು ಬಿಗದಿರುವುದು. ಆದರಿಂದ ಪಾರಾಗಲು ದಾರಿಯನ್ನು ಕಾಣದೆನಾನು ಚಿಂತಿಸುತ್ತಿರುವೆನು.”

“ತಂಗಿ, ಸಹಿಸು. ಸಹನೆಯೇ ನಮ್ಮ ಧೈಯರ ಲಾಂಭನವು! ಶೋಕವೇಬುದು ಮನುಷ್ಯನಿಗಲ್ಲದೆ ಇತರ ಪ್ರಾಣಿಗಳಿಗೆ ಬರುವಂತಿಲ್ಲ.”

“ಆದರೆ ತಪಸ್ಸಿಗಳೇ, ವತ್ತಿವಿರೋಗ ದುಃಖವನ್ನು ನಾನು ಯಾವ ರೀತಿಯಲ್ಲಿ ಸಹಿಸಬೇಕು? ಯಾರನ್ನು ನಾನು ನನ್ನ ಜೀವನದ ಸಾರಧಿಯನ್ನಾಗಿ ಸ್ವೀಕರಿಸಿದ್ದೇನೋ,

ಆ ಸಾರಥಿಯೇ ತೀರಳಿದ ಮೇಲೆ, ನನ್ನ ಬದುಕಿನ ತೀರನ್ನು ಸರಿಯಾದ ದಾರಿಯಲ್ಲಿ ಚಲಿಸುವವರಾರು?"

"ಶೋಕಿಸದಿರು. ನಿನ್ನ ಆತ್ಮವೇ ಜೀವನದ ಸಾರಥಿಯಾಗಿದೆ. ಸರಿಯಾದ ದಾರಿಯಲ್ಲಿ ನಿನ್ನ ಚಿಂತನೆಗಳು ತೀರಳಲಿ! ಕಣ್ಣಾಚ್ಚಿ ಶೋಂಡಿದ್ದವನಿಗೆ ಬೆಳಕು ಕಾಣ ಲಾರದು. ಆದುದರಿಂದ ಮುಛ್ಚಿರುವ ನಿನ್ನ ನಯನಗಳನ್ನು ಮೊದಲು ಅರಳಿಸು. ಏಂಬಾಲವಾದ ಜಗತ್ತೀ ನಿನ್ನ ಮುಂದೆ ನಿಂತಿರುವುದನ್ನು ಅವಲೋಕಿಸು. ಈ ಶೋಕ ವೆಂಬುದು ಆತ್ಮನನ್ನು ಒರಿಗಿ ಹಚ್ಚಲಿರುವ ಒರಿಗಲ್ಲಾಗಿದೆ. ಶೋಕವೂ, ವಿಪತ್ತೂ ಮನವ್ಯನಿಗೆ ಒರಿದಿದ್ದರೆ, ಅವನ ಆತ್ಮವು ಶಕ್ತಿಯನ್ನು ಹೊಂದಲಾರದು. ಆದುದರಿಂದ ತಂಗೀ, ಈಗ ಸಂಪೂರ್ಣವಾಗಿರುವ ಶೋಕಕ್ಕೆ ಸುಸ್ವಾಗತವನ್ನು ಬಯಸು! ಏಕೆಂದರೆ, ಕತ್ತಲೆಯ ಅನಂತರ ಸೂರ್ಯೋದಯವಿದೆ! ಅದರಂತೆಯೇ ಈಗ ನಿನ್ನ ಅನುಭವಿಸುತ್ತಲಿರುವ ಶೋಕದ ಅನಂತರ ಬೆಳಕು ನಿಶ್ಚಯವಾಗಿಯೂ ಲಭಿಸುವುದು. ಆದುದರಿಂದ ಆಲಸ್ಯತೆಯನ್ನು ತ್ಯಜಿಸಿ ಎದ್ದೀರು!"

"ಮಹಾರಾಜರೇ! ತಾವು ಯಾರು? ಈ ದಾಸಿಯಲ್ಲಿ ಆ ಕೃಪೆದೋರಿ ಈ ರೀತಿ ಉವರೇತಿಸಲು ಕಾರಣವೇನು?" ಎಂದು ಅವಳು ಆ ಅಪರಿಚಿತ ಸನ್ಯಾಸಿಯನ್ನು ಪ್ರಶ್ನಿಸಿದಳು.

"ತಂಗೀ, ನಾನಾರೆಂಬುದು ನನಗೆ ತಿಳಿಯಿದು; ಈ ಜಗತ್ತು ಕ್ವಣಭಂಗುರವಾದುದರಿಂದ ನಿತ್ಯನಾದ ಆ ಪರಂಜ್ಯೋತಿಯ ಸಾಕ್ಷಾತ್ವಾರವನ್ನು ಹೊಂದುವುದಕ್ಕಾಗಿ ಯಾತ್ಮಿಕಸತ್ಕ್ರ್ಯಾಟ ಸಾಧಕನು! ದುಃಖಸೂತಪ್ರಾದವರಿಗೆ ಶಾಂತಿಸಂದೇಶವನ್ನು ನೀಡುವುದಕ್ಕಾಗಿ ಪ್ರಯತ್ನಿಸುತ್ತಿರುವೆನು. ಕಾರಣವೇನಂದರೆ, ಜನತೆಯ ದುಃಖನಿವಾರಕೆಯು ಈಶ್ವರಸಾಕ್ಷಾತ್ವಾರಕ್ಕಿರುವ ಒಂದು ದಾರಿಯಿಂದು ನಾನು ನಂಬಿರುವುದರಿಂದ, ದುಃಖಸಾಗರದಲ್ಲಿ ಬಿದ್ಧಿರುವವರನ್ನು ಎತ್ತುವುದಕ್ಕಾಗಿ ಆಗಾಗ ಪ್ರಯತ್ನಿಸುತ್ತಲಿದ್ದೀನೇ. ಈ ರೀತಿ ನಾವು ಪ್ರಯತ್ನಿಸುವುದು ಫಲಕಾಂಕ್ಷೆಯಿಂದಲ್ಲ; ನನ್ನ ಕರ್ತವ್ಯವನ್ನು ನಾನು ಮಾಡುತ್ತಿರುವೆನು. ನಿನ್ನ ದುಃಖವಾರ್ಥಿಯನ್ನು ತೀಳು, ಅದರ ಶಮನಕ್ಕಾಗಿ ನಾನು ಇಲ್ಲಿಗೆ ಬಂದೆನು."

"ಮಹಾಸ್ವಾಮಿ, ತಾವು ನನ್ನ ಸಂಕಟವನ್ನು ತೀಳಿದಿರಾ?"

"ಮಗಳೇ! ನಿನ್ನ ನಂಬಿರಿಬಹುದು; ನನ್ನಲ್ಲಿರುವ ಆತ್ಮಚ್ಯಾತನ್ಯದ ಬಲದಿಂದ ನಾನಿರುವಲ್ಲಿಂದ ಎಷ್ಟೋ ದೂರದಲ್ಲಿ ಜರುಗುತ್ತಿರುವ ಸಂಭವಗಳನ್ನು ನಾನು ತಿಳಿಯಬಲ್ಲೆನು. ಇದಕ್ಕೆ ಕಾರಣವೇನಂದರೆ, ಎಷ್ಟೋ ಸಾರೆ ನನ್ನ ಆತ್ಮವು ತನ್ನ ವ್ಯಕ್ತಿತ್ವವನ್ನೇ ಮರಿತುಬಿಡುತ್ತದೆ. ಆ ಪರಾಶಕ್ತಿಯ ಪ್ರಕಾರವು ಶೋಕದ ಸಕಲ ಜೀವರಾಶಿಗಳಲ್ಲಿ ಸ್ವರಿಸುತ್ತಿರುವುದರಿಂದ, ಆ ನಾಡೀಸ್ಪಂದನದ ಮೂಲಕ ವಿಶ್ವದಲ್ಲಿರುವ ಸಕಲ ವಾನವರ ಸುಖ-ದುಃಖಗಳನ್ನು ನಾನು ತಿಳಿಯಬಲ್ಲೆನು. ತಂಗೀ, ನಿನ್ನ ಪತಿಯು ಕೆಲವು ತಪ್ಪ ಶಿಳುವಳಿಗಳಿಂದ ನಿನ್ನನ್ನು

ವರತ್ಯಜಿಸಿರುತ್ತಾನೆ ರೋಪ ರಾಲಿ ಗತಿದೂರವಾಗಿರುತ್ತಾಗಿ ಅವನು ತಾನು ಗೈದ ಅವರಾಧವನ್ನು ತಿಳಿದುಕೊಳ್ಳುವನು. ಜ್ಞಾನವು ಅವನಲ್ಲಿ ಉದ್ದಮವಾದೊಡನೆಯೇ ನಿಸ್ತೀರ್ಣದ್ವರ್ಥಿತವಾಗಿ ನಿಸ್ತೇಂದ್ರಿಯನಕ್ಕಾಗಿ ಬಂದೇ ಬಯಸುತ್ತಾನೆ. ಸಿನ್ನ ಭಾಗದಲ್ಲಿ ನಶ್ಯಿ ವಿರುವದರಿಂದ ಸೀನು ಜಯಪೀಠಕಾಗುವೆ.”

“నానేను వాడబోయిందు తాపు ఆచ్ఛాదించి రువాలి?”

“తంగి, నినగే దారియస్కు తీరింపుండెనాడక్కగాయే ఒచగెల దిక్కి నింద నాను ఇష్టు, దూర బరచేకాగి బుద్ధి నువ్వు బుద్ధి రక్తియింద కూడి దవరాగిరుత్తేమే, నావు వృగగంతి జీవిసిచెం నూలదు. నమ్మి స్వాధ్య సాధనేగాగి ఈ అమూల్యానాద జీవసచస్కు ఉన్నయోగిసుపదు అనుజితము. గండశాగలి చెంగనాగలి ఇవరు తమ్మి వ్యుత్తుగళింద తమ్మి ఆక్రేగళన్ను పరిశుద్ధిస్తే నొళిసచేఇకాగిదే.”

“ಯಾವ ವಯತ್ತಿಗಳು ಅನ್ನ?”

“ಮಗಕೇ, ಯಾವ ಸಾಧನಗಳಿಂದ ನಿನ್ನ ಹಾಗೂ ಸಿನ್ನ ನಾಡಿನ ಜನತೆಗೆ ಅಭ್ಯರ್ಥಿಯವಾಗುವದೋ, ಅವುಗಳನ್ನು ನೀನು ಅವಲಂಬಿಸಬೇಕು. ಇಂದು ನಮ್ಮ ನಾಡಿನ ಜನತೆಯ ಮನ್ನಾದಲ್ಲ ಅಷ್ಟುತ್ಯೂ ಅವಿವೇಕಸ್ಥ ವ್ಯಾಪಿಸಿರುತ್ತವೆ! ನಮ್ಮ ಜನಾಂಗವು ಶಕ್ತಿಯನ್ನೂ ಬುದ್ಧಿಯನ್ನೂ ಸಂವಾದಸಚೇರಾಗಿದೆ! ಭಾವೀ ಜನಾಂಗದ ತಾಯಂದಿರು ಬಲಶಾಲಿಗಳಾಗಬೇಕು, ಹಾಗುದರೇ ನಮಗೆ ಅಭ್ಯರ್ಥಿಯಿದೆ. ಆದು ದರಿಂದ ನಿನ್ನ ಈ ಪಿಯೋಗದೇಶವನ್ನು ‘ಸಾಧನ’ಗಳಿಂದ ರಮಿಸಲು ಪ್ರಯತ್ನಿಸು. ಉದ್ದೇಶವೇ ನಮಗೆ ಬೇಕಾದುದು, ಇಂದಿನ ಮುಕ್ಕೆಯರು ತಮ್ಮ ಪ್ರಯತ್ನಗಳಿಂದ ಭಾವೀಜನಾಂಗದ ಪೋಧಾಯ ಮಾನ ಚಿತ್ರವನ್ನು ಬರಯೆಲು ಉದ್ದೇಶಿಸಲಿ! ನೀನು ಧನಸಂಪನ್ಮೂಲವಾದ ಒಂದು ಕುಟುಂಬದಲ್ಲಿ ಜನಿಸಿರುವದರಿಂದ, ಭಾರತವರ್ಷದ ಸರ್ವದ ದುರವಸ್ಥೆಯನ್ನು-ಪೋಡಿಜಿನೀಯರುವಾದ ಇ ಪೋಕವರಿಷ್ಟಣ ಚಿತ್ರವನ್ನು-ನೀನು ತಿಳಿದಿರಲುಕ್ಕುಳಿ. ಭಾರತವರ್ಷ ಈಧಾರೆತನದ ದಾರಿಯಲ್ಲಿ ಬದ್ದಿದೆ, ಆದರೆ ಶಕ್ತಿಯು ಕ್ಷೇತ್ರವಾಗತ್ಯಾಡಿದೆ. ಈ ಸಂದರ್ಭದಲ್ಲಿ ಸಮ್ಮಾನ, ಸೂಕ್ಷ್ಮಸ್ವಿಂದು ದೃದಹ್ಯಮಲ್ಲಿ ನವ ಜೀವನವು ಸ್ವಾರ್ಥಿಸಬೇಕಾದರೆ ನಮ್ಮ ನಾಡಿನ ಲಭ್ಯತೆಯನ್ನು ವಿಚಾರಿಸಾಗಬೇಕು. ಧ್ಯೈಯದಲ್ಲಿ ಮಹಿಳೆಯರು ಸಿಂಹಾಳೀಯರುಗಬೇಕು, ಶಕ್ತಿಸಂಪನ್ಮೂಲಯರಾಗಬೇಕು! ತನ್ನ ಉದರದಲ್ಲಿ ಅಭಿಮನ್ಯವಿನಂಥ ಸಾಹಸರೂಲಿಗಳನ್ನು, ಧನಂಜಯರಂಧರವುದೀರಿಸ್ತು ಭಾರತಾಂಜಿಯು ಪಡೆಯುವಂತೆ ಪಡಿಯಲು ಕ್ರಿಯತ್ವಿಸುವುದು ಇಂದಿನ ನಮ್ಮ ವಸ್ತಿತೆಯರ ರೆಲಸಷ್ಟು. ತಂಗೀ, ಸರ್ವಾಯನ್ನು ಹೊಂದು, ಆತ್ಮಬಲವನ್ನು ಸಂವಾದಿಸು!”

“ಮಹಾರಾಜರೇ, ಶ್ರೀನೃಪಾದ ರಾಜಕೀಯ ಪಂಗಡಲ್ಲಿ ವಸಿತೆಯು ಪ್ರವೇಶನ ಬೇಕೆಂದು ತಾವು ಉಪದೇಶಿಸುತ್ತಿರುವಿರಾ?”

“ಎಂದಿಗೂ ಇಲ್ಲ, ಆ ಭಾರವು ಇಂದು ಗಂಡಿಸಿನದು; ಆದರೆ ಭಾರತೀಯ ಮಹಿಳೆಯರು ಈ ಕಾಲದಲ್ಲಿ ಜಾಗ್ರತ್ತರಾಗಿ ತಮ್ಮ ಗಂಡಂದಿರ, ತಮ್ಮ ಮಕ್ಕಳ ಮತ್ತು ಸಹೋದರರ ಮಧ್ಯದಲ್ಲಿ ದರಡಿರುವ ಬಳಹಿನೆತೆಯನ್ನೂ ಅಜ್ಞತೆಯನ್ನೂ ನೀಗಲು ಪ್ರಯೋಜಿಸಬೇಕು. ಸ್ವಾವಲಂಬನೆಯ ದಾರಿಯನ್ನು ಅವಲಂಬಿಸಲು ಕಲಿಯಬೇಕು.”

“ಆದು ಹೇಗೆ?”

“ತಂಗೀ, ಜನತೆಗೆ ಜ್ಞಾನವನ್ನೂ ಆತ್ಮಬಲವನ್ನೂ ತೋರಿಸಿ ಕೊಡುವುದು ನಿನ್ನ ಕೆಲಸ. ಆಫ್ಯಾಶ್ವಿಕ ತತ್ವಗಳನ್ನು ಪ್ರಯೋಗರೂಪದಲ್ಲಿ ತಂದು, ಅವುಗಳ ಪ್ರಯೋಗದಿಂದ ವಾತ್ರ ವಿಶ್ವಕ್ಕೆ ರಾಂತಿಯಿದೆ, ಎಂದು ವಿಶ್ವಕ್ಕೆ ತೋರಿಸಿಕೊಡಲೇ ರುವ ‘ಮಹಾತ್ಮನು’ ಉದಯಿಸಿದ್ದಾನೆ. ಅವನಿಂದು ತನ್ನ ದಿವ್ಯಸಂದೀಶವನ್ನು ಬೀರಲು ಸ್ವಾರಂಭಿಸಿದ್ದರೂ, ಇನ್ನು ಹನ್ನೆರಡು ವರ್ಷಗಳ ಅನಂತರ ಅವನ ವಿಜಯ ದುಂದುಭಿಯು ಲೋಕದ ಎಲ್ಲ ಭಾಗಗಳಲ್ಲಿಯೂ ವ್ಯಾಪಿಸುವದು. ಅತ್ಯಂತ ಪ್ರಚೇಡವಾದ ಒಂದು ಸಾಮಾಜಿಕ ಶಕ್ತಿಯನ್ನು ಆ ಮಹಾತ್ಮನು ನಿರಾಯುಧನಾಗಿ ಎದುರಿಸುತ್ತಾನೆ! ಭಾರತವರ್ಷವು ಆ ಯೋಗಿರಾಜನಿಂದ ಸ್ವಾವಲಂಬನೆಯ ವಾರಗಳನ್ನು ಕಲಿಯುವದು. ಆ ಮಹಾತ್ಮನು ಬಿತ್ತಬೇಕಾದ ಬೀಜಗಳಿಗೆ ನೇಲವನ್ನು ಹಸನಗೋಣ ಸುಖುದೇ ನಿನ್ನ ಕೆಲಸವು! ಬಾಲಕರ-ಹೆಂಗಸರ ಮಧ್ಯದಲ್ಲಿ ತಿಳುವಳಿಕೆಯನ್ನು ಹರಡಲು,-ಜನತೆಯ ಅನಾಚಾರಗಳನ್ನು ನಿಲ್ಲಿಸಲು-ನೀನು ಉದ್ಯಮಿಸತಕ್ಕುದಾಗಿದೆ! ಆ ಪೂರಕ್ತಿಯಾ ನಿನ್ನಿಶ್ಚಯನ್ನೀಯಲಿ! ನಾನು ತೆರಜುವೆನೆನ್ನು,”

“ಮಹಾನುಭಾವರೀ, ತಾವು ಯಾರು? ಈ ದಾಸಿಗೆ ಜ್ಞಾನದ ಬೆಳಕನ್ನು ನೀಡಿದ ತಮ್ಮನ್ನು ನಾನು ಎಂದಿಗೆ ಪುನರ್ದರ್ಶನವನ್ನು ಹೊಂದುವೆನ್ನು?”

“ಮಗಳೇ! ಲೌಕಿಕజೀವನದಲ್ಲಿ ವಿರಕ್ತಿಯನ್ನು ಹೊಂದಿದ ಬಬ್ಬ ತಪಸ್ವಿಯಾಗಾನು. ನನ್ನ ಆತ್ಮವಿಕಾಸಕ್ಕಾಗಿ ಹಿಮಾಲಯದಲ್ಲಿ ನಾನು ಉದ್ಯಮಿಸುತ್ತಲಿದ್ದೇ ನೀನನ್ನು ತಪೋಬಲದಿಂದ ಅಥವಾತನವನ್ನು ಹೊಂದಿದ ಭಾರತವರ್ಷವನ್ನು ಉದ್ಧರಿಸಲು ಉದಯಭಾನುವು ಉದಯುಹೊಂದನ್ನು ತಿಳಿದೆನು. ಅವನು ಬಿತ್ತಲಿರುವ ಆ ದಿವ್ಯ ಬೀಜಗಳಿಗೆ ಭಾವಿಯನ್ನು ಹಸನಮಾಡಬೇಕಿಂದು, ಜನರನ್ನು ಎಚ್ಚರಿಸುವುದಕ್ಕಾಗಿ ಹಿಮಾಚಲ ಪ್ರದೇಶದಲ್ಲಿರುವ ಯೈಸೀಕೇಶವನ್ನು ತ್ಯಜಿಸಿ ಇಲ್ಲಿಗೆ ಬಂದೆನು. ನನ್ನ ಕೆಲಸವಾಯಿತು. ನಾನಿಗ ತೆರಳುತ್ತೇನೆ. ನೀನು ಸತ್ಯವನ್ನು ವಲಂಬಿಸಿರುವುದರಿಂದ, ಜಯಶಾಲಿನಿಯಾಗುವೆ. ನಿನ್ನ ಪತಿಯ ದರ್ಶನವು ನಿನಗೆ ಇಂದಿಗೆ ಹನ್ನೆರಡು ವರ್ಷಗಳ ಅನಂತರ ಲಭಿಸುತ್ತದೆ. ಪುನಃ ನಾನು ಯಾವಾಗ ನಿನ್ನನ್ನು ಬಂದು ಕಾಣುವೆನೆಂದು ಪ್ರಶ್ನಿಸಿದೆಯಲ್ಲವೇ? ನೀನು ನಿನ್ನ ಪತಿಯ ದರ್ಶನವನ್ನು ಪಡೆದ ನಂತರ ಒಂದು ತಿಂಗಳೊಳಗೆ ನಿನಗೆ ದರ್ಶನವನ್ನು ದಯವಾಲಿಸುತ್ತೇನೆ.”

ತೇಜಃಪುಂಜನಾದ ಆ ತಪಸ್ವಿಯು ಪದ್ಮಭನ್ನು ಆಶೀರ್ವದಿಸಿ ತೆರಳಿದನು ಭಕ್ತಿ ಮತ್ತು ಗೌರವಭರಿತಾಗಿ ಪದ್ಮಭು ಅವನ ಚರಣಗಳಲ್ಲಿ ನಮಸ್ಕರಿಸಿದ್ದು.

ತನ್ನ ಜನನಿಯು ಅಪರಿಚಿತನಾದ ಓವರ್‌ನಿಗೆ ನಮಸ್ಕರಿಸಿದ ಚಿತ್ರವನ್ನು ಕಂಡು ಅಶ್ವಯರ್ಥಿರಿತನಾಗಿ, ಮಳಲು ದಿನ್ನೆಯ ಮೇಲೆ ಕುಳಿತ್ತಿದ್ದ ರಾಮಚಂದ್ರನು ತನ್ನ ಕಣ್ಣಗಳನ್ನು ಹೊರಳಿಸಿದನು. ಯೋಗಿರಾಜನು ಆ ಪ್ರದೇಶವನ್ನು ಪರಿಶ್ಯಜಿಸಿ ಬಡಗಲು ದಿಕ್ಕಿಗೆ ತೆರಳಿದನು.

ಯೋಗಿರಾಜನ ಉಪದೇಶಾರ್ಥಿ ತವು ಕಂದಿದ್ದ ಪದ್ಮಭಂಗದಯಮಲ್ಲಿಗೆಯನು ಅರಳುವಂತೆ ಮಾಡಿತು. ಈ ಜಗತ್ತಿನಲ್ಲಿ ತಾನು ನೆರವೇರಿಸಬೇಕಾದ ಹಲವು ಕರ್ತವ್ಯಗಳಿರುತ್ತವೆ, ಎಂಬುದನ್ನು ಅವಳು ಆರಿತಳು. ತನ್ನ ನಾಡಿನ ಹಿತನಾಧನೆಗಾಗಿ ತಾನು ಉದ್ದೇಶಿಸುವದು ತನ್ನ ಕರ್ತವ್ಯವೆಂಬುದನ್ನು ಅವಳು ಗ್ರಹಿಸಿದಳು.

ಹೊಸೂರು ಗ್ರಾಮದಲ್ಲಿಯೇ ಅವಳು ತನ್ನ ಸಾಧನೆಗಳನ್ನು ಪ್ರಾರಂಭಿಸಿದಳು. ಗ್ರಾಮಿಣ ಹೆಂಗಸರ ಮಧ್ಯದಲ್ಲಿ ಹರಡಿರುವ ನಿರಕ್ಕರಾಕುಕ್ಕಿತ್ವವನ್ನು ಹೋಗಲಾಡಿ ಸಲು, ಜನರ ಮಧ್ಯದಲ್ಲಿ ಹರಡಿರುವ ಸುರಾಪಾನದ ದುರಭ್ಯಾಸವನ್ನು ನಿವಾರಿಸಲು ಉದ್ದೇಶಿಸಬೇಕೆಂದು ಪದ್ಮಭಂಗ ನಿರ್ದರ್ಶಿಸಿದಳು. ಗ್ರಾಮದ ಹೆಂಗಸರ ಮಧ್ಯದಲ್ಲಿ ಬೆರಿತು, ಅವರಲ್ಲಿ ತಿಳುವಳಿಕೆಯನ್ನು ಒಟ್ಟು ಮಾಡಲು ಅವಳು ಯಶ್ವಿಸಿದಳು. ಹತ್ತಿಯ ಹೆಂಗಸರಿಗೆ ಜ್ಞಾನಾರ್ಥನೆಯಲ್ಲಿ ಆಸಕ್ತಿಯು ಸಂಜಾತವಾಗಬೇಕೆಂದು ಅವಳು ಬಯಸಿದಳು. ಅವಳ ನುಡಿಗಳಿಗೆ ಹಳ್ಳಿಯ ಹೆಂಗಸರು ಹೀಗೆ ಹೇಳಿದರು:—“ಅಯೋ! ನಾವು ಕಲಿತ್ತೇನು ಮಾಡಬೇಕವಾ? ಹೆಂಗಸರು ಗಂಡನರಂತೆ ಕೋಟ್ಯು-ಕಚೇರಿಗಳಿಗೆ ಹೋಗಿ ಗಳಿಸುವದಕ್ಕಾಗುತ್ತೇಯೇ?”

“ಕೋಟ್ಯು-ಕಚ್ಚೇರಿಗಳಿಗೆ ಹೊಗುವುದಕ್ಕೆಲ್ಲ ಕಲಿಯುವುದು, ಜ್ಞಾನವನ್ನು ಸಂಪಾದಿಸುವುದಕ್ಕಾಗಿದೆ. ನಾವು ಓದು ಕಲಿತರೆ ಬುದ್ಧಿ ವಂತರಾಗುತ್ತೇವೆ. ಪ್ರಧಾನ ವಿಷಯಗಳನ್ನು ಓದಿ ತಿಳಿದುಕೊಳ್ಳಬಹುದು. ಅದು ದುಃಖಕಾಲದಲ್ಲಿ ಅವಾರವಾದ ಶಾಂತಿಯನ್ನು ನೀಡುವುದು.”

“ಅಮಾತ್ರ, ಓದು ಹೊಟ್ಟಿಗೆ ಹಿಟ್ಟು ನೀಡಲಾರದು, ಹಿಟ್ಟಿಗಿಂತಲೂ ಮಹತ್ವವಾದ ಸಂಗತಿಯು ಬೇರೊಂದೇನಿಂದೆ”

“ಹೊಟ್ಟಿಯ ಚಿಂತನೆಯಿಂದು ಮಾತ್ರವಲ್ಲ ಮನುಷ್ಯನಿಗಿರುವದು.”

“ಅನ್ನ ಕ್ಷೇತ್ರದಲೂ ಏಗಿಲಾದದ್ದು ಜಗತ್ತಿನಲ್ಲಿ ಬೇರೆಯಾವುದಿದೆ? ಜಗತ್ತಿನಲ್ಲಿ ಮನುಷ್ಯನಿಗೆ ಬೇಕಾದುವೇನು? ಮಾರ ನೇರದ ಹಿಟ್ಟು, ಮಾನವನ್ನು ಮುಚ್ಚಲಿಕ್ಕಾಗಿ ವಶವಿರುವ ವಸ್ತುವು!”

ಗ್ರಾಮವನಿತಿಯರಲ್ಲಿ ಒಬ್ಬಕೆಯು ಮೇಲೆ ಹೇಳಿದ ರೀತಿ ನುಡಿದಳು. ಈ ಮಾತುಗಳಿಂದ ಹಳ್ಳಿಯ ಹೆಂಗಸರ ಜ್ಞಾನವು ಎಷ್ಟು ಅಲ್ಪವಾದುದೆಂಬದು ವ್ಯಕ್ತವಾಗುತ್ತದೆ. ಇದಕ್ಕೆ ಹೊಣೆ ಯಾರು? ಗ್ರಾಮಿಣ ಜನತೆಯ ಮಧ್ಯದಲ್ಲಿ ಜ್ಞಾನಪೂಸಾರಕ್ಕೆ ಹಂಡರಿಯುತ್ತಿರುವ ಸರಕಾರದವರ ಕರ್ತವ್ಯ ಲೋಪವಾಗಿದೆ. ಈ ದುರವಸ್ಥಿಗೆ ಕಾರಣಭೂತವಾದ ಸಂಗತಿಯು ತಮ್ಮ ಪ್ರಜೆಗಳ ಹಿತಸಾಧನೆಗಾಗಿ ದುಡಿಯುವು

దాగినే సరకారదవర కట్టవ్యను. ఒందు కుటుంబదల్లి తండెగి యావ స్వాన్ విరువమో, అయి రీతి జసాంగవేంబ కుటుంబదల్లి సరకారదవరిగి ఇద్దే ఇరుత్తదే. ఒందు దేశద జసరైయు అనాగలోకతే మఱ్చు అజ్ఞానతిమిరాంధకార గళింద ఆవ్యాతవాగిద్దరే, ఆ చేరద జసతేయ జీవసెను బెఫటిగియన్న హెందదిద్దరే, ఆ దేశద సరకారదవరు తమ్మ కట్టవ్యగణకన్న లోగ్గురీతి యెల్లి సీరవేరిసల్లిపేందు నుంచయబచుచు, ఏకెందరే, జసలేయన్న సలహువ మఱ్చు అవరన్న సచ్చాధరస్తుగి పాడువ లుచ్చమదల్లి సరకారదవర ఆవాష్టతే మఱ్చు బలహినతే ఇసుగు స్తుత్కుసాగుపును. ఆదుదరింద ఒందు నాడు ఆభ్యాస్తియన్న పచియచేకాదర, ఆ నాజిన సరకారదవరు సిశ్చయ వాగియూ వ్యుజిగళ విచ్చే మఱ్చు బెఫటగి ఇసుగుల్లి తమ్మ దృష్టిగళన్న పతిసి ఉద్ధమినిసాికుగరువడు.

విద్యార్థినశ్శతే,- తమికెవ. చెంబర్స్టోప్పుచువచు ఇప్పగళింద భారత వషాద
హళ్ళిగశు అత్యంత తెల్పజాల్యు న్ని కిమ్మల్లురువ వ్యు. బంచు కులచ్చీ భారత
వషాద పిద్యుకేఎండ్రగళు య్యుగుంగచ్చువ్యు, ఆదికే ఇంవగే పిద్యుకేఎండ్రగళు
నగరగళల్లు గిరువ్వునే అస్తుగళ ఒక్క ప్రగామిగణిగి సిగువంతిల్ల. హళ్ళి
గళిందరె, కత్తలైయు సుస్ంగళు! ఇదక్కుగి ఏవేరిదవరస్తు దొరువుదక్కుంటే,
నమ్మన్న నావే దూరిచోఖ్యస్తుదు మేలు, ఏకెందరే నమ్మ వౌరుషతూన్నితే
యింద బూరతవషాద ఆధిపతినవస్తు డోందిరుత్తుదే.

“ತಂಗೀ, ತಿನ್ನಲು ಅನ್ನವೂ ಉಡಲು ಪದ್ಮಭೂತ ಗ್ರಹಕನ್ನೆಯೇ ಆ ದಿನಕಾಸ್ತು ಶ್ರವಿಸಲು ಒಂದಿಗೆ ಹೇಳಿದಳಿ:

‘ಆಗಿ ಹೋರಿಯಿತೆಂದು ತಿಳಿದಿರುವೆಯಾ? ನಾವು ತಿನ್ನುವುದೂ, ಜೀವಿಸುತ್ತಿರುವದೂ ಏಕಾಗಿ ಎಂಬುದನ್ನು ಬಲ್ಲಿಯಾ?’

“ವಿಕಾಗಿ? ನಾವು ಮುಕ್ಕಿರುತ್ತೇವೆ, ಆದುದರಿಂದ ನಾವು ಜೀವಿಸಬೇಕೆ..”

“ಜೀವಿಸುವುದರಿಂದ ಯಾವ ಪ್ರಯೋಜನವಿದೆ?”

“ಪಕೆಂಬುದು ಸನಗಿ ತಿಳಿಯದು; ಎಲ್ಲರೂ ಜೀವಿಸುತ್ತಿದ್ದಾರೆ. ಅದರಂತೆಯೇ ನಾನೂ ಬದುಕುತ್ತಲಿದ್ದೇನೆ.”

“ತಂಗೀ, ಈ ಮನುಷ್ಯ ಜೀವನವು ಉದ್ದೇಶವಿಲ್ಲದ ಒಂದಲ್ಲ. ಈ ಜೀವನಕ್ಕೆ ಒಂದು ತತ್ವವಿದೆ, ಒಂದು ಆದರ್ಶವಿದೆ. ಒಂದು ಕಾರ್ಯವನ್ನು ಸಾಧಿಸುವದಕ್ಕಾಗಿ ಅತ್ಯಾನು ಈ ಜನ್ಮವನ್ನು ಹೊಂದಿರುತ್ತಾನೆ.”

“ಎನದು?” ಎಂದು ಪ್ರಶ್ನಿಸಿದಳು ಆಗ್ರಾಹಿಣಿ ಹೆಂಗುಸು.

“ಮನುಷ್ಯನು ಶನ್ನುನ್ನು ತಿಳಿಯುವುದಾಗಿದೆ ಈ ಬದುಕಿನ ಗುರಿಯು!”

“ನನ್ನನ್ನು ನಾನು ತಿಳಿಯುವುದೇ?”

“ಹಾದು.”

“ಅದು ಸುಲಭದ ಕೆಲಸವು, ತಾವು ಯಾರೆಂಬುದನ್ನು ತಿಳಿಯದವರು ಯಾರಾ ದರೂ ಲೋಕದಲ್ಲಿರುತ್ತಾರೆಯೇ?”

“ಹಾಗಾದರೆ ಸೀನು ಯಾರೆಂಬುದನ್ನು ಹೇಳು ಸೋಡೋಣ!”

“ನಾನು ಹೊನ್ನಿ!”

“ಹೊನ್ನಿ ಎಂದರೆ ಸೀನೇ?”

“ಹಾದು, ಅದೇ ನನ್ನ ಚೆಸರು!”

“ಹೊನ್ನಿ ಎಂಬುದು ನಿನ್ನ ಚೆಸರಾಗಿದೆ, ಅಷ್ಟುಲ್ಲದೆ ನೀನಲ್ಲ. ಹೊನ್ನಿಯೇ ನೀನಾದ ವ್ಯಕ್ತದಲ್ಲಿ, ‘ನನ್ನ ಚೆಸರು’ ಹೊನ್ನಿ ಎಂದು ನುಡಿಯುವ ಅವಶ್ಯಕತೆಯಿರಲಿಲ್ಲ. ‘ಚೊನ್ನಿ’ ಎಂಬುದು ನಿನ್ನ ಚೆಸರು ಅಷ್ಟು, ಅದರೆ ಆ ಹೆಸರು ನೀನಲ್ಲ. ಅದು ಚೇರೆ, ನೀನು ಚೇರೆ.”

“ಹಾಗಾರೆ ಸುನು ಯಾರು?”

“ನೀನು ಯಾರು ನಂಬುದನ್ನು ತಿಳಿದು ಅದರ ಅನುಭೂತಿಯನ್ನು ಹೊಂದಿದರೆ, ನಿನ್ನ ಜೀವನದ ಉದ್ದೇಶವು ಪ್ರಾರ್ಥಿಯಾಗುವುದು. ಅಧಾರ್ತ ‘ನಾನು’ ಎಂದು ನುಡಿಯುತ್ತಿರುವುದು ಮನುಷ್ಯನ ಅಂತರಂಗದಲ್ಲಿ ಅಡಕವಾದ ಒಂದು ಶಕ್ತಿಯಾಗಿದೆ. ಆ ಜೈತನ್ಯದ ಪ್ರಭಾವದಿಂದ ಮನುಷ್ಯನು ಪ್ರಯತ್ನಿಸುತ್ತಾನೆ, ಮತ್ತು ಚಿಂತಸುತ್ತಾನೆ. ಆ ಶಕ್ತಿಯೇ ಜೀವನದ ಸಾರಥಿಯು! ಆ ಸಾರಥಿಯನ್ನು ತಿಳಿಯಬೇಕಾದರೆ ನಾವು ಜ್ಞಾನವನ್ನು ಸಂವಾದಿಸಬೇಕಾಗುವೆ. ವಿನ್ಯೇಯಿಂದರೆ, ಉದರ ಸಿವಹಣ ವಾಾಡ ಲಿರುವ ಒಂದು ವಸ್ತುವಲ್ಲ. ಅದಕ್ಕೆಂತ ಎಷ್ಟೂ ಮಿಗಿಲಾದುದಾಗಿದೆ. ನಾವು ಸದ್ಯಕ್ಕೆ ಅಧ್ಯಾತ್ಮಕ ತತ್ವಗಳನ್ನು ತ್ಯಜಿಸಿದರೂ, ಸಾಧಾರಣ ಜೀವನವನ್ನು ಸುಖಕರವಾಗಿ

ನಡೆಸುವದಕ್ಕಾಗಿಯಾದರೂ ವಿದ್ಯೇಯು ಅತ್ಯಾವಶ್ಯಕವಾಗಿದೆ.”

“ಅದು ಹೀಗೆ?” ಎಂದು ಪ್ರಶ್ನಿಸಿದಳು ಹೊನ್ನೆ ಮೃಸೆಂಬಾ ಹೆಸರಿನ ಹೆಂಗಸು.

“ನಿನ್ನ ವಾಗುವಿಗೆ ಕೆಮ್ಮಲಾಯಿತೆಂದು ತಿಳಿದುಕೊಂಡಿ. ಆ ಬೇನೆಯು ವಾಸಿಯಾಗಬೇಕಾದರೆ, ಏನು ಮಾಡಬೇಕು?

“ನನಗೆ ತಿಳಿಯಿದು”

“ನಿವೇಯನ್ನು ಕಲಿತರೆ ಆದನ್ನು ತಿಳಿದುಕೊಳ್ಳಬಹುದು; ಮಕ್ಕಳನ್ನು ಹೇಗೆ ಅನ್ಯೇಕೆ ಮಾಡಬೇಕು, ಬೇನೆಯಾದರೆ ಯಾವ ಡೈವಧಿಯನ್ನು ಕೊಡಬೇಕು? ಎಂಬಿತ್ಯಾದಿ ಕುಟುಂಬ ಜೀವನಕ್ಕೆ ಅತ್ಯಾವಶ್ಯಕವಾದ ಸಂಗತಿಗಳನ್ನೆಲ್ಲ ವಿದ್ಯೇಯನ್ನು ಕಲಿತರೆ ಓದಿತಿಳಿದುಕೊಳ್ಳಬಹುದು. ಮಕ್ಕಳಿಗೆ ಬುದ್ಧಿಯನ್ನು ಕಲಿಸುವ ಬಗೆ ಹೇಗೆ? ಎಂಬುದನ್ನು ತಿಳಿದು, ಅವರ ಶಿಕ್ಷಣವನ್ನು ನಡೆಸಬಹುದು. ಹೀಗೆ ಅನೇಕ ಸಂಗತಿಗಳಿರುತ್ತವೆ. ಕುಟುಂಬ ಜೀವನದ ಸೌಂದರ್ಯವನ್ನು ಚಿಂತಿಸಿಯಾದರೂ ಹೆಂಗಸರು ವಿದ್ಯೇಯನ್ನು ಕಲಿಯುವದು ಅತ್ಯಾವಶ್ಯಕವಾದುದು. ಒಂದು ಕುಟುಂಬದ ಆಗು-ಹೋಗುಗಳು ದಂಗಸರ ಕರಗಳಲ್ಲಿರುತ್ತವೆ. ಅವಳು ನಿದ್ಯಾವತಿಯೂ ಗುಣವತ್ತಿಯೂ ಆದರೆ, ಕುಟುಂಬವು ಅಭಿವೃದ್ಧಿಯನ್ನು ಹೊಂದುತ್ತದೆ, ಇಲ್ಲದಿದ್ದರೆ ಆ ಕುಟುಂಬವು ಅಥಃ ವಾತವ ದಾರಿಯನ್ನು ಆವಲಂಬಿಸುತ್ತದೆ.”

ಈ ರೀತಿ ಪದ್ಮಭೂ ಹಳ್ಳಿಯ ಹೆಂಗಸರ ಮಧ್ಯದಲ್ಲಿ ನಿದ್ಯಾಸಂಪಾದನೆಗಿರುವ ಅವಕ್ಕಿಯನ್ನು ಹೆಚ್ಚಿಸಲು ಉಷ್ಣಮಿಸಿದಳು. ತನ್ನ ಸದುಪದೇರಗಳಿಂದ ಕತ್ತಲೆಯಲ್ಲಿ ಬಿಡುರುವ ಗ್ರಾಮಿಣ ಮುಂಳಿಯರಲ್ಲಿ ಬೆಳಕು ಉದಯವನ್ನು ಹೊಂದುವಂತೆ ಪ್ರಯತ್ನ ಮಾಡಿದಳು. ಅವಳ ಸಹವಾಸದಿಂದಲೂ ಸದುಪದೇರಗಳಿಂದಲೂ ಆ ಹೆಂಗಸರಲ್ಲಿ ವಿದ್ಯೇಯನ್ನು ಸಂಪಾದಿಸಲಿರುವ ಅಭಿರುಚಿಯು ಹೆಚ್ಚಿತು. ಅವಳು ನುಡಿಯೂತ್ತಿರುವ ಕತೆಗಳು, ಪೌರಾಣಿಕ ಸಂಗತಿಗಳು ಹೊಸಾರ ಗ್ರಾಮದ ಹೆಂಗಸರಿಗೆ ಪದ್ಮಭೂತನ್ನು ಕುರಿತು ಗೌರವನ್ವ ಉದಯಿಸುವಂತೆ ಮಾಡಿದುವು. ಪದ್ಮಭೂತನ್ನು ಹೊಸಿಗೆ ನಾರ್ಥಾರಣವಾಗಿ ಬರುತ್ತಿರುವ ಹೆಂಗಸರಿಗೆ ಅಕ್ಷರಗಳನ್ನು ಕಲಿಸಲೊಡಗಿದಳು. ವಿರಾಸು ಹೇಳಿಯಲ್ಲಿ ಪ್ರತಿಯೊಬ್ಬರ ಮನೆಗಳಿಗೂ ತೆರಳಿ, ಅವರ ಕೆಲಸಗಳಲ್ಲಿ ನೆರವಾಗುತ್ತಿದ್ದರು. ಪ್ರೇಮವು ಬೆಳಗಿತು. ಗ್ರಾಮಿಣ ಲಳನೆಯರು ಅನಿವ್ಯಾಂಚವಾಗಿ ಪದ್ಮಕಸ್ತು ಸ್ತ್ರೀತಿನತೆನಾಡಿದರು. ಅವಳು ಅವರ ಮಾರ್ಗದರ್ಶಕ-ಗುರುವಾದಳು.

ಪದ್ಮಭೂತ ಸತತ ಪ್ರಯತ್ನಗಳಿಂದ ಹೊಸಾರ ಗ್ರಾಮದ ಲಳನಾ ಸಮೂಹವು ಜಾಗ್ರತ್ತವಾಯಿತು. ಅವರ ಮಧ್ಯದಲ್ಲಿ ಜ್ಞಾನಸೂರ್ಯನು ಉದಯವನ್ನು ಹೊಂದಲಾರಂಭಿಸಿದನು. ಕತ್ತಲೆಯು ಕವಿದಿದ್ದ ಆ ವಲಯದಲ್ಲಿ ಬೆಳಕು ಗೋಚರವಾಗಲಾರಂಭಿಸಿತು!

೧೪ ತಾನೋಂದು ನೆನೆದರೆ ದ್ಯುವನೋಂದು ನೆನೆನ್ನಾದು.

ಹೊಸಾರ ಗ್ರಾಮದಲ್ಲಿ ವಾಸಿಸುತ್ತಿರುವ ಪಡ್ಡೆಗೆ ಒಂದು ಕಾಗದವು ಬಂದಿತು. ಅದು ವೆಂಕಟರಾಮನಾದಾಗಿದ್ದಿತು. ಅದು ಹೆಚ್ಚು ಮಹತ್ವವುಳ್ಳದ್ವಾಗಿರಲಿಲ್ಲ ಆವನು ವಿನಯಪೂರ್ವಕವಾಗಿ ತನ್ನ ಆಕ್ಷನನ್ನು,--ಅವನು ಪಡ್ಡೆ ಹೊಡ್ಡ ತಂದೆಯ ಮಗನಿದ್ದು, ಸ್ತಾಯದಲ್ಲಿ ಅವಳಿಗಿಂತ ಚಿಕ್ಕವನಾದುದರಿಂದ ಪಡ್ಡೆ ಆವನ ಆಕ್ಕನಾಗಿರುವಳಿಂಬದನ್ನು ವಾಚಕರು ಈ ವೊದಲೇ ತಿಳಿದುಕೊಂಡಿರಬಹುದು-ಇನ್ನೊಂದು ವಾರದಲ್ಲಿಯೇ ಜರುಗಲಿರುವ ತನ್ನ ಹುಟ್ಟಿದ ಹಬ್ಬದ ಉತ್ತವಕ್ಕೆ ಒರಹೇಕೆಂದು ಆವಂತ್ರಿಸಿದ್ದನು. ಇಲ್ಲಿ ಒಂದು ಮಾತು ಹೇಳಬೇಕಾಗಿದೆ: ವೆಂಕಟರಾಮನು ತನ್ನ ದುಂದುಗಾರಿಕೆಯಿಂದ ಭಿಕ್ಷುವಾತ್ಮಿಗೆ ಅಧಿವಾರಿಯಾಗಬೇಕಾಗುವ ಸಮಯವು ಸಂಪ್ರಾಪ್ತವಾಗಲು, ಅವನ ದಯನೀಯ ಸ್ಥಿತಿಯನ್ನು ವೀಕ್ಷಿಸಿ, ಪಡ್ಡೆ ಆವನ ಕುಟುಂಬಕ್ಕೆ ಹೆಚ್ಚಿನ ವಿವಶ್ತುಗಳು ಒದಗದಂತೆ ಅವನ ಜೀವನೋತ್ಪಾದನಕ್ಕಾಗಿ ಆಗಾಗ ಧನಸಹಾಯವನ್ನು ಮಾಡುತ್ತಿದ್ದಳು. ಅವಳು ಈ ರೀತಿ ವರ್ತಿಸಲು ಕಾರಣವೂ ಇದ್ದಿತು. ವೆಂಕಟರಾಮನ ಪಶ್ಚಿಮ ಸರೋಜಳ ಮೇಲೆ ಪಡ್ಡೆಗೆ ಇದ್ದ ಅಪಾರ ಮನುತ್ತಿಯು ವೆಂಕಟರಾಮನ ಜೀವನ ನಿರ್ಮಾಣಕ್ಕೆ ಆವರ್ತನೆಯಿರುವ ಸರಾಯ ವನ್ನು ನೀಡುವಂತೆ ಪಡ್ಡೆನ್ನು ಸ್ತೇರೀಸಿಸಿತು; ಆದರೆ ಆ ವಾಸಿಯು ಅವಳ ಶೈದಾರ್ಘಕ್ಕೆ ಅವಾತ್ಮನಿದ್ದನು. ತನ್ನ ಬಾಯೋಳಗೆ ವಿಷವನ್ನು ಅಡಗಿಸಿಕೊಂಡು ಬಯಸ್ತಾವುವಾಗಿ ತೋರುತ್ತಿರುವ ನಾಗರಹಾವಿನ ಸ್ವಭಾವವು ಅವನದಾಗಿದೆ ಎಂಬುದನ್ನು ವಾಚಕರು ಈ ವೊದಲೇ ತಿಳಿದುಕೊಂಡಿರಬಹುದು. ಅವನು ಪಡ್ಡೆಹಾಡನೆ ತಾನು ಸನ್ಯಾಗ್ರವನ್ನು ಅವಲಂಬಿಸಲು ಪ್ರಯತ್ನಿಸುತ್ತಿರುವೆನೆಂದು ನಷ್ಟಿಸಿ, ಅವಳನ್ನು ವಂಚಿಸಲು ಯತ್ನಿಸುತ್ತಿದ್ದನು. ಪಡ್ಡೆ ಸರಳವುದಯಾದುದರಿಂದ, ವೆಂಕಟರಾಮನ ವಾತಾಗಕನ್ನು ನಂಬುತ್ತಿದ್ದಳು. ಅವನ ಮುಖದ ಮೇಲೆ ಮಾಡುತ್ತಿರುವ ವಣಾವ್ಯತ್ಯಾಸಗಳನ್ನು ಸೂಕ್ಷ್ಮವಾಗಿ ನಿರೀಕ್ಷಿಸಿ, ಆವನ ಹೃದಯದಲ್ಲಿ ತುಂಬಿರುವ ಕಹಿ ವಿಷವನ್ನು ನೋಡಲು ಅವಕು ಶಕ್ತಿಕಾಗಲಿಲ್ಲ. ಯಾವಾಗಲೂ ಆವಳಿಹಾಡನೆ ಪಡ್ಡೆ ಮತ್ತಿದ್ದ ರೀತಿಯು ಬಹು ಪ್ರೇಮಪೂರ್ಣವಾಗಿದ್ದಿತು. ತನ್ನ ಉಪದೇಶ ಸುಧಿಯಿಂದ ಅವನಲ್ಲಿ ವ್ಯಾಸಿಸಿರುವ ವಿಷವನ್ನು ವರಿಯಿಸಲು ಪಡ್ಡೆ ಯತ್ನಿಸಿದಳು; ಆದರೆ ವೆಂಕಟರಾಮನು ಹೃದಯವಿರುವ ಜೀವಿಯಾಗಿರಲಿಲ್ಲ; ಹಾಗಾಗಿದ್ದರೆ ಈ ವೊದಲೇ ಅವನು ತನ್ನ ಪಾಪಮಯ ದಾರಿಯನ್ನು ಪರಿತ್ಯಜಿಸಿ ಸನ್ಯಾಗ್ರವನ್ನು ಹಿಡಿಯುತ್ತಿದ್ದನು. ಏಕೆಂದರೆ, ಪ್ರಯತ್ನಿಸಿಲರಲ್ಲಿ ಆಗ್ರೇಸರನಾದ ಮಾಧವನು ವೆಂಕಟರಾಮನನ್ನು ಪಾಪದ ಕೆಸರಿನ ಹೊಂಡವೆಂದ ಮೇಲ ಕ್ಷೇತ್ರವದಕ್ಕಾಗಿ ಉಧ್ಯಮಿಸಿದನು, ಆದರೆ ಎಲ್ಲ ಕೆಲಸಗಳಲ್ಲಿಯೂ ನಿಜಯವನ್ನು ಸಂಪಾದಿಸಿದ ಮಾಧವನ ಆ ಉದ್ಯಮವು,-ವೆಂಕಟರಾಮನನ್ನು ಉದ್ಧರಿಸುವ ಕಾರ್ಯವನ್ನು ಸಂಬಂಧಿಸಿ,-ಪರಾಜಯವನ್ನು ಹೊಂದಿತು. ಆ ಸಂದರ್ಭದಲ್ಲಿ ಮಾಧವನು

ದೇಳಿದ ಸುಡಿಗಳು ಮರೆಯತಕ್ಕ ಸುಗಳ್ಳಿ. “ಅವನು ಮನುಷ್ಯನಲ್ಲ, ಮನುಷ್ಯ ಹೃದಯದವನು ಅವನಾಗಿದ್ದರೆ ಈ ವೊದರೆಲೇ ವಾವಮೋಜನೆಯನ್ನು ಹೊಂದಿ, ಅವನು ಸನ್ಯಾಗಿವನ್ನು ಅವಲಂಬಿಸುತ್ತಿದ್ದನು.”

ವೆಂಕಟರಾಮನ ಆಮಂತ್ರಣ ಪತ್ರವನ್ನು ಸೋಡಿದ ಅನಂತರ ಪದ್ಮಭು ನಗರಕ್ಕೆ ತೆರಳಲು ನಿರ್ಧರಿಸಿದಳು. ಕೆಲವು ತಿಂಗಳುಗಳ ಕಾಲವನ್ನು ಆವಕು ಹಳ್ಳಿಯಲ್ಲಿಯೇ ಕಳಿದುದಾಂದ, ಒಮ್ಮೆ ನಗರಕ್ಕೆ ತೆರಳಿ ತನ್ನ ಗೆಳತಿಯನ್ನು ಸೋಡಿಕೊಂಡು ಬರಬೇಕೆಂಬ ಆಶಯು ಅವಕ ಎದೆಯಲ್ಲಿ ಜನಿಸಿತು. ಈ ಆಮಂತ್ರಣದ ಕಾಗದವು ಕರಗತವಾಗಲು, ಅವಕು ರಾಮನಗರಕ್ಕೆ ತೆರಳಿ ಸರೋಜಕನ್ನು ಕಂಡು ಮಾತಾಡಿ, ಮಾಧವನ ದರ್ಶನವನ್ನು ವಡೆದು, ಮರಳಿ ಬರಬೇಕೆಂಬು ನಿರ್ಮಾಯಿಸಿದಳು, ಇದಲ್ಲದೆ ನಗರಕ್ಕೆ ತೆರಳಿದರೆ, ಮಾಧವನಿಂದ ತನ್ನ ವತ್ತಿಗೆ ಸಂಬಂಧಿಸಿದ ಯಾವುದಾದರೂ ಒಂದು ವಾರ್ತೆಯನ್ನು ತಿಳಿದುಕೊಳ್ಳಬಹುದೆಂಬ ಆಶಯೂ ಅವಳಿಗಿದ್ದಿತು. ಈ ಎಲ್ಲಾ ಸಂಗತಿಗಳು ನಗರಪ್ರವಾಸವನ್ನು ಕೈಕೊಳ್ಳಲು ಅವಕನ್ನು ಪ್ರೀರೇಟಿಸಿದುವು.

ವೆಂಕಟರಾಮನ ಹುಟ್ಟಿದ ಜಬ್ಬಕ್ಕೆ ಎರಡು ದಿನಗಳಿಗೆ ಹೊದರೆಲೇ ಪದ್ಮಭು ತನ್ನ ಕಂದ ರಾಮಚಂದ್ರಸೋಡನೆ ನಗರಕ್ಕೆ ತಲುಪಿದಳು. ಅಕನ್ಯಾತ್ಮಾಗಿ ಪದ್ಮಭು ನಗರಕ್ಕೆ ಆಗಮಿಸಿದುದನ್ನು ವೀಕ್ಷಿಸಿ, ಮಾಧವನು ಆರ್ಘಯರಚಕ್ತನಾದನು! ಒಂದು ವೇళೆ ಹಳ್ಳಿಯ ವಾಸವು ಅವಳಿಗೆ ಒಷ್ಟಿರಲಾರದು, ಎಂದು ಅವನು ಉಹಿಸಿದನು. ಪದ್ಮಭು ನಗರವನ್ನು ಸೇರಿದ ದಿನವೇ ಅವನು ಅವಕ ಗೃಹಕ್ಕೆ ಬಂದನು. ಪದ್ಮಭು ವದನಾರವಿಂದದಲ್ಲಿ ದೃಗ್ಸೋಜರವಾಗುತ್ತಿರುವ ಶಾಂತತೀರು ಮತ್ತು ದರ್ಶನ ಕಿರಣ ಗಳಿಂದ ಗ್ರಾಮಚೀವನವು ಅವಕ ಹೃದಯಕ್ಕೆ ನೆಮ್ಮೆಡಿಯನ್ನು ನೀಡಿದೆ, ಎಂಬ ಸಂಗತಿಯನ್ನು ಮಾಧವನು ಗ್ರಹಿಸಿದನು. ಅವನು ಮನೆಯು ಹಜಾರದಲ್ಲಿರುವ ಒಂದು ಆಸನದ ಮೇಲೆ ತನ್ನ ಶರೀರಭಾರವನ್ನಿಟ್ಟು ಮೇಲೆ, ಒಂದು ಎಕೆಯ ಸಗೆಯಿಂದನೆ ಸುಡಿದನು: “ಆಕ್ಷಾ! ಹಳ್ಳಿಯ ಜೀವನವು ನಿನಗೆ ಶಾಂತಿಯನ್ನು ನೀಡಿತೇ?”

“ಶಾಂತಿಯ ಸುಧಿಯು ಅಲ್ಲಿ ದೊರೆತಿತು ಎಂದು ಮಾತ್ರವಲ್ಲ, ನನ್ನ ಪ್ರ್ಯಾಯ ಮಂದಿರವನ್ನು ಆವರಿಸಿದ ಕತ್ತಲೆಯನ್ನು ಹೊಡಿದೊಡಿಸಲು ಒಬ್ಬ ಯೋಗಿರಾಜನ ದರ್ಶನವೂ ಅಲ್ಲಿ ನನಗೆ ಲಭಿಸಿತು.”

“ಯೋಗಿರಾಜನ ದರ್ಶನವು ಲಭಿಸಿತೇ?”

“ಹಾದು; ಚಿಂತಾಕಡಲಿನಲ್ಲಿ ಬಿದ್ದ ಬಳಿದಾಗ, ಅಪ್ರತಿಕ್ಷೇತವಾಗಿ ಲಭಿಸಿತು ಆ ಮಹಾತ್ಮರ ದರ್ಶನವು! ಅವರು ನನ್ನ ದುಃಖವನ್ನು ನೀಗಿದರು, ಇದಲ್ಲದೆ ನನ್ನ ಜೀವನವು ಶೋಭಾಯಮಾನವಾಗುವದೆಂದು ಅವರು ಭವಿಷ್ಯವನ್ನು ಕೂಡ ಸುಡಿದಿರುತ್ತಾರೆ.”

“ಆಕ್ಷಾ, ನಿನ್ನ ವಿಚಾರನೀತಿಯು ಮಾಯವಾಯಿತೇ? ಭವಿಷ್ಯವಾದಿಗಳ ಸುಡಿಗಳನ್ನು ನೀನು ನಂಬುತ್ತಿರುವೆಯಾ?” ತನ್ನ ಕಣ್ಣಾಗಳನ್ನು ಅಗಲಿಸಿ ತನ್ನ ಲಲಾಟದ

ಮೇಲೆ ತನ್ನ ಹಸ್ತವನ್ನಿಟ್ಟು ಅವನು ನುಡಿದನು. ಅವನ ಈ ನುಡಿಗಳು ಸ್ಥಾನಿಕವಾದಿಗಳಲ್ಲಿ ಅವನಿಗೆ ಎಷ್ಟುರಮಟ್ಟಿಗೆ ಅವನಂಬಿಕೆಯಿದೆ, ಎಂಬುದನ್ನು ಸೂಚಿಸುತ್ತಿದ್ದುವು. ಅವನು ಬೈರಾಗಿಗಳು ನುಡಿಯುತ್ತಿರುವ ಭವಿಷ್ಯಗಳನ್ನು ನಂಬತ್ತೆ ಒಬ್ಬ ಮೃತ್ಯು ಯಾಗಿರಲಿಲ್ಲ. ಅದಿಲ್ಲದೆ ಅವನು ಎಷ್ಟುರಮಟ್ಟಿಗೆ ಭಾವನಾಪ್ರಧಾನಿಯಾಗಿ ಆಗಿರಲಿಲ್ಲ. ಪ್ರಯತ್ನವು ಮಾತ್ರ ಅವನಿಗೆ ಬೇಕಾದದ್ದು. “ಮಾತ್ರಬೇಕಾದುದನ್ನು ಮಾಡು” ಅಂದರೆ ‘ಆಗಬೇಕಾದುದು ಅಗುವುದು!’ ಇದಿಲ್ಲದೆ ವಿಧಿವಿಲಾಸವನೇಂಬುದು ಜೊಳ್ಳು ಮಾತುಗಳಿಂದಾಗಿದ್ದಿತು ಅವನ ಅಭಿಸ್ವಾಯವು. ಆದುದರಿಂದ ವದ್ದುಳ ನುಡಿಗಳಲ್ಲ ಅವನಿಗೆ ವಿಶ್ವಾಸವು ಜನಿಸಲಿಲ್ಲ.

“ಮಾಥೂ, ಅವನು ಸಾಮಾನ್ಯ ಸನ್ಯಾಸಿಯಲ್ಲ, ಅವರ ಹೊಳೆಯುತ್ತಿರುವ ಕಣ್ಣಗಳನ್ನು ಸೋಡಿದೊಡನೆಯೇ ಯಾವುದೋ ಒಂದು ಬಗೆಯ ಪೂಜ್ಯ ಭಾವ ನೆಯು ಆ ಸನ್ಯಾಸಿಯನ್ನು ಕುರಿತು ಪ್ರೇಕ್ಷಣ ಹ್ಯಾದಯದಲ್ಲಿ ಆವಿಭಾವಿಸುತ್ತದೆ. ಇವರ ನುಡಿಗಳು ಎಷ್ಟು ಪ್ರಕ್ರಿಯೆ ಹ್ಯಾದಯವನ್ನಾದರೂ ಸಹಾ ತಣಿಸಬಲ್ಲವು. ಯಾವ ಆಗ್ರಹವೂ ಆವರಿಗರುನಿಲ್ಲ. ಇಂಥ ಒಬ್ಬ ಮಜಾತ್ಕರು ನುಡಿದ ನಚನಗಳು ಅಸತ್ಯವಾಗಬಲ್ಲವೇ?”

“ಅದರಲ್ಲಿ ನನಗೆ ಹೆಚ್ಚಿನ ನಂಬಿಕೆಯಿಲ್ಲ; ಆ ವಿಶ್ವಾಸವು ನಿನ್ನ ಆತ್ಮಕ್ಕೆ ರಾಂತಿಯನ್ನು ಪ್ರದಾನ ಮಾಡುತ್ತಿದ್ದರೆ ಅದನ್ನು ನಿವಾರಿಸಲು ನಾನು ಪ್ರಯತ್ನಿಸುವದಲ್ಲ. ನಿನಗೆ ಗ್ರಾಮಜೀವನವು ಸೊಗಸೆನಿಸಿತೇ?”

“ಅವಾರವಾದ ಹಣವನ್ನು ನಾನು ಅಲ್ಲಿ ಉಂಡಿನು, ಅದಿಲ್ಲದೆ ಗ್ರಾಮಿಣ ಲಲನೆಯರ ಮಧ್ಯದಲ್ಲಿ ಜ್ಞಾನದ ಬೆಳಕನ್ನು ಬೀರಿ, ಅವರ ಸೇವೆಯನ್ನು ಮಾಡುವ ಮಹಾ ಭಾಗ್ಯವು ನನಗೆ ಸಿದ್ಧಿಸಿತು. ಜನಜೀವನದ ಸ್ಥಿರತ್ವ ಚರಿತ್ರೆವನ್ನು ಆವಲೋಕಿಸಿ ಅಲ್ಲಿ ನಾನು ಆನಂದಿಸಿದೆ. ನಗರ ಜೀವನಕ್ಕಿಂತ ಅದು ಎಷ್ಟು ಮಿಗಿಲಾದುದೆಂಬದನ್ನು ನಿರ್ಣಯಿಸಿದೆಯ್ಯಾ? ನಗರದಲ್ಲಿ ದುಡಿದು ಬಳಲುತ್ತಿರುವ ನಿನಗೆ ಗ್ರಾಮವಾಸಿ ರಾಂತಿಯನ್ನೂ, ಆಹಾದವನ್ನೂ ನಿರ್ಧಿಷ್ಟಿಸಿದ್ದು. ನಾನು ನಾಲ್ಕುರು ದಿನಗಳ್ಲಿಯೇ ಹೀಂದಿರುಗಿ ಹೊಗುವಾಗ ನಿನ್ನೂ ನನ್ನೂ ಡನೆ ಬಾ. ಏರಡು ದಿನಗಳ ವರ್ಷಾಂತ ಆ ಬಾಕಿನ ಸವಿಯನ್ನು ಅಲ್ಲಿ ನಿರ್ಣಯಿಸಿದ್ದು.”

“ನಗರ ಜೀವನದಲ್ಲಿ ಬೇಸರವಿಲ್ಲ ನನಗೆ. ಅದೆಷ್ಟು ಭಾರವಾಗಿದ್ದರೂ ಹೊರಬಲ್ಲಿನು. ಆಹಾದಿನಲು ಇದು ತಕ್ಕು ಸಮಯವಲ್ಲ; ಪ್ರಯತ್ನಿಸಬೇಕು. ಕಳಿದುಕೊಂಡ ಶಕ್ತಿಯನ್ನು ಸಂಪಾದಿಸಬೇಕು! ಅಕ್ಕಾ, ಅದಿರಲಿ; ನಿರ್ಣಯ ಹಿಂದಿರುಗಿದುದನ್ನು ವಿಶ್ವಿಸಿ, ಹಳ್ಳಿಯ ಜೀವನದಲ್ಲಿ ನಿರ್ಣಯಿಸಿದ್ದು ನಾನು ಬಗೆದಿದ್ದೇನು.”

“ಮಾಥೂ, ನನ್ನ ಗೆಳತಿಯರನ್ನೂ ನಿನ್ನನ್ನೂ ಸೋಡಿ ಮಾತಾಡಿಕೊಂಡು ಹೊಗಕೂಡಿದೆ ನಿರ್ಣಯ ಹೇಳುವೇಯಾ? ಇದಲ್ಲದೆ ಒಂದು ಆಮುಂತ್ರಣ್ಣಾ ನನ್ನನ್ನು ನಗರಕ್ಕೆ ಆಗಮಿಸಲು ಪ್ರೇರಿಸಿತು.”

“ಆ ಆಮಂತ್ರಣವು ಯಾವುದು?”

“ನಾಡು ವೆಂಕಟರಾಮನ ಹುಟ್ಟಿದ ಹಬ್ಬವಲ್ಲವೇ!”

“ಹೌದು, ನನಗೂ ಆಮಂತ್ರಣವು ಬಂದಿದೆ. ಈಗಲೂ ವೆಂಕಟರಾಮನಲ್ಲಿ ನೀನು ಇಷ್ಟು ಮಮತೆಯನ್ನಿಟ್ಟಿರುವೆಯೆಂಬುದಾಗಿ ನಾನು ಸೇನೆವಿರಲಿಲ್ಲ.”

“ಅದೇಕೆ ಹಾಗೆ ಹೇಳುತ್ತಿರುವೆ? ಅವನ ಸ್ವಭಾವವು ನೀಚ ತರಗತಿಯದೇ ಆಗಿದ್ದರೂ, ಅವನು ನನ್ನ ದೊಡ್ಡ ತಂಡೆಯ ಮಗನಲ್ಲವೇ? ಮಾಥೂ, ಅವನಲ್ಲದೆ ಈ ಜಗತ್ತಿನಲ್ಲಿ ಬಂಧುಗಳೆಂಬುವವರು ನನಗೆ ಬೇರೆ ಯಾರಿರುವರು?”

“ಆಕ್ಕಾ, ಅವನು ನಿನ್ನ ದೊಡ್ಡ ತಂಡೆಯ ಮಗನಾದ ಮಾತ್ರದಿಂದ ಅವನ ಮೇಲೆ ಇಷ್ಟು ಅಪಾರವಾದ ಸ್ನೇಹವನ್ನಿಡುವುದು ವಿಹಿತವಲ್ಲ. ಒಂದು ವೇಳೆ ನಾನು ನುಡಿಯುತ್ತಿರುವುದು ನಿನಗೆ ಅಸ್ತಿಯವಾಗಿ ತೆಂರಬಹುದು. ವೆಂಕಟರಾಮನು ಹೃದಯವಿಲ್ಲದ ಒಂದು ಪಶು! ಲೋಕದಲ್ಲಿರುವ ಯಾವ ಶಕ್ತಿಗೂ ಅವನನ್ನು ಉನ್ನತಿಯ ಮಾರ್ಗದಲ್ಲಿ ಪ್ರವೇಶಿಸುವಂತೆ ಮಾಡಲು ಸಾಧ್ಯವಿಲ್ಲ. ಅವನನ್ನು ಕೆಸರಿನ ಹೊಂಡದಿಂದ ಎತ್ತಲು ನಾನು ಪ್ರಯೋಷಿಸಿದ ಹಾಗೆ ಇನ್ನಾರೂ ದುಡಿರಲಾರರು; ಆದರೆ ನನ್ನ ಆ ಪ್ರಯೋಜನವು ವಿಫಲವಾಯಿತು. ಆ ನೀಚಾತ್ಮಕನನ್ನು ಅವನ ಪಾಡಿಗೆ ಬಿಟ್ಟು ದೂರವಿರುವುದೇ ಲೇಸು. ಹಾವಿಗೆ ಹಾಲನ್ನೇ ರಯುವುದರಿಂದ ಯಾವ ಪ್ರಯೋಜನವಿದೆ? ಅವನಿಗೆ ಸಹಾಯವನ್ನು ಮಾಡುತ್ತಿರುವ ನಿನಗೆ ಎರಡನ್ನು ಬಗೆಯಲು ಹಿಂಜರಿಯುವವನು ಅವನಲ್ಲ. ನಿನ್ನ ಬಾಳಿನಲ್ಲಿ ವಿಷವನ್ನು ಬಿತ್ತುವ ಕೆಲಸದಲ್ಲಿ ಅವನಿಗೂ ಒಂದು ಪಾಲಿದೆಂಬುದಾಗಿ ನಾನು ಉಹಿಸಿದ್ದೇನೇ.”

“ಆದರೆ ಮಾಥೂ, ಸ್ನೇಹವು ಅವನನ್ನು ಪರಿಶಾಧಿಸಿ ನನ್ನಾಗಿ ಮಾಡಬಹುದು. ಪಾಪಿಗಳಿಗೆ ಕರುಣೆಯನ್ನು ತೊರೆಬೇಕೆಂಬ ತತ್ವವು ನಿನ್ನ ನೆನಪಿಗೆ ಬರುವದಿಲ್ಲವೇ? ಸ್ನೇಹಪೂರ್ಣಭಾಗಿ ಅವನ ಅಭ್ಯುದಯವನ್ನು ಕಾಂಕ್ಷಿಸಿ, ನಾನು ಮಾಡಬೇಕಾದು ದನ್ನು ಮಾಡುತ್ತೇನೆ ಈ ಜಗತ್ತಿನಲ್ಲಿ ನಾವೆಷ್ಟರವರು ಈ ನರಕೀಟಕಗಳನ್ನು ಕಾವಾಡಲು? ಶಕ್ತನು ದಯಾನಿಧಿಯಾದ ಆ ಪರಂಚೌರೀತಿಯೇ!”

“ಆಕ್ಕಾ, ನಿನ್ನ ಸರಳತೆಯನ್ನೂ ನಿರ್ವಂಚನೆಯನ್ನೂ ನೋಡಿ ನನಗೆ ಸಂತೋಷವಾಗುತ್ತದೆ.”

“ವೆಂಕಟರಾಮನ ಹುಟ್ಟಿದ ಹಬ್ಬಕ್ಕೆ ನೀನು ಬರುವದಿಲ್ಲವೇ?” ಮೇಚದ ಮೇಲೆ ಬಿದ್ದಿರುವ ಒಂದು ಪತ್ರಕೆಯ ಕಡೆಗೆ ತನ್ನ ದೃಷ್ಟಿಯನ್ನು ಹೊರಳಸುತ್ತು ಪದ್ಧತಿ ಪ್ರಶ್ನಿಸಿದಳು.

“ಇದು ವರೆಗೆ ತೀರಳಬಾರದೆಂದಿದ್ದೇನು; ಆದರೆ ಈಗ ನಾನು ಆ ಅಭಿಪ್ರಾಯ ವನ್ನು ಪಲ್ಲಟಿಸಿದೆನು.” “ಅದೇಕೆ?”

“ವೆಂಕಟರಾಮನು ಪಾಪಿಯಾಗಿದ್ದರೂ ಅವನ ಹುಟ್ಟಿದ ಹಬ್ಬದುತ್ತವೆದಲ್ಲಿ ಭಾಗವನ್ನು ವಹಿಸಿ ಅವನ ಅಭ್ಯುದಯಕ್ಕಾಗಿ ಪ್ರಾರ್ಥಿಸುವದು ವಿಹಿತವಲ್ಲವೇ?”

“ಆದು ನಿಜ; ಹಾಗಾದರೆ ನಾಡಿದ್ದ ನಾವಿಬ್ರಹ್ಮ ಒಟ್ಟಿಗೆ ಅವನ ವಸತಿಗೆ ಗಮಿಸೋಣ.”

“ಹಾಗೇಯೇ ಆಗಲಿ! ನಾನು ಹೋಗುತ್ತೇನೇ!” ಎಂದು ನುಡಿದು, ಮಾಥವನು ತನ್ನ ಆಸನವನ್ನು ತ್ಯಜಿಸಿ ಹೊರಗೆ ತೀರಳಿದನು.

ಆ ದಿನವು ಬಂದಿತು. ವೆಂಕಟರಾಮನ ನಿಲಯಕ್ಕೆ ಪದ್ಮಾಳ ಮಾಥವನೂ ತೀರಳಿದರು. ಅವರಿಬ್ಜರನ್ನೂ ವೆಂಕಟರಾಮನು ಆದರಪೂರ್ವಕವಾಗಿ ಸ್ವಾಗತಿಸಿದನು. ವಿನಯಪೂರ್ವಕವಾಗಿ ಪದ್ಮಾಳ ಕುಶಲ ವಾರ್ತೆಗಳನ್ನು ಕೇಳಿ ತಿಳಿದುಕೊಂಡನು. ಅವನ ಆ ದಿನದ ವರ್ತನೆಯನ್ನು ನೋಡಿದರೆ, ಅವನು ಪರಿಪೂರ್ಣವಾಗಿ ಪರಿವರ್ತನೆಯನ್ನು ಹೊಂದಿರುವನೆಂದು ತೋರುತ್ತಿದ್ದಿತು. ಅಗೌರವದ ನುಡಿಗಳಾಗಲೀ ಮನಸ್ಸಿನಲ್ಲಿ ಹೇಸಿಗೆಯನ್ನು ಹುಟ್ಟಿಸುವ ಕೃತ್ಯಗಳಾಗಲೀ ಆ ದಿನ ಅವನನ್ನು ತಿಳಾಂಕದವ್ಯು ಸ್ವರ್ಚಿಸಿರಲಿಲ್ಲ. ಈ ನಡತೆಯನ್ನು ನೋಡಲು ಮಾಥವನಿಗೆ ಸೋಚಿಗ ವಾಯಿತು! ಅವನು ತೀಕ್ಷ್ಣವಾದ ತನ್ನ ದೃಷ್ಟಿಯನ್ನು ಬಿರಿ, ಅವನ ಕಣ್ಣಗಳಲ್ಲಿ ಹೊಕೆಯುತ್ತಿರುವ ರೆಡಿಗಳಿಂದ ಅವನ ಹೃದಯದಲ್ಲಿರುವುದೇನು? ಎಂಬುದನ್ನು ತಿಳಿದುಕೊಳ್ಳಲು ಪ್ರಯತ್ನಿಸಿದನು. ವೆಂಕಟರಾಮನ ಆ ದಿನದ ಸ್ವಭಾವವು ಮಾಥವನಿಗೆ ಒಂದು ರಹಸ್ಯವಾಗಿ ಕಂಡಿತು. ಅವನ ಮುಖದಲ್ಲಿ ಮಿನುಗುತ್ತಿರುವ ಮಂದ ಸ್ವಿತದ ಹಿಂದೆ ಯಾವದೋ ಒಂದು ಪಾಪವಿಚಾರವು ಕರಾಳ ಬಣ್ಣವನ್ನು ತಾಳಿ ನಿಂತಿದೆ, ಎಂಬುದಾಗಿ ಮಾಥವನು ಉಪಿಸಿದನು. ವೆಂಕಟರಾಮನ ವರ್ತನೆಯು ಅವನಿಗೆ ಒಂದು ನಟನೆಯಂತೆ ತೋರಿತು, ಆದರೆ ಅದು ಪದ್ಮಾಳನ್ನು ಆಹ್ಲಾದಗೊಳಿಸಿತು. ಅದು ವೆಂಕಟರಾಮನು ಸನ್ಯಾಗರದಲ್ಲಿ ಪ್ರವೇಶಿಸುತ್ತಿರುವುದರ ಲಾಂಘನವೆಂದು ಅವಳು ಗ್ರಹಿಸಿದಳು. ತನ್ನ ಪ್ರಯತ್ನಗಳು ಯಶಸ್ವಿಯಾದುವೆಂದು ಅವಳು ಬಗೆದಳು.

ತನ್ನ ಗೆಳತಿಯ ದರ್ಶನವನ್ನು ಪಡೆಮಾಡುತ್ತಿದ್ದ ಸರೋಜಳ ಮುಖಮಲ್ಲಿಗೆಯು ಶರಳಿತು. ಅವಳು ಪದ್ಮಾಳನ್ನು ಆದರಿಸಿ ಕುಶಲವಾರ್ತೆಗಳನ್ನು ತಿಳಿದುಕೊಂಡಳು. ಅವಳಿಗೆ ಪದ್ಮಾಳಲ್ಲಿದೆ ಇತರರಾರೂ ಆಸ್ತುರಿರಲಿಲ್ಲವೆಂಬುದನ್ನು ವಾಚಕರು ತಿಳಿದುಕೊಂಡಿರಬಹುದು. ಅವಳ ವರ್ತಿಯು ನೀಂಡಮಾರ್ಗವಲಂಬಿಯಾದುವರಿದ, ಅವಳ ಆತ್ಮಕ್ಕೆ ಶಾಂತಿ ಸುಖ ಚೈತನ್ಯಗಳು ಲಭಿಸಿರಲಿಲ್ಲ. ಪದ್ಮಾಳ ಗ್ರಾಮವಾಸವನ್ನು ಕೈಗೊಂಡ ಅನಂತರ ಸರೋಜಳ ಜೀವನದಲ್ಲಿ ಅದುವರೆಗೆ ತೋರುತ್ತಿದ್ದ ಅಲ್ಪಸ್ವಲ್ಪ ಹರಣದ ಬಿಸಿಲೂ ಮಾಯವಾಗಿ, ಗಾಢವಾದ ಯಾಮಿನಿಯು ಅವಳ ಬಾಳಿನಲ್ಲಿ ವ್ಯಾಪಿಸಿತು. ಕೆಲವು ತಿಂಗಳ ಅನಂತರ ತನ್ನ ಗೆಳತಿಯ ದರ್ಶನವು ಲಭಿಸಿಲು, ಕಂದಿದ್ದ ಅವಳ ವದನದಾವರೆಯು ಶರಳಿದುದರಲ್ಲಿ ಆಶ್ಚರ್ಯವಿಲ್ಲ.

“ಪದ್ಮಾ, ಎಷ್ಟೋ ದಿನಗಳಿಂದ ನಾನು ನಿನ್ನ ದಾರಿಯನ್ನು ಎದಿರು ನೋಡುತ್ತು ಲಿದ್ದೇನು. ಈಗಲಾದರೂ ಈ ಪಾಪಿಯನ್ನು ಒಂದು ಕಾಣುವ ಛೆದಾಯ್ವ ನಿನಗುಂ ಬಾದುದಕ್ಕೆ ನಾನು ಸಂತೋಷಿಸುತ್ತೇನೇ!”

“ಸರೋಜ, ಈ ಮಂಗಳ ದಿನವದಲ್ಲಿ-ನಿನ್ನ ಸ್ವಾಮಿಯ ಹುಟ್ಟಿದ ಹಬ್ಬವನ್ನು ಆಚೆಗೆನ್ನತ್ತಿರುವ ಈ ದಿನದಲ್ಲಿ-ಇಂಥ ಅಭದ್ರವಾದ ನುಡಿಗಳನ್ನು ಆಡುತ್ತಿರುವದು ಶ್ರೀಯಸ್ವರವಲ್ಲವು. ನಾನು ಆಶ್ಚರ್ಯಾಂತಿಯನ್ನು ಪಡೆಯಲು ಗ್ರಾಮವಾಸವನ್ನು ಕ್ಷೇತ್ರಕೊಂಡೆನು. ನಿನ್ನ ನಿನ್ನ ಪತಿಯ ಸೇವೆಯಿಂದ ಬಿಸಿಲನ್ನು ಹೊಂದು! ನಿನ್ನ ಪುಣ್ಯವು ಅವನನ್ನು ರಕ್ಷಿಸಲಿ!”

“ವದ್ದು, ಎಷ್ಟರವರೆಗೆ ಜೀವಿಸಲು ಸಾಧ್ಯವು ಈ ಆಶೀಯಿಂದ? ಅಂತ್ಯವಿಲ್ಲದ ದುಃಖದ ಕಡಲಿನಲ್ಲಿ ದಜವನ್ನು ಕಾಣದೆ ಮುಳುಗೇಳುತ್ತಿರುವಾಗ, ಹೆಣ್ಣು ಹ್ಯಾದಯವು ಈ ಆಶೀಯಿಂದ ನೆಲೆಸಿಲ್ಲಲು ಸಾಧ್ಯವೇ? ಈ ಆಶಿಗೆ ಒಂದು ಮುತ್ತಿಯಿಲ್ಲವೇ?”

“ನಿನ್ನ ದುಃಖವನ್ನು ವಿಕ್ರಿಸುವಾಗ ನನಗೆ ದುಃಖವಾಗುವುದಿಲ್ಲವೇಂದು ಬಗೆ ದಿರುವೆಯೂ? ನತ್ಯದಲ್ಲಿ ನಿನ್ನ ವಿಶ್ವಾಸವಿಡು”

ವದ್ದು ಈ ರೀತಿಯಲ್ಲಿ ಸರೋಜಳನ್ನು ಸಂಪೂರ್ಣತ್ವದುರುವಾಗ, ಒಳಮನೆಯಲ್ಲಿದ್ದ ವೆಂಕಟರಾಮನು ಹಜಾರಕ್ಕೆ ಬಂದನು. ಸರೋಜಳು ತನ್ನ ಸಂಭಾಷಣೆಯನ್ನು ನಿಲ್ಲಿಸಿ ಒಳಮನೆಗೆ ತೆರಳಿದಳು. ವೆಂಕಟರಾಮನು ಹೊರಗೆ ಉರಿಯುತ್ತಿರುವ ಬಿಸಿಲನ್ನು ವಿಕ್ರಿಸುತ್ತು ನುಡಿದನು. “ಅಕ್ಕು, ಎಷ್ಟು ತೀವ್ರವಾದ ಬಿಸಿಲು! ಈ ಬಿಸಿಲಿನಲ್ಲಿ ನಡೆದು ಬಂದ ನೀನಿಬ್ಬರೂ ಬಹಳ ಬಳಿರಬಹುದಲ್ಲವೇ?”

“ಹಾದು ವೆಂಕಟ, ಬಿಸಿಲು ಬಹಳ ತೀವ್ರವಾಗಿದೆ. ನನಗಂತೂ ಈ ಬಿಸಿಲಿ ನಲ್ಲಿ ನಡೆದು ಬಂದುದರಿಂದ ಬಹಳ ಬಾಯಾರಿಕೆಯಾಗುತ್ತಿರುವುದು.”

“ವಾಗಾದರೆ ಸ್ವಲ್ಪ ಲಿಂಬೀಹಣ್ಣಿನ ಪಾನಕವನ್ನು ಮಾಡಿಕೊಡಲೇ?” ಅವಳ ಮೋರೆಯ ಕಡೆಗೆ ತನ್ನ ದೃಷ್ಟಿಯನ್ನು ಚೆಲ್ಲಿ ವೆಂಕಟರಾಮನು ಅಂದನು.

“ಹಾದು, ಸ್ವಲ್ಪ ಶೀತಲವಾದ ಲಿಂಬೀಹಣ್ಣಿನ ಪಾನಕವು ಸಿಗುವುದಾದರೆ ಒಳ್ಳೆಯದು”

“ಈಗಲೇ ಲಿಂಬೀಹಣ್ಣಿನ ಪಾನಕವನ್ನು ಸಿದ್ಧವಡಿಸಿ ತರುತ್ತೇನೆ.” ಎಂದಂದು ಅವನು ತನ್ನ ಮೋರೆಯನ್ನು ವಾಧುವನ್ನ ಕಡೆಗೆ ತಿರುಗಿ “ಮಾಧವರಾಯರೇ, ನೀವು ಸ್ವಲ್ಪಕು ಮಾಡುವ ಹವಾಸಕ್ಕೆ ಬಿದ್ದ ಜನರಲ್ಲವೇ? ತಮಗೆ ಸಿಗರೀಟನ್ನು ಕೊಡಲು ನಾನು ಮತ್ತಿದ್ದೇನು!”

ವೆಂಕಟರಾಮನು ಹತ್ತಿರಿದ್ದ ಕೋಣೆಯೊಳಗೆ ಪ್ರವೇಶಿಸಿದನು. ಮಾಧವನು ತನ್ನ ಬಂದು ಓರೆ ಸೋಣಿಪಿವನ್ನು ಕೋಣೆಯೊಳಕ್ಕೆ ಬೀರಿ ಅದವೊಳಗೆ ವೆಂಕಟರಾಮನು ಮಾಡುತ್ತಿರುವುದೇನೇಂಬುದನ್ನು ತಿಳಿದುಕೊಂಡೆನು, ಆದರೆ ತಾನು ಮಾಡುತ್ತಿರುವ ಕೆಲಸವನ್ನು ಮಾಧವನು ನಿರೀಕ್ಷಿಸುತ್ತು ಲರುವೆನೇಂಬುದು ವೆಂಕಟರಾಮನು ಸಂದೇಹ ಪಡೆದಿಲ್ಲ, ತನ್ನ ದೃಷ್ಟಿಯನ್ನು ಬೇರೆಂದು ಬದಿಗೆ ಚೆಲ್ಲಿದಂತೆ ಮಾಧವನು ನಡೆಸಿದನು, ಆದರೆ ಅವನು ಕೋಣೆಯೊಳಗೆ ಮಾಡುತ್ತಿರುವ ಕ್ಷತ್ರಗಳನ್ನು ಅವ ಲೋಕಿಸಿ ತಿಳಿದುಕೊಳ್ಳುತ್ತಿದ್ದನು. ಆ ಕೋರಡಿಯೊಳಗಿರುವ ಬಂದು ಸಂದೂಕದಿಂದ

ಒಂದು ಹಳದಿಂದಣಿದ ಮೊಟ್ಟೆಣವನ್ನು ತೆಗೆದು ತನ್ನ ಜೀಬಿನಲ್ಲಿ ರಾಕುತ್ತಿರುವ ದನ್ನು ಮಾಡಬನು ನಿರೀಕ್ಷಿಸಿದನು. ಇನ್ನೊಂದು ನಿಮಿಷದಲ್ಲಿಯೇ ವೆಂಕಟರಾಮನು ಸಿಗರೀಟು ಪ್ರಾರ್ಥನೆಡನೆ ಹಜಾರಕ್ಕೆ ಬಂದನು. ಅವನು ಕೊಟ್ಟ ಸಿಗರೀಟು ಪ್ರಾಕೆಟ್ಟನ್ನು ಮಾಡಬನು ಸ್ವೀಕರಿಸಿದನು. ಮನೆಗೆ ಒಂದ ಅತಿಧಿಗಳ ಲಿಪಾಸೆಯನ್ನು ಪರಿಹರಿಸಲು ಪಾನಕವನ್ನು ಸಿದ್ದಪಡಿಸುವುದಕ್ಕಾಗಿ ವೆಂಕಟರಾಮನು ಮನೆಯೋಗೆ ತೀರಿದನು. ಮಾಡಬನು ಒಂದು ಸಿಗರೀಟನ್ನು ತೆಗೆದು ಅದನ್ನು ಹತ್ತಿಸಿ ಹೊಗೆಯನ್ನು ಸೇದುತ್ತೇ ವಿಚಾರತಲ್ಲಿನನಾದನು. ಅವನು ತನ್ನ ಮನಸ್ಸಿನಲ್ಲಿಯೇ ವೆಂಕಟರಾಮನು ಸಂದೂಕದಿಂದ ತೆಗೆದ ಹಳದಿ ಮೊಟ್ಟೆಣವೇನೆಂದು ಚಿಂತಿಸಿದನು. ಆ ಹಳದಿಮೊಟ್ಟೆಣ ದಲ್ಲಿರುವದೇನು? ಅವನು ಈ ಸಂದರ್ಭದಲ್ಲಿ ಅದನ್ನು ತೆಗೆದುದೇಕೆ? ಯಾವ ಉದ್ದೇಶವು ಅವನು ಅದನ್ನು ಸಂದೂಕದಿಂದ ತೆಗೆಯಲು ಪ್ರೇರಿಸಿರಬಹುದು? ಎಂಬಿಲ್ಲಾದಿ ವಿವಿಧ ವಿಚಾರಗಳು ಮಾಡಬನ್ನ ಮನೋಮಂದಿರದಲ್ಲಿ ವ್ಯಾಪಿಸಿದ್ದವು. ವೆಂಕಟರಾಮನು ಹೀನತರಗತಿಯ ಮನುಷ್ಯನಾಗಿರುವುದರಿಂದ, ಅವನು ಯಾವ ಒಿನಕ್ಕೃತ್ಯವನ್ನು ಮಾಡಲೂ ಹಿಂಜರಿಯನು, ಎಂಬುದು ಮಾಡಬನೆಯೇ ವೇದ್ಯವಾದ ಸಂಗತಿಯಾಗಿದ್ದಿತು. ಹಿಂದೆ ಹೇಳಿದಂತೆ ವೆಂಕಟರಾಮನು ಅನ್ನರಿಗೆ ಕೇಡು ಬಗೆಯುವ ದಲ್ಲದೆ, ಇನ್ನೊಂದು ತತ್ವವೂ ಇಲ್ಲವೆಂಬುದನ್ನು ಮಾಡಬನ್ನ ಅರಿತಿದ್ದನು.

ಒಂದು ನಿಮಿಷಗಳು ಗತಿಸುವುದರೊಳಗಾಗಿ ಎರಡು ಗ್ರಾಸುಗಳಲ್ಲಿ ವಾನಕವನ್ನು ತುಂಬಿಸಿಕೊಂಡು ವೆಂಕಟರಾಮನು ಹಜಾರದೊಳಗೆ ಪ್ರವೇಶಿಸಿದನು. ಅವನು ಪಾನಿಯವನ್ನು ಮೇಜದ ಮೇಲೆ ಮಡುಗಿದನು. ಮಾಡಬನ್ನ ವೆಂಕಟರಾಮನು ಮೋರೆಯನ್ನು ನೋಡುತ್ತಾ “ನೀವು ವಾನಿಯವನ್ನು ತೆಗೆದುಕೊಳ್ಳುವುದಿಲ್ಲವೇ?” ಎಂದನು.

“ನನಗೆ ದಾಹವಿಲ್ಲ.”

“ಆದರೂ ನಮಗೋಂಸುಗ ನೀವೂ ಸ್ವಲ್ಪ ಸೇವಿಸುವಿರಾಗಿ ಬಗೆಯುತ್ತೇನೇ.”

ವೆಂಕಟರಾಮನು ಈ ಮೊದಲೇ ತಂದ ಎರಡು ಗ್ರಾಸುಗಳಲ್ಲಿ ಒಂದನ್ನು ಪಡ್ಡಳ ಮುಂದೆಯೂ ಇನ್ನೊಂದನ್ನು ಮಾಡಬನ್ನ ಮುಂದೆಯೂ ಮಡುಗುವುದರಲ್ಲಿ ವಿಶೇಷಶ್ರದ್ಧೆಯನ್ನು ಪಡಿಸಿದ್ದನು. ಆ ರೀತಿ ಶ್ರದ್ಧೆಯನ್ನು ಪಡಿಸಿದುದು ಯಾವುದೋ ಒಂದು ಉದ್ದೇಶದಿಂದ ವೆಂಕಟರಾಮನು ವರ್ತಿಸಿದುವನೆಂಬುದನ್ನು ಮಾಡಬನ್ನ ತಿಳಿದನು. ವೆಂಕಟರಾಮನಲ್ಲಿ ಪರಿಭ್ರಮವು ರೂಪಗೊಂಡಿತ್ತು. ಆಕಸ್ಮಾತಕವಾಗಿ ಈ ರೀತಿ ಮಾಡಿದ ಭಾವವ್ಯತಾಸವು ಯಾವುದೋ ಒಂದು ದುಕ್ಕಿಂತನೆಯ ಪರಿಣಾಮವೆಂದು ಆ ಚಾಣಕ್ಯ ಮತ್ತಿಯು ಗ್ರಹಿಸಿದನು. ಇತ್ತು ಮಾಡಬನ್ನ ನಿಬಂಧದಿಂದ ವೆಂಕಟರಾಮನು ಪಾನಕವನ್ನು ಕುಡಿಯಬೇಕಾಗಿ ಬಂದಿತು. ಅಲ್ಲಿ ಎರಡು ಗ್ರಾಸುಗಳಲ್ಲಿ ಮಾತ್ರ ಪಾನಕವಿದ್ದುದರಿಂದ, ಅವನ್ನು ಒಳಮನೆಯೋಳಿರುವ ತನ್ನ ಮಡದಿಯನ್ನು ಕೂಗಿ ಹೇಳಿದನು. “ಸರೋಜ, ಇನ್ನೊಂದು ಗ್ರಾಸು ಪಾನಕವನ್ನು ತೆಗೆದುಕೊಂಡು ಬಾ!”

ಸರೋಜಳು ಇನ್ನೊಂದು ಲೋಟಡಲ್ಲಿ ಪಾನಕವನ್ನು ತಂದು ಮೇಜದ ಮೇಲೆ ಮಡುಗಿದಳು. ವೆಂಕಟರಾಮನು ಆ ಗ್ರಾಸನ್ನು ಕುಡಿಯುವದಕ್ಕಾಗಿ ಕೈಯಲ್ಲಿ ಹಿಡಿದು ಕೊಂಡನು; ಆದರೆ ಮಾಥವನು ತನ್ನ ಮುಂದೆ ಇರುವ ಪಾತ್ರವನ್ನು ವಿಶ್ವಿಸುತ್ತ ಲಿದ್ದನು. ಮಾಥವನು ಪಾನೀಯವನ್ನು ಕುಡಿಯಿರಲು ಪದ್ಮಾಳು ಸಹಾ ಸುಮೃ ಸಿದ್ಧಳು. ಮನೆಗೆ ಬಂದ ಅತಿಧಿಗಳ ಈ ವರ್ತನೆಯನ್ನು ನೋಡಿ, ವೆಂಕಟರಾಮನು ಹಜಾರದಲ್ಲಿ ವ್ಯಾಪಿಸಿದ್ದ ಮೌನತೀಯ ವಾತಾವರಣವನ್ನು ಭಂಜಿಸಿದನು: “ಆಕ್ಷಾ, ಏನು ನೋಡುತ್ತಿರುವೆ? ಬಹಳ ದಾಹವಾಗುತ್ತಿದೆ ಎಂದು ನೀನು ಹೇಳಿದೆಯಲ್ಲವೇ? ಮಾಥವರಾಯರೇ, ಈ ಬಡವನ ಸೇವೆಯನ್ನು ಸ್ವೀಕರಿಸಿ, ನಿಮ್ಮ ಪಿಪಾಸೆಯನ್ನು ಶಾಂತಗೊಳಿಸಿರಿ!”

ವೆಂಕಟರಾಮನು ಈ ನುಡಿಗಳನ್ನು ಆಶ್ಚರ್ಯಿಸುತ್ತುಲೇ ಮಾಥವನು ಗೋಡೆಯ ಮೇಲಿರುವ ಚಿತ್ರದಿಂದ ತನ್ನ ಹೃದಯವನ್ನು ಪ್ರತಿಚಲಿಸಿ, ಬೀದಿಯ ಕಡೆಗೆ ಬೀರಿದನು. ಬೀದಿಯಲ್ಲಿ ವಿವಿಧ ವರ್ಣದ ಉಣಿಯ ಸೂಲಿನಿಂದ ಮೋಣಿಸಿದ ಮನೋ ಹಾರಗಳನ್ನು ವಿಕ್ರಯಿಸಲು ತೆರಳುತ್ತಿರುವ ಒಬ್ಬ ಬಾಲಕನನ್ನು ಅವನು ದರ್ಶಿಸಿದನು. ಇದುವರಿಗೆ ತಾನು ಅವಲಂಬಿಸಿದ್ದ ಮೌನವನ್ನು ಪರಿಶ್ರಜಿಸಿ, ಅವನು ಮಾತಾ ಡಿದನು: “ಬೀದಿಯಲ್ಲಿ ವಿಕ್ರಯಿಸುವುದಕ್ಕಾಗಿ ಆ ಹುಡುಗನು ಒಯ್ಯಾತ್ತಿರುವ ಆ ಹಾರಗಳು ಎಷ್ಟು ಮನೋಹರವಾಗಿವೆ!”

ಈ ನುಡಿಗಳನ್ನು ಆಶ್ಚರ್ಯಿಸುತ್ತುಲೇ ಹಜಾರದಲ್ಲಿದ್ದ ವರೆಲ್ಲರೂ ತಮ್ಮ ನೋಟಗಳನ್ನು ಬೀದಿಯ ಕಡೆಗೆ ಚಲ್ಲಿದರು. ನಿಜವಾಗಿಯೂ ಆ ಹಾರಗಳು ಸುಂದರವಾಗಿದ್ದುದು ರಂದು ಆ ದೃಶ್ಯವು ಅವರೆಲ್ಲರ ಮನಸ್ಸುಗಳನ್ನು ಆಕರ್ಷಿಸಿತು. ವೆಂಕಟರಾಮನಾದರೂ ತಾನು ಕೈಯಲ್ಲಿ ಹಿಡಿದಿರುವ ಗ್ರಾಸನ್ನು ಮೇಜದ ಮೇಲೆ ಇಟ್ಟು ಬೀದಿಯ ಕಡೆಗೆ ಸೋಡಿದನು. ವೆಂಕಟರಾಮನು ತಾನು ಹಿಡಿದಿದ್ದ ಗ್ರಾಸನ್ನು ಮೇಜದ ಮೇಲೆ ಮಡುಗಿದ್ದಿಂದೀ ಮಾಥವನು ಆ ಗ್ರಾಸನ್ನು ತೇಗೆದು ಪದ್ಮಾಳ ಮುಂದೆಯೂ ಪದ್ಮಾಳ ಮುಂದಿರುವ ಗ್ರಾಸನ್ನು ವೆಂಕಟರಾಮನ ಮುಂದೆಯೂ ಮಡುಗಿದನು. ಅವನು ಈ ರೀತಿ ಪಾತ್ರಿಗಳ ಸಾಫನಗಳನ್ನು ಪಲ್ಲಟಿಸಿದು ಇತರರ ದೃಷ್ಟಿಗೆ ಕಾಣಿಸಲಿಲ್ಲ; ಏಕೆಂದರೆ, ಅವರೆಲ್ಲರ ನೋಟಗಳು ಬೀದಿಯ ಮೇಲೆ ಪತಿಸಿದ್ದವು.

ಕೆಲವು ನಿಮಿಷಗಳು ಗತಿಸಲು, ಅವರು ತಮ್ಮ ದೃಷ್ಟಿಗಳನ್ನು ಬೀದಿಯಿಂದ ತಿರುಗಿಸಿದರು. ಮಾಥವನು ತಾನು ಯಾವುದನ್ನೂ ತಿಳಿಯದವನಂತೆ ನಟಿಸುತ್ತಾ ನುಡಿದನು. “ಆ ಹಾರಗಳು ಚೆಲುವಾಗಿಲ್ಲವೇ?”

“ಅತ್ಯಂತ ಸುಂದರವಾಗಿವೆ; ಅವುಗಳನ್ನು ಮೋಣಿಸಿದವನು ನಿಜವಾಗಿಯೂ ಒಬ್ಬ ಕಲ್ಪೋಪಾಸಕನಿರುತ್ತಾನೆ.” ಹಾರಗಳ ಸೋಬಗಿಗೆ ಮನಸೋತ ಪದ್ಮಾಳ ಅಂದಳು.

“ಪಾನಕವು ಎಷ್ಟೋ ಹೊತ್ತಿನಿಂದ ನಿಮ್ಮ ಪಿಪಾಸೆಯನ್ನು ಶಾಂತಗೊಳಿಸುವುದಕ್ಕಾಗಿ ಕಾದಿರುತ್ತದೆ!” ಎಂದನು ವೆಂಕಟರಾಮನು.

“ಹೋದು, ಆ ಸಂಗತಿಯನ್ನೇ ಮರೆತಿದ್ದೆವು. ಅಕ್ಕಾ, ಪದ್ಮಾ ನಿನ್ನ ಬಿಸಿಲಿನಲ್ಲಿ ನಡೆದು ಬಂದುದರಿಂದ ಬಹಳ ದಣೆದಿರಬಹುದು. ವೆಂಕಟರಾಮನ ಬೈದಾಯರ್ ದಿಂದ ನಮಗಿಂದು ಈ ಪಾನಕವು ದೊರೆತಿದೆ. ನನ್ನ ಸಿಪಾನೆಯನ್ನು ಪರಿಹರಿಸಿಕೊಳ್ಳೋಣ.”

ಮಾಧವನ ನುಡಿಯನ್ನು ಕೇಳುತ್ತಲೇ ಪದ್ಮಾ ತನ್ನ ಮುಂದಿರುವ ಗಾಳಿ ಸನ್ನು ತೆಗೆದುಕೊಂಡಳು. ಮಾಧವನೂ ಆ ವಾಸಿರೀಯದಿಂದ ತನ್ನ ಬಾಯಾರಿಕೆಯನ್ನು ಪರಿಹರಿಸಿಕೊಂಡನು. ವೆಂಕಟರಾಮನಾದರೂ ತನ್ನ ಮುಂದಿರುವ ಗಾಳಿ ಸನ್ನು ತೆಗೆದುಕೊಂಡು ಪಾಸಿರೀಯವನ್ನು ಕುಡಿಯತೋಡಿದನು.

ಪಾನಕ ಪಾನದಿಂದ ಅವರು ತಮ್ಮ ದಣುವನ್ನು ಆರಿಸಿಕೊಂಡರು. ಪದ್ಮಾ ನ್ನು ಆವರಿಸಿದ್ದ ಬಳಲಿಕೆಯು ಆವಳನ್ನು ತ್ಯಜಿಸಿ ಹೊರಟು ಹೊರಿತು. ಒಂದೊಂದು ವಿನೋದ ಸಂಗತಿಗಳನ್ನು ಕುರಿತು ಅವರು ಮಾತಾಡುತ್ತ ಉಲ್ಲಾಸದಲ್ಲಿ ತಮ್ಮ ಸಮಯವನ್ನು ಕಳೆದರು. ಮದ್ಯಾಹ್ನದ ಭೋಜನವು ಬಹು ಸಂಡಗರದಿಂದ ಜರುಗಿತು. ವೆಂಕಟರಾಮನು ತನ್ನ ನಿಲಯಕ್ಕೆ ಒಂದ ಅತಿಧಿಗಳನ್ನು ಸತ್ಯರಿಸಲು ಹಿಂದೆ ಗೆಯಲಿಲ್ಲ. ಸಂಜೀಯಾಗಲು ವದ್ದು ತನ್ನ ನಿಲಯಕ್ಕೆ ಹೊರಟಳು. ಪ್ರೇಮಪೂರ್ಣ ನುಡಿಗಳಲ್ಲಿ ಸನ್ಯಾಗವನ್ನು ಅವಲಂಬಿಸಬೇಕೆಂದು ವೆಂಕಟರಾಮನಿಗೆ ಅವಳು ಉಪದೇಶಿಸಿದಳು; ಶೋಕಭರಿತಯಾದ ಸರೋಜಳನ್ನು ಸಂತೃಪ್ತಿಸಿದಳು.

ವೆಂಕಟರಾಮನ ಹುಟ್ಟಿದ ಹಬ್ಬವು ಕಳೆದು ಮೂರು ದಿನಗಳು ಗತಿಸಿದುವು. ಒಂದೆರಡು ವಾರಗಳ ಪಯರ್ ನಗರದಲ್ಲಿಯೇ ವಾಸಿಸಬೇಕೆಂದು ಪದ್ಮಾ ಲು ನಿರ್ಧರಿಸಿದುದರಿಂದ, ಅವಳನ್ನೂ ಹಳ್ಳಿಗೆ ನಿರ್ಗಮಿಸಿರಲಿಲ್ಲ. ತನ್ನ ಗೃಹದಲ್ಲಿಯೇ ಇದ್ದ ಯಾವುದೋ ಒಂದು ಅಧ್ಯಾತ್ಮಿಕ ಗ್ರಂಥವನ್ನು ಪರಿಸುವದರಲ್ಲಿ ಅವಳು ಮರುದಿನದ ಸಂಜೀಯನ್ನು ವಿನಯೋಗಿಸಿದಳು. ಪತ್ರಿವಿಯೋಗಾನಂತರ ಅವಳ ಹೃದಯದಲ್ಲಿ ಭಾತಿಕಜೀವನವನ್ನು ಕುರಿತು ವಿರಕ್ತಿಯುಂಟಾದ ಸಂಗತಿಯನ್ನು ವಾಚಕರು ಶಿಳೆದು ಕೊಂಡಿರಬಹುದು. ಅವಳು ತನ್ನ ಸಮಯವನ್ನು ತನ್ನ ನಾಡಿನ ಅಕ್ಕ-ತಂಗಿಯರ ಜ್ಞಾನಾಭಿವೃದ್ಧಿಗಾಗಿಯೂ, ಅಧ್ಯಾತ್ಮಿಕ ತತ್ವಗಳನ್ನು ಶಿಳೆದುಕೊಳ್ಳುವುದರಲ್ಲಿಯೂ ವಿನಿಯೋಗಿಸುತ್ತಿದ್ದಳು. ಆ ಪದ್ಮಾತ್ಮಿಯಂತೆ ಆ ದಿನದ ಸಂಜೀಯನ್ನೂ ಅವಳು ಅಧ್ಯಾತ್ಮಿಕ ಜ್ಞಾನಾಜ್ಞನೆಯಲ್ಲಿ ವ್ಯಯಗೊಳಿಸಿದಳು.

ಸಂಧ್ಯಾಸಮಯದಲ್ಲಿ ಸರೋಜಳು ತನ್ನ ಗೆಳತಿಯ ಮನೆಗೆ ಬಂದಳು. ಆಗ ಅವಳ ಅವಸ್ಥೆಯು ಅತ್ಯಂತ ದಯನಿಯವಾದುದರಿಂದ, ಸೋಂಡುವವರ ಹೃದಯ ಗಳಲ್ಲಿ ಕರುಣೆಯನ್ನು ಹುಟ್ಟಿಸಲು ಪಯಾರಪ್ರವಾದ ಒಂದು ವಿಧವಾಗಿದ್ದಿತು. ಅವಳ ನೇತ್ರಗಳು ಕೆಂಪಗಿದ್ದು ಬಾಪುಕೊಂಡಿದ್ದೆವು. ಶೋಕವು ತನ್ನ ಕರಾಳ ರೂಪವನ್ನು ತಾಳಿ ಅವಳ ವದನ ಮಂಡಲದಿಂದ ಹೊರಚಲ್ಲಿತ್ತಿತ್ತು. ಅವಳ ನಾಸಿಕರಂದ್ರಗಳಿಂದ ಬಿಸಿಯಾದ ಶ್ವಾಸಗಳು ಹೊರಗೆ ಬರುತ್ತಿದ್ದುವು. ಅವಳ ತುರುಬು ಬಿಟ್ಟು ಹೊಗಿ, ಕೊದಲುಗಳು ಅವ್ಯವಸ್ಥಿವಾಗಿ ಭುಜಗಳ ಮೇಲೆ ಬಿದ್ದಿದ್ದುವು. ತನ್ನ ಕೊಣಕೆಯಲ್ಲಿ

ಕುಳಿತು ಪುಸ್ತಕ ಪೂರ್ವಾಯಾದಲ್ಲಿ ನಿರತಳಾದ ತನ್ನ ಗೆಳತಿಯನ್ನು ಗದ್ದದಕೆಂಡಲ್ಲಿ “ಪಡ್ಡ!” ಎಂಬುದಾಗಿ ಅವಳು ಸಂಚೋಧಿಸಿದಳು.

ಸರೋಜಳ ಕಂರನಾದವನ್ನು ಆಲಿಸುತ್ತುಲೇ, ತಾನು ಹಿಡಿದಿರುವ ಪುಸ್ತಕವನ್ನು ಮುಚ್ಚಿ ಶಿರವೆಶ್ತಿ ಸೋಡಿದಳು ಪಡ್ಡಳು. ಶೋಕದಿಂದ ತುಂಬಿ ತುಳುಕುತ್ತಿರುವ ಸರೋಜಳ ದಯನೀಯ ಬಿಂಬವು ಪಡ್ಡಳಿಗೆ ಗೋಚರವಾಯಿತು. ಸರೋಜಳ ಈ ಅವಸ್ಥೆಯನ್ನು ವೀಕ್ಷಿಸುತ್ತುಲೇ ಪಡ್ಡಳು ಭಯಕಂಪಿತ ಸ್ವರದಲ್ಲಿ ನುಡಿದಳು: ‘ಇದೇನು ಸರೋಜ?’

“ಪಡ್ಡಾ! ಪಡ್ಡಾ! ನನ್ನ ಸರ್ವನಾಶವಾಯಿತು!” ಎನ್ನುತ್ತಾ ಆ ಹಕ್ಕೆಯು ತನ್ನ ನೇತ್ರಗಳಿಂದ ಕಂಬಸಿಯನ್ನು ಹರಿಸಲಾರಂಭಿಸಿತು. ಅವಳು ತನ್ನ ಕರಗಳನ್ನು ಚಾಚಿ ಪಡ್ಡಳ ಕಂಠವನ್ನು ಬಿಗಿತ್ತಿಸಿದಳು.

“ಸರೋಜ! ಏನಾಯಿತು? ಏಕೆ ಇಷ್ಟು ಹತಾಶಾಗಿರುವೆ?”

“ಅಯ್ಯೋ! ವಿಧಿಯು ನನ್ನನ್ನು ಅತ್ಯುಂತ ತೀವ್ರವಾಗಿ ಪೀಡಿಸುತ್ತಿರುವುದು! ಇದುವರಿಗೆ ಹತ್ತಿರದಲ್ಲಿಯೇ ಇರುವ ನನ್ನ ಸ್ವಾಮಿಯ ದರ್ಶನದಿಂದ ಸಂತಸವನ್ನು ತಾಳುತ್ತಿಲ್ದೆನು, ಆದರೆ ಈಗ—” ಅನಂತರ ಮಾತಾಡಲು ಶಕ್ತಿಳಾಗದೆ ಚಿಕ್ಕ ಶಿಶುವಿನಂತೆ ಅಳುತ್ತಾ, ಸರೋಜಳು ತನ್ನ ಗೆಳತಿಯನ್ನು ಬಿಗಿದಪ್ಪಿಕೊಂಡು ಅತ್ತುಳು.

“ಏನಾಯಿತು?”

‘ಪಡ್ಡಾ! ನಿನ್ನೆಯ ಸಂಚಯಿಂದ ಅವರಿಗೆ ಮತಿಭ್ರಂಶವಾದಂತೆ ಹೋರುತ್ತದೆ!

“ವೆಂಕಟರಾಮನಿಗೆ ಹುಚ್ಚಿ ಹಿಡಿದಿತೇ?”

“ಹೌದು. ನಿನ್ನೆ ದಿನ ಸಂಚಯಿಂದ ಉನ್ನಾದದ ಲಕ್ಷಣಗಳು ಗೋಚರಿಸಲಾರಂಭಿಸಿದುವು. ತಾವು ಯಾರೆಂಬುದಾಗಲೀ, ನಾನು ಯಾರೆಂಬುದಾಗಲೀ ಇರುವ ಜ್ಞಾನವು ಅವರಿಗಿಲ್ಲ. ನಿನ್ನೇ ದಿನ ರಾತ್ರಿ ನಿದ್ರೆಯನ್ನೇ ಮಾಡಲಿಲ್ಲ, ರಾತ್ರಿಯಲ್ಲಾ ಏನನ್ನೇ ನುಡಿಯುತ್ತಾ ಓಡಾಡುತ್ತಿದ್ದರು ಮನೆಯಲ್ಲಿ ಲಾಲಾ! ಈ ದಿನ ಪ್ರಭಾತದಲ್ಲಿ ಒಂದು ಪಂಚಯನ್ನು ಮಾತ್ರ ಉಟ್ಟಿಕೊಂಡು, ಅಂಗಿಯನ್ನಾಗಲೀ ಜುಬ್ಬಿವನ್ನಾಗಲೀ ಧರಿಸದ ಬರಿವ್ಯುಯಲ್ಲಿ ಹೊರಟು ಹೋಗಿರುತ್ತಾರೆ! ಇದುವರಿಗೂ ಅವರು ಹಿಂದಿರುಗಿ ಬಂದಿರುವುದಿಲ್ಲ. ಅಯ್ಯೋ! ಆ ಪರಂಜ್ಯೋತಿಗೆ ನನ್ನ ಮೇಲೆ ದಯವಿಲ್ಲವೇ? ಇದುವರಿಗೆ ಅವರು ಎಷ್ಟು ಹೀನ ಮಾರ್ಗವನ್ನುವಲಂಸಿದ್ದರೂ ಆವರ ಬುದ್ಧಿಯು ಸ್ಥಿರವಾಗಿರುವುದಲ್ಲಾ ಎಂದು ನೇನೆದು ಹರ್ಷವನ್ನು ತಾಳುತ್ತಿಲಿದ್ದನು. ಆದರೆ ಈಗ-ಈಗ—”

“ನಿರಾಶಯನ್ನು ಹೊಂದಬೇಡ; ಈಶ್ವರ ಕರ್ಣಾಕ್ಷದಿಂದ ವೆಂಕಟರಾಮನಿಗೆ ವಿಪತ್ತು ಸಂಭವಿಸಲಾರದು.”

ಈ ಸಮಯದಲ್ಲಿ ಹೊರಗಿನಿಂದ ಮಾಧವನು ಮನೆಯೋಳಿಗೆ ಪ್ರವೇಶಿಸಿದನು. ಪಡ್ಡಳು ಸರೋಜಳಿಗೆ ವಾಪ್ತವಾದ ವಿವಕ್ತನ್ನು ಅವನೊಡನೆ ವಿವರಿಸಿ ಹೇಳಿದಳು.

ಒದರೆ ಅವನು ಮಾತಾಡಲಿಭ್ರವು. ಒಂದು ಆಸನದ ಮೇಲೆ ಕುಳಿತುಕೊಂಡು ಅವನು ಕೊನವನ್ನು ತವಳಿಸಿದನು.

“ಮಾಥೂ, ಇದೇನು ಹೀಗೆ ವೆಂಕಟರಾಮನಿಗೆ ಹುಚ್ಚು ಹಿಡಿಯಲು ಕಾರಣ ಕ್ರೀನಿರಬಹುದು? ನಮ್ಮ ಕುಟುಂಬದಲ್ಲಿತೂ ಉನಾಡುವು ಒಂದು ಪಾರಂಪರ್ಯ ಗ್ರಂಥಲ್ಲ” ಮಾಥವನನ್ನು ಈ ರೀತಿ ಆಕೆಯು ಪ್ರತ್ಯೇಕಿಸಿದಳು.

“ತಾನೊಂದು ನೆನೆದರೆ ದೈವವು ಬೇರೊಂದು ನೆನೆಯುವದು!”

“ನಿನ್ನ ನುಡಿಯ ಅರ್ಥವು ನನಗಾಗಲೊಲ್ಲಾ..”

“ವೆಂಕಟರಾಮನು ಇನ್ನೊಬ್ಬಿಗೆ ಕೇಡನ್ನು ಬಗೆದು, ಆ ವ್ಯಕ್ತಿಯ ಬಾಳನ್ನು ಕೆಡಿಸಲು ಪ್ರಯತ್ನಿಸಿದನು; ಆದರೆ ಈಶ್ವರ ಸಂಕಲ್ಪದಿಂದ ಅವನು ಮಾಡಿದ ಕೆಡಕು ಅವನನ್ನೇ ಬಾಧಿಸಿತು. ಅವನ ಪ್ರಯತ್ನವು ಸತ್ಯದೊಡನೆ ಹೊರಾಡಲು ಶಕ್ತಿ ವಾಗದೆ ಪರಾಜಯವನ್ನು ಹೊಂದಿತು. ಇದನ್ನು ಕುರಿತು ಹೆಚ್ಚಿಗೆ ಚಿಂತಿಸಿ ಪ್ರಯೋಜನವೇನು? ಅವರವರು ಮಾಡಿದ ಅಡಿಗೆಯನ್ನು ಅವರವರೇಖಣಬೇಕಾಗಬರುತ್ತದೆ!”

ರಾಜು ಹುಚ್ಚನಾದ ವೆಂಕಟರಾಮನು!

“

ರೆಪುನು!” ಒಂದು ಭೀಷಣ ಕಂಠನಾಡವು ಕೋಣೆಯಲ್ಲಿ ಹರಡಿತು. ನಾಯಕಸಾನಿಯು ದಿಗಿಲಿನಿಂದ ಕೂಡಿದವಳಾಗ ತಾನು ಓದುತ್ತಿದ್ದ ಮಾಸಪತ್ರಿಕೆಯಿಂದ ತನ್ನ ದೃಷ್ಟಿಯನ್ನೆತ್ತಿ ಬಾಗಿಲ ಕಡೆಗೆ ಅವಲೋಕಿಸಿದಳು. ಒಂದು ವ್ಯಕ್ತಿಯು ತನ್ನ ಹೆಸರನ್ನು ಭೀಷಣಸ್ವರದಲ್ಲಿ ಕೂಗುತ್ತಿರುವ ನೋಟವನ್ನು ಅವಳು ದರ್ಶಿಸಿದಳು. ಬಾಗಿಲ ಒಳಿಯಲ್ಲಿ ಒಬ್ಬನು ಅವಳ ಹೆಸರನ್ನೇ ಹಿಡಿದು ಕರ್ಕರಸ್ವರದಲ್ಲಿ ಕೂಗುತ್ತಿದ್ದನು.

“ಹಾ! ಯಾರೋ ನೀನು?”

“ಹಾ! ಭಲಾ! ಕುಸುಮಾ, ನೀನು ನನ್ನನ್ನು ಮರೆತೆಯಾ?” ಎನ್ನತ್ತು ಒಂದು ಭಯಂಕರ ನಗುವನ್ನು ಹೊರಚೆಲ್ಲಿ ಆ ವ್ಯಕ್ತಿಯು ಕುಸುಮಳಿದ್ದ ಕೋಣೆಯೊಳಗೆ ಪ್ರವೇಶಿಸಿತು. ಆ ವ್ಯಕ್ತಿ ಒಂದು ಪುರುಷಸ್ವರಾಪವು; ಅದರ ನೇತ್ರಗಳು ಕೆಂಡದಂತೆ ಉರಿಯುತ್ತಿಲಿದ್ದವು. ತಲೆಯ ಮೇಲಿನ ಕೂದಲುಗಳು ಅವನ ಲಾಟದ ಮೇಲೆ ಬಿಡ್ಡಿದ್ದವು. ಅವನು ಉಟ್ಟಿರುವ ಒಂದು ಪಂಜೆಯಲ್ಲದೆ, ಇತರ ಯಾವ ವಸ್ತುಗಳೂ ಅವನ ದೇಹದ ಮೇಲರಲ್ಲಿ. ಶರೀರವು ವಿದ್ಯಾತ್ಪಾತಕ್ಕೆ ಒಳಗಾದ ಹಾಗೆ ಕಂಪಿಸುತ್ತಿಲಿದ್ದಿತು. ಅವನ ಕರ್ಕರವಾದ ಸ್ವರವು ಭೇತ್ಯಿಯನ್ನು ಹಂಟ್ಯಿಸುತ್ತಲಿದ್ದಿತು. ಆ ಸ್ವರಾಪವನ್ನು ನೋಡಿ ಭಯದಿಂದ ಬಿಳುಪೇರಿನ ವೋಗದೊಡನೆ ವಾರ ವಸ್ತತೆಯು ಶಿಲಾಚಿಂಬದಂತೆ ನಿಂತಳು.

“ನನ್ನನ್ನು ಮರೆತೆಯಾ!” ಎಂದು ಆ ವ್ಯಕ್ತಿಯು ಪುನಃಗಜಿಸಿತು; ಅವನು

ಯಾರೆಂಬುದನ್ನು ಕುಸುಮಳು ತಿಳಿದುಕೊಂಡ್ರು. ಅವಳು ನಡುಗುತ್ತಿರುವ ತುಟಿಗಳೊಡನೆ ಹೇಳಿದಳು:-“ಇದೇನು, ಈ ಭಯಂಕರ ವೇಷ?”

“ಭಯಂಕರ! ಲೋಕನೇ ಭಯಂಕರವು!” ಎಂದು ಆ ಪುರುಷನು ಪುನಃ ಅಟ್ಟುಕೊಂಡನ್ನು ಮಾಡಿದನು. ಆವನು ಬೇರೆಯಾರೂ ಆಗಿರಲಿಲ್ಲ; ನಮ್ಮೆ ಚಿರ ಪರಚಿತನಾದ ವೆಂಕಟರಾಮನಾಗಿದ್ದನು. ಒಂದೇ ದೇಹವಾಗಿದ್ದರೂ, ಹಿಂದಿನ ಹೆಚಟರಾಮನು ಆವನಾಗಿರಲಿಲ್ಲ. ಆವನ ಮತ್ತಿಯು ಅತ್ಯಂತ ವಿಚಿತ್ರವಾದ ಒಂದು ಅವಸ್ಥೆಗೆ ಬಂದು ತಲುಪಿದ್ದಿತು. ಆವನ ವಿಚಾರಶಕ್ತಿಯು ಲೋಹವಾಗಿ ಕನಸು ಗಳ ಜಗತ್ತಿನಲ್ಲಿ ಆವನು ಪ್ರವೇಶಿಸಿದ್ದನು. ಆದು ಆವನು ಇದುವರೆಗೆ ಗೈದ ಪಾಪ ಗಳ ಫಲವಾಗಿದ್ದಿತೆಂದು ಹೇಳಬಹುದು. ಆವನ ಚಿಕ್ಕವು ಆವ್ಯವಸ್ಥಿತವಾಗಿತ್ತು. ಅವನಿಗೆ ಜಗತ್ತು ಬೇರೊಂದು ಒಣ್ಣಿದಲ್ಲಿ ತೋರಿತೊಡಗಿದ್ದಿತು.

ಆವನು ತನ್ನ ಹೆಚ್ಚೆಗಳನ್ನು ಮುಂದಿಡುತ್ತ ಬಂದು ಕುಸುಮಳ ಹಸ್ತವನ್ನು ಹುಡಿದ್ದುಕೊಂಡನ್ನು. ತೆರದಿರುವ ತನ್ನ ರೈಪ್ಪೆಗಳನ್ನು ಮುಛ್ಯದೆ ಆವನು ವಾರವನಿ ತೆಯ ನೇತ್ರಗಳನ್ನು ವೀಕ್ಷಿಸಿನನು: “ಅವಳ ಕಣ್ಣಗಳಲ್ಲಿ ಆವನು ಏನನ್ನು ಕಂಡೆನ್ನ? ಎಂಬುದನ್ನು ಇಲ್ಲಿ ನುಡಿಯಲು ಬರುವಂತಿಲ್ಲ. ಅನಂತರ ಆವನು ಅವಳ ಕರನನ್ನು ಪರಿಶ್ರಜಿಸಿದನ್ನ). ಆವನ ತುಟಿಗಳಿಂದ ನುಡಿಯು ಹೊರಬಿಳಿಲಿಲ್ಲ ಭೀಷಣವಾದ ಅವನ ಮುಖವು ತನ್ನ ಕೆಂಬಣ್ಣವನ್ನು ಪರಿಶ್ರಜಿಸಿ ಬಿಳುಪೇರತೊಡಗಿತು. ಅರುಣ ವರ್ಣವನ್ನು ತಾಳಿದ ಕಣ್ಣಗಳಿಂದ ಬಾಪ್ಪ ಬಿಂದುಗಳು ಉದುರುಳಾರಂಭಿಸಿದ್ದವು. ಆವನ ಈ ವಿಚಿತ್ರ ವರ್ತನೆಯನ್ನು ವೀಕ್ಷಿಸಿ ಕುಸುಮಳು ಪರಿಭ್ರಮಿಸುತ್ತಾದಳು. ಆವಳು ವೆಂಕಟರಾಮನ ಮೋರೆಯನ್ನು ನೋಡುತ್ತ ಪ್ರಶ್ನಿಸಿದಳು:—“ನೀವೇಕೆ ಅಳುತ್ತಿರುವಿರಿ?”

“ಕುಸುಮಾ! ಕುಸುಮಾ! ಭಯಂಕರ!-ತೀವ್ರವಾದ ಬಂದು ಜ್ವಾಲೆಯು ಸನ್ನನ್ನು ಸುಡುತ್ತಲಿರುವುದು. ನಾನು ಎಲ್ಲಿಗೆ ಓಡಿದರೂ ಆದು ನನ್ನನ್ನೇ ಹಿಂಬಾಲಿಸಿಕೊಂಡು ಬರುತ್ತಿದೆ! ಹಾ! ಎಲ್ಲಿಗೊಡಿದರೂ ಆದು ಭಯಂಕರವಾಗಿ ಉಂಟುತ್ತಿಲ್ಲವೇ!” ಭಯುಪಿಡಿತನಾದ ವೆಂಕಟರಾಮನು ನಡುಗುತ್ತ ತಲೆ ಬಾಗಿಲ ಕಡೆಗೆ ತೋರಿಸಿದನು. ಕುಸುಮಳು ಆ ಕಡೆಗೆ ತನ್ನ ನೋಟವನ್ನು ಚೆಲ್ಲಿದಳಃ; ಆದರೆ ಅಲ್ಲಿ ಯಾವುದೂ ಗೋಚರಿಸಲಿಲ್ಲ.

“ನನಗೆ ಯಾವುದೂ ಗೋಚರಿಸದು.”

“ಹಾಗಾದರೆ ನಿನ್ನ ದಶ ನಶಕ್ತಿಯು ಲೋಹವಾಗಿದೆ; ಬಂದು ಕರಾಳ ಸ್ವರೂಪವು ಉರಿಯುತ್ತಿರುವ ಬಂದು ಪಾಜನ್ನು ಹಿಡಿದುಕೊಂಡು ನನ್ನನ್ನು ನೋಡುತ್ತ ಹಳ್ಳಿಕೆಂದು ಸಂತಿದೆ! ಕೋರಪ್ಪ ನಾಯರ! ಕೋರಪ್ಪ ನಾಯರ! ನೀನೆಲ್ಲಿ ಹೋದೆ?—ನೀನು ಮಾಡಿದ ಮಾಟವು ನನ್ನನ್ನೇ ನಂಗುತ್ತಿದೆ.”

“ವಾಗಿದೆ ನಿಮಗೆ? ಆಸಂಬಧವಾದ ಈ ನುಡಿಗಳಿಂದ ನಾನು ಏನನ್ನೂ ಶಳಿಯಲಾರೆನು.”

“ಹಾ! ತಿಳಿದುಕೊಂಡು ಪ್ರಯೋಜನವಿಲ್ಲ; ನನ್ನನ್ನು ತಿಳಿಯಲು ಸಾಧ್ಯವಿಲ್ಲ. ನಾನು ಯಾರೆಂಬುದು ನನಗೇ ತಿಳಿಯದು. ಹಾ! ಸವಾನಾಶ! ಲೋಕವೇ ನತಿ ಸಲಿ! ಈ ನಗರವೆಲ್ಲಾ ಆಗ್ನಿಜ್ಞಾಲೆಯಿಂದ ಪ್ರಜ್ಞಲಿಸುತ್ತಿರುವ ಒಂದು ಚಿತ್ರವನ್ನು ನಾನು ನೋಡಬಯಸುತ್ತಿರುವೆನು. ಆ ಜಯವು ನನಗಿಲ್ಲ; ಏಕೆಂದರೆ, ಈ ವೇದಲು ನನ್ನನ್ನು ನಾನೇ ಸುಟ್ಟುಕೊಂಡಿರುತ್ತೀನಿ!” ಅನಂತರ ಬಾಗಿಲ ಕಡೆಗೆ ಪುನಃ ತನ್ನ ದೃಷ್ಟಿಯನ್ನು ಚೆಲ್ಲಿ ಭಯದಿಂದ ನಡುಗುತ್ತ ವೆಂಕಟರಾಮನು ನುಡಿದನು:-“ಭಯಂ ಕರ ಸ್ವರೂಪವೇ! ತುಸ ತಾಳು; ನಿನಗೆ ನಾನು ಹೆಡರುವುದಿಲ್ಲ. ಸಾವು ನನ್ನ ಬಳಗೆ ಬರುವುದಕ್ಕೆ ಮುಂಚೆಯೇ ಎಪ್ಪೋ ಮರಣಗಳನ್ನು ನಾನು ಪಡೆದಿರುತ್ತೀನೆ. ಇನ್ನೇ ಲ್ಲಿಯ ಸಾವು? ಆದರೆ ಎಲ್ಲವೂ ಆ ಪ್ರಳಾಯಾಗ್ನಿಯಲ್ಲಿ ನಾಶವಾಗುತ್ತಿರುವ ಆ ಚಿತ್ರವನ್ನು ನೋಡಿ ಆನಂದಿಸಲು ತುಸ ಸಮಯವನ್ನು ನನಗೆ ಕೊಡು.”

ಆ ಮಾತ್ರಗಳನ್ನು ಕೇಳಲು ವೆಂಕಟರಾಮನು ಬುದ್ಧಿಯು ನಾಶವಾಗಿದೆಯೆಂಬು ದನ್ನು ಕುಸುಮಳು ಉಂಟಿಸಿದಳು. ತನ್ನ ಮುಂದೆ ನಿಂತಿರುವವನು ಒಬ್ಬ ಹುಣ್ಣು ನೆಂಬುದು ವಿದಿತವಾಗಲು, ಅವಳಲ್ಲಿ ಸ್ಥಳ್ಯ ಭಯವು ಹುಟ್ಟಿತು. ಆಲೋಚನಾ ಶರೀರ, ಯಿಲ್ಲದ ಹುಣ್ಣನು ಎಂಥ ಭಯಂಕರ ಕೃತ್ಯವನ್ನು ಸಹ ಎಸಗಲು ಹಿಂಜರಿಯನು, ಎಂಬುದನ್ನು ಅವಳು ತಿಳಿದ್ದಳು. ಈಗ ಅವಳ ಮುಂದೆ ನಿಂತಿರುವವನು ಅವಳ ಕಾಮುಕನಲ್ಲಿ; ಭಾರ್ಯಂತಿವಿಲಾಸದಲ್ಲಿ ಮುಳುಗಿದ ಒಬ್ಬ ಹುಣ್ಣನು! ತನ್ನ ಕಾಮುಕನು ಈ ದುರವಸ್ಥಿಗೆ ಬಲಿಯಾದುದನ್ನು ನೋಡಿ, ಪಾಪವರಿಪೂರ್ಣವಾದ ಅವಳ ಹ್ಯಾದ ಯೆದಲ್ಲಿ ಸ್ಥಳ್ಯ ಕನಿಕರವು ಜನಿಸಿತು. ವೆಂಕಟರಾಮನು ಒಂದು ಬಾರಿ ಕುಸುಮ ಇನ್ನೂ, ಇನ್ನೂಂದು ಬಾರಿ ಕೊಣಿಯ್ಯೆ ಕದಗಳನ್ನೂ ವೀಕ್ಷಿಸುತ್ತೇ ಒಂದು ಆಸನ ದಲ್ಲಿ ಕುಳತುಕೊಂಡನು. ಸ್ಥಳ್ಯ ಸಮಯದ ವರೆಗೆ ಪರೋನವನ್ನು ವಲಂಬಿಸಿದ ಹೇ ಏಲೇ ಆವನು ಹೇಳಿದನು: —“ಕುಸುಮಾ! ನಿನಗೆ ಶಕ್ತಿಯಿಲ್ಲವೇ, ನನ್ನನ್ನು ಹೀಡಿಸುವದ ಶ್ವಾಸಿ ಬರುತ್ತಿರುವ ಆ ಕರಾಳ ಸತ್ಯದ ಕಡೆಗಳಿಂದ ರಕ್ಷಿಸಲು? ನಿನ್ನಲ್ಲಿ ಎಪ್ಪು ವಿಪುಲವಾದ ಸ್ವೇಮವನ್ನು ಇಟ್ಟಿರುವೆನಿಂಬುದನ್ನು ಸೀನು ತಿಳಿಯಲಾಯಿತ್ತಾ? ನಿನ ಗಾಗಿ ನಾನು ಏನೆಲ್ಲಾ ಮಾಡಿನೆನು!: ನನ್ನ ಮಂಡಿಯನ್ನು ಹೀಡಿಸಿನೆನು; ಕೊಂತಿಹರುಷಗಳಿಂದ ಕೂಡಿದ ಪದ್ಧತಿ ಕುಟುಂಬದಲ್ಲಿ ವಿವವನ್ನು ಚೆಲ್ಲಿದೆನು! ಅರ್ಯೋ! ನಾನು ನೆಟ್ಟು ವಿವಗಿಡದ ಹಣ್ಣನ್ನು ನಾನೇ ಉಣಬೇಕಾಗಿ ಬಂದಿತು. ಈ ಭಯಂ ಕರ ಭೂತವು ನನ್ನ ಬೆನ್ನ ಹಿಂದೆಯೇ ಬಂದು ನನ್ನನ್ನು ಹೆಡರಿಸುತ್ತಿದೆ. ನನ್ನನ್ನು ರಕ್ಷಿಸಲು ನಿನಗೆಲ್ಲಿಯ ಶಕ್ತಿಯು? ಸಾಂದರ್ಭದ ಬಾಣವನ್ನು ಪ್ರಯೋಗಿಸಿ, ನನ್ನ ಹಣವನ್ನು ಸುಲಿಗಿ ಮಾಡುವುದಕ್ಕಾಲ್ದೆ, ಬೇರೆ ಯಾವ ಬಲವಿರೆ ನಿನ್ನಲ್ಲಿ? ದೇವಾ! ಈ ಪಾಪಿಯನ್ನು ರಕ್ಷಿಸು!”

ತನ್ನನ್ನು ಅವಹೇಲನ ಮಾಡುತ್ತಿರುವ ಈ ನುಡಿಗಳನ್ನು ಆಶ್ರಾಮಿಸಲು, ವೇಶ್ಯಿಯ ಮನಸ್ಸಿನಲ್ಲಿ ಸ್ಥಳ್ಯ ಕೊಷವು ಉದಯಿಸಿತು. ಅವಳು ತನ್ನ ಹಲ್ಲು

ಗಳನ್ನು ಕಡಿಯುತ್ತ ನುಡಿದಳು:—“ಹಾದು, ಈಗ ನನ್ನ ರೂಪದಿಂದ ನಿಮ್ಮ ಹಣ-
ಕಾಸುಗಳನ್ನು ಸುಲಿದೆನೆಂದು ಹೇಳಿ! ಆಗ ಕಣ್ಣಗಳರಲ್ಲಿಲ್ಲವೇ? ನನ್ನ ರೂಪವನ್ನು ಸವಿ
ಯುತ್ತಿರುವಾಗ ಈ ಬುದ್ಧಿಯು ಎಲ್ಲಿಗೆ ಹೋಗಿತ್ತು?”

“ಹೊಂ, ಹಾ, ಹೊಂ!” ಹುಷ್ಟನು ನುಡಿದನು:—“ಕುಸುಮಾ, ಆ ಪುರಾಣ
ನೆಲ್ಲ ಇರಲಿ! ಆ ಬ್ರಾಂಡಿ ಸೀಸೆಯನ್ನು ಇತ್ತು ತೆಗೆದುಕೊಂಡು ಬಾ! ಕೊನೆಯ ಬಾರಿ
ಆ ಅವೃತವನ್ನು ಪಾನ ಮಾಡುತ್ತೇನೆ. ಇನಂತರ ಆ ಭೂತವು ಬಂದು ನನ್ನನ್ನು
ಕೊಲ್ಲಲಿ!-ಅನಂದ-ಸುಖ ಇವುಗಳು ಕೊರಟು ಹೋದುವು! ಹೋಗಲಿ, ಮಂಡ್ಯ!-
ಮಂಡ್ಯ!”

ಹೀಗೆಂದು ಬಡಬಡಿಸುತ್ತ ವೆಂಕಟರಾಮನು ತನ್ನ ಪೀಠದಿಂದ ಎದ್ದು ಕುಸು
ಮಳ ಕ್ಯೇ ಹುಡಿದುಕೊಂಡನು. ಅವನು ಮೆಲ್ಲನೇ ಆವಳ ತುಟಿಗಳನ್ನು ಚುಂಬಿಸಿ
ದನು. ತತ್ತ್ವಾರ್ಥಕ್ವಾಣವೇ ತುಟಿಗಳನ್ನು ದೂರಕ್ಕೆ ಎಳಿದು:—“ಕಹಿ, ನಿನ್ನ ತುಟಿಗಳು
ವಿಷದಿಂದ ತುಂಬಿರುತ್ತವೇ! ಆ ಸ್ವರ್ವನವನ್ನು ಸಹಿಸಲಾರೆನು. ನಿನ್ನ ಕರಗಳ
ಮೇಲಿರುವ ರೋಮಗಳು ಮುಳ್ಳಗಳಂತೆ ನನ್ನ ವ್ಯುತ್ಯಾಯನ್ನು ಚುಚ್ಚುತ್ತು ಲಿರುವವು”
ಎಂದೆನ್ನುತ್ತ ವೆಂಕಟರಾಮನು ಕುಸುಮಳ ಕರವನ್ನು ತ್ಯಜಿಸಿ ದೂರ ಸರಿದನು
“ಇರಲಿ, ಕುಸುಮಾ! ಕೊನೆಯು ಬಾರಿ ನಿನ್ನ ಕರಗಳಿಂದ ಮಂಡ್ಯವನ್ನು ಸ್ವೀಕರಿಸಿ
ಕುಡಿಯುತ್ತೇನೆ ಬ್ರಾಂಡಿ ಕುಸ್ತಿಯನ್ನು ಇತ್ತ ತೆಗೆದುಕೊಂಡು ಬಾ!”

ಹುಷ್ಟನಿಗೆ ಪ್ರತಿಹೇಳಲು ಕುಸುಮಳು ಧೈರ್ಯದಲ್ಲಿ. ಅವನ ಮಾತಿಗೆ
ಪ್ರತಿಹೇಳದೆ, ವೆಂಕಟರಾಮನ ಆಜ್ಞೆಯನ್ನು ಸೇರವೇರಿಸುವುದಕ್ಕಾಗಿ ಒಳಮನಿಗೆ
ಗಮಿಸಿದಳು. ವೆಂಕಟರಾಮನು ಕ್ಯೇ ಚಪ್ಪಾ, ಲೆ ಹೊಡಿದು ಉಡತೊಡಗಿದನು:

ಹಂಡವೇ ನೀನೇ ನನ್ನ ಯ ದೇವರು!

ನಿತ್ಯಾಳು ಶಾಂತಿಯ ನೀಡುವ ಮಂಜುತ್ತಿಯು!

ಹಂಡದ ಸ್ವರ್ವನವೇ ದೂಃಖಕೆ ಮಂದ್ರ;

ಹಂಡದ ಷಾನವೇ ಸಾವನು ಗೆಲುವುದೂ!

ಹಾಹಾ! ಹಹ, ಹಾಹ—ಹೀರಾ!

ಹೀಗೆಂದು ತನಗೆ ತೋರಿದ ರೀತಿಯಲ್ಲಿ ಬಾಯಿಗ ಬಂದಂತೆ ವೆಂಕಟರಾಮನು
ಹಾಡುತ್ತಿರುವಾಗ, ವೇಶೀಯು ಬ್ರಾಂಡಿ ಸೀಸೆಯನ್ನೂ ಗಳ್ಳಿಸನ್ನೂ ತಂದು ಮುಂಜದ
ಮೇಲೆ ಮಂಡುಗಿದಳು. ಕೆಂಬಣ್ಣಿದ ಆ ಮಂದಿರೆಯನ್ನು ನೋಡಿದೊಡನೆಯೇ ಹುಷ್ಟನ
ನೇತ್ರಗಳಲ್ಲಿ ಕಿಡಿಗಳು ಸ್ವಾರಿಸಿದ್ದಾರು. ಎರಡು ಸಿಮಿವಗಳ ವರಗೆ ರೆಸ್ಟೆ ಮುಳ್ಳದೇ
ಅವನು ಮಂಡ್ಯವನ್ನೇ ನೋಡಿದನು. ಅನಂತರ ಗಳ್ಳಿಸಿನಲ್ಲಿ ತುಂಬಿಸಿದ ಮಂದಿರೆಯನ್ನು
ತೆಗೆದುಕೊಂಡು, ಆದನ್ನು ತನ್ನ ಗಂಟಲೋಳಗೆ ಸುರಿದನು. ಮಂಡ್ಯವನ್ನು ಕುಡಿಯಲು
ಈ ಮೊದಲೀರಕ್ತವರ್ಣವನ್ನು ತಾಳಿದ್ದ ಉವನ ನೇತ್ರಗಳು ಇನ್ನುಷ್ಟು ಕೆಂಪಾದುವು;
ಮೋರೆಯು ಉಗ್ರಭಾವವನ್ನು ಹೊಂದಿತು.

ముద్యవన్ను కుడిదాద నెంతర అవను తాను హిడిదిరువ గాల్లిసన్ను వేఇజద వేలే మాడుగి, తన్న ముష్టియన్ను గట్టి హిడిదు వెంకటరామను ఆ గాల్లిసిన వేలే ఆప్పుళిసిదను. గాజిసింద సిమ్ఫెతవాద ఆ పాత్రియు ఒడిదు నూరు చూరాగి హోయితు! వోనేయాద గాజిన చూరుగళు ఆవన కస్తుక్కే తగలి గాయివాదుదరింద నేత్తరు జరియలారంభిసితు. ఆవను తన్న కృయన్ను ఎత్తి హిడిదు జరియుత్తిరువ రుధిరవన్ను నోఇలారంభిసిదను. గాజిన చూరుగళు తగలువుదరింద ఖంటాద నోఇవిన యావ లక్ష్మణవూ ఆవన వోరేయ మేలే తోరలిల్ల. ఆవన తుటిగళల్లి భీషణవాద ఒందు నగువు కళేయాగుత్తిత్తు. తన్న జస్తుదింద ప్రవహిసుత్తిరువ రక్తవన్ను ఏపీ సుత్తు ఆవను హాడిదను:

ఎల్లవు ఎల్లవు కేంపు
మాదిరేయ బణ్ణవు కేంపు.
గులాబియ హూ కేంపు
నేత్తర బణ్ణవు కేంపు!

ఎన్నుత్తు తన్న కరవన్ను తుటిగళ హత్తుర తెగెదుకొండు హోగి గాయదింద కరియుత్తిరువ నేత్తరవన్ను ఆవను జీవలారంభిసిదను.

“ఎల్లాదరూ ఖంటే తన్న నేత్తరవన్ను తానే హిరువదు?” హిగి నుడిదు, కుసుమాళు ఆవన కరవన్ను హిడిదుకొండళు. వెంకటరామను తన్న కణ్ణగళన్ను ఆగలిసి, వేళైయన్ను దురదురనే నోఇఁడుత్త ఆందను:-“నాను-నన్న శరీర; నన్న గాయిదింద కరియుత్తిరువ నేత్తరవన్ను హిరిదరే, ప్రత్యీ సలు నీను యారు?”

ఆవను గజిసిదను; “ఇన్నొందు బ్రాండిసిసేయన్ను తెగెదుకొండు బా!” భయవిన్నలలాడ కుసుమాళు మారువూతాడదే ఇన్నొందు బ్రాండి సిసేయన్ను తందు కొట్టిళు. వెంకటరామను ముద్యద సిసేయన్ను నోఇ-దుత్త హేళిదను. “హెండ, బ్రాండి, విస్తు! ఇదు వరిగే నన్న జీవనద సత్సు గళు నీవాగిద్దిరి! నీవిల్లదే జగత్తినల్లి బాళలు సాధ్యవిల్లవే? హాకూ!” బాగిల కడిగే నోఇఁడుత్త ఆవను ఆందను. “శంఠరావద భూతవే, నీను నన్నన్న కొల్లువదక్కాగి ఒందిరువియేంబుదన్ను నాను బల్లేను. ఆదరూ నాను సినగే నన్న చైదాయివన్ను తోరిసుత్తీఁనే! ఈ కుప్పియల్లి ముద్యవు హోళేయత్తలిదే; తెగెదుకోఁ! ఆదన్ను నీను కుడిద మేలే నావిభూరూ కాదాడోణ!”

తాను కుళతల్లింద ఎద్దు ప్రజ్జ్ఞియన్ను హొందిదవనంతి నటిసుత్తు,

ವೆಂಕಟರಾಮನು ಕುಸುಮಾಳನ್ನು ನೋಡಿದನು. ಈ ಮಾತೃಗಳು ಅವನ ತುಟಿ ರೇಳಿದ ಹೊರಬಿದ್ದವು: “ಕುಸುಮಾ, ಹಿಂದಿನ ವೆಂಕಟರಾಮನು ನಾನಲ್ಲಿ; ನನ್ನ ಖದ್ದಿಯು ಲೋಪವಾಗಿದೆ! ಇದುವರಿಗೆ ನಾನು ಇಂಜರಿಸಿದ ಪಾಪಗಳ ಸಂಕೋಳಿಯು ರನ್ನನ್ನು ಬಂಧಿಸಿರುತ್ತದೆ! ನನ್ನ ಆಶ್ಚರ್ಯವನ್ನು ನಾನೇ ಕೆಡಿಸಿಕೊಂಡೆನು. ಅನ್ಯರಿಗೆ ಕೇಡನ್ನು ಬಿಯಿಸ ಹೊರಟ ನಾನು, ಆ ವಿಷವನ್ನು ನಾನೇ ಉಣಬೇಕಾಗಿ ಬಂದಿತು. ನಾನು ಮಾಡಿದ ಆನ್ನವನ್ನು ಭಕ್ತಿಸಲು ಬೇರೆ ಯಾರೂ ಬರುವಂತಿಲ್ಲ! ನನ್ನ ಶ್ರಾರಬ್ಧಿ! ನನ್ನ ಕರ್ಮಗಳ ಫಲ! ಈ ನನ್ನ ಒಬ್ದುಕೆಸೀದ ಒಂದು ಪಾಶವನ್ನು ಕಲಿತುಕೊಂಡೆನು. ಎಂದೆಂದಿಗೂ ಮರೆಯಲು ಸಾಧ್ಯವಿಲ್ಲದ ಒಂದು ತತ್ವವನ್ನು ಪರಿ ಬೆಂದು. ಸಹ್ಯವನ್ನು ಗೆಲ್ಲಲು ಲೋಕದ ಯಾವ ಶಕ್ತಿಗೂ ಸಾಧ್ಯವಿಲ್ಲವೆಂಬುದು ಈಗ ನನಗೆ ತಿಳಿಯಿತು. ಹರಿತವಾದ ಆ ಕರಾಳವನ್ನು ಸ್ಪರ್ಶಿಸಲು, ನನ್ನ ಹಸ್ತವೇ ನಾಯವನ್ನು ಹೊಂದಿತು. ಕುಸುಮಾ! ನಾನು ರಸವಿಲ್ಲದ ಹಿಂಡಿಯು; ಇನ್ನು ಕನ್ನಿಂದ ನೀನು ಸುಖವನ್ನು ಆಸ್ಪದಿಸಲಾರೆ. ನಾನು ತೆರಳುತ್ತೀನೆ. ಎಲ್ಲಿಗೆ? ಈ ಸಗತ್ತು ನನ್ನ ಭಾರವನ್ನು ಹೊರಲಾರದು. ನನಗೆ ಸ್ತಾನವಿಲ್ಲ. ಮೃಗಗಳಿಗಂತಹ ಏನವಾದ ಒಂದು ಮೆಟ್ಟಲಿಗೆ ನಾನು ಇಳಿದು ಬಂದಿರುತ್ತೀನೆ. ನನ್ನ ಕೈ ಹಿಡಿದು ಉತ್ತುವವರು ಯಾರು? ಕತ್ತಲೆಯ ಗವಿಯಲ್ಲಿದ್ದೀನೆ. ಬೆಳಕನ್ನು ನೀಡುವವರು ಮಾರು? ಎಲ್ಲಿಗೆ ಗಮಿಸಿದರೂ ಈ ಪಾಪದ ಭೂತವು ನನ್ನ ಚೆನ್ನಹಿಂಡಿಯೇ ಬರುತ್ತೀದೆ. ಸುಖಿಯಾಗು; ಸರ್ವರೂ ಸುಖವನ್ನು ಹೊಂದಲಿ!”

ವೆಂಕಟರಾಮನಿಗೆ ಹುಳ್ಳು ಬಾಧಿಸಿತೆಂಬದು ನಿಜನು; ಆ ಭಯಂಕರ ವಾಧಿ ನೊಡನೆಯೇ, ತಾನು ಗ್ರೇದ ಪಾಪಗಳ ತಿಳುವಾದರೂ ಆವನಿಗುಂಟಾಯಿತು. ಅವನು ಕ್ರಿದ ಪಾಪಕರ್ಮಗಳ ರಾಶಿಯು ತನ್ನನ್ನು ಬೆನ್ನ ಬಿಡದೆ ಹಿಂಬಾಲಿಸುತ್ತಿರುವ ಒಂದು ಮಹತ್ತಾದ ಭೂತವಾಗಿ ಆವನಿಗೆ ತೋರಿತು ಅದರ ಕೈಯಿಂದ ಪಾರಾಗಲು ಯಾತ್ರೆ ಮತ್ತಾ, ಅವನು ಆ ದಿನ ಬೆಳಿಗೆ ನಗರದಲ್ಲಿಲ್ಲ ಓಡಾಡಿದ ಆನಂತರ ಕುಸುಮಾ ಕ್ರಿಹಕ್ಕೆ ಬಂದನು; ಆದರೆ ಅವನ ಮನಸ್ಸಿನಲ್ಲಿ ಮೂಡಿದ್ದ ಭಯವು ಮಾಯಾಗಲಿಲ್ಲ. ಅನು ಹುಳ್ಳನಾಗಿದ್ದರೂ, ಕೆಲವು ವೇళೆ ತನಗೆ ಪ್ರಾಪ್ತವಾದ ದುರ್ದಿಂಬಿಯು; ಅವನ ಮನಕ್ಕೆ ಸುಗಳಿಗೆ ಗೋಚರವಾಗುತ್ತಿದ್ದಿತು. ಆ ನೆನಪು ಬರಲು, ಅವನ ಹೃದಯದಲ್ಲಿ ಪಶ್ಚಾತ್ತಾಪದ ಕಿಡಿಯು ಉದಯಿಸಿ, ತನ್ನನ್ನು ಆದರಿಸಿರುವ ಕಾಪ್ರೋಂಬಿಲೆಯಿಂದ ವಿಮುಕ್ತವಾಗಬೇಕೆಂಬ ವಿಚಾರವು ಉತ್ತನ್ನವಾಗುತ್ತಿತ್ತು; ದುರ್ದಿಂಬಿ ಆ ಬೆಳಕು ಬಹುಕಾಲ ನೆಲೆಸಿಂತಿರಲಿಲ್ಲ. ಆ ಕಾರ್ಮಗಿಲು ಅವನ ಮನೋರಳಯವನ್ನು ಇನ್ನೊಂದು ನಿರ್ಮಿಷದಲ್ಲಿಯೇ ಆವರಿಸಿತು. ಹುಳ್ಳನ ವಿಚಾರ ಮತ್ತು ಇಲಸ ಇವುಗಳನ್ನು ಉಹಿಸಿ ತಿಳಿದುಕೊಳ್ಳಲು ಸಾಧ್ಯವಿಲ್ಲ. ಅವನ ಮನಸ್ಸಿಂಬ ಕನ್ನಡಿಯಲ್ಲಿ ಹೊಕೆದ ವಿಚಾರಗಳು,-ಆವುಗಳ ಸ್ವರೂಪವೇನೇ ಇರಲಿ,—ಹಿಡನೆಯೇ ಕ್ರಿಯತ್ವ ರೂಪದಲ್ಲಿ ಯುಕ್ತ ಯುಕ್ತ ವಿವೇಚನೆಯಿಲ್ಲದೆ, ಕೊಂಡು ಬರಲು ಶ್ರಮಿಸು

ವುವೇ, ಉನ್ನತ್ತನಾದವನ ಒಂದು ಪ್ರಧಾನ ಲಕ್ಷಣವಾಗಿರುತ್ತದೆ. ಆಲೋಚನಾ ಶಕ್ತಿಯು ಲೋಪವಾಗಿರುವದರಿಂದ ಮನಸ್ಸಿನಲ್ಲಿ ಹೊಳೆದ ಸಂಗತಿಗಳನ್ನು ಕುರಿತು ಚಿಂತಿಸುವವಿಲ್ಲ ಹುಜ್ಜುನು ಇದಾಗಿದೆ. ಎಂಥ ಭಯಂಕರ ಕೃತ್ಯವಾದರೂ ಸರಿ ನೀರ ನೇರಿಸಲು ಉನ್ನತ್ತನಾದವನು ಹಿಂಜರಿಯವೇ ಇರುವುದಕ್ಕೆ ಒಂದು ಕಾರಣವು.

ವೆಂಕಟರಾಮನು ತನ್ನ ಸದ್ಯಃ ಪರಿಸ್ಥಿತಿಯನ್ನು ಕುರಿತು ಆಡಿದ ಮಾತುಗಳು ಅವನ ಮನಸ್ಸು ಸ್ಥಿಮಿತಗತಿಗೆ ಬಂದಿತೆಂಬುದನ್ನು ಸೂಚಿಸುತ್ತು ಲಿದ್ದವು; ಆದರೆ ಬಹಳ ವೇಳೆಯ ವರೀಗೆ ಆ ಆವಸ್ಥೆಯು ಉಳಿಯಲ್ಲಿ ಸ್ವಲ್ಪ ಸಮಯದವರೀಗೆ ಶಾಂತವಾಗಿದ್ದ ಆ ಮಹಾವ್ಯಾಧಿಯು ಪುನಃ ಪ್ರಜ್ಞಲಿಷ್ಟತ್ವ ತನ್ನ ಕೌರಿಯ್ರವನ್ನು ಪ್ರದರ್ಶಿಸಲಾರಂಭಿಸಿತು. ಆವನು ವೇಜದ ಮೇಲಿರುವ ಬ್ರಾಹ್ಮಂಡಿ ಸೀಸೆಯನ್ನೊಂದು ಡೆದು ಆದರೋಳಿರುವ ಮಧ್ಯವನ್ನು ತನ್ನ ಮಸ್ತಕದ ಮೇಲೆ ಅಭಿಪ್ರೇಕ ಮಾಡಿ ಕೊಂಡನು. ಇನ್ನೊಂದು ಸೀಸೆಯಲ್ಲಿರುವ ಮಧ್ಯವನ್ನು ತೆಗೆದು ಕುಸುಮಾಳ ಶಿರ ಸ್ವಿನ ಮೇಲೆ ಅಭಿಪ್ರೇಕಿಸುವುದಕ್ಕಾಗಿ ಯಶ್ವಿಸಿದನು. ಆವಳು ಚೀರುತ್ತ ಒಳಮನೆ ಯೋಳಕ್ಕೆ ಓಡಿದಳು.

ಕೋಡಿಯ ಒಂದು ಮೂಲೆಯಲ್ಲಿದ್ದ ಡೋಣ್ಣೆಯನ್ನು ಹಿಡಿದುಕೊಂಡು ವೆಂಕಟ ರಾಮನು ಆ ಬೆಲೆವೆಣ್ಣಾನ ನಿಲಿಯವನ್ನು ಪರಿತ್ಯಜಿಸಿದನು. ಆವನು ಎಲ್ಲಿಗೆ ತೆರಿ ಇತ್ತಿರುವನೆಂಬುದನ್ನು ಬಲ್ಲವರು ಯಾರು? ತಾನೆಲ್ಲಿಗೆ ಗಮಿಸುತ್ತಿರುವನೆಂಬುದು ಅವನಿಗೇ ತಿಳಿಯದು. ವೆಂಕಟರಾಮನ ಸದ್ಯವ ಪುಸ್ತಿಕಿಯನ್ನು ಆವಲೋಕಿಸಿದರೆ, ಯಾರ ಹೃದಯದಲ್ಲಿಯೂ ಕರಜಿಯೂ ತಲೆಮೋರದೆ ಇರಲಂರದು. ಬಹು ಭೀಕರ ವಾದ ವ್ಯಾಧಿಯಿಂದ ಆವನು ಬಳಲುತ್ತಿದ್ದನು; ಆದರೆ ಮಾತುವುವೇನು? ಅದು ನಿವಾರಣಾತೀತವು; ತಾನು ಗ್ರೇದ ಕರ್ಮಗಳ ಫಲಗಳನ್ನು ವೆಂಕಟರಾಮನು ಅನುಭವಿಸುತ್ತು ಲಿದ್ದನು!

೧೬ ಎರಡು ಬೆಂದ ಹೃದಯಗಳು.

— ಶ್ರೀ ಕೃಷ್ಣ —

**ಅರ್ಥಾತ್ ಮಾಂ ಪಶ್ಚತ್ ಸರ್ವತ್ರ ಮಯಿ ಸರ್ವಂಚ ಪಶ್ಚತ್
ತಸ್ಯಾಹಂ ನ ಪ್ರಣಾಶಾವಿ ಸ ಚ ಮೇನ ಪ್ರಣಶ್ಯತ್**

ಶ್ರೀಕಭಾವವನ್ನು ಧರಿಸಿದ ಸರೋಜಳು ಶ್ರೀ ಭಗವದ್ಗೀತೆಯ ಆರನೇ ಅಧ್ಯಾತ್ಮ 30ನೇ ಶ್ರೀಲೋಕವನ್ನು ವಾಚಿಸಿದಳು. ಆವಳ ಗೀತಾ ನಾಜನವನ್ನು ಆಶ್ರಾವಿಸುತ್ತಾ ಪದ್ಮಳು ಅವಳ ಮುಂದೆ ಕುಳಿತ್ತಿದ್ದಳು. ಸರೋಜಳು ತನ್ನ ನಾಜನ ವನ್ನು ನಿಲ್ಲಿಸ ಪದ್ಮಳ ವದನದಾವರೆಯನ್ನು ನೋಡಿದಳು. ಆಗ ಅವಳ ಲೋಚನ ಗಳಲ್ಲಿ ಬಾಪ್ಪುಕಣಗಳು ತುಂಬಿದ್ದವು. ಆವಳು ಹೇಳಿದಳು: ‘ಪದ್ಮಾ, ಈ ಗ್ರಂಥವಾಚನ

ದಿಂದ ನನ್ನ ಆತ್ಮವು ಶಾಂತಿಯನ್ನು ಹೊಂದುವುದಿಲ್ಲ. ನಾನೆನ್ನು ಪ್ರಯತ್ನಿಸಿದರೂ ದಟ್ಟವಾದ ಕಾಮುಗಿಲು ಬಂದು ನನ್ನ ಜಿತ್ತುವನ್ನು ವಾಪಿಸುತ್ತಲಿದೆ! ಆ ಭಯಂ ಕರ ಪಾಶದಿಂದ ವೋಚನೆಯನ್ನು ಹೊಂದಲು ಸಾಧ್ಯವಿಲ್ಲವೇ? ಈ ದುರವಸ್ಥಿಯು ಎಂದಿಗೆ ಅಂತ್ಯವಾಗುವದು? ನನ್ನ ಜೀವನವು ವ್ಯಧಿವಾಗುತ್ತದೆ!”

“ವ್ಯಧಿವೆಂದರೇನು? ಈ ಶೋಕದಿಂದ ಬಿಡುಗಡೆಯನ್ನು ಹೊಂದಲು ಸಾಧ್ಯವಿಲ್ಲವೆಂದು ಒಗೆದಿರುವೆಯಾ? ಬರೀ ಗ್ರಂಥ ಪಾರಾಯಣದಿಂದ ಆತ್ಮವನ್ನು ಆವರಿಸಿದ ಚಿಂತಿಯು ಮಾಯವಾಗಲಾರದು. ನಮ್ಮ ಜೀವನದಲ್ಲಿ ಆ ತತ್ವಗಳನ್ನು ನಾವು ಆಚರಣೆಯಲ್ಲಿ ತರಬೇಕು. ಹಾಗಾದರೆ ಮಾತ್ರ ಈ ವಿಪತ್ತುಗಳಿಂದ ಬಿಡುಗಡೆಯನ್ನು ಹೊಂದಲು ಸಾಧ್ಯವಿದೆ. ಈ ತತ್ವಗಳನ್ನು ನೂರು ಬಾರಿ ಓದಿದ ಮಾತ್ರದಿಂದ ಶಾಂತಿಯೋ, ಉನ್ನತಿಯೋ ಸಿವಿಷಿಸಲಾರವು. ಈ ತತ್ವಗಳನ್ನು ತಿಳಿದು ನಮ್ಮ ದೈನಂದಿನ ಜೀವನದಲ್ಲಿ ಆಚರಣೆಗೆ ತರಬೇಕು.”

“ಹೇಗೆ ಆಚರಣೆಯಲ್ಲಿ ತರುವುದು?”

“ಜನತೆಯಲ್ಲಿಯೇ ವಿಶ್ವನಾಯಕನ ಪ್ರತಿಬಿಂಬವನ್ನು ದರ್ಶಿಸುವುದಾಗಿದೆ ಆ ಸಾಧನೆಯ ಉಪಾಯವು! ಜನರನ್ನು ಸ್ತ್ರೀತಿಸಲೂ, ಆವರು ನಮಗಿಂತ ವಿಭಿನ್ನರಲ್ಲ ವೆಂದು ತಿಳಿದುಕೊಳ್ಳಲೂ ನಾವು ವೆದಲು ಪ್ರಯತ್ನಿಸಬೇಕು ನಮ್ಮ ನಾಡಕ್ಕೆ ಯಲ್ಲಿ ಭಕ್ತಿಯನ್ನಿಟ್ಟು ಆವಳ ಅಭ್ಯರ್ಥಿಯಕ್ಕಾಗಿ ಹೋರಾಡಲು ನಾವು ಉದ್ದೇಶ ನಾಡಿನ ತಕ್ಷದಾಗಿದೆ; ಇದಿಂದ ನಮ್ಮ ಜೀವನದ ಉದ್ದೇಶವನ್ನು ನಾವು ತಿಳಿದುಕೊಳ್ಳಬೇಕಾಗಿದೆ.”

“ಪದ್ಮಾ, ಜೀವನದ ಉದ್ದೇಶವಾವುದು? ಈ ಬದುಕಿಗೆ ಗುರಿಯಿದೆಯೇ?”

“ಆ ವಿಶ್ವನಾಯಕನು ಉದ್ದೇಶವಿಲ್ಲದೆ ಈ ನಾಟ್ಯರಂಗವನ್ನು ಸೃಷ್ಟಿಸಿದನೆಂಬುದನ್ನು ನಾನು ನಂಬುವದಿಲ್ಲ. ಈ ಬದುಕಿಗೆ ನಿಜವಾಗಿಯೂ ಬಂದು ಉದ್ದೇಶವಿದೆ. ಅದು ತನ್ನನ್ನು ತಾನು ತಿಳಿಯುವುದಾಗಿದೆ. ಪ್ರೇಮಮಂತ್ರವನ್ನು ಜಪಿಸುತ್ತು, ಆ ವಿಶ್ವವಿಭುವಿನಲ್ಲಿ ಬರ್ಕವನ್ನು ಹೊಂದುವುದೇ ಬಾಳಿನ ಗುರಿಯು! ಆದನ್ನು ಸಾಧಿಸಲು ನಾವು ಪ್ರಯತ್ನಿಸುವುದು ನಮ್ಮ ಕರ್ತವ್ಯವಾಗಿದೆ. ಆ ದಾರಿಯಲ್ಲಿ ಬರುತ್ತಿರುವ ಸುಖ-ದುಃಖಗಳಿಗೆ ನಾವು ಯಾವ ವಿಫದ ಭಾವ ವ್ಯತ್ಯಾಸವನ್ನೂ ಹೊಂದದೆ, ಸುಸ್ವಾಗತವನ್ನು ಬಯಸಬೇಕಾಗಿದೆ.”

“ಸುಖ-ದುಃಖಗಳರಡನ್ನೂ ಬಂದೇ ದೃಷ್ಟಿಕೋನದಲ್ಲಿ ಆವಲೋಕಿಸುವುದು ಸಾಧ್ಯವೇ?” ಎಂದು ತನ್ನ ಕಣ್ಣಗಳನ್ನು ಅಲಿಸುತ್ತು ಎಳೆನಗೆಯೋಡನೆ ಸರ್ಯೋಜಳು ಪ್ರತ್ಯುಸಿದಳು. ಆ ನಗುವಿನಲ್ಲಿ ಹರ್ಷಾರ್ಥಂತ ಹೆಚ್ಚಾಗಿ ಆವಳ ಇಂಥರಂಗದಲ್ಲಿ ಉರಿಯುತ್ತಿರುವ ರೆಡಿಗಳು ಬೆರಕೆಯಾಗಿದ್ದವು. ಆ ನಗುವು, ಆವಳಿಗೆ ಸಂಪೂರ್ಣವಾದ ದುಃಖದ ಪರಂಪರೆಗಳಿಂದ ಆವನ ಮನಸ್ಸು ಆಷ್ಟರವನ್ನಿಗೆ ಶಿಧಿಲವನ್ನು ಹೊಂದಿದ ಚಿತ್ರವನ್ನು ಪ್ರದರ್ಶಿಸುತ್ತಲಿದ್ದಿತು.

“సరోజ! సోలు-గేయమ్ సుఖి-దఃఖ ఇప్పగళు ఒందు వశ్వవిన ఎడు బీరి చేరి భాగిగారుక్కునే. శుఖించుదు తాత్మాలికవాగి సంక్షిప్తి యెన్ను నీడుత్తిరువ ఒందు భావనే గుగిచే సుఖివేంచువ శాశ్వతవాద ఒందు వశ్వవల్ల ఈ దిన సుఖివేంచు తేలోచుత్తిరువచు నాళి దినమ్మ సుఖవాగియే ఇరుత్తదే ఎంబ భద్రనసేయు ఆ మనుష్యాపి రువదిల్ల ఇదల్లడే సుఖద కుండే యే దఃఖమ్ తాను ఆనుంక్రికవాగినిచరా. తానాగియే ఒందు మనుష్య నన్ను బాధిసుత్తదే స.ఖ దఃఖగడిస్తాను ఒందు నాణ్యద ఎడు పాశ్వగ గళద్దంతే! మనుష్యను సుఖివను కొంచెంచుక్కి స్తుయత్తిసుత్తిరఖాగ, సుఖదొడ నేయే క స్తుయత్తు వఫువంగి సంశ్రమముగుచుదాద దుఃఖవన్ను సద్గా ఆ వానవను నన్చచవిశచేకంగి బుత్తచే. ఉనువరిందలే గీతియల్లి పరమా త్తును ఆజుంనస్తిగి ఈ రీతి ఖమచేటిపిరుత్తానే:

సుఖదుఃఖే శవరాహ త్ర్యా లాఘాలాఘో జయాజయో|

ತತ್ವೇ ಯುದ್ಧ ಈ ಯುದ್ಧ ಸ್ವರ್ವ ನಂ ಪಾಶ್ಮಾವಾಪ್ಸಿ||

సమిదు : ఏగఁన్నూ, జయరాజు గుగున్నూ సమవేంచేణిసి ప్రయత్నిసిదరి పాపవు నృజీవమన్ను స్ఫురిసతలారచు అంటే నస్కుల్లిరువ ఆగ్రహగళీ నమ్మది : ఖగళగె కారణగాలుగచుత్తునే. సంభిలాగేగళ మేలిన ఆసక్తియింద నావు ఖండమిసుత్తు లిప్పేవే, ఈ ఖండమగళు పరాజయదల్లి చలాతిసిదరి, నావు లోకక్షేత్రాగానుక్కేవే. ఈ సుఖిద మేలిన ఆసక్తియు నమ్మ సంతాపక్కరువ కారణవాగివే. నమగే ఆ బయకేయు ఇల్లదిద్దరే, దుఃఖిద దావాగ్నియు ఈ రీతి నవ్వు ఎంగఁన్ను శుశ్రేష్టారదు. ఆదుదరింద తీక్ష్ణాను లోకక్షేత్రానునే ‘కమండల్యే వాధికావస్థే, మా ఫలీమ కదాచ నా’ ఎంబుదాగి”

ಇದು ಆ ಗೆಳತಿಯರ ನಡವೇ ನಡಿದ ಸಂಭಾಷಣೆಯ ಒಂದು ಭಾಗವಾಗಿರುತ್ತದೆ ಇಬ್ಬರವೂ ಹೇಳ್ಣಿ ಯೈವಯಗಳು! ಒಂಮು ತನ್ನ ಪತಿಯು ತನ್ನ ಸತ್ಯದಲ್ಲಿ ಶಂಕಿಸಿ ಆಕೆಯನ್ನು ಪರಿಶೃಜಿಸಿ ಏರಿ ಸಂತಾಪನಿಂದ ಬಾಡಿದೆ! ಇನ್ನೊಂದು ತನ್ನ ನಳಕ್ಕನ ದುರೂಹಾರಗಳ ಮೂಲಕ ಪ್ರಾಪ್ತವಾದ ಉನ್ನತಿದಿಂದ ನಾಡನ್ನು ತ್ಯಜಿಸಿದ ವಿಯೋಗಾಗ್ನಿಯಲ್ಲಿ ಬೆಂಬ್ಬತ್ತೆಲಿದೆ! ವಿಧಿಯು ಲೀಲಾಸಾಗರದಲ್ಲಿ ಆ ಎರಡೂ ನೌಕೆಗಳು ತವ್ತಿದುಂಬಗಳ ಭಾರವನ್ನು ಹೊತ್ತುಕೊಂಡು ತೇಲುತ್ತು ಲಿಪುವವು.

ఈ ఎరడు కృదయగళూ తమ్ము ఇనియంవిర వియోగదింద శోకపరిపూజావాగిద్దరూ, అష్టగళేరహకణ్ణ ఆంతరపడే. ఒందనేయదు ఆధ్యాత్మిక నిషారగళ లోకదల్లి ప్రస్తుతిసు ఆక్షరాంతయన్న ముచుకుతులిరువుదు.

ಅಂಥಕಾರಾವೃತಪಾದ ತ್ಯಾದಯದಲ್ಲ ಕೆಲವು ಬೆಳಕೆನ ಕೆರಣಗಳು ಬೀಳಲಾರಂಬಿಸಿದ್ದವು; ಆದರ ಎರಡನೇಯವರಲ್ಲಿ ಸರಾರೆ, ಅಂಥಕಾರ, ಶೋಕಚಾವ್ಯಾಲೆ ಇವುಗಳ ಗಲ್ಲದೆ ಬೇರೆ ಯಾವುದಕ್ಕಾಗಿ ಈಲ್ಲಿ ಸಾಫು ನವಿರಲಿಲ್ಲ. ಮೊದಲನೆಯದು ಜೀವನದ ದೂರಿಯ ಅಂಬಿಗನು ಯಾರೆಂಬುದನ್ನೂ, ಅವನ ಲೀಲಾಜಾಲಗಳ ಮೂಲಕ ದುಃಖದ ಇರುಳೂ, ಸುಖದ ಚಿಸಿಲೂ ಬರತ್ತಿರುವದುಂದ ಅವುಗಳನ್ನು ಕುರಿತು ಹಂಬಲಿಸಿ ಪ್ರಯೋಜನವಿಲ್ಲವೆಂಬುದನ್ನೂ ತಂತ್ವಿಸಿತು. ಎಡನೆಯದಕ್ಕೆ ಇಜ್ಞಾನವು ಉಭಿಸಿರಲಿಲ್ಲ; ಇವೇ ಆ ಎರಡು ಹೃದಯಗಳಿಗೆ ರೂಪ ಅಂತರವು!

ಸರೋಜಳ ಪತಿ ವೆಂಟಪಾಣನು ಉನ್ನತಾದಗ್ರಸ್ನಾದ ಅನಂತರ ಅವನು ತನ್ನ ಸಿಲಯಿಕ್ಕೆ ಹುಂದಿರುಗಿ ಬಂದಿರಲಿಲ್ಲ. ಅವನು ಒಂಮೇರದು ದಿನಗಳವರೆಗೆ ರಾಮನಾರಾದ ಬೀಳಿಗಳಲ್ಲಿ ಅಶೇ ಮುತ್ತು ಲಿಟ್ಟನು. ಉನಂತರ ಅವನು ಎಲ್ಲಿಗೆ ಗಮಿಸಿದನೇಂಬುದನ್ನು ಬಳ್ಳವರು ಯಾರೂ ಏರಲಿಲ್ಲ. ಉವನೆ ಈ ವರ್ತನೆಯು ಯಾರನ್ನಾದರೂ ಶೋಕಸಾಗರದಲ್ಲಿ ಕಡೆಹುದ್ದುರ, ಅಷಳು ಅವನ ಮಾಡಿಯಾದ ಸರೋಜಳಾಗಿದ್ದಳು. ಆ ತರುಣೀಯ ದಾಂಪತ್ಯ ಜೀವನವೆಲ್ಲಾ ಅತ್ಯಂತ ಭಯಾನಕಪಾದ ಒಂದು ಚತ್ರವಾಗಿದ್ದಿತು. ಅವಳ ಈ ಎಳಿಯ ಹೃದಯ ಮುವನ್ನು ಹೆಂಕಟರಾಮಾನ ದುರ್ವರ್ತನೆಗಳು ಹೇಗೆ ಗಾಯಪತ್ರಿಸಿದುವು ಎಂಬುದನ್ನು ವಾಚಕರು ಈ ವೇದಲೇ ಶಿಳೆದುಕೊಂಡಿರಬಹುದು. ಅವಳ ದುಂಪತ್ಯ ಜೀವನವು ನರಕತುಳ್ಯವಾಗಿದ್ದಿತು. ಅಜ್ಞಾದದ ಚಿಸಿಲನ್ನು ಅವಶೇರಿಸಲು ಅವಳಿಗೆ ಸಾಧ್ಯವಾಗಲಿಲ್ಲ. ಭಯಾನಕರವಾದ ಶಾಸ್ಯತೀಯ ನಗ್ನಾರೂಪವಲ್ಲವೇ ಇನ್ನಾವುದೂ ಅವಳ ಬಮಕನಲ್ಲಿ ಗೋಚರಿಸಲಿಲ್ಲ. ಯಾರನ್ನು ಅವಳು ಆರಾಧಿಸುತ್ತಿಲ್ದು ಇಂಂತೇ, ಯಾರನ್ನು ತನ್ನ ಜೀವನಪ್ರವಾಸದ ಸಹಪಧಿಕನೇಂದು ನಂಬಿದ್ದಿಂತೇ, ಆ ಪುರುಷಸ್ವಾರ್ಥಿ-ಅವಳ ಜೀವೇತ್ವರಸಿಗೆ ಅವಳ ಮೇಲೆ ತಿಲಾಂಶದವನ್ನು ಮಮತೆಯಿರಲಿಲ್ಲ. ಅವಳ ಹೃದಯದಂತರಾಳದಿಂದ ಹೊರಟ ಮೂರೆಯನ್ನು ಕೇಳಲು ಆವನ ಕೆವಿಗಳು ರೆವುಡುಗಿಟ್ಟವು. ಆದರೂ ಅವಳು ಆ ದುಃಖಗಳನ್ನೆಲ್ಲವನ್ನೂ ವೋಷದಿಂದ ಸಹಿಸಿದಳು. ತನ್ನ ಗೆಳತೀಯಾದ ಪದ್ಧತಿ ಮಾತುಗಳಲ್ಲಿ ನಂಬಿಕೆಯನ್ನು ಟ್ರಿಪ್ಪ ಸತ್ಯವೇ ಅಂತ್ಯದಲ್ಲಿ ಗೆಲುವುವೆಂದು ಅವಳು ಒಗಿದಳು.

ಆದೂ ಹೆಂಕಟರಾಮಾನ ಉನ್ನತಾದಪಿ, ಡಿತನಾಗಲು ಅವಳ ಎದೆಯಲ್ಲಿ ದಾರುಣವಾದ ವ್ಯಾಸನಾಗ್ನಿಯು ಇನ್ನುಷ್ಟು ಶೀವ್ರವಾಗಿ ಉಂಟುತ್ತೊಡಗಿತು. ವಿಧಿಗೆ ಅವಳ ಕರುಣೆಯಿರಲಿಲ್ಲ. ಜೀವನವೇ ವಿಸತ್ತುಗಳಿಂದ ಸ್ವಿಂದವಾದ ಒಂದು ಭಯಾನಕರಾಳಾತ್ಮಯೇಂದು ಅವಳಿಗೆ ಘಾಸವಾಯಿತು. ಸಹಸ್ರೇಯನ್ನು ಮನುಷ್ಯನು ಎಲ್ಲಿಯ ವರಿಗೆ ಅನುಸರಿಸಬಹುದು? ಈ ಸಹಸ್ರಾತ್ಮಕ ಬುದ್ಧಿಗೆ ಒಂದು ಮೇರಯಲ್ಲವೇ? ತಾನು ಇದುವರಗೆ ಎಲ್ಲವನ್ನೂ ಸಹಿಸುವದಕ್ಕೆ, ಸತ್ಯವನ್ನು ನಂಬಿ ತ್ಯಾಗದಲ್ಲಿ ಬಾಳಿದುದಕ್ಕೆ, ದೂರಕದ ಫಲವು ವಾವಲಿಗಿಂತಲೂ ಯಾರುಣವಾದ ವಿಸತ್ತುಗಳಾಗಿದ್ದವು. ನಾನು ಇದುವರಗೆ ಅನುಷ್ಠಾಸ್ವಾ ಧರ್ಮವು ಎವೆ ಕೆಸರಿನ ಕೂಪಬಲ್ಲ ಬಿಂದುರುವ ತನ್ನ

ಪತಿಯನ್ನು ರಹಿಸಲಿಲ್ಲ? ಕಾರುಣ್ಯನಿಧಿಯು ಜಗದೀಶ್ವರನೆಂದು ಜನರು ಹೇಳುತ್ತಾರೆ; ಅದರೆ ಅನನ್ಯೇಕೆ ಈ ಬೆಂಕಿಸುಂಗ ತನ್ನನ್ನು ಕೈ ಹಿಡಿಯಾಗಿಲ್ಲ? ನಂಬಿತ್ವಾದಿ ವಿವಿಧ ಚಿಂತನೆಗಳು ಆ ಹೆಣ್ಣು ಹೃದಯವಲ್ಲಿ ಮೂಡಿದುವು. ಶೂನ್ಯತೆಯನ್ನು ದೇಣ್ಣಾ ಪ್ರಾಣವನ್ನು ವಿರೋಧಿಸಲೂ ಅವಳಿಗೆ ಸಾಧಿಸಲಿಲ್ಲ.

ವೆಂಕಟರಾಮನು ಹುಚ್ಚು ಹಿಡಿದು, ತನ್ನ ಉರಣನ್ನು ಶೈಂಸಿದ ಅನಂತರ ಸರೋಜಳನ್ನು ಸಂಕ್ಷೇಪ್ಯಾ ಪದ್ಮಾಲ್ಯಮಹಿಂಸಾದ್ಯಾರ್ಥಿ, ಅವಳಾಲ ಸರೋಜಭಾರವನ್ನು ಸಹಿಸನೆ ಹುಚ್ಚುತಾಗ, ಶ್ರೀದ್ವಾರ್ಥ! ಆದರೆ ಅವಳ ಗೆಳತೆಯ ಸ್ನೇಹವು ಸರೋಜಳನ್ನು ಆ ವಿಷತ್ತಿನಿಂದ ಹುಟ್ಟಿಸತ್ತಾ. ಪದ್ಮಾಲು ತನ್ನ ಗೆಳತೆಯನ್ನು ಹೊಸೂರಿನಿಳಿರುವ ತನ್ನ ಗುಡಸಿಲಿಗೆ ಕರಿಂಜಾಯ್ಯಾಲು ಅಲ್ಲಿನ ಸೃಷ್ಟಿನೌಂದಯುರ್ವಾ, ಶಾಂತತೆಯ ವಾತಾ ವರಣವೂ ಪ್ರಕ್ರ್ಯಾಬ್ಧವಾದ ಸರೋಜಾ ಮನಸ್ಸನ್ನು ಸ್ವಿಮಿತ ಗತಿಗೆ ತರಲು ಪರಾಪ್ತ ವಾಗಬಹುದೆಂದು ಬಗೆದ್ದಾಲು; ಆದರೆ ನಿರಾಶೆಯನ್ನು ಹೊಂದಿದ ಸರೋಜಾ ಎದೆಯು ಜಿಗುರುವಂತಿರಲ್ಲಿ ಪದ್ಮಾಲ ಉಪದೇಶಗಳಾಗಲೀ, ಸತ್ಯನೇ ಗೆಳುವುದು ಎಂಬ ತತ್ವವಾಗಲೀ ಅವಳ ರೂಪಸ್ಸನ್ನು ಗಣಿಸಿ ಹೊಡುವು. ಅವಳಿಗೆ ಬದುಕು ಒಂದು ರಹಸ್ಯವಾಗಿ ತೋರಿತ್ತು. ತೋ ಕವಲ್ಲನೆ ಇನ್ನಾ ಪ್ರಾಣ ಬಾಳನಲ್ಲಿ ಇಲ್ಲವೆಂದು ಅವಳು ಬಗೆದಳು. ಇದುವರೇ ಅವಳು ಇನ್ನಭವಿಸಿದ್ದ ದಾರುಣವಾದ ಸಂಕಟಗಳು ಅವಳನ್ನು ಈ ರೀತಿ ಚಿಂತಿಸುವಂತೆ ಪ್ರೇರಿಸಿಸಿದುವು. ತಾನು ಸಾಯಂದರ್ಶಕೆ ವೊದಲೇ ಶೋರ್ದಿಂಗ ನೂರು ಬಾರಿ ತನ್ನ ಎರೆಯನ್ನು ಸುಟ್ಟುಕೊಳ್ಳುವದಕಾಗಿ ಮನುಷ್ಯನು ಬಾಳುತ್ತಾನೆ” ಇದೂ ತ್ವರಿತ ಅವಳ “ಭಿಸ್ತಾಯ!

ಪದ್ಮಾಲ ನಿರ್ವೀಶವಂತಿ ಗಿಂತಾಂಜನವನ್ನು ಸರೋಜಾ ಕೈಗೊಂಡಿದ್ದಾಲು. ಶ್ರೀ ಭಗವದ್ಗೀತೆಯನ್ನು ಓವಿ ಅದರ ಕಾಷ್ಟಯ್ಯಾವನ್ನು ತಿಳಿದುಕೊಂಡರೆ, ಆತ್ಮಕೈ ಅಪಾರವಾದ ಶಾಂತಿಯು ದೊರಕುವುದೆಂದು ಪದ್ಮಾಲು ನುಡಿದಿದ್ದಾಲು; ಆದರೆ ಆ ಶಾಂತಿಯನ್ನು ಪಡೆಯಲು ಸರೋಜಾ ಅವನಾರ್ಥಾಭಾದಳು ಕಾರಣವಿಷ್ಟೇ, ಅವಳು ಇದುವರಿಗೆ ಅನುಭವಿಸಿದ ಕಷ್ಟಗಳ ಮೂಲಕ ಅವಳ ಬುದ್ಧಿಯು ಕುಂರಿತಭಾವ ವನ್ನು ಹೊಂದಿದ್ದಿತು; ತಿಳಿದುಕೊಳ್ಳುವದಕ್ಕಿರುವ ಜೈತನ್ಯವು ಇವಳಿಲ್ಲಿರಲಿಲ್ಲ. ಆದುದರಿಂದ ಗೀತಾವಾಚನವು ಅವಳಿಗೆ ಶಾಂತಿಯನ್ನು ಸೀಡಲಿಲ್ಲ.

ಸರೋಜಾ ಈ ರೀತಿ ನಿರೂಪಾಭರಿತಳಾಗಿ, ಕಾಲಕರಣೆಯನ್ನು ಮಾಡುತ್ತಿದ್ದರೆ, ಪದ್ಮಾಲ ಹೃದಯವು ನಿರಾಶೆಯನ್ನು ಹೊಂದಿರಲಿಲ್ಲ ತನ್ನ ಪತಿಯ ವಿಯೋಗ ದಿಂದ ಅವಳು ಅಪಾರವಾದ ದುಃಖನ್ನು ಅನುಭವಿಸಿವಕ್ಕಿಂಬಾದು ನಿಜವು ಕೇಲವು ಶಿಂಗಳುಗಳ ವರಿಗೆ ತನ್ನ ಬಾಳನಲ್ಲಿ ಭಯಂಕರವಾದ ಇಂಬಿನಿಯನ್ನು ಲಿಡೆ ಇನ್ನಾವೆ ದನ್ನಾ ಅವಳು ಅವಳೋಕಿಸಲಿಿ; ಆದರೆ ಅವಳ ಶ್ರೀತ್ವಕೈ ಶಾಂತಿಸಿಯಾವದ ಒಂದು ಬಿಂದುವು ಲಭಿಸಿತ. ವಿನಾಶಾಲದಲ್ಲಿ ಇವಳಿಗೆ ದೊರಕಿದ ಆ ಯೋಗಿರಾಜನ ಉಪದೇಶಗಳು ಅವಳಲ್ಲಿ ಹೊಸ ಜೈತನ್ಯವನ್ನು ಹುಟ್ಟಿಸಿದುವು. ಅವಳು ಕೇವಲ

ಭಾವನಾಪ್ರಥಾನಳಾಗಿ, ಗಾಳಿಯ ಗೋಪನೆಗಳಲ್ಲಿ ರಚಿತುತ್ತಾ ಕುಳಿತುಕೊಳ್ಳುವ ಹೆಂಗೆಸಾಗಿರಲಿಲ್ಲ ಪ್ರಯತ್ನ ವು ಬಾಲ್ಯಕಾಲದಿಂದಲೇ ಆವಳಿಗೆ ವಿಜಾಪುರವನ್ನಿಂದ ಒಂದು ನಿರ್ವಾಷವಾದರೂ ಅಂಸಳಾಗಿರಲು ಆವಳಿಗೆ ಸಾಧಿಸಲಿಲ್ಲ. ಇದಲ್ಲದೆ ಆವಳ ಗ್ರಾಮವಾಸಕಾಲದಲ್ಲಿ ತನ್ನ ಭಾವನೆಗೆನ್ನು ಲಾಂಡ್‌ಮರ್ಕ್‌ಪದ್ಭೂ ಕೊಂಡು ಬರಲು ಆನುವು ದೋರಿತು. ಗ್ರಾಮಿಣ ಹೆಂಗಸರ ನುಧ್ವದಲ್ಲಿ ವಿದ್ಬಾಪ್ರಚಾರವನ್ನು ಮಾಡುವ ಕೆಲಸವನ್ನು ಆವಳು ಕೈಗೊಂಡಳು. ಈ ಕೃತ್ಯಕ್ಕೆ ಆವಳನ್ನು ಪ್ರೇರಿಸಿದು ಆವಳಲ್ಲಿ ಬೆಳಗುತ್ತಿರುವ ದೇಶಾಭಿವ್ರಾನವಾಗಿದೆತು. “ಲಲನೆಯರೇ ನಾಡ ಏಳಿಗೆ ಕಾರಣಭೂತರು” ಎಂಬ ಆವಳ ಸಿದ್ಧಾಂತವನ್ನು ಹಿಂದೊಮ್ಮೆ ಆವಳು ಸರೋಜಳಿಗೆ ನೀಡಿದ ಉಪದೇಶದಿಂದ ವಾಚಣು ತಿಳಿದುಕೊಂಡಿರಬಹುದು. ಇನಂಗಡ ಜನನಿಯರು ಆವಿದ್ಯಾನತಿಯಾದಾದರೆ ರ ಷ್ಟ್ವಾವ ಏಂಗೆಯನ್ನು ಹೊಂದು ವೆದು ಆಶಕ್ತವು; ಪುರುಷನನ್ನು ಮರ್ತತ್ವಾಯಾಗಿ ನ್ನು ಸಾಧಿಸುವಂತೆ ಪ್ರೇ. ಸುವ ಕಕ್ಷಿಯು ಹೆಂಗುಸಾಗಿದ್ದಾಗೇ, ಎಂಬುದನ್ನು ಆವಳು ಮರೈತಿರಲಿಲ್ಲ.

ಪದ್ಮಾಳ ಗ್ರಾಮವಾಸವು ಒಂಗು ಉಪಸ್ಥಾನಿದಿತು; ಇನಿಯು ನಿರ್ಭೋಗದಿಂದ ಆವಳಲ್ಲಿ ಉದ್ಭವಿಸಿದ ವಿರಕ್ತಿಯು ಜನಸೇವೆ ದ್ವಾರಿ ನಿರತಳಾಗುವಂತೆ ಆವಳನ್ನು ಪ್ರೇರೇಸಿಸಿತು. ಸರೋಜಕ್ಷಂತಿ ಆವಳಿಗೂ ಲೈಕೆಕೆಜೇವನದಲ್ಲಿಆಗ್ರಹವಿರಲಿಲ್ಲ; ಆದರೆ ಆವಳು ನಿರಾಶೆಯನ್ನು ಹೊಂದಲಿಲ್ಲ. ಉತ್ಸಾಹವಿಂದ ತನ್ನ ಶತ್ರುವನನ್ನು ತನ್ನ ನಾಡಿನ ಲಲನೆಯರನ್ನೂ ಉದ್ಭರಿಸುವ ಯಿತ್ತುದಲ್ಲಿ ಅನಲು ನಿರತಳಾದಳು ಆವಳು ವಾಸಿಸುತ್ತಿರುವ ಗುಡಸಿಲೇ ಕಡ್ಡಾಯ ಹೇಂಗಸರಿಗೆ ವಿದ್ಬಾಪಾನವನ್ನು ನಾಡಲಿರುವ ಶಾಲೆಯಾಯಿತು ತಮ್ಮ ವಿರಾಮ ಪೇಳಿಯಲ್ಲಿ ತನ್ನ ನಿಲಯಕ್ಕೆ ಆಗಮಿಸುತ್ತೆ ಲಿರುವ ಹೆಂಗಸರಿಗೆ ಜ್ಞಾನದ ಬೆಳಗನ್ನು ಯಾವ ಬೇಸರವೂ ತಲ್ಲಿದೆ ಪದ್ಮಾಳ ಕೊಡುತ್ತಲಿದ್ದಳು. ರಾನೂಯಣದ ಮರ್ಕಾಕತೆಯನ್ನು ಆವಳು ಹೆಂಗಸರಿಗೆ ಹೇಳಿ ಕೊಡುತ್ತಲಿದ್ದಳು. ಸೀತೆಯೇ ಭಾರತವ, ಹೀಕೆಯರಿಗೆ ಇದರಕ್ಷಾರ್ಥವೇಷಣಿಂಬುದನ್ನು ಆವಳು ವಿವರಿಸಲು ಎಂದಿಗೂ ಮರೈಯಾತಿ ರಲಿಸ್ತು. ಛೈದಾಯಾ, ಪರಿತ್ಯಕಾಂಕ್ಷೆ, ಸಹನೆ ಎಂಬಿತ್ಯಾದಿ ದಿವ್ಯಗುಣಗಳಿಂದ ಮನುಷ್ಯನಿಗೆ ಉಭಿಸಬಹುದಾದ ಅಭ್ಯಂತರ ಯನ್ನು ಆವಳು ಗ್ರಾಮಲಲನೆಯರಿಗೆ ತಿಳಿಸಿದಳು. ಒಂದು ಮಾತಿನಲ್ಲಿ ಹೇಳುವುದಾದರೆ, ಹೊಸೂರುಗ್ರಾಮವನ್ನು ಉದ್ಭರಿಸಲು ಒಂದ ಒಬ್ಬ ದೇವತೆಯು ಆವಳಾಗಿದ್ದಳು.

ಮಾಧವನು ನಗರದಲ್ಲಿಯೇ ತನ್ನ ದಿನಗಳನ್ನು ವ್ಯಯಗೊಳಿಸುತ್ತಲಿದ್ದನು. ಆವನ ಜೀವನವಾದರೂ ಉದ್ಯವಾಗಳಿಂದ ನಿಬಿಡವಾದುದು. ರಾಮನಗರದಲ್ಲಿ ಆವನೆಬ್ಬ ಶ್ರೀವಂತ ತರಗತಿಯ ನ್ಯಾಯವಾದಿಯೆಂದು ಹೆಸರು ಪಡೆದಿದ್ದನು; ಆದರೆ ಆಶನ ಮಹಿಮೆಯು ನೆಲಿಸಿಂತದ್ದು ಇದರಲ್ಲಾಗಿರಲಿಲ್ಲ. ರಂಗನು ತೆರಳಿದ ಆನಂತರ ಆ ಗೆಳೆಯರಿಬ್ಬರೂ ಸ್ಥಾಪಿಸಿದ್ದ ಆ ವಾರಪತ್ರಿಕೆಯ ಸರ್ವ ಭಾರವನನ್ನು ಮಾಧವನೇ ಗೆಂಡಿರುತ್ತಾನೆ.

ಹೊರಬೀಕಾಗಿ ಒಂದಿತು; ಆದರೆ ಆವನು ಆ ಕೆಲಸಕ್ಕೆ ಹೀಜರಿಯಲಿಲ್ಲ. ಪಶ್ಚಿಮೆ ಯ ಸಂಪಾದನೆಯನ್ನು ಆವನು ಮಾಡತ್ತೊಡಗಿದನು ಆವನು ಆ ಪಶ್ಚಿಮೆಯಲ್ಲಿ ಶೀವ್ರವೂ ನೀತಿಬೋಧಕವೂ ಆದ ಲೇಖನಗಳಿಂದ ನಿದ್ದೆಯಲ್ಲಿ ಬಿದ್ದಿರುವ ತನ್ನ ನಾಡನ್ನು ಜಾಗ್ತಿಗೊಳಿಸಿದನು. ಪದುವಣದ ಗಳಿಗೆ ಒಳಗಾದ ಭಾರತಭೂಮಿ ಯು ದಾಸ್ಯಂಧಕಾರಾನ್ನಿತವಾಗಿ ಒಳುತ್ತಿರುವ ಚಿಕ್ಕವನ್ನು ಮಾಧವನು ಜನರ ಮುಂದಿಟ್ಟಿನು. ತನ್ನ ಪಶ್ಚಿಮೆಯ ಮುತ್ತೇನ ಸಾಡಿನ ಏಳಿಗಿರುವ ಪಥವು ಯಾವುದೆಂಬುನ್ನು ಆವನು ತೋರಿಸಿದನು.

ಪಶ್ಚಿಮೆ ಸಂಪಾದನೆಯೂ ಬರಿವಡಿಗೆಯೂ ಮಾತ್ರ ಆವನ ಕೆಲಸಗಳಾಗಿರಲಿಲ್ಲ. ಆವನ ಪ್ರಯತ್ನಗಳ ಮೂಲಕ ಎಷ್ಟೇ ರಾತ್ರಿಯ ಪಾಠಶಾಲೆಗಳು ನಗರವಾಸಿಗಳ ಮಧ್ಯದಲ್ಲಿ ಪರಿಸಿರುವ ನಿರಕ್ಕೆರುತ್ತಿರುವನ್ನು ಹೇಳಿಗಲಾಡಿಸುವದಕ್ಕಾಗಿ ಉದಯಿಸಿದ್ದು. ಮಾಧವನೇ ರಾತ್ರಿ ಸಮಯದಲ್ಲಿ ಜನರಿ ಪಾರಗಳನ್ನು ಹೇಳಿಕೊಡುತ್ತು ಲಿದ್ದನು. ಇದಲ್ಲಿನ ನಗರದಲ್ಲಿ ಇಗಾಗ ಸಭೆಗಳನ್ನು ಕೂಡಿಸಿ ಆವನು ಭಾರತ ವರ್ಷದ ಸದ್ಯದ ಪರಿಸ್ಥಿತಿಯನ್ನು ಕುರಿತು ಭಾವಣಗಳನ್ನು ಮಾಡುತ್ತಿದ್ದನು ಹೀಗೆ ವಿವಿಧ ಉದ್ದೇಶಗಳಿಂದ ಸಿಬಿಡವಾಗಿದ್ದಿತು ಆವನ ಜೀವನವು; ಆದರೆ ಆ ಕೆಲಸಗಳಲ್ಲಿ ಆವಸ್ತಗೆ ಸ್ವೀಕಾರ ಬೇಸರವಿಗೆಲ್ಲ ಆವನಲ್ಲಿರುವ ಉತ್ತಾಹವು ಕುಂಡುತ್ತಿರಲಿಲ್ಲ ನಿವತ್ತಾಗಳಿಷ್ಟು ಬಂದರೂ ಅವುಗಳನ್ನು ಎಚೆಗುಂದದೆ ಎದುರಿಸುವದು ಮಾಧವನ ಸ್ವಭಾವವಾಗಿತ್ತು.

ಇವೆಲ್ಲ ಕೆಲಸಗಳಿಂದ ಆವನ ಒಮ್ಮೆ ಸಿಬಿಡವಾಗಿದ್ದರೂ ತನ್ನ ವಾರಾಂತ್ಯದನ್ನು ಹೊಸ್ತಾರಿಗೆ ತೆರಳಿ ಪಷ್ಟಿಂಬಿಸಿ ಕಳಿಯಲು ಆವನು ಎಂದಿಗೂ ಮರಿಯುತ್ತಿರಲಿಲ್ಲ. ಪದ್ಯಾಳ ಮೇಲೇ ಆವಣಿಗಳವು ಸ್ವೀಕಾರವು ಆಪಾರವಾದದ್ದು; ಪದ್ಯಾಳ ಆವನ ಕುಟುಂಬದವರು ದ್ವಿತೀಯದ್ವಾರಾ, ಆನಾತನ್ನು ಮಾಧವನು ಸ್ವಂತ ಸಹೋರಿಯಂತೆ ಪ್ರೀತಿಸಾತ್ತು ಲಿದ್ದನು. ಇಂದಿಗಳಿಂದಬೇಕೆ ಆವನು ಪತಿ ಹಷ್ಟೆಯಲ್ಲಿಯೂ ಹೊಸ್ತಾರಿಗೆ ನಿಗರುವಿಸಿ ತನ್ನ ವಾರಾಂತ್ಯದನ್ನು ಪದ್ಯಾಳಿನಿಂದ ವ್ಯಾಲಿಗೊಳಿಸುತ್ತು ಲಿದ್ದನು.

ಪದ್ಯಾಳ ಸರೋಜಳೂ ಈ ಪರಿಷ್ಕೀರದದ ಶ್ರಾರಂಭದಲ್ಲಿ ಹೇಳಿದಂತೆ ಮಾತಾಧುತ್ತಿಲಿದ್ದ ದಿನವು ಒಂದು ಶಿಂವಾರವಾಗಿದ್ದಿತು. ದುಃಖಿಯಾದ ಸರೋಜಳಿಗೆ ಅವಳ ಗಳತಿಯು ಮೇಲೆ ಹೇಳಿದ ಉಪದೇಶಗಳನ್ನು ನೀಡುತ್ತಿರುವಾಗ ಮಾಧವನು ಅಲ್ಲಿಗೆ ಬಂದು ತಿಳಿಸಿದನು. ಆವನು ಬರಲು ಪದ್ಯಾಳ ತನ್ನ ನುಡಿಗಳನ್ನು ಸ್ವಿಲಿಸಿದಳು. ಮಾಧವನು ಗುಡಸಿಲಿನ ಜಗುಲಿಯ ಮೇಲೆ ಹಾಸಿದ ಒಂದು ಚಾಪೆಯ ಮೇಲೆ ಆಸಿನನಾದನು. ಆನಂತರ ಆವನು ಒಂದು ನಗೆಯನ್ನು ಚೆಳಿದನು. “ಅಕ್ಕಾ, ಸರೋಜಳಿಗೆ ಸ್ತೋನು ಯಾವು ಸೋ ಒಂದು ತತ್ವಜೋಧೀಯನ್ನು ಮಾಡುತ್ತಿದ್ದೆ ಯಥಾವೆ?”

“ತತ್ವಬೋಧಿಯಲ್ಲ ಮಾಥೂ ಅವಳು ಯಾವಾಗೆ ಸೇರಿದರೂ ಕಂಬನಿಯ ಕಾಲುವೆಯನ್ನು ಹರಿಸುತ್ತ ದಿನಗಳನ್ನು ಕಳೆಯಂತ್ತಿರುವಳು. ಅವಳು ಈ ರೀತಿ ಬೆಯ್ಯಿತ್ತಿರುವ ಚಿತ್ರವನ್ನು ಸೋಡಲು ಸನ್ಮಿಂದ ಸಾಧ್ಯವಾಗುವದಿಲ್ಲ”

“ತಂಗೀ, ಸದೋಚ!” ಎಂದು ಪ್ರೇಮಕರಪೂರ್ಣವಾದ ಸ್ವರದಲ್ಲಿ ಮಾಥೂ ವನು:—“ನೀನು ಈ ರೀತಿ ವ್ಯಾಸನಭರಿತಳಾಗಿರುವದು ಉಚಿತವಲ್ಲ. ಶೋಕವು ಮಾನವನ ಹೃದಯ ದೌರ್ಜ್ಯವನ್ನು ಸೂಚಿಸುತ್ತಲಿದೆ. ಬಲಶಂಕನ್ನಾದವನು ಏನನ್ನೂ ಮಾಡಲಾವನು. “ದಾದರಿಂದ ಧೈರ್ಯವನ್ನು ತಾಳು!”

“ಎಂದೀರಿಗೆ ತಾಳಲಿ! ಈ ವಿಪತ್ತುಗಳಿಗೆ ಒಂದು ಮೇರೆಯಿಲ್ಲವೇ?”

“ತಂಗೀ, ದುಡುಕಬೇಡ; ಈ ವಿಪತ್ತುಗಳಿಂಬವು ಮನುಷ್ಯನನ್ನು ಪರೀಕ್ಷೆಸ ಲಿರುವ ಒರಿಗಲ್ಲುಗಳಾಗಿಂತ್ತುವೆ. ಆ ವರೀಕ್ಷೆಯಲ್ಲಿ ನಂವು ಉತ್ತೀರ್ಣರಾಗಬೇಕು; ಕಾಗಾದರೆ ಮಾತ್ರ ಜಯವಿದೆ. ಬಲಹೀನನಾದವನ ಕೇರಕ್ಕೆ ವಿಜಯ ಹಾರವು ಬೀಳಲಾರದು.”

“ಆಣ್ಣಾ, ನನ್ನ ಜೀವನದ ಭಾಸ್ತರನೇ ಗ್ರಂಥಾಲಯ, ಸ್ತುನಾಗಿರುವಾಗ ಬೇಳಕನ್ನು ಹೇಗೆ ಸೇರಿದಲಿ! ಬಲವನ್ನು ಸೀಡಬೇಕಾದ ವಸ್ತುವೇ ನನ್ನ ಕೈಬಿಟ್ಟಿರುವಾಗ ಹೇಗೆ ಧೈರ್ಯವನ್ನು ತಾಳಲಿ?”

“ತಂಗೀ, ವೆಂಕಟರಾಮನನ್ನು ಆವನ ಪ್ರಾರ್ಥಿಸು ಆ ಹೀನದೆಸಿಗೆ ಎಳೆದೊಯ್ದಿತು. ನಿನ್ನಂತೆಯೇ ಪದ್ಯಾಳಾದರೂ ಬೆಂದ ಹೃದಯಾದವಳಲ್ಲವೇ? ಆದರೆ ಅವಳು ನಿನ್ನಂತೆ ಸದಾ ಕಂಬನಿ ಹರಿಸುತ್ತಲೇರುವಳಿ? ಇವಳಿಗೆ ಅದೆವ್ಯಾ ದಾರುಣವಾದ ವಿಪತ್ತುಗಳು ಬಂದಿದರೂ ಅಂಜವೆ ಹೋನವಲ್ಲಿ ಆವುಗಳನ್ನುಲ್ಲ ಸಹಿಸಿ, ತನ್ನ ಬಾಳನ್ನು ಸಾಧಕಪಡಿಸಿಕೊಳ್ಳುವ ಖಾದ್ಯಮಂಡಳಿ ಅವಳು ನಿರತಳಾಗಿರುತ್ತಾಳೆ. ಅದರಂತೆಯೇ ನೀನಾದರೂ ನಿನ್ನಲ್ಲಿರುವ ಶಕ್ತಿಯನ್ನು ಉಪಯೋಗಪ್ರದರ್ಶಿಸುವುದು ಒಂದು ದಾರಿಯಲ್ಲಿ ವಿಸಿಯೋಗಿಸು. ನಿನ್ನ ಆಘ್ಯಾದ್ಯಾಸವು ನಿನ್ನ ಕರಗಳಲ್ಲಿಯೇ ಇರುವುದು. ಉದಗಿದ ವಿಪತ್ತುಗಳನ್ನು ಕುಡು ಹತ್ತಾರಳಾಗುವುದು ಶಕ್ತಿಸ್ವರೂಪಿಣಿಯಾದ ಮಹಿಳೆಗೆ ಹೇಳಿದುದಲ್ಲ”

“ಆಣ್ಣಾ, ಈ ತತ್ವಗಳನ್ನು ಶಾಮಿಸುವಾಗ ಅಲ್ಲವಾದ ಬೀಳಕು ಗೋಚರಿಸುತ್ತಿದೆ! ಆದರೆ ಈ ಜಗತ್ತಿನಲ್ಲಿ ಸತ್ಯವು ಜಯಮೊಂದುವುದೇ?”

“ನಿಶ್ಚಯವಾಗಿಯಾ!

“ಸದಾ ಸತ್ಯವಧದಲ್ಲಿಯೇ ಗಮಿಸುತ್ತಿರುವ ನನಗೆ ಏಕೆ ಈ ವಿಪತ್ತುಗಳು ಪ್ರಾಪ್ತವಾದವು?”

ಸದೋಚಳ ಈ ಸ್ವರ್ಶೀಯು ಮಾಥೂವನನ್ನು ಗೊಂದಲದಲ್ಲಿ ಕೆಡಹಿತು ಸರೋಜಳು ಸತ್ಯದ ದಾರಿಯನ್ನೇ ಹಿಡಿದು ಗಮಿಸುತ್ತಿರುವಳೆ ಬುದನ್ನು ಆವನು ಬಲ್ಲನು. ಅವಳನ್ನು ಪಾಪವು ಸ್ವರ್ತಿಸಿರಲಿಲ್ಲ ಕೃತ್ಯಮದ ಭಾಯೆಯು ಅವಳಿಲ್ಲಿರಲಿಲ್ಲ; ಅವಳ

ಜೀವನವು ರೂಪದ್ವಾದು ನಾಗಿದ್ದಿತು. “ವಳನ್ನು ತೋರುವು ಸ್ವರ್ತಿಸಲು ಕಾರಣ ವೇನು? ಇದು ಸಂಪಾದಿಯಾ ಒಂದು ಬಿಕ್ಕಟ್ಟುದ ಪ್ರಶ್ನೆಯು! ಸತ್ಯವನ್ನು ಅವಲಂಬಿಸಿದವನಿಗೆ ಭಯವಿಲ್ಲ, ಎಂಬ ಮಾತು ವಾಸ್ತವವಾಗಿದ್ದರೆ ಸರೋಜಾಕೆ ಈ ಅನಧರ್ಮಗಳಿಗೆ ಈಡುವರು? ಸತ್ಯಕ್ಕೆ ಶಕ್ತಿಯಿಲ್ಲದೆ ಹೊಡಡೆ ಈ ಜಗತ್ತಿಗೆ ಆಧಾರ ವಾದುದಾದರೂ ಯಾವುದು? ಎಂದಿತ್ತಾದಿ ನಿರ್ವಿಧ ಸವಾಸ್ಯೇಗಳು ಮಾಧವನ ಮನಸ್ಸಿನಲ್ಲಿ ಉಧ್ವಾವಿಸದೆ ಇರಲಿಲ್ಲ. ಅವನು ಕೆಲವು ನಿರ್ಮಿಷಗಳವರಿಗೆ ಮಾನವನ್ನು ಅವ ಲಂಬಿಸಿ ಆಲೋಚಿಸತ್ತಾಡುದನು. ಅನನ್ನ ನೇತ್ರಗಳು ಹೊಳೆದುವು; ತನ್ನ ಮುಂದಿರುವ ನೀರುವಣಿದ ಅಂತರಿಕ್ಷವನ್ನು ಅವಕ್ಕೋಕೆಸುತ್ತು ನುಡಿಬಿನು. ಅವನ ಮುಖ ಭಾವವು ಶಾಂತಕ್ಕೆ ಯಾನ್ನು ಹೊಂದಿದ್ದಿತು. ಅಲ್ಲಿಲ್ಲಿಲ ಕಲ್ಲಿಲ್ಲಿಲವಾಗಿರುವ ಈ ವಿಶ್ವದಲ್ಲಿ ಯಾವ ಚಲನೆಯಾ ಇಲ್ಲವೇ ಧ್ರುವತ ರೆಯಂತೆ ಬೆಳಗುತ್ತಿರುವ ಒಬ್ಬ ಸ್ಥಿರ ಪ್ರಜ್ಞನ ರೂಪವು ನಾಧವನ ಆಗಲಿನ ಗಂಭೀರ ಮುಖಮುನ್ನೆಯನ್ನು ನೋಡುವಾಗ ಸರೋಜಕ ಮನವಲ್ಲಿ ಮಾನವನ ವದನಮಂಡಲದಿಂದ ಹಿನ್ನಾಚಲದಿಂದ ಪ್ರವಹಿಸುತ್ತಿರುವ ಗುಗಾಪ್ರವಾಹದಂತೆ ನುಡಿಗಳ ಹೊಳೆಯು ಹರಿದಿತು:

“ಸರೋಜ, ಜೀವನವು ನಿಜವಾಗಿಯಾ ಬಿಡಿಸಲಾಗದ ಒಂದು ಒಗಟು; ತತ್ವಶಾಸ್ತ್ರದ ಪ್ರಕಾಶವನ್ನು ಚೆಲ್ಲಿ ಜಗತ್ತನ್ನು ನೋಡಲು ಮಾನವನು ಪ್ರಯತ್ನಿಸುತ್ತಾನೆ; ಆದರೆ ತತ್ವಶಾಸ್ತ್ರವು ಜೀವನಕ್ಕು ಸಂಬಂಧಿಸಿದ ಕೆಲವು ಅಳವಾದ ತತ್ವಗಳನ್ನು ತೋರಿಸುತ್ತದೆಯೇ ಹೇಳಿರತು, ಅದಕ್ಕೆಂತ ಒಂದು ಹೇಳ್ಣಿ ಮುಂದಕ್ಕೆ ಒಯ್ಯಲಾರದು. ನಿರಪರಾಧಿ ಹಾಗೂ ಸಂಘಂಲಕ ಯ್ಯಾದಯಗಳು ನೋಡದ ಬೆಂಕೆಯಲ್ಲಿ ಬೀಳುವುದನ್ನು ನೋಡುವಾ. ಸತ್ಯರಲ್ಲಿ ನಂಗಿರುವ ನಂಬಿಕೆಯು ಸತ್ಯಿಸುತ್ತಿರುವುದುಂಟು. ಹಲವು ಸಾರೆ ಲೋಕವಲ್ಲಿ ಯಾವ ವ್ಯವಸ್ಥೆಯಾ ಇಷ್ಟವೇ? ಎಂಬ ಸಂದೇಹವು ಜನಿಸುತ್ತಿದೆ; ಆದರೆ ಈ ಸಂಿಹಂಗಳೂ ಈ ಮಾಯೆಯಾ ಕ್ಷಣಿಕಾಲ ನನ್ನ ಬುದ್ಧಿಯನ್ನು ಮಂಕಂಗೊಳಿಸುತ್ತಿರುವುವುದ್ದೇ? ಈ ಕೊಲಾಹಲ ನಿಬಿಡವಾದ, ಆವ್ಯವಸ್ಥಿತವಾದ ಜ್ಞಾತಿನ ಉತ್ತರಂಗದಲ್ಲ ಸ್ಥಿರಾಗಿ, ಪ್ರಶಾಂತವೂ, ಮನೋರೂಪವೂ ಆದ ಒಂದು ಲೋಕವನ್ನು ನಾನು ನೋಡುತ್ತಿರುವೆನು. ಆ ಶಾಂತತೆಯನ್ನು, ಆ ಸಾಂದರ್ಭೀಕ ವಸ್ತು ಹುನ್ನುವುನು ಕಾಣಿಸಿದ್ದಾರದಕ್ಕೆ ಕಾರಣವು ಅವನ ಬಲಹೀನತೆಯಾಗಿದೆ. ವಿಪತ್ತಿಗಳು ಮನವ್ಯವಸ್ಥನನ್ನು ಪರಿಕ್ಷೇಸಲಿದುವ ಒಂದೆಗಳ್ಲಿಗಳಾಗಿರುತ್ತವೆ. ಆ ಪರಿಕ್ಷೇಯಲ್ಲ ಅವನು ವಿಜಯವನ್ನು ಹೊಂದಬೇಕೆ; ಇವಲ್ಲದೆ ಉಧ್ಯಮನಿರತನಾಗಿ ಕರ್ಮಗಳನ್ನು ಅನುಷ್ಠಾನಿಸಬೇಕು!”

“ಅಣ್ಣಾ, ಕರ್ಮಗಳಲ್ಲಿ ನಿರತಳಾಗಬೇಕೆಂದು ಏಕೆ ಹೇಳುತ್ತಿರುವೆ? ಕರ್ಮಗಳಿಂದ ದೂರವಾಗಿದುವದೇ ಶ್ರೀಯಸ್ವರವಲ್ಲವನೆ?”

“ಭೀರುಗಳೂ ಶಕ್ತಿಯಾಳ್ಳದವರೂ ಕರ್ಮದ ದಾರಿಯನ್ನು ಕಂಡು ಹೆದರುತ್ತಾರೆ;

ಎಂದರೆ ಅವರ ಮನಸ್ಸು ದೃಢವಾದುದಲ್ಲ. ಉನ್ನತವಾದ ತತ್ವಗಳನ್ನು ಬಾಯಿ ಲಿನ್ನುಡಿದು, ಈ ಹೇಡಿಗಳು ತಮ್ಮಲೀರುವ ಪಾರುತ್ತಾನ್ಯತೆಯನ್ನು ಮರೆಮಾಡಲು ಪ್ರಯತ್ನಿಸುತ್ತಾರೆ. ಆದರಿಂದ ಆತ್ಮವಂಚನೆಯಲ್ಲವೇ ಬೇರೆ ಯಾವ ಫಲವೂ ಲಭಿಸಲಾರದು. ಈ ಲೋಕದಲ್ಲಿರುವ ಯಾವ ಆಧ್ಯಾತ್ಮಿಕ ಸಿದ್ಧಾಂತವಾದರೂ ಶರಿ. ಆದು ಉತ್ತೃಷ್ಟವಾದ ಒಂದು ಕರ್ಮಪದ್ಧತಿಯ ಮೂಲಕವಾಗಿದೆ. ಪುರಾಣ ಇತಿಹಾಸಗಳನ್ನು ತೆಗೆದು ನಂಶೇಂದ್ರಿಸಿದರೂ ಶ್ರೀರಾಮ, ಶ್ರೀಕೃಷ್ಣ ಮತ್ತು ಜನಕಾದಿ ಮಹಾಪುರುಷ್‌ ಕರ್ಮಾದ ದಾರಿಯನ್ನೇ ಹಿಡಿದು ಲೋಕಕ್ಕೆ ಬೆಳಕನ್ನು ಸ್ಥಿರಿಸಿದರು ಕರ್ಮಸಿನ್ಯತ್ವಾತ್ಯಾಯಿಂದ ಜೀವನದ ಆದರ್ಶವನ್ನು ಸಾಧಿಸಬಹುದೆಂದು ನುಡಿಯುವವರು ಮಾಡಿರು! ಏಕೆಂದರೆ, ಒಂದು ನಿಮಿಷದವರೆಗಾದರೂ ಕರ್ಮ ನಿರತನಾಗಿದೆ ಇರುವದು ಮನುಷ್ಯನಿಗೆ ಸಾಧ್ಯವಿಲ್ಲ. ಆದುದರಿಂದ ಫಲಕಾಂಕ್ರೀಯಲ್ಲದೆ ನಾವೆಲ್ಲರೂ ಉದ್ದನುಶೀಲರಾಗಬೇಕಾಗಿದೆ.”

ಸರೋಜಳು ಮಾಡವನ ಮುಖವನ್ನು ನೇರುಡಿದಳು; ಹಿಮಾಲಯದಂತೆ ಪ್ರಬಲವಾದ ಮನೋದಾರ್ಭವು ಅಲ್ಲಿ ಮಿನುಗುತ್ತಿತ್ತು. ಚಾಂಚಲ್ಯಾದ ಯಾವ ಲಾಂಭನವೂ ಅಲ್ಲಿ ಇರಲಿಲ್ಲ. ತನ್ನ ಶತ್ರುವೇಕೆ ಅವರುತ್ತೇಯೇ ರಾಂತಿಯನ್ನು ಹೊಂದಬಾರದೆಂದು ಆ ಬೆಂದ ಎನ್ನು ನುಡಿದಿತು ಶೋಕಯಾಮಿನಿಯಿಂದ ವೋಚನೆಯನ್ನು ಹೊಂದುವದು ಹೇಗೆ ಪ್ರಾಣಕ್ಕೆ ಮಾರ್ಗದಿಂದ ಬೆಳಕು ಸಿಗಬಹುದೆ? ಎಂದು ಆ ಮನವು ಮಿಡುಕಿತು.

—

೧೨ ಬೆಳೆದು ಒಂದ ಸ್ವಾತಂತ್ರ್ಯದಾರ.

ಕ್ರಿ ಸ್ತಾಂಭ 1919 ಭಾರತ ವರ್ಷದ ಇತಿಹಾಸದಲ್ಲಿ ರಕ್ತಾಕ್ಷರಗಳಿಂದ ಬರೆಯಲ್ಪಟ್ಟಿರುವ ಒಂದು ಸಂವತ್ಸರವಾಗಿನೇ ಏವೇಶಿಯ ಶಾಸಕರ ನಗ್ನಹೃದಯದ ವೀಚಯವು ಈ ಸಂವತ್ಸರದಲ್ಲಿಯೇ ಭಾರತ ವರ್ಷದ ಸ್ಕ್ಯಾಲಿಫರಿ ಅಭಿಸಿತು. ಭಾರತ ವರ್ಷವು ಕಳೆದ ಮಹಾಯುದ್ಧದ ಕಾಲದಲ್ಲಿ ಸಾವಾರ್ಪಜ್ಯವನ್ನು ರಕ್ತಾಸಲು ಸ್ಥಿರಿಸಿದ ಸಹಾಯಕ್ಕೆ ಪ್ರತ್ಯುಪಕಾರವು ರನ್ನಾಟ್‌ ಆಸ್ತ್ರೆನ ರೂಪದಲ್ಲಿ ಲಭಿಸಿತು! ಈ ತೀವ್ರವಾದ ನಿಯಮವೇ ಅನಂತರ ಆಸೇತೆ.. ಹಿಮಾಲಯ ಪರ್ಯಾಯ ವ್ಯಾಪಿಸಿದ ಅಸಹಕಾರ ಆಂಶೋಲನಕ್ಕೆ ಕಾರಣಭೂತವಾಯಿತೆಂದು ನುಡಿದರೆ ತಪ್ಪಾಗಲಾರದು. ಈ ಸಂವತ್ಸರವು ಭಾರತ ವರ್ಷದ ಇತಿಹಾಸದಲ್ಲಿ ಪ್ರಮುಖವಾದಂತಾಗಿದೆ. ಏಕೆಂದರ ಈ ವರ್ಷದಲ್ಲಿ ಭಾರತ ವರ್ಷದಲ್ಲಿ ವ್ಯಾಪಿಸಿದ ಪ್ರಜಾಹಿತವಿರುದ್ಧವಾದ ದಬ್ಬಾಳಿಕೆಯಿಂದ ನಮ್ಮ ನಾಡಾದ ಭಾರತ ಭೂಮಿಯಲ್ಲಿ, ಭಾರತೀಯರಿಗೆ ಯಾವ ಆಧಿಕಾರವಾಗಲೀ, ಸ್ವಾತಂತ್ರ್ಯವಾಗಲೀ ಇಂಳಿವೆಂಬ ನಗ್ನಸತ್ಯವನ್ನು ಭಾರತೀಯರು ತಿಳಿದುಕೊಂಡರು.

ನಾವ್ಯಾಜ್ಯ ಕಾಲನೆಗಾಗಿ ಭಾರತೀಯರು ವಿವೇಚಿಯ ನಾಡುಗಳಲ್ಲಿ ತಮ್ಮ ವಿಶೇಷತ್ವಗಳನ್ನು ಹೇಬಣಿಸಿಕೊಂಡಿದ್ದರು. ಆದಕ್ಕೆ ಪ್ರತಿಫಲವಾಗಿ ವಿವೇಚಿಯ ಶಾಸಕ ೧೦ದ ಲಭಿಸಿದ ಪ್ರಜಾ ಸ್ವಾತಂತ್ರ್ಯನನ್ನು ಸಮೂಲವಾಗಿ ನಾಶಮಾಡತಕ್ಕ ರೂಪಾಯಿ! ಸ್ವಾತಂತ್ರ್ಯದ ಒಯಕೆಯಿಂದ ಬೇಯುತ್ತಿರುವ ಜನಾಂಗಕ್ಕೆ ಕೊಷಮೆಂದು ಶೃಂಖಲೆಯು ಹಿಂಸಿತು! ಜವಾಬ್ದಾರೀ ಶಾಸನವನ್ನು ಬೇಡಿದ ಪನತೆಗೆ ಶಾಸಕರು, ರೌಪ್ಯ, ಸಿಹಿನುವನನ್ನು ಕೊಟ್ಟು ನುಡಿದರು--“ನಾವು ಇಮ್ಮು ಒಡೆಯರು; ನಾವು ಏನನ್ನು ಗೈದರೂ ಪ್ರತ್ಯೇಕಳು ನಿಮಗೆ ಅಧಿಕಾರವಿಲ್ಲ!” ಎಂಬುದಾಗಿ.

ಶಾಸಕರ ಈ ವರ್ತನೆಯನ್ನು ಭಾರತವರ್ಷವು ಯಾವ ರೀತಿಯಲ್ಲಿ ಎದುರಿಸಿಕೊಂಬಿದು ಇತ್ತಾಷವ್ಯಾಸಿಸಿದ್ದವಾದ ಸಂಗತಿಯು! ಅನೇಕ ಶತಕಗಳಿಂದ ನಿದ್ರಾಷಕ್ತವಾದ ಭಾರತ ಭೂಮಿಯು ಜಾಗ್ರಿತ್ಯನ್ನು ಹೊಂದಲಾರಂಭಿಸಿತು. ಇದುವರೆಗೆ ವಾಯಾಪಿಸಿದ್ದ ಇರುಳು ಒಂದಕ್ಕೆ ಸರಿಯಾಗಿತ್ತೇ, ಮುಂಜಾವಿನಲ್ಲಿ ಹಾಡುತ್ತಿರುವ ಸಿಕದಲಾವಣ್ಣಗಿತವು ಕೇಳಿ ಬರ್ಪಾರಂಭಿಸಿತು. ಅಂತೆ ಕ್ರಿಸ್ತುಶಕ 1919ಎಂದರೆ, ಕಮಂಗ್ರಭಾರತದಲ್ಲಿ ನವಜೀವನವು ಸಂಜ್ಞತವಾಗುವಂತೆ ಮಾಡಿದ ಒಂದು ವರ್ಷ ನಾಗಿದೆ ತನ್ನ ಆತ್ಮವನ್ನು ತಿಳಿಯಲು ಈ ಕಾಲದಲ್ಲಿ ನಾಡಬೇವಿಯು ಪ್ರಯೋಜಿಸಿದಳು.

ಶಾಷಕರ ಅವಿವರ್ತನೆಗಳಿಂದ ಅನೇಕ ಸಂಕಟಗಳನ್ನು ಅನುಭವಿಸಬೇಕಾಗಿ ಬಂದರೂ, ಭಾರತವ ಜಿ.ವಾಾಡಿಯನ್ನು ತಿಳಿಯಿರುವ ವಿವೇಚಿತ್ಯರ ದುಷ್ಪ ಮತ್ತು ಗಳಿಂದ ಭಾರತಾಂಬಿಯು ನೋವನ್ನು ಅನುಭವಿಸಬೇಕಾಗಿ ಬಂದಂತೆ, ಈ ದುರಂತಗಳು ವ.೧೦ಬರುವ ಬೀಳಕನ್ನು ಪೂರಿಸಲಿರುವ ಕೆಲವು ಕೆರಣಗಳಾಗಿದ್ದವು. ಭಾರತೀಯರಲ್ಲಿ ಸ್ವಾತಂತ್ರ್ಯ ಚೋಧವು 1905ರಲ್ಲಿಯೇ ಸಂಜ್ಞತವಾಗಿದ್ದರೂ, ಆದು ಕೇವಲ ಬೀಜರಣವದಲ್ಲಿ 1919ರ ವರೆಗೆ ಇವೀತು ಕಜಾನ್‌ನ್ನು ಪ್ರಭೃತಿಗಳ ನಿರಂಕುಶ ಧೋರಣಿಯು ಭಾರತವರ್ಷದಲ್ಲಿ ಸ್ವಾಮೀಶಾಖಿನಾವನ್ನು ಜಾಸ್ತಿಸುವಂತೆ ಮಾಡಿತೆಂಬಿದು ನಿಜವು; ಆದರೆ ಆ ಕೆಡಯು 1905 ರಲ್ಲಿ ಸಮಂಗ್ರಭಾರತವರ್ಷದಲ್ಲಿಲ್ಲಾ ವ್ಯಾಪಿಸಿಲಿಲ್ಲ ವಂಗರಾಡು, ಮತ್ತಾರುಷ್ಯ, ತಮಿಂಡೆಗ ಎಂಬಿತ್ಯಾವಿ ಕೆಲವು ಪ್ರಾಂತಗಳಲ್ಲಿ ಈ ಜಾಗ್ರಿತ್ಯ ಪ್ರತ್ಯೇಕವಾಯಿತು; ಆದರೆ ಈ ಸ್ವಾತಂತ್ರ್ಯದ ಚೆಳಕು ಆ ಕಾಲದಲ್ಲಿ ಇತರ ಪ್ರಾಂತಗಳಿಗೆ ಪರಿಸರಲಿಲ್ಲ. 1920-21ರಲ್ಲಿ ನಡೆದ ಅಂದೋಲನದಂತೆ, 1905-06 ರ ಅಂದೋಲನಕ್ಕೆ ಸುವ್ಯವಸ್ಥಿತವಾದ ಒಂದು ಕರ್ಮವದ್ದಕ್ತಿಯಿರಲಿಲ್ಲ. 1920-21 ರಂತೆ 1905ರ ಸ್ವಾತಂತ್ರ್ಯಸಂಗ್ರಹವನ್ನು ಇತ್ಯಾಮತ್ತು ಶಿಹಿಂಸೆಗಳನ್ನು ತನ್ನ ಹೇರಾಟದ ತಳಕದಿಯನ್ನು ಸ್ವೀಕರಿಸಲಿಲ್ಲ; ಆದರೂ 1905ರಲ್ಲಿ ನಡೆದ ಚಳವಳಿಯು 1920-23, 1930-33 ರ ಕಾಲಗಳಲ್ಲಿ ನಡೆದ ಕದನಗಳಂತೆ ಮಹಾತ್ಮೆ ದ್ವಾರಾ ಗುರುತ್ವಾಯಿಸಿರುತ್ತಾರೆ; ಏಕೆಂದರೆ 1920ರ ಹಾಸ್ಯಸ್ವರೂಪಲ್ಲಿ ಬ್ರಿಟಿಷ್ ಭಾರತ

ವರ್ಷವು ತನ್ನ ನಿವ್ರಯಿಂದ ಎಚ್ಚರಗೊಳ್ಳುತ್ತಿರುವ ಲಕ್ಷ್ಮಣಗಳನ್ನು ಸಂಚಿಸಿತು 1857ರ ಅನಂತರ ಹೈಯರ್ ನಾಡವೇವಿಯ, ಹೃದಯದಲ್ಲಿ ಸ್ವರ್ವಿದ್ಯಾದು 1905 ರಲ್ಲಿ ಆಗಿದೆ.

ಆದರೆ 1920-23ರಲ್ಲಿ ಜರುಗಿದ ಆಂಮೋಲನವು ವಿಶಾಲವಾದದ್ದು ಆದ ಕ್ಷೇತ್ರದಲ್ಲಿ ಕರ್ಮವಾದ್ವಾತಿಯಿದ್ದಿತು; ಒಂದು ತಳಹದಿಯ ಮೇಲೆ ಆದು ನಿಂತಿದ್ದಿತು ಹಬಲವಾದ ತತ್ವಗಳೇ ಆ ಆಂಮೋಲನವ ಜೀವಾಳವಾಗಿದ್ದವು.

1920ರಲ್ಲಿ ಭಾರತವರ್ಷದ ನಾಯಕರೂ, ಸ್ವತಂತ್ರ್ಯಯೋಧರೂ ಆದ ಲೋಕವಾಸ್ಯರು ತಮ್ಮ ಜಡಪೇಕವನ್ನು ಸೆಟ್ಟು ರೇತಿಕಾಯಾದರು. ಆವರು ಬಿಶ್ರಿತ ಬೀಜವು ಇನ್ನೂ ಮರವಾಗಿರಲಿಲ್ಲ; ಭಾರತವರ್ಷದಲ್ಲಿ ಸ್ವತಂತ್ರ್ಯಭಾಸಾವು ಉದಯವನ್ನು ಜೊಂಡಿರಲಿಲ್ಲ. ಓವರ್ ಕ್ರಿಯನಂತೆ ಕಾಡುತ್ತಾ ಆವರು ದೇಹ ವಿಸರ್ಜನೆಯನ್ನು ವರಾಡಿದರು. ಸ್ವತಂತ್ರ್ಯ ಭಾರತದ ಕನಃನ್ನು ಕಾಣುತ್ತಾ ಆವರು ದೇಹವನ್ನು ತ್ಯಜಿಸಿದರು; ಆದರೆ ಆವರ ದೇಹವಿಸರ್ಜನೆಯ ನಂತರ ಭಾರತಾಂಚಿಯು ಆನಾಥಭಾಗಲಿಲ್ಲ. ಭಾರತವರ್ಷಕ್ಕೆ ಹೊಸಮೊಬ್ಬಿ ನಾಯಕನು ಲಭಿಸಿದನು. ಕರ್ಮಕುಶಲತೆಯಿಂದಲೂ, ಜ್ಞಾನದಿಂದಲೂ ಕೂಡಿದ ಓವರ್ ಮಹಾತ್ಮನು ಸ್ವತಂತ್ರ್ಯನಾವೆಯ ಹುಟ್ಟಿನ್ನು ತಿರುಗಿಸಬಾಗಿ ದೊರೆತನು ಆ ಪುಣ್ಯ ಪುರುಷರೇ ಭಾರತಭಾಗ್ಯವಿಧಾತರಾದ ಮಹಾತ್ಮಾ ಗಾಂಧಿಜಿಯನರು. ಗಾಂಧಿಜಿಯವರ ಜೀವನ ಶತಿಯನ್ನಾಗಲೀ, ಸ್ವತಂತ್ರ್ಯಸಂಪಾದನೀರೂವ ದಾರಿಯಲ್ಲಿ ಆವರು ನಾಡವೇವಿಯ ರಥವನ್ನು ಯಾವ ರೀತಿ ಚಲಿಸಿದರು ಎಂಬುದನ್ನಾಗಲೀ ಇಲ್ಲಿ ವಿವಾಹಚೇತಾದುದಿಲ್ಲ. ಆವರ ಸದಾಧಿನತನದಲ್ಲಿ ಭಾರತವರ್ಷವು ಹೀಗೆ ಸ್ವಾಜ್ಯಸಂಪಾದನೆಯ ದಾರಿಯಲ್ಲಿ ಮುಂದುವರಿದಿತಿಂದು ನಮ್ಮ ನಾಡಿನ ಚಿಕ್ಕ ಬಾಲಕರೂ ಸಹಾ ಶಿಳದಿವುವ ಸಂಗತಿಯಾಗಿದೆ.

“ಅಸಹಕಾರ” ಎಂಬ ಮಂತ್ರವನ್ನು ಗಿಡಿತು ಮಹಾತ್ಮಜಿಯವರು ಉಪನೇತ್ರಿಗಿದುದು. ಸಕ್ಕೆ ಮತ್ತು ಅಹಿಂಸೆಗಳೇ ದಾಸ್ಯದಿಂದ ವಿನೋಚನೆಯನ್ನು ಹೊಂದಲು ಲುಳ್ಳ ದಿವ್ಯಾಯುಧಗಳಿಂದು ಆವರು ನುಡಿದರು. ಇದುವರ್ಗಿ ಈ ರೀತಿಯ ಒಂದು ಸಂಗ್ರಹವೂ ಜಗತ್ತಿನಲ್ಲಿ ನಡೆವಿರಲಿಲ್ಲ ದೋಷವನ್ನು ಗೆಳ್ಳಲು ಸಕ್ಕೆದಿಂದ ಮಾತ್ರವಲ್ಲದೆ ಅನೀತಿಯಿಂದ ಸಾಧ್ಯವಿಲ್ಲವೆಂಬ ಒಂದು ತತ್ವವನ್ನು ರಾಜಕೀಯ ಪ್ರೇತ್ಯದಲ್ಲಿ ಕೊಂಡುಬರಲು ಯಾರೂ ಪರಿಶ್ರವಿಸಿರಲಿಲ್ಲ; ಆದರೆ 1920-21ರಲ್ಲಿ ಗಾಂಧಿಜಿಯವರು ಪ್ರಥಮಬಾರ ವಿಶ್ವದ ಸಾವಾತ್ಮಕತ್ವಗಳಲ್ಲಿ ಮಿಗಲಾದ ಬ್ರಿಟಿಷರೊಡನೆ ಈ ಹೊಸ ಆಯುಧವನ್ನು ಪ್ರಯೋಗಿಸಿದರು. ಗಾಂಧಿಜಿಯವರ ಸಿದ್ಧಾಂತದಲ್ಲಿ ಸ್ವೇಷಕ್ಕಾಗಲೀ, ವೈರಕ್ಕಾಗಲೀ ಆಸ್ವದವಿರಲಿಲ್ಲ. ತತ್ವಗಳಿಗೆ ಕೆಡುಕುಗಳನ್ನು ಉದ್ದೇಶ. ಸ್ವೇಹದಿಂದ, ಪ್ರೇಮದಿಂದ ತತ್ವಗಳೊಡನೆಯೂ ವರ್ತಿಸಬೇಕೆಂದು ಆವರು ನುಡಿವಾಸ್ತಾರೆ. ಅಹಿಂಸೆಯು ಹಿಂಸೆ

ಗಂತಲೂ ಮಿಗಿಲಾಮದು ಎಂಬುದನ್ನು ಆವರು ತಮ್ಮ ಜೀವನದಲ್ಲಿ ತೋರಿಸಿದ್ದಾರೆ. ಹಿಂಸಾರೋಪದಲ್ಲಿ ಶತ್ರುಗಳೊಡನೆ ಹೊರಾಡುವದಕ್ಕಿಂತ ಸಹಸ್ರಾರು ಪಾಲು ಧೈಯರು ಅಹಿಂಸಾರೂಪದಲ್ಲಿ ಶತ್ರುಗಳೊಡನೆ ಹೊರಾಡುವಾಗ ಬೇಕಾಗುತ್ತದೆ. ಅಹಿಂಸೆಯಿಂದರೆ ಭೀರುಗಳ್ಳರ, ಜೀವಗಳ್ಳನ ರಕ್ಷಣೆಯಂತ್ರವಲ್ಲ. ಅದು ಮನಃಶಕ್ತಿಯ ಮತ್ತು ಸಹನೆಯ ಲಕ್ಷಣವಾಗಿರುತ್ತದೆ. ಸ್ವಾತಿನಾ ಜೀವಗಳ್ಳನಿಗೂ ಅಪ್ರಿಯನ್ನು ಸ್ವಯಂಗರೂಪದಲ್ಲಿ ಕೊಂಡುಬಬಲ ಸಾಧ್ಯವಿಲ್ಲ; ಏಕೆಂದರೆ ಮನೋದಾಢ್ಯಕ ವಿಶ್ವದ ಅವರಿಗೆ ಅಹಿಂಸೆಯು ಶಕ್ತಿಯಿಸ್ತು ಇಂಥಾಲು ಸಾಧ್ಯವಾಗಲಾರದು.

ಸ್ವಾಪೆಂಬುದೇ ಅವರ ಎರಡನೆಯ ವಾಕ್ಯವು; ಆಸತ್ಯವಾದ ಪಥವನ್ನು ಹಿಡಿದು ಸ್ವಾತಂತ್ರ್ಯವನ್ನು ಸಂಪಾದಿಸುವದಕ್ಕೆ ತಲ್ಲಿ, ಸತ್ಯವನ್ನು ಆವಲಂಬಿಸಿ ಸ್ವಾಧಿನೆತೆಯನ್ನು ಪಡೆಯುವದು ಶ್ರೀಯಸ್ವರನೆಂದೂ ನೇಗಾಗುವ ಗಾಂಧೀಜಿಯವರ ಸುಧಿಯು. ಮಹಾತ್ಮಾಜಿಯವರ ಈ ಸಿದ್ಧಾಂತಗಳು ಖಾರತಭಾವಾಗಿಗೆ ಹೋಸದಳ್ಳಿ; ಪ್ರಾಚೀನ ಕಾಲದ ಯೋಗಿಗಳು ಯಾವ ತತ್ವವ ಬೇಕನ್ನು ಪ್ರಪಂಚಕ್ಕೆ ಬೀರಿದರೋ, ಆ ಜ್ಯೋತಿಯೇ ಮಹಾತ್ಮಾಜಿಯವರ ಕವರ್ತಣನೆಯಲ್ಲಿ ನಾಂಸಿತು. ಅವರ ಜೀವನವೇ ಮಹತ್ತಾದ ಒಂದು ಪಕ್ಷತೋರ್ಥನೆಗಾಗಿದೆ ಆಧ್ಯಾತ್ಮಿಕ ಸಿದ್ಧಾಂತಗಳನ್ನು ಸಾಧಾರಣ ಮನು ಷ್ಯಾರ ಬದುಕಿನಲ್ಲಿ ಆಚರಣೆಗೆ ತರಲು ಸಾಧ್ಯವಿದೆ ಎಂಬುದನ್ನು ಆವರು ತಪ್ಪಣಿ ಪವಿತ್ರ ಜೀವನವಿಂದ ಜಗತ್ತಿಗೆ ತೋರಿಸಿಕೊಟ್ಟೇ ಉತ್ತಾರೆ. ಶ್ರೀರಾಮಕೃಷ್ಣ ಪರಮಹಂಸ ಹಾಗೂ ಸ್ವಾಮಿ ವಿವೇಕಾನಂದ ಇವರ ಅನಂತರ ಎಲ್ಲಾ ಮತಗಳಲ್ಲಿಯೂ ಸತ್ಯವಿದೆ ಎಂಬುದಾಗ ಉದ್ದೇಶಿಸಿದ ಷ್ಯಾತ್ಮಕಶಿಂದರೆ, ಮಂತ್ರತ್ವರೇ ಸರಿ. ಅವರು ಇಪ್ಪತ್ತನೆಯ ಶತನಾನವ ಮಹಾವುರುಷರಲ್ಲಿ ಆಗ್ರೇಸರಂಗರುತ್ತಾರೆ

ವಿಶೇಷೀಯ ಶಾಸಕರ ದಬ್ಬಾಳಿಕೆಯನ್ನು ಎದುರಿಸಲು ಭಾರತವರ್ಕೆ ದಾರಿ ತೋರಲಿಲ್ಲ ಭಾರತವರ್ಕೆ ನಾಡೇಸ್ವಂದನವು ಬಹಳ ಮಂದವಾಗಿದ್ದಿತು. ಭಾರತೀಯರ ಹೃದಯಗಳಲ್ಲಿ ದೌಬರ್ಯಲ್ಪವಲ್ಲದೆ ಇನ್ನಾವುದೂ ಗೋಚರಿಸುತ್ತಿರಲಿಲ್ಲ. ಈ ವಿವಮ ಪರಿಸ್ತಿಯಲ್ಲಿ ಭಾರತವರ್ಕೆ ಪ್ರತ್ಯಾವಾದ ವಿಷತ್ತುಗಳನ್ನು ಎದುರಿಸಲು ಹೊಸ ಜೈತನ್ಯವನ್ನು ಉದಿದನರೂ ಮಹಾತ್ಮರೇ ಆಗಿರುತ್ತಾರೆ. ಅವರು ನಿರಾತೆಯಲ್ಲಿ ಬಿದ್ದಿರುವ ಭಾರತವರ್ಕೆ ಹೊಸ ಮಾರ್ಗವನ್ನು ತೋರಿಸಿದರು. ವಿಶ್ವರಂಗದಲ್ಲಿ ಶಾಸಕರನ ಸ್ವಾನವು ಯಾವುದೆಂಬುದನ್ನು ಷ್ಯಾತ್ಮಕದಿಸಲು ಭಾರತವರ್ಕೆ ಜಾಗ್ರಿತಿಯನ್ನು ಹೊಂದುವಂತೆ ಮಹಾತ್ಮಾಜಿಯವರು ಸ್ವಾತಂತ್ರ್ಯ ಉದಯಭಾನುವಿನ ಆಗಮನವಾತೀಯ ಕರಳಿಯನ್ನು ಉದಿದರು. ನಾಡು ಈ ನಿನಾದವನ್ನು ಅಶ್ವಾದಿಸಿತು. ಗಾಂಧಿಜಿಯವರು ತೋರಿಸಿದ ದಾರಿಯನ್ನು ಅದು ಆವಲಂಬಿಸಿಂತು. ಗಾಂಧಿಜಿಯವರು ಭಾರತವರ್ಕೆ ತೋರಿಸಿದ ಆ ಹೊಸ ದಾರಿಯೇ ಸತ್ಯಾಗ್ರಹವಾಗಿದೆ!

ಈ ಹೊಸ ರೀತಿಯ ಸ್ವಾತಂತ್ರ್ಯಕರದನವು ಭಾರತವರ್ಕೆದಲ್ಲಿ ಎನ್ನು ತೀವ್ರವಾಗಿ ಬೆಗಿತೆಂಬದೂ, ಸ್ವಾತಂತ್ರ್ಯದಾಹಿದಿಂದ ಬಳಲುತ್ತಿರುವ ಭಾರತೀಯರು

ಸ್ವಾತಂತ್ರ್ಯಸಂಜಾವನೆಗಾಗಿ ಹೇಗೆ ಕಾದಿದರೆಂಬುದೂ, ಅವರು ಜನ್ಮಭೂ ಮಿಯ ವಿನೋಡನೆಗಾಗಿ ಯಾವ ರೀತಿ ಮಹತ್ವದ ತಾರ್ಕಣನ್ನು ಗೈದರೆಂಬುದೂ ಪಶ್ಚಿಮಗಳನ್ನು ಓದುತ್ತಿರುವ ವಾಚಕರಿಗೆ ಶಿಳೆದ ವಿಷಯವಾಗಿದೆ. ಅವುಗಳನ್ನು ನಾವು ಪ್ರಾಣಿ ವಿವರಿಸಬೇಕಾದುದಿಲ್ಲ ಉಜ್ಜ್ವಲ ವಾದ ಆ ಮುಕ್ತಾತಾರ್ಕಣಗಳೇಂದ್ರ ನಮ್ಮ ಶರೀರಗಳಲ್ಲಿ ಅವೇಶವು ಸಂಜಾತವಾಗಿ, ರೂಪವಾಂಬಾವನ್ನು ಒಟ್ಟುಕೊಡುತ್ತವೆ ಹಂಗಸರು, ಗಡನರು, ಬಾಲಕರು, ವೃದ್ಧರು, ವಿಧಾನವಂತರು, ರಾಜ್ಯಗಳ ಈ ಜನರೆಲ್ಲರೂ ಆ ಸ್ವಾತಂತ್ರ್ಯಯಜ್ಞಕುಂಡಲದಳ ಮಹತ್ವಾದ ಕರ್ಮಷ್ಣಾಳನ್ನು ಶೀಡಿ, ಸ್ವಾತಂತ್ರ್ಯಭಾಷ್ಯರನ್ನು ಸಂಕ್ಷಿಪ್ತಗೊಳಿಸಲು ಮುಂದೆ ಬಂದರು

ಈ ಕಾಲ್ಗಳ್ಳಿನಲ್ಲಿ, ಈ ಸ್ವಾತಂತ್ರ್ಯದಾರ ನಳಿಸಿದೇಂದು ಆಶ್ರಮವಿರುವ ಶಿವ
ಪುರಕ್ಕೂ ವ್ಯಾಪಿಸದೆ ಇರಲಿಲ್ಲ. ನಳಿಸಿರುವನನು ಭಾರತವರ್ಷದಲ್ಲಿ ಉದಯಿಸಿದ
ಈ ಸ್ವಾತಂತ್ರ್ಯಭಾವನೆಗಳಿಗೆ ಸುಸ್ವಾಗತನನ್ನು ಖಚಿಸಿದನು ಆಸಹಕಾರ ಸತ್ಯ
ಗ್ರಹ, ಖಾದಿ ಎಂಬಿತಾಧಿ ಗಾಂಧಿಜಿ ಮಾರದ ಪ್ರಗತಿನ್ನು ಅನುವಾನ ರೂಪದಲ್ಲಿ
ತರಲು ನಳಿಸಿರುವನನು ಪ್ರಯೋಜಿಸಿದನು : ಹಾಗೆ ಈ ವರ್ಕನೆಯು ಅವನ ಕೆಲವು
ಮಂದಿ ಶಿವ್ಯಾರ್ಥಿಗೆ ಉಚಿತವೆಂದೆನಿಸಲಿಲ್ಲ. ಆಧುನಿಕ ಹಾಗೂ ಸಾಮಾಜಿಕ ಆಭ್ಯಾಸ
ನ್ಯೂತಿಗಾಗಿ ಉದ್ಯಮಿನುತ್ತಿರುವ ಸಾಫತ ಮತ್ತು ದಂಡ ಒಂದು ಸಂಸ್ಥೆಯು ಆಸಹ
ಕಾರ ಆಂದ್ರೋಲನದಂಥ ತೀವ್ರವಾದ ರಾಜಕೀಯ ಕಲಾಭಾಗ ಲ್ಲಿ ಪ್ರವೇಶಿಸುವದು
ಅನುಷ್ಟಿತವೆಂದು ಹಲವರು ತಮ್ಮ ಆಭಿಸ್ತಾಯ ಗಳನ್ನು ವ್ಯಕ್ತಪಡಿಸಿದರು. ಶಾಂತತೀ
ಯವ್ಯಾಜನತೀಯ ಮಧ್ಯದಲ್ಲಿ ಜ್ಞಾನದ ಚೀಕನ್ನು ಪರಿಸರಲು ಯತ್ನಿಸುತ್ತಿರುವ
ವರು, ರಾಜಕೀಯ ಉದ್ದೇಶಗಳಲ್ಲಿ ಪ್ರಾನೆ ಶ್ರೀಸದು ಜನತೀಯ ಏಳಿಗರೆ ಪ್ರತಿಬಂಧಕ
ಮೆಂದು ಹಲವು ಮಂದಿ ಶಿವ್ಯಾರ್ಥಿಗಳಾದ ಕಳಿಸಿದೆಂದನೇ ಹೇಳಿದರು

“సాధనకుపీర్ దళ్లించ హలవు మంది తిష్ణరు ఈ రీతియ తభి ప్రాయగళన్న వ్యక్తపడిసిదుడన్న : హలోఇకిచి ఎంసిరంజనము ఆశ్చర్యము భరితనాదను. ఒందు బిప సంజీవు ఉంచినంతే నుంసిరంజనను జగు లియు మేరే ఆసినసాంచ్చను సుక్కలను ద్వారింటు మంది తిష్ణరు నేరి దిద్దరు. ఆవర వదనమండలగళన్న ఏర్పాసుక్త ఎళుు సెగయొదనే నలని రంజనను నుడిదను: (ఈ తిష్ణర మధ్యద్వా నుంసిరంజనన మెళ్ళొన తిష్ణ నాద సుధాంతువూ ఇద్దను) అథారతవస్తుదల్ల ఈగ వ్యాపిసిరువ ఆసక్తార ఆంమోలనదల్ల భాగవన్న వటిసపేకొదుచు నమ్మ ఈనే వ్యవల్లవే? ”

“ఇంచొయిరే, ఇంతియి వాతావరణవన్ను హరిషువచే నమ్మి ఇందిన సాఫనేగళ శుభేతను; సరకారదవరమ్మ ఎదురిపుత్తిరువ ఈ ఆసక్తారదింద ఆలూంతకే మత్తు గలభి ఇశ్వరగట్టి ఇన్నుపుడూ దూరంలావు ఆధ్యాత్మిక జీవితమ్మ మత్తు జ్ఞానాజ్ఞనే ఇశ్వరగళ్లి నీరకంాద నావు అవు, అయివస్తుక

ವಾಗಿರುವ ರಾಜಕಾರಣದಲ್ಲಿ ಪ್ರವೇಶಿಸುವದು ಉಚಿತವಲ್ಲವೆಂದಾಗಿದೆ ನನ್ನ ಅಭಿಪ್ರಾಯವು!” ಎಂದು ಒಬ್ಬ ಶಿವ್ಯನು ನುಡಿದನು.

“ತಮ್ಮಾ, ಅಸಹಕಾರದ ಉದ್ದೇಶವೇನು? ಎಂಬುದನ್ನು ನೀನು ಬಲ್ಲಿಯಾ?” ಎಂದು ರಾಜಕೀಯ ಆಂದೋಲನವನ್ನು ಕುರಿತು ಜಿಗುಪ್ಪಣಾವವನ್ನು ಪ್ರದರ್ಶಿಸಿದ ಆ ತರುಣನನ್ನು ನಳಿನಿರಂಜನನು ಪ್ರತ್ಯೇ ಸಿದನು.

“ಅಸಹಕಾರವೆಂಬುದು ಅಸಂಕೃತ್ಯಾವಾದ ಕೆಲವು ಮಂದಿ ರಾಜಕೀಯ ಮುಂದಾಳುಗಳು ಸರಕಾರದವರಿಗೆ ವಿರುದ್ಧವಾಗಿ ನಡೆಯಿಸುತ್ತಿರುವ ಒಂದು ಒಳಂಬಂಜಿಗಿಡೆ. ಆದರಿಂದ ದೇರಕ್ಕೆ ಹಾನಿಯಲ್ಲದೆ ಗುಣವು ಸಿಗಲಾರದು.”

“ನಿನ್ನ ಈ ತಿಳುವಳಿಕೆಯು ತಪ್ಪಾಗಿದೆ; ಅಸಹಕಾರವಾಗಲಿ, ಸತ್ಯಾಗ್ರಹ ವಾಗಲಿ ಎಂದಿಗೂ ಒಳಂಬಂಜಿಗಳಾಗಲಾರವು. ಸತ್ಯ ಮತ್ತು ಅಹಿಂಸೆಯ ತಳಕದಿಯ ಮೇಲೆ ಅಸಹಕಾರವು ನೇಲಿಸಿಂತಿದೆ. ಸ್ವಾಧಿನತೆಯನ್ನು ಸಂಪಾದಿಸುವುದೇ ಈ ಆಂದೋಲನದ ಉದ್ದೇಶವು. ಶಾಂತತೆಯ ಮತ್ತು ಸೌಖ್ಯಗಗಳಿಂದ ಪರಿಪೂರ್ಣವಾದ ಒಂದು ಭವಿಷ್ಯವನ್ನು ಸೃಜಿಸುವದೇ ಈ ಆಂದೋಲನದ ಆದರ್ಶವು ಪುರೋಗಮನ ಇಚ್ಛೆಯುಳ್ಳ ಪ್ರತಿಯೊಬ್ಬ ಭಾರತೀಯನೂ ನಾಡಿನ ಸ್ವಾಭಿಮಾನವನ್ನು ಕಾಣುಲಿರುವ ಈ ಆಂದೋಲನದಲ್ಲಿ ಭಾಗವನ್ನು ವಹಿಸಲೇ ಬೇಕು.”

“ಆ ಉದ್ದೇಶವೇ ಆಗಿರಬಹುದು ಈ ಆಂದೋಲನದ ಮೂಲವು. ಶಾಂತತ್ವ ಪ್ರಾಣಮಾರ್ಗನ್ನು ಸ್ಥಾಪಿಸಲಿರುವ ಈ ದಾರಿಯು ಎಂದಿಗೂ ವಿವತ್ತು ಮತ್ತು ಗಲಭಿ ಇವುಗಳಿಂದ ಪರಿಪೂರ್ಣವಾಗಿರುತ್ತದೆಯೇ?” ಎಂದು ತಾರ್ಕಿಕ ಬುದ್ಧಿಯ ಈ ಶಿವ್ಯನು ಅಂದನು.

ಇದುವರೆಗೆ ಹೂಣವನ್ನು ಅವಲಂಬಿಸಿದ್ದ ಸುಧಾರಣೆ ತನ್ನ ಶುಟಿಗಳನ್ನು ತೆರೆದನು: “ನೀನು ವಿಚಾರಿಸುತ್ತಿರುವದು ತಪ್ಪಾಗಿವೆ. ಅಸಹಕಾರಾಂದೋಲನವು. ಪ್ರವರ್ಂಭವಾದಂದಿಸಿಂದ ನಾನು ಆದರ ತತ್ವಗಳನ್ನೂ ಸ್ವಯಂಬೇಗಗಳನ್ನೂ ಸೂಕ್ತ ದೃಷ್ಟಿಯಿಂದ ಪರಿಶೋಧಿಸುತ್ತಿರುವೇನೆ. ಸ್ವಾಭಿಮಾನವಿರುವ ಪ್ರತಿಯೊಬ್ಬ ಭಾರತೀಯನೂ ನಮ್ಮ ಆಚಾರ್ಯರು ನುಡಿಯುತ್ತಿರುವಂತೆ ಈ ಆಂದೋಲನವನ್ನು ಒಪ್ಪಿನೆ ನಿರ್ವಾಹಿಸಿಲ್ಲ. ವಿವೇಕೀಯರ ಆಳ್ವಿಕೆಯು ಸಮಗೆ ಆಭ್ಯಂದಯಾದಾಯಕವೆಂದು ವಿಚಾರಿಸುತ್ತಿರುವದು ತವ್ವಿ ತಿಳುವಳಿಕೆಯಾಗಿರುತ್ತದೆ. ಅದು ನಮ್ಮ ಆಕಾಂಕ್ಷೆ-ಬಯಕೆಗಳನ್ನು ಪೂರ್ಯಸಲಾರದು. ಶಾಸಕರ ಹಿತ ಮತ್ತು ಆಕಾಂಕ್ಷೆಗಳೊಡನೆ ನಮ್ಮ ಹಕ್ಕುಗಳು ಧಕ್ಕೆಯಾಗುವ ಸಂಭವವು ಬಂದೋಂದಗಿದಾಗ, ನಮ್ಮ ಹಿತಕಾಂಕ್ಷೆಗಳು ಆವರಿಗೆ ಬಲಿಯಾಗುತ್ತವೆ. ಆಧಾರ ನಮ್ಮ ನಾಡಿನ ಜೀವನವು ಕೇವಲ ವಿವೇಕೀಯರ ಸುಖಸಂಕೃತಿಗಳಾಗಿ ನೇಲಿಸಿಂತಿದೆ. ಇಂಥಂದು ಪರಿಸ್ಥಿತಿಯಲ್ಲಿ ನಮ್ಮ ನಾಡು ಆಭ್ಯಂದಯ ಹೊಂದುವರೋ ಹೇಗೆ? ನಮ್ಮ ನಾಡಿನ ಏಳಿಗೆಯಾಗಬೇಕಾದರೆ ನಾವು ನಮ್ಮನ್ನು ಆಳತೊಡಗಜೇಕು. ಯಾಚಿಸುವದ

೧೦ದ ನಮಗೆ ಸ್ವಾತಂತ್ರ್ಯವು ದೊರಕಲಾರದು. ಹಾಗೆ ದೊರಕುವದಾಗಿದ್ದರೂ ಈ ಯಾಚನೆಯು ನಮ್ಮ ಬಲಹೀನತೆಯನ್ನೂ ಅಪ್ರಾಪ್ತತೆಯನ್ನೂ ಸೂಚಿಸುತ್ತಿರುವದರಿಂದ, ಯಾಚನೆಯಿಂದ ಲಭಿಸಿದ ಸ್ವರಾಜ್ಯವು ನಮ್ಮ ಕರಗಳಲ್ಲಿ ನೆಲೆಸಿಲ್ಲ ಹಾರದು. ಆದುದ್ವಂದ ನಾವು ಅಮಾಲ್ಯವಾದ ತ್ವಾಗಗಳ ಬೆಲೆಯನ್ನು ನೀಡಿ, ಸ್ವರಾಜ್ಯವನ್ನು ಸಂಪಾದಿಸಬೇಕಾಗಿವೆ. ಆಗ ಮಾತ್ರ ನಮಗೆ ಸ್ವಾತಂತ್ರ್ಯದ ಚೆಲೆ ಏನೆಂಬುದು ತಿಳಿದು ಬರುವದು ಇಂದಿನ ಪರಿಸ್ಥಿತಿಗನುಸಾರವಾಗಿ ಪರಾಗ್ಯ ಶೋಚಿಸುವದಾದರೆ, ಅಸಹಕಾರಕ್ಕೆಂತ ಶ್ರೀಷ್ಟವಾದ ಕಾರ್ಯ ಪದ್ಧತಿಯು ಬೇರೊಂದಿಲ್ಲ.”

“ಹಾದು. ಸುಧಾಂಶುವು ಅಸಹಕಾರ ಸಿದ್ಧಾಂತವನ್ನು ತಿಳಿದುಕೊಂಡಿರುತ್ತಾನೆ. ತಮ್ಮಂದಿರಾ, ಆಧ್ಯಾತ್ಮಿಕ ರಂಗವು ಬೇರೆ ರಾಜನೀತಿಯ ರಂಗವು ಬೇರೆ ಎಂಬುದಾಗಿ ನೆನೆಯಬೇಡಿರುತ್ತಾನೆ. ಆಧ್ಯಾತ್ಮಿಕ ಸಾಧನಗಳ ಉದ್ದೇಶವೂ ಸ್ವಾತಂತ್ರ್ಯ ಸಂಪಾದನೆಯೇ ಆಗಿರುತ್ತದೆ; ಆದರೆ ಆ ಸ್ವಾತಂತ್ರ್ಯವು ಭಾಾತಿಕವಾದುದಲ್ಲ. ಆತ್ಮನ ಸ್ವಾತಂತ್ರ್ಯಸಾಧನೆಗಾಗಿ ತತ್ವಚಿಂತಕನು ಉದ್ಯೋಗಿಸುತ್ತಾನೆ. ಆ ಆತ್ಮ ಸ್ವಾತಂತ್ರ್ಯವೇ ಜೀವನದ ಗುರಿಯಾ! ಹೂಗಿಂದ ಮಾತ್ರದಿಂದ ಮಾನವನು ತನ್ನ ನಾಡಿನ ಬಿಡುಗಡೆಗಾಗಿ ಹೇಣಗುವದು ಸರಿಯಲ್ಲವೇಂದು ಭಾವಿಸುವದು ಅನುಷ್ಠಾನಿಕದೆ ಭಾಾತಿಕ ಸ್ವಾತಂತ್ರ್ಯದ ರುಚಿಯನ್ನು ಅಸ್ವಾದಿಸುವ ಮನುಷ್ಯನು ಆಧ್ಯಾತ್ಮಿಕ ಸ್ವಾತಂತ್ರ್ಯದ ಬೆಲೆಯನ್ನು ತಿಳಿಯಲಾರನು. ಇದಲ್ಲದೆ ಮನುಷ್ಯನು ಸಂಘ ಜೀವಿಯಾಗಿರುತ್ತಾನೆ ತನ್ನ ಸಮುದಾಯ, ತನ್ನ ನಾಡು, ತನ್ನ ದೇಶ ಇವುಗಳ ಆಭ್ಯಾಸದಿಯವನ್ನು ಅವನು ಚಿಂತಿಸುತ್ತಾನೆ ಅವನ ಆತ್ಮವು ಸುಸ್ವಾರಯುಕ್ತವಾಗಿ ಬೇಕಾದರೆ, ಅವನ ನಾಡಿನ ಪರಿಸ್ಥಿತಿಯು ಸಹ ಶ್ರೀಷ್ಟತರಗತಿಯದಾಗಿರಬೇಕೆಂಬುದು ನಿರ್ವಿವಾದವು. ಬಲಹೀನತೆಯಿಂದ ತುಂಬಿ ತುಳ್ಳುತ್ತಿರುವ ಒಂದು ದೇಶದಲ್ಲಿ ಜನಿಸಿದವನು ಒಂದಿಗೂ ಒಮ್ಮೆ ಸಂಪನ್ಮೂಲಾಗಿರುತ್ತಾನೆ ಕಾಲವನ್ನೇ ನಾವು ತೆಗೆದುಕೊಳ್ಳುತ್ತೇಂಬು ಆ ಕಾಲದಲ್ಲಿ ನಾಡಿನ ಸ್ಥಿತಿಯೂ ಎಷ್ಟು ಉತ್ತಮವಾಗಿದ್ದಿತು? ಜನತೆಯ ಬಾಳು ಎಷ್ಟು ನಿರ್ಮಲವಾಗಿದ್ದಿತು! ಆದುದರಿಂದಲೇ ಆ ಕಾಲದಲ್ಲಿ ಶ್ರೀರಾಮ, ಶ್ರೀಕೃಷ್ಣ, ಮಾಂಥಾತ, ಜಮದಗ್ನಿ, ವಿಶ್ವಾಮಿತ್ರ, ಶುಕ, ದಧಿಃಜಿ, ವ್ಯಾಸ ಎಂಬಿತ್ಯಾದ ಯೋಗಿಗಳೂ ಪರಮ ಹಂಸರೂ ಭಾರತವರ್ಣದಲ್ಲಿ ಬೆಳಗಿದರು. ಈಗ ನಮ್ಮ ನಾಡಿನಲ್ಲಿ ಮೂವತ್ತು ಮೂರು ಕೋಟಿ ಮಂದಿ ಜನರಂದ್ದರೂ ನಮ್ಮ ಮಧ್ಯದಲ್ಲಿ ಎಷ್ಟು ಮಂದಿ ಆತ್ಮತೆಜ ಸುಪನ್ಮೂರಿದ್ದಾರೆ? ಈಗ ಭಾರತವರ್ಣದಲ್ಲಿ ಮಹಾತ್ಮರ ಸಂಶೈಯು ವಿರಳವಾಗಿದೆ; ಕಾರಣವೇನು? ನಮ್ಮ ಬಲಹೀನತೆ! ನಮ್ಮ ಪೌರುವಶಶಾಂಕನ್ಯತೆ! ಸಹಸ್ರಗಟ್ಟಲೆ ಮಹಾಕುರುಷರನ್ನೂ ಧೀರರನ್ನೂ ಸ್ವಷ್ಟಿಸುವ ಜೈತನ್ಯವು ಇಂದಿನ ಜನಾಂಗಕ್ಕೆಲ್ಲ!

ಹೇಗೆ ಕಂಗೊಳಿಸಿತ್ತು? ಆದುದರಿಂದ ನಾವು ಅಭ್ಯಂತಿಯನ್ನು ಹೊಂದಬೇಕಾದರೆ ನಮ್ಮಲ್ಲಿರುವ ಬಲಹೀನತೆಯನ್ನು ಹೊದೆವೋಡಿಸಬೇಕು; ಧೈಯ ಏದಿಂದ ಕೂಡಿದ ಹೃದಯವುಳ್ಳವರಾಗಬೇಕು; ಪರದಾಸ್ಯದಿಂದ ವಿನೋಚನೆಯನ್ನು ಹೊಂದಬೇಕು. ಸುಧಾಂಶುವು ಹೇಳಿದಂತೆ ಇಂದಿನ ಪರಿಸ್ಥಿತಿಗೆ ಪರದಾಸ್ಯವನ್ನು ಎದುರಿಸಲಿರುವ ಆಯುಧವು ಆಸಹಕಾರವಾಗಿದೆ. ಸತ್ಯಾಗ್ರಹವು ಈ ಲೋಕದಲ್ಲಿರುವ ಇಕರ ಎಲ್ಲ ಆಯುಧಗಳಿಗಿಂತಲೂ ತೀವ್ರವಾದುದಾಗಿದೆ. ನಿರಾಯುಧನಾಗಿ, ಶತ್ರುವನ್ನು ಸಹ ಸ್ವೀತಿಸಿ ಸ್ವೀಮಮಂತ್ರದಿಂದ ಆವನನ್ನು ಜಯಿಸುವದೇ ಸತ್ಯಾಗ್ರಹದ ಗುರಿಯು! ಇದು ಮನುಷ್ಯನ ಆಕ್ರಮವು ಎಷ್ಟು ಬಲವಾಗಿದೆ? ಎಂಬುದನ್ನು ಸೂಚಿಸುತ್ತದೆ. ಆದುದರಿಂದ ನಾವು ಈ ಸಂಗ್ರಹಮದ್ದಲ್ಲಿ ಭಾಗವನ್ನು ವಹಿಸಬೇಕು. ಜನತೆಯ ಹಿತವೇ ನಮ್ಮ ಹಿತವಾಗಿದೆ, ಎಂಬುದನ್ನು ನಾವು ಸದಾ ನೆನಪಿದಲ್ಲಿಡಬೇಕಾಗಿದೆ.”

ನಳಿವೀರಂಜನನ ಆಮೂಲ್ಯವಾದ ಈ ಉಪದೇಶವು ಶಿವೈನಿಗೆ ಸತ್ಯಾಗ್ರಹವನ್ನು ಕುರಿತುಳ್ಳ ಸಂದೇಹಗಳು ದೂರವಾಗುವಂತೆ ನಾಡಿತು. ಆಸಹಕಾರ ಸಿದ್ಧಾಂತದ ತಳದಿಯನ್ನು ತಿಷ್ಯರು ತಿಳಿದುಕೊಂಡರು. ಆದರೂ ಹಲವು ಮುಗಿಲುಗಳು ಅವರ ಬುದ್ಧಿಯನ್ನು ತ್ಯಜಿಸಿ ತೊಲಗಲಿಲ್ಲವು. ಆದುದರಿಂದ ಒಬ್ಬ ತಿಷ್ಯನು ಆಚಾರ್ಯನನ್ನು ಪ್ರತ್ಯೇಕಿಸಿದನು: “ಮನುಷ್ಯನು ಜೀವಿಸುತ್ತಿರುವದು ಪರಂಪೂರ್ಣತೆಯನ್ನು ಹೊಂದುವುದಕ್ಕಾಗಿದೆ. ಆಕ್ರಮಾತ್ಮತಂತ್ರಾವು ನಮಗೆ ಬೇಕಾದುದು. ಅದನ್ನು ತ್ಯಜಿಸಿ ನಮ್ಮಲ್ಲರವ ಶಕ್ತಿ, ಯನ್ನು ರಾಜಕೇಯ ಗೊಂದಲಗಳಲ್ಲಿ ವಿನಿಯೋಗಿಸಿದರೆ, ಆ ಕೆಲಸವು ದುರ್ವರ್ಯಾಯವಾಗುವುದಿಲ್ಲವೇ?”

“ತಮಾತ್ತು, ನಿನ್ನ ತಳುವಳಿಕೆಯು ಸರಿಯಾದುದಲ್ಲ; ಆಕ್ರಮಾತ್ಮತಂತ್ರಾವೇ ನೂನುವ ಜೀವನದ ಗುರಿಯೆಂಬುದು ನಿಜವು; ಆದರೆ ಆದೇ ಸಮಯದಲ್ಲಿ ನಾವು ಮನುಷ್ಯನು ಸಂಘರ್ಷಜೀವಿಯಾಗಿರುತ್ತಾನೆ ಎಂಬುದನ್ನು ತಿಳಿಯಬೇಕಾಗಿದೆ. ಆಕ್ರಮಾತ್ಮತಾರವು ಏಕಾಂತವಾದ ನಿರ್ಜನ ಪ್ರದೇಶದಲ್ಲಿ ಕುಳತು ಜ್ಞಾನಮಗ್ನನಾಗುವುದರಿಂದ ಮನುಷ್ಯನಿಗೆ ಸಿದ್ಧಿಸಲಾರದು. ಶಾಶ್ವತವಾದ ಶಾಂತಿಸುಖವನ್ನು ಹೊಂದುವುವೇ ಬಾಳನ ಉಪ್ಪೇಶವಾಗಿದ್ದರೂ, ಅದನ್ನು ಸಾಧಿಸಲು ಗೊಂದಲಗಳಿಂದ ನಿಬಿಡವಾದ ಒಂದು ದಾರಿಯನ್ನು ನಾವು ಅವಲಂಬಿಸಬೇಕಾಗಿ ಬರುತ್ತದೆ. ಪ್ರಯತ್ನ, ಪರಶ್ಚ, ಒಲವು ಎಂಬವುಗಳೇ ನಮ್ಮ ಆದರ್ಶಸಾಧನೆಗಿರುವ ಆಯುಧಗಳು! ನಮ್ಮ ಆಕ್ರಮಾತ್ಮನ್ನು ನಾವು ತಿಳಿಯಬೇಕಾದರೆ, ನಮ್ಮ ಆಕ್ರಮಾತ್ಮ ಪ್ರತಿಬಿಂಬಗಳು ಜನತೆಯು ಎದೆಗಳಲ್ಲಿವೆಯೆಂಬುಡನ್ನು ನಾವು ದರ್ಶಿಸಿ ತಿಳಿಮಾರ್ಪಾಠಿಬೇಕಾಗಿದೆ! ಇದಿಂದಿನ ಧೈರ್ಯವೂ, ಕಲಿತನವೂ ಅತ್ಯಾವಶ್ಯಕವಾಗಿರುವವು. ಹೇಡಿಯು ತನ್ನ ಜೀವನದ ಬೆಲೆಯನ್ನು ತಿಳಿದುಕೊಳ್ಳಲಾರನು. ಅವನು ನೂರುಸಂವತ್ಸರ ಕಾಲ ಜೀವಿಸಿದರೂ, ತನ್ನ ಬಾಳನ ಬೆಲೆಯನ್ನೂ ಗಲ್ಲೀ ತನ್ನಲ್ಲಿ ಬೆಳಗುತ್ತಿರುವ ಶಕ್ತಿಯನ್ನೂ ಗಲ್ಲೀ ಆರಿತುಕೊಳ್ಳಲಾರನು. ನಮ್ಮ ನಾಡು ಎಂದರೆ, ಅದೊಂದು ನಿರ್ಜೀವ ವಸ್ತುವಲ್ಲ. ನಮ್ಮ

ಸಂಸ್ಕೃತಿಯ ಮತ್ತು ಸಮ್ಮು ಜೀವನದ ತಳಹದಿಯಾಗಿದೆ ಆದು! ನಮ್ಮ ನಾಡಿಗೆ ಯಾವುದಾದರೂ ಒಂದು ವಿಪತ್ತು ಬಂಧಿಸಿದರೆ, ಆದು ನನ್ನೆಲ್ಲರನ್ನೂ ಬಂಧಿಸಿವಂತೆಯೇ ಸರಿ; ಏಕೆಂದರೆ ನಾನು ನನ್ನ ನಾಡಿನ ಪ್ರಜೀಗಳಲ್ಲಿ ಒಬ್ಬನಾದುದರಿಂದ, ನನ್ನ ನಾಡಿನ ಪ್ರಜೀಗಳಿಗೆ ಬಂಚೊದಗುವ ಸಂಕಟಗಳು ನನಗೆ ಒಂದೇ ಬರುವವು. ಈಗೊಂದಲಗಳು ನನಗೆ ಬೇಕೆಲ್ಲವೆಂದು ನುಡಿದು, ಜನರ ಆ ವಿಪತ್ತುಗಳನ್ನು ಎದುರಿಸಲು ಹೂಡಿರುವ ಕೃತ್ಯಗಳಲ್ಲಿ ಭಾಗವನ್ನು ವಹಿಸಲು ನಾನು ಹಿಂಜರಿದರೆ, ಆದು ನನ್ನ ಹೇಡಿತನದ ಉಪ್ಪಣಿವಾಗಿದೆ. ಆ ಕೃತ್ಯದಿಂದ ನನಗೆ ಎಂದಿಗೂ ಏಳಿಗೆಯಾಗಲಾರದ.; ಏಕೆಂದರೆ ಹೇಡಿಯು ತನ್ನ ಜೀವನದಲ್ಲಿ ವಿಜಯವನ್ನು ಹೊಂದಲಾರನು. ಆಧ್ಯಾತ್ಮಿಕ ಜೀವನವೇಂಬುದು ಭೀರುಗಳು ಧರಿಸಲು ಯೋಗ್ಯವಾದ ಒಂದು ರಕ್ಷಣೆಯ ವಲ್ಲ. ಲೋಕದಲ್ಲಿರುವ ಕೆಲವು ಮತಗಳು ಆ ಕೃತ್ಯಗಳನ್ನು ಅಹಿಂಸೆಯೆಂದು ಪ್ರಶಂಸಿಸುತ್ತಿದ್ದರೂ. ಆಯ್ದಾರ್ಥ ಅದನ್ನು ಒಪ್ಪುವುದಿಲ್ಲ ಗೀತೆಯು ಅಂಥವರನ್ನು ಷಂಥರೆಂದು ನಡಿದಿದೆ! ಆಯ್ದಾರ್ಥ ಅದನ್ನು ಸದಾ ಪ್ರಯತ್ನಿಸಲು, ತನ್ನ ಕುಟುಂಬದ-ತನ್ನ ನಾಡಿನ ಹಿತಕ್ಕಾಗಿ ಉದ್ಯೋಗಿಸಲು ಉಪಯೋಗಿಸುತ್ತದೆ. ಓರ್ವಜ್ಞಾನಿಯು ತನ್ನ ತಪಸ್ಸಿನ ಮೂಲಕ ಉನ್ನತವಾದ ಯಾವ ಸ್ಥಾನವನ್ನು ಹೊಂದುವನೋ, ಅದೇ ವಲಯವನ್ನು ಒಬ್ಬ ಸಾಧಾರಣ ಮನುಷ್ಯನು ನಿರ್ಬಾಮಕಮಾರ್ಗ ಮೂಲಕ ಸೇರಬಹುದು. ಸರ್ವಶಂಗ ಪರಿತ್ಯಾಗಿಯಾದ ಸಂನ್ಯಾಸಿಗಿಂತಲೂ, ತನ್ನ ನಾಡಿನ ಹಿತಕ್ಕಾಗಿ ಉದ್ದೇಶಿಸುತ್ತಿರುವ ಕರ್ಮ ಯೋಗಿಯು ಶ್ರೀಷ್ಟನು! ಆದುದರಿಂದಲೇ, ಜ್ಞಾನವಾಗಿದೆ ರಹಸ್ಯವನ್ನು ತಿಳಿದಿದ್ದರೂ ಶ್ರೀಕೃಷ್ಣ, ಜನರ, ಮಹಮ್ಮದ ಪ್ರೇಗಂಬರ ಎಂಬಿತಾಯಿದಿದ್ದೇ ಪ್ರಯೋಗವಾದ ಗೊಂದಲಗಳಿಂದ ನಿಬಿಡವಾದ ಕರ್ಮವಾಗಿವನ್ನೇ ಸ್ವೀಕರಿಸಿ, ಜನತೆಯ ಅಭ್ಯರ್ಥಿಯಾಗಿ ಹೋಗಿದರು. ಅಷ್ಟೇಕೆ ದೂರ ಹೋಗುವುದು? ಉದಾಹರಣೆಗಾಗಿ ಆರು ಶತಮಾನಗಳ ಹಿಂದೆ ಕನ್ನಡನಾಡಿನಲ್ಲಿ ಬಾಳಿದ ಶ್ರೀ ವಿದ್ಯಾರಜ್ಣರನ್ನೇ ತೆಗೆದುಕೊಂಡ್ರಿಸಿದ್ದೀರೋ ಆವರು ಅಸಾಧಾರಣ ತಪಸ್ಸಿಗಳಾಗಿದ್ದರು! ಬಾಳಿನಲ್ಲಿ ದಿವ್ಯ ಚೈತನ್ಯವನ್ನು ದರ್ಶಿಸಿದ ಮಹಾತ್ಮರವರು! ಆವರ ಆತ್ಮವು ಒಂದನಿಂದ ಬಿಡುಗಡುತ್ತಿರುವನ್ನು ಹೊಂದಿದ್ದರೂ ತಮ್ಮ ನಾಡಿಗೆ ಒಂದೊದ್ದಿಗಿದೆ ವಿಪತ್ತನ್ನು ಕಂಡು ತಮ್ಮ ನಾಡಿನ ಜನತೆಯ ಅಭ್ಯರ್ಥಿಯನ್ನು ಚಿಂತಿಸಿ, ಕರದಲ್ಲಿ ಖರ್ಚಾವನ್ನು ಹಿಂದು, ಕರ್ಮಗಳನ್ನು ಆಚರಿಸಲು ಆವರು ಹಿಂಜರಿಯ ಲಿಲ್ಲ. ಆದುದರಿಂದ ಗೆಳೆಯರೇ, ಇಂದಿನ ಸ್ವಾತಂತ್ರ್ಯಸಂಗ್ರಹಮಾರ್ಗಲ್ಲಿ ಭಾಗವನ್ನು ವಹಿಸುವದು ನಮ್ಮ ಕರ್ಮವ್ಯವಾಗಿದೆ ಜನಸೇವೆಯು ಈಗನ ಸೇವೆಯ ಒಂದು ದೂಪಭೇದವಾಗಿದೆ. ದೇಹವೆಂಬ ಮೇ ಒಂಮು ದೇವಾಲಯವೆಂದು ಬಲ್ಲವರು ಹೇಳುತ್ತಾರೆ. ಈ ಗುಡಿಗಳಲ್ಲಿ ಚೆಗ, ಶ್ರೀಮದ ಸದೀವ ಮೂರ್ತಿಗಳನ್ನು ಆರಾಧಿಸುವುದು ಎಲ್ಲದಕ್ಕಿಂತಲೂ ಉಚಿತವಾದುದ್ದಿನೆ? ಆದುದರಿಂದ ಎಲ್ಲ ದೃಷ್ಟಿಕೋನಗಳ ಮೂಲಕ ವಿಕ್ರಿಸಿರ್ಹ, ವಿಚ್ಚಿ. ಯಂತಾ ಸಹದಿಂದ ವಿನುಕ್ಕರಾಗಲು, ಭಾರತೀಯ

ರಾದ ನಾವು ಮಹಾತ್ಮಾ ಜಯನ್‌ ಆಸಹಿತ್ಯಾರ ಇಯುಧವನ್ನು ಧರಿಸಿ ನಾಡಿನ ಅಭ್ಯಾಸ ದಯಾಕ್ಷಾಗಿ ಹೇಳಿಗುವದು ಸಮ್ಮತ ಕರ್ತವ್ಯವಾಗಿದೆ”

ನಳಿಸಿರಂಜನನು ಉಪರೇತಗಳನ್ನು ಸೀಡುತ್ತಿರುವ ಒಬ್ಬ ಆಚಾರ್ಯನು ಮಾತ್ರವಾಗಿರಲಿಲ್ಲ; ತನ್ನ ಆದಶಾಗಳನ್ನು ಆಚರಕೆಯಲ್ಲಿ ತಂದು ತನ್ನ ಶಿಷ್ಯರಿಗೆ ನವೀನ ವಾಗಿ ವನ್ನು ತೋರಿಸಿಕೊಡುವ ಒಬ್ಬ ಸಾಥಕನೂ ಸಹಾ ಆಗಿದ್ದಿನು. ಅವನು ತನ್ನ ಉಪರೇತಗಳಿಂದ ಹಾತುವಲ್ಲಿ; ತನ್ನ ಪ್ರಯಾತ್ತಿಗಳಿಂದಲೂ ಸಮ್ಮತ ಅಭಿವೃದ್ಧಿಗೆ ಸ್ವಾತಂತ್ರ್ಯ ಸಂಪಾದನೆಯ ಹೇಗೆ ಆವಶ್ಯವಾಗಿದೆ ಎಂಬುದನ್ನು ಪ್ರಯುತ್ತಿರುವುದನ್ನು ಸ್ವೀಕರಿಸುತ್ತಾರೆ ಎಂಬುದನ್ನು ಅನುತ್ತಾವ, ಸಹನಾತ್ಮಕ ಬಿಂದು ಎಂಬೀ ನಳಿಸಿರಂಜನನ ಗುಣಗಳು ಯಾರನ್ನೂ ಆಕಾರಿಸದೆ ಇರಲಾರವು. ಅವನು ಒಬ್ಬ ವಕೀಲನಾಗಿದ್ದು ದರಿಂದ ಈಗನ ವಿಚಾರಣ ಪದ್ಧತಿಯು ಹೇಗೆ ಹೇಳುತ್ತಿರುತ್ತಿರುತ್ತಾದ್ದು, ಇವರಿಗೆ ನ್ಯಾಯವನ್ನು ಕೊಡಲು ಆಪ್ರಾತ್ಮವಾದ ದ್ವಾರಾ ಆಗಿವೆ ಎಂಬುದನ್ನು ತಿಳಿದುಕೊಂಡುದ್ದನು. ಇಂದಿನ ನ್ಯಾಯಶಾಲೆಗಳು ಎಷ್ಟೇ ಉತ್ತಮವಾಗಿದ್ದರೂ ಆಪ್ರಗಳಲ್ಲಿ ನ್ಯಾಯದೊರಕಬೇಕಾದರೆ, ಪ್ರಜೀನಾಗಳು ಕೊಡಬೇಕಾಗಿರುವ ಬೆಲೆಯು ಈಚ್ಛೆ ಆಗಿರುತ್ತದೆ ವಕೀಲರು, ಸಾಕ್ಷಿಗಳು ಇವರಿಗೆ ನ್ಯಾಯವನ್ನು ಬೇರುವಂತಹ ಉಣಿವನ್ನು ಕೊಡಬೇಕಾಗಿ ಬರುತ್ತದೆ; ಇದಲ್ಲಿದೆ ದೂರದ ಜ್ಞಾನಯಲ್ಲಿ ಜೀವಿಸುತ್ತಿರುವ ಹಳ್ಳಿಗನು ನ್ಯಾಯಸಾಧನಕ್ಕೆ ತೆರಳಿದರೆ, ಅವನು ಆವರ್ಣದ ಬೇಸಾಯನೇ ಹೂಳಾಗಿ ಹೂಳಿಸುತ್ತಿದೆ. ಏಕಂದರೆ ಸ್ತುಚೀನಕಾಲದ ಗ್ರಾಮ ಪಂಚಾಯಿತಿಯ ಪದ್ಧತಿಯು ಈಗ ನಿಂತು ಹೋಗಿದೆ. ಅದರ ಬದಲು ಬಂದಿರುವ ಕೋಣ್ಣಾಗಳು ನಗರಗಳಲ್ಲಿ ಮಾತ್ರವಿರುವುದರಿಂದ, ನ್ಯಾಯಾಲಯಕ್ಕೆ ದಿನನಿತ್ಯವೂ ಓಡಬೇಕಾಗಿ ಬರುವ ಬೇಸಾಯಿಗಳನ್ನು ತನ್ನ ಹೂಲವನ್ನು ನೋಡುತ್ತಿರುತ್ತಿರುವುದು ಸಮರ್ಪಿತವು?

ಈ ಎಳಿಣಿ ಕಾರಣಗಳಿಂದ ನಳಿಸಿರಂಜನನು ಇಂದಿನ ನ್ಯಾಯಾಲಯಗಳಲ್ಲಿ ಒಡ ಜನರು ನ್ಯಾಯವನ್ನು ಸಾಧಿಸುವದಕ್ಕೆ ಕೊಡಬೇಕಾಗಿ ಬರುತ್ತಿರುವ ಬೆಲೆಯು ಬರಳ ಹಂಚಿಕೊಂಡೆ, ಎಂಬುದನ್ನು ತಿಳಿಡುಕೊಂಡನು. ಇದಲ್ಲಿವೆ ಈ ನ್ಯಾಯಾಲಯಗಳ ಮೂಲಕ ದೇಶದಲ್ಲಿ ದಾಳಿದ್ರ್ಯವು ಇಚ್ಛಾತ್ಮಕದೆ ಎಂಬ ಸತ್ಯವು ಆವಸ್ತಿಗೆ ಹೋಳಿದಿತು. ಆದುದರಿಂದ ಶಿವಾಲಿಕಲ್ಲಿ ಒಂದು ಗ್ರಾಮ-ಪಂಚಾಯಿತಿಯನ್ನು ಸಾಫಿಸಿ, ಆದರ ಮೂಲಕ ಜನರಿಗೆ ನ್ಯಾಯವು ದೊರಕುವಂತೆ ಮಾಡಿದನು. ಆ ಗ್ರಾಮದ ಜನರ ವಿಶ್ವಾಸಕ್ಕೆ ಪಾತ್ರಾದ ಐಲ್ಲಾಡು ಮಂದಿ ಸಜ್ಜನರು ಸೇರಿ ಜನರ ಮಧ್ಯದಲ್ಲಿ ಆವಿಭಾಪಸ್ತ್ರೀಯರು ಪ್ರವಹಿಸಿರುತ್ತಾರೆ ಇನ್ನು ಸಮರ್ಪಕವಾದ ರೀತಿಯಲ್ಲಿ ತೀರಿಸಲಾಡಿದರು.

ನಳಿಸಿರಂಜನನು ಇಂದಿಸಿದ ನೇಷ್ಣಿಂದು ಮಹತ್ತ್ವದ ಮಧ್ಯಪಾನವನ್ನು ತಡೆಗೆಡ್ಡಿದ್ದರು. ಈ ಸುಖಾಸ-ಉದ್ದೇಶ ನಂಡಿನ ಪರಿಸ್ಥಿತಿಯು ಇನ್ನು ಪ್ರಾ-

ಹಾಳಾಗುತ್ತಿದೆ, ಎಂಬುದನ್ನು ನಳಿಸಿರಂಜನನು ಅರಿತುಕೊಂಡನು. ಅರ್ಥನಗ್ನಿ ರಾಗ ಅರ್ಥಹೆಚ್ಚೇಯಲ್ಲಿ ಜೀವಿಸುತ್ತಿರುವ ಬಡಸಾಯಿಗಳು ಮದ್ಯಪಾನವಂಬ ಕ್ಷಾರರಾಕ್ಷಸಿಯ ಬಲೆಯಲ್ಲಿ ಸಿಲುಕೆ ನರಳತ್ತಿರುವ ದಯನೀಯನ್ನು ನೋಟಿಸು ನಳಿಸಿ ರಂಜನನ ಎವೆಯನ್ನು ಕರಗುವಂತೆ ಮಾಡಿತು. ತನ್ನ ಕಾಸನ್ನು ಹಾಳು ಮಾಡಿ, ಮನುಷ್ಯನು ವಿಷವನ್ನು ಕೊಂಡುಕೊಳ್ಳುತ್ತಿರುವುದು ನೇ ಆ ಮದಿರೆಯು ಅವನೆ ಉದರದಲ್ಲಿ ಪ್ರವೇಶಿಸಿ, ಅವನ ಒಂದ್ದಿಗೂನ್ನು ಕಾಳು ಮಾಡುತ್ತಿದೆ ಅವಲು ಹಿಡಿದ ಮನುಷ್ಯನು ಮನೆಗೆ ಒಂದು ಇನ್ನು ವ್ಯಾದಿತ್ವ ಮಕ್ಕಳು ಡನೆ ರಾಕ್ಷಸನಂತೆ ವರ್ಣಮತ್ತಾನೆ. ಮನೆಯಲ್ಲಿ ಮತ್ತು ಸುವಾಸದಲ್ಲಿ! ಈ ಮದ್ಯಪಾನದಿಂದ ಜನತೆಯು ಅನುಭವಿಸುತ್ತಿರುವ ಭರ್ಯಾ ಮಂಕರ ವಿಷತ್ತುಗಳನ್ನು ಕಂಡು ಅವನು ಮರುಗಿದನು. ಅವನು ತನ್ನ ಶಿಕ್ಷಣದನೆ ಜನರಿಗೆ ಮದ್ಯಪಾನದಿಂದ ಸಂಭವಿಸುತ್ತಿರುವ ಸಂರಟಗಳನ್ನು ವಿವರಿಸಿ ಅವರಲ್ಲಿ ವ್ಯಾಪಿಸಿರುವ ಯಾವಿನಿಯನ್ನು ಹೊರಡಿಸಿ ಜ್ಞಾನದಿರೂಪವನ್ನು ತ್ವರಿಸಿದನು.

ಬೀಳಕು ಹಡಿಯಿತು; ಅನೇಕ ವರ್ಕ ಏಂ ರೆಗೆ ಸಿನ್ನೆಯಾಗಿ ಬಿದ್ದಿರುವ ಭಾರತ ವರ್ಣವು ಜಾಗೃತವಾಯಿತು ತನ್ನ ಜ್ಯೇಷ್ಠನ್ನರನ್ನು ಪಡೆಯುವದಕ್ಕಾಗಿ-ತನ್ನನ್ನು ತಾನು ಕಿಳಿಯುವದಕ್ಕಾಗಿ ನಾಡದೇವಿಯು ಉದ್ದೇಶಿದಳು ಆ ಮಂಗಲಮುಕೂರ್ತಿ ದಲ್ಲಿ ತಮ್ಮ ನಾಡಿಗೆ ಹೊಸದಾದ ಒಂಪ್ರ ಹರ್ಷಾದ್ವಾರ್ತೆಯ ಮೂಲಕ ಮಹಾತ್ಮಜಿಯವರು ಬಿಡುಗಡಿಗೆ ಇರುವ ದಂರಿಯನ್ನು ತೋರಿಸಿವರು. ಜ್ಞಾನದ ಬೀಳಕು ಅಸೇತುಹಿಮಾಚಲಪರ್ವತ ವ್ಯಾಪಿಸಿಸತ್ತಾಡಿತು. ಭಾರತವರ್ಷದಲ್ಲಿ ಸ್ವಾತಂತ್ರ್ಯಭಾನುವು ಉದಯವನ್ನು ಹೊಡುವ ವೇಳೆಯು ಸಂಪೂರ್ಣವಾಯಿತು! ಬಿಡುಗಡಿಗಾಗ ನೇರಳತ್ತಿರುವ ಭಾರತೀಯರ ಸ್ವಾತಂತ್ರ್ಯದಾಳವು ವರ್ಧಿಸಿತು!

೧೮ ಸೆರೆಮನೆಗೆ.

‘ಅಣ್ಣಾ!’ ಎಂದಳು ಸರೀರೋಚಳು.

“ನನೇ ಸರೀರೋಚಿ?”

“ತು ದಿನ ಬರಲು ಇಷ್ಟೇಕೆ ವಿಳಂಬವಾಯಿತು?”

“ಕಾಯಿ ಬಾಹುಲ್ಯದಿಂದ” ಎನ್ನುತ್ತಾ ತನ್ನ ಮುಖದಲ್ಲಿ ಮಾಡಿದ ಬೆವರನ ದಹನಿಗಳನ್ನು ತನ್ನ ಶಾಲಿನಿಂದ ಒರಿಸಿಕೊಂಡು, ಮಾಧವನು ಜಗುಲಿಯ ಮೇಲಿರುವ ಒಂದು ಚಾವೆಯು ವೇಗೆ ಆಸಿನೆನಾದನು.

“ಅವೇನು ಅಷ್ಟೇಂದು ಕೆಲಸಗಳು?”

“ಪ್ರತಿಕೆಗಳನ್ನು ನೀನು ಓದುವುದಿರುವೆ? ಈಗ ನಮ್ಮ ನಾಡಿನ ಪರಿಸ್ಥಿತಿಯು ಉಪ್ಪಾಗಿವಂಥಿಗೆ ಒಂದು ತಲುಪಿತ್ತ ಭಾರತೀಯರಾವ ನಮ್ಮ ಸತ್ಯಪರ್ವತಯು

ಕಾಲವೇ ಸಂಪೂರ್ಣವಾಗಿವೆ ಶಾಸಕರು ಜಲಿಯಾನವಾಲಾಬಾಗಿನ ಮೂಲಕ ನೀಡಿದ ಅಹಾವುನಕ್ಕೆ ನಾನೆ ಸರಿಯಾದ ಪ್ರತ್ಯುತ್ತರವನ್ನು ಕೊಡಬೇಕಾಗಿದೆ. ಆ ಭೀಕರದ ಹತ್ಯಾಕಾಂಡನ್ನು ನೋಡಿಕೊಂಡು, ಸತ್ಯಶಾಸ್ಯವಾಗಿ ಬಿಡ್ಡಿರಲು ಭಾರತ ವರ್ಷದಲ್ಲಿ ಸಾಧ್ಯವಿಲ್ಲ. ನಮ್ಮ ನಾಡೆಯೇವಿಯು ತನ್ನಲ್ಲಿರುವ ಜೈತನ್ಯವನ್ನು ಸ್ಪರ್ಧಿಸ ಹೊಡಿದ್ದಾಗೆ. ಭಾರತಾತ್ಮಕವು ತನ್ನಲ್ಲಿರುವ ಪ್ರಭೇದಗಳನ್ನು ಬೀರತೊಡಿಗಿದೆ. ಈ ಸಂಭರ್ಚದಲ್ಲಿ ನಾವು ಹೂನವನ್ನವಲಂಬಿಂದ ವದುಳಿತವಲ್ಲ ದಂಡಿಯಬೇಕು. ಹೀವಾ ತೆಲದಂಥ ಮಹಾಕೃತಿಗಳು ನಮ್ಮ ಎಡ್‌ರಾ... ಗಾಗ್ಯನಿಂದುತ್ತಲ್ಲಿದ್ದರೂ ಚಿಂತಿಯಿಲ್ಲ; ಅವಾಗಳನ್ನು ಎದೆಯೆಂದ್ದು ಎಂದಿಸಲೇ ಬೇಕು. ಭಾರತೀಯರಂದ ನಾವು ಈಗ ಸ್ವಾಧೀನತೆಯನ್ನು ಸಂಪಾದಿಸಲೇಬೇಕಾಗಿದೆ!”

“ಸ್ವಾಧೀನತೆಯನ್ನು ಸಂಪಾದಿಸಲೀರುವ ದಾಂ ಯಾವುದು?”

‘ಕಳೆದ ಡಿಕಂಬರ ತಂಗಳ್ಫ್ರೆಚ್‌ತ್ರಾತ್ಮ್ಯ ಸೈಶಲ್‌ ಕಾಂಗ್ರೆಸ್‌ನಿಂದ) ನಮ್ಮ ನಾಯಕರಾದ ಮಹಾತ್ಮಜಯಗಾರು ದಾ... ನ್ನ ಸ್ತುತಿಸಿದ್ದಾರೆ. ಸತ್ಯ ಗ್ರಹನೆಂಬ ಮಂತ್ರವನ್ನು ನವ್‌ಗೆ ಉಪನೇತ್ರಿಸಿದ್ದು ರೂಪಂಯನ್ನು ಆವಲಂಬಿಸಿ ನಾವು ಸ್ವತ್ತತ್ರಾತ್ಮ್ಯವನ್ನು ಸಾಧಿಸಬೇಕಾಗಿಸ್ತು ಹಿಡಿದ್ದಂದ ನಮ್ಮ ನಾಡು ಬಿಡುಗಡೆಯನ್ನು ಹೊಂದುವುದಕ್ಕಾಗಿ ಅಹಿಂಸಾಪರಿಪೂರ್ವಾದ ಅಸಹಕಾರವನ್ನು ಆವಲಂಬಿಸಬೇಕಾಗಿದೆ.”

ಮಾಧವನು ಪ್ರಯತ್ನ ಟೀಲಿ ಬೆಂಬುದನ್ನು ನಾಡಕರು ಈ ನೊದಲೇ ಗ್ರಹಿಸಿರಬಹುದು. ಅವಸರೆ ತನ್ನದು, ತನ್ನ ರೂಪಕರ್ಮಾಗಿ ಎಂಬ ಆಲೋಚನೆಯಿರಲಿಲ್ಲ. ಸುಖದ ಹಂಬಲವೇ ದುಃಖಕ್ಕೆ ಕಾರಣವು ಎಂಬ ಒಬ್ಬ ವೇದಾಂತಿಯ ಭಾವನೆಯು ಮಾಧವನ ನೆಡುಳಿಸಲಿದ್ದಿತು. “ಅವನ ಸಿದ್ಧಾಂತವು “ಪ್ರಯತ್ನಿಸು, ಉದ್ಯಮಿಸು” ಎಂದು ಮಾತ್ರವಾಗಿದ್ದಿಳ್ಳ ಪ್ರಯತ್ನದ ಫಲವನ್ನು ಕುರಿತು ಚಿಂತಿಸಬೇಕಾದ ಆವಶ್ಯಕಿಲ್ಲ. ಈ ತತ್ವದಂತಿಮೇ ಅವನು ವರ್ತಕಾತ್ಮ್ಯಲಿದ್ದನು. ಜನಸೇವೆಗೆ ದಾಂಪತ್ಯಜೀವನವು ಒಂಮು ದೊಡ್ಡ ವಿಘ್ನವಾಗಿ ನಿಲ್ಲಿಸುವೆಂದು ಭಾವಿಸಿ, ಅವನು ವಿವಾಹಕ ನಾಗದೆ, ಬ್ರಹ್ಮಚರ್ಯವನ್ನು ಸ್ವೀಕರಿಸಿದ್ದನು ನಾಡಿನ ಅಭ್ಯರ್ಥಿಯವನ್ನು ಚಿಂತಿಸಿ, ತನ್ನ ಸ್ವಂತ ಸುಖಗಳಿಗೆ ಅವನು ತೀರಾಂಜಲಿಯನ್ನು ನೀಡಿದ್ದನು. ಅವನು ಈ ಸ್ವಾಧ್ಯತಾತ್ಮಾಗಿದ್ದ ಮೂಲಕ ರಾಮನಗರದ ಸರಣಿಗಳಿಲ್ಲರಲ್ಲಿಯೂ ಆವನನ್ನು ಕುರಿತು ಸ್ನೇಹ-ಭಕ್ತಿಗಳನ್ನು ಜನಿಸಿದ್ದಾರೆ.

ಮಾಧವನ ಪ್ರಯತ್ನಗಳು ಆಶಕರು ಆಂದೋಲನವು ಪ್ರಾರಂಭವಾಗೇ ಹೆಚ್ಚಿದ್ದಾರೆ. ಈ ನೊದಲೇ ಅವನು ತನ್ನ ಪತ್ರಿಕೆಯಲ್ಲಿ ಜನತೆಯ ಹೃದಯದಲ್ಲಿ ರಾಷ್ಟ್ರಭೋಧವು ಸಂಜಾತವಾಗಿ ವಂತೆ ಮಾಡಲು ಉಪ್ಪಳವಾದ ಲೀಖಗಳನ್ನು ಬರಿದು ಪ್ರಸಿದ್ಧಪಡಿಸಿತ್ತಲ್ಲಿದ್ದನು ಆದ್ದರಿಂದ ರಾಮನಗರದಲ್ಲಿ ಹಲವು ರಾತ್ರಿಯಂತಾಲೀಗಳನ್ನು ಸಾಫಿಸಿ ಜಣಿರ ಮಧ್ಯದಲ್ಲಿ ಹರಡಿರುವ ನಿರ್ವೈರಕುಷ್ಟವನ್ನು

ಹೋಗಲಾಡಿಕಲು ಅವಿಶ್ವಾತವಾಗ ಪುರುಷಿಸುತ್ತಿಲಿದ್ದನು. ಅಲ್ಲಲ್ಲಿ ಹಲಸ್ತ ಸಭಿಗಳನ್ನು ಸೇರಿಸಿ, ರಾಷ್ಟ್ರವಿಜ್ಞಾನ, ಸಮಾಜವಿಜ್ಞಾನ, ಅನ್ಯದೇಶಗಳ ಸ್ವಾತಂತ್ರ್ಯ ಸಂಪಾದನೆಯ ಇತಿಹಾಸ ಎಂಬ ವಿಷಯಗಳನ್ನು ಕುರಿತು ಉಪನ್ಯಾಸಗಳನ್ನು ಮಾಡುತ್ತಿದ್ದನು ಒಂದು ವಾತಿವರ್ತನ್ನು ಹೇಳುವುದಾದರೆ ಮಾಧವನ ಜೀವನವು ಸಂಭವ ಬಹುಲವಾಗಿದ್ದಿತು ಅದಕ್ಕಾಗಿ ಆವನ್ನಿಗೆ ಬೇಕಾಗಿಲ್ಲ. ಪ್ರಜ್ಞಲಿಸುತ್ತಿರುವ ಒಂದು ದೀಪದಂತಿ ಆವನು ಸದ್ಗುರುತ್ವದಲ್ಲಿ ತನ್ನ ನಾಡಿನ ಏಳಿಗಾಗಿ ವಿನಿಯೋಗಿಸುತ್ತಿಲಿದ್ದನು. ಅವನ ಸಿರಂತರ ಪರಿಶ್ರಮಗಳ ಫಲವಾಗಿ ರಾಮ ನಗರದ ಸಿವಾಸಿಗಳಲ್ಲಿ ರಾಷ್ಟ್ರೀಯ ಬೋಧ ಶ್ರೀ ಸಂಚಾತವಾಯಿತು.

ಭಾರತವರ್ಷದ ನಭೋವಲ ಯಾವನ್ನು ಆವರಿಸಿದ ಅಂಕಕಾರ ಆಂದೋಲನವು ರಾಮನಗರವನ್ನು ಸ್ವತ್ವಿಸಬಿರಿತಿಂದಿರುತ್ತಿದ್ದು. ಮಾಧವನು ಆ ಸಂಗ್ರಹಮಾದಲ್ಲಿ ತನ್ನ ತನು ಮನ ಘನಗಳನ್ನು ಪೀಠಿಸಿ ಕಾದಾಡಲಾರಂಭಿಸಿದನು. ಯಾಕಂಡರೆ ತನ್ನ ನಾಡು ಬಿಡುಗಡೆಯನ್ನು ಹೊಂದಬೇಕಾದರೆ, ಸುಹಾತ್ಮಾಜೀಯವರ ಸಭಾಗ್ರಹ ಮಂತ್ರವನ್ನು ಅನುಷ್ಠಾನಿಸಬೇಕೆಂದು ಆವನು ಶಿಕ್ಷಿಸಿದನು. ಆ ಆಂದೋಲನದಲ್ಲಿ ಸ್ವಾಭಿನಾಂದ ಕೆಡಿಯು ಜ್ಪಲಿಸುತ್ತಿರುವ ಹೃದಯದಿಂದ ಕಣಿಕೆದ ಪ್ರತಿನೀಭು ಭಾರತೀಯನೂ ಭಾಗವನ್ನು ವಹಿಸಿ, ತನ್ನ ನಾಡಿನ ವೋಷ್ಟುಗಾಗಿ ಯೂನಿಸಂಸಂಘದನ್ನು ಅರಿಸಿನು. ಮಾಧವನು ತನ್ನ ಕರ್ತೃ ನೃನೆ, ಸಂಖಾರದನ್ನು ಅರಿಸಿನು.

ರಾಮನಗರಕ್ಕೆ ಅಸಹಯೋಗದ ದಿವ್ಯ ಶಾಂತವನ್ನು ಮಾಧವನು ಸೂರಿಸಿನು. ಪರದೇಶೀ ವಸ್ತುಗಳ ಬಹಿಷ್ಕಾರದ ಕೆಲಸ ಭಾದ್ಯಾದ ಮುಂದೆಸಾಗಿತು ಬಡಜನರ ಅಭ್ಯಂತರ ತಿಗೆ, ಅಧ್ಯಾತ್ಮನಾಗಿ ಅರ್ಥಾಪ್ಯೇಯಿಂದ ಜೀವಿಸುತ್ತಿರುವ ದೀನ ಜನರ ಸಂಕಟ ಸಿವಾರಣೆಗೆ ಖಾದಿಯೇ ಆತ್ಮತ್ವಂ ಮಂಡಿದ ಹೈವಧವೆಂಬುದನ್ನು ಜನರು ಶಿಳದುಕೊಂಡಿರು. ಅದರೊಡನೆಯೇ ಸಾರ್ಥಕಾಲ ಯುಗಳನ್ನು ಬಹಿಷ್ಕರಿಸುವ ಕೆಲಸವು ಮುಂದೆ ಸಾಗಿತು. ಹೊಸದಾದ ಒಂದ, ಜೀವನವು ಜನಕೆಯ ಮಧ್ಯದಲ್ಲಿ ಕಂಗೊಳಿಸಲಾರಂಭಿಸಿತು. ‘ನಮ್ಮ ಸಾಡು’ ಎಬು ದೇಶಿಯ ಬೋಧವು ಇದುವರೆಗೆ ಭಿನ್ನ ಭಿನ್ನವಾಗಿ ಬಿವಿದ್ಯು ಜ್ಞಾನಗಳ ಪ್ರಪಂಚದಲ್ಲಿ ತಂತ್ರಿಸಿತು. ಸ್ವಾಧೀನತೆಯಾಗಿದೆ ಬಾಳಿನ ಗುರಿಯು, ಸಂಬಂಧ ಮಹಾತ್ಮಜೀಯವರ ವದನ ಮಂಡಲದಿಂದ ಹೊರಬಿದ್ದ ಆ ದಿವ್ಯ ಮಂತ್ರಶಾಸನ ಶತಮಾನಗಳ ವರೆಗೆ ನಿದ್ರೀಯಲ್ಲಿ ಬಿದ್ದಿದ್ದ ನಾಡನ್ನು ಎತ್ತಿರಿಸಿತು.

ಅಸಹಯೋಗದ ಅವಿಭಾಗವರೂಡನೆ ಮಾಧವನ ಕೆಲಸಗಳು ಹೆಚ್ಚುತ್ತೊಡಗಿದ್ದವು. ಪತ್ರಿಕಾ ಪ್ರವರ್ತನೆಯಲ್ಲಿ ಆವನು ಇಟ್ಟಿದ್ದ ತನ್ನ ಕ್ರಿಧಯನ್ನು ಪರಷ್ಯಾಜಿಸಿರ್ಲಿ. ಎಂದಿನಂತೆ ಆವನ ಪೇಸಾದಿಂದ ಹೊರಸಳಸುತ್ತಿರುವ ಉಪ್ಪಲ ಲೇಖಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದವು. ಆದರಂತೆಯೇ ಜನಕೆಗೆ ಆಕ್ಷರಜ್ಞಾನವನ್ನು ನೀಡಲಿಂಬಿಸಿ ರಾತ್ರಿಯ ಪೂರ್ವಾಲ್ಗಾದರೂ ಆವನ ಉದ್ದ್ಯಮಗಳ ಫಲವಾಗಿ ನಡೆ

ಯುತ್ತಲಿದ್ದವು. ಇದಲ್ಲದೆ ಅವನು ತನ್ನ ಪ್ರಣಾದ್ಯಷ್ಟಿಯನ್ನು ಖಾದೀ ಪ್ರಚಾರದ ಮೇಲೆ ಪತಿಸಿದ್ದನು. ವಿರಾಮವೇಳೆಯಲ್ಲಿ ಸ್ವತಃ ತಾನೇ ನೂಲು ಮಾಡುತ್ತಿದ್ದ ದಲ್ಲದೆ, ಜನರ ಮಧ್ಯದಲ್ಲಿ ಈ ಕೈಗಾರಿಕೆಯು ಹರಡುವಂತೆ ಮಾಡಲು ಆವಶ್ಯಕಿರುವ ಕೆಲಸಗಳನ್ನು ಅವನು ನೆರವೇರಿಸುತ್ತಿದ್ದನು. ಖಾದೀ ವಸ್ತುಗಳ ಮೂಲಿಯನ್ನು ತನ್ನ ಶಿರಸ್ಸಿನ ಮೇಲೆ ಹೊತ್ತುಕೊಂಡು ಬೀದಿಗಳಲ್ಲಿ ಸಂಚರಿಸಿ, ಆ ವಸ್ತುಗಳನ್ನು ಅವನು ವಿಕ್ರಯಿಸುತ್ತಿಲಿದ್ದನು. ಇದಲ್ಲದೆ ಅಲ್ಲಲ್ಲಿ ಸಭಿಗಳನ್ನು ಸೇರಿಸಿ, ಜನರಿಗೆ ಸ್ವಾತಂತ್ರ್ಯದ ಆವಶ್ಯಕತೆಯನ್ನೂ, ಪರದಾಸ್ಯದಿಂದ ಭಾರತ ವರ್ಷವು ತನ್ನ ಜ್ಯೋತಿಂಬಿನ ಮೇಲೆ ಕಳಿದುಕೊಂಡಿದೆ ಎಂಬುದನ್ನೂ ತನ್ನ ಭಾವಣಗಳ ಮೂಲಕ ಅವನು ತಿಳಿಸುತ್ತಿಲಿದ್ದನು. ಈ ಎಲ್ಲಾ ಕಾರ್ಯ-ಕಲಾಪಗಳು ಅವನ ವೇಕೆಯನ್ನು ತಿನ್ನುತ್ತಿಲಿದ್ದವು. ಕೆಲವು ದಿನಗಳಲ್ಲಿ ಅವನಿಗೆ ಸ್ವಲ್ಪವಾದರೂ ವಿಶ್ವಾಂತಿಯು ಲಭಿಸುತ್ತಿರಲಿಲ್ಲ; ಆದರೆ ಆ ಧಿರಾತ್ಮನು ತನ್ನ ದೇಹದ ಸುಖಗಳ ಕಡೆಗೆ ಹೆಚ್ಚಿನ ಶ್ರದ್ಧೆಯನ್ನು ಪಡಿಸಲಿಲ್ಲ. ಹೀಗೆ ಅವನು ತನ್ನ ನಾಡಿನ ಅಭ್ಯಂತರ ಕೆಲಸವನ್ನು ಕಂಡು ನಾಡಿನ ಏಳಿಗೆಗಾಗಿ ನಿರಂತರ ಪರಿಶ್ರಮಿಸುತ್ತಿಲಿದ್ದನು.

ಈ ರೀತಿ ಉದ್ದೇಶಗಳಿಂದ ಬಳಲಿದ ಮಾಧವನು ತನ್ನ ವಾರಾಂತ್ಯದಲ್ಲಿ ವಿಶ್ರಮಿಸುವದಕ್ಕಾಗಿ ಹೊಸ್ತಾರ ಗ್ರಾಮಕ್ಕೆ ತೆರಳಿದನು. ಹೊಸ್ತಾರ ಗ್ರಾಮದಲ್ಲಾಗಿದೆ ಪದ್ಮಾಳು ಸರೋಜಕೊಡನೆ ಜೀವಿಸುತ್ತಿರುವ ದರ ನೇನಪು ವಾಚರಿಗಾಗಿರಬಹುದು. ಗಲಭಿಗಳಿಂದ ಸಿಂಹದವಾದ ನಗರಜೀವನದಿಂದ ಬೇಸತ್ತ ಮಾಧವನ ಆತ್ಮಕ್ಕೆ ಯಾವ ಆಲ್ಯಾಲ-ಕಲ್ಯಾಲಗಳಿಗೂ ಅವಕಾಶವಿಲ್ಲದ ಪ್ರಶಾಂತವಾದ ಗ್ರಾಮ ಜೀವನವು ಅಪಾರವಾದ ತಾಂತ್ರಿಯನ್ನು ನಿರ್ದಿಷ್ಟಿ. ಕೃತ್ಯಮದ ಸುಳಿವಿಲ್ಲ; ಆದಂಬರ ಹಾಗೂ ದಂಭ ಇವುಗಳ ಸ್ವರ್ಥನವಿಲ್ಲ. ಸ್ವಾಜನತತ್ವರತೆಯು ನಗರದಲ್ಲಿ ನಗ್ನವಾಗಿ ನರ್ಕಿಫಸುತ್ತಿರುವಂತೆ ಗ್ರಾಮಜೀವನದಲ್ಲಿ ಅಷ್ಟು ರುಕ್ಷವಾಗಿ ತೋರುವುದಿಲ್ಲ. ಆದಂಬರದ ಹಾಗೂ ಸುಖಲಾಲಸೆಯು ಹಂಬಿವು ಇಡಿಮೆಯಾಗಿರುವುದರಿಂದ, ಗ್ರಾಮನಿವಾಸಿಗಳಲ್ಲಿ ನಗರವಾಸಿಗಳಲ್ಲಿ ಗ್ರೇಚರವಾಗದ ಒಂದು ಪರಳತೆಯು ಪರಿಶೋಭಿಸುತ್ತಿಲಿದ್ದಿತು. ಹೈದಾರ್‌ಪು ಹಳ್ಳಿಯಲ್ಲಿ ಒಂದು ಬುಗ್ಗೆಯಂತೆ ಹರಿಯುತ್ತಿರುವುದು. ಗ್ರಾಮಾಂತರದಲ್ಲಿ ಬೆಳಗುತ್ತಿರುವ ನಿಷ್ಪಲಂಕತೆಯು ಮಾಧವನ ಬಳಲಿಕೆಯನ್ನು ಹೊಗಲಾಡಿಸಿತು.

ಪದ್ಮಾಳ ಬದುಕಾದರೂ ಒಂದು ತವಸ್ವಗಿದ್ದಿತು. ತನ್ನ ಸುಖವನ್ನು ಗಣಿಸದೆ, ಆ ಮಹಿಳೆಯು ಹಳ್ಳಿಯ ಹೆಂಗಸರ ಮಧ್ಯದಲ್ಲಿ ಪಸರಿಸಿರುವ ಆಜ್ಞಾನ ಅಂಥವಿಶ್ವಾಸಗಳನ್ನು ಹೊಡಿಮೋಡಿಸಲು ಯಾವ ರೀತಿ ಉದ್ದೇಶಿಸುತ್ತಿದ್ದ ಕಂಬುದು ನವಗೆ ತಿಳಿದ ಸಂಗತಿಯಾಗಿದೆ. ಮಾಧವನಾದರೂ ಪರಹಿತಕ್ಕಾಗಿ ದುಡಿಯುತ್ತಿರುವ ಪದ್ಮಾಳನ್ನು ಕಂಡು ಸಂತಪ್ತಪಟ್ಟನು. ಅವನು ಪದ್ಮಾಳ ಈ ಕೃತ್ಯಗಳಲ್ಲಿ ಒಂದು ಹೊಸಜನಾಂಗವನನ್ನು ರಚಿಸುತ್ತಿರುವ ಚಿತ್ರವನ್ನು ದರ್ಶಿಸಿದನು. ಆವನ ಅಭಿಪ್ರಾಯವು

ಕರ್ಣಾತಕದ ಕೊಳಕ ಮಲಿನ ವಿಚಾರಗಳು ನಶಿಸಬೇಕು; ಪರಿಶುದ್ಧ ಪೂ ನವೀ ನವ್ಯ ಆದ ಒಂದು ಬಾಳುವೆಯನ್ನು ಸ್ವೀಕರಿಸಬೇಕು, ಎಂಬುದಾಗಿದ್ದಿತು.

ಎಂದಿನಂತೆ ಒಂದು ಶನಿವಾರ ಮಾಥವನು ನಗರದಿಂದ ಹಳ್ಳಿಗೆ ಬಂದಾಗ ಈ ಅಧ್ಯಾತ್ಮಯದ ಪ್ರಾರಂಭದಲ್ಲಿ ಹೇಳಿದಂತೆ ಆವನು ಸರೋಜಕೊಳನೆ ಮಾತಾಡಿ ನನು. ಎಂದಿನಂತೆ ಆ ದಿನದ ಸಂಭಾವಣೆಯಾದರೂ ತಾಯ್ಯಾ ಇಗೆ ಸಂಬಂಧಿಸಿದ ನಿವಯನೇ ಆಗಿದ್ದಿತು. ಪದ್ಮಾ ಜಗುಲಿಯ ಮೇಲೆ ಕುಳಿತು ಮಾಥವನ ಮಾತು ರೇಳನ್ನು ಆಶ್ರಾವಿಸುತ್ತಲಿದ್ದಳು. ಮಾಥವನು ಹೇಳತ್ತೊಡಗಿದನು:—“ಆಕಾ! ನಾನು ಎಂದಿಗೆ ಸರೆಮನೆಗೆ ತೀರಳುವೇನೆಂಬುದು ಹೇಳಲಿಕ್ಕಾಗುವುದಿಲ್ಲ!”

“ಏಕೆ?” ಎಂದು ವಿಶ್ವಯವನ್ನು ಸೂಚಿಸುತ್ತ ಸರೋಜಕು ಪ್ರತ್ಯೇಸಿದಳು.

“ನಾಂ ಜಾಗೃತಿಯನ್ನು ಹೊಂದುವುದನ್ನು-ಜನತೆಯು ಸ್ವಾಧೀನತೆಯನ್ನು ಮರಳ ಪಡೆಯುವದಕ್ಕಾಗಿ ಪರಿಶುದ್ಧಿಸುತ್ತಲಿರುವ ಉದ್ದ್ಯಮಗಳನ್ನು ಶಾಸಕರು ಇಸ್ವಪದುವುದಿಲ್ಲ. ಭಾರತವರ್ಷದ ಕೈಮನವನ್ನು ಚಿಂತಿಸಿ ಆವರು ಆಳತ್ತಿರುವುದರಿಂದಿಲ್ಲ. ತಮ್ಮ ಇಷ್ಟಕ್ಕೆ ವಿವರೀಕವಾಗಿ ನಡೆಯುತ್ತಲಿರುವ ಎಲ್ಲ ಪ್ರಯತ್ನಗಳನ್ನೂ ಆವರು ತಡೆಯುತ್ತಾರೆ. ಜನರು ಜಾಗೃತಿಯನ್ನು ಹೊಂದಿದರೆ ತಮ್ಮ ನಿರಂಕುಶ ಕ್ರಘುತ್ವಕ್ಕೆ ಧಕ್ಕೆ ತಗಲುವುದೆಂಬುದನ್ನು ಆವರು ಒಳ್ಳಿರು. ಆದುದರಿಂದ ಸ್ವಾತಂತ್ರ್ಯ ಮಾಥನೆಗಾಗಿ ಯತ್ತಿ ಸುತ್ತಿರುವ ಜನರನ್ನು ಕಾರಾಗ್ಯಹದಲ್ಲಿಡಲೂ ಗುಂಡಿನ ಮಳೆ ಮನ್ನು ಸುರಿಸಲೂ ಆವರು ಹಿಂಜರಿಯುವದಿಲ್ಲ ಸ್ವಾತಂತ್ರ್ಯಸಾಧನೆಗಾಗಿ ಯತ್ತಿ ಸುತ್ತಿರುವ ಪ್ರತಿಯೊಬ್ಬನೂ ಈ ಸಂಕಟಗಳಿಗೆ ಸ್ವಾಗತವನ್ನು ಸೀಡಬೇಕಾಗಿರುತ್ತದೆ.”

“ಅಣ್ಣಾ, ಜೀಲುವಾಸವೆಂಬುದು ಭಯಂಕರವಾದುದಲ್ಲವೇ?”

“ತುರಂಗವಾಸವೆಂಬುದು ಅಸತ್ಯ ಮತ್ತು ಅಧಮ್ಯ ಈ ದಾರಿಗಳನ್ನು ಅನುರಿಸಿದವರಿಗೆ ಭಯಂಕರವಾಗಿ ತೋರಬಹುದು; ಆದರೆ ಸತ್ಯ ಮತ್ತು ಧಮ್ಯ ಎಂಬ ವಾಂಯನ್ನು ಆವಲಂಬಿಸಿ, ಅಧಮ್ಯ ನಿಮೂರಲಕ್ಕಾಗಿ ಹೊರಟ ಕರ್ಮಸಾಧಕನಿಗೆ ಸರಂಗವು ಭಯಂಕರ ರೂಪದಲ್ಲಿ ಗೋಚರವಾಗಿರಿದು; ಏಕೆಂದರೆ, ಆವನು ಕರ್ಯಾತೀತನು. ತನ್ನ ಪ್ರಯತ್ನಗಳಲ್ಲಿ ಮಾತ್ರ ಶ್ರದ್ಧೆಯನ್ನು ಪತಿಸಿ ದುಡಿಯಾತ್ತಿ ಎವನನನ್ನು ಬಾಹ್ಯ ಜಗತ್ತಿನ ಕ್ಷೇತ್ರಗಳು ಸ್ವರ್ವಸಲಾರವು. ಈ ಕರ್ಮಸಾಧಕನು ಕ್ರಿಕ್ಕೆ ತೀರಳಿದರೂ, ಅಲ್ಲಿನ ಭೀಕರತೆಯಾಗಲೀ ಹಿಂಸಾಮಯ ವಾತಾವರಣ ನಾಗಲೀ ಅವನ ಆತ್ಮವನ್ನು ಮುಟ್ಟಿಲಾರವು.”

ಎಂಬ ಮಾತುಗಳನ್ನು ಪೂರ್ವೀಕುವುದರೊಳಗಾಗಿ ಒಂದು ವೋರ್ಟಾರ ಲೋಡಿಯು ಈ ಕುಟೀರದ ಮುಂದೆ ಒಂದು ನಿಂತಿತು. ತಮ್ಮ ಇಲಾಖೆಯ ಪೂರ್ವಾಕಗಳನ್ನು ರಿಸಿದ ನಾಲ್ಕು ಮಂದಿ ಪೂರ್ಲಿಸು ಕಾನ್ನಾಟೀಬಲರೂ ಒಬ್ಬ ಸರ್ಬಾಖಾನ್‌ಪೆಕ್ಕರನೂ ವಾರಿಯಿಂದಿಳಿದರು. ಸರ್ಬಾಖಾನ್‌ಪೆಕ್ಕರನು ತನ್ನ ಮಸ್ತಕವನ್ನು ಆಚ್ಚಿಸಿರುವ

ಹ್ಯಾಟನ್ನು ತೆಗೆದು ತನ್ನ ಕರದಲ್ಲಿ ಹಿಡಿದುಕೊಂಡು ಕುಟೀರದ ಬಳಿಗೆ ತೆರಳಿದನು. ತಮ್ಮ ಕುಟೀರದ ಮುಂದೆ ಪ್ರತ್ಯೇಕವಾಗಿರುವ ಆ ಕಾನ್ಸ್ಟಿಟೀಬಲರನ್ನು ಅವರೊರೆಹಿಸಿ ಹೆಂಗಸರಿಬ್ಬರೂ ಆಶ್ಚರ್ಯಭರಿತರಾದ್ದು ವಾಧವನು ಅವರ ಆಗಮನಕ್ಕಿರುವ ಶಾರಣವನ್ನು ಆರಿತವನಂತೆ ಒಂದು ಮಂದಷ್ಟುತನನ್ನು ಬೀರಿದನು.

“ಆನ್ನ್ಯಾ, ಈ ಹೋಲಿಸು ಅಧಿಕಾರಿಗಳು ಬಂದಿರುವುದೇಕೆ?” ಎಂದು ಸರೀರೋಜಳು ವೂನವನ್ನು ಭೂಂಜಿಸಿದಳು.

“ಅವರಾಧಿಯನ್ನು ಹಿಡಿಯಲಿಕ್ಕಾಗಿರಬಹುದು; ಇದು ಆಸಹಕಾರ ಆಂದೋಲನವು ವ್ಯಾಪಿಸಿರುವ ಕಾಲವಾಗಿರುವದರಿಂದ, ರಾಜದೋರ್ಹಿಗಳಿಗೇನೂ ಕಡವೆಯಲ್ಲ ಕಳ್ಳು-ಕಾಕರನ್ನು ಹಿಡಿಯುವದು ಮಹತ್ವದ ಕೆಲಸವಾಗಿರುವದಿಲ್ಲ. ಆಸಹಕಾರಿಗಳನ್ನು ಹಿಡಿಯುವದು ಮಹತ್ವದ ಕೆಲಸವಾಗಿರುವದು.”

ಇಷ್ಟೆದಲ್ಲಿ ಸಬ್ಬಾ ಇನ್ನೊಪೆಕ್ಕರನು ಕುಟೀರದ ಸವಿಹಕ್ಕೆ ಬಂದನು ಅವನು ವೂನವನನ್ನು ನೋಡುತ್ತ ಆಂದನು:—“ನಮ್ಮ ನಾಡುಪತ್ರಿಕೆಯೇ ಸಂಪಾದಕರಾದ ವೂಧವರಾಯರು ಈ ಉಂಗಿ ಬಂದಿರುವರೆಂಬದಾಗಿ ನಾನು ತಿಳಿದೆನು. ಅವರು ಎಲ್ಲಿರುವರೆಂಬುದನ್ನು ತಾವು ದಯವಿಟ್ಟು ತಿಳಿಸುವಿರಾ?”

‘ಅವರನ್ನು ಕಾಣಬೇಕಾದುದು ಬಹು ಅಗತ್ಯವಾದ ಕೆಲಸನೇ?’ ಸಬ್ಬಾ ಇನ್ನೊಪೆಕ್ಕರನನ್ನು ಎಳೆನೆಗೆಯೊಡನೆ ವೂಧವನು ಪ್ರತ್ಯೇಕಿಸಿದನು.

“ವೂಧವರಾಯರನ್ನು ದಸ್ತಗಿರಿ ವೂಡಬೇಕಾಗಿದೆ!”

ಸಬ್ಬಾ ಇನ್ನೊಪೆಕ್ಕರನ ನುಡಿಗಳನ್ನು ಆಶ್ಚರ್ಯಿಸಿ ವೂಧವನ ಮುಖದಲ್ಲಿ ಬಲ ಹೀನತೆಯನ್ನು ತೋರಿಸತಕ್ಕ ಯಾವ ಭಾವಬೇಧಗಳೂ ಉದಯಿಸಲಿಲ್ಲ. “ನೀವು ಹುಡುಕುತ್ತಿರುವ ವೂಧವರಾಯನೇ ನಾನಾಗಿರುತ್ತೇನೆ!”

“ಹಾಗಾದರೆ ತಮ್ಮನ್ನು ಬಂಧಿಸಲು ಇ. ಮ್ಯಾಚೆಸ್ಟ್ರೀಟರು ವಾರಂಟನ್ನು ಹೊರಡಿಸಿರುತ್ತಾರೆ. ತಮ್ಮ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಹೆಲವು ಲೇಖನಗಳು ರಾಜದೋರ್ಹಿ ಪರಿಸೂಳವಾಗಿದ್ದು, ಸರಕಾರದವರನ್ನು ಕುರಿತು ಜನರ ಮನಸ್ಸಿನಲ್ಲಿ ವಿವೇಷವು ಉದ್ದೇಶಿಸುವಂತೆ ವೂಡಲು ಪರ್ಯಾಪ್ತವಾದವುಗಳಾಗಿರುವುದರಿಂದ, ಇಂಡಿಯಲ್ ಪಿನಲ್ ಕೋಡು 124 A ಸೆಕ್ಸಿನ ಪ್ರಕಾರ ತಮ್ಮನ್ನು ಬಂಧಿಸುವದಕ್ಕೆ ವಾರಂಟನ್ನು ಹೊರಡಿಸಿರುತ್ತಾರೆ.”

ಎಂದೆನುತ್ತಾ ಸಬ್ಬಾ ಇನ್ನೊಪೆಕ್ಕರನು ತನ್ನ ಜೀಬಿನಿಂದ ವಾರಂಟನ್ನು ತೆಗೆದು ವೂಧವನ ಕ್ರಿಗೆ ಕೊಟ್ಟನು. ವೂಧವನು ತನ್ನನ್ನು ಬಂಧಿಸುವನ್ನೂ ವೂಡಲು ಜಲಾಧಿಕಾರಿಯು ಹೊರಡಿಸಿದ ಆ ಅಜ್ಞಾಪತ್ರವನ್ನು ತನ್ನ ಕಣ್ಣಗಳನ್ನು ಅಗಲಿಸಿ ನೋಡಿದನು.

‘ಆನ್ನ್ಯಾ!’ ಎಂದಳು ಸರೀರೋಜಳು. ‘ನಮ್ಮನ್ನೆಲ್ಲಾ ತ್ಯಜಿಸಿ ನೀನು ತೆರಳುವೆಬೂ?’ ಅವಳ ನೇತ್ರಗಳಲ್ಲಿ ಬಾಪ್ಪಬಿಂ ಉಳು ತುಂಬಿದ್ದವು.

“ಸರೋಜ, ಏಕೆ ಎವೆಗುಂದಿದೆ? ಮನುಷ್ಯನಿಗೆ ಈ ಜಗತ್ತೀರ್ಥ ಒಂದು ದೊಡ್ಡ ಬಂಧನವಾಗಿದೆ ಹಲವು ವಿಧಿದ ಚಂತೆಗಳ ಮತ್ತು ದುಃಖಗಳ ದಾವಾಗ್ನಿಯಲ್ಲಿ ಬೆಂದು ಭೇಸ್ತೇಭೂತವಾಗಿ ಹೊಗುತ್ತಿರುವ ವರಾನುಷಾತ್ಮಕ್ಕೆ ತುರಂಗವಾಸವು ಅಪ್ಪೇನೂ ದುಃಖದಾಯಕವಾದುದಲ್ಲ. ಈ ಜೀವನವೆಂಬುದು ಹೂವಿನ ಕಾಸಿಗಿಯಲ್ಲ; ವಿಧಾತನ ಆ ಜಗತ್ತಿನ್ನಿಂತು ಶಕ್ತಿಯು ಸುಖಿಸುವುದಕ್ಕಾಗಿಯಲ್ಲ ಈ ಬದು ಕನ್ನು ನೀಡಿದುದು. ಒಂದು ಆದರ್ಶವನ್ನು ಸಾಧಿಸಲು, ಪೂರ್ಣತೆಯನ್ನು ಹೊಂದಲು ಈ ನರಜನ್ಸ್ವಲು ನಮಗೆ ಪ್ರಾಪ್ತವಾಗಿದೆ. ಆ ದಾರಿಯಲ್ಲಿ ಸಂಚರಿಸುವಾಗ ಉಭ್ಯಾಸಬಹುದಾದ ಕ್ಲೇಶಗಳನ್ನು ಧೈರ್ಯದಿಂದ ಮನುಷ್ಯನು ಸಹಿಸುವುದು ಪ್ರಾರ್ಥನೆಚಿತ ಕರ್ಮವಾಗಿರುತ್ತದೆ. ಸತ್ಯವನ್ನೂ, ಧರ್ಮವನ್ನೂ ಅವಲಂಬಿಸಿ ಜ್ಞಾನ ದೀಪದ ಸಹಾಯದಿಂದ ಮುಂದೆ ತನ್ನ ಹೆಚ್ಚಿಗಳನ್ನಿಂದುತ್ತಿರುವ ವ್ಯಕ್ತಿಗೆ ಪರಾಜಯ ವೆಲ್ಲಿಯದ್ದಾಗಿ? ಜನಸೇವೆಯು ಈಶ್ವರಾರಾಧನೆಯು ಒಂದು ರೂಪಚೀರ್ಥವೆಂದು ಅರಿತು, ಆ ಉದ್ದೇಶವಾಗಳಲ್ಲಿ ನಾನು ನಿರತನಾದೆನು. ನಾಡಿನ ಏಳಿಗೆಯೇ ನನ್ನ ಆಭ್ಯಾಸದಿಯ್ಯದುವ ದಾರಿಯೇ ದು ನೇನೆದು ಕರ್ಮಸಾಧನೆಯಲ್ಲಿ ನಿರತನಾದೆನು; ಆದರೆ ನಮ್ಮನ್ನಾಳುತ್ತಿರುವವರಿಗೆ ಈ ನನ್ನ ಉದ್ದೇಶವಾಗಳು ರುಚಿಸುತ್ತಿರಲಿಲ್ಲ. ಇವರ ದ್ವಾರಿಸುತ್ತಿರುವ ಗೊಂದಲಗಳನ್ನೇ ಬ್ರಿಂಬಿಸುವ ವ್ಯಕ್ತಿಯು ನಾನಾದುದರಿಂದ, ಸೇರಿಮನೆಯಲ್ಲಿ ನನ್ನನ್ನಿಡಲು ಅವರು ನಿರ್ಧರಿಸಿದರು. ಆದಕ್ಕಾಗಿ ನನಗೆ ಭಯವಿಲ್ಲ; ಯಾಕಂದರೆ ಸೇರಿಮನೆಯು ಕಂಳಿತಿಯು ನನ್ನನ್ನು ಸ್ವರ್ಪಸಲಾರದು.”

“ಆದರೆ ಇದುವರೆಗೆ ಕತ್ತಲೆಯಲ್ಲಿ ಬಿಡ್ಡಿರುವ ನಮಗೆ ದಾರಿಯನ್ನು ಹೊರ್ತಿಸಲು ನೀನಿದ್ದೆ. ನೀನು ತೆರಳಿದ ಅನಂತರ ನಮಗೆ ಶಾಂತಿಪಿಂಯಾವವನ್ನು ನೀಡುವವರು ಯಾರು? ನಮ್ಮವನೆಂದು ಹೇಳಲು ನೀನ್ನಿಂದ ಬೇರೆ ಬಂಧುಗಳು ಯಾರಿದ್ದಾರೆ?” ಎಚಾರಮಗ್ನಿ ಇಂದ ಪದ್ಮಾಂಶ ವಾಧವನೊಡನೆ ನುಡಿದಳು

“ಆಕ್ಷಾಯ, ಎದೆಗುಂದಬಚೀದ, ನಾನು ಇದುವರೆಗೆ ನಾಡಿನ ಹಿತವನ್ನು ಚಿಂತಿಸಿ ಪ್ರಯತ್ನಿಸಿದೆನು. ನಿನ್ನಲ್ಲಿ ಬೆಳಗುತ್ತಿರುವ ರೆಡಿಂಸನ್ನು ಪ್ರಕಾಶಕ್ಕೆ ತಂದು ನೀನು ಶಾಂತಿಯನ್ನು ಹೊಂದಬಚೀಕಾಗಿವೆಯೆಂದು ಈ ನೊವೆಲ್‌ನಲ್ಲಿ ಎಷ್ಟೇ ಬಾರಿ ನಾನು ನುಡಿದಿದ್ದೇನೆ; ಜೀವನದ ಉದ್ದೇಶವನ್ನು ತಿಳಿದು ಆದರಂತೆ ಪ್ರಯತ್ನಿಸುವುದಾಗಿದೆ ಆತ್ಮಶಾಂತಿಯನ್ನು ಹೊಂದಲಿರುವ ದಾರಿಯೆಂಬುದಾಗಿ ಶಾಂತಿಯನ್ನು ಪ್ರದಾನಮಾಡತಕ್ಕವನ್ನು ನಾನೆಲ್ಲಿ; ನೀನು ನಿನ್ನಲ್ಲಿರುವ ಬೆಳಕನ್ನು ಕಂಡು ಹಿಡಿದು, ಆ ಮೂಲಕ ಶಾಂತಿಯನ್ನು ಹೊಂದಬಚೀಕಾಗಿದೆ. ನಾನು ಕಾರಾಗ್ವಹಕ್ಕೆ ತೆರಳುತ್ತಿರುವೆನೆಂದು ನೀವು ಶೋಕಸಚೀಕಿತ ಅವಶ್ಯವಿಲ್ಲ; ಏಕೆಂದರೆ, ಭಾರತವರ್ಷದ ಈಗಲಿನ ಪರಿಸ್ಥಿತಿಯಲ್ಲಿ ತುರಂಗವು ದೇಶಭಕ್ತಿದ್ವಾರಾ ಸಂಚರಿಸಬಚೀಕಾಗಿರುವ ಒಂದು ತೀರ್ಥಸ್ಥಳವಾಗಿದೆ. ನಮ್ಮ ನಾಡಿನಲ್ಲಿ ನಾವು ಗ್ರ್ಯಾಂಕೆಯೇ ಪರಿಕ್ಷೇಯೇ ಅದಾಗಿದೆ. ಈ

ಪರೀಕ್ಷೆಯಲ್ಲಿ ನಾವು ಉತ್ತೀರ್ಣರಾಗಬೇಕು. ಜನತೆಯ ಸೇವೆಯಲ್ಲಿ ಕಾಯಕ್ಕೇಶ ಗಳನ್ನು ಮರೆತು ನಾನು ತಾಗ ಸನ್ಯದ್ಧರಾಗಬೇಕಾಗಿದೆ. ಕರ್ತವ್ಯನಿರತನಾದ ನನಗೆ ಸಂಪೂರ್ಣವಾದ ಈ ತುರಂಗ ಗಮನವನ್ನು ಕುರಿತು ನೀವು ಯಾರೂ ಭಯಪಡಬೇಕಾದುದಿಲ್ಲ, ಕ್ಕೇರೆಭರಿತರಾಗಬೇಕಾದುದಿಲ್ಲ”

“ಮಾಧವರಾಯರೆ, ಸಮಯವು ಒಹಳವಾಯಿತು, ತಾವು ಬೇಗನೆ ಹೊರಡಬೇಕು.” ಇದುವರಿಗೆ ಮೌನವನ್ನು ವಲಂಬಿಸಿದ್ದ ಸಚ್ಚಾ ಇನ್ನುವೇಕ್ಕರನು ನುಡಿದನು.

“ಹೌದು, ನಿಮ್ಮ ಪ್ರಯತ್ನಕ್ಕೆ ನಾನೇಕೆ ಅಡ್ಡಿಯನ್ನು ಮಾಡಲಿ? ಅಕ್ಕಾ, ಬಾಯಾರಿಕೆಯಾಗುತ್ತದೆ. ತುರಂಗಕ್ಕೆ ಹೊರಟಿರುವ ನನಗೆ ಒಂದು ಗ್ರಾಮ ಜಲವನ್ನು ನೀಡುವಿಯಾ?” ತನ್ನ ಮೋರೆಯನ್ನು ತಿರುಗಿಸಿಕೊಂಡು ವದ್ದಳನ್ನು ಪ್ರಶ್ನಿಸಿದನು. ಅವಳು ಒಂದು ಪಾತ್ರೀಯಲ್ಲಿ ಪಾನಿಯವನ್ನು ತಂದು ಮಾಧವನಿಗೆ ನೀಡಿದಳು. ಅವನು ಆ ಶುದ್ಧೀರ್ಥಕದಿಂದ ತನ್ನ ಪಿಂತಾಸೆಯನ್ನು ಪರಿಹರಿಸಿಕೊಂಡನು.

ಚಾಪೆಯಿಂದ ಏಳುತ್ತಾ ಮಾಧವನು: — “ಅಕ್ಕಾ, ಪದ್ಮಾ, ತಂಗೀ ಸರೋಜ, ನನ್ನ ಈ ತೀರ್ಥಾರ್ಟನೇಯನ್ನು ಮುಗಿಸಿಕೊಂಡು ಬರುತ್ತೀನೇ! ಮೋಕವಿಷ್ಟಲರಾಗ. ಬೇಡಿರಿ. ನತ್ಯ ಮತ್ತು ಧರ್ಮದ ಪಧವನ್ನು ಅವಲಂಬಿಸುವವರನ್ನು ಸಂರಕ್ಷಿಸಲು ಆ ಪರಂಜ್ಯೋತಿಯಿದೆ. ನಾಡಿನ ಹಿತವನ್ನು ಚಿಂತಿಸಲು ಪ್ರಯತ್ನಿಸಿರಿ!”

“ಅಣ್ಣಾ!”

“ಸರೋಜ, ತೀರ್ಥಯಾತ್ರೀಯನ್ನು ಮುಗಿಸಿಕೊಂಡು ಬರುತ್ತೀನೇ.”

“ಮಾಧೂ! ಈ ತೀರ್ಥಾರ್ಟನವು ಸುಖಸ್ವದವಾಗಲಿ!”

ಮಾಧವನು ಸಚ್ಚಾ ಇನ್ನುವೇಕ್ಕರನೊಡನೆ ಹೃಷಿಲಿನ ಲಾರಿಯನ್ನು ಹತ್ತಿದನು. ಆ ವಾಹನವು ಭಯಂಕರವಾದ ರಟ್ಟವನ್ನು ಮಾಡುತ್ತಾ ತೀರಣಿತು. ಹೆಂಗಸರಿಬ್ಬರು ಆ ವಾಹನವು ಕಣ್ಣರೀಯಾಗುವವರಿಗೆ ಶಿಲಾಪ್ರತಿಮೆಗಳಂತೆ ನಿಂತರು.

ಅಧಿಕಾರಿಗಳು ಮಾಧವನನ್ನು ಫ್ರೆಸ್ಕಾಸ ಮಾಜಿಸ್ಟ್ರೆಟರ ನ್ಯಾಯಶಾಲೆಯಲ್ಲಿ ವಿಚಾರಣೆಗಾಗಿ ನಿಲ್ಲಿಸಿದರು. ಮಾಧವನು ತನ್ನ ಸ್ವರವರಾಧಿತ್ವವನ್ನು ನಾಷಿಸಲು ಯಾವ ಉದ್ದೇಶವನ್ನೂ ಜರುಗಿಸಲಿಲ್ಲ, ನ್ಯಾಯಶಾಲೆಯ ಕಾರ್ಯಕಲಾಪಗಳಲ್ಲಿ ಅವನು ಭಾಗವನ್ನು ವಹಿಸಲೂ ಇಲ್ಲ. ಸರಕಾರದವರ ವರನ್ಯಾಯವಾದಿಗಳು. ಮಾಧವನು ‘ನಮ್ಮ ನಾಡು’ ಪತ್ರಿಕೆಯಲ್ಲಿ ಬರೆದಿರುವ ಅಗ್ರಲೇಖನಗಳ ಪ್ರತಿಗಳನ್ನುನ್ಯಾಯಾ ಧಿಕರ ಮುಂದಿಟ್ಟು, ಅವುಗಳಲ್ಲಿ ಎಷ್ಟರ ಮಟ್ಟಿಗೆ ರಾಜದೌರ್ಯವು ಬೆರಿತಿದೆ ಎಂಬುದನ್ನು ಪ್ರತ್ಯೇಕವಡಿಸುತ್ತಾ ತಮ್ಮ ಭಾವಣವನ್ನು ಪ್ರಾರಂಭಿಸಿದರು. ಇದಲ್ಲದೆ ಪತ್ರಿಕೆಯ ಕಾರ್ಯಾಲಯದಿಂದ ಹೃಷಿಲಿಸ ಅಧಿಕಾರಿಗಳಿಗೆ ಮೊರೆತ ಮಾಧವನ ಕ್ಕೆ ಬರಿಹದ ಹಲವು ಲೇಖನಗಳನ್ನು ನ್ಯಾಯಮಂದಿರದಲ್ಲಿ ಓದಿ, ಈ ಬರವಣಿಗೆಗಳಲ್ಲಿ ಜನರ ಮಧ್ಯದಲ್ಲಿ ಸರಕಾರದವರನ್ನು ಕುರಿತು ವಿದ್ವೇಷವು ಹುಟ್ಟಿವಂತೆ ವಾಡುವ ಸಂಗತಿಗಳಿರುವಧನ್ನು ನ್ಯಾಯುವಾದಗಳು ತೋರಿಸಿದರು. ಅವರು ಮಾಧವನವಂಥ

ರಾಜದ್ವೇಹಿಯನ್ನು ಶಿಕ್ಷಣದಿದ್ದರೆ, ನಾಡಿನ ಶಾಂತತೆಯು ನಾಶವಾಗಿ, ಗಲಭಿಗಳು ಸಮುದ್ರಾತ್ಮಾಗುವುವು ಎಂಬ ಸಂಗೀತಯನ್ನು ಸೂಚಿಸಿದರು.

ಸರಕಾರೀ ನ್ಯಾಯವಾದಿಗಳ ವ್ಯಾಖ್ಯಾನವು ಮುಗಿದ ಅನಂತರ ನ್ಯಾಯಾಧಿಕರು ಮಾಥವನನ್ನು ಪ್ರತ್ಯೇಕಿಸಿದರು. “ನಿಮ್ಮ ಹೇಳಿಕೆ ಏನಾದರೂ ಇದೆಯೆಂ೰ು?” ಮಾಥವನು ನ್ಯಾಯಶಾಲೀಯಲ್ಲಿ ೒೦೯೯ ಹೇಳಿಕೆಯನ್ನು ಕೊಟ್ಟಿನು.

ನನ್ನ ನಾಡಿನ ಸೇವೆಯನ್ನು ಸತ್ಯ ಮತ್ತು ಅಹಿಂಸೆ ಎಂಬ ಪಥವನ್ನು ವಲಂಬಿಸಿ ಮಾಡತ್ತೋಡಿದುದರ ಪರಿಣಾಮವಾಗಿ, ಓರ್ವ ಅಪರಾಧಿಯಾಗಿ ನಾನಿಗೆ ಇಲ್ಲಿ ನಿಂತಿರುತ್ತೇನೆ. ನನ್ನ ನಾಡಿನ ಸ್ವಾತಂತ್ರ್ಯವನ್ನು ಬಯಸಿದು-ನಾಡಿನಲ್ಲಿ ಪರಿಸಿ ರುವ ಬಡತನವನ್ನು ಪರಿಹರಿಸಲು ಉದ್ದೇಶಿಸಿದು-ನಿಯಮದ ದೃಷ್ಟಿಯಲ್ಲಿ ರಾಜದ್ವೇಹವಾಗಿರುವದಾದರೆ, ನನ್ನ ನಾಡಿನ ಜನರೆಲ್ಲರೂ ರಾಜದ್ವೇಹಿಗಳಾಗಲಿ ಎಂಬುದೇ ನನ್ನ ಹಾರ್ಡೈಕೆಯು! ಈ ಜಗತ್ತಿನಲ್ಲಿ ಸತ್ಯ ಮತ್ತು ಸ್ವಾತಂತ್ರ್ಯ ಇವುಗಳಾಗಿ ಹೋರಾಡಿದ ಮಹಿಳೆಯರಿಗೆ ಸಾಮಾಜಿಕ ಶಕ್ತಿಗಳು ನೀಡುತ್ತಿರುವ ಉಪಕಾರವು ತುರಂಗವಾಸವಾಗಿದೆ ಎಂಬುದನ್ನು ನಾನು ಬಲ್ಲಿಸು; ಆದರೆ ಇನ್ನೊಂದು ಜನಾಂಗದ ಸುಲಿಗಿಯಿಂದ ಜೀವಿಸುತ್ತಿರುವ ಸಾಮಾಜಿಕ ಶಕ್ತಿಗಳು ಶಾಶ್ವತವಾಗಿ ನಿಲ್ಲಲಾರವು. ಒಂದು ಭಾರಿ ವಿಶ್ವದಿತಿಹಾಸದ ಬಳಿಗೆ ಸಮ್ಮಾನ ದೃಷ್ಟಿಯನ್ನು ಚಲ್ಲಿದರೆ, ಆ ಸತ್ಯವನ್ನು ನಾವು ಶಿಳದುಕೊಳ್ಳಬಹುದು. ಹಿಂದಿನ ಹೋರು ಸಾಮಾಜಿಕ, ಪ್ರಾಚೀನ ಬೇಬಿಲೋನ ಸಾಮಾಜಿಕ, ಖಾಲೀಫರ ಇಸ್ಲಾಂ ಸಾಮಾಜಿಕ ಇವುಗಳೆಲ್ಲವೂ ಚೂಣ್ಣೇಕ್ಕತವಾಗಿ ಹೋದುವು. ಆ ನಿಯಮವನ್ನು ಇಂದಿನ ಸಾಮಾಜಿಕ ಶಕ್ತಿಗಳೂ ಅನುಭವಿಸಬೇಕಾಗಿ ಬರಬಹುದು. ಇಂದಿನ ಆಳರಸರು ನನ್ನನ್ನು ಬಂಧಿಸಿ ತುರಂಗದಲ್ಲಿಡಬಹುದು, ಆದರೆ ಜನತೆಯ ಮಧ್ಯದಲ್ಲಿ ಬೆಳೆದು ಬರುತ್ತಿರುವ ಸ್ವಾತಂತ್ರ್ಯಾಧಾರದ ಬೆಂಕೆಯನ್ನು ಸೊಂದಿಸಲು ಸಾಧ್ಯವಿಲ್ಲ.

ನ್ಯಾಯಾಧಿಕರು ಶೀರ್ಫನ್ನು ಬರೆದರು. ವಾಚಕರ ಅವಗಾಹನೇಗಾಗಿ ಆದರ ಪ್ರಧಾನ ಅಂಶವನ್ನು ಕೆಳಗೆ ಕೊಡುತ್ತೇನೆ:

ಅಪರಾಧಿಯು ನಾಡಿನ ಹಿತವನ್ನು ಚಿಂತಿಸಿ ಈ ರೀತಿ ರಾಜದ್ವೇಹಕರವಾದ ಉದ್ದೇಶಗಳಲ್ಲಿ ತಾನು ನಿರತನಾದೆನೆಂದು ನಂಡಿದಿದ್ದಾನೆ, ಆದರೆ ನಾಡಿನ ದುರವಸ್ಥಿಯನ್ನು ಹೋಗಲಾಡಿಸಲು ನಿಯಮ ಪರಿಧಿಯನ್ನು ಪರಿಶ್ಯಿಸಿ, ಶಾಸನವಿರುದ್ಧವಾದ ರೀತಿಯಲ್ಲಿ ಪ್ರಯತ್ನಿಸುವದು ಅತ್ಯಂತ ಫೋರ್ಮಾವಾದ ಒಂದು ಅಪರಾಧವಾಗಿದೆ. ಜನರು ಈ ರೀತಿಯ ಭಾವನೆಗಳನ್ನು ಪರಿಶ್ಯಿಸಿ ಶಾಸನಸಮ್ಮತಮಾರ್ಗವನ್ನು ಕೈಗೊಳ್ಳಿದ್ದರೆ, ಪರಿಣಾಮವಾಗಿ ಹಲವು ಕೆಡಕುಗಳು ಸಂಭವಿಸುವುದರಲ್ಲಿ ಸಂಶಯವಿಲ್ಲ. ಆದುದರಿಂದ ನಾನು ಅಪರಾಧಿಗೆ ಈ ಮೂಲಕ ಇ. ಪಿ. ಗಳಿಗೆ A-ಸೈಕ್ಸ್‌ನಿನ ಪ್ರಕಾರ ಎರಡು ವರ್ಷಗಳ ತುರಂಗವಾಸದಂಡನೆಯನ್ನು ವಿಧಿಸಿರುತ್ತೇನೆ.

ಈ ಶೀರ್ಫನ್ನು ನ್ಯಾಯಾಧಿಕರು ಓದಿ ಹೇಳುವಾಗ ಮಾಥವನ ಮುಖದಲ್ಲಿ

ಯಾವ ಭಾವ ವ್ಯತ್ಯಾಸವೂ ಉದಯಿಸಲಿಲ್ಲ. ಒಂದು ಮಂದಸ್ಯಿತದೊಡನೆ ಅದನ್ನು ಅವನು ತಾತ್ಪರಿಸಿದನು. ಪ್ರೇರಿಸ ಅಧಿಕಾರಿಗಳು ಒಡನೆಯೇ ಅವನನ್ನು ಒಂದು ನೋಟರು ಲೋರಿಯಲ್ಲಿ ಸೇರಿಮನಿಗೆ ಒಯ್ದರು. ಮಾಧವನು ಪ್ರೇರಿಸರೊಡನೆ ನಾಣ್ಯಯಮಂದಿರದಿಂದ ಹೊರಬೀಳುತ್ತಿರುವಾಗ ಕೆಳಗಿನ ಪದ್ಯವು ಅವನ ತುಂಬಿಗಳಿಂದ ಹೊರಬಿದ್ದಿತು.

ಓ ಜನನಿ! ನಾ ನೀಡುವೆನಿಂದು
ನಿನ್ನ ಯಾ ಚರಣಗಳಲ್ಲಿ
ಬಲಿಯಾಗಿ ಈ ದೇಹವನು
ಬಿಡುಗಡೆಯ ಕಾಳಗದಿ!
ಬಾಳಿನಾ ಹೂವನ್ನು ಅಸ್ತಿಸುವೇ;
ನೀ ಬಾಳು ಅಳಿವವರು
ಯಾರು ನಿನ್ನ ಯ ಬಿಡುಗಡೆಗೆ
ಹೊರಟಿಹೆವು ನಾವಿಂದು!

೧೯ ಗೆಳೆಯರಿಬ್ಬರ ಸಂಗಮ.

ಸ್ತೋತ್ರ ತಂತ್ರ್ಯ ಶಾಸ್ಯವಾದ ತುರಂಗವಾಸವನ್ನು ಮಾಧವನು ಅನುಭವಿಸಬೇಕಾಗಿ ಈ ಒಂದಿತು. ಏದೇಶೀಯರ ಬಂಧನದಲ್ಲಿ ಬಳಲುತ್ತಿರುವ ಭಾರತ ವರ್ಷವೇ ಒಂದು ತುರಂಗವಾಗಿ ಪರಿಣಮಿಸಿರುವಾಗ, ವಿಶಾಲವಾದ ಹೊರಗಿನ ಕಾರಾಗೃಹಕ್ಕೂ ತಾನು ವಾಸಿಸುತ್ತಿರುವ ತುರಂಗಕ್ಕೂ ಹೆಚ್ಚಿನ ವ್ಯತ್ಯಾಸವು ಮಾಧವನಿಗೆ ಗೋಚರವಾಗಲಿಲ್ಲ. ಸಾಧಾರಣ ಮನುಷ್ಯನಿಗೆ ತುರಂಗವಾಸವು ಅಶ್ವಂತ ಕ್ಲೇಶದಾಯಕವಾಗಿ ತೋರಿದರೆ, ಒಬ್ಬ ನಾಥಕನಿಗೆ ಅದು ಶಾಂತಿಯನ್ನು ನೀಡುತ್ತಿರುವ ಒಂದು ವಸತಿಯಾಗಿದೆ. ಏಕೆಂದರೆ, ಅವನು ತನ್ನಲ್ಲಿಯೇ ಬೆಳಕನ್ನು ಕಾಣುತ್ತಿರುವದರಿಂದ, ತುರಂಗದಲ್ಲಿ ವ್ಯಾಪಿಸಿರುವ ಕರಾಳ ರೂಪದ ಯಾವಿನಿಯು ಅವನನ್ನು ಸ್ವತ್ತಿಸಲಾರಳು. ತುರಂಗದಲ್ಲಿ ಅವನು ವಾಸಿಸುತ್ತಾ ಜ್ಞಾನಸಂಪಾದನೆಯಲ್ಲಿ ನಿರತನಾಗುತ್ತಾನೆ.

ಮಾಧವನಿಗೆ ತುರಂಗವಾಸವು ಕ್ಲೇಶದಾಯಕವಾಗಿರಲಿಲ್ಲ. ಅವನು ಅನೇಕ ವರ್ಷಗಳ ಅವಶ್ಯಾಂತ ಪರಿಶ್ರಮಗಳಿಂದ ಬಳಲಿದ್ದನು. ತುರಂಗವಾಸವು ಅವನಿಗೆ ಉಭಿಸಿದ ವಿಶ್ವಾಂತಿಸಮಯವಾಗಿದ್ದಿತು. ಅಲ್ಲಿ ಅವನು ಏಕಾಂತವಾಗಿ ಶಾಂತಿಯ ರುಚಿಯನ್ನು ಅನ್ವಯಿಸಿದನು. ಕೋಲಾಹಲಗಳಿಂದ ನಿಬಿಡವಾಗಿ ಕುಲಾಲಚಕ್ರದಂತಿ ಗರಗರನೇ ತಿರುಗುತ್ತಿರುವ ಜಗತ್ತಿನಿಂದ ದೂರವಾಗಿರುವ ಕಾರಾಗೃಹದಲ್ಲಿ ಅವನು ವಿಶ್ವಾಮಿವನ್ನು ಪಡೆದನು. ಹಿಂದಿನ ಕಾಲದ ಜನರು ತಪಸ್ಸನ್ನು ಅಚರಿಸಲು ವಿಷಿ

ನಾಂತರಗಳಿಗೆ ತೀರಳುತ್ತಿದ್ದರೆ, ಈ ಕಾಲದಲ್ಲಿ ಭಾರತೀಯರ ತನ್ನೇಭೂಮಿಯ ತುರಂಗವಾಗಿದೆ. ನಾಡದೇವಿಯ ಬಿಡುಗಡೆಗಾಗಿ ಹೋರಾಡುತ್ತಿರುವ ಭಾರತೀಯನು ತನ್ನಲ್ಲಿ ಕಂದಿರುವ ಜೈತನ್ಯವನ್ನು ದೃಢ ಮನಸ್ಸುತ್ತೆಯನ್ನು ಮರಳಿ ಪಡೆಯುವುದಕ್ಕಾವಶ್ಯವಿರುವ ತಪಸ್ಸನಾಂಚರಿಸಲು ತುರಂಗಕ್ಕೆ ತೀರಳುತ್ತಾನೆ; ಅಲ್ಲಿ ಅವುಗಳನ್ನು ಅವನು ಮರಳಿ ಪಡೆಯುತ್ತಾನೆ. ಕತ್ತಲೆಯಿಂದ ನಿಬಿಡವಾದ ಆ ಸೇರಿಮನೆಯಲ್ಲಿ ಕುಳಿತು ತನ್ನ ನಾಡಿನ ಬಿಡುಗಡೆಗೆ ಇರುವ ದಾರಿಯನ್ನು ಅವನು ಕಂಡು ಒಡಿಯುತ್ತಾನೆ.

ಕಾರಾಗ್ಹ—ಇದು ನ್ಯಾಯದ ದಾರಿಯನ್ನು ತಪ್ಪಿದ ದುಷ್ಪರಿಗೆ, ಘಾತಕರಿಗೆ ಯೋಗ್ಯವಾದ ಒಂದು ಶಿಕ್ಷಣವನ್ನು ನೀಡಲಿರುವ ಆಲಯವಾಗಿದೆ. ಭಯಂಕರವಾದ ಕೃತ್ಯಗಳಿಂದ ತಮ್ಮ ಆತ್ಮಗಳನ್ನು ಮಲಿನಪಡಿಸಿಕೊಂಡ ನರಪತಿಗಳ ನಿವಾಸಾಲಯವು ಅದಾಗಿದೆ. ದುರ್ವಿಚಾರಗಳ ವಿವಾಹಯುವು ಅಲ್ಲಿ ಹರಡಿದೆ! ಭೂಮಿಯಲ್ಲಿ ರುವ ನರಕವೆಂದರೆ ಆದಾಗಿದೆ! ಆಯಾ ಕಾಲದಲ್ಲಿ ಜಗತ್ತಿಗೆ ಬೆಳಕನ್ನು ನೀಡಿದ ಮಹಾಪುರುಷರಲ್ಲಿ ಅನೇಕರು ತಮ್ಮ ಬಾಳುಗಳ ಕೆಲವು ಭಾಗಗಳನ್ನು ತುರಂಗದಲ್ಲಿ ವ್ಯಯಗೊಳಿಸಿರುತ್ತಾರೆ. ಈ ಚಿತ್ರಗಳನ್ನು ನೋಡುವಾಗ ಮಲಿನತೆಯಿಂದ ದೂರವಾದ ಪವಿತ್ರತ್ವನಿಗೆ ನರಕವು ಸಹ ಸ್ವರ್ಗವಾಗಿ ಪರಿಣಮಿಸುತ್ತದೆ ಎಂಬುದು ನಮ್ಮ ನೆನಪಿಗೆ ಬರುತ್ತೇದೆ. ಗೀತಾ ಬೋಧಕನೂ ವೌರಾಣಿಕಕಾಲದ ಆಚಾರ್ಯರಲ್ಲಿ ಅಗ್ರಗಣ್ಯನೂ ಆದ ಶ್ರೀಕೃಷ್ಣನು ಜನಿಸಿದುದು ತುರಂಗದ ನಾಲ್ಕು ಗೋಡೆಗಳ ಮಧ್ಯದಲ್ಲಾಗಿದೆ. ಈಸಾಯಿಮತನಾಂಧಿಕನಾದ ಮಹಾತ್ಮಾ ಏಸುವಾದರೂ ತುರಂಗವಾಸಕೊಳ್ಳಬಾಗಿ ಮರಣ ದಂಡನೆಯನ್ನು ಅನುಭವಿಸಿದನು ಶ್ರೀಕಮತಸ್ಥಾಪಕನಾದ ಗುರುಸಾನಕನು ಸಹಾ ತನ್ನ ಜೀವನದಲ್ಲಿ ಕೆಲವು ದಿನಗಳನ್ನು ಕಾರಾಗ್ಹದಲ್ಲಿ ವ್ಯಯಗೊಳಿಸಿದನು. ಅಭಿನವಭಾರತದ ಆತ್ಮದಂತಿರುವ ಮಹಾತ್ಮಾಜಯವರೂ, ‘ಸ್ವಾತಂತ್ರ್ಯವು ನನ್ನ ಜನ್ಮಸ್ಥಿದ್ಧವಾದ ಹಕ್ಕು!’ ಎಂಬ ವಂತ್ರವನ್ನು ಜನತೆಗೆ ಉಪದೇಶಿಸಿದ ಶ್ರೀಕಮನಾನ್ಯರೂ ಕಾರಾಗ್ಹದ ನಾಲ್ಕು ಗೋಡೆಗಳ ಮಧ್ಯದಲ್ಲಿ ತಮ್ಮ ಜೀವನದ ಕೆಲವು ಕಾಲವನ್ನು ವಿನಿಯೋಗಿಸಿದರೂ. ಈ ಮಹಾ ಪುರಷರಲ್ಲರೂ ತಮ್ಮ ಆದರ್ಶಸಾಧನೆಗಾಗಿ ಬಂದೊದಗಿದ ಅನೇಕ ವಿಪತ್ತಿಗಳನ್ನು ಅನುಭವಿಸಿದರು. ನೀಜರ ಮತ್ತು ದುಷ್ಪರ ನಿವಾಸಭೂಮಿಯಾದ ತುರಂಗವು ಈ ಪುಣ್ಯಪುರುಷರ ಚರಣಸ್ವರ್ಶನ ದಿಂದ ಪಾವನತೆಯನ್ನು ಹೊಂದಿತು. ಆತ್ಮಚೈತನ್ಯವನ್ನು ಸಂವಾದಿಸಿದ ಪುನಿತನು ಎಲ್ಲಿ ಜೀವಿಸಿದರೇನು? ಮಲಿನತೆಯನ್ನು ನೀಡಿದ ಪುಣ್ಯಪುರುಷನು ನರಕಕ್ಕೆ ತೀರಳಿದರೆ, ಆ ನರಕವು ಸ್ವರ್ಗವಾಗಿ ಪರಿಣಮಿಸುವದು.

ತುರಂಗದ ನಾಲ್ಕು ಗೋಡೆಗಳ ಮಧ್ಯದಲ್ಲಿ ಏಕಾಂಗಿಯಾಗಿ ಮಾಧವನು ಆದಿನಗಳನ್ನು ಕಳೆಯಬೇಕಾಗಿಬಂದಿತು. ಆದಕ್ಕಾಗಿ ಅವನಿಗೆ ಬೇಸರವಿಲ್ಲ. ಆ ದಿವ್ಯಚೈತನ್ಯದ ಬೆಳಕು ಸರ್ವತ್ರ ಹರಡಿರುವಾಗ, ತುರಂಗದಲ್ಲಿ ಸಹ ಆ ಪ್ರಭೀಯು ಗೋ-

ಚರವಾಗದಿರುವದೇ? ತನ್ನ ನಾಡಿನ ಹಿತವನ್ನು ಚಿಂತಿಸಿ ನಿನ್ನಮಹಕ್ಕದಲ್ಲಿ ನಿರತನಾದ ಒಬ್ಬ ಸಾಧಕನಿಗೆ ತುರಂಗದ ಜೀವನವು ತನ್ನ ಆದರ್ಶಸಾಧನೆಗಿರುವ ಉದ್ದೇಶವಾಗಳಲ್ಲಿ ಗೋಚರವಾಗುತ್ತದೆ. ತುರಂಗದ ನಿಯಮಗಳನ್ನು ಮಾಡುವನು ಅಪ್ಕರ್ತಃ ಪಾಲಿಸಿದನು. ಅಲ್ಲಿ ಅವನು ಹೀನವೆಂದೂ ನಿಸ್ನಾರವೆಂದೂ ತೋರುತ್ತಿರುವ ಕೆಲಸಗಳನ್ನು ಕೂಡ ಮಾಡಿದನು. ಕಾಲಿಪಲ್ಯಗಳನ್ನು ಬೆಳಿಯುವದು ಹೊಡ ಲಾದ ದೇಹದಂಡನದ ಕೆಲಸಗಳನ್ನು ಅವನು ಸಂತೋಷದಿಂದ ನೀರವೇರಿಸಿದನು. ತುರಂಗದಲ್ಲಿ ತನಗೆ ಲಭಿಸಿದ ವಿರಾಮ ವೇಳೆಯನ್ನು ಅವನು ಜ್ಞಾನಾರ್ಥನೆಗಾಗಿ ವಿನಿಯೋಗಿಸಿದನು. ಭಯಂಕರವಾದ ಅಪರಾಧಗಳನ್ನು ಗೈದುದಕ್ಕಾಗಿ ದಂಡನೆಯನ್ನು ಅನುಭವಿಸುತ್ತಿರುವ ಇತರ ತುರಂಗವಾಸಿಗಳ ಬಾಳುವೆಗಳಲ್ಲಿ ಬೆಳಕನ್ನು ತೋರಿಸಲು ಮಾಡುವನು ಪ್ರಯತ್ನಿಸಿದನು. ಅವನು ಪ್ರದರ್ಶಿಸುತ್ತಿರುವ ವಿನಯ ಮತ್ತು ಸಹಾನುಭೂತಿ ಇವುಗಳನ್ನು ವಲೋಕಿಸಿ, ಇತರ ಸೇರಿಯಾಳುಗಳು ಮಾಡುವನಿಗೆ ಸ್ನೇಹ ವನ್ನು ತೋರಿಸದೆ ಇರಲಿಲ್ಲ. ಈ ಭುವನದಲ್ಲಿ ಸ್ನೇಹದ ಮೂಲಕ ಎಲ್ಲರನ್ನೂ ಆಕರ್ಷಿಸಬಹುದೆಂಬುದಕ್ಕೆ ಇದೊಂದು ಉತ್ತಮವಾದ ಉದಾಹರಣೆಯಾಗಿದೆ. ತಾನು ಗೈದ ಪಾಪಗಳ ಮೂಲಕ ಮಾನುಷ ಹೃದಯವು ಎನ್ನು ಕರಾಲ ವರ್ಣವನ್ನು ಹೊಂದಿದ್ದರೂ ಪ್ರೇಮದ ಮಧುರಾಲಾಪವನ್ನು. ಆಶ್ರಾವಿಸುವಾಗ ಅದು ಮೃದುತ್ವವನ್ನು ಹೊಂದುತ್ತದೆ. ನರದೇಹದಲ್ಲಿ ಆಡಗಿರುವ ಆತ್ಮನು ತನ್ನ ಪ್ರತಿಬಿಂಬಗಳನ್ನು ಇತರ ಜೀವಿಗಳಲ್ಲಿ ದರ್ಶಿಸಲು ಬಯಸುತ್ತಾನೆ.

మాధవను స్నేల్ప సమయదల్లియీ తురంగవాసిగళ స్నేకాదరగళన్ను సంపాదిసిదను. యారన్నూ వతీకరిసువ సామధ్యపు ఆవనల్లిదే. అవన స్నేకపురస్కరవాద నుడిగళు మనస్సిగే శాంతియన్న నీడతక్కువుగళాగిరుత్తవే. ఆవను తురంగవాసిగళ ఆదరకై వాత్రీభవిసిదను. ఆవను కట్టలే యల్లి కొళేయుత్తిరున ఆ బడపాయిగళ మాగాదశక్నాదను. తన్న సదుపదేశగళ మూలక నిద్రేయల్లి బిద్దిరువ ఆవర ఆత్మగళన్న మాధవను ఎళ్ళరగొళిసిదను. విద్యేయిల్లదే నరభుత్తిరువ ఆ బడపాయిగళిగే జ్ఞాన దానవన్న మాడి సుప్రబుధ్రరన్నాగి మాడలు ఆవను ఉద్యమిసిదను. కథవు, నోస ఎంబిత్యాది ఆపరాధగళిగాగి దండనేయన్న హొందిద్ద తురంగవాసి గళ జీవనవు శోచనీయవాదుదాగిదే. తురంగద హొరగాగలీ ఒళగా గలీ ఈ బడపాయిగళిగే సహానుభూతియన్న ప్రదత్తసువవరిల్ల. ఈ పతిత రన్నూ సతక్కరన్నాగి మాడువదకై మాధవను పరిశ్రమిసిదను. ఆవన ఉద్యమ గళాదరూ ఫలశూన్యవాగలిల్ల. అవన సదుపదేశగళింద ఇదువరిగే మాలిస్య నిబిడవాద బదుచుగళల్లి హొసదొందు ప్రకాశపు స్ఫురిసలారంభిసితు. ఇదు వరిగే కశ్చశమ్మా పరహింసా నిరతమ్మా ఆగిద్ద ఆవర మనస్సిగళు స్పంత ఆభ్యు

ನ್ನು ತೆಯನ್ನು ಕುರಿತು ಚಿಂತಿಸಲಾರಂಭಿಸಿದುವು.

ದಿನಗಳು ಗತಿಸಿದುವು. ಮಾಧವನು ಸ್ಥಿರೋತ್ಸಾಹಗಳಿಂದ ತನ್ನ ಸಹ ತುರಂಗ ಜೀವಿಗಳ ಅಭ್ಯರ್ಥಿಯಕ್ಕಾಗಿ ಉದ್ದೇಶಿಸುತ್ತಲಿದ್ದನು. ಈ ವೇಳೆಯಲ್ಲಿ ಒಬ್ಬ ಹೊಸ ಬಂದಿಯು ಶಾರಾಗ್ರಹದೊಳಗೆ ಪ್ರವೇಶಿಸಿದನು. ಅವನೊಬ್ಬ ತರುಣನು. ಪ್ರಕಾಶ ಮಾನವಾದ ಅವನ ಕೆಟ್ಟಿಗಳು ಅವನು ಹೀನಕೃತ್ಯಗಳಿಗಾಗಿ ದಂಡಿತನಾದವನನಲ್ಲ ವೆಂಬುದನ್ನು ಸೂಚಿಸುತ್ತಲಿದ್ದವು. ಅವನ ಪ್ರಸನ್ನತೆ ಮತ್ತು ನಿನಯ ಇವುಗಳು ಯಾರನ್ನು ಆಕರ್ಷಿಸಿದಿರಲಾರವು.

ಹೊಸ ಸೇರಿಯಾಳು ತುರಂಗದೊಳಗೆ ಪ್ರವೇಶಿಸಿದನು. ಮಾಧವನಿಗೆ ಹೊಸಬ ನನ್ನ ತಾನು ಎಲ್ಲಿಯೋ ಸೋಡಿದುದರ ನೆನಪು ಬಂದಿತು; ಆದರೆ ಎಲ್ಲಿ ಎಂಬುದು ಮಾತ್ರ ಅವನಿಗೆ ತಿಳಿಯಲಿಲ್ಲ. ಯಾವಾಗಲೂ ಉದ್ದೇಶಿಲನಾದ ಅವನಿಗೆ ಹತ್ತೀಂಟು ವರ್ಷಗಳ ಹಿಂದಿನ ನೆನಪು ಹೇಗೆ ಉಳಿಯಬೇಕು?

ಮಾಧವನು ಹೊಸಬನ ಮೈತ್ರಿಯನ್ನು ಸಂವಾದಿಸುವದಕ್ಕಾಗಿ ಅವನ ಬಳಿಗೆ ಗಮಿಸಿದನು. ಮಾಧವನು ‘ತಮ್ಮ ಉರು ಯಾವುದು?’ ಎಂದು ಪ್ರಶ್ನಿಸಿದನು. ಹೊಸಬನು ಮಾಧವನ ವದನವುಂಡಲವನ್ನು ಕೆಲವು ನಿರ್ಮಿಷಗಳವರಿಗೆ ನಿರೀಕ್ಷಿಸಿದ ಅನಂತರ ಹೇಳಿದನು: ‘ಶಿವಪುರ’ ಎಂಬುದಾಗಿ.

“ತಮ್ಮನ್ನು ಎಲ್ಲಿಯೋ ಸೋಡಿದುದರ ನೆನಪಿರುತ್ತದೆ; ತಮ್ಮ ಹೆಸರೇನು?”
“ಸುಧಾಂಶು!”

“ತಾವು ಯಾವ ಅಪರಾಧದ ಬಗ್ಗೆ ದಂಡಿತರಾದಿರಿ?”

“ರಾಜದೌರ್ಯ! ನನ್ನ ನಾಡಿನ ಅಭ್ಯರ್ಥಿಯಕ್ಕಾಗಿ ಪ್ರಯತ್ನಿಸಿದುದು.”

ಈ ಕಂತಸ್ವರವು ತನಗೆ ಚಿರಪರಿಚಿತವಾದುದಾಗಿದೆ ಎಂಬುದು ಮಾಧವನಿಗೆ ಹೊಳೆದಿತು. ಆ ಮಂಜುಳ ಸ್ವರವನ್ನು ಅದೇಷ್ಟ್ವಾಗಿ ಬಾರಿ ತಾನು ಆಶ್ರಾವಿಸಿರುವೇನೆಂಬು ದಾಗಿ ಅವನ ಬುದ್ಧಿಯು ಹೇಳಿತ್ತೊಡಗಿತು; ಆದರೆ ಎಲ್ಲಿ, ಯಾವಾಗ ಎಂಬುದು ಮಾತ್ರ ನೇನವಾಗದು.

ಸ್ವಾಭಾವಿಕವಾದ ತನ್ನ ಮಂದಹಾಸವೊಂದನ್ನು ಹೊರಸಣಿ ಸುಧಾಂಶುವು ಪ್ರಶ್ನಿಸಿದನು: “ತಾವು ಯಾರು?”

“ಮಾಧವನೇಂದು ನನ್ನನ್ನು ಕರೆಯುತ್ತಾರೆ. ತಮ್ಮಂತೆಯೇ ರಾಜದೌರ್ಯದ ಅಪರಾಧಕ್ಕೆ ದಂಡಿತನಾದವನು ನಾನು.”

ಈ ನುಡಿಗಳನ್ನು ಶ್ರಾವಿಸುತ್ತಲೇ ಸುಧಾಂಶುವಿನ ಮೋರೆಯು ತನ ಕೆಂಬಟ್ಟಿನನ್ನು ತಾಳತು. ಮಾತಾಡಲು ಶಕ್ತನಾಗದೆ, ಒಂದು ಶಿಲಾಪ್ರತಿಮೆಯಂತೆ ಕೆಲವು ನಿರ್ಮಿಷಗಳವರಿಗೆ ಅವನು ನಿಂತನು.

“ತಮ್ಮ ಉರು?”

“ರಾಮನಗರ!”

ಬೇಗೆ ನುಡಿಗಳು ಹೊರಬಿಳಿಲಿಲ್ಲ. ಇಬ್ಬರೂ ಸರಸ್ವರ ಮೊಗ ನೋಡುತ್ತು ನಿಂತರು. ಸುಧಾಂಶುವಿನ ನೇತ್ರಗಳಿಂದ ಎರಡು ಬಾಷ್ಪಚಿಂದುಗಳು ಹೊರಣುಣಿದ್ದವು. ಮಾಥವನಿಗೆ ತನ್ನ ಮುಂದೆ ನಿಂತಿರುವದು ಯಾರೆಂಬುದು ತಿಳಿದಿತು. ಸುಧಾಂಶು ವನ್ನು ತಬ್ಬಿಕೊಳ್ಳಲು ತನ್ನ ಎರಡು ಬಾಹುಗಳನ್ನೂ ಅವನು ಚಾಚಿದನು; ಆದರೆ ಸುಧಾಂಶುವು ಆ ಬಂಧನಕ್ಕೆ ಸಿಗಲಿಲ್ಲ. ಅವನು ಹಿಂದಕ್ಕೆ ಸರಿದನು; ಮಾಥವನು ಕಂಪಿಸುತ್ತೆ ನುಡಿದನು ರಂಗಾ! ಎಂಬುದಾಗಿ.

“ರಂಗನಲ್ಲ ನಾನು! ನನ್ನ ಹೆಸರು ಸುಧಾಂಶುವೆಂದಾಗಿದೆ!”

“ರಂಗಾ! ಹನ್ನೆ ರಡು ಸಂವತ್ಸರಗಳು ಗತಿಸಿದರೂ, ಐನ್ನನ್ನು ನಾನು ಮರಿಯುವೆನೆಂದು ಬಗೆದಿರುವೆಯಾ? ಗಳಿಯು, ಈ ಆತ್ಮಬಂಧುವಿಗೆ ನಿನ್ನ ವೇಷವನ್ನು ತೋರಿಸದಿರುವದೀಕೆ?”

“ರಂಗನಲ್ಲ, ಅವನು ಮೃತನಾಗಿ ಕಾಲವೆಷ್ಟೋ ಕಳೆದು ಹೋಗಿದೆ!”

“ನನ್ನ ರಂಗನನ್ನು-ಆ ನನ್ನ ಬಾಲ್ಯದ ಗಳಿಯನನ್ನು ನೋಡಲು ಸಾಧ್ಯವಿಲ್ಲವೇ? ಯಾವನೊಡನೆ ನಾಡೆನಿಯ ನೇನೆಯ ವೊದಲಿನ ಪಾಠಗಳನ್ನು ಕಲಿತೆನೋ, ಯಾವನು ನನ್ನನ್ನು ರಾಷ್ಟ್ರಸೇವೆಯ ದಾರಿಗೆ ಹಚ್ಚಿದನೋ, ಆ ನನ್ನ ಆತ್ಮಬಂಧುವನ್ನು, ನನ್ನ ಆಚಾರ್ಯನನ್ನು ದರ್ಶಿಸಲು ನಾಧ್ಯವಾಗದೆ?” ಶೋಕಸ್ವರದಲ್ಲಿ ಮಾಥವನು ನುಡಿದನು. ಸುಧಾಂಶುವಿನ ವಚನಗಳು ದೃಢಮನಸ್ಸನಾದ ಮಾಥವನ ಎದೆಯನ್ನು ನಡುಗುವಂತೆ ಮಾಡಿದ್ದವು.

“ನಿಮ್ಮ ರಂಗನು ಈಗ ಇಲ್ಲ; ಅವನು ತನ್ನ ಆ ಹಳೆಯ ಜೀಣಿಸಿದ ಬಾಳನ್ನು ಪರಿತ್ಯಜಿಸಿ, ಹೊಸ ಜನ್ಮವನ್ನು ಪಡೆದಿರುತ್ತಾನೆ. ಈವಾರ್ಗ್ಯಾ ಮತ್ತು ಕಾಪಟ್ಟಿಗಳಿಂದ ನಿಬಿಡವಾದ ಪ್ರದೇಶವನ್ನು ಪರಿತ್ಯಜಿಸಿ, ಶಾಂತತೆಯಿಂದಲೂ, ಪ್ರೇಮದಿಂದಲೂ ಪರಿಸೂಳವಾದ ಒಂದು ವಲಯದಲ್ಲಿ ಪ್ರವೇಶಿಸಿರುತ್ತಾನೆ.”

“ನಿಜವಾಗಿಯೂ ಹೇಳುವುದಾದರೆ ನೀನು,-ಅಲ್ಲ ನೀವು ನನ್ನ ನಷ್ಟಿನ ರಂಗನಾಥನೇ ಆಗಿರುತ್ತಿರಿ!”

“ಮಾಥವರಾಯರಿ! ನನ್ನ ದೇಹವು ಆ ಹಳೆಯ ರಂಗನ ದೇಹವಾಗಿರುತ್ತದೆ ಎಂಬುದು ನಿಜವು; ಆದರೆ ನಾನಿಗ ಹೊಸ ಜೀವನವನ್ನು ಪಡೆದಿರುತ್ತೀನೆ. ವಂಚನಿಕೃತಿಮಂಗಳಿಂದ ನಿಬಿಡವಾದ ಸಂಸಾರಕ್ಕೆ ಹೇಸಿ, ಶಾಂತಯನ್ನು ಪಡೆಯುವುದಕ್ಕಾಗಿ ತಪಸ್ಸನ್ನೂ ಜರಿಸತಕ್ಕ ಸಾಧಕನು ನಾನಾಗಿರುತ್ತೀನೆ. ಮತ್ತುದ್ವೋಹದಿಂದ ಮನಸೋಂದ ಆ ರಂಗನಾಥನೇ ನಾನು!”

“ರಂಗಾ, ಮಿತ್ರದ್ವೋಹವನ್ನು ಬಗೆದವರು ಯಾರು?

“ಎಲ್ಲವನ್ನೂ ಬಲ್ಲ ನೀನು, ಏಕೆ ಏನನ್ನೂ ತಿಳಿಯೆದವರಂತೆ ಪ್ರಶ್ನಿಸುತ್ತಿರುವೆ? ಈ ಕಪಟಜಾಲದಿಂದ ಪಾರಾಗಲು ಬಯಸಿ ನಾನು ಬಹು ದೂರ ತೆರಳಿದೆನು. ನಾನು ಉದ್ದೇಶಿಸಿದ ಧೈರ್ಯಗಳನ್ನು ಸಾಧಿಸುವುದಕ್ಕಾಗಿ ಒಬ್ಬ ಗುರುವಯ್ರನ ಚರಣಗಳ

ಬಳಿಯಲ್ಲಿ ಬೇಕಾದ ಪಾಠಗಳನ್ನು ಕಲಿತ್ತಿನು; ಅದರೆ ಈ ಕಾರಾಗಾರದಲ್ಲಿ ಸಹಾ ಆ ವಂಚನೆಯು ವ್ಯಾಪಿಸಿದೆ ಎಂಬುದನ್ನು ನಾನು ತಿಳಿದಿರಲಿಲ್ಲ.”

“ನಿನ್ನ ಮಾತುಗಳ ಅರ್ಥವು ನನಗೆ ತಿಳಿಯುವದಿಲ್ಲ!”

“ಮಾಥಾ! ಹೀಗೆ ತಿಳಿದಿತು? ಸುಮಿವುಯವಾಗಿದ್ದ ನನ್ನ ದಾಂಪತ್ಯ ಜೀವನ ವನ್ನು ಸೂರೆಗೊಂಡ ಅನಂತರವೂ ನೀನು ತ್ಯಾಪ್ತನಾಗದೆ, ತೀವ್ರವಾದ ಮುಖ್ಯಗಳಂದ ನನ್ನ ಎದೆಯನ್ನು ಚುಚ್ಚಿ ನೋವು ಮಾಡಬೇಕೆಂದಿರುವ ಈ ಹಂಬಲವೇಕೇ? ನಾನಾ ದರ್ಶಾ ಆ ನನ್ನ ಪ್ರಪಂಚವನ್ನು ಪರಿಶ್ವಜಿಸಿ ದೂರ ಬಂದಿರುತ್ತೇನೆ. ನಿನ್ನ ಇಷ್ಟದಂತೆ ವರ್ತಿಸಲು ಯಾವ ಆತಂಕವನ್ನೂ ನೀಡಿದೆ ದೂರ ಸರಿದಿರುತ್ತೇನೆ.”

“ರಂಗಾ! ರಂಗಾ! ನಿನ್ನ ಜೀವನದಲ್ಲಿ ವಿವವನ್ನು ಬಿತ್ತಿದವನು ನಾನಲ್ಲ. ನನ್ನ ಸಹೋದರನಿಗೆ, ನನ್ನ ಆಚಾರ್ಯನಿಗೆ ದೌರ್ವಾಹವನ್ನು ಎಣಿಸುವ ಪಾಪಿಯಾ ನಾನಲ್ಲ!”

ಸುಧಾಂಶುವು ಮಾತಾಡಲಿಲ್ಲ! ಇನ್ನು ನಾವು ಅವನನ್ನು ಸುಧಾಂಶುವೆಂದು ಸಂಚೋಧಿಸುವ ಬದಲು ರಂಗನಾಥನೆಂದು ಕರೆಯುವುದೇ ಮೇಲು; ಏಕೆಂದರೆ, ಅದು ಅವನ ನಿಜವಾದ ಹೆಸರಾಗಿದೆ. ಇದುವರೆಗಿನ ಅಧ್ಯಾಯಗಳನ್ನು ವಾಚಿಸಿದ ಓದುಗರು ರಂಗನಾಥನು ಯಾರೆಂಬುದನ್ನೂ, ಅವನೇಕೆ ತನ್ನ ಮದದಿಯನ್ನು ತ್ಯಜಿಸಿದ ನೀಂಬ ಸಂಗತಿಯನ್ನೂ ತಿಳಿದುಕೊಂಡಿರಬಹುದು. ಅವನು ಮಾಥವನಂತೆಯೇ ಅಸಹ ಶಾರ ಸಂಗ್ರಹಮದಲ್ಲಿ ಧುಮುಕಿ, ತನ್ನ ನಾಡಿನ ವೋಚನೆಗಾಗಿ ಪ್ರಯ್ತಿಸಿದನು. ಅವನನ್ನು ಅಧಿಕಾರಿಗಳು ರಾಜದೌರ್ವಾಹ ಆಪಾದನೆಯನ್ನು ಹೊರಿಸಿ ತುರಂಗಕ್ಕೆ ಕೆಳು ಹಿಡಿದರು. ಇದರಲ್ಲಿ ನಾವು ಆಶ್ಚರ್ಯವೆಡಬೇಕಾದುದಿಲ್ಲ. ಬೆಳೆದು ಬರುತ್ತಿರುವ ಸ್ವಾತಂತ್ರ್ಯದ ಬರುಕೆಯನ್ನು ತಡೆಗಟ್ಟಲು ಆಳರಸರು ನಿರಂತರ ಯಶ್ವಿಸುತ್ತಿರುವರು. ರಂಗನಾದರೂ ಸುಧಾಂಶುವೆಂಬ ಹೆಸರನ್ನು ಧರಿಸಿ, ನಳಿನೀರಂಜನನ “ಸಾಧನ ಕುಟೀರ”ದಲ್ಲಿ ತನ್ನ ಆಚಾರ್ಯನ ಮುಖದಿಂದ ಸ್ವಾಧೀನ ಜೀವನದ ಮಂತ್ರವನ್ನು ಪರಿಸಿದನು. ಅವನಲ್ಲಿ ಬೆಳಗುತ್ತಿರುವ ಸ್ವಾತಂತ್ರ್ಯಪ್ರೇಮವು, ಭಾರತ ಉದಯದ ಸೂರ್ಯರಾದ ಮಹಾತ್ಮಾಜಿಯವರ ಸತ್ಯಾಗ್ರಹದಲ್ಲಿ ಭಾಗವನ್ನು ವಹಿಸುವಂತೆ ಪ್ರೇರಿಸಿತು. ಅವನು ಸ್ವಾತಂತ್ರ್ಯಸಂಪಾದನೆಯ ಗ್ರಂಥಮಗಳಲ್ಲಿ ಹೆಚ್ಚು ಕಾಲ ನಿರತ ನಾಗುವುದರೊಳಗಾಗಿ, ಸರಕಾರದವರು ಅವನನ್ನು ಬಂಧಿಸಿ, ತುರಂಗವಾಸವನ್ನು ಅನುಭವಸಲು ಕೆಳುಹಿಸಿದರು. ಈ ತುರಂಗದಲ್ಲಾಗಿತ್ತು ಅವನಿಗೆ ಅವನ ಬಾಲದ ಗಳಿಯನ ಸಮಾಗಮವು.

“ಮಾಥಾ, ನಿನ್ನ ಈ ನುಡಿಗಳನ್ನು ಹೀಗೆ ನಂಬಲಿ? ನಿನ್ನ ವಿಶ್ವಾಸ ವಂಚನೆಯ ಬಗ್ಗೆ ನನಗೆ ಪ್ರಶ್ನೆಕ್ಕೆ ನಿದರ್ಶನವು ಇದೆ. ಇಗೋರ್, ನೋಡು” ಎನ್ನುತ್ತಾ ರಂಗನು ತನ್ನ ಕಣ್ಣಗಳನ್ನು ಸ್ವಲ್ಪ ಕೆಂಪು ಮಾಡಿಕೊಂಡು, ತನ್ನ ಅಂಗಿಯೊಳಗಿ ನಿಂದೊಂದು ಶಾಗದವನ್ನು ಹೊರಗೆ ತಿಗೆದನು. ಅದನ್ನು ಅವನು ಮಾಥವನ ಕ್ಷೇಗೆ ಕೊಟ್ಟಿನು. ಮಾಥವನು ಅದನ್ನು ಸ್ವೀಕರಿಸಿ ವಾಚಿಸಿದನು. ಅದು ಒಂದು ಪ್ರಣಯ ಪತ್ರ; ಎಂದು

ಮಾತ್ರವ್ಯಾ. ಅದು ಮಾಥವನ ಹೆಸ್ತಾಕ್ಷರವಾಗಿದ್ದಿತು. ತವನು ಪದ್ಭಲ್ಲಿ ಪ್ರೇರು ಖಿಕ್ಕಿಯಷ್ಟು ಯಾಡಿಕ್ಕೆ ತಾತ್ತ್ವಯವನ್ನು ಆ ಕಾಗದವು ಹೊರಸೂಸುತ್ತಲಿದ್ದಿತು ಅಣನ್ನು ಒದಿದನಂತರ ಮಾಥವನು ಆಶ್ಚರ್ಯದಿಂದ ಸ್ತುಂಬಿಭೂತನಾಗಿಹೋದನು.

“ಮಾಥೂ, ಸಿನ್ನ ಮೋಸಕ್ಕೆ ಇದಕ್ಕೆಂತ ಏಗಿಲಾದ ಸ್ವಿಪರ್ವತವು ಬೇರೆ ಏನಿದೆ? ಸಿಫ್ತಾ ಗೆದ ಕೃತ್ಯಾ ಎಷ್ಟು ಭಯಂಕರವಾದುದೆಂಬುದನ್ನು ಆಂತೋಚಿಸು! ನನ್ನ ಶೇವರದ ಮಡದಿಯಿಂದ ಸೀನು ನನ್ನನ್ನು ಅಗಲಿಸಿದೆ. ಪಾಪದ ದಾರಿಯಲ್ಲಿ ತುನ ಸ್ವಾಳಾದ ಅವಳನ್ನು ಪ್ರವೇಶಿಸುವಂತೆ ಮಾಡಿದೆ ಸಿನ್ನ ಸುಖಗಳಿಗೆ ನಾನು ಅಡ್ಡಿಯಾಗಿ ನಿಲ್ಲಲು ಬಯಸುವದಿಲ್ಲ!”

“ರಂಗಾ, ಇದು ನಿನ್ನ ಕುಟುಂಬದಲ್ಲಿ ವಿಷಬೀಜವನ್ನು ಬಿತ್ತುಲು ಯಶ್ವಿ ಸಿದಬಬ್ಬ ತಂತ್ರಜ್ಞನ ಕವಟಸೂತ್ರವಾಗಿದೆ! ನಾನು ಅಪ್ಪ ಕೇಳುರಗತಿಯ ನರಕೀಕರಿಸೆಂದು ಸೀನು ಭಾವಿಸಿರುವೀಯಾ? ನನ್ನ ಭಗಿನಿಯೆಂಬುದಾಗಿ ಪಿಕಾರಿಸಿ, ನಾನು ಇದು ವರಿಗೆ ಪಡ್ಡಳಿಂಡನೆ ವತ್ತಿಸಿದೆನು. ನನ್ನಲ್ಲಿ ಶೂಂಠದವರ್ಷಿ ಹಾವಸ್ಯಾಶಾನವಿಲ್ಲ. ಇದಕ್ಕೆ ಕರುಣಾಮಯನಾದ ಪರಂಜೋತ್ತಿಯೇ ಸಾಕ್ಷಿಯು! ಈ ಕುಟುಂಬ ಥಿದ್ರಿದಿಂದ ಲಾಭವನ್ನು ಹೊಂದಬಹುದಾದ ಒಂದು ವೃಕ್ಷಿಯು ಈ ಕವಟ ಪತ್ರವನ್ನು ಸೃಷ್ಟಿಸಿದನು, ಆದರೆ ಅವನ ಕಮರ್ಫಲವು ಅವನನ್ನೇ ಇವರಿಸಿತು!”

“ಈ ಪತ್ರದ ಕ್ಷೇತ್ರವನ್ನು ನಿನ್ನ ದಾಗಿದೆ!”

“ಆದರೆ ಇದರ ಹೆಸ್ತಾಕ್ಷರವು ನನ್ನ ಕ್ಷೇತ್ರದಿಂದಿದೆ, ಎಂದೆ ಮಾತ್ರದಿಂದ ಅಜು ನನ್ನ ದಾಗಬೇಕೆಂಬ ನಿಬಂಧನಿಲ್ಲವಷ್ಟೇ? ನಾನು ಸ್ವಿಪರಾಧಿಯು!”

ರಂಗನು ಮರುಮಾತಾಡಲಿಲ್ಲ, ಅವನು ಪಿಕಾರಮಾಗ್ನಿ ನಾನನು. ನಾಥವನ ವದನಮಂಡಲವನ್ನು ಅವನು ನೋಡಿದನು. ನಿನ್ನಲಂಕತೀಯು ಆ ವದನದಲ್ಲಿ ಹರಿದಾಡುತ್ತಿದ್ದಿತು. ಸಾವಷನ್ನು ಆಚರಿಸಿ ವೃಕ್ಷಿಯು ಮಾಥವನ್ನಾಗಿದ್ದರೆ, ಬಂದು ನನ್ನನ್ನು ಹಾಸೇ ರಂಗನು ಪ್ರಶ್ನಿಸಿದನು.

“ರಂಗಾ! ಹದ್ದಕು ವಾವನಳಿರುವಳು! ಎಂದು ನರಾಧವರು ಹೇಳಿದನು “ಐನ್ನ ವಿಯೋಗದಿಂದ ಅವರ ಹೃದಯವು ಹೆಂನುಮೋಗಿದೆ! ಹೊಸಂರು ಗೃಹಮಂಡಲೀ ಹೆಚ್ಚಿಂದ ಜನರ ಅಭ್ಯಾಸ್ಯನ್ನಿತಿಗಾಗಿ ಅವಕು ಯಶ್ವಿಸುತ್ತ, ಅವಕು ಅಖಿಯವಾದ ತವಸ್ಸಿಸ್ತೂ ಅಚರಿಸುತ್ತಲಿರುವಳು! ಇವಳನ್ನು ಸೀನು ಸರಪಂದವೃಷ್ಟಿಯಲ್ಲಿ ಪ್ರಾಣಿಸುವದು ಭಯಂ ಕರವಾದ ಒಂದು ಅವರಾಧವಾಗಿದೆ! ನಿನು ಸಂತಾಯವೃದಯನಾಗಿ ಒಂದು ಹೆಣ್ಣಿನ ಬದುಕಿನಲ್ಲಿ ಬುದಿಯನ್ನು ಎರಡುವದಕ್ಕೆಂಂತೆ, ಘೋಷವಾದ ಪಾಪಕೃತ್ಯವು ಜೀರ್ಣಿಂದಿಲ್ಲವೆಂಬುದನ್ನು ತಿಳಿ!”


‘ಮಾಥೂ, ಈ ನಿನ್ನನುಡಿಗಳನ್ನು ಹೇಗೆ ನಂಬಿ? ನನಗೆ ಈ ಕುಟುಂಬ ಜೀವನವನ್ನು ಹೇಳಿಗೊಂಡಿದೆ. ಇಲ್ಲಿಗೆ ಆ ನರಕಕ್ಕೆ ಪುನಃ ನನ್ನನ್ನು ಹಿಡಿದೆಳಿಯಲು ಪ್ರಯ-

ತ್ವಾ ಸಚೇದೆ! ಎಂದು ವೃಧಾನಿಪ್ಪಟಿಯದಲ್ಲಿ ರಂಗನು ಹೋದನು.

“ರಂಗ, ನಿನ್ನ ಹೃದಯರು ಕೆಲ್ಲಾ! ಆ ಪೂದ್ದು ಕುವರನನ್ನು, ನಿನ್ನ, ಆಹ್ವಾನನ್ನು, ಕೈಪುಡಿದ ಮಾಡಬಿಯನ್ನು ತ್ವಜಿಸಿದ ನಿನ್ನ ಮನಸ್ಸು ಎತ್ತು ಕರ್ಕಣವು!” ಮಾಧವನು ನಿರಾಶರು ದ್ವಾಸೆಯಲ್ಲಿ ಎಂದನು.

ಗೆಳಿಯರಿಬ್ಬರ ಸಂಗಮವಾಯಿತು, ಆದರೆ ಒಂದಿನ ದಿನಗಳ ಸ್ನೇಹವಿಲ್ಲ; ಆದರ ಸಿಲ್ಲ. ಅವರಿಬ್ಬರ ನಡುವೆ ಅನ್ನಸೀಂಬಿನ ಕುಡುಕಕ್ಕನದ ಹಾಲವಾಗಿ ಒಂದು ಗೋಡೆಯು ನಿಂತಿದ್ದಿತ್ತು!

೩೦ ಭರತುಂಕರ ವರ್ಗೀಯ ಕಳಹ!



ವರ್ಗಾಗಳರದು ಗತಿಸಿದನು, ರಂಗನಾಥನು ಕಾರಾಗ್ರಹದಿಂದ ಪಿಮುಕ್ತನಾಗಿ ಹೊಳಗೆ ಬಂದನು. ಆಗ ಆದು ಇತಿಹಾಸೇ ಸ್ವರ್ವತ್ವರವಾಗಿದ್ದಿತು. ಅಸಹಕಾರ ಅಂದೋಳನವು ಪರಿಶಾಂತಶೀಯ ಅನ್ವಯಿತನ್ನು ಹೊಂದಿದ್ದಿತು, ಆದರೆ ಜನರಲ್ಲಿ ಖಂಟಾಗಿರುವ ಜಾಗ್ರತ್ತಿಯು ನಾರವಾಗಿರಲಿಲ್ಲ. ದೇರಿಸು ಮಾತ್ರಜಿಯವರ ಸೇತ್ತಿತ್ವದಲ್ಲಿ ರಚನಾತ್ಮಕ ಕಾರ್ಯಗಳಲ್ಲಿ ಸಿರತವಾಗಿದ್ದಿತು. ಮುಂಬರುವ ಸಂಗ್ರಹ ಮಕ್ಕಿ ಅವಶ್ಯವಿರುವ ಶಕ್ತಿಯನ್ನು ಸಂಪಾದಿಸುವದರಲ್ಲಿ ನಾಡು ಉದ್ದೇಶಿಸುತ್ತೆ ಲಿದ್ದಿತು. ಭಾರತವರ್ಷ ಜಾಗ್ರತ್ತಿಯನ್ನು ಹೊಂದುವದಕ್ಕಾಗಿ ಪ್ರಯತ್ನಿಸುತ್ತೆ ಲಿದ್ದಿತು

ಈ ಸಂದರ್ಭದಲ್ಲಿ ರಂಗನು ತುರಂಗವನ್ನು ತ್ವಜಿಸಿ ಹೊರಗೆ ಬಂದನು ತನ್ನ ಮಾಡಿಯನ್ನಾಗಲಿ, ಕಂದನನ್ನಾಗಲ ನೋಡುವ ಆಕಾಶೀಯು ಆವನಿಗಳಿಲ್ಲ. ಕುಬುಂಬ ಜೀವಸದ್ಲೆ ಅವನಿಗೆ ಜಿಗುವ್ವೆಯು ಉದಯಿಸುದ್ದಿತು. ಅವನ ಮನಸ್ಸನ್ನು ಭಲಿಸಲು ತುರಂಗದಲ್ಲಿ ಮಾಧವನು ಅದೇಷ್ಟೋ ಬಗೆಯಿಂದ ಪ್ರಯತ್ನಿಸುತ್ತೆ ಲಿದ್ದನು; ಆದರೆ ಅವನ ಉದ್ದೇಶಗಳೆಲ್ಲವೂ ವಿಫಲವಾದವು. ರಂಗನು ಕಾರಾಗ್ರಹದಿಂದ ವಿನುಕ್ತ ನಾಗಲು ಶಿವಪುರದಲ್ಲಿರುವ ನಳಿನೀರಂಜನನ ‘ಸಾಧನಕುಟ್ಟೋ’ ನಿರ್ಗಮಿಸಿದನು.

ನಳಿನೀರಂಜನನ ನಿರಂತರ ಪ್ರಯತ್ನ ಗಳ ಫಲವಾಗಿ ಜಾಗ್ರತ್ತಿಯನ್ನು ಪಡೆದ ಶಿವಪುರದಲ್ಲಿ ಮನುಷ್ಯನಲ್ಲಿರುವ ಅಂಧತೀಯನ್ನೂ ವರ್ಗವಿದ್ವೇಷವನ್ನೂ ತೋರಿಸುವ ಒಂದು ಪ್ರಸಂಗವು ಜರುಗಿತು. ತಿಳುವಳಿಕೆಯನ್ನು ಪಡೆದ ಶಿವಪುರದಲ್ಲಿ ಆದಾರುಣ ಸಂಭವವು ಜರುಗುವುದೆಂದು ಯಾರೂ ಘಾವಿಸಿರಲಿಲ್ಲ; ಆದರೆ ಸಮಾಜದಲ್ಲಿ ಪರಸರಿಸಿರುವ ನೆನ್ನೆಡಿಯನ್ನು ಭಂಗಪಡಿಸಿ, ಕೊಲಾಹಲವನ್ನು ಎಬ್ಬಿಸುವ ಸೀಜರು ಎಷ್ಟು ಶಾಖಗಳಲ್ಲಿಯೂ ಇದ್ದೇ ಇರುತ್ತಾರೆ! ಮತದ ಹೆಸರನ್ನೂ ಈಶ್ವರನ ಹೆಸರನ್ನೂ ಹೇಳಿ, ಮತಕಲಹಗಳನ್ನೆಬ್ಬಿಸಿ, ರಕ್ತದ ನದಿಯನ್ನು ಹರಿಸುವದೇ ಈ ಜಾಘರ ಕೆಲಸನ್ನು ಸ್ಥಾನಿಕಾಜನನೂ ಅನನ ಆಸುಯಾಯಿಗಳೂ ಇನ್ನೆಯ ಮಧ್ಯ

ದಲ್ಲಿ ಹರಡಿರುವ ವರಗ್ರವಿದ್ವೇಷದ ಭೂತವನ್ನು ಹೊಡಿದೋಡಿಸುವದಕ್ಕಾಗಿ ಪ್ರಯತ್ನಿಸುತ್ತಿದ್ದರೂ ತಿವಪುರದಲ್ಲಿ ಈ ನರಹತ್ಯೆಯು ನಡೆದೇ ಹೋಯಿತು!

ಈನಾಯಕನ ರಬ್ಬವು ಬಂದಿತು, ಇದು ಅಖಿಲ ಭಾರತದಲ್ಲಿಯೇ ಹಿಂದುಗಳಿಗೆ ಪ್ರಥಾನವಾದ ಒಂದು ಹಬ್ಬವಾಗಿರುತ್ತದೆ. ಪ್ರತಿಯಂಬಿರೂ ತಮ್ಮ ರಕ್ತಿಗನುಸಾರವಾಗಿ ಈ ಉತ್ತಮವನ್ನು ಆಚರಿಸುತ್ತಾರೆ. ತಿವಪುರದಲ್ಲಿಯಾದರೂ ಜನರು ಈ ಹಬ್ಬವನ್ನು ಅತ್ಯುತ್ತಮ ಹದಿಂದ ಆಚರಿಸಿದರು. ಸಕಲ ವಿಷ್ಣುಗಳನ್ನೂ ನಿವಾರಿಸುವ ಗಜಾನನ ಆಚಾನೆಯು ಎಲ್ಲೆಲ್ಲಿಯೂ ನಡೆದಿತು. ಜನರು ಆ ದಿನ ರಾತ್ರಿ ನಿನಾಯಕ ವಿಗ್ರಹವನ್ನು ತಿವಪುರದ ಬೀದಿಯಲ್ಲಿ ಮೇರವಣಿಗೆ ಮಾಡಲು ನಿರ್ಧರಿಸಿದರು. ಒಂದು ಗಜಾನನ ಚಿಂಬವನ್ನು ಪಿವಿಧ ವಸ್ತು-ಭೂಷಣಗಳಿಂದ ಅಲಂಕರಿಸಿ ಸುಂದರವಾದ ಒಂದು ಪಲ್ಲಕ್ಕೆಯಲ್ಲಿಟ್ಟು ಇವರು ಗ್ರಾಮಸಂಚಾರ ಮಾಡಿತ್ತೊಡಗಿದರು. ಸಂಗೀತಗಾರರು ಪಲ್ಲಕ್ಕೆಯ ಸುತ್ತುಲೂ ನೇರಿದು, ವಿವಿಧ ರಾಗಾಲಾವನೆಗಳನ್ನು ಮಾಡುತ್ತೇವರ ಸ್ತುತಿ-ಗೀತಿಗಳನ್ನು ಕಾಡತೊಡಗಿದರು. ಬಹು ಸಂಭ್ರಮದಿಂದ ಮೇರವಣಿಗೆಯು ಆ ರಾತ್ರಿ ಮುಂದೆ ಸಾಗಿತು.

ತಿವಪುರದ ನಿವಾಸಿಗಳು ಹಲವು ಮತಾನುಯಾಯಿಗಳಾಗಿದ್ದರು. ಇಸ್ಲಾಮು ಧರ್ಮಾವಲಂಬಿಗಳೂ ತಿವಪುರದಲ್ಲಿ ವಾಸಿಸುತ್ತಿದ್ದರು. ಇದುವರೆಗೆ ಶಾಂತತೆಯ ವಾತಾವರಣದಲ್ಲಿ ತಿವಪುರದಲ್ಲಿರುವ ವಿವಿಧ ಧರ್ಮಾನುಂಭಾಯಿಗಳು ವರಪ್ರಸರಣೋದರ ಭಾವದಲ್ಲಿ ವರ್ತಿಸುತ್ತಿಲ್ಲದ್ದರು. ಹಿಂದೂಧರ್ಮಾಯು ಮುಸ್ಲಿಂಧರ್ಮ ಏಕ್ವಾಸಿಯನ್ನು ಕಂಡರೆ ಕಣ್ಣು ಕೆಂಪಿಗೆ ಮಾಡುತ್ತಿರಲಿಲ್ಲ. ಮುಸ್ಲಿಂ ಧರ್ಮದವನಾದರೂ ಇತರ ಮತದವರೊಡನೆ ಸ್ವೀಯಪುರಸ್ಕರಣಾದ ಲೀತಿಯಲ್ಲಿಯೇ ನಡೆದುಕೊಳ್ಳುತ್ತಿದ್ದನು. ತಿವಪುರದಲ್ಲಿರುವ ಕೆಲವು ಮುಂದಿ ಕುದಕಿಗಳ ಸ್ವಯಜ್ಞದ ಫಲವಾಗಿ ಈ ಮೈತ್ರಿಗೆ ಭಂಗಬರುವಂತಾಯಿತು. ಅಮೃತಮಯವಾದ ಈ ಸ್ವೀಕಾರಣಂಧರದಲ್ಲಿ ಒಂದು ವಿಷಬಿಂದುವೂ ಬೆರೆತಿತು. ನುಶಾಂಡತೆಯು ಮನುಷ್ಯನನ್ನು ತನ್ನ ಉತ್ತಮವನ್ನು ಮರಿಯುವಂತೆ ಮಾಡಿತ್ತು.

ಒಂದೆ ಹೇಳಿದಂತೆ ನಿನಾಯಕ ಹಬ್ಬದ ದಿನ ತಿವಪುರದ ಹಿಂದೂಸಿಗಳು ವಿಷ್ಣೇರ್ಪರನ ವಿಗ್ರಹವನ್ನು ಮೇರವಣಿಗೆ ಮಾಡಿ ಬೀದಿಯಲ್ಲಿ ಮೇರಿಯಿಸಿದರು. ಈ ಮೇರವಣಿಗೆಯು ತಿವಪುರದಲ್ಲಿರುವ ಮುಸ್ಲಿಂ ನಿವಾಸಿಗಳ ಸ್ವಾಧ್ಯಾನಾಲಯದ ಮುಂದೆ ಒಂದು ತಲುಪಿತು. ಈ ಮಾಸಿದಿಯ ಮುಂದೆ ಮೇರವಣಿಗೆಯವರು ತಮ್ಮ ವಾದ್ಯಘೋಷಗಳನ್ನು ಸಿಲ್ಲಿಸಲಿಲ್ಲ. ಆ ಸ್ವಾಧ್ಯಾನಾಲಯದಲ್ಲಿರುವ ಮುಸಲ್ಮಾನರು ಮೇರವಣಿಗೆಯವರೊಡನೆ ವಾದ್ಯಘೋಷಗಳನ್ನು ನಿಲ್ಲಿಸಬೇಕೆಂದು ನುಡಿದರು. ಹಿಂದುಗಳು ಇಸ್ಲಾಂಧರ್ಮದ ಮತ-ವಿಶ್ವಾಸಗಳಿಗೆ ಮಾನ್ಯತೆಯನ್ನು ನೀಡಿ ತಮ್ಮ ವಾದ್ಯಘೋಷಗಳನ್ನು ನಿಶ್ಚಯಿಸಿದ್ದರೆ ಯಾವ ಗಲಭಿಗಳಾಗ ಅವಕಾಶ ದೊರಕುತ್ತಿರಲಿಲ್ಲ; ಆದರೆ ಮನುಷ್ಯನಿಗೆ ಈ ಉದಾರ ಬುದ್ಧಿಯು ಹೇಗೆ ಉಂಟಾಗಬೇಕು? ನಮಗೆ ಹೇಗೆ ನಮ್ಮ

ಮತ-ವಿಶ್ವಾಸಗಳು ನವಿತ್ರವಾಗಿವೆಯೋ ಅದರಂತೆಯೇ ಅನ್ಯಧರ್ಮಗಳಿಗೆ ಅವಶ ಮತ ವಿಚಾರಗಳು ಪ್ರಾಣನಾವಾದವನ್ನಾಗಳು, ಎಂಬದನ್ನು ತಿಳಿದುಕೊಳ್ಳಲು ತಿಳಿಗೇಡಿತನವು ಅಡ್ಡವಾಗಿ ಸಿಂತಿದಿತು. ಮುಸ್ಲಿಂ ಜನರು ಹಿಂದುಗಳೊಡನೆ ಮಸೀದಿಯ ಮುಂದೆ ವಾದ್ಯಫೌಷಧಗಳನ್ನು ಸಿಲ್ಲಿಸಬೇಕೆಂದು ಅವೇಕ್ಷಿಸಲು, ಜನರ ಮಧ್ಯದಲ್ಲಿದ್ದ ಒಬ್ಬ ಅವಿವೇಕಿಯು, “ಪಕಯಾ! ನೀವು ಆ ಜನರಿಗೆ ಹೆದರುತ್ತಿರಿ? ಮಸೀದಿಯ ಮುಂದೆ ವಾದ್ಯಗಳನ್ನು ಬಾಬಿಸಿದರೆ ಆಗಿಹೊಗುವ ಪ್ರಮಾದವೆನು?” ಎಂದು ಸುಡಿದನು.

ಕೆಲವು ಜನರು ಅಂದರು, ‘ಮಸೀದಿಯ ಮುಂದೆ ವಾದ್ಯಗಳನ್ನು ಬಾರಿಸೋಣ.’

ಸರಿಯಾದ ದಾರಿಯನ್ನು ತೋರಿಸಿ ವಿವೇಕದಿಂದ ಮುಂಬರುವ ವಿಪತ್ತಿನ್ನು ನಿರಾರಿಸಲು ಬುದ್ಧಿಶಾಲಿಗಳಾದವರು ಎಂಬರೂ ಆ ಜನರ ಗುಂಪಿನಲ್ಲಿರಲಿಲ್ಲ. ಜನರು ಮಸೀದಿಯ ಮುಂದೆ ವಾದ್ಯಫೌಷಧಗಳನ್ನು ಮಾಡಬೇಕೆಂದೇ ನಿರ್ಧರಿಸಿದರು. ಇದಲ್ಲದೆ ಕೆಲವು ಮಂದಿ ಮುಸ್ಲಿಂಮರ ನುಡಿಗಳನ್ನು ಕೇಂದ್ರ ಪಾದ್ಯಫೌಷಧಗಳನ್ನು ಸಿಲ್ಲಿಸಿದುದೇ ಆದರೆ, ತಾನು ಆವಿಗೆ ಹೆದರಿದಂತಾಧುವದೆಂಬ ಒಂದು ದುರಭಿಮಾನವು ಜನರನ್ನು ಆವರಿಸಿತು. ಅನ್ಯ ಧರ್ಮಗಳ ಮತವಿಶ್ವಾಸಗಳನ್ನು ಮನ್ಯ ಸುವರ್ದಕ್ಕಾಗಿ ಅವರು ತಮ್ಮ ವಾದ್ಯಫೌಷಧಗಳನ್ನು ಸಿಲ್ಲಿಸಲಿಲ್ಲ.

ಮಸೀದಿಯೋಳಿಗಿರುವ ಮುಸ್ಲಿಂಮ ಜನರಾದರೂ ಹೆಚ್ಚು ವಿವೇಕವುಳ್ಳವರಾಗಲೀ ವಿಶಾಲಮನಸ್ಸರಾಗಲೀ ಆಗಿರಲಿಲ್ಲ. ಒಂದುವೇళೆ ತಮ್ಮ ಪ್ರಾರ್ಥನಾಲಯದ ಮುಂದೆ ಅನ್ಯರು ಶಬ್ದಗಳನ್ನು ಮಾಡುತ್ತ ಹೊದ ಮಾತ್ರದಿಂದ ಲೋಕವು ತಲೆಕೆಳಗಾಗದು, ಎಂಬ ಜ್ಞಾನವು ಅವರಿಗಿರಲಿಲ್ಲ. ಅನ್ಯರು ತಮ್ಮ ಮತ-ವಿಶ್ವಾಸಗಳಿಗೆ ಭಂಗವನ್ನು ತರುವಂಥ ಕೆಲಸಗಳನ್ನು ಜರುಗಿ ತಮ್ಮ ಎದೆಗೆ ನೋವನ್ನು ಅಟು ಮಾಡುವ ಸಂದರ್ಭದಲ್ಲಿ ಉನ್ನ ಧರ್ಮಾಯಿರಿಂದ ಜರುಗಿದ ಅವಿವರ್ತನೆಯನ್ನು ಸರನಾತ್ಮಕ ಬುದ್ಧಿಯಿಂದ ವಿಕ್ರಿಸಿ, ಪ್ರೇಮಮಂತ್ರದ ಮೂಲಕ ಸರಸ್ವರ ತಿಳಿದು ಕೊಂಡು ಸೌಪಾರ್ಣವನ್ನು ಬೆಳಿಸಬೇಕೆಂಬುದನ್ನು ಆ ಬಡನಾಯಿಗಳು ತಿಳಿದವರಾಗಿರಲಿಲ್ಲ ಮನುಷ್ಯನಲ್ಲಿರುವ ತಿಳಿಗೇಡಿತನವು ಯೂನಾಗಲೂ ಆಸ್ಥಾಕಾರಿಗಳಾದ ಕೆಲಸಗಳನ್ನು ಜರುಗಿಸುವಂತೆ ಆವಸನ್ಯ ಪ್ರೇರಣತ್ವದೆ. ಸಂಸ್ಕೃತಿಯನ್ನು ಪಡೆಯ, ದವರು ಸಾಧಾರಣವಾಗಿ ಉದ್ದೇಶವಿಲ್ಲದೆ ತಮ್ಮ ವರ್ಣತುಗಳಿಗೆ ಇದಿರು ನುಡಿದವರೊಡನೆ ಜಗತ್ವವನ್ನು ಮಾಡಲು ಹಿಂದುಮುಂದು ನೋಡುವುದಿಲ್ಲ. ಅದರಂತೆಯೇ ಆಯಿತು ತಿವಸುರದ ಮುಸ್ಲಿಂ ಧರ್ಮಗಳ ಸ್ಥಿತಿಯು ಅವರು ಉದ್ದೇಶಪೂರ್ವಕ ವಾಗಿ ಕಲಹವನ್ನು ಆರಂಭಿಸಿರಲಾರರು; ಆದರೆ ಹಲವು ಸಾರೆ ದುರಭಿಮಾನವು ಮನುಷ್ಯನ ಕಣ್ಣರೂಪದಂತೆ ಮಾಡುತ್ತದೆ. ಅವರು ತಮ್ಮ ಮತ-ವಿಶ್ವಾಸಗಳಿಗೆ ಭಂಗವನ್ನು ತರುವಂಥ ಕ್ಷತ್ರಗಳನ್ನು ಜರುಗಿಸಬಾರದೆಂದು ಈ ಮೊದಲು ಹೇಳಿದಂತೆ ಪೂರ್ಣ ಸಿದರು, ಆದರೆ ಹೇರವಣಿಗೆಗಾರರು ಅವರ ಮಾತ್ರಗಳನ್ನು ಮನ್ಯ ಸಲ್ಲಿ. ಇದು ಮುಸ್ಲಿಂಗಳನ್ನು ರೇಗುವಂತೆ ಮಾಡಿತು.

“ಮಯೋದ್ವಿರ್ಯಲ್ಲಿ ಹೇಳಿದರೆ ನಿಂವ ಕೇಳುವದಿಲ್ಲವೇ?” ಎಂದು ಸ್ವೇಶ್ಯ ಬಲಿಸು ನಾದ ಮುಕ್ಕಿಗೆ ಒಂದು ವನ್ನೊಬ್ಬನು ಮಸೀದಿಯ ಹೊರಗೆ ಬಂದು ನಿಂತು ನುಡಿದನು.

“ನಿಮ್ಮ ಮಾತನ್ನು ಕೇಂದ್ರದ ಹೊರಗೆ ನಮ್ಮ ತಲೆಗಳನ್ನು ತೆಗೆಯುವಿರಾ?” ಎಂದು ಮೇರವಣಿಗೆ ಮಧ್ಯದಿಂದ ಒಬ್ಬ ತುಂಟನು ಕೊಗಿ ಹೇಳಿದನು.

“ಹೌದು. ಈ ಜನರಿಗೆ ನಾವು ತಲೆಚೊಗ್ಗಿಸಿ ನಡೆಯಬೇಕೇ?” ಎಂದರು ಕಲಹ ಆಸಕ್ತರಾದ ಇನ್ನು ಕೆಲವರು.

“ನಮ್ಮ ಮಸೀದೆಯ ಮುಂದೆ ತಂಬಟಿಗಳನ್ನು ಬಾರಿಸುವದನ್ನು ನೋಡಿ ನಾವು ಸುಮ್ಮನಿರಲಾರೆತ್ತು. ಪರಿಶುದ್ಧ ಖುರಾಣದಲ್ಲಿ ಹೇಳುದಕ್ಕೆ ಪ್ರತಿಯಾಗಿ ನಿಂವ ವತ್ತಿಸುವುದಾದರೆ, ಅದಕ್ಕೆ ಯೋಗ್ಯವಾಗಿ ನಾವು ಪ್ರತೀಕಾರವನ್ನು ಮಾಡಿಯೇ ಮಾಡುವೇವು.”

“ಮಾ, ಇವನೊಬ್ಬ ಮಹಾವುರುವ! ಈ ಪ್ರಾಣಿಗಳಿಗೆ ಹೆದರಿ ವಾದ್ಯಫೋರ್ಸ್ ಗಳನ್ನು ನಿಲ್ಲಿಸಬೇಕಂತೆ! ನಮ್ಮ ಕೈಗಳಲ್ಲಿ ಕದಬಿಗಳು ಇವೆಯೋ? ನಡೆಯಿರಿ ವಾದ್ಯ ಗಳನ್ನು ಬಾರಿಸುತ್ತು! ಇವರ ಗಂಡಸುತ್ತನೆಸ್ಪಿನೆಯೋ ನೋಡಿಬಿಡೋಣ!” ಎಂಬ ಕೋವಯುತ್ತವಾಣಿಯು ಮೇರವಣಿಗೆಯ ಮಧ್ಯದಿಂದ ಹೊರಸೂಸಿತು.

ಮಸೀದಿಯ ಅಂಗಳದಲ್ಲಿ ನಿಂತಿದ್ದ ಬಲಾಧ್ಯನು ಒಳಗೆ ತೀರಳಿ ತನ್ನ ಸಹಧರ್ಮಿಗಳಾಡನೆ ಹೇಳಿದನು: “ಆ ಹರಾವ್ ಜಾತಿಯವರು ಮಯೋದ್ವಿರ್ಯಲ್ಲಿ ಹೇಳಿದರೆ ನಮ್ಮ ಮಾತುಗಳನ್ನು ಮನ್ನಿಸುವಂತಿಲ್ಲ! ವಾದ್ಯಗಳನ್ನು ಬಾರಿಸಿದರೆ ನಿಂವೇನು ತಲೆತೆಗೆಯುತ್ತಿರೋ? ಎಂಬಿಂದಾಗಿ ರಾಸ್ಯವಾದುತ್ತಿದ್ದಾರೆ. ನಮ್ಮ ಧರ್ಮಕ್ಕೆ ವಿಪರೀತವಾಗಿ ಜರುಗುತ್ತಲಿರುವ ಈ ಕೃತ್ಯವನ್ನು ಎದುರಿಸದೆ ಹೋದರೆ, ನಮ್ಮ ಮಾನವ ಉಳಿಯುವಂತಿಲ್ಲ!”

“ಅಲ್ಲಾ! ಏನು ನೋಡುತ್ತೀರಿ? ಪರಿಶುದ್ಧ ಖುರಾಣದಲ್ಲಿರುವ ಮಾತಿಗೆ ಯಾವ ಹಂಗಸ್ತ ಬರಬಾರನು. ನಿಮ್ಮ ನಾಡಿಗಳಲ್ಲಿ ಬಿಸಿರಕ್ತವು ಹರಿಯುವುದಿಲ್ಲವೇ?” ಆ ಪ್ರೇಗಂಬರ ಹುತವನ್ನು ಅವಲಂಬಿಸಿರುವ ನಿಂವು, ಈ ಕಾಫರ ಪ್ರಾಣಿಗಳಿಗೆ ಹೆದರಿ ಕುಳಿತರೆ ಹೇಗೆ? ಹೆಂದಿನವರು ಈ ವರಿತ್ತಧರ್ಮವನ್ನು ಹರಡುವದಕ್ಕಾಗಿ ಇಂಾವ ಯಾವ ಸಾರಸಗಳನ್ನು ಜರುಗಿಸಿದರೆಂಬುದು ನಿಮಗೆ ತಿಳಿಯದೆ? ನಿಮ್ಮ ಪ್ರಾರ್ಥನಾಲಯದ ಮುಂದೆ ನಿಧವಿರ್ಗಳು ತಂಬಟಿಗಳನ್ನು ಬಾಜಿಸುತ್ತಿರುವಾಗ, ಅವರ ಕೃತ್ಯಗಳನ್ನು ನಿಲ್ಲಿಸಲು ನಿಮ್ಮಿಂದ ಸಾಧ್ಯವಾಗದೆ ಹೋದರೆ, ನಿಂವ ಗಂಡಸರಾಗಿ ಹುಟ್ಟಿದುದಕ್ಕೆ ಏನು ಸಾಧ್ಯಕವಾಯಿತು?” ಈ ರೀತಿ ಅಲ್ಲಿ ನಿಂತಿರುವ ಬಿಳೀ ಗಡ್ಡದ ಖಾಚಿಯು ತನ್ನ ಮುಷ್ಟಿಯನ್ನು ಗಟ್ಟಿಹಿಡಿದು ಒದಂದನು.

ಸಾಧಾರಣವಾಗಿ ಎಲ್ಲಾ ಮತಗಳಲ್ಲಿಯೂ ಪುರೋಹಿತರಿಗೆ ಅಸಾಮಾನ್ಯ ಸ್ವಾಧೀನಕ್ಕಿಲ್ಲಿಯದೆ. ನಿಮಗೆ ಇಷ್ಟವಿಲ್ಲದೆ ಇರುವ ಕೆಲಸಗಳನ್ನು ನಾವು ಈ ಜನರಿಂದ ಪ್ರೇರಿತರಾದಾಗ ಮಾಡುತ್ತೀರೆ. ಮತ--ಸಿದ್ಧಾಂತಗಳ ಪರಿಜ್ಞಾನವಿಲ್ಲದ ಒಬ್ಬ

ಬಡವಹಮ್ಮದೀಯನಿಗಂತೂ ಖಾಜಿಯ ವಚನವು ವೇದವಾಕ್ಯವೇ ಆಗಿರುತ್ತದೆ. ಖಾಜಿಯ ನುಡಿಯನ್ನು ತಿರಸ್ತಾರಿಸಲು ಅವನಿಗೆ ಧೈರ್ಯವಿಲ್ಲ. ಶಿವಪುರವು ಒಂದು ಹಳ್ಳಿಯಾಗಿದ್ದದರಿಂದ, ಅಲ್ಲಿಯ ಮುಸ್ಲಿಮರ ಪ್ರಕ್ರಿಯೆ ವಿದ್ಯಾವಂತರು ಬಹು ಮಂದಿ ಯಿರಲಿಲ್ಲ. ಅದರ ಮೂಲಕ ಉದ್ದೇಶಕ್ಕೆನ್ನಾಳಾಗಿದೆ ಸ್ವತಂತ್ರವಾಗಿ ಚಿಂತಿಸುವ ಚೈತನ್ಯವು ಅವರಿಗಿರಲಿಲ್ಲ. ಅಲ್ಲಿ ನೇರಿದ್ದ ಆ ಮುಸ್ಲಿಂ ಬಡವಾಯಿಗಳು ಖಾಜೀ ಸಾಹೇಬರ ನುಡಿಗಳನ್ನು ಕೇಳಿ ಈಷಾಭರಿತರಾದರು. ವಿಚಾರಶಕ್ತಿಯು ಆವರಲ್ಲಿ ಉಳಿಯಲಿಲ್ಲ. ಅವರ ನೇತ್ತಿಗಳಿಗೆ ನೇತ್ತರು ಏರತೊಡಗಿತು. “ಧಮ್ಮ” ರಕ್ಷಣೆಗಾಗಿ ಕೈಗೆ ಸಿಕ್ಕಿದ ಹಲವು ಆಯುಧಗಳನ್ನು, ಕಲ್ಲು, ದೊಣ್ಣೆ, ಚೂರಿ ಮುಂತಾದ ವಸ್ತುಗಳನ್ನು ಹಿಡಿದುಕೊಂಡು, ಅವರು ಮಸೀದೆಯ ಹೊರಗೆ ಬಂದರು. ಇದುವರಿಗೆ ಸ್ವೀಕಾರದಲ್ಲಿ ಪರಸ್ಪರ ಸಹೋದರರಂತೆ ಬಾಳಿದ್ದ ಅನ್ನಧರ್ಮಯಿರ ನೇತ್ತರನ್ನು ಹೀರು ವ ಲಾಲನೆಯು ಮತಾಂಥತೆಯ ಮೂಲಕ ಆ ಜನರ ಹೃದಯಗಳನ್ನು ಆವರಿಸಿತು!

ಕಲಹವು ವ್ಯಾಧಿವಾಯಿತು, ಮೇರವಟಿಗೆಯಲ್ಲಿ ನೇರಿದ್ದ ಜನರಾದರೂ ಡೊಣ್ಣೆಗಳನ್ನು ಹಿಡಿದುಕೊಂಡು ಕಾದಲು ನನ್ನ ದ್ವಾರಾದರು. ಜನರು ಮತಾಂಥತೆಯ ಮೂಲಕ ಅಂಥರಾದರು. “ಹೊಡೆಯಿರಿ! ಬಡೆಯಿರಿ!” ಎಂಬ ಕ್ರಂದನಗಳು ಅಗಸದಲ್ಲಿ ವ್ಯಾಪಿಸಿದುವು.

ಈ ರೀತಿಯ ಒಂದು ಗಲಭೀಯು ಉಂಟಾಗುವದೆಂದು ಯಾರೂ ತಿಳಿಯದುದರಿಂದ, ಹೆಂಗಸರೂ ಮಕ್ಕಳೂ ಆ ಮೇರವಟಿಗೆಯಲ್ಲಿ ನೇರಿದ್ದರು. ಅವರೆಲ್ಲರೂ ಬಂದೊದಗಿದ್ದ ಈ ಭಯಂಕರ ಪ್ರಸಂಗವನ್ನು ದರ್ಶಿಸಿ ಹೆದರಿದರು. ಅಷ್ಟತೆಯಿಂದ ಕೂಡಿದ ಜನರು ಯಾವ ಹೀನ ಕೃತ್ಯಾಗಳನ್ನು ಜರುಗಿಸಲೂ ಹಿಂಜರಿಯುವವರಲ್ಲ. ಮತಾಂಥತೆಯ ಕಾಬಿಲೆಗೆ ಒಳಗಾವವರಿಗೆ ಹೆಂಗಸರು ಮಕ್ಕಳಿಂಬ ವ್ಯತ್ಯಾಸವಿಲ್ಲ. ಅವರು ಎಲ್ಲರ ಮೇಲೆಯೂ ಕ್ಷೇತ್ರದಿಂದ ವಾಡುವರು. ಒಂದು ಕಡೆಯಲ್ಲಿ ಎರಡು ಪಂಗಡದವರೂ ಆಶ್ಲೇಷಭಾಷೆಯಲ್ಲಿ ಪರಸ್ಪರ ಬಂಧನೆ, ಒಬ್ಬರ ದೇಹವನ್ನು ಇನ್ನೊಬ್ಬರು ಹಿಂಸಿಸುವದರಲ್ಲಿ ನಿರತರಾಗಿದ್ದರೆ. ಇನ್ನೊಂದು ಸಾಹಸದಲ್ಲಿ ಹೆಂಗಸರೂ ಮಕ್ಕಳೂ ಈ ಭಯಂಕರ ಚಿತ್ರವನ್ನು ಕಂಡು ವ್ಯಾಳಿಭಯಾದಿಂದ ರೋದಿಸುತ್ತು ಲಿಡ್ರು.

ಡೊಣ್ಣೆಗಳ ಪ್ರಕಾರನಾದಗಳು ಹೊಳಗಿದವು, ಒಬ್ಬರು ಇನ್ನೊಬ್ಬರ ಕಾಲನ್ನು ತಮ್ಮ ಕಾಲುಗಳಿಂದ ತುಳಿಯುತ್ತ, ತಮ್ಮ ಪ್ರತಿಸ್ಪರ್ಧಿಗಳನ್ನು ಎದುರಿಸಲು ಜನರು ಮುಂದೆ ಸಾಗುತ್ತಿದ್ದರು. ತಲೆಗಳೊಡೆದುವು, ಕಾಲುಗಳು ಮುರಿದವು, ಒಬ್ಬಿಬ್ಬರು ಯಮಲೋಕಕ್ಕೂ ಪ್ರವಾಸ ಮಾಡಿದರು. ಜನರಿಗೆ ಅವಾಯಿಗಳು ಹೆಚ್ಚಿದಂತೆಯೇ ಆವರಲ್ಲಿರುವ ವಿದ್ಯೇಷಬೆಂಕಿಯು ಹೆಚ್ಚು ಬೇಗನೆ ಉರಿಯತೊಡಗಿತು. ಮಾನುಷ ಸ್ವಭಾವವನ್ನು ಪರಿಕೃಷ್ಣಿ, ಸೊಕ್ಕೆ ಬೆಳೆದಿರುವ ಗೂಳಿಗಳಂತೆ ಅವರು ಹೇಳಾಡಿದರು.

ಅವರು ಧರ್ಮದ ಹೆಸರನೂ ದೇವರ ಹೆಸರನ್ನೂ ಉಸುರಿ ಹೊರಾಡುತ್ತಿದ್ದರು;

ಆದರೆ ವಿಶ್ವಗಳ ಜನಕನಾದ ಆ ಪಿಬುವು ತನ್ನ ಮಕ್ಕಳು ತನ್ನ ಹೆಸರನ್ನು ಹೇಳಿ, ಪರಸ್ಪರರ ನೆತ್ತೆ ದನ್ನು ಹೀರುತ್ತಿರುವ ಭಯಂಕರ ಚಿತ್ರವನ್ನು ಅವಲೋಕಿಸಿ ಎಂದಾದರೂ ಸಂತಸಗೊಳ್ಳುವನೇ? ಮನುಷ್ಯನು ಶಿಷ್ಯಧರ್ಮಾರ್ಥಿನ ಮೇಲೆ ಹಿಂಸೆಯನ್ನೂ ದೋಷವನ್ನೂ ಪ್ರದರ್ಶಿಸಬೇಕೆಂದು ಇದುವರಿಗೆ ಅವಕರಿಸಿರುವ ಯಾವ ಮತ್ತಾಧಿಕರಣ ನುಡಿವಿರುವುದಿಲ್ಲ, ಆದರ ಈ ಜಗತ್ತಿನಲ್ಲಿ ಜನರು ಧರ್ಮದ ಹೆಸರನ್ನು ಉಚ್ಚರಿಸಿ ಅನೇಕೇನ್ಯ ಕಾಡಾಡುತ್ತಲರುವರು. ನಮ್ಮ ದುರದೃಷ್ಟಿಂದ ನಮ್ಮ ತಾಯ್ಯಾಡಿನಲ್ಲಿ ಮತ್ತೆಷ್ಟೇವು ಉಲ್ಲಂಘಿಸುವುದು ಒಂದು ತಲುಪಿರುತ್ತದೆ. ಭಾರತಾಂಚಿಯ ಎರಡು ಸೇತ್ತುಗಳಿಂದರುವ ಯಂದೂ-ಮುಸ್ಲಿಮರು ಪರಸ್ಪರರ ವಿದ್ಯೇಷದಲ್ಲಿ ಜೀವಿಸುತ್ತಲಿರುವರು. ಅಜ್ಞಾತಿಯ ವಾರದಲ್ಲಿ ಸಿಲುಕಿ ಕೇವಲ ಉನ್ನತರಂತೆ ಹಲವು ನಾರೆ ವಿವೇಕಿಗಳೆಂದೆಸಿಕೊಂಡವರು ಸಹಾ ವರ್ತಿಸುತ್ತಲಿರುವರು, ಆದರೆ ಭಾರತ ವರ್ಷವು ಅಭ್ಯಾಸುತ್ತೇಯನ್ನು ಹೊಂದಬೇಕಾದರೆ, ಈ ಎರಡು ವರ್ಗಗಳೂ ವ್ಯುತ್ಪಿಯಲ್ಲಿರಬೇಕಾದುದು ಅತ್ಯಾವಶ್ಯಕವಾಗಿದೆ. ಆ ಪಾವನ ಮುಹೂರ್ತವು ಬೇಗನೆ ಪ್ರಾಪ್ತವಾಗಲಿ, ಎಂಬುದೇ ನನ್ನ ಹಾರ್ಯಕೆಯು!

ಶಿವಪುರದಲ್ಲಿ ವಿನಾಯಕ ಹಬ್ಬಿದ ದಿನ ಆವಿಭರಿಸಿದ ಈ ಗಲಭೀಯನ್ನು ಸಾಧನಕುಟೀರದವರು ತಿಳಿದಿರಲಿಲ್ಲ. ಈ ಅನಿಷ್ಟ ಸಂಭವವು ನಡೆದ ರಾತ್ರಿಯಲ್ಲಿ ಯೂ ಎಂದಿನಂತೆ ತನ್ನ ಆಶ್ರಮದಲ್ಲಿ ನಳಿಸಿರಂಜನನು ತನ್ನ ಶಿವ್ಯ ಮಂಡಲಿಗೆ ಉಪದೇಶಗಳನ್ನು ನೀಡುತ್ತಲಿದ್ದನು. ಮೂನವನ್ನು ವಲಂಬಿಸಿ ಶಿವ್ಯರು ಅವನ ವಚನ ಪಿಯೂಷವನ್ನು ಆಶ್ರಾವಿಸುತ್ತಲಿದ್ದರು. ಆಗ ಅಲ್ಲಿನ ಶಾಂತತೀಯ ವಾತಾವರಣ ವನ್ನು ಗ್ರಾಮವಾಸಿಯೊಬ್ಬನು ಒಂದು ಭಂಗಪಡಿಸಿದನು. ಅವನು ಉದ್ದೇಗಭರಿತ ನಾಗಿದ್ದನು. ಅವನ ತೋಳಿನ ಮೇಲೆ ಕತ್ತಿಯಿಂದ ಆದ ಒಂದು ಗಾಯವಿದ್ದಿತು. ಗಾಯದಿಂದ ಸತ್ತರು ಹರಿದು ಅವನು ಧರಿಸಿರುವ ಜುಬ್ಬಿವನ್ನು ಸೇನೆಯುವಂತೆ ಮಾಡಿದ್ದಿತು. ಅವನು ತನ್ನ ತೋಳಿನ ಮೇಲೆ ಆಗಿರುವ ಗಾಯವನ್ನು ನಳಿಸಿ ರಂಜನಿಸಿ ತೋರಿಸುತ್ತ ಅಂದನು:—“ಮಹಾರಯರೇ! ನನಗೆ ಈ ದುರವಸ್ಥೆಯು ಬಂದಿಲು!”

ನಳಿಸಿರಂಜನನು ಆಫಾತವನ್ನು ಹೊಂದಿ ಆಶ್ರಮದೊಳಗೆ ಪ್ರವೇಶಿಸಿದ ಆ ಗ್ರಾಮ ವಾಸಿಯನ್ನು ದರ್ಶಿಸಲು, ತನ್ನ ಸುಡಿಗಳನ್ನು ಸಾಕು ಮಾಡಿದನು. ಎಲ್ಲರ ವದನಗಳಲ್ಲಿಯೂ ಭಯ ಮತ್ತು ಪರಿಭ್ರಮೆ ಇವುಗಳು ನರ್ತಿಸುತ್ತಲಿದ್ದವು. ಯಾರ ತುಟಗಳಿಂದಲೂ ಸುಡಿಗಳು ಹೊರಬೀಳಿಲ್ಲ.

“ಮನಾಯಿತು?” ಎಂದಂದು ಅಂಶ್ವದಲ್ಲಿ ಸಂಧನಕುಟೀರದ ಆಚಾರ್ಯನೇ ಆ ಸಿಲಯದಲ್ಲಿ ವ್ಯಾಪಿಸಿದ್ದ ಶಾಂತತೀಯನ್ನು ಭಂಜಿಸಿದನು.

“ಮಸಿದಿಯ ಮುಂದೆ ಭಯಂಕರವಾದ ಗಲಭೀಯು ನಡೆಯುತ್ತಲಿದೆ! ಇಲ್ಲಿ ನೋಡಿರಿ; ಅವನು ನನ್ನ ತೋಳಿನ್ನು ಕತ್ತುರಿಸಿದರು!”

“ಈ ಈ ಗಲ್ಭಿ?”

“ಈ ದಿನ ವಿನಾಯಕ ಹಬ್ಬವನ್ನೇ? ನಾವು ಮೇರವಣಿಗೆಯನ್ನು ಜರುಗಿಸಿದ್ದೇವು. ಮಸಿಧಿಯ ಮುಂದೆ ವಾದ್ಯಫೋನೆಗಳನ್ನು ಮಾಡಬಾರದೆಂದು ಮಸ್ತಿಷ್ಕಮರು ತಡೆದರು. ಅವರ ಸುಡಿಗಳನ್ನು ನಾವು ಕೇಳಲಿಲ್ಲ. ನಮ್ಮೊಡನೆ ಅವರು ಜಗತ್ಕೈ ಬಂದರು. ಈಗ ಅಲ್ಲಿ ಭಯಂಕರ ಹೋರಾಟವು ನಡೆಯುತ್ತಲಿದೆ.”

ನಿರಾಶೆಯ ರಾಗು ಕರುಣೆಯ ಕಿರಣಗಳು ಸಾಧನ ಕುಟೀರದ ಆಚಾರ್ಯನ ಆನನದಲ್ಲಿ ಹೊಳೆದುವು. ಅವನು ತನ್ನ ದಶನೇಂದ್ರಿಯಗಳನ್ನು ಶಿಷ್ಯಮಂಡಲಿಯ ಒಳಗೆ ಚಲಿಸಿದನು. “ನಾವು ಇಲ್ಲಿಯ ಜನರನ್ನು ಪ್ರಬುದ್ದರನ್ನಾಗಿ ಮಾಡಲು ಜರುಗಿ ಸಿದ ಉದ್ದೇಶಗಳು ವ್ಯಘಾತಾದುವು. ವರ್ಗವಿದ್ವೇಷದಿಂದ ಉನ್ನತರಾಗಿ ನರವಚೆಯಲ್ಲಿ ನಿರತರಾದ ಜನರ ಈ ಭಯಂಕರ ಅವಿವರ್ತನೆಯನ್ನು ಯಾವ ರೀತಿಯಿಂದ ಲಾದರೂ ನಾವು ನಿವಾರಿಸಲೇ ಬೇಕು. ಆದುದರಿಂದ ನೀವೆಲ್ಲರೂ ಗಲಭಿಯು ನಡೆಯುತ್ತಿರುವ ಪ್ರದೇಶಕ್ಕೆ ತೆರಳಿ, ಅದನ್ನು ನಿವಾರಿಸಲು ಯಂತ್ರಿಸಿರಿ ನೆತ್ತರ ನದಿಯ ಪ್ರವಾಹಕ್ಕೆ ಅವಕಾಶವನ್ನು ಕೊಡದೆ, ಈ ವರ್ಗದ್ವೇಷದ ಬೆಂಕೆಯನ್ನು ನಂದಿಸುವದು ನಮ್ಮ ಕರ್ತವ್ಯವಾಗಿದೆ. ನಾನಂತರ ಗಾಯವನ್ನು ಹೊಂದಿದ ಈ ಬಡವಾಯಿಗೆ ಯೋಗ್ಯವಾದ ವೈಷ್ಣವಿಕೆಯನ್ನು ನೀಡಿ, ಸಂತರ ಅಲ್ಲಿಗೆ ಬಂದು ತಲುಪುತ್ತೇನೇ.”

ಆಚಾರ್ಯನ ತುಟಿಗಳಿಂದ ಈ ಸುಡಿಕಳು ಹೊರಬಿದ್ದುದೇ ತದ, ಶಿಷ್ಯರು ಗಲಭಿಯು ಜರುಗುತ್ತಲಿರುವ ಪ್ರದೇಶಕ್ಕೆ ಗಮಿಸಿದರು. ಆ ವೈಷ್ಣವಂದದಲ್ಲಿ ಒಬ್ಬನು ನಮ್ಮ ಸುಧಾಂಶುವಾಗಿದ್ದನೆಂಬುದನ್ನು ಇಲ್ಲಿ ಹೇಳಬೇಕಾದುದಿಲ್ಲ. ಗಾಯವಡಿದು ಬಂದಿರುವ ಗ್ರಾಮವಾಸಿಗೆ ಆವಶ್ಯಾನಾದ ಪ್ರಧನ ಚಿಕಿತ್ಸಿಗಳನ್ನು ನೀಡುವುದರಲ್ಲಿ ನಳಿನೀರಂಜನನು ನಿರತವಾದನು ಪರಿಹತಸಾಧನೆಯೇ ಆ ಮಹಾನುಭಾವನ ಧ್ಯೇಯ ವಾಗಿದ್ದುದರಿಂದ, ಆ ಕೆಲವೆಲ್ಲ ಆವಸಿಗೆ ಯಾವ ಬೇಸರವೂ ಇರಲಿಲ್ಲ. ಓರ್ವ ನರ ಜೀವಿಗೆ ತಷ್ಣ ಕೃಲಾದ ಸರಾಯವನ್ನು ಮಾಡಲು ಅವಕಾಶವು ಲಭಿಸಿದುದಕ್ಕೆ ಅವನು ಅತ್ಯಂತ ಸಂತುಷ್ಟನಾದನು

ಸುಧಾಂಶುವು ತನ್ನ ಗೆಳೆಯರೊಡನೆ ಮಸಿಧಿಯ ಒಳಗೆ ತೆರಳಿದನು. ಪ್ರಚಂಡ ವಾದ ಒಂದು ಕಾಳಗಳು ಅಲ್ಲಿ ನಡೆಯುತ್ತಿರುವುದು ಅವಸಿಗೆ ದೃಗ್ಂಡಿಂಬರವಾಯಿತು. ಜನರು ನರದತ್ಯಿಯನ್ನು ಮಾಡುವದರಲ್ಲಿ ನಿರತರಾಗಿದ್ದರು. ಹೆಂಗಸರು ಮತ್ತು ಹುಕ್ಕಳು ಪ್ರಾಣಭರುದಿಂದ ಕರುಣಾಜನಕವಾಗಿ ಅಳುತ್ತಿದ್ದರು, ಆದರೆ ಕಲಹ ನಿರತರಾದ ಆ ಜನರಿಗೆ ಆ ಬಡವಾಯಿಗಳನ್ನು ವಿವರಿಸಬೇಕೆಂಬ ಬುದ್ಧಿಯು ತೋರಲಿಲ್ಲ. ಅವರು ತನ್ನ ಶ್ರದ್ಧೆಯನ್ನೇ ಲಾಲಾ ಪ್ರತಿಪಕ್ಷದವರನ್ನು ಹಿಂಸಿಸುವುದರಲ್ಲಿ ಪತಿಸಿದ್ದರು. ಕೆಲವು ತಲೀಯೊಡೆದು ನೇಲದ ನೇತಿ ಪತಿಸುತ್ತಲಿದ್ದರು. ಹೋರಾಟವು ಒಂದೇಸರಣೆ ಸಾಗುತ್ತಿದ್ದತು.

ಈ ಸಂದರ್ಭದಲ್ಲಿ ಸುಧಾಂಶುನ್ನು ಅವನ ಗೆಳೆಯರೂ ಅಲ್ಲಿಗೆ ಬಂದು ತಲುಪಿಸರು. ಅವನು ಜನರನ್ನು ಮುದುಸ್ವರದಲ್ಲಿ ಸ್ತ್ರೀ ಸಿದನು:—“ನೀವೆಂಜೂ ಈ ರೀತಿ ನಡೆದಾಡುತ್ತೀರುವದೇಹಿ?”

“ನಮ್ಮ ಧರ್ಮದ ಸಲುವಾಗಿ!” “ನಮ್ಮ ದೇವರ ಸಲುವಾಗಿ!”

“ಮನುಷ್ಯನು ತನ್ನ ಬಂಧನನಾದ ಇನ್ನೊಂದು ನರರಜಿವಿಯನ್ನು ಕೊಲ್ಲುವದ ೧೦ದ ಧರ್ಮವು ತಿಳಿದಂತಾಗುವದೇ? ತನ್ನ ಮಕ್ಕಳು ಈ ರೀತಿ ಹೊರಾಡಿ ನೆತ್ತರ ರದಿಯನ್ನು ತರಿಸುವದನ್ನು ಕಂಡು ಚೇವರು ಹೊಚ್ಚುವನೇ?” ಎಂದು ಸುಧಾಂಶುನ್ನು ರುಳಬೀಗಾರರನ್ನು ಶಾಂತಿಗೊಳಿಸುವದಕ್ಕಾಗಿ ನುಡಿದನು. ಆದರೆ ಅವರಲ್ಲಿ ಹರಡಿದ್ದ ವ್ಯೋಷಭಾವವು ಕಡಿಮೆಯಾಗಲಿಲ್ಲ. ಅವನ ನುಡಿಗಳನ್ನು ಜನರು ಕೆವಿಗಳಿಗೆ ಹಾಕಿ ಕೊಳ್ಳಲಿಲ್ಲ. ಹೆಂಗಸರು-ಮಕ್ಕಳಿನ್ನದೆ ಅವರು ಎಲ್ಲರ ಮೇಲೆಯೂ ಕೈಮಾಡಲಾರಂಭಿಸಿದರು.

ಸಾಧನಕುಟೀರದ ನಿವಾಸಿಗಳು ಈ ಗಲಭೆಯ ಪ್ರದೇಶದಿಂದ ಹೆಂಗಸರು-ಮಕ್ಕಳನ್ನು ಒಯ್ದು ಸುರಕ್ಷಿತರನ್ನಾಗಿ ಮಾಡುವ ಕೃತ್ಯಗಳಲ್ಲಿ ನಿರತರಾದರು. ಅದು ಅತ್ಯಂತ ಪ್ರಧಾನವಾದ ಒಂದು ಕೆಲಸವಾಗಿದ್ದತು. ಗಲಭೆಗಾರರು ತನ್ನ ಆಲೋಚನಾಶಕ್ತಿಯನ್ನು ಕಳೆದುಕೊಂಡುದರಿಂದ ಅಬಲೆಯರ ಮೇಲೆ ಬೀಳತೊಡಗಿದರು. ಆಶ್ರಮವಾಸಿಗಳ ಈ ಕೃತ್ಯವು ತಕ್ಕುವಬಟ್ಟಿಗೆ ಯಂತಸ್ವಯಾಯಿತೆಂದು ನುಡಿಯಬಹುದು. ಕೆಲವು ಮಂದಿ ಹೆಂಗಸರನ್ನೂ ಮಕ್ಕಳನ್ನೂ ನಳಿನೀರಂಜನನ ಶಿಷ್ಯರು ವಿವರ್ತ್ತು ರುಳಿಂದರಕ್ಷಿಸಿದರು. ಹಲವರು ಗಾಯಹೊಂದಿದವರಾಗಿ, ಭೂಮಿಯಲ್ಲಿ ಬಿದ್ದ ಸರಳತ್ವದ್ವಾರಾ ಅವರನ್ನು ದರ್ಶಾಸ್ತಿಸಿ ನರಹತ್ಯೆಯನ್ನು ನೀಡುವದು ಆತ್ಮವಕ್ಷಕವೆಂದರು. ಆಶ್ರಮವಾಸಿಗಳು ಗಲಭೆಗಾರರಿಂದ ತಮಗೆ ಸಿದ್ಧಿ ಸಬಹುದಾದ ವಿವರ್ತ್ತುಗಳನ್ನೂ ನಡೆ ಲಕ್ಷ್ಯಸದೆ, ಗಾಯಹೊಂದಿವರವನ್ನು ಗಲಭೆಯ ಪ್ರದೇಶದಿಂದ ದೂರಕ್ಕೆ ಒಯ್ದು ವೈದ್ಯಸಂಹಾರವನ್ನು ನೀಡಿದರು.

ಜನರು ಶಾಂತರಾಗಲಿಲ್ಲ. ಸುಧಾಂಶುವು ಹಲವು ರೀತಿಗಳಲ್ಲಿ ಅವರನ್ನು ಸಮಾಧಾನಗೊಳಿಸಿ ನರಹತ್ಯೆಯನ್ನು ನಿಲ್ಲಿಸಲು ಪ್ರಯತ್ನಿಸಿದನು. ಆದರೆ ಅವನ ಪ್ರಯತ್ನವು ವಿಫಲವಾಯಿತು. ಈ ಜನರ ಗುಂಪಿನಲ್ಲಿ ಸಿಲುಕೆದ ಒಬ್ಬ ಎಂಟು ವರ್ಷದ ಬಾಲಕನು ಜೀರ್ಣತ್ವದ್ವಾರಾ ಅವರು ಆ ಬಾಲಕನನ್ನು ಲಕ್ಷ್ಯಕ್ಕೆ ತಾರದೆ ಅವನನ್ನು ತುಳಿಯುತ್ತ ಕಾಡುತ್ತಿದ್ದರು. ಆ ಹಸುಳಿಯು ಏನು ಮಾಡಬಲ್ಲದು? ಗುಂಪಿನ ಕಾಲುಗಳ ಅಡಿಯಲ್ಲಿ ಸಿಲುಕೆ ಸಾಯಬೇಕಾದ ಪ್ರಸಂಗವು ಬಂದೀದಗುತ್ತಲಿದ್ದಿತು. ಆ ಕಾಸುಕೆಯ ಸಂಕಟವನ್ನು ಜನರನ್ನು ಶಾಂತಗೊಳಿಸಲು ಪ್ರಯತ್ನಿಸುತ್ತಲೆದ್ದ ಸುಧಾಂಶುವು ಆವಳ್ಳೋಕಿಸಿದನು. ಅವನು ಮರುಕಗೊಂಡು, ಆ ಶಿಶುವನ್ನು ರಕ್ಷಿಸುವದಕ್ಕಾಗಿ ಜನರ ಗುಂಪಿನ ಮಧ್ಯಕ್ಕೆ ಧುಮುಕಿಸಿದನು. ಅನಂತರ

ಅಲ್ಲಿ ನೇರಿದರುವ ಜನರ ನಡುವೆ ದಾರಿಯನ್ನು ಬಿಡಿಸಿಕೊಂಡು ಆ ಭಾಲಕ್ಷಿದ್ದಲ್ಲಿಗೆ ತೀರಳಿದನು; ಯಾಗು ಜನರ ಶಾಲಡಿಗಳಲ್ಲಿ ಸಿಲುಕಿದ ಆ ಮಂಗುವನ್ನು ಎತ್ತಿ ಕೊಂಡು, ಸುಧಾಂಶುವು ಮರಳಿದನು.

ಒಬ್ಬ ಮುಸ್ಲಿಂ ಗಲಭಿಗಾರನು ಶನ್ಮ ಕರದಲ್ಲಿ ಜೂರಿಯನ್ನು ಹಿಡಿದುಕೊಂಡು ಸುಧಾಂಶುವಿಗೆ ಇಡಿರು ಬಂದನು. ಸುಧಾಂಶುವು ಅವನಿಗೆ ಯಾವ ಕೇಂದನ್ನೂ ಬಗೆ ಕವನಾಗಿರಲಿಲ್ಲ, ಆದರೆ ಮದಾಂಥತೆಯಿಂದ ಕೂಡಿದ ಆ ಇಸ್ಲಾಂ ಧರ್ಮಾನು ಯಾರಿಯು ಸುಧಾಂಶುವನ್ನು ಶೋಲ್ಲಿವದಕ್ಕಾಗಿ ತನ್ನ ಹಸ್ತದಲ್ಲಿರುವ ಜೂರಿಯನ್ನು ಹಿರಿದನು. ಇನ್ನೇನು ಸುಧಾಂಶುವಿನ ವಾಯನ್ನು ಶೀಳಬೇಕು! ತನ್ನ ಎದೆಯನ್ನು ಬಗೆಯುವದಕ್ಕಾಗಿ ಎದುರಿಗೆ ನೀತಿರುವ ಆ ಗಲಭಿಗಾರನನ್ನು ಕಂಡು ಸುಧಾಂಶುವು ಬೆದರಲಿಲ್ಲ. ಅವನು ಈ ೧೯೬ ನುಡಿದನು---“ನನ್ನನ್ನು ಕೊಲ್ಲಿವದರಿಂದ ನಿನ್ನ ಮನಸ್ಸಿಗೆ ಹರ್ವವಾಗುವುದಾದರೆ ನನ್ನನ್ನು ವಧಿಸು! ನೀನು ನನ್ನ ನೆತ್ತರನ್ನು ಹೀರಲು ಉದ್ಯೋಗಿದ್ದರೂ ನಾನು ನಿನಗೆ ಹಂಸೆಯನ್ನು ಬಯಸಲಾರೆನು; ಆದರೆ ಏನನ್ನೂ ತಿಳಿಯದ ಈ ಹಸುಳಿಯನ್ನು ಕೊಲ್ಲಲು ನೀನು ಮಾತ್ರ ಉದ್ಯೋಗಿದೇದೆ. ನನ್ನನ್ನು ನೀವಿಲ್ಲಿ ವಧಿಸುವದರಲ್ಲಿ ಚಿಂತಿಯಿಲ್ಲ; ಆದ್ದೋಡನೆಯೇ ಈ ಭೀಷಣ ನರಹತ್ಯೆಯನ್ನು ಸಾಕುವಾಡಿ! ನನ್ನನ್ನು ಬಲಿಯಾಗಿ ತೆಗೆದುಕೊಂಡ ನಂತರ ನಿವ್ಯಾಲ್ಲಿರುವ ಮತವಿದ್ದೇವನೆಂಬ ಬೆಂಕಿಯು ಶಾಂತವಾಗಲಿ!”

ಇನ್ನೇನು ಜೂರಿಯು ಬಂದು ಸುಧಾಂಶುವಿನ ಎದೆಯನ್ನು ಶೀಳಬೇಕು! ದೂರದಲ್ಲಿದ್ದ ಆಶ್ರಮವಾಸಿಗಳು ತಮ್ಮ ಗಿಚೆಯಸಿಗೆ ಬಂದೀಂದಿಗಿದ ವಿಪತ್ತನ್ನು ಅವ ಲೋಕಿಸಿ ಅವನನ್ನು ರಕ್ಷಿಸುವದಕ್ಕಾಗಿ ಓಡಿಬರುತ್ತಲಿದ್ದರು. ಸುಧಾಂಶುವೆಂದರೆ ಅವರಲ್ಲಿರಿಗೂ ಅಚ್ಚುಮೆಚ್ಚಿನವನಾಗಿದ್ದನು. ವಿವೇಕವಿಲ್ಲದ ಆ ಮುಸ್ಲಿಂವನು ತನ್ನ ಕತ್ತಿಯನ್ನು ಪ್ರಯೋಗಿಸಿದನು. ಅಷ್ಟರಲ್ಲಿ ಎಲ್ಲಿಂದಲೋ ಬಂದು ವ್ಯಕ್ತಿಯು ಓಡಿ ಬಂದು ಸುಧಾಂಶುವನ್ನು ತಬ್ಬಿಕೊಂಡಿತು. ಮುಸ್ಲಿಂವನು ಪ್ರಯೋಗಿಸಿದ ಕತ್ತಿಯು ಸುಧಾಂಶುವಿಗೆ ತಗುಲದೆ, ಅವನನ್ನು ತಬ್ಬಿಕೊಂಡಿರುವ ಆ ಅವರಿಚಿತ ವ್ಯಕ್ತಿಯ ಬೆಸ್ಟ್ ನೋಳಗೆ ಪ್ರವೇಶಿಸಿತು. ಭಯುಂಕರವಾದ ಬಂದು ಗಾಯವು ಆ ಬಡವಾಯಿಯ ಬೆಸ್ಟ್ ನ ಮೇಲಾಗಿ, ನೆತ್ತರು ಧಾರೀಧಾರೀಯಾಗಿ ಪ್ರವಹಿಸತ್ತೊಡಗಿತು!

ತನ್ನ ಪ್ರಾಣವನ್ನು ಸಹ ಲೆಕ್ಕಿಸದೆ ತನ್ನನ್ನು ರಕ್ಷಿಸಲು ಉದ್ಯೋಗಿನಾದ ಆ ವ್ಯಕ್ತಿ ಯಾರೆಂಬುದನ್ನು ತಿಳಿಯಲು ಸುಧಾಂಶುವು ಉತ್ಸುಕನಾದನು. ಅವನು ಗಾಯ ಗೊಂಡು ನೇಲದಲ್ಲಿ ಬಿನ್ನಿರುವ ಆ ಪುರುಷನ ಮೋಗವನ್ನು ಮೋಡಿದನು. ಅವನು ಕೆಲವು ದಿನಗಳಿಂದ ಶಿವಪುರದ ಬೀದಿಯಲ್ಲಿ ಅಲೆಯುತ್ತಿದ್ದ ಒಬ್ಬ ಹುಣ್ಣನಾಗಿರುವ ಸೆಂಬದನ್ನು ಸುಧಾಂಶುವು ತಿಳಿದನು. ತನ್ನ ಪ್ರಾಣವನ್ನು ರಕ್ಷಿಸಲು ಈ ೧೯೬ ಪರರನ್ನು ಬಲಿಯಸಿದ್ದರು ಒಬ್ಬ ಹುಣ್ಣನನ್ನು ಪ್ರೇರೇಸಿಸಿದ ಶಕ್ತಿಯಾವುದೆಂಬು ದಾಗಿ ನೆನೆದು ಸುಧಾಂಶುವು ಇಶ್ವರ್ಯವಟ್ಟನು.

ನಳಿನೀರಂಜನನು ಅಲ್ಲಿಗೆ ಬಂದನು. ತನ್ನ ಚಾತುಯು ದಿಂದಲೂ ತನ್ನ ಶಿವ್ಯರ ಸಹಾಯದಿಂದಲೂ ಗಲಭೇಯನ್ನು ಶಾಂತಗೊಳಿಸಲು ಅವನು ಯಶ್ಸಿಸಿದನು. ಕೆಲವು ತಾಸುಗಳ ಅನಂತರ ನಳಿನೀರಂಜನನ ಉದ್ದಮಗಳಿಂದ ಗಲಭೇಯು ಶಾಂತವಾಯಿತು. ಆಶ್ರಮವಾಸಿಗಳು ಹುಳ್ಳನನ್ನೂ, ಗಾಯಗೊಂಡ ಇತರರನ್ನೂ ಚಿಕಿತ್ಸೆ ಮಾಡುವದಕ್ಕಾಗಿ ಸಾಧನಕುಟೀರಕ್ಕೆ ಕರೆದುಕೊಂಡು ಹೋದರು. ಹಷಟದಿಂದ ಕೂಡಿದ್ದ ಆ ವಿನಾಯಕ ಹಬ್ಬವು ಒಂದು ಭವುಂಕರ ನರಹತ್ಯೆಯಲ್ಲಿ ಅಂತ್ಯವಾಯಿತು!

೨೧ ಪಾಪಿಯ ಪಶ್ಚಾತ್ತಾನ!

ಸ್ತುತಿ
ಸ್ಲಘನ ಕುಟೀರ; ಹಲವು ಜನ ರೋಗಿಗಳು ಅಲ್ಲಿ ನೇರೆದು ಆಶ್ರಮವಾಸಿಗಳು ನೀಡುತ್ತಿರುವ ವೈದ್ಯರುಗ್ರಾಹಿಸುತ್ತಿರುವುದು ಸದೆಯುತ್ತಿದ್ದರು. ಖಿಂದಿನ ರಾತ್ರಿ ನಡೆದ ಭಯಂಕರ ವರ್ಗೀಯ ಕಲಹದಲ್ಲಿ ಭಾಗವನ್ನು ವಹಿಸಿದವರು ಅಲ್ಲಿಗೆ ಬಂದು ತಮ ಗಾದ ಗಾಯಗಳಿಗೆ ಅವಶ್ಯವಿರುವ ಚಿಕಿತ್ಸೆಯನ್ನು ವಡೆಯುತ್ತಿದ್ದರು. ಪರಿಂತ ಸಾಧನವೇ ತವ್ಯ ಆದಶಾವನೆಂದು ಬಗೆದಿರುವ ಆಶ್ರಮವಾಸಿಗಳು ಯಾವ ಬೇಸರನ್ನೂ ಇಲ್ಲದೆ ಅವರೆಲ್ಲರ ಚಿಕಿತ್ಸೆ ಮಾಡುತ್ತಿಲಿದ್ದರು.

ಆಶ್ರಮದ ಒಂದು ಮೂಲೀಯಲ್ಲಿ ರೋಗಿಯೊಬ್ಬನು ಪವಡಿಸಿದ್ದನು. ಅವನಿಗಿನನ್ನೂ ಪ್ರಜ್ಞಾಯು ಉಂಟಾಗಿರಲಿಲ್ಲ. ಬೆನ್ನಿನ ಹೇಳಿ ಕಟ್ಟಿರುವ ಒಂದು ವಕ್ಷದಿಂದ ಆವನಿಗೆ ಭಯಂಕರವಾದ ಒಂದು ಗಾಯವಾಗಿದೆ ಎಂಬುದನ್ನು ತಿಳಿದುಕೊಳ್ಳಬಹುದು. ಅವನು ಒಂದು ಮರದ ಕೊರಡಿನಂತೆ ಬಿನ್ನಿರುವಫು. ಅವನ ದೇಹವು ಬೆಂಕಿಯಂತೆ ತಪ್ತವಾಗಿದೆ. ಸುಧಾಂಶುವು ರೋಗಿಯ ಧಾಸಿಗೆಯು ಬಳಿಯಲ್ಲಿ ಕುಳಿತು ಅವನನ್ನು ಶುಶ್ರಾವಿಸುತ್ತಿಲಿದ್ದನು. ರೋಗಿಯ ಆಗಿನ ಪರಿಸ್ಥಿತಿಯು ಸುಧಾಂಶುವನ್ನು ಚಿಂತಾ ಕುಲನನ್ನಾಗಿ ಮಾಡಿದ್ದಿತು. ಆ ರೋಗಿಯು ಖಿಂದಿನ ರಾತ್ರಿ ನಡೆದ ಗಲಭೇಯಲ್ಲಿ ಸುಧಾಂಶುವಿನ ಪ್ರಾಣವನ್ನು ರಕ್ಷಿಸಿದ ಹುಳ್ಳನಾಗಿದ್ದನು.

ಸಮಯವು ಗತಿಸಿತು, ರೋಗಿಯು ಕಂಗಳನ್ನು ತೆರೆದು ಎಚ್ಚುತ್ತನು. ಸುಧಾಂಶುವು ಸಮಾಪದಲಿದ್ದ ಬಟ್ಟಲಿನಿಂದ ಹಾಲನ್ನು ರೋಗಿಯ ಗಂಟೆಂಜಗಿ ಹೊಯ್ದನು. ಉದರದೊಳಗಿ ಹಾಲು ಪ್ರವೇಶಿಸಲು ರೋಗಿಗೆ ಮಾತಾಡುವ ಚೈತನ್ಯವು ಬಂದಿತು. ಅವನು ನಡುಗುತ್ತಿರುವ ತನ್ನ ತುಟಿಗಳನ್ನು ತೆರೆದು ಹೇಳಿದನು—“ನಾನು ಒಬ್ಬ ಪಾಪಿಯು; ನನ್ನನ್ನು ಬದುಕಿಸಲು ಏಕೆ ಪ್ರಯತ್ನಿಸುತ್ತೀರಿ?” ಎಂಬುದಾಗಿ.

“ನಿನು ಮಾತಾಡಬೇಡ; ಬಹೆಕ ಬಳಿರುತ್ತೀರೆಯೆ.” ಎಂದು ಸುಧಾಂಶುವು ಅಂದನು. ಅವನ ನಿಬಂಧದ ಮೂಲಕ ರೋಗಿಯು ಮಾತಾಡಲಿಲ್ಲ. ರೋಗಿ ಗುಂಟಾದ ಆ ಭಯಂಕರ ಗಾಯದಿಂದ ಅವನೆಲ್ಲಿ ಮೃತನಾಗುವನೋ? ಎಂಬ ಭೀತಿಯು

ಸುಧಾಂಶುವಿಗಿದ್ದಿತು. ರೋಗಿಗೆ ಪರಿಪೂರ್ಣವಾದ ವಿಶ್ವಾಮಿವು ಅವಶ್ಯವಾಗಿದೆಯೆಂದೂ, ಆದೆದರಿಂದ ಅವನನ್ನು ಮಾತಾಡಬಿಡಕೂದದೆಂದೂ ಸುಧಾಂಶುವಿಗೆ ಸೈದ್ಯನು ಉವಡೇರಿಸಿದ್ದನು. ಅದರಂತೆಯೇ ರೋಗಿಯು ಮಾತಾಡಲು ಪ್ರಯತ್ನಿಸಿದಾಗ ಸುಧಾಂಶುವು ಅವನನ್ನು ತಡೆದನು.

ದಿನಗಳಿರದು ಗತಿಸಿದವು, ಹುಚ್ಚನ ಕಾಹಿಲೆಯು ಸ್ವಲ್ಪ ನಾಸಿಯಾಯಿತು. ಬೀಸುನ ಮೇಲಿನ ಗಾಯವು ಮಾಯಕೊಡಿತು. ಅವನು ಮಾತಾಡುವದಕ್ಕೂ ಹಾಸಿಗೆಯಲ್ಲಿ ಎದ್ದು ಕುಳಿತುಕೊಳ್ಳುವದಕ್ಕೂ ಶಕ್ತನಾದನು. ಆ ದಿನ ಸಂಜೀಯಲ್ಲಿ ತನ್ನನ್ನು ಶುಶ್ರಾವೆ ಮಾಡುತ್ತಿರುವ ಸುಧಾಂಶುವಿನೊಡನೆ ದೈಸ್ಯಸ್ವರದಲ್ಲಿ ಹೀಗೆ ನುಡಿದನು:—‘ರಾಂತರೆ, ನಾನು ಮಹಾ ವಾಸಿಯು.’

“ಅದೇಕೆ ನುಡಿಯುತ್ತಿರುವೆ ಈ ರೀತಿ?”

“ಹಲವರಿಗೆಕೇಡುಗಳನ್ನು ಬಗೆದ ಕರ್ಮಗಳ ಫಲವಾಗಿ ನಾನು ಈ ಸ್ಥಿತಿಗೆ ಬಂದೆನು. ಈ ಜೀವನಕ್ಕೆ ಹೇಸಿ, ಅಂತ್ಯದಲ್ಲಿ ತಮ್ಮ ಜೀವರಕ್ಷಣೆಗಾಗಿ ಈ ದೇಹವನ್ನು ವಿನಿಯೋಗಿಸಬೇಕೆಂದಿದ್ದೆನು.”

ಇಲ್ಲಿ ಒಂದು ಅಶ್ವಯರ್ವನೇನಂದರೆ, ಇದುವರೆಗೆ ಹುಚ್ಚನಾಗಿ ಚಿತ್ತಚಾಂಚಲ್ಯಿದಿಂದ ಭಿಕಾರಿಯಂತೆ ಅಲೆಯುತ್ತಿದ್ದು ಆ ಮನುಷ್ಯನು ಕಾಹಿಲೆಯಂದ ಏಳುವಾಗ ಅವನಲ್ಲಿರುವ ಹುಚ್ಚು ಪರಿಪೂರ್ಣವಾಗಿ ಮಾಯವಾಗಿದ್ದಿತು. ಖನಾ೯ದದ ಯಾವ ಲಕ್ಷಣಗಳೂ ಅವನ ನುಡಿಗಳಲ್ಲಾಗಲೀ ಹಾವ ಭಾವಗಳಲ್ಲಾಗಲೀ ಗೋಚರವಾಗುತ್ತಿದ್ದಿಲ್ಲ. ಚಿತ್ತ ಸ್ವಾಧಿನಿರುವ ಒಬ್ಬ ಮನುಷ್ಯನಂತೆ ಅವನು ಮಾತಾಡುತ್ತಿದ್ದನು.

“ಅದೇಕೆ ಹಾಗೆ ಹೇಳುತ್ತಿರುವೆ? ಈ ನಿನಗೆ ಜೀವನದಲ್ಲಿ ಅಷ್ಟು ಜಿಗುಪ್ಪೆಯು ಹುಟ್ಟಲು ಕಾರಣಗಳಾದರೂ ಏನು?”

“ಪಾವಕೃತ್ಯಗಳಿಂದ ನಾನು ನನ್ನ ಆತ್ಮವನ್ನು ಕೆಡಿಸಿಕೊಂಡಿನೆಂದು ಮಾತ್ರವಲ್ಲ; ಸುಖ-ಸಂತೋಷಗಳಿಂದ ಬಾಳುತ್ತಿರುವ ಒಂದು ಕುಟುಂಬದಲ್ಲಿ ವಿಷಬೀಜವನ್ನು ಬಿಕ್ತಿದೆನು. ಆ ದುಷ್ಪಾತ್ಮಕದ ಪರಿಣಾಮವಾಗಿ ನಾನು ಭಿಕಾರಿಯಾದೆನು.”

“ನೀನು ಯಾರ ಕುಟುಂಬದಲ್ಲಿ ಪಿಷವನ್ನು ಚೆಲ್ಲಿದೆ?”

“ಅದೊಂದು ದೊಡ್ಡ ಕಡೆ!”

“ಆದರೂ ಹೇಳು.”

ತನ್ನ ದೃಷ್ಟಿಯನ್ನು ಒಂದು ಬಾರಿ ಗೋಡಿಯ ಕಡೆಗೆ ಚಲಿಸಿದ ನಂತರ ಆ ವಾಸವನು ನುಡಿದನು:—“ರಾಂತರೆ, ನಾನು ಯಾರಂಬುದನ್ನು ತಾವು ತಿಳಿದಿರಲಿಕ್ಕೆಲ್ಲ; ಆದರೆ ತಾವು ಯಾರಂಬುದನ್ನು ನಾನು ಬಲ್ಲಿನು. ತಾವು ರಾಮನಗರದ ಜವಿಾನದಾರರಾಗಿದ್ದ ಅನಂತರಾಯರ ಅಳಿಯಂದಿರಾಗಿರುವಿರಿ.”

“ನೀನು ಯಾರು!” ಎಂದು ವಿಸ್ತೃಯಭರಿತನಾಗಿ ಸುಧಾಂಶುವು ಪ್ರಶ್ನಿಸಿದದೇ

“ತಮ್ಮ ಕುಟುಂಬದಲ್ಲಿ ವಿಷವನ್ನು ಬೆರಿಸಿದ ಆ ವಾಸಿ ವೆಂಕಟರಾಮನು ನಾನಾಗಿರುತ್ತೇನೆ! ನನ್ನ ಅವರಾಧಗಳನ್ನು ಮನ್ನಿಸಿ.”

“ವೆಂಕಟರಾಮು!”

“ಹ್ಯಾದು.”

ಆ ವ್ಯಕ್ತಿಯು ವೆಂಕಟರಾಮನಾಗಿದ್ದನು. ಉನ್ನಾದಗ್ರಸ್ತನಾಗಿ ಸ್ವಂತ ನಾಡನ್ನು ತ್ಯಜಿಸಿದ ಸರೋಚಳ ಗಂಡನು.

“ವೆಂಕಟರಾಮು, ಸೀನು ನನಗೆ ಕಾಡಿದ ಕೆದಕಾದರೂ ಯಾವದು?”

“ಸಕಲ ಅನಾಹತಗಳಿಗೂ ಸಾನೇ ಕಾರಣಭೂತನು!”

“ನಿನ್ನ ನುಡಿಗಳ ಅರ್ಥವು ಹೊಳೆಯಲ್ಲಿಲ್ಲದು.”

“ಹಾಗಾದರೆ ಬಿಳಿ ಹೇಳುತ್ತೀನೆ ನನ್ನ ಜೀವನವು ಯಾವ ತರಗತಿಯ ದೆಂಬುದು ತಮಗೆ ತಿಳಿದ ವಿವರುವೇ ಆಗಿರುತ್ತದೆ. ನನ್ನನ್ನು ದುರಾಚಾರಗಳಿಂದ ವಿನೋಚಿಸಲು ತಾವು ಯಾವ ರೀತಿ ಉಪದೇಶಗಳನ್ನು ನೀಡಿ, ಕಷ್ಟವಹ್ಯಿರ ಎಂಬು ಪು ನನ್ನ ನೆನಪಿನಲ್ಲಿದೆ. ಅಂದು ಆಮೃತದಂತಿರುವ ತಮ್ಮ ಉಪದೇಶಗಳನ್ನು ಮನ್ನಿಸಿ, ಅವುಗಳನ್ನು ನಾನು ಅನುಸರಿಸಿದ್ದರೆ, ಈ ಅನಾಂತರಿಗಳಿಗೆ ಅವಕಾಶವೇ ಇರಲಿಲ್ಲ. ದುಬುಕ್ಕಿಯೂ ಮದಾಂಧಕಾರಿಯೂ ಆದ ನನಗೆ ಆ ಜ್ಞಾನವು ಹೇಗೆ ಹೊಳೆಯಬೇಕು? ವಿಷಯಸುವಿವೇ ಸ್ವರ್ಗವೆಂದು ನನಗೆ ಆ ದಿನಗಳಲ್ಲಿ ಶೋರಿತು. ಪಾಪಸರಿಪೂರ್ಣವಾದ ಒದುಕನ್ನೇ ನಾನು ಮುಂದುವರಿಸಿನು. ನನ್ನು ಒಂದು ಬಡ ಹುಡುಗಿ ಸರೋಚಳು ಬಹಳ ಕಷ್ಟಬ್ಧಿತು. ಅವಳು ನನ್ನ ಕೈಪಿದಿದ ಮಡದಿಯಾಗಿದ್ದರೂ ಅವಕ್ಷಾಡನೆ ನಾನು ಸ್ವೀಕಾರಿಸಿದೆ ಎಂದ ವರ್ತಿಸಲಿಲ್ಲ. ಅವಳನ್ನು ನಾನು ಪರಿಪರಿಯಾಗಿ ಸೀಡಿಸಿದೆನು.”

“ನನ್ನ ತಂದೆಯು ಸಂಪಾದಿಸಿದ ರಣವು ನನ್ನ ದುರಾಚಾರಗಳಿಂದಲೂ ವಿಲಾಸಗಳಿಂದಲೂ ಕರೆಗೊಳಿಯಿತು, ನಾನು ಒದವನಾಗುತ್ತ ಬಂದೆನು, ಆದರೆ ದುರ್ವಾಡತಿಯನ್ನು ನಿಲ್ಲಿಸಲು ನನಗೆ ಮನಸ್ಸು ಬರಲಿಲ್ಲ. ಯಾವ ರೀತಿಯಿಂದಲಾದರೂ ವಿಷವರಿಪೂರ್ಣವಾದ ನನ್ನ ನಿಲ್ಲಾಸಮಯ ಸೀಸನವನ್ನು ಮುಂದುವರಿಸಬೇಕೆಂದು ನಾನು ನಿಶ್ಚಯಿಸಿದೆನು. ಹಣವು ನನಗೆ ಅವಶ್ಯಕಾಗಿದ್ದು ಹಣವನ್ನು ಸಂಪಾದಿಸಲು ಯಾವ ಭಯಂಕರ ಕ್ಷುತ್ರವನ್ನೂ ದರೂ ಸೀರವೇರಿಸಲು ನಾನು ಹಿಂಜರಿಯಲಿಲ್ಲ. ಸ್ವಾಭಾವಿಕವಾಗಿಯೇ ನನ್ನ ದೃಷ್ಟಿಯು ತಮ್ಮ ಕುಟುಂಬದ ಮೇಲೆ ಬಿಡ್ಡಿತು. ಪದ್ಯಾಳ ಧನವನ್ನು ಅವವರಿಸಬೇಕೆಂದು ನಾನು ನಿಧರಿಸಿದೆನು. ಕುಟುಂಬದಲ್ಲಿ ಕಲಹ ಬೀಜವನ್ನು ಬಿಕ್ಕಿ ನಿವೃತ್ತನ್ನು ತೊಲಗುವಂತೆ ನಾಂಡಿದರೆ, ಕಾರ್ಯವನ್ನು ಸಾಧಿಸಬಹುದೆಂಬ ನಂಬಿಕೆಯು ನನಗಿದ್ದಿತು.”

“ಅದು ಹೇಗೆ?”

“ತಮ್ಮನ್ನು ಮನೀಯಿಂದ ತೊಲಗಿಸಿದರೆ, ವದ್ದುಂಗೆ ರಕ್ತಕರಿಲ್ಲದಂತಾಗುವದು. ವಿಷಪ್ರಯೋಗದಿಂದ ಪದ್ಯಾಳಿಗೆ ಹು ಹು ಪ್ರಾಣಿಯಾವಂತಿ ಮಾಡಿದರೆ, ಅವಳ ದೊಡ್ಡ ತಂದೆಯ ಮಗನು ನಾನಾಗಿರುವದರಿಂದ, ಅವಳ ಸಂಪತ್ತನ್ನು ನೋಡಿ ಸಂರಕ್ಷಿಸುವ

ಕೆಲಸವು ನ್ಯಾಯಶಾಲೀಯಿಂದ ನನಗೇ ಹೊರಕುವದೆಂದು ನಾನು ನಂಬಿದ್ದೆನು; ಆದರೆ ತಮ್ಮನ್ನು ಹೇಗೆ ಗೃಹವನ್ನು ಪರಿತ್ಯಜಿಸುವಂತೆ ಮಾಡುವುದು? ಎಂಬುದನ್ನು ಕುರಿತು ನಾನು ಬಹುವಾಗಿ ಆಲೋಚಿಸಿದೆನು. ಅಂತ್ಯದಲ್ಲಿ ಒಂದು ಉಪಾಯವು ಹೊಳೆಯಿತು. ಆದನ್ನು ನಾನು ಪ್ರಯೋಗಿಸಿದೆನು, ಆದು ಯಶಸ್ವಿಯಾಯಿತು!”

“ಯಾವದು ಆ ತಂತ್ರ?”

“ತಮ್ಮಲ್ಲಿ ತಮ್ಮ ಮಂಡಿಯ ಸತೀತ್ವವನ್ನು ಕುರಿತು ಸಂಶಯವು ಜನಿಸುವಂತೆ ಮಾಡುವುದರಿಂದ. ಅದರಂತೆಯೇ ಮಾಧವನು ಪದ್ಮಾಂಗಿ ಬರೆದಂತೆ ಒಂದು ಶಾಗದವನ್ನು ತಯಾರಿಸಿ ಅದನ್ನು ನಾನು ತಮ್ಮ ಕಣ್ಣಿಗೆ ಬೀಳುವಂತೆ ತಮ್ಮ ಆಫೀಸು ಕೋಣೆಯಲ್ಲಿ ಇಟ್ಟಿನು. ಆ ಪತ್ರವು ತಮ್ಮ ಕರಗತವಾಗಿ, ಆದರಲ್ಲಿರುವ ಸಂಗತಿಗಳನ್ನು ತಾವು ಒದಿತಿಳಿದುಕೊಳ್ಳಲು, ನನ್ನ ಉಹೆಯಂತೆ ತಾವು ಗೃಹವನ್ನು ತ್ಯಜಿಸಿದಿರಿ.”

“ಆದರೆ ಆದು ಮಾಧವನ ಹಸ್ತಾಕ್ಷರವಾಗಿದ್ದಿತ್ತಲ್ಲ!” ಎಂದನು ಸುಧಾಂಶು.

“ಹಾಗಿದೆ ನಾನು ಹೂಡಿದ ತಂತ್ರಜಾಲ! ಆದು ಮಾಧವನ ಹಸ್ತಾಕ್ಷರವಾಗಿ ರುವದಿಲ್ಲ. ನೂಥವನಲ್ಲಿ ತಮಗಿರುವ ಸ್ನೇಹವನ್ನು ಹೋಗಲಾಡಿಸುವದಕ್ಕಾಗಿ ನಾನು ಆ ಪತ್ರವನ್ನು ಸೃಷ್ಟಿಸಿದೆನು. ರಾಮನಗರದಲ್ಲಿ ಕೋರಪ್ಪ ನಾಯರ ಎಂಬುವ ಸೊಬ್ಬನಿರುವನು. ಯಾರ ಹಸ್ತಾಕ್ಷರವನ್ನು ಬೇಕಾದರೂ ಅವನು ನಕಲಿ ಮಾಡಬಲ್ಲನು. ಅಯ್ಯೋ! ಮಾಧವನ ಹಸ್ತಾಕ್ಷರದಂತಿರುವ ಆ ಕರಣ ಪತ್ರವನ್ನು ಸೃಷ್ಟಿಸಲು ಆ ನರಹಿರಾಚಿಗೆ ಸಾವಿರ ರೂಪಾಯಿಗಳ ಪ್ರತಿಫಲವನ್ನು ಕೊಟ್ಟಿನು. ಆ ನನ್ನ ಶಾಗದವನ್ನು ಸೋಡಿ, ಆದು ಮಾಧವನು ಬರೆದುದಾಗಿ ನಂಬಿ, ತಾವು ತಮ್ಮ ಮಂಡಿ-ಮಹ್ಕುಳನ್ನು ಪರಿತ್ಯಜಿಸಿ ಅನ್ಯ ಉರಿಗೆ ಬಂದಿರಿ. ಹಾಯಾ! ತಮ್ಮ ಜೀವನ ವನ್ನೇ ನಾನು ಕ್ಷೇರಮಯವಾಗಿ ಮಾಡಲು ಹೊರಟಿನು!”

“ವೆಂಕಟರಾಮ! ವೆಂಕಟರಾಮ! ಪದ್ಮಾಂಗ ನಿಷ್ಪಾಪಕೇ?”

“ವಾವ! ಆವಳು ನರಿಶಾದ್ಧಳು, ಆವಳಲ್ಲಿ ಯಾವ ದೋಷನೂ ಇರುವುದಿಲ್ಲ. ನನ್ನ ಕುಹಕತನವೇ ಈ ಅನಾಹತಗಳಿಗೆ ಮೂಲ ಕಾರಣವು!”

“ಅಯ್ಯೋ! ನಾನೆಷ್ಟು ಅವಿವೇಕಿಯು! ನಿಷ್ಪಾಪಕ ಮಂಡಿಯನ್ನು, ಮುದ್ದುಗೂಸು ರಾಮಚಂದ್ರನನ್ನು ನಾನು ಪರಿತ್ಯಜಿಸಿದೆನಲ್ಲ! ಒಂಹಕ್ಕಿಂಡ ತಮ್ಮ ನಂತಿರುವ ಮಾಧವನನ್ನು-ನಾಡಿಸೇವೆಗಾಗಿ ನನ್ನೊಂದನೆ ಟೊಂಕಕಟ್ಟಿರುವ ಆ ಸಂಗಾತಿಯನ್ನು ಪರಿತ್ಯಜಿಸಿದೆನಲ್ಲಾ! ನನ್ನ ಬಾಳಿನಲ್ಲಿ ಬೂದಿಯನ್ನೇ ರಚಿದುದರ ಮೂಲಕ ನಿನ್ನ ಯಾವ ಪುರುಷಾರ್ಥವನ್ನು ಸಾಧಿಸಿದೆ!” ತನ್ನ ಎದೆಯಲ್ಲಿ ಉಕ್ಕೆ ಬರುತ್ತಿರುವ ಶೋಕವನ್ನು ಸಹಿಸಲಾರದೆ ಸುಧಾಂಶುವು ನುಡಿದನು. ಇದುವರಿಗೆ ಅವನ ಎದೆಯಲ್ಲಿ ಮಾಯವಾಗಿದ್ದ ಅನುರಾಗವು ಮತ್ತೆ ಪ್ರಕಾಶಿಸಿತು. ತನ್ನ ವರ್ತಣನೆಗಳಿಂದ ಪದ್ಮಾಂಗ ಹೃದಯವು ಎಷ್ಟು ಶೋಕಭರಿತವಾಗಿರಬಹುದೆಂಬುದನ್ನು

ಅಲೋಚಿಸಿ ಅವನು ಸತ್ತಾನಕಟ್ಟುನು. ತನ್ನ ಮುದ್ಗೂನನ್ನು-ತನ್ನ ಪ್ರತಿಬಿಂಬ ದುತ್ತಿರುವ ಒಲುವಿನ ರಾಮಚಂದ್ರನನ್ನು-ನೇನೆಡು ಕಂಬನಿ ಹರಿಸಿದನು. ತಾನು ಕಾರಾಗೃಹದಲ್ಲಿ ಮಾಧವನೊಡನೆ ವರ್ತಿಸಿದುದು ಅವನ ನೆನಪಿಗೆ ಬರಲು, ಅವನ ಎದೆಯು ಬೆಂಜುಲಾರಂಭಿಸಿತು. ನಿಷ್ಪಲಂಕನಾಗಿ ಜನಸೇವೆಯಲ್ಲಿ ತನ್ನ ಜೀವನ ವನ್ನು ಅಸೀಸಿದ ಆ ಗೆಳಿಯನಲ್ಲಿ ಒಂದು ಕವಳವಶ್ರದ್ಧ ಮೂಲಕ ಸಂದೇಹಪೀಡಿತ ನಾದುದು ತನ್ನದೊಂದು ಮಹತ್ತಾದ ಅಪರಾಧವೆಂಬುದು ಸುಧಾಂಶುವಿಗೆ ಹೊಳೆಯಿತು. ಅವನ ವದನದಿಂದ ನುಡಿಗಳು ಹೊರಬಿಳಿಲಿಲ್ಲ. ನಿಚಾರತರಂಗಗಳಿಂದ ಅವನ ಚಿತ್ತವೆಂಬ ಕಡಲು ಪ್ರಪೂಭುವಾಗಿದ್ದಿತು.

ವೆಂಕಬರಾಮನು ಹೌನವನ್ನು ಭಂಜಿಸಿ ಶೋಕವರಿಷ್ಠಣವಾದ ಸ್ವರದಲ್ಲಿ ಹೇಳಿತ್ತೊಡಗಿದನು:—“ತಂಗರಾಯರೇ, ನಾನು ಪಾಪಿಯು; ಅಧಃಪತನದ ದಾರಿಯನ್ನು ಹಿಡಿದವನು. ಕೈಮಾಯಾಚನೆಯನ್ನು ಮಾಡುತ್ತಿರುವೆನು, ನನ್ನನ್ನು ಮನ್ನಿಸಿ!” ಎಂದು ತನ್ನ ಕೈಗಳಿರಷಣ್ಣ ಚಾಚಿ ಸುಧಾಂಶುವಿನ ಚರಣಗಳನ್ನು ಹಿಡಿದುಕೊಂಡನು. ಆಗ ಅವನ ನೇತ್ರಗಳಿಂದ ಕಂಬನಿಯು ಹರಿಯುತ್ತಿದ್ದಿತು. ತಾನು ಗೈದ ಪಾಪಗಳನ್ನು ನೆನೆದು ಅವನ ಹೃದಯವು ಪಶ್ಚಾತ್ತಾಸಭರಿತವಾಗಿದ್ದಿತು.

“ವೆಂಕಟೀರಾಮ, ಅಳಜೀಡ; ನೀನು ಈಗಲಾದರೂ ಅಧಃಪತನದ ದಾರಿಯಿಂದ ಪರವರ್ತನೆಯನ್ನು ಹೊಂದಿರುವದನ್ನು ಕಂಡು ಹಷಟಚಿತ್ತನಾದೆನು. ದಾರುಣವಾದ ರೀತಿಯಲ್ಲಿ ನಿನ್ನನ್ನು ಬಂಧಿಸಿದ್ದ ವಾಪದ ಸಂಕೋಲೆಯಿಂದ ನೀನುಬಿಡುಗಡೆ ಹೊಂದಿರುವದನ್ನು ನೋಡಿ ನನಗೆ ಅತ್ಯಾಹಾದವಾಗಿದೆ.”

“ಆದರೆ ನಾನು ಗೈದ ಪಾಪಗಳಿಗೆ ಮೇರೆಯಿಲ್ಲವು; ತಮ್ಮ ಮಂಡಿಯಿಂದ ತಮ್ಮನ್ನು ಆಗಲಿಸಿದುದು ವಾತ್ತಿವಲ್ಲ, ನನ್ನ ಒಡಹುಟ್ಟಿದ ಅಕ್ಕನಂತಿರುವ ಸರಳ ಮನಸ್ಸಿಂಧಾದ ಪದ್ಧತಿಗೆ ವಿಷವ್ಯಯೋಗವನ್ನು ಮಾಡಲು ನಾನು ಹಿಂಜರಿಯಲ್ಲ. ನನ್ನ ದುರ್ವರ್ತನೆಗಳ ಮೂಲಕ ನಾನು ದರಿದ್ರನಾದೆನು. ಕನಿಕರವಿಂದ ಆವಳೇ ನಮ್ಮ ಉಪಜೀವನಕ್ಕೆ ಆವಶ್ಯಕಿರುವ ದ್ರವ್ಯವನ್ನು ಸರಾಯ ಮಾಡುತ್ತಿದ್ದಳು, ಆದರೆ ಆ ಉಪಕಾರವನ್ನು ನೆನೆದು ಕೃತಜ್ಞನಾಗುವ ಪೂರ್ಣಿಯು ನಾನಾಗಿರಲಿಲ್ಲ. ಸಂಪತ್ತಿನ ಮೇರೆ ನಘಿರುವ ಹೋಕವಿಂದ ಹುಚ್ಚುಹಿಡಿಯಲಿರುವ ಒಂದು ವಿಷವನ್ನು ಪಾನೀಯದಲ್ಲಿ ಬೆರಿಸಿ, ನನ್ನ ಹುಟ್ಟಿದ ಹಬ್ಬಕ್ಕೆ ಅತಿಧಿಯಾಗಿ ಬಂದಿದ್ದ ಆವಳಿಗೆ ಪ್ರಯೋಗಿಸಿದೆನು. ನನ್ನ ಅಕ್ಕನಿಗೆ-ಮನೆಗೆ ಬಂದಿದ್ದ ಅತಿಧಿಗೆ-ವಿಷವ್ಯಯೋಗವನ್ನು ಮಾಡಿದೆನು; ಆದರೆ ದೇವರು ದೊಡ್ಡನನು; ಆ ಶಕ್ತಿಯು ಸಕ್ಷಿನಿಷ್ಟರನ್ನು ಸದಾ ಕಾಯುತ್ತಿಲಿರುವುದು. ಯಾವ ಮಾರ್ಯಿಯಿಂದ ಎಂಬುದನ್ನು ನಾನು ಬಲ್ಲವನಲ್ಲ; ಆವಳಿಗೆ ಕುಡಿಯಲು ಕೊಟ್ಟಿದ್ದ ವಿಷಮಿಶ್ರಿತ ಪಾನೀಯವು ಅವಳ ಉದರದಲ್ಲಿ ಪ್ರವೇಶಿಸದೆ, ಆದು ನನ್ನ ಹೊಟ್ಟಿಯಲ್ಲೇ ಪ್ರವೇಶಿಸಿತು! ಆ ಛೈಷಧದ ತೀವ್ರ ಶಕ್ತಿಯಿಂದ ನಾನು ಚಿತ್ತಸ್ವಾಸ್ಥ್ಯವನ್ನು ಕಳೆದುಕೊಂಡು ಹುಚ್ಚನಾದೆನು. ನಾನು ಮಾಡಿ

ಅಡಿಗೆಯನ್ನು ನಾನೇ ಉಳಬೇಕಾಗಿ ಬಂದಿತು. ಕರ್ಮದ ಫಲವು ನನ್ನನ್ನು ಭಿಕಾರಿಯನ್ನಾಗಿ ಮಾಡಿತು. ರಾತ್ಯರೇ, ಹೈಮೀಸಿರಿ ಈ ಅಥವಾನನ್ನು!”

“ವೆಂಕಟರಾಮ, ಏಕು. ನನ್ನ ಕಾಲುಗಳನ್ನು ಹಿಡಿಯಿರು! ನಿನ್ನಲ್ಲಿ ವಶ್ಚಾತ್ತಾವದ ಬೆಂಕಿಯು ಪ್ರಪ್ರಾಲಿಸುತ್ತಿರುವದರಿಂದ ನಿನ್ನ ವಾವರಾಶಿಯು ದಹಿಸಿಹೊಗಿದೆ. ತವ್ತಿಕಾಂಚನದಂತೆ ನಿನ್ನ ವರಿಕುಢುನಾಗಿರುತ್ತೀರೆಯೇ; ಏಕು! ಹೊಸ ಬದುಕು ನಿನಗೆ ಉಭಿಸಿರುವದು ಹಿಂದಿನ ಮರಾಟಾರಪೂರಣನಾದ ವೇಂಕಟರಾಮನು ನಿಂತಿಲ್ಲ.”

“ತಮ್ಮ ಉದಾರಕ್ಕಾದರೂ ದಯವನ್ನು ಹೇಗೆ ಮರಿಯಲಿ? ಪಾಪಿಯಾದ ನಾನು ತಮಗೆ ಕೇಡನ್ನೇ ಬಗೆದೆನು, ಆದರೆ ಅದಕ್ಕೆ ಪ್ರತಿಯಾಗಿ ತಾವು ನನಗೆ ಪ್ರೇಮವನ್ನು ತೋರಿಸುತ್ತಿರುವಿರಿ! ಇನ್ನು ತಮ್ಮ ಸೇವೆಯಲ್ಲಿ ಈ ಜನ್ಮವನ್ನು ಕಳೆಯಬೇಕೆಂದಿರುವೆನು.”

“ದುಃಖದಲ್ಲಿ ಬಿಡ್ಡಿರುವ ಮಂಡಿಯನ್ನು ಸಂತಯಿಸುವದು ನಿನ್ನ ಹೊದಲಿನ ಕರ್ತವ್ಯವು. ವಾವವಿಮುಕ್ತನಾದ ನಿನ್ನ ದಾಸ್ಯದಲ್ಲಿ ಬಳಲುತ್ತಿರುವ ನಾಡದೇವಿಯ ಬಿಡುಗಡೆಗಾಗಿ ಪ್ರಷ್ಟಿಸು!”

ಪಾಪಿಯು ವೃನೀತನಾದನು. ಪ್ರೇಮವಂತ್ರವು ಎಷ್ಟು ಮಹತ್ತರವಾದುದು ಎಂಬುದನ್ನು ಸುಧಾಂಶುಪ್ತಿಗೆ ತೋರಿಸಿಕೊಟ್ಟನು!

೨೨ ಮರ್ಮರ-ಮಿಲನ.

೦೨ ನೇರ ಸಂವತ್ಸರಗಳ ನಂತರ ರಂಗನು (ಸುಧಾಂಶುವು) ತನ್ನ ಹುಟ್ಟಿದೂರನ್ನು ಸಂದರ್ಶಿಸಿದನು. ಸುಂದರವಾವ ಹೊಸೊರು ಗ್ರಾಮವು ತನ್ನ ತಂಗಾಳಿಯ ಚಾಮರವನ್ನು ಬೀಸಿ, ತನ್ನ ಕಂದನಿಗೆ ಸುಸ್ವಾಗತವನ್ನು ಬಯಸಿತು. ರಂಗನು ಮೇಲ್ಲನೇ ನದಿಯ ತೀರದಲ್ಲಿ ನಿಂತಿರುವ ಒಂದು ಕಟ್ಟಿರದ ಬಳಿಗೆ ಹೊದನು. ಗುಡಸಿಲಿನ ಮುಂದೆ ನಿಂತಿರುವ ದೂರೀಷಟ್ಟಲ್ಲಿ ಅರ್ಜಿ ನಿಂತಿರುವ ಸೊಬಗಿನ ಗುಲಾಬಿಯಾಗಳು ಅವನಿಗೆ ಮೌನದಲ್ಲಿ ಸುಸ್ವಾಗತವನ್ನು ಬಯಸಿದುವು.

ಸಮಯವು ಮಧ್ಯಾಹ್ನ ಸಂಕ್ಷಿಂದು ತಾನಾಗಿದ್ದಿತು, ದಿವಾಕರನು ಗಗನ ಮಂಡಲದಲ್ಲಿ ಹೊಳೆಯುತ್ತಿದ್ದನು. ವಿಭಾವಸುವನ್ನು ನೋಡಿ ಸುಮಗಳು ಎಂಳಿಸಿದೆಯನ್ನು ಜೆಲ್ಲಿತ್ತಿದ್ದುವು. ಕಟ್ಟಿರದ ನಡೆಮನಸೆಯಲ್ಲಿ ೪೦-೫೨ ವರ್ಷ ಪ್ರಾಯದ ಮಹಿಳೆಯೊಬ್ಬಳು ಕುಳಿತು ಹತ್ತು-ಹನ್ನೆರಡು ವರ್ಷ ಪ್ರಾಯದ ಬಾಲಕನೊಬ್ಬಿಗೆ ಪಾಠಗಳನ್ನು ಹೇಳಿಕೊಡುತ್ತಿದ್ದಳು. ಸುಂದರನಾದ ಬಾಲಕನು ಆ ಹೆಂಗನು ಹೇಳಿಕೊಡುತ್ತಿರುವ ಪಾಠಗಳನ್ನು ಹರ್ಷದಿಂದ ಕಲಿಯುತ್ತಿದ್ದನು. ರಂಗನು ಮಹಿಯ ಅಂಗಣದಲ್ಲಿ ನಿಂತು ಸ್ನೇಹಿತನು ಆ ಚಿತ್ರದಲ್ಲಿ ಕಂಗೊಳಸುತ್ತಿರುವ ಶಾಂತಿಯನ್ನು

ಭಂಗವಡಿಸಲು ಅವನು ಇಚ್ಛಿಸಲಿಲ್ಲ. ಅವನು ಕುಟೀರದ ಜಗುಲಿಯ ಮೇಲೆ ಕುಳಿತು ಹೊಡೋಟಿದ ಸೊಬಗನ್ನು ಸವಿಯುವದರಲ್ಲಿ ನಿರತನಾದನು.

ಸಮಯವು ಅರ್ಥತಾಸು ಕಳೆಯಿತು, ಮನೆಯೊಳಗೆ ಕಂಡನಿಗೆ ಪಾಠಗಳನ್ನು ಹೇಳಿಕೊಡುತ್ತಿರುವ ಕೆಲಸವನ್ನು ಆ ಮಹಿಳೆಯು ನಿಲ್ಲಿಸಿದ್ದಾರು. ಓಳಕನು ಮನೆಯ ಹೊರಗೆ ಬಂದನು. ಅವನು ಓವ್‌ ಅಪರಿಚಿತ ವ್ಯಕ್ತಿಯು ಜಗುಲಿಯ ಮೇಲೆ ಆಸಿನನಾಗಿರುವದನ್ನು “ಅವಲೋಕಿಸಿ ಸಂಭ್ರಮದಿಂದ ಗುಡಸಿಲಿನೊಳಗೆ ಓಡಿ ಹೋದನು.

“ಅವ್ಯಾ! ಯಾರೋ ಹೊರಗೆ ಬಂದಿರುತ್ತಾರೆ” ಎಂಬ ನುಡಿಗಳು ಹೊರಗಿರುವ ರಂಗನ ಶ್ರವಣೇಂದ್ರಿಯಗಳಲ್ಲಿ ಪತಿಸಿದುವು.

“ಯಾರೋ ರಾಮು?”

“ನನಗೆ ತಿಳಿಯಿದು.”

ಮನೆಗೆ ಬಂದ ಅಪರಿಚಿತ ವ್ಯಕ್ತಿಯು ಯಾರೆಂಬುದನ್ನು ತಿಳಿಯಲು ಉತ್ಸುಕ ಇಂದಿ ಅವನಿತೆಯು ಹೊರಗೆ ಬಂದಳು. ರಂಗನು ಅವಕ ದೃಷ್ಟಿಯಲ್ಲಿ ಪತಿಸಿದನು; ಅವಳನ್ನು ಕಾಣುತ್ತಲೇ ಅವನು ಎದ್ದುನಿಂತನು. ಇಬ್ಬರ ಕಣ್ಣಾಗಳೂ ಬಂದು ಗೂಡಿದುವು. ಇಬ್ಬರ ತುಟಿಗಳಿಂದಲೂ ನುಡಿಗಳು ಹೊರಬಿಳಿಲಿಲ್ಲ. ಶಿಲಾಬಿಂಬಗಳಿಂತೆ ಅವರಿಬ್ಬರೂ ಸ್ತುಭ್ರಾಗಿ ನಿಂತರು.

ಅಂತ್ಯದಲ್ಲಿ ರಂಗನೇ ಮೂನವನ್ನು ಭಂಜಿಸಿದನು. ಅವನ ತುಟಿಗಳಿಂದ “ಪದ್ಮಾ!” ಎಂಬ ನುಡಿಯು ಹೊರಬಿದ್ದಿತು.

ಆ ಮಹಿಳೆಯ ಹೆಸರು ಪದ್ಮಾಳಿಂದು; ಪದ್ಮಾಳು ಯಾರೆಂಬುದನ್ನು ನಾನು ವಾಚಕರಿಗೆ ತಿಳಿಸಬೇಕಾದುದಿಲ್ಲವಷ್ಟೇ? ರಂಗನಾಡಿದ ನೂತನಿಗೆ ಅವಳು ಜವಾಬನ್ನು ಕೊಡಲಿಲ್ಲ.

“ಪದ್ಮಾ, ನೀನು ನನ್ನನ್ನು ಮರೆತ್ತುವೋ?”

ಪನ್ನೆರಡು ವರ್ಷಗಳ ಆನಂತರ ಪತಿಯ ದರ್ಕನವನ್ನು ಹೊಂದಿದ ಆ ಹವ್ರ ದಿಂದ ಮೈಮರೆತ ಆ ಹೆಂಗಸು ರಂಗನಿಗೆ ಯಾವ ಪ್ರತ್ಯುತ್ತರವನ್ನು ಕೊಟ್ಟಾಲು?

“ಪದ್ಮಾ! ಅಪರಾಧಿಯು ನಾನು! ನಿಷ್ಕರ್ಣಿಯಾದ ನಾನು ನಿನ್ನನ್ನು ಬಹು ವಿಧವಾದ ತೊಂದರೆಗಳಿಗೆ ಈಡುಮಾಡಿದೆನು: ಆದರೆ ಈಗ ನಾನು ನನ್ನ ತಪ್ಪನ್ನು ತಿಳಿದು ನಿನ್ನಲ್ಲಿಗೆ ಬಂದಿರುತ್ತೇನೆ. ಮನ್ಮಿ ಸು!”

ತನ್ನ ನೆಲ್ಲಿನು ಈ ರೀತಿ ದೈನ್ಯಸ್ವರದಲ್ಲಿ ನುಡಿಯುತ್ತಿರುವದನ್ನು ದಶಿಸಿ ಮೂನವನ್ನು ವಲಂಬಿಸಲು ಅವಳು ರಕ್ತಕಾಗಲಿಲ್ಲ. ಇನಿಯನ ಎದೆಯಿಂದ ಜೊರಬಿಡ್ಡ ಈ ಪಶ್ಚಾತ್ತಾಪಸ್ರಾಣ ನುಡಿಗಳು ಅವಕ ಕೊಮುಲ ಹೃದಯವನ್ನು ಕರಗುವಂತೆ ಮಾಡಿದ್ದು.

“ತಮ್ಮ ದಾಸಿಯು ನಾನು; ತಾವು ನನ್ನನ್ನು ಮನ್ಮಿಸಬೇಕೆಂದು ಬೇಡು

ವುದು ಅನುಚಿತವು!” ಪಡ್ಡು ಹರಣಬಾಷ್ಟಿವನ್ನು ಹರಿಸುತ್ತು ಎಂದೇ

“ಪದ್ಮಾ! - ನನ್ನ ವದ್ದಾ, ಆನರಾಧವನ್ನು ಗೈದ ಪತಿಯನ್ನು ಕ್ಷಮಿಸು. ನಾನು ಬೇಡುವದಕ್ಕಿಂತ ಮೊದಲೇ ಸಷ್ಟುನ್ನು ಮನ್ನಿಸಲು ನೀನು ಸಿದ್ಧಾಗಿರುವೆಯಂಬುದನ್ನು ನಾನು ಬಲ್ಲಿಸು ಪರಿಶುದ್ಧಳಾದ ಸಿನ್ನಿಲ್ಲ ನಾನು ವಿಕಲ್ಪವನ್ನು ತಾಳಿದ್ದೆನು.”

ರಂಗನು ತೀರ್ಕೆ ಪಡ್ಡಳ ಕರಾಗ್ರವನ್ನು ಒಡಿದುಕೊಂಡನು, ಅವನು ಮೇಲ್ಲನೆ ಅವಕ ಬೆಷ್ಟಿನ ಮೇಲೆ ತನ್ನ ಕರ್ತವ್ಯಾಂತಿ ಮೇಳಿದನು - “ಸಾವಿಭ್ರಂ ಅಗಲ ಹನ್ನೆ ರಡು ವರ್ಷಗಳಾದುವಲ್ಲವೇ?”

“ಅಹುದು.”

“ಈ ಹನ್ನೆ ರಡು ವರ್ಷಗಳು ರೂಕವರಿಸ್ತೂಣವಾದ ಒಂದು ಯಾವಿನಿಯಾಗಿ ನಿನಗೆ ತೋರಿರಬಹುದು.”

“ಆದರೆ ಆ ರಜನಿಯು ಬಯ ಕಾಲ ನನ್ನನ್ನು ಆವರಿಸಲಿಲ್ಲ. ಆ ಗಾಥ ತಿಮಿರ ವನ್ನು ಜೊಡಿಕೊಡಿಸಲಿರುವ ಒಂದು ಚೀಕಕನ್ನು ನಾನು ಪಡೆದೆನು.”

“ಯಾವುದಾ ಬೀಳಕು?”

“ನನ್ನಲ್ಲಿರುವ ಚೈತನ್ಯವನ್ನು ತಿಳಿದುಕೊಂಡೆನು. ದನ್ನೆ ರಡು ವರ್ಷಗಳ ಶಿವಾನ್ನಾ ಚರಿಸಿದೆನು.”

“ನೀನಿಗ ಆಧ್ಯಾತ್ಮಿಕ ಚಿಂತನೆಗಳ ವಲಯದಲ್ಲಿ ಪ್ರವೇಶಿಸಿದಂತೆ ತೋರುತ್ತದೆ. ಅದೂ ಒಳ್ಳೆಯದೇ ಆಗಿದೆ.”

“ಆ ತಳಹದಿಯಿಲ್ಲದೆ ಹೋದರೆ ಜೀವನಕ್ಕೆ ಆಧಾರವಾದುದು ಯಾವುದು?”

“ಈ ನುಡಿಗಳಿಂದ ನೀನು ನನ್ನ ಮಾರ್ಗದರ್ಶಕಳಾಗಿರಲು ಯೋಗ್ಯಳಿರುವೆ ಎಂಬುದು ವೃಕ್ಷವಾಗುತ್ತದೆ.”

ನೆಲ್ಲನೆ ಈ ಪ್ರಶಂಸಿಯಿಂದ ಪಡ್ಡಳ ವದನಮಲ್ಲಿಗೆಯು ತರಳಿತು. ನಾಟಕ ಯಿಂದ ಆ ಜೀಲುಮೋಗವು ಬಿಳಿನೇರಿತು. ರಂಗನಾದರೂ ತನ್ನ ಮಂಡಿಯ ಸಮಾಗಮದಿಂದ ಹರಣವಾರಿಧಿಯಲ್ಲಿ ಮುಖಗಿಡ್ಡನು. ಅವನು ಮೇಲ್ಲನೆ ಚುಂಬನ ಮುದ್ರೆಯನ್ನು ಅವಕ ಮೃದುಕಪೂರ್ವಾಲಗಳ ಮೇಲೆ ಒತ್ತಿದನು.

“ವದ್ಮಾ, ಮಾಧವನು ಎಲ್ಲಿರುವನು?” ತನ್ನ ಗೆಳೆಯನನ್ನು ಸ್ಕೂರಿಸುತ್ತ ರಂಗನು ನುಡಿದನು.

“ರಾಮನಗರದಲ್ಲಿ!”

“ಏನು ಮಾಡುತ್ತಲಿರುವನು?”

“ಸಾಡದೇವಿಯ ಮಾರ್ಪಾಸೇನೆ!”

“ಅಯ್ಯೋ! ನಿನ್ನಲಂಕ ಮುಂತಿ ಯಾಗಿ ತಾಯಾಡಿನ ಸೇವೆಯಲ್ಲಿ ತನ್ನ ಜೀವನವನ್ನೇ ಅಖಿಸಿರುವ ಆ ಗೆಳೆಯನನ್ನು ಕುರಿತು ನಾನು ವಿಕಲ್ಪವನ್ನು ತಾಳಿ

ದೇನು. ಕಾರಾಗ್ರಹದಲ್ಲಿ ಅವನು ಎನ್ನು ಬಗೆಯಿಂದ ಪ್ರಾಧಿಸಿದರೂ ನಾನು ಆ ನುಡಿಗಳಿಗೆ ಗಮನಕೊಡಲಿಲ್ಲ. ನನಗಿಂತ ನಿರ್ದಯನು ಬೇರೊಬ್ಬನಿಲ್ಲ!”

“ಆಗಬೇಕಾದುದು ಆಗಿಯೋಯಿತು, ಈ ವಿಯೋಗವು ಸಂಕಟದಾಯಕವಾಗಿದ್ದರೂ ಅದರ ಫಲವು ಶಭವಾಗಿಯೇ ವರಣವಿಸಿತು. ನಮ್ಮ ಬಾಳುವೆಯ ರಹಸ್ಯವನ್ನು ತಿಳಿಯಲು ಅದು ನಮ್ಮನ್ನು ಪ್ರೇರಿಸಿತು. ನಾಡನೇವೆಗಾಗಿ ನಾವು ಮಾಡಿದ ಪ್ರತಿಜ್ಞೆಯನ್ನು ಅದು ಒರೆಗಲ್ಲಿಗೆ ಹಚ್ಚಿತು.”

“ನಾಡನೇವೆಯಲ್ಲಿ ನಿನಗಿರುವ ಆಸಕ್ತಿಯನ್ನು ಕಂಡು ನಾನು ಹಷಿತನಾದೆನು. ಪದ್ಭಾಷೆ, ನೀನು ನಿಜವಾಗಿಯೂ ಓರ್ವ ದೇವಿಯು! ನಾನು ನಿರ್ದಯನಾಗಿ ವತ್ತಿಸಿದ್ದರೂ ನೀನು ನನ್ನನ್ನು ಮನ್ನಿಸಿರುವೆನೆನ್ನು.”

ಒಳಮನೆಯಿಂದ ಹೊರಕ್ಕೆ ಬಾಲಕನು ಓಡಿ ಬಂದನು ಅವನು ತನ್ನ ಜನ ನಿಯಮೋರಿಯನ್ನೂ ರಂಗನ ಮೋರಿಯನ್ನೂ ಏಕೈಕ್ಯಸುತ್ತ ವಿಸ್ತೃಯದಿಂದ ಕೂಡಿದವನಾಗಿ ಆ ನಲ್ಲಿ-ನಲ್ಲಿಯರ ಮಧ್ಯದಲ್ಲಿ ಬಂದು ನಿಂತನು.

“ರಾಮೂ, ನಾನು ಯಾರೆಂಬುದನ್ನು ನೀನು ಒತ್ತೀಯಾ?” ಎನ್ನುತ್ತೆ ರಂಗನು ತನ್ನ ಕುಮಾರನನ್ನು ತೋಳುಗಳಿಂದ ಬೂಜಿ ತಪ್ಪಿಕೊಂಡನು. ಸುತ್ತುಪ್ರೇಮವು ರಂಗನಲ್ಲಿ ನದಿಯಾಗಿ ಹರಿಯಿತು.

“ಇಲ್ಲ, ನೀನು ಯಾರೆಂಬುದು ನನಗೆ ತಿಳಿಯಿದು.”

“ಉದ ವಾಯಿ! ಅವನಿಗೆ ಒಂದು ವರ್ಷ ಇಲ್ಲಿ ವಿದ್ಯಾಗ ಅವನನ್ನು ತ್ಯಜಿಸಿದ ತಂದೆಯನ್ನು ಅವನು ಹೇಗೆ ತಿಳಿಯುವನು? ರಂಗಾ, ನೀನು ಇಷ್ಟು ನಿರ್ದಯನಾಗಿ ಯೋದೆಯಲ್ಲಿ! ರಾಮೂ, ನಾನೇ ನಿನ್ನ ಅಪ್ರೇಸ್ಯಾ!”

“ನನ್ನ ಅಸ್ತಿನೇ!” ಎಂಬುದಾಗಿ ನುಡಿದು, ಬಾಲಕನು ತನ್ನ ಕಣ್ಣುಗಳನ್ನು ಅಗಲಿಸಿದನು.

“ನಾಗೂ, ತಂದೆಯನರ ಪಾದಗಳಿಗೆ ನಮಸ್ಕರಿಸು” ಎಂದಳು ಜನಸಿ.

“ಇವನ ಕಾಲಿಗೆ ಸಮಸ್ತರಿಸಬೇಕೇನವಾಗ್ಯಾ?”

“ಪರವಚನದಲ್ಲಿ ನುಂಟಾರದು, ನಮಸ್ಕರಿಸು.”

ತಾಯಿಯ ಆಖಿಯಂತೆ ಬಾಲಕನು ತನ್ನ ತಂದೆಯ ಚರಣಗಳಿಗೆ ನಮಸ್ಕರಿಸಿದನು. ರಂಗನು ಕಂದನನ್ನು ಎತ್ತಿಕೊಂಡು ಮುದ್ದಾಡಿದನು.

ಇನ್ನು ಇಲ್ಲಿ ಆ ಪತ್ತಿ-ಪತ್ತಿಯರ ಸಂವಾದವನ್ನಾಗಲೇ ಅವರ ಕೃತ್ಯಾಗಳನ್ನೂ ಗಲೀ ವಿವರಿಸಲು ನಾನು ಬಯಸುವುದಿಲ್ಲ. ಅಮು ಹೆಚ್ಚು ಪ್ರಧಾನವಾದ ಸಂಗತಿಯಾಗಿರುವದಿಲ್ಲ. ಈ ಹನ್ನೆರಡು ವರ್ಷಗಳ ದೀರ್ಘಕಾಲದಲ್ಲಿ ಜರುಗಿದ ಸಂಗತಿಗಳನ್ನು ಮಾತಾಡುತ್ತ ಅವರು ಹೊತ್ತನ್ನು ಕಳೆದರು

ಆ ದಿನನ್ನು ಶನಿವಾರವಾಗಿದ್ದು ಹರಿಂಂತ ತನ್ನ ವದ್ದು ತಿಯಂತೆ ವದ್ದು ಇದರ್ಥ ನಿರ್ವಹಣ್ಯ ಪಡೆಯುವದಕ್ಕಾಗಿ ಮಾಡಬಹುದು ನಗರದಿಂದ ಹೊಸ್ತೋಡಿಗೆ ಬಂದನು. ಪದ್ದುಳ ಕುಟೀರ

ಡಲ್ಲಿ ರಂಗನನ್ನು ಕಾಣುತ್ತೆಲೆ ಮಾಡವನು ಆಶ್ಚರ್ಯದಿಂದ ಸ್ತುಂಭಿಬೂತನಾಗಿ ಹೋದನು! ರಂಗನು ಕಾರಾಗಾರದಲ್ಲಿ ತನ್ನೊಡನೆ ಆಡಿದ ಮಾತುಗಳು ಅವನ ನೇನ ಸಿಗೆ ಬಂದುವು. ಕುಟುಂಬಚೀವನದಲ್ಲಿ ಜಿಗುಪ್ಪೆಯನ್ನು ಪ್ರದರ್ಶಿಸಿದ ರಂಗನು ತನ್ನ ಮಡದಿಯ ದರ್ಶನಕ್ಕಾಗಿ ಆಗನಿಸಲು ಕಾರಣವೇನಿರಬಹುದೆಂದು ಮಾಡವನು ಆಲೋಚಿಸಿದನು. ರಂಗನಲ್ಲಿ ಮಹತ್ವಾದ ಒಂದು ಪರಿವರ್ತನೆಯುಂಟಾಗಿದೆ ಎಂಬು ದನ್ನು ಮಾಡವನು ಗೃಹಿಸಿದನು.

“ಮಾಧೂ, ಕೈಮಿಸು ಈ ನಿನ್ನ ರಂಗನನ್ನು!” ಎಂದು ತನ್ನ ಗೆಳೆಯನನ್ನು ಕಾಣುತ್ತೆಲೆ ರಂಗನು ಅಂಗಣಕ್ಕೆ ನೆಗೆದು, ಮಾಡವನನ್ನು ಬಿಗಿದ್ದಿಂದೊಂಡನು. ತುರಂಗ ದಲ್ಲಿ ಯಾವ ಮಾಡವನ ಸ್ವರ್ಥನಕ್ಕೆ ಹೇಸಿ ಹಿಂಜರಿದನೋ, ಆ ಮಾಡವನನ್ನು ರಂಗನು ಬಿಗಿದ್ದಿಂದೊಂತು ಕೈಮಾಯಾಚನೆಯನ್ನು ಗೈದನು.

‘ರಂಗಾ, ಇದೇನು ಈ ವಿಚಿತ್ರ ವರ್ತನೆ?’

‘ಮಾಧೂ, ಒಡಯಟ್ಟಿದ ತಮ್ಮನಂತಿರುವ ನನ್ನ ಮಾಧೂ, ನಿನ್ನನ್ನು ಕುರಿತು ನಾನು ವಿಕಲ್ಪವನ್ನು ತಾಳಿದೆ. ನೀನು ನಿನ್ನ ನಿರಪರಾಧಿತ್ವವನ್ನು ಪ್ರತ್ಯೇಕೋಳಿಸಿ ದರೂ ಕಟು ಮಾತುಗಳಿಂದ ನಿನ್ನ ಮನಸ್ಸನ್ನು ನೋರಿಸಿದೆನು. ಈಗ ನಿನ್ನ ನಿರಪರಾಧಿತ್ವವು ನನಗೆ ಹೊಳೆಯಿತ್ತು. ನನ್ನ ಅವರಾಧವು ಮನದಟ್ಟಾಯಿತು. ನೀನು ಒಬ್ಬ ಸಹೋದರನಂತೆ ಉದಾರಯ್ಯದಯದಿಂದ ಕೂಡಿದವನಾಗಿ ನನ್ನನ್ನು ಕೈಮಿಸು!’

‘ಸತ್ಯಸಂಗತಿಯನ್ನು ನೀನು ತಿಳಿದುಕೊಂಡದ್ದು ಹೇಗೆ?’

‘ವೆಂಕಟರಾಮನಿಂದ’

‘ವೆಂಕಟರಾಮನಿಂದಲೇ!’ ಎಂದು ಮಾಡವನೂ ಪದ್ಮಾಜ್ಞಾ ಏಕಕಾಲದಲ್ಲಿ ಪ್ರಶ್ನಿಸಿದರು.

‘ಅಹುದು.’

‘ಈಗ ಆವನೆಲ್ಲಿರುವನು?’

‘ಶಿವಪುರದಲ್ಲಿರುವ ಸುಧನಕುಟೀರದಲ್ಲಿ ಅವನು ಚಿಕಿತ್ಸೆಯನ್ನು ಪಡೆಯುತ್ತಿರುವನು.’

ರಂಗನು ಶಿವಪುರದಲ್ಲಿ ಜರುಗಿದ ಮತಕಲಹವನ್ನೂ, ಆ ಕಲಹವನ್ನು ಶಾಂತಗೊಳಿಸಲು ತಾನು ಉಮ್ಮೆಕ್ಕೆನಾಗಿರಲು, ಒಬ್ಬ ಮುಸ್ತಿಂ ಗಲಭಿಗಾರನು ತನ್ನ ನ್ನು ಕೊಲ್ಲಲು ಉದ್ಯುಕ್ತನಾಗಿದ್ದಾಗ ವೆಂಕಟರಾಮನು ತನ್ನ ವ್ರಾಣವನ್ನು ಕಾಪಾಡಿ ದುದು ಹೇಗೆಂಬುದನ್ನೂ ಅವರಿಬ್ಬರಿಗೂ ವಿವರಿಸಿ ಹೇಳಿದನು.

‘ವೆಂಕಟರಾಮನು ಈಗಲೂ ಹುಳ್ಳಸಾಗಿರುವನೆ?’

“ಇಲ್ಲ. ಗಲಭಿಗಾರನ ಆಫಾತಕ್ಕೆ ಸಿಲುಕುವ ವರಿಗೆ ಅವನು ಹುಳ್ಳನಾಗಿಯೇ ಇಡ್ಡನು. ಅವನು ಆಫಾತದಿಂದ ಮೂರ್ಖೀಯನ್ನು ಹೇಳಿದಿ ಸುನಃ ಎಳ್ಳುರಗೊಳ್ಳುವಾಗ, ಅವನನ್ನು ಬಾಧಿಸಿದ್ದ ಉನ್ನಾದವು ಅವನನ್ನು ತ್ಯಜಿಸಿ ಹೊರಟುಹೋಗಿದ್ದ ತು.”

“ದೇವರು ಅವನಿಗೆ ಒಳ್ಳೆಯದನ್ನು ಮಾಡಲಿ!” ಎಂದು ಪಡ್ಡಳ್ಳಿ ಅನುಕಂಪನೆಯನ್ನು ಸೂಸಿದೆಳು.

“ಅವನು ಪೂರ್ಣ ಪರಿವರ್ತನೆಯನ್ನು ಹೊಂದಿರುವನು. ಅವನಲ್ಲಿರುವ ದುರಾಕಾರಗಳೆಲ್ಲವೂ ಸಂಪೂರ್ಣವಾಗಿ ಮಾಯವಾಗಿರುವುದು.”

ಮಾಧವನು ತನ್ನ ಗೆಳಿಯಸಿಗೆ ತಾನು ವೆಂಕಟರಾಮನ ವಿಷಪ್ರಯೋಗದಿಂದ ಪಡ್ಡಳನ್ನು ಯಾವ ರೀತಿಯಲ್ಲಿ ರಕ್ಷಣಿಸಿದೆನೆಂಬುದನ್ನು ತಿಳಿಸಿದನು. ಈ ಸಂದರ್ಭ ದಲ್ಲಿ ಉರ ಹೆಂಗಸರೊಡನೆ ಬೀದಿಯನ್ನು ಶುಚಿಪಡಿಸಲು ಸರೋಜಳು ತನ್ನ ಕೆಲಸಗಳನ್ನು ಪೂರ್ಯಸಿ ಹಿಂದಿರುಗಿದೆಳು.

ಇದುವರೆಗೆ ಅವಳ ಜೀವನದಲ್ಲಿ ಸಂಭವಿಸಿದ್ದ ದಾರುಣ ಪ್ರಸಂಗಗಳಿಂದ ಸರೋಜಳ ಹೃದಯವು ಬೆಂದು ಬೆಂಡಾಗಿಕೊಂಡಿದ್ದು. ಹಿಂದೆ ಹೇಳಿದಂತೆ ಬದುಕೇ ದುಃಖರವೆಂಬ ಒಂದು ಮನಃಸ್ಥಿತಿಯನ್ನು ಹೊಂದಿದ್ದಳು ಅವಳು. ಜನಸೇವೆಯಿಂದ ಬೆಂದು ಬೆಂಡಾಗಿರುವ ಹೃದಯಕ್ಕೆ ಅವಳು ಶಾಂತಿಯನ್ನು ಹುಡುಕುತ್ತಿದ್ದಳು. ಪಡ್ಡಳು ಗ್ರಾಮವನಿತೆಯರ ಅಭ್ಯುದಯಕ್ಕಾಗಿ ಯಶ್ವಿ ಸುತ್ತಲಿದ್ದ ಉದ್ದೇಶ ಗಳಲ್ಲಿ ಆಕೆಯೆ ಬಲಗ್ರೇಯಂತೆ ನೀಂತು ಅವಳಿಗೆ ಸಹಾಯವನ್ನು ನೀಡುತ್ತಿದ್ದಳು. ಗ್ರಾಮಸ್ನೇಮರಲ್ಲಿ, ಬಾಲಕರ ವಿದ್ಯಾಭ್ಯಾಸ ಇಸ್ತುಗಳಲ್ಲಿ ಸರೋಜಳು ಪ್ರಯತ್ನಿಸುತ್ತಿದ್ದಳು.

ರಂಗನ ಆಗಮನದಿಂದ ಅವಳು ಹರ್ಸಿತಾದೆಳು. ತನ್ನ ಗೆಳತಿಯ ದುಃಖವಾದರೂ ಉವಶಮನವನ್ನು ಹೊಂಡಿತ್ತಲ್ಲ! ಎಂಬುದೇ ಅವಳ ಚರ್ಚಕ್ಕಿರುವ ಕಾರಣವು. ರಂಗನ ಮುಖದಿಂದ ಅವಳು ತನ್ನ ಪತಿಯ ವಾರ್ತೆಯನ್ನು ತಿಳಿದೆಳು. ಅದರಿಂದ ಅವಳು ಆನಂದಭರಿತಳಾದೆಳು. ಇದುವರೆಗೆ ಅವಳ ಬದುಕನ್ನು ಆವರಿಸಿದ್ದ ಯಾವಿನಿಯು ದೂರಕ್ಕೆ ಸರಿದುದರಿಂದ, ಪ್ರಕಾಶವು ಅವಳ ಜೀವನದಲ್ಲಿ ಕಾಣಿಸಹತ್ತಿತು.

ಆನಂದವು ಎಲ್ಲರಲ್ಲಿಯೂ ನತಿಸಿತು; ಇದುವರೆಗೆ ಬೆಂದಿದ್ದ ಹೃದಯಗಳಿಗೆ ಹೀಯಾಡವು ಲಭಿಸಿತು! ಪತಿ-ಪತ್ನಿಯರ ಸಮಾಗಮವಾಯಿತು; ಗೆಳೆಯರಿಬ್ಬರ ಸಮಾಗಮವಾಯಿತು; ತಂದೆ-ಮಕ್ಕಳ ಸಮಾಗಮವಾಯಿತು!

ಇದುವರೆಗೆ ಕಹಿಯಾಗಿದ್ದ ಬಾಳಿನಲ್ಲಿ ನವಮಧುವು ಜಿನುಗತೊಡಿತು.

೨೨ ಸಾಧನ-ಕುಟೀರ.

ತನ್ನ ಇನಿಯಂತಹ ದರ್ಶನಕ್ಕಾಗಿ ಹೊಸೂರಿಗೆ ಗಮಿಸಿದ್ದ ರಂಗನು ತನ್ನ ಮಂಡಿ-ಮಕ್ಕಳೊಡನೆ ಶಿವಪುರಕ್ಕೆ ಹಿಂದಿರುಗಿ ಬಂದನು. ಮಾಧವನಾದರೂ ತನ್ನ ಗೆಳಿಯನೊಡನೆ ಸಾಧನಕುಟೀರಕ್ಕೆ ಬಂದಿದ್ದನು. ಕುಟೀರನಿವಾಸಿಗಳು ಹನ್ನೆ ರಂಗ ವರ್ಷಗಳ ಮಂಡಿನಿಯೋಗವನ್ನು ಅನುಭವಿಸಿ, ಅನಂತರ ಮಂಡಿಯ ದರ್ಶನವನ್ನು ಪಡೆದು,

ಅವಕೊಡನೆ ಹಿಂದಿರುಗಿ ಬರುತ್ತಿರುವ ತಮ್ಮ ಸಹ ಉದ್ಯಮಿಗೆ ಸುಸ್ವಾಗತಮನ್ನು ಬಯಸಿದರು. ಅಚಾರ್ಯರು ನಳಿನಿರಂಜನ ಮಹಾಶಯನು ತನ್ನ ಶಿಷ್ಯನು ಕುಟುಂಬ ದೊಡನೆ ಹಿಂದಿರುಗಿ ಬಂದುದನ್ನು ಅವಲೋಕಿಸಿ ಆಯ್ದಾದಭರಿತನಾದನು!

‘ಸಾಧನ ಕುಟೀರೆದಲ್ಲಿ ಹರಡಿರುವ ಪರಿವಾವನತೆಯನ್ನೂ ನಾಡಬಿಡುಗಡೆ ಗಾಗಿ ಅಲ್ಲಿ ನಡೆಯುತ್ತಿರುವ ತಪಸ್ಸನ್ನೂ ವೀಕ್ಷಿಸಿ ಪದ್ಧತು ಹಣಿತಾದಳು. ಆ ಗುಡಸಿಲು ಭಾವಿ ಜನಾಂಗವನ್ನು ರಚಿಸಲಿರುವ ಬಂದು ಮಹಾ ವಿದ್ಯಾಲಯವಾಗಿದ್ದಿತು. ತಮ್ಮ ಸಾಧನೆಗಳಿಂದ ಆತ್ಮೋದ್ಯಾರವನ್ನು ಮಾಡಿಕೊಳ್ಳುವುದೇ ಆಶ್ರಮ ವಾಸಿಗಳ ಧೈರ್ಯವಾಗಿದ್ದರೂ ಜನತೆಯ ಜೀವನದಿಂದ ಅವರು ದೂರ ನಿಂತಿರಲಿಲ್ಲ. ಜನತೆಯ ಸೇವೆಯೇ ಈಶನೆ ವೇಯ ಬಂದು ರೂಪು! ಆ ವಿಶ್ವನಿಯಾಮಕನ ಕೆಡಿಗಳು ಎಲ್ಲರಲ್ಲಿಯೂ ಬೆಳಗುತ್ತಿರುವದರಿಂದ ಜನತೆಯ ಸೇವೆಯನ್ನು ಗ್ರೇದರೆ ಈಶವಾರಾರಾಧನೆಯನ್ನು ಮಾಡಿದಂತಾಗುತ್ತದೆ, ಎಂಬುದನ್ನು ಅಚಾರ್ಯರು ನಳಿನಿರಂಜನನು ತನ್ನ ಅನುಯಾಯಿಗಳಿಗೆ ಉದ್ದೇಧಿಸಿ, ಅವರನ್ನು ಜನಸೇವೆಗೆ ಪ್ರೇರೇಸಿಸಿದ್ದನು. ಆದುದರಿಂದ ಸಾಧನಕುಟೀರವು ಕೇವಲ ತತ್ವಚಿಂತನೆಗಳಿಗಿರುವ ಬಂದು ಗುಡಸಿಲಾಗಿರಲಿಲ್ಲ. ಆದು ಜನತೆಯನ್ನು ಎಚ್ಚುರಿಸಿ, ರಾಷ್ಟ್ರಚೋಧವನ್ನೂ ನಾಡದೇವಿಯ ಸೇವೆಯ ಮಹಾಮಂತ್ರವನ್ನೂ ಬೋಧಿಸಲಿರುವ ಬಂದು ವಿದ್ಯಾಮಂದಿರವಾಗಿದ್ದಿತು. ಅಚಾರ್ಯರು ನಳಿನಿರಂಜನನ ನೇತ್ತಿತ್ವದಲ್ಲಿ ರಾಜ್ಯಾಧಿಕಾರಿಯಾದ ರಿಂತಿಯಲ್ಲಿ ಆದು ಜನತೆಯನ್ನು ಉದ್ಧರಿಸುವ ಕೆಲಸವನ್ನು ಕ್ಷೇತ್ರಾಂಡಿತು. ಅಚಾರ್ಯರು ಆ ಪವಿತ್ರ ಭೂಮಿಯ ಸ್ಥಾಪಕನೆಂಬ ಕೀರ್ತಿಯನ್ನು ಸಂಪಾದಿಸಿದನು.

ಈ ರಿಂತಿಯ ಒಂದು ಆಶ್ರಮದ ಮೂಲಕ ಜನತೆಯನ್ನು ಉದ್ದೇರಿಸಬಹುದೆಂಬ ವಿಶ್ವಾಸವು ಹಲವರಿಗೆ ಇಲ್ಲದಿರಬಹುದು, ಆದರೆ ಭಾದತವರ್ತಕವು ಏಳಿಗೆಯನ್ನು ಹೊಂದಬೇಕಾದರೆ ಈ ರಿಂತಿಯ ಆಶ್ರಮಗಳು ಅತ್ಯಾವಶ್ಯಕವಾಗಿವೆ. ನಾಡದೇವಿಯ ಬಿಡುಗಡೆಗಾಗಿ ಯತ್ನಿಸಬೇಕಾದರೆ, ಸಾವು ಹೊಡಲು ಚೈತನ್ಯವನ್ನು ಸಂಪಾದಿಸಬೇಕಾಗಿದೆ; ನಮ್ಮ ಮನಸ್ಸುಗಳನ್ನು ದೃಢವಾಡಿಸಬೇಕಾಗಿದೆ! ನಮ್ಮ ಆತ್ಮಗಳನ್ನು ತಿಳಿದುಕೊಳ್ಳುವದಕ್ಕೂ ಕರ್ಮಾಂಗವನ್ನು ಪ್ರಯೋಗರೂಪದಲ್ಲಿ ಕೊಂಡಬರಲೂ ಸಾಧನಕುಟೀರದಂಥ ಆಶ್ರಮಗಳು ಅತ್ಯಾವಶ್ಯಕವು. ಅಲ್ಲಿ ತಾಯಿಸೇವೆಯನ್ನು ಮಾಡಲು ಹೊರಟ ಧೀರದು ಸಾಡಸೇವೆಯ ಪ್ರಧಮ ಪಾರಗಳನ್ನು ಕಲಿಯಬೇಕಾಗಿದೆ. ಯಾವ ಸಿದ್ಧಾಂತಗಳನ್ನು ದರೂ ಸರಿ, ಅವುಗಳನ್ನು ಜನತೆಗೆ ಬೋಧಿಸಾವ ಮುನ್ನ ಆ ತತ್ವಗಳನ್ನು ಅಚರಣೆಗೆ ತರುವದುಆಗಕ್ಕೆವಾಗಿದೆ. ಹಾಗಾದರೆ ಮಾತ್ರ ಬೋಧಕರ ಸುಧಿಗಳಿಗೆ ಬೆಲೆಯಿದೆ. ಅಚರಣೆಗೆ ತರದೆ ಉಪನಿಷತ್ಸಗಳ ಮುಖೇನ ತತ್ವಗಳನ್ನು ಜನರಿಗೆ ಹೇಳುವದರಿಂದ ಜನರಿಗಾಗಲೇ ನಾಡಿಗಾಗಲೇ ಯಾವ ಶ್ರೀಯಸ್ಸು ಉಂಟಾಗಲಾರದು. ಆದುದರಿಂದ ತತ್ವಗಳನ್ನು ಅಚರಣೆಗೆ ತರುವದಕ್ಕೂ ಜೀವನದ ಸ್ವೇಮಲ್ಯ ವನ್ನು ಕಾಪಾಡುವದಕ್ಕೂ ಸಾಧನಕುಟೀರದಂಥ ಆಶ್ರಮಗಳು ಅಗತ್ಯವಾಗಿವೆ.

ಪಾಶ್ಚಾತ್ಯರೀತಿಯಲ್ಲಿ ವಿದ್ಯಾಭ್ಯಾಸವನ್ನು ಹೊಂದಿದವರಿಗೆ ಅಶ್ರಮಜೀವನದ ಮಹತ್ವವು ತಿಳಿಯದು; ಆದರೆ ಹಿಂದಿನ ಕಾಲದ ನಮ್ಮ ಹಿರಿಯರು ಈ ಅಶ್ರಮಗಳಲ್ಲಿ ಜಾಳಾನಾಚಾರ್ಯರೆನ್ನು ಮಾಡಿದವರಾಗಿದ್ದರು. ಸತ್ಯಶೋಧಕರಾದ ಮುನಿವರ್ಯರ ಅಶ್ರಮಗಳಲ್ಲಿ ಜೀವಿಸಿ ಗುರುಗಳಿಂದ ವಿದ್ಯೆಯನ್ನು ಸಂಪಾದಿಸುತ್ತಿದ್ದರು-ಪ್ರಚೀನ ಕಾಲದ ನಮ್ಮ ಹಿರಿಯರು. ಹಿಂದಣ ಕಾಲದಲ್ಲಿ ರಾಂಶೇತಿಯ ವಾತಾವರಣದಿಂದಲೂ ಸ್ವೀಸರ್ಜಿಕ ಸೊಬಗ್ನಿಂದಲೂ ಕೂಡಿದ ಪಣ್ಣಗಳು ವಿದ್ಯೆಯ ಕೇಂದ್ರಗಳಾಗಿದ್ದವು; ಈಗಿನಂತೆ ನಗರಗಳಾಗಿರಲ್ಪಿ. ನಿಮ್ಮಲವಾದ ಗ್ರಾಮಜೀವನವು ವಿದ್ಯಾರ್ಥಿಗಳನ್ನು ಪವಿತ್ರಗೊಳಿಸುತ್ತಿಲ್ದಿತು. ಸ್ವಷ್ಟಿಯಲ್ಲಿ ಸ್ವಾಭಾವಿಕವಾಗಿ ಅಡಗಿರುವ ರಮ್ಮತೆಯನ್ನು ಮನುಷ್ಯನು ತಿಳಿಯುತ್ತಿದ್ದನು; ಆದರೆ ಈ ಕಾಲದಲ್ಲಿ ಆ ಹಳೆಯ ಪದ್ಧತಿಗಳಿಲ್ಲವೂ ಬದಲಾಯಿಸಿನೇ. ಈಗ ನಗರಗಳು ವಿದ್ಯೆಯ ಕೇಂದ್ರಗಳಾಗಿ ಪರಿಣಮಿಸಿನೇ. ಅದರ ಪರಿಣಾಮವಾಗಿ ಗ್ರಾಮಗಳು ಅಷ್ಟುತೆಯಿಂದ ಸಿಬಿಡವಾದುವು. ಇಂದಿನ ವಿದ್ಯಾಭ್ಯಾಸವು ನಮ್ಮ ನಾಡಿನ ಉಸುರಿನಂತಿರುವ “ಸ್ವಾವಲಂಬನೆ”ಯನ್ನು ತಡೆದಿದೆ. ಪರಾಧಿನತೆಯಲ್ಲಿ ನನ್ನಗಿರುವ ವ್ಯಾನೋಹನವು ಇದರ ಫಲವಾಗಿ ಹೆಚ್ಚುತ್ತಲಿದೆ.

ಈ ಪದ್ಧತಿಯಲ್ಲಿ ಒಂದು ಪರಿವರ್ತನೆಯಾಗಬೇಕೆಂದೂ ಭಾರತ ವರ್ಷವು ಅಭ್ಯಾಸವು ತೆಯನ್ನು ಪಡೆಯಬೇಕಾದರೆ ಇಂದಿನ ವಿದ್ಯಾಭ್ಯಾಸ ಪದ್ಧತಿಯಲ್ಲಿಯೇ ಒಂದು ಕಾರಂತಿಯುಂಟಾಗಬೇಕೆಂದೂ ನಮ್ಮ ನಾಡಿನ ಮುಂದಾಳುಗಳು ನುಡಿಯುತ್ತಿಲ್ದಾರೆ. ಅವರ ಮಾತುಗಳಲ್ಲಿ ಅರ್ಥವಿಲ್ಲದೆಯಿಲ್ಲ. ನಮ್ಮ ನಾಡಿನ ಜೀವನ ನಾಡಿಯನ್ನು ಅರಿತಿರುವ ಆ ಮರ್ಪನೀಯರು, ಇಂದಿನ ವಿದ್ಯಾಲಯಗಳು ಕೇವಲ ಗುಮಾಸ್ತರನ್ನೂ ಪರದಾಸ್ಯ ಭಾವನೆಯಿಂದ ಕೂಡಿದವರನ್ನೂ ರಚಿಸುತ್ತಿಲಿರುವ ಯಂತ್ರಶಾಲೆಗಳಾಗಿರುತ್ತವೆ, ಎಂದು ನುಡಿಯುತ್ತಿದ್ದಾರೆ ವಿದ್ಯಾಜ್ಞನೆಯ ನಂತರ ಉಪಜೀವನಕ್ಕಿರುವ ದಾರಿಯನ್ನು ಇಂದಿನ ವಿದ್ಯಾಭ್ಯಾಸವು ಶೋರಿಸಿಕೊಡುತ್ತಿರುವ ದಿಲ್ಲ. ಜೀವನದ ತತ್ವವನ್ನೂ ನಾಡೆವೀಯ ಸೇವೆಯ ಮಂತ್ರವನ್ನೂ ಈ ಲಿಂಗವದಿಲ್ಲ. ಇಂದಿನ ವಿದ್ಯಾಭ್ಯಾಸ ಪದ್ಧತಿಗೆ ಕಳಯಿಲ್ಲ!

ಈ ಮಲಿನತೆಯನ್ನು ಹೊಗಲಾಡಿಸಲು ನಮ್ಮ ನಾಡಿನ ಮುಂದಾಳುಗಳು ಪ್ರಯತ್ನಿಸಿ ಇರಲಿಲ್ಲ. ಇಂದಿನ ವಿದ್ಯಾಭ್ಯಾಸದಿಂದ ಜನತೆಗೆ ಒದಗುತ್ತಿಲಿರುವ ಬಲ ಹಿನ್ನತೆಯನ್ನು ತಿಳಿದು ಕವಿಸಮಾರ್ಟ ರವೀಂದ್ರರು “ಶಾಂತಿನಿಕೇತನ”ವನ್ನು ಸಾಫಿಸಿ ಗ್ರಾಮಗಳಲ್ಲಿ ವಿದ್ಯಾಭ್ಯಾಸ ಕೇಂದ್ರಗಳನ್ನು ಸಾಫಿಸುವ ಉದ್ದೇಶಕ್ಕೆ ಮುನ್ನಡಿಯನ್ನು ಹಾಕಿದರು. ಅದರಂತೆಯೇ ಮಹಾತ್ಮಾಜಿಯವರು ಜನತೆಗೆ ನಿಮ್ಮಲ ಜೀವನವನ್ನು ಕಲಿಸುವದಕ್ಕಾಗಿಯೂ ತರುಣರನ್ನು ನಾಡನೇವೆಗೆ ಹಚ್ಚುವೆದಕ್ಕಾಗಿಯೂ ಸಾಬರಮತೆಯಲ್ಲಿ ತಮ್ಮ ಸತ್ಯಾಗ್ರಹ ಅಶ್ರಮವನ್ನು ಸಾಫಿಸಿದರು. ಅಂತು ನಾಡಿನ ವಿನಿಧಭಾಗಗಳಲ್ಲಿ ಜನತೆಯ ಆಭ್ಯಂದಯವನ್ನು ಕಾಂಕ್ಷಿಸಿ ಹಲವು ಅಶ್ರಮಗಳು ಉದಯವನ್ನು ಹೊಂದಿದುವು.

ಈ ರೀತಿ ಉದ್ಯುವನನ್ನು ಹೊಂದಿದ ಆಶ್ರಮಗಳಲ್ಲಿ “ಸಾಧನಕುಟ್ಟಿರೆ”ವು ಒಂದಾಗಿದ್ದಿತು. ಈ ಕುಟ್ಟಿರುವ ನಳಿನೀರಂಜನನ ನೇತ್ತಿತ್ವದಲ್ಲಿ ತನ್ನ ತಾಯ್ಯಾಡಿಗೆ ಅಪಾರವಾದ ಸೇವೆಯನ್ನು ಸಲ್ಲಿಸಿತು. ಹದಿನೆಂಟು ಸಂವತ್ಸರಗಳ ದೀರ್ಘಕಾಲವನ್ನು ಆ ಮಹಿಳೆಯನು ಆವಿಶ್ಯಾಂತವಾಗಿ ಜನಸೇವೆಗೆ ವಿನಿಯೋಗಿಸಿದನು. ಜನರ ಮಧ್ಯದಲ್ಲಿ ಹರಡಿರುವ ಆಚಾರ್ಯನವನ್ನೂ ಅಂಥವಿಶ್ಯಾಸಗಳನ್ನೂ ಹೊಡಿಮೋಡಿಸುವ ಭಗೀರಥ ಪ್ರಯತ್ನದಲ್ಲಿ ಅವನು ಕಲಿತನದಿಂದ ಕಾದಿದನು. ಗ್ರಾಮಕ್ಕೆಗಾರಿಕೆಗಳಿಗೆ ಬೆಂಬಲವನ್ನು ನೀಡಿ, ಸ್ವಾವಲಂಬನೆಯೇ ಶ್ರೀಯಸ್ವರವೆಂಬ ದಾರಿಯನ್ನು ಆಚಾರ್ಯನು ನಾಡಿಗೆ ತೋರಿಸಿಕೊಟ್ಟನು. ವಿಶಾಲವಾದ ಒಂದು ದೃಷ್ಟಿಕೋನದಲ್ಲಿ ಜಗತ್ತನ್ನು ಅವಲೋಕಿಸಬೇಕೆಂಬುದೇ ಅವನ ತತ್ವವು. ತ್ಯಾಗವೇ ಬಾಳಿನಲ್ಲಿರುವ ಸುಗಂಧವೆಂಬುದಾಗಿ ಅವನು ತನ್ನ ಪ್ರಯತ್ನಗಳ ಮೂಲಕ ಪ್ರದರ್ಶಿಸಿದನು. ಬರಿಯ ಬಾಯಿಯಿಂದ ತತ್ವವನ್ನು ಉಸುರಿ ಸುಮ್ಮುನಿರುವ ವ್ಯಕ್ತಿಯಾ ಅವನಾಗಿರಲಿಲ್ಲ. ತನ್ನ ಸ್ಥಿರಪ್ರಯತ್ನಗಳಿಂದ ತತ್ವಗಳನ್ನು ಆಚರಣೆಯ ರೂಪಕ್ಕೆ ತಂದನು. ಈ ಪುಣ್ಯಪುರುಷನ ಶಿಷ್ಯನಾಗಿ ರಂಗನು ತನ್ನ ಜೀವನದಲ್ಲಿ ಹನ್ನರದು ಸಂವತ್ಸರಗಳನ್ನು ವ್ಯಯಗೊಳಿಸಿದನು. ಈ ಆಚಾರ್ಯನಿಂದ ರಂಗನ ಜೀವನವು ಪ್ರಕಾಶಮಾನವಾಯಿತು. ಆಚಾರ್ಯನಿಂದ ನಾಡಸೇವೆಯ ವಾರಗಳನ್ನು ಅವನು ಕಲಿತುಕೊಂಡನು. ತನ್ನ ತಾಯ್ಯಾಡ ಸೇವೆಗೆ ಅವಶ್ಯವಿರುವ ಜೈತನ್ಯವನ್ನೂ ಸ್ವಾತ್ಮಯನ್ನೂ ರಂಗನು ಗಂಗಾಪ್ರವಾಹದಂತೆ ಪರಿಪೂರ್ಣವಾಗಿರುವ ತನ್ನ ಆಚಾರ್ಯನಿಂದ ಹೀರಿದನು.

ಮಂಡಿ-ಮಕ್ಕಳೊಡನೆ ಹಿಂದಿರುಗಿ ಬಂದ ತನ್ನ ಪ್ರಿಯಶಿಷ್ಯನಿಗೆ ತನ್ನ ಬಾಹ್ಯಗಳಿರಡನ್ನೂ ಚಾಚಿ ಆಚಾರ್ಯನು ಸುಸ್ವಾಗತವನ್ನು ಬಯಸಿದನು. ಆಶ್ರಮವಾಸಿಗಳು ರಂಗನ ವಾಸಕ್ಕಾಗಿ ತಮ್ಮ ಕುಟ್ಟಿರದ ಬಳಿ ಹೊಸವೊಂದು ಗುಡಸಿಲನ್ನು ನಿರ್ಮಿಸಿದರು. ಅತ್ಯಂತ ಸರಳವಾದ ರೀತಿಯಲ್ಲಾಗಿತ್ತು ಆ ಗುಡಸಿಲನ ರಚನೆಯು; ಆದರೆ ಜೀಲುವು ಹರಿಯುತ್ತಿದ್ದಿತು ಆ ರಚನೆಯಲ್ಲಿ.

ಆಚಾರ್ಯನು ರಂಗನ ಮಂಡಿಯನ್ನು ನೋಡಿ ಹೇಳಿದನು: —“ತಂಗೀ, ನೀನು ಅಪಾರವಾದ ದುಃಖವನ್ನು ಅನುಭವಿಸಿದ ಮೇಲೆ ಇಲ್ಲಿಗೆ ಬಂದಿರುತ್ತೀರೆ! ಇಲ್ಲಿ ನಿನ್ನ ಜೀವನವು ಸುಖಪ್ರದವಾಗಲಿ! ಎಂದು ಹಾರ್ಜಿಸುತ್ತೀನೆ.”

“ತಮ್ಮಗಳ ಅನುಗ್ರಹ!”

“ಮಂಗಳ, ಇತ್ತು ಬಾ!” ಎಂದು ನಳಿನೀರಂಜನನು ರಾಮಚಂದ್ರನ ಕ್ಷೇತ್ರದಿಂದು ಎತ್ತಿಕೊಂಡನು. ಬಾಲಕನ ಮುದ್ದುಮೋರೆಯನ್ನು ನೋಡುವಾಗ ಆಚಾರ್ಯನ ಹೃದಯದಲ್ಲಿ ಅಳಿದು ಹೊಡ ಅವನ ಕಂದನ ನೇನಪು ಬಂದಿತು. ಆ ಲೋಚನಗಳಲ್ಲಿ ಬಾಪ್ಪಕಣಗಳು ತುಂಬಿದವು. ಅವನು ಇಮವರಿಗೆ ನಾಡಸೇವೆಯ ಕರೋರತಪಸ್ಸನಲ್ಲಿ ನಿರತನಾಗಿದ್ದರೂ ದುಃಖವೆಂಬ ದೊಬ್ಬಲ್ಯಾವು ಅವನ ಹೃದಯವನ್ನು ಬಿಟ್ಟು ತೊಲಗಿರಲಿಲ್ಲ. ಆಗಾಗ ಹಿಂದಿನ ನೆನಪುಗಳು ಬಂದು ಮನುಷ್ಯನ ಹೃದಯ

ತನ್ನ ಪೀಡಿಸುತ್ತೆ ಲರುವುದು. ಶೋಕದಲ್ಲಿರುವ ಸಮಸ್ತ ವಸ್ತುಗಳೂ ನತಿಸುತ್ತವೆ ಎಂಬುದನ್ನು ನಾವು ಬಲ್ಲೇವು. ಜಗತ್ತು ನಶ್ವರವಾದರೂ ಜಗತ್ತಿನ ಮೇಲೆ ನಮ ರುವ ಮಹತೀಯ ಅಳಿಸಿಹೊಗುವದಿಲ್ಲ. ವಸ್ತುಸ್ಥಿತಿ ಹೀಗಿರಲು, ನಳಿಗೆ ಇಂಜನಿಗೆ ತನ್ನ ಕಂದನ ನೆನಪು ಬರಲು ಶೋಕವು ಹುಟ್ಟಿದುದರಲ್ಲಿ ಅತಿಶಯ ರೀನೂ ಇಲ್ಲ.

“ಮಗೂ, ನಿನ್ನ ಹೆಸರೇನು?”

“ರಾಮಚಂದ್ರ” ಎಂದು ಬಾಲಕನು ಉತ್ತರವನ್ನು ನೀಡಿದನು.

ಅನಿವ್ಯಾಜವಾದ ಪ್ರೇಮವು ನಳಿಗೆ ಇರಂಜನನ ಎಡೆಯಲ್ಲಿ ತುಂಬಿದ್ದಿತು. ವನು ಕಂದನನ್ನು ಎತ್ತಿ ಮುದ್ದಾಡಿದನು.

ಆ ದಿನ ಸಂಜೀಯಾಯಿತು; ಎಲ್ಲರೂ ನಿತ್ಯಪದ್ಧತಿಯಂತೆ ಪ್ರಾರ್ಥನಾಲಯ ತಲ್ಲಿ ನೆರಿದಿದ್ದರು. ನಿತ್ಯ ಪರಂಜ್ಯೋತಿಯನ್ನು ಪ್ರಾರ್ಥಿಸುವದರಲ್ಲಿ ಅವರು ಸಿರತ ಗಾಗಿದ್ದರು. ಆ ಸಂದರ್ಭದಲ್ಲಿ ಒಂದು ಪ್ರಭಿಯು ಕುಟೀರದೊಳಗೆ ಪ್ರವೇಶಿಸಿತು. ಕಳಿಗೆ ಇರಂಜನನು ವೆಗವೇತ್ತಿ ನೋಡಿದನು. ಸಂನ್ಯಾಸಿಯೊಬ್ಬನು ಕುಟೀರದೊಳಗೆ ಪ್ರವೇಶಿಸುತ್ತಿರುವ ಚಿತ್ರವು ದೃಗ್ಂಡಿಚರವಾಯಿತು. ಸಂನ್ಯಾಸಿಯನ್ನು ಕಾಣಲು, ಕಳಿಗೆ ಇರಂಜನನು ಆತನಿಗೆ ಪ್ರಣಾಮಗಳನ್ನು ಗೆಯ್ದುನು.

“ಮಗೂ, ಇದುವರೆಗೆ ಕರ್ಮಬಾಹ್ಯವಾದ ಬದುಕಿನಿಂದ ಬಳಲಿದೆಯಾ?”

“ಜ್ಞಾನಸೀಯಾವವೇ ತಮ್ಮಿಂದ ನನಗೆ ಆ ದಿನ ಸಿದ್ಧಿಸಿರಲು, ಇನ್ನೆಲ್ಲಿಯ ಏಳಿಕೆಯು?”

“ಕಂದಾ, ನೀನು ಉತ್ತೀರ್ಣನಾದೆ, ಒಬ್ಬ ಧೀರನಂತೆ ಕುಲಾಲ ಚಕ್ರದಂತಿ ಕೆಲಿಸುತ್ತಿರುವ ಈ ಪ್ರಪಂಚದಲ್ಲಿ ಕರ್ಮಸೀರತನಾಗಿ ನೀನು ವಿಜಯವನ್ನು ಸಂಪಾದಿಸಿದೆ. ಬದುಕೆಂಬುದು ಸುಲಭವಾದ ಕೆಲಸವಲ್ಲ. ಬಾಳುವುದೇಕೆಂಬುದನ್ನು ಇದು, ಒಬ್ಬ ಮನುಷ್ಯನಂತೆ ಬಾಳುವುದು ಪ್ರಯಾಸವಾದ ಕಾರ್ಯವು. ಸ್ವಾರ್ಥತೆ ಮುಲ್ಲದ ಪಾವನಪಥವನ್ನು ಹಿಡಿದು, ನಾಡಿನ ಹಿತವನ್ನು ಬಯಿಸಿ ಪ್ರಯತ್ನಿಸುವು ಸಿಂದರೆ, ಅದೊಂದು ಮಹತ್ವದ ಯಜ್ಞವಾಗಿರುತ್ತದೆ. ಇಂದಿನ ಭಾರತವರ್ಷದ ಅಭ್ಯರ್ಥಿಗಳಾಗಿ ಪ್ರಯತ್ನಿಸಲು ಆ ದಿನ ಹೃಷೀಕೇಶದಲ್ಲಿ ನಾನು ನಿನಗೆ ಉಪದೇಶಿ ಕಿಡೆನು. ಆದರಂತೆಯೇ ಈ ಹದಿನೆಂಟು ಸಂವತ್ಸರಗಳ ಕಾಲ ನೀನು ಹೆಣಗಿರುತ್ತೀರೆಯಿ. ನೀನು ಹತ್ತಿಸಿದ್ದ ಪಂಜನ್ನು ಕಾಯಲು ಬೇರೊಬ್ಬನು ಲಭಿಸಿರುತ್ತಾನೆ. ಭಾರತವರ್ಷಕ್ಕೆ ದಾರಿಯನ್ನು ತೋರಿಸಲು ಯೋಗಿರಾಜರಾದ ಮಹಾತ್ಮೆ ಜೀಯವರಿದ್ದಾರೆ. ನೀನು ತೀವ್ರವಾದ ಕರ್ಮರಂಗದಿಂದ ವಿಶ್ವಾಂತಿಯನ್ನು ಹೊಂದುವು.”

“ಆ ದಿನವೇ ಈ ಕರ್ಮವಲಯದಿಂದ ವಿನೋಽಚನೆಯನ್ನು ಹೊಂದಲು ನನಗೆ ಬಯಕೆಯಿದ್ದಿತು; ಆದರೆ ತಮ್ಮ ನುಡಿಗಳಂತೆ ಈ ಹದಿನೆಂಟು ಸಂವತ್ಸರಗಳ ಕಾಲ ಆಶ್ವಾಂಶವಾಗಿ ಈ ಕರ್ಮರಂಗದಲ್ಲಿ ಪ್ರವೃತ್ತಿಸಿದೆನು.”

‘ವಿಶ್ವಾಂಕಿಯನ್ನು ಹೊಂದುವ ವೇళಿಯು ಬಂದಿಸಿ; ನೀನು ನನ್ನೊಡನೆ ಡನೆ ಬಾ!’

ಅನಂತರ ಸಂನಾಃಸಿಯು ಆಶ್ರಮವಾಸಿಗಳನ್ನು ನೋಡುತ್ತ ಹೀಗೆ ನುಡಿದನು: “ಗೇಳಿಯರೇ, ನಾಡೆಸೇವೆಗೆ ದಾರಿಯನ್ನು ಸಳಿಸೀರಂಜನನು ತೋರಿಸಿಕೊಟ್ಟಿರುತ್ತಾನೆ ಆ ಪಥವನ್ನು ಅನುಸರಿಸಿ ಭಾರತವರ್ವವನ್ನು ಸೀವು ಲಾಘವಿಸಿರಿ! ಪ್ರಾಚೀನ ಭಾರತೀಯರ ಸಿದ್ಧಾಂತಗಳನ್ನೂ ಸಂಸ್ಕೃತಿಯನ್ನೂ ಕಾರಿಯನ ಕೆಲಸವು ನಿಮ್ಮದು. ಭಾರತವರ್ವ ಭಾಷಿಕವಾರ್ದದ ಒಂದನಕ್ಕೆ ಸಿಲುಕಿ ಸರಕುತ್ತಿರುವ ವಿಶ್ವಕೈ ಒಂದು ನವೀನ ಸಂಕೀರ್ಣವನ್ನು ನೀಡಬೇಕಾಗೇ ಆ ದಿನ್ನ ಸಂಕೀರ್ಣವನ್ನು ನೀಡಲು ನೀವು ಆಕೆಯನ್ನು ಶಕ್ತಿಸಂಪನ್ನಾಗಿ ಮಾಡಬೇಕು ಹೆಚ್ಚಿನ ಉಪದೇಶಗಳನ್ನು ಸಾನು ನಿಮಗೆ ನೀಡಬೇಕಾದ ಆವಶ್ಯಕಿತಿ; ಏಕೆಂದರೆ, ನೀವು ನಳಿಸಿರಂಜನನ ಮುಖಿಂದ ಕರಿಯಬೇಕಾದ ವಾತಗಳನ್ನು ಕಲಿತುಕೊಂಡಿರುವಿನಿ. ತರುಣಾದ ನೀವು ಉರಿಯುತ್ತಿರುವ ಆ ಸ್ವಾತಂತ್ರ್ಯದ ಪಂಜನ್ನು ಕಾಯಬೇಕಾಗಿದೆ. ನಿಮ್ಮ ಉದ್ದೇಶಗಳು ಶಾಖದಲ್ಲಿ ಪರಿಣಮಿಸಲಿ!

ಪದ್ಮಾಳ ವದನಮಂಡವನ್ನು ನೋಡುತ್ತ ತಪಸ್ಸಿಯು, “ತಂತ್ರಿ, ಸಿಸಿಂದು ಪಶಿಯ ಸಮಾಗಮವನ್ನು ಹೊಂದಿರುತ್ತಿರೇಯೆ. ನಿನ್ನ ಪತಿಯೊಡನೆ ಅಭಿನವಭಾರತ ವನ್ನು ಸ್ವೇಷಿಸುವ ಕೃತ್ಯಗಳಲ್ಲಿ ಉದ್ದ್ಯಕ್ತಿಳಾಗು! ಅಜ್ಞತೆಯಲ್ಲಿ ಬಿದ್ದಿರುವ ನಮ್ಮ ಸಾಧನಿತೀಯರನ್ನು ಉದ್ದ್ರಿಸುವ ಕೆಲಸಗಳಲ್ಲಿ ಬದ್ಧಕಂಕಣವನ್ನು ಧರಿಸು! ಇಂದಿನ ವನಿತೀಯರೇ ನಾಳನ ಜನಾಂಗದ ತಾಯಂದಿರು; ಆದುದರಿಂದ ಭವಿಷ್ಯಜ್ಞನಾಂಗವು ಅಭಿವೃದ್ಧಿಯನ್ನು ಹೊಂದಬೇಕಾದರೆ, ತಾಯಂದಿರೂ ವಿದ್ಯಾವಶಿಯರೂ ದೇಶಾಭಿಮಾನವರಿಪೂರ್ಣರೂ ಆಗಬೇಕಾಗಿದೆ. ಆ ಬೆಳಕನ್ನು ಅವರಿಗೆ ನೀನು ನೀಡು!”

ಕೊನೆಯ ಮಾತ್ರ

ಒಮುದಿಫ್ರವಾದ ಈ ಕತೆಯಿಂದ ವಾಚಕರು ಬೇಸತ್ತಿರಬಹುದು. ಹೆಚ್ಚಿಗೆ ಅವರ ಸಮಯವನ್ನು ವ್ಯಯಗೊಳಿಸಲು ನಾನು ಬಯಸುವುದಿಲ್ಲ.

ಆಧ್ಯಾತ್ಮಿಕಸ್ವಾತಂತ್ರ್ಯವನ್ನು ಸಂಪಾದಿಸುವದಕ್ಕಾಗಿ ನಾಳನೀರಂಜನನು ತಪಸ್ಸಿಯೊಡನೆ ತೆರಳಿದನು. ರಂಗನಾಥನು “ಸಾಧನ ಕುಟೀರ”ದ ಸಂಚಾಲಕನಾದನು. ಅನನ್ತ ತನ್ನ ಗೇಳಿಯರೊಡನೆ ನಾಡಿನಲ್ಲಿ ಸ್ವಾತಂತ್ರ್ಯಬೋಧವು ಜಸ್ತಿಸುವಂತೆ ನಾಡಿದನು. ಆವನ ಬಲಗೈಯಂತೆ ನಿಂತು ಪದ್ಮಕು ಹಳ್ಳಿಯ ಹೆಂಗಸರ ವಿದ್ಯಾಭಿವೃದ್ಧಿಗಾಗಿ ತನ್ನ ಸಮಯವನ್ನು ವಿಸಿಯೋಗಿಸಿದಳು. ತಾಜೆಗಪರಿಪೂರ್ಣವಾಗಿದ್ದಿತು. ಆ ದಂಪತ್ತಿಗಳ ಬದುಕು.

ಮಾಧವನು ರಾಮನಗರದಲ್ಲಿಯೇ ನಿಂತು ತನ್ನ ಪಶ್ಚಿಮೆಯ ಮೂಲಕ ಜನಜಾಗ್ರತ್ತಿಗಾಗಿ ಪ್ರಯತ್ನಿಸುತ್ತಿದ್ದನು ಎಂದು ಮಾತ್ರವಲ್ಲ. ಜನತೀಯ ಮಧ್ಯದಲ್ಲಿ

ವಿದ್ಯೆಯನ್ನು ಹರಡುವದಕ್ಕಾಗಿ ಆವನು ಬಹು ಸ್ವಾತಿತ್ವಯಿಂದ ವಶಿಸುತ್ತಲಿದ್ದನು. ಜನತೆಯ ಮಧ್ಯದಲ್ಲಿ ಹರಡಿರುವ ಬಡತವನ್ನು ಹೊಗಲಾಡಿಸುವದಕ್ಕಾಗಿ ಖಾದಿ ಪ್ರಸಾರಕ್ಕೂ ಗ್ರಾಮಕ್ಕೆಗಾರಿಕೆಗಳಿಗೂ ಪ್ರೋತ್ಸಾಹವನ್ನು ನೀಡುತ್ತಿದ್ದನು.

ಸರೋಚಳು ಪತಿಯ ಸಂಗಮವನ್ನು ವಡೆದಳು. ವೆಂಕಟರಾಮನು ವೇದಲಿನ ವೆಂಕಟರಾಮನಲ್ಲಿ; ಅವನು ಪೂರ್ಣಪರಿವರ್ತನೆಯನ್ನು ಹೊಂದಿರುತ್ತಾನೆ; ತನ್ನ ಹಿಂದಿನ ದುರಾಚಾರಗಳನ್ನು ಪರಿತ್ಯಜಿಸಿದ್ದಾನೆ. ಅವನು ತನ್ನ ಮಾಡಿಯನ್ನು ಬಹು ಪ್ರೀಮಾಧ್ವಷ್ಟಿಯಲ್ಲಿ ವಿಶ್ವಿಸುತ್ತಲಿದ್ದಾನೆ. ಅವನು ರಂಗನ ನಿರ್ದೇಶದಂತೆ ಸಾಧನಕುಟೀರದಲ್ಲಿ ನಾಡನೇವೆಯ ವ್ರತವನ್ನು ಕೈಕೊಂಡಿರುವನು. ಸರೋಚಳು ಗ್ರಾಮಣ ವನಿತೆಯರ ವಿದ್ಯಾಭ್ಯಾಸದ ಉದ್ಯಮಗಳಲ್ಲಿ ಪದ್ಧತಿ ಬಳಗ್ಗೆಯಂತೆ ನಿಂತು ದುಡಿಯುತ್ತಲಿದ್ದಾಳೆ.

ನನ್ನ ಲೇಖನಿಗೆ ಸ್ವಲ್ಪ ವಿಶ್ವಾಂತಿಯನ್ನು ನೀಡಲು ಬಯಸುತ್ತಲಿದ್ದೇನೆ. ರಂಗನ ಜೀವನದ ಕರ್ತೆಯು ಇಲ್ಲಿಗೆ ಸವಾಪ್ತಿಯನ್ನು ಹೊಂದಿರುವದಿಲ್ಲ. ಇದು ಆ ಮಹಾಶಯನ ನಾಡನೇವೆಯ ಕೆಲಸಗಳ ಮುನ್ನು ಡಿಯು ಮಾತ್ರವಾಗಿದೆ. ಉಳಿದು ದನ್ನು ಸಮಯ ದೊರೆತಾಗ ಇನ್ನೊಮ್ಮೆ ಹೇಳುವೇನು.

ನಮ್ಮ ನಾಡು ಜಾಗ್ರತವಾಗಿದೆ; ನಾಡದೇವಿಯು ತನ್ನ ಶೃಂಖಲೆಗಳನ್ನು ಹರಿದೇಗೆನುಲು ಪ್ರಯತ್ನಿಸುತ್ತಲಿದ್ದಾಳೆ. ಭಾರತೀಯರಲ್ಲಿ ನವಚೈತನ್ಯವು ಹಂಡಾಡುತ್ತಿದೆ. ಭಾರತದ ಭಾಗ್ಯಕಾಶದಲ್ಲಿ ಸ್ವಾತಂತ್ರ್ಯದ ಉದಯಭಾನುವು ಗೋ-ಜರಿಸುತ್ತಲಿದ್ದಾನೆ. ಆ ಭಾಸ್ಯರನ ಆಗಮನದೊಡನೆ ದಾಸ್ಯಯಾವಿನಿಯು ಹಿಂದಕ್ಕೆ ಸರಿಯುತ್ತಲಿದೆ. ಈ ಮಂಗಳ ಮುಹೂರ್ತದಲ್ಲಿ ನಾಡದೇವಿಯನ್ನು ಪ್ರಾರ್ಥಿಸಿ, ಅಳಿಸಿನೇಯಂತೆ ನಮ್ಮೀಂದ ಸಾಧ್ಯವಾಗಬಹುದಾದ ತಾಯಿಸೇವೆಯನ್ನು ಸಳ್ಳಿಸೋಣ:—

ವಂದೇ ಮಾತರಂ ।

ಸುಜಲಾಂ ಸುಫಲಾಂ ।

ಮಲಯಜ ಶೀತಲಾಂ ।

ಸಸ್ಯ ಶ್ರಾಮಲಾಂ ಮಾತರಂ ॥

ಶಂಭುಜೆನ್ನೋತ್ಸಾಹ ಪುಲಕಿತಯಾವಿನಿಂ ।

ಫಲುಕುಸುಮಿತ ಧ್ವನಿದಲಶೋಭಿನಿಂ ।

ಸುರೂಪಿನಿಂ, ಸುಮಧುರಭಾಷಣಿಂ ।

ಸುಖದಾಂ ನರದಾಂ ಮಾತರಂ ॥

ವಂದೇ ಮಾತರಂ.

ಸರ್ವೇ ಜನಾಃ ಸುಖಿಸೋ ಭವಂತು ।

— ಸಂ ಪ್ರಣಿ ಇ. —



೨ ಸಾಮಾಜಿಕ ಕಾದಂಬರಿ	೪ ಕಳ್ಳನಿಗೆ ಕಾಟಿಕೆ [ಇನೇ ಅ]	೮ ಉತ್ಸವಗಳ ಕಾರಣಕ್ಕಾಗಿ ವಿಧಿಗಳು
೧ ಆಪರಾಜಿತ	೪ ಉತ್ಸವಗಳ ಕಾರಣಕ್ಕಾಗಿ ವಿಧಿಗಳು	೧೯ ಇ
೨ ಎರಡನೇ ಹೆಂಡತಿ (ಅನೇ ಅ.)	೫ ಅಪ್ಪಾತುಕ ಶಿಕ್ಷಣ [ಅನೇ ಅ]	೧೦ ಅ
೩ ಕರಿನೀರು	೬ ರೂ ಒತ್ತಿರುಗಾರ ಸುಖ್ಯಾಜ್ಞ	೧೨ ರೂ
೪ ಕರುಲಾಕಾಂತ ಸಾಧು	೭ ಗಂಜ ಲ ನಿಗೂಢ ಕೊಲೆ! [ಅನೇ ಅ.]	೮ ಅ
೫ ಗ್ರಹರೀಲೆ [ಅನೇ ಅ.]	೮ ಪತ್ತೀದಾರ ನರಸಿಂಗರಾಯ	೬ ಅ
೬ ಚಂದ್ರಕಾಂತ	೯ ಗಂಜ ಭಿರಂಗಿಯ ಪ್ರತಿಹಿಂಸೆ	೧೨ ರೂ
೭ ನೀಜ ಇನಾಮದಾರ (ಇನೇ ಅ)	೧೦ ಗಂಜ ರಘು ಗರ್ಜ	೧೨ ರೂ
	ರಘು ಗಂಜ	ರಘು ಗರ್ಜ.
೮ ನನ್ನ ಗೃಹಿಣಿ	೧೧ ಭಗವಾನ್‌ದಾಸ (ಅನೇ ಅ)	೧೨ ರೂ
೯ ನನ್ನ ಆತ್ಮಿಗೆ	೧೨ ಭಯಂಕರ ಕೊಲೆ[ಅನೇ ಅ]	೧೨ ರೂ
೧೦ ಪರಿವರ್ತನ.	೧೩ ಮಗನೇ ಆಲ್ಲ	೨ ಅ
೧೧ ಬಂಧುವೈಮ (ಅನೇ ಅ)	೧೪ ಮೋಹನಿ	೨೧ ಇ
೧೨ ಭಾಮಿನಿ	೧೫ ..	ರಘು ಗರ್ಜ
೧೩ ಭಾವಭಿನ್ನತೆ (ಅನೇ ಅ)	೧೬ ಮೋಜನ ಜೀವನ	೨೧ ಇ
೧೪ ಮತ್ತೆ	೧೭ ..	ರಘು ಗರ್ಜ.
೧೫ ಮಹಾತ್ಮಾ	೧೮ ಮಾಯಾವತಿ	೨೧ ಇ ಗರ್ಜ.
೧೯ ರಾಜನಂದಿನಿ (ಅನೇ ಅ)	೧೯ ..	ರಘು ಗರ್ಜ. ಅ
೨೧ ರಾಕಾಚಂದ್ರ	೨೦ ರಘು ರಘು ಗುಪ್ತಾರಹಸ್ಯ	೨೧ ಇ
೨೨ ವಿಚಿತ್ರ ಸಂಸಾರ	೨೧ ..	ರಘು ಗರ್ಜ
೨೩ ವಿಲಕ್ಷಣ ಪತಿಸೇವೆ	೨೨ ರಘು ಲಲತೆ	೧೨ ರೂ
೨೪ ಸುಮತಿ	೨೩ ರಘು ವಿಚಿತ್ರ ಚಟ್ಟ	[ಇನೇ ಅ] ಅ
೨೫ ಸೌಭಾಗ್ಯ ತಿಳಕ[ಅನೇ ಅ]	೨೪ ರಘು ವಿಲಕ್ಷಣ ಸಾಹಸ	೨ ಅ
	೨೫ ..	೨ ಅ
೨೬ ಸದ್ಗುಣಕರುಲಾ [ಅನೇ ಅ.]	೨೬ ರಘು ಶೈಲೀತಾಂಬರಿ	೨ ಅ
೨೭ ಸತಿಸಾಹಸ [ಅನೇ ಅ.]	೨೭ ..	೨ ಅ
೨೮ ಸಹ್ಯಲ ಮಿಸ್ತ್ರೇಸ್	೨೮ ಉತ್ಸವಗಳ ಕಾದಂಬರಿ	೨ ಅ
೨೯ ಸಾಧನ-ಕುಟೀರ ಗ್ರೇಡ್ ಗರೂ. ಇತ್ಯಾ. ಅ	೨೯ ದೇಶೀಕಾಂತಾಯ	೨ ಅ
	೩೦ ಸತಿ-ಸುಕನ್ಯೆ	೨ ಅ
೩೧ ದಿಟ್ಟಿಕ್ಕೆವ್ವ ಕಾದಂಬರಿ	೩೧ ವೀರ ವಿದುಲೆ	೨ ಅ
೩೨ ಅಂಬಿಕೆ (ಅನೇ ಅ) ಗರೂ. ಇತ್ಯಾ.	೩೨ ಸತಿ-ಸೀಮಂತಿನಿ	೨ ಅ
೩೩ ಇಂದುಸುಖಿ (ಇನೇ ಅ.)	೩೩ ಜರಿತ್ತಿಗಳು	೨ ಅ
೩೪ ಕಳನ್ಯೋ-ಕೊಲೆಯೋ?	೩೪ ಗ ಅವಳಿದಮೂರ್ತಿ	೨ ಅ
	೩೫ ಅ ಶ್ರೀ ವಕ್ಷನಾಥ ಜರಿತ್ತಿ,	೨ ಅ

೧ ಶ್ರೀ ಕೇಶವ ಸ್ತುಮಿಗಳು	ಶಿಫ್ಟ್	೨ ಪೂರ್ಣಾಂಕ-ಸಾರವನಾಥಿಂಜ
೩ ಕನಕಮಹಿಮಾದರ್ಶ(ಅನೇ ಅ.)	ಅಂತಿಮ	೩ ಚೂಕಾವಾದೈತ್ಯೇಷಣಿಪತ್ತಿ
೪ ಶ್ರೀ ಗಿರಿಯಮೃಂತ ಜರಿತ್ತೆ	ಅಂತಿಮ	೪ ಏಕಾಂಡಿ ಅವಧಾರಿತೀ
೫ ಗುಜರಾಥದ ಇತಿಹಾಸ	ಶಿಫ್ಟ್	೫ ಶ್ರೀದಿನಕರ್ಮಾರಂಭ-ಘಣಗೀತೀಲಿಂ
೬ ಶ್ರೀ ಚಿದಂಬರ ವಿಜಯ	೮ ರೂ	೬ ಶ್ರೀಎಂಟಿಕ ಕಥಾಸರಿತ್ಯಾಗರ ಅ ರೂ
೭ ಶ್ರೀ ಜಯರಾಮ ಸ್ತುಮಿಗಳು	ಶಿಫ್ಟ್	೭ ಶ್ರೀ ದಾಷಭೋಧ ಸಂಪೂರ್ಣೇ ಇರೂ
೮ ಶ್ರೀ ಬೀಂಬೀಮಹಾರಾಜರು	೧೦೯	೮ ಮಂಡಿ-ಮೃತಿಗಳ ಗುಪ್ತಿ
೯ ಶ್ರೀ ನಾರಾಯಣ ಭಗವಾನರು	ಅಂತಿಮ	೯ ಶ್ರೀ ದುರ್ಘಾತ್ಮೀ ಮಾನೋಽಂತ್ಯ
೧೦ ಶ್ರೀ ನಾರಾಯಣ ಮಂತ್ರಾರಾಜ	ಇಂತಿ	೧೦ ಶ್ರೀ ದುರ್ಘಾತ್ಮೀ ಮಾನೋಽಂತ್ಯ
೧೧ ಶ್ರೀನಾಗಲಿಂಗಪ್ರವರ್ವನವೆಮುನೀತೆ ಅಂತಿಮ	ಅಂತಿಮ	೧೧ ಶ್ರೀನಾಗಲಿಂಗಪ್ರವರ್ವನವೆಮುನೀತೆ ಅಂತಿಮ
೧೨ ಸಂತ-ತುರಾರಾಮ(ಅನೇ ಅ)	ಇರೂ	೧೨ ಶ್ರೀನಾಗಲಿಂಗಪ್ರವರ್ವನವೆಮುನೀತೆ ಇರೂ
೧೩ ಬೀಳದಿಂದಿ ಶ್ರೀಬ್ರಹ್ಮಕ್ಷಾನಂದರು	ಅಂತಿಮ	೧೩ ಬೀಳದಿಂದಿ ಶ್ರೀಬ್ರಹ್ಮಕ್ಷಾನಂದರು
೧೪ ಶ್ರೀ ಬ್ರಹ್ಮಂದ್ರಾಷ್ಟ್ರ ಸ್ತುಮಿಗಳು	ಅಂತಿಮ	೧೪ ಶ್ರೀ ಬ್ರಹ್ಮಂದ್ರಾಷ್ಟ್ರ ಸ್ತುಮಿಗಳು
೧೫ ಮರಾಟರೂ-ಇಂಗ್ಲಿಷರು	೮ ರೂ	೧೫ ಶ್ರೀ ರಂಗನಾಥ ದೇವತೀಗಳು
೧೬ ಶ್ರೀ ಸ ರಾಮದಾಸರು	ಇರೂ	೧೬ ಶ್ರೀ ರಂಗನಾಥ ದೇವತೀಗಳು
೧೭ ಶ್ರೀ ರಾಘವೇಂದ್ರವಿಜಯ	೧೦೯	೧೭ ಶ್ರೀ ರಂಗನಾಥ [ಅನೇ ಅ]
೧೮ ಶ್ರೀರಂಗನಾಥ ಸ್ತುಮಿಗಳು	ಶಿಫ್ಟ್	೧೮ ಶ್ರೀ ರಂಗನಾಥ ದೇವತೀಗಳು
೧೯ ಶ್ರೀ ಸ್ತುಮಿಂ ಶ್ರೀಬ್ರಹ್ಮಸ್ತಂಧ	ಶಿಫ್ಟ್	೧೯ ಶ್ರೀ ರಂಗನಾಥ
೨೦ ಶ್ರೀ ಶಿವಾದರಾಜ ಕಥಾರ್ಥಿತ್ಯ	೧೦೯	೨೦ ಶ್ರೀ ರಂಗನಾಥ (ಇನ್ನೊಂದು ಭಾಗ)
೨೧ ಶ್ರೀಶೈವಾಚಲ ಜರಿತ್ತೆ(ಸದ್ಗುರು)೧೦೯	೧೦೯	೨೧ ಶ್ರೀಶೈವಾಚಲ ವಿಮೇಣನ
"	ರೆಫ್ರೋ ೧೦೯	೨೨ ಮಿತ್ರದ್ವಾಖಿ (ಅನೇ ಅವೃತ್ತಿ)
೨೨ ಸಾಧು ಸದಾಶಿವಲೂಲಿ	೭೦	೨೩ ಶ್ರೀ ಕೌಶಿಂಗಪ ಪ್ರಕೃತಿಗಳು ದೇವನಾಗರಿ
೨೩ ಸಮಧಿ ಪಂಡುಯಂತನ	ಶಿಫ್ಟ್	೨೪ ಶ್ರೀ ನುಲ್ಲುರೂಪವರ್ವ.
೨೪ ಸೌರಾಹ್ನ	ಶಿಫ್ಟ್	೨೫ ಶ್ರೀಗ್ರೀಂವ ಶ್ರೀಕಾಲಸಂಧಾರ್
೨೫ ಶ್ರೀ ಜ ಸು ಅಂಶಯೋರು	೧೦೯	೨೬ ದಂ. ಯಂ. ರಾಷ್ಟ್ರಸಂಹಿತೆ
೨೬ ಶ್ರೀ ಜಾಳಾನೇಶ್ವರರು	ಅಂತಿಮ	೨೭ ಶಾಖ್ಯಾರವನಾತ್ಮಂಡ
೨೭ ನಾಟಿಕಗಳು		೨೮ ಶಾಖ್ಯಾರವನಾತ್ಮಂಡ
೨೮ ಜಲಂಧರ (ಅನೇ ಅವೃತ್ತಿ)	೧೦೯	೨೯ ಶಿಭಾಗ್ಯ ಭಾರತಿ (ಅನೇ ಅ.)
೨೯ ದೇವ-ದಾನವರು	ಗ್ರೀಂ ಜಿಲ್ಲೆ	೩೦ ಶತ್ರುವಿ (ಅಜಾರನಾತ್ಮಂಡ) ಗರೂ
"	ರೆಫ್ರೋ ೧೦೯	೩೧ ಶಿಭಾಗ್ಯ ಭಾರತಿ
೩೧ ಶಿಭಾಗ್ಯ ಭಾರತಿ (ಅನೇ ಅ.)	೧೦೯	೩೨ ಶಿಭಾಗ್ಯ ಭಾರತಿ
೩೨ ನಾರದಲೀಲಾ (ಅನೇ ಅ.)	೧೦೯	೩೩ ಶಿಭಾಗ್ಯ ಭಾರತಿ
೩೩ ಪನ್ನೆ	೧೦೯	೩೪ ಶಿಭಾಗ್ಯ ಭಾರತಿ
೩೪ ಪ್ರೀಮಲೀಲಾ ಶಂಗಿತ	೧೦೯	೩೫ ಶಿಭಾಗ್ಯ ಭಾರತಿ
೩೫ ಮೋಜನ ಪುರಣ (ಅನೇ ಅ)	೧೦೯	೩೬ ಶಿಭಾಗ್ಯ ಭಾರತಿ
"	ರೆಫ್ರೋ ೧೦೯	೩೭ --

ಮೈಸೂರ ಸಂಸ್ಥಾನದ ಎಲ್ಲ ಹೆಡ್‌ನೋಟ್‌ರಲ್ಲಿ ವಿಜ್ಞಾಪನೆ.

మరణ ప్రశ్న-అంగి పరమ 7 పద్మావతి న ఏమి 12 న ఉన్నాటిగ గాయ

१०८ ना रात्रि ए चुम्बक न रहे । ११९. इन्द्रिय । ४

ପ୍ରଦୟନାମ । ୧୮ ୨୩, ପ୍ରକାଶନୀ ପ୍ରକାଶକାଳୀ ।

ಕರ್ನಾಟಕ ಕಾಲ್ಯಾಂಗಡಿ | ೨೫ | ಅಪ್ರೇಲ್ ೨೦೧೪ | ೨೫ ಪುಸ್ತಕ | ೭೮

12. 85. 13. 85. 14. 85. 15. 85. 16. 85.

EXHIBIT A **TO** **THE** **AGREEMENT** **OF** **ASSOCIATION**

३०८५४७६८०, ३०८५४७६८०, ३०८५४७६८०

T.B.C No. 29 of 32-33-34 ఇవు స్వంగురాగనే.

११ दलसभेच्या अंगांना १०. नेत्रांचे १०. ८.

ಸಮಧಿ ವಂಡನೆಯತನ ಗರ್ಜ. ಕಾಯ್ದಾಡು ೧೫.

ಇಲ್ಲಿ T.B.C. No. 49 of 1936-37-ನು ಮುಂದುರಾಗಿವೆ.

విషాద గీతా, శాసనాల విషాద గీతా

କାଲୁକ୍ତର ଅନ୍ଧା ମୋହି । ୧୨ ମୀ. ୩ ଫେବ୍ରୁଆରୀ ୧୯୨୩ ରୁ ।

ಸದು ಈ ರಮಣೆ ಇನ್ನಿಂದ ಅಜಯಿತ ಹೇಳಿ ॥ ೪೭

ପ୍ରତି ପଦ ୮ ୮୯ ୧୩ କାହାରେ କାହାରେ ୧୧ ୧୦୫

ಕ್ರಿ. ೧೯೭೫ ಸಂಪುಟದಲ್ಲಿ ಪ್ರಸಾರಿತವಾಗಿರುವ ಕಾವಯಿನ ಮೊದಲ ಪ್ರಾಣಿಯನ್ನು ಇಲ್ಲಿ ವರ್ಣಿಸಿರುತ್ತಾರೆ.

ક્રમ T.P.C. No. 165 of 37-38 નંતે સુધીઓ.

अंकित नम्बर १०५८७३४३०० वाराणसी।

2. వినుండా 4 ఆ 1. యివ్వించే 2. ఆ 5. కోర్టుల్ని శిథిక రిపరీ.

33 TBC No 65 et 1038-32525 5-16-2005

కు T.B.C. No. 03 of 1938-39 ద్వారా పూర్ణంగా విడుబల్యాపాప.

1. ప్రార్థనలు చేసుకోవాలి. 2. వ్యాఖ్యలు చేసుకోవాలి.

ବିଭିନ୍ନ ପାଇଁ ମହାଶ୍ୟାମ ଏହାରେ କଥା କଥା କଥା କଥା

ದೇವನಾಗರಿ ಲಂಬಿಯಲ್ಲಿ ಇಚ್ಛಾಗಿರು

೨೫.

(ಅಚಾರ ವ್ಯಾತ್ಪಿಂಡ)
ಬೈಬಿ ರಿ

విల్కాను—బి. ప్ర. కెంట్. కుల. ఆనందవం. డి. దార్జాడ

३ अप्रैल १९७४

(ଶ୍ରୀ ଜିନ୍ଦଗୀ ପାଠକର୍ତ୍ତା)

ನಾರದಲೀಲಾ ಈ ನಾಟಕ ಪುಸ್ತಕವು ಮೈಸೂರು ಶರಕಾರದ T.B.C.
No. F. D-Opt 1198 of 1931-32 (ಅಪೆಂಡಿಕ್ಸ್ C.) ದಂತೆ ಗವರ್ನರ್
ಮೆಂಟ್ ಹಾಯ್, ಸಾಮರ್ಥ್ಯ, ಮಿಳ್ಲೆ ವಸ್ತು ಪ್ರಯೋಗ ಸ್ವಾಲುಗಳ ತಾಯ್
ಪ್ರಂಗಳಿಗಾಗಿಯೂ, ಮುಂಬಯಿ ಶರಕಾರದ ಕಾರ್ಯಾಚಾರ ತ.ಬ.ಎ. No:47/ P.
6360 of Feb. 1932ದಂತೆ ಪ್ರೇಮರ, ಸೆಕೆಂಡರಿ ಸ್ವಾಲು ಹಾಗು ವ್ಯಾಸ
ಕ್ರಾಲರ ಟ್ರೀಸಿಂಗ್ ಕಾಲೇಜ್ ಇವುಗಳಲ್ಲಿ ಇನಾಮು ಕೊಡುವ ಸಲುವಾಯೂ
ಮಂಜೂರಾಗಿದೆ. ಚೆಲ್ಲಿ ಲ ಆಣೆ

ಪನ್ನೆ ಮನೋಹರವಾದ ಐತಿಹಾಸಿಕ ನಾಟಕ. ೫೦ ಪುಟ.

ಚೆಲ್ಲಿ ಲ ಆಣೆ

ಎಟೆಮು ನಾಯಕ

ಹಾಳೆಗಿ ಉಡುಕ ವಿಜಾಪುರ ರಂಜುದ ಗರಂಡಗಳಿಂದೆ ಒಳಿದ ಯಾದಃ
ಗಳಲ್ಲಿ ಎಜ್ಞಾಮನಂ - - - - ನಡೆದ ಒಂದು ಕ್ರಿಂತಂ ಪ್ರಾ.ಗಳ ಭೀತಿಯ ಕಾ
ಳಾದಂಬರಾಲ್ಲಿ ಜಿತ್ತು ಕ್ರಿಂತಂ ಪ್ರಾ. ೧೦. ಚೆಲ್ಲಿ ಲ ಆಣೆ.

ಉತ್ತರಕ [= ನೇತಾಜಿ - [ಉನ್ನೇತಿನ್ನೀತಿ
ಖ. ಕಾಳಿ ಹ. ಕಾಳಿ] = ನೇತಾಜಿ - [ಉನ್ನೇತಿನ್ನೀತಿ
ಖ. ಕಾಳಿ ಹ. ಕಾಳಿ] = ನೇತಾಜಿ - [ಉನ್ನೇತಿನ್ನೀತಿ

ಶ್ರೀ ಶಿವಾಜಿ ಮಹಾರಾಜರ ಬಲಗ್ರೇಷುಂತಿದ್ದ ಈ ಶಾರನೆ ಶಾಯ್ಯಾ- ಸಾಹಸ
ಇಂ ಈತನ ತಂಗಿಯಾದ ಗಾಗೂ ಸುಂದರಿಯ ಅಳಳವಾದ ಹಿಂದುಧರ್ಮಶ್ರದ್ಧೆ
ಯೂ ವಾಚಕರನ್ನು ತ್ವರಿತಗೊಳಿಸುವದಂತೆ ಈ ಕಾದುವಿರಿಯಲ್ಲಿ ನಣಿ-ಸಲ್ಲಪ್ಪಿದೆ;
ಅಲ್ಲದೆ ವೆಂತಾಚಿವಾಳೆ, ಶ್ರೀ ಮೋರಯಾ ಗ್ರಿಂಸಾವಿ ಮುಂತಾದ ಪ್ರಸಿದ್ಧ ವ್ಯಕ್ತಿಗಳ
ಐತಿಹಾಸಿಕ ಸಂಗತಿಗೂ ಇದರಲ್ಲಿ ಬಂದಿವೆ. ಅಲ್ಲವೂ ಧಿಯಲ್ಲೇ ನಾಲ್ಕು ಶಾವ್ಯತ್ರೀ
ಗಳನ್ನು ಹೊಂದಿದ ಈ ಕಾದಂಬರಿಯ ಶೋಽಕಾದರದ ಬಗ್ಗೆ ವಿಶೇಷ ಬರಿಯುವ
ಕಾರಣವಿಲ್ಲ. ಇತ್ತು ನ ಪ್ರಾಚೀನಾರ್ಥ

ಉತ್ತರ:] ಭಯಂಕರ ಸೇದು! [ಸಾಗೀತ.

ಕಾಳಾ ಚಂದನಂದೀಪ ಕಹಿಯಾದ ಹಿಂದೂ ಕರುಣನು ಧರ್ಮಾದ
ಧರ್ಮದ್ವಯ (ಕ್ರಾತಿನಿಗಳಾದ) ಹಿಂದುಗ್ರಂಥ ಅವಮಾನಿತನಾಗಿ ಯಾವನ ಧರ್ಮ
ದರನ್ನು ಸ್ವೀಕರಿಸಿ, ತನಗಾವ ಅವವಾನ: ಹಿಂದು ಎತ್ತಿ ಭಯಂಕರ ರೀತಿಯಂದ
ತೀರಿಸಿಕೊಂಡನೇಂಬದರ ಆದ್ಯತವಾದ ದೃಕ್ಕಷ್ಟಿ ಈ ಐತಿಹಾಸಿಕ ಕಾದಂಬರಿಯಲ್ಲಿದೆ
ಕ್ರಾನ ಪ್ರಾಚೀನ ಗ್ರೀಜ ಚೆಲ್ಲಿ ~ ಗೂ ರ ಆಗ್ನೇ ರಥ ಚೆಲ್ಲಿಗ ಗೂ ಉಣಿ.

ಉತ್ತರ: — ಖ. ಕಾಳಿ ಏಂಬ ಅನಂದಪನ, ರಿ. ಧಾರವಾದ